

UNIVERSAL  
LIBRARY

OU\_200982

UNIVERSAL  
LIBRARY



OSMANIA UNIVERSITY LIBRARY


Call No. K349.545/V46R Accession No. K 5198.

Author పిఠాపూర్ణిమ్మ.

Title శ్రీమద్భగవద్గీతా వ్యాఖ్య V 1952

The book should be returned on or before the date last marked below





ವೆಂಕಾಢಾತ್ಯಕವಿ ಏರಚಿತಂ  
ಶ್ರೀಮದ್ರಾ ಮಾಯಣಂ  
ಸುಂದರಕಾಂಡಂ,

**SUNDARAKĀNDAM**  
(RĀMĀYAṆAM) of VENKĀMĀTYA

*Edited By*

**T. CHANDRASEKHARAN, M.A., L.T.,**  
*Curator, Government Oriental Manuscripts Library, Madras.*

AND

**THE STAFF OF THE LIBRARY**

**UNDER THE ORDERS OF THE GOVERNMENT OF MADRAS.**

1952

[Price Rs. 4—0—0

PRINTED AT  
THE SREEVATHSA PRESS  
ROYAPETTAH, MADRAS.

## Introduction

Ramayana and Māhabharata, the great epics of India stand foremost in the whole range of Indian literature for their literary eminence and for the great moral influence which they command not only among the Hindu society but also among others who come under their sway. Of these, the Ramayana of Valmiki is considered to be one of the favourite epics of the country as it deals with the more essential facts and events necessary for securing perfection in family life in its various aspects according to Hindu conception. On account of this special feature, the popular story of Ramayana or particular portions of it, have been often taken up by innumerable authors and poets of India and woven beautifully in their own languages. In Kannada literature, there are several works on Ramayana, written in various forms and metres such as Campu, Vacana and Satpadi by different authors namely Pampa Ramayana of Abhinava Pampa, Torave Ramayana by Kumara Valmiki, Kumudendu Ramayana by Kumudendu Kavi etc. The Ramayana of Abhinava Pampa is based on the Jaina traditions and has no comparison with the work of Valmiki except the title. The other works, although based on the original work of Valmiki, seem to have given greater attention to the poetic effect. But the Ramayana of Poet Venkamatya deserves special attention as it is composed in Vardhaka Satpadi the gem of Kannada metres and very closely follows the Ramayana of Valmiki in every detail. No other Satpadi poet has written the whole Ramayana in Vardhaka satpadi metre. It is for this reason that this work is taken up for publication for the benefit of the Kannadigas and those who are interested in Kannada literature.

The present work Sundarakanda is taken from a single palm-leaf manuscript of Ramayana by Venkamatya, preserved in the Government Oriental Manuscripts Library, Madras, bearing Kannada D. No. 1731. It is stated in the end that the whole work contains 195 chapters and 9865 verses. But some portions in the beginning and more than half of the portion in Aranyakanda are wanting. The condition of the manuscript and mode of writing are good. Sundarakanda is complete in 22 sandhis and 1070 verses. In the beginning of each Sandhi, the poet has given the substance of the story contained therein. The author has succeeded in giving us a beautiful and faithful version of the immortal story as recorded by Valmiki besides giving the colour of his own individual ideas and ideals for the general benefit of Kannada readers. The language is quite simple and lucid. The literary and

poetic excellence of this unique work can be observed not only by scholars but also by Kannada populace. It will be found that the poem is teeming with excellent and simple figures of speech.

It is said in the Karnataka Kavacarite that the author of this work Venkamatya is the son of Ramapuri Hampeyamatyā. His mother was Vamambe. The poet says that he acquired the poetic skill by the blessings of Anjaneya. His other works are Indirabhyudaya, Hanumadvilasa and Alankaramanidarpana. It is stated that Venkamatya was the Minister of Hyderali Khan, King of Mysore. Hence, his date may be 1770 A. D.

It is hoped that this popular work will be widely read and appreciated in the whole of Karnataka.

My thanks are due to Sri V. Hanumanthachar, M.A., L.T., Librarian and Sri P. Subraya Bhat, Pandit of this library for preparing the press copy and correcting the proofs. I have also to thank the Sreevathsa Press for completing the printing in an efficient manner within a short period.

*Govt. Oriental Mss. Library,*  
*Madras.*  
 3—1—1952. }

T. CHANDRASEKHARAN,  
*Curator.*



## ಮು ನ್ನು ಡಿ

ಒಂದು ದೇಶದ ಸಂಸ್ಕೃತಿಯು ಅದರ ಹಿಂದಣಕಾಲದಿಂದ ಪರಂಪರಾನುಗತವಾಗಿ ಬಂದ ಐತಿಹ್ಯಗಳಿಂದಲೇ ಪೋಷಣೆಯನ್ನು ಹೊಂದುವುದೆಂಬುದು ಸರ್ವವಿದಿತವಾದುದಷ್ಟೆ! ಭಾರತೀಯರಿಗೆ, ಅದರಲ್ಲೂ ಹಿಂದುಗಳಿಗೆ, ರಾಮಾಯಣ ಮಹಾಭಾರತಗಳಿಗಿಂತ ಪವಿತ್ರವಾದ ಮತ್ತು ವಿಶೇಷ ಪರಿಚಯವುಳ್ಳ ಐತಿಹ್ಯಗ್ರಂಥವು ಬೇರೊಂದಿಲ್ಲ. ಇವು ಭಾರತೀಯ ಜನಜೀವನದ ಜೀವಾಳಗಳು. ಏಕೆಂದರೆ ನಮ್ಮ ಪೂರ್ವಿಕರ ಜೀವನಕ್ರಮಗಳೆಲ್ಲವೂ ಇವುಗಳಲ್ಲಿ ಪ್ರತಿಬಿಂಬಿಸುತ್ತಿವೆ. ಇವುಗಳಲ್ಲಿ ಆದಿಕಾವ್ಯವೆಂದು ಲೋಕಪ್ರಸಿದ್ಧವಾದುದು ವಾಲ್ಮೀಕಿ ರಾಮಾಯಣವು. ಈ ರಾಮಾಯಣದ ಕಥೆಯನ್ನು ಸೂತ್ರವಾಗಿಟ್ಟುಕೊಂಡು ನಿರಂಕುಶರಾದ ಕವಿಪುಂಗವರು ತಮ್ಮ ಮನಬಂದಂತೆ ಕಥೆಯನ್ನೋ ವರ್ಣನೆಯನ್ನೋ ವ್ಯತ್ಯಾಸಮಾಡಿಕೊಂಡು ತಂತಮ್ಮ ಕವಿತಾಜಾಲವನ್ನು ಹೆಣೆದಿರುವರು. ನಮ್ಮ ಪೂರ್ವದ ಕನ್ನಡ ಕವಿಗಳೂ ರಾಮಾಯಣವನ್ನು ಕಥಾವಸ್ತುವನ್ನಾಗಿಟ್ಟುಕೊಂಡು ಬೇಕುಬೇಕಾದ ಮಾರ್ಪಾಟುಗಳನ್ನು ಮಾಡಿಕೊಂಡು ಚಂಪೂರೂಪವಾಗಿಯೂ ಷಟ್ಪದೀರೂಪವಾಗಿಯೂ ವಚನರೂಪವಾಗಿಯೂ ಕಾವ್ಯಗಳನ್ನು ಕಟ್ಟಿರುವರು. ಮುಖ್ಯವಾಗಿ ನಾಗಚಂದ್ರನ ಪಂಪರಾಮಾಯಣ, ಕುಮಾರವಾಲ್ಮೀಕಿಯ ತೊರವೆರಾಮಾಯಣ, ಕುಮುದೇಂದುಕವಿಯ ಕುಮುದೇಂದು ರಾಮಾಯಣ ಮುಂತಾದುವು ಪ್ರಸಿದ್ಧವಾಗಿವೆ. ಪಂಪರಾಮಾಯಣವು ಜೈನಸರಣಿಯನ್ನನುಸರಿಸಿ ಬರೆಯಲ್ಪಟ್ಟಿದೆ. ಇಷ್ಟೆಲ್ಲಾ ರಾಮಾಯಣಗಳಿದ್ದರೂ ಷಟ್ಪದಿಗಳಲ್ಲಿ ಹಿಂದೆನಿಸಿದ ವಾರ್ಧಕ ಷಟ್ಪದಿಯಲ್ಲಿ ಬರೆದ ರಾಮಾಯಣಗಳಾವುವೂ ಇದುವರೆಗೆ ಪ್ರಕಟವಾಗಿಲ್ಲ. ಮಾತ್ರವಲ್ಲ, ವಾಲ್ಮೀಕಿರಾಮಾಯಣದ ಕಥೆಯನ್ನೇ ಯಥಾವತ್ತಾಗಿ ಕನ್ನಡಕ್ಕೆ ಕಾವ್ಯರೂಪದಲ್ಲಿ ಪರಿವರ್ತಿಸಿದ ಗ್ರಂಥಗಳಾವುವೂ ಈತನಕ ಬೆಳಕಿಗೆ ಬಂದಿಲ್ಲ. ಈ ಕೊರತೆಯನ್ನು ನಿವಾರಿಸಲು ಕೈಗೊಂಡ ಪ್ರಯತ್ನದ ಫಲ ರೂಪವಾಗಿ ಕನ್ನಡಗರಿಗೆ ಅರ್ಪಿಸಿರುವ ಮೊದಲ ಪುಸ್ತಕವೇ ಈ ಸುಂದರಕಾಂಡವು.

ಶ್ರೀಮದ್ರಾಮಾಯಣದಲ್ಲಿ ಸುಂದರಕಾಂಡವೊಂದನ್ನುಳಿದು ಮಿಕ್ಕ ಕಾಂಡಗಳೆಲ್ಲಕ್ಕೂ ಆಯಾ ಕಥಾಸಂದರ್ಭವನ್ನನುಸರಿಸಿ ಅನ್ವರ್ಥನಾಮಗಳಿವೆ. ಸುಂದರಕಾಂಡಕ್ಕೆ ಮಾತ್ರ ಈ ಹೆಸರು ಬರಲು ಕಾರಣವನ್ನು ಹಲವರು ಹಲವು ಪ್ರಕಾರವಾಗಿ ಹೇಳುವರು. ಸುಂದರ ಶಬ್ದವು ಕಪಿನಾಚಕವು ; ಈ ಕಾಂಡದಲ್ಲಿ ವಾನರಶ್ರೇಷ್ಠನಾದ ಅಂಜನೇಯನ ಸಾಹಸಕಾರ್ಯಗಳೇ ವಿಶೇಷವಾಗಿ ವರ್ಣಿತವಾಗಿರುವುದರಿಂದ ಇದಕ್ಕೆ ಸುಂದರಕಾಂಡವೆಂಬಂಕಿತವು ಅನ್ವರ್ಥವಾಗಿದೆಯೆಂದು ಕೆಲವರು; ಈ ಕಾಂಡದುದ್ದಕ್ಕೂ ಅಲ್ಲಲ್ಲಿ ಸೀತಾರಾಮರ ಸೌಂದರ್ಯಾತಿಶಯವನ್ನು ವರ್ಣಿಸಿರುವುದರಿಂದ ಸೌಂದರ್ಯ ಪ್ರಧಾನವಾದ ಈ ಭಾಗಕ್ಕೆ ಸುಂದರಕಾಂಡವೆಂಬ ಹೆಸರು ಬಂತೆಂದು ಇನ್ನು ಕೆಲವರು, ಹನುಮಂತನು ಸೀತಾರಾಮರ ವಿಯೋಗದುಃಖವನ್ನು ಪರಸ್ಪರರಿಗುಹಿ, ಅವರು ಸಂತುಷ್ಟರಾಗುವಂತೆ ಮಾಡಿದುದರಿಂದ

ಈ ಹೆಸರು ಬಂದಿರಬೇಕೆಂದು ಮತ್ತೆ ಕೆಲವರು ಅಭಿಪ್ರಾಯಪಡುವರು. ಅದು ಹೇಗೂ ಇರಲಿ. ಮುಖ್ಯವಾಗಿ ಶಬ್ದಾರ್ಥರಚನೆಯಲ್ಲಿ, ಕಥಾಭಾಗದಲ್ಲಿ, ವರ್ಣನಾವೈಖರಿಯಲ್ಲಿ ಸಕಲಜನಮನೋರಂಜನವಾಗಿದ್ದು ನಿತ್ಯಪಾರಾಯಣಕ್ಕೆ ಯೋಗ್ಯವೆನಿಸಿ ಸಕಲಾರ್ಥಸಿದ್ಧಿ ಪ್ರದವಾಗಿರುವುದರಿಂದ ಈ ಭಾಗಕ್ಕೆ ಸುಂದರಕಾಂಡವೆಂಬ ಹೆಸರು ಒಪ್ಪವಿಟ್ಟಂತೊಪ್ಪುವುದೆನ್ನಬಹುದು.

ಸುಂದರಕಾಂಡವೆಂಬೀ ರಾಮಾಯಣ ಕಥಾಭಾಗವು ಶ್ರೀಮತ್ ವೆಂಕಾಮಾತ್ಯ ಕವಿಯಿಂದ ರಚಿತವಾದ ಶ್ರೀಮದ್ರಾಮಾಯಣ ಮಹಾಕಾವ್ಯದಿಂದ ಆರಿಸಲಾಗಿದೆ. ಗ್ರಂಥವಿದು ವಾರ್ಧಕಷಟ್ಟದೀ ರೂಃ ವಾಗಿದೆ. ಇದರ ಮಾತೃಕೆಯು ಮದ್ರಾಸ್ ಸರಕಾರದ ಪ್ರಾಚ್ಯ ಹಸ್ತಲಿಖಿತ ಪುಸ್ತಕಭಂಡಾಗಾರದ ಕನ್ನಡ ವಿಭಾಗದ D. No. 1731 ರಲ್ಲಿ ವರ್ಣಿತವಾದ ತಾಳೆಯೋಲೆಯ ಪ್ರತಿಯಾಗಿದೆ. ಈ ಗ್ರಂಥದಲ್ಲಿ ಬಾಲಕಾಂಡದ ಆದಿಯ ಸ್ವಲ್ಪಭಾಗವೂ ಅರಣ್ಯಕಾಂಡದಲ್ಲಿ ಅರ್ಧಕ್ಕಿಂತ ಹೆಚ್ಚಿನ ಭಾಗವೂ ಲುಪ್ತವಾಗಿ ಹೋಗಿದೆ. ಮಿಕ್ಕ ಕಾಂಡಗಳೆಲ್ಲವೂ ಸಂಪೂರ್ಣವಾಗಿವೆ. ಒಟ್ಟು ಸಂಧಿಗಳು 195, ಪದ್ಯಸಂಖ್ಯೆ 9865 ಎಂದು ಗ್ರಂಥಾಂತ್ಯದಲ್ಲಿ ಗೊತ್ತಾಗುತ್ತದೆ. ಈ ರಾಮಾಯಣ ಕಥೆಯನ್ನು ಶಿವನು ಪಾರ್ವತಿಗೆ ಹೇಳಿದಂತೆಯೂ ಆರ್ಷೇಲಿ ಸೂತನು ಮುಷಿಗಳಿಗೆ ಹೇಳಿದಂತೆಯೂ ತಿಳಿಯುತ್ತದೆ. ಪ್ರತಿಯೊಂದು ಕಾಂಡದ ಕೊನೆಯಲ್ಲಿ ಈ ಕೆಳಗಿನ ಗದ್ಯವಿದೆ :

“ ಇದು ರಾಮಚಂದ್ರ ಪಾದಾರವಿಂದ ವಂದನ ಪವನನಂದನ ವರಪ್ರಸಾದಾಸಾ ದಿತ ಸರಸಸಾಹಿತ್ಯ ಸಾಮ್ರಾಜ್ಯ ಸರ್ವಂಕಷ ಚತುರ್ವಿಧಕವಿತಾ ಪರಿಶೀಲನಾತ್ಮನಿಷ್ಠಾ ಗರಿಷ್ಠ ಗಾಂಧರ್ವಕಳಾವಿದ ವಿದ್ವಜ್ಜನೋಪಲಾಲನೀಯ ರಾಮಪುರೀ ಹಂಪೆಯಾಮಾತ್ಯ ತನೂಭವ ವೆಂಕಾಪ್ಪಯ ವಿರಚಿತಮಾದ ಶ್ರೀಮದ್ರಾಮಾಯಣ ಮಹಾಪ್ರಬಂಧ ದೋಳ್.....ಸಮಾಪ್ತಂ ”

ಗ್ರಂಥಕರ್ತೃವಿನ ವಿಚಾರವಾಗಿ ಕರ್ಣಾಟಕ ಕವಿಚರಿತ್ರಕಾರರು ಹೀಗೆ ಬರೆಯುತ್ತಾರೆ: “ಈತನು ರಾಮಾಯಣ, ಇಂದಿರಾಭ್ಯುದಯ, ಅಲಂಕಾರಮಣಿದರ್ಪಣ, ಹನುಮ ದ್ವಿಲಾಸಗಳೆಂಬ ಗ್ರಂಥಗಳನ್ನು ಬರೆದಿದ್ದಾನೆ. ಇವನು ಬ್ರಾಹ್ಮಣಕವಿ. ಈತನ ತಂದೆ ರಾಮಪುರೀ ಹಂಪೆಯಾಮಾತ್ಯ. ತಾಯಿ ವಾಸುಂಬೆ. ರಾಮಾಯಣದ ಕೊನೆಯ ಗದ್ಯದಲ್ಲಿ ತಾನು ಅಂಜನೇಯ ವರಪ್ರಸಾದದಿಂದ ಸರಸಸಾಹಿತ್ಯ ಸಾಮ್ರಾಜ್ಯವನ್ನು ಪಡೆದವನೆಂದೂ ಚತುರ್ವಿಧಕವಿತಾವಿಶಾರದನೆಂದೂ ಗಾಂಧರ್ವಕಳಾವಿದನೆಂದೂ ಹೇಳಿಕೊಂಡಿದ್ದಾನೆ. ಇವನ ಅಲಂಕಾರಮಣಿದರ್ಪಣದಲ್ಲಿ ಇವನಿಗೆ ಷಡ್ಭವನೀವಲ್ಲಭ, ಘಟಿಕಾಪ್ರಬಂಧ ರಚನಾವಿದಗ್ಧ ಎಂಬ ವಿಶೇಷಣಗಳು ಹೇಳಿವೆ. ಇವನು ಹೈದರಾಬಾದಿನಲ್ಲಿ ಮಂತ್ರಿ ಯಾಗಿದ್ದಂತೆ ತಿಳಿದುಬರುವುದರಿಂದ ಇವನ ಕಾಲವು ಸು. 1770 ಆಗಬಹುದು. ಪೂರ್ವ ಕವಿಗಳಲ್ಲಿ ಭಾಸ, ಬಾಣ, ಮಯೂರ, ದಂಡಿ, ಕಾಳಿದಾಸಾದಿ ಸಂಸ್ಕೃತ ಕವಿಗಳನ್ನು ಹರೀಶ್ವರ ರುದ್ರಭಟ್ಟ-ಈ ಕನ್ನಡ ಕವಿಗಳನ್ನು ಸ್ಮರಿಸಿದ್ದಾನೆ. ”

ಸುಂದರಕಾಂಡದಲ್ಲಿ ಸಂಧಿಗಳು ೨೨. ಒಟ್ಟು ಪದ್ಯಸಂಖ್ಯೆ ೧೦೭೧. ಕವಿಯು ಪ್ರತಿಯೊಂದು ಸಂಧಿಯ ಕಥಾಭಾಗವನ್ನು ಆಯಾಸಂಧಿಯ ಮೊದಲಲ್ಲಿ ಸೂಚನಾರೂಪವಾಗಿ ಕೊಟ್ಟಿರುವನು. ಮಂಗಲಾಚರಣಾನಂತರ ಇಡೀ ಸುಂದರಕಾಂಡದ ಕಥಾಭಾಗವನ್ನು ಸಂಗ್ರಹಿಸಿ ಈ ಕೆಳಗಿನ ಪದ್ಯದಲ್ಲಿ ಹೇಳಿರುವನು.—

ಸಿಂಧುವನ್ನಂಧುವೆನೆ ತಿಳಿದು ಛಾಯಾಗ್ರಹವ |  
 ಕೊಂದು ಲಂಕಿಣಿಯಮರ್ದಿಸಿ ನಿಶಿಯೊಳಾಧರಾ |  
 ನಂದನೆಯ ನೋಡಿ ಶ್ರೀರಾಮಮುದ್ರೆಯನಿತ್ತು ಕೊಂಡು ಚೂಡಾಮಣಿಯನು ||  
 ನಂದನವ ಸಂಹರಿಸುತ್ತಾದಿಗಳ ಗೆಲಿದು |  
 ಮಂದಮತಿ ರಾವಣನ ಧಿಕ್ಕರಿಸಿ ಮರಳಿ ಕಪಿ |  
 ವೃಂದಮಂ ಹರುಷಗೊಳಿಸಿದ ಮರುತಭವನೆಮಗೆ ಕುಡುಗೆ ಸಾಂದ್ರಾನಂದಮಂ ||

ಈ ಗ್ರಂಥದ ಬಂಧವು ಲಲಿತವಾಗಿಯೂ ಮೃದುಮಧುರಗಂಭೀರವಾಗಿಯೂ ದೇಶ್ಯಪದಭೂಯಿಷ್ಯವಾಗಿಯೂ ಇದ್ದು ಸರಾಗವಾಗಿ ಪ್ರವಹಿಸುತ್ತಿದೆ. ಭಾಷಾದೃಷ್ಟಿಯಿಂದ ನೋಡಿದರೆ, ಇದರಲ್ಲಿ ಹೊಸಗನ್ನಡ ಶಬ್ದಪ್ರಯೋಗಗಳು ಹೆಚ್ಚಾಗಿ ಕಂಡುಬರುತ್ತಿವೆ. ಕನ್ನಡನಾಡಿನಲ್ಲಿ ಬಳಕೆಯಲ್ಲಿರುವ ಹಲವು ನ್ಯಾಯನೀತಿಗಳು ನಾಡಗಾಡೆಗಳು ಛಂದೋರೂಪದಲ್ಲಿ ಬಂಧಿಸಲ್ಪಟ್ಟಿವೆ. ಈ ಸುಂದರಕಾಂಡದಲ್ಲಿ ಮುಖ್ಯವಾಗಿ ದೂತಲಕ್ಷಣವೂ ಸ್ತ್ರೀಯರ ತೀಲ ಸ್ವಭಾವಾದಿಗಳೂ ಅವರಿಗೆ ಬೇಕಾದ ಪಾತಿವ್ರತ್ಯಾದಿ ಗುಣಗಳೂ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಸರಳ ಸುಂದರ ಶೈಲಿಯಲ್ಲಿ ಬೋಧಿಸಲ್ಪಟ್ಟಿವೆ. ಇಂತಹ ಅಮೂಲ್ಯವಾದೀಗ್ರಂಥವು ಕನ್ನಡಿಗರೆಲ್ಲರ ಮೆಚ್ಚುಗೆಗೆ ಪಾತ್ರವಾಗದಿರದೆಂದು ಆಶಿಸಲಾಗಿದೆ.

ಇದರ ಮುದ್ರಣಪ್ರತಿಯನ್ನು ಸಿದ್ಧಪಡಿಸಿ ಪೂರ್ಣಗಳನ್ನು ತಿದ್ದಿಕೊಟ್ಟು ಶ್ರೀ. ಹನುಮಂತಾಚಾರ್ ಎಮ್. ಎ. ಎಲ್. ಟಿ. ಮತ್ತು ಲೈಬ್ರರಿಯಲ್ಲಿ ಕನ್ನಡ ಪಂಡಿತರಾಗಿರುವ ಎದ್ವಾನ್ ಶ್ರೀ. ಪಿ. ಸುಬ್ರಾಯ ಭಟ್, ಇವರ ಕಾರ್ಯದಕ್ಷತೆಯು ಸಂಸ್ಕರಣೆಯವು.

ಕೊನೆಯದಾಗಿ ಈ ಗ್ರಂಥವನ್ನು ಸಕಾಲದಲ್ಲಿ ಅಂದವಾಗಿ ಅಚ್ಚುಮಾಡಿಕೊಟ್ಟಿರುವ ಶ್ರೀವತ್ಸಮುದ್ರಣಾಲಯದವರಿಗೆ ನಮ್ಮ ಕೃತಜ್ಞತೆಯು ಸಲ್ಲಬೇಕಾಗಿದೆ.

ಗವರ್ನ ಮೆಂಟ್ ಓರಿಯಂಟಲ್  
 ಮಾನ್ಯ ಸ್ಕೃಪ್ಟ್‌ಮನ್ ಲೈಬ್ರರಿ,  
 ಮದರಾಸ್—5

ತಿ. ಚಂದ್ರಶೇಖರನ್.

## ಶುದ್ಧಾಶುದ್ಧ ಪತ್ರಿಕೆ

ಅಂಕ	ಪಂಕ್ತಿ	ಅಶುದ್ಧ	ಶುದ್ಧ
6	35	ಯೂಹ	ಯೂರು
28	21	ವೇಳ್ವರುಹೆ	ವೇಳ್ವರುಗೆ
80	9	ಉಷ್ಣಮಪೋತ್ತಿ	ಘೃಷ್ಣಿಯಂ ಉಷ್ಣಮ
109	19	ಚತುರ್ಥಿಚಂದು	ಚತುರ್ಥಿಂದು
132	6	ಮದಲಿಂಗ	ಮದದಿಂದ
136	19	ಕೃ	ಕುಲ
148	86	ಮೊದಲೊಳ್ಳುಹಸ್ತ	ಮೊದಲೊಳ್ಳುಹಸ್ತ
185	29	ನಿಯುತಮರ್ಬದ	ನಿಯುತಮರ್ಬದ
190	10	ಸಂಪದವನಿತ್ತು ಸಲಹಿ	ಸಂಪದವನಿತ್ತು ಕೃಪೆನೆತ್ತು ಸಲಹಿ

ವೆಂಕಾನಾತ್ಯಕವಿ ವಿರಚಿತಂ

# ಶ್ರೀಮದ್ರಾಮಾಯಣಂ

ಸುಂದರಕಾಂಡಂ

—ೞಿೞಿ—

ಮೊದಲನೆಯ ಸಂಧಿ

( ಮಂಗಳಾಚರಣೆ )

ಶ್ರೀ ಜಾನಕೀಶಿರೋರತ್ನಮಂ ಸಂಪತ್ಸ |  
 ಮಾಜಗಳ ಕೈಗೈವ ಯತ್ನಮಂ ಶುಭವಿಭವ |  
 ರಾಜಗಳನೊಲಿದೀವ ನೂತ್ನಮಂ ತಂದಿತ್ತ ಮಾರುತಿಯ ನೋಡಿ ಮುದದಿ ||  
 ರಾಜಶೇಖರಹರಿವಿರಿಂಚಿಗಳಿಗಳವಡದ |  
 ರಾಜೀವಸ್ವಾತ್ಮಪ್ರಧಾನಮಂ ದಯೆಗೈದ |  
 ರಾಜೀವಸಖಕುಲವನಧಿಚಂದ್ರನೆಮಗೀಯಲಾನಂದಸಂದೋಹಮಂ || ೧ ||

ಸಿಂಧುವನ್ನಂಧುವೆನೆ ತಿಳಿದು ಛಾಯಾಗ್ರಹವ |  
 ಕೊಂಡು ಲಂಕಿಯ ಮದಿಸಿ ನಿಶೆಯೊಳಾ ಧರಾ |  
 ನಂದನೆಯ ನೋಡಿ ಶ್ರೀರಾಮಮುದ್ರೆಯನಿತ್ತು ಕೊಂಡು ಚೂಡಾಮಣಿಯನು ||  
 ನಂದನವ ಸಂಹರಿಸುತ್ತಾದಿಗಳ ಗೆಲಿದು |  
 ಮಂದಮತಿ ರಾವಣನ ಧಿಕ್ಕರಿಸಿ ಮರಳಿ ಕಪಿ |  
 ವೃಂದಮಂ ಹರುಷಗೊಳಿಸಿದ ಮರುತಭವನೆಮಗೆ ಕುಡುಗೆ ಸಾಂದ್ರಾನಂದಮಂ || ೨ ||

( ಪೀಠಿಕೆ )

ರಾಮಚರಿತಾಮೃತಂ ರಮಣೀಯತರಭವ |  
 ತ್ಯೋಮಲ ಸುವಾಣಿಯಿಂ ಕಲಿತಮಾದಡಿ ಶ್ರವಣ |  
 ದಾ ಮಹಾ ಸಾಮ್ರಾಜ್ಯಮಂ ಸವಿದು ಪೆರಸಾರದೆನ್ನ ಮಾನಸ ಮಹೇಶ ||  
 ಶ್ರೀಮತ್ಸಮೃದ್ಧಿಕರ ಸುಂದರ ಸುಕಾಂಡಮಂ |  
 ಪ್ರೇಮದಿಂ ಬಿತ್ತರಿಸಿ ಕೃತಿಯೆನಿಸವೇಳ್ಳೆಂದು |  
 ಸೋಮಶೇಖರಗೆ ಪಾರ್ವತಿ ಬಿನ್ನಪಂಗೈದರಾ ವೃಷಧ್ವಜ ನುಡಿದನು || ೩ ||

ಪರಮಪಾವನಚರಿತೆ ಪಾರ್ವತಿ ಭವತ್ತುಣ್ಣ |  
 ಪರಿಕರವನೆಂತೆನುತ ನುತಿವೆ ಶ್ರೀರಾಘವನ |  
 ವರ ಚರಿತ್ರೆಯ ಭಕ್ತಿಯಿಂದ ಪರಿಭಾವನಂಗೈದಾಲಿಸುವೆ ಮೋದದಿ ||  
 ಸುರರೊಳಗ್ಗೆಳಿ ನೀನೆ ಯಾದರಾಲಿವುದು ಶ್ರೀ |  
 ಕರ ಶುಭೋದಯಗಳಂ<sup>1</sup> ಸ್ಮರಣಮಾತ್ರದೊಳೀವ |  
 ಪರಮ ಹರುಷೋನ್ನತಿಯ ಸುಂದರ ಸುಕಾಂಡಮಂ ವೇಳ್ವೆನಾನಂದದಿದೆ || ೪ ||

( ಕಥಾವಸ್ತು )

ಒಲಿದ ಸಂಪತ್ಸಮ್ಯದ್ಧಿಗೆ ಫಲಂ ಕರುಣದಿಂ |  
 ಕುಲವ ಸಂರಕ್ಷಿಸುವದೆಂದೆನುತ ಮಾರುತಿಯು |  
 ನಲವಿಂ ಮಹೇಂದ್ರಶಿಖರವನೇರ್ದ ದಿನನಾಥನುದಯಾದ್ರಿಯಡರುವಂತೆ ||  
 ಗೆಲವಿಂದ ಜಾಂಬವಾದ್ಯವಿಳಬಾಂಧವರೆಲ್ಲ |  
 ಪಲವುವಿಧ ಹರ್ಷದಿಂ ಪೊಗಳುತ್ತಿರಲನಿಲಸುತ |  
 ಜಲರಾಶಿಯಂ ಮುದದೊಳೀಕ್ಷಿಸಿದನೆರಡನೆಯ ಕಲಶಭವನೆಂಬಂದಿ || ೫ ||  
 ಪದಘಟ್ಟಣೆಗೆ ಶೈಲಮದುರೆ ಹರಿ ಶಾರ್ದೂಲ |  
 ಮದಕರಿಯು ಚಮರ ಸ್ಯಮರಂಗಳೆಲ್ಲವು ಭಯದಿ |  
 ಚದರ ನಾಲ್ಕೆಸೆಗೈದಲಾ ಗುಹಾಶಯಗಳಲಿ ಕ್ರೀಡಿಸಲು ನೆರೆದು ತೋರ್ಪ ||  
 ಚದುರಗಂಧರ್ವಕಿನ್ನರ ಯುವತಿಯರು ಬೆಚ್ಚಿ |  
 ಕದಬದಲ್ಪ್ರತ್ಯಸ್ತಕರಭೂಷಣಂಗಳಿಂ |  
 ದೊಡಗಿ ಪತಿಗಳನಪ್ಪಿ ಬಾನೆಡೆಯನಡರಿದರು ಪ್ರಳಯ ಸಮನಿಸಿತೆನ್ನುತ || ೬ ||  
 ತೋಳ ಬಿರುಗಾಳಿಯಿಂ ವಿಟಪಿಗಳು ಭೂತಳಕೆ |  
 ಬೀಳುತ್ತಿರೆ ಸಿದ್ಧಚಾರಣ ಮೌನಿಸಂತತಿಗ |  
 ಳಾಳದಡಿಗಂಜುತಂಬರಮಡರಲನಿಲಸುತ ಶೈಲಾಗ್ರವೇರಿ ಕುಳಿತು ||  
 ಕೋಳಾಹಳಧ್ವನಿಯ ನೀರಧಿಯ ಕಂಡು ಕ |  
 ಟ್ಟಾಳುತನದಿಂ ತ್ರಿವಿಕ್ರಮರೂಪ ಚಿತ್ತದೊಳ್ |  
 ತಾಳುತಾಕ್ಷಣ ಸದ್ಯಕ್ಷತೆಯಾಂತನಾಯೋಗಸಂಯಮದ ಬಲಮೆಂತುಟೊ || ೭ ||  
 ಜಾಂಬವಪ್ರಮುಖ ಕಪಿನಾಯಕರೊಳಿಂತೆಂದ |  
 ನಂಬುಧಿಯ ದಾಂಟುವರೆ ತಾತಪಾದಂ ಜವಾ |  
 ಡಂಬರದ ವಿನತೆಯಣುಗ್ಗೊ ಮತ್ತದಾನೊರ್ವನುಳಿದನ್ಬರಿದರ ವೆಸರ ||  
 ಕೊಂಬುದರಿದಾದಿತ್ಯಪಥವಿಡಿದು ಮಗುಳಿತರ |  
 ರಂಬರದಿ ಚರಿಸರಿದು ನನ್ನಿ ಸೀತಾಧವ ಪ |  
 ದಾಂಬುಜ ಸ್ಮರಣೆಯಿಂ ಭವದೀಯ ಕೃಪೆಯಿಂದ ಗೋಷ್ವದೀಕೃತಿಗೈವೆನು || ೮ ||  
 ವರುಣಾಲಯವ ಕಳೆದು ಲಂಕಾಪುರವ ಪೊಕ್ಕು |  
 ಧರಣಿಜಾತೆಯನರಸಿ ಪಾವನತರಾಂಘ್ರಿಗಳ |  
 ದರುಶನಂ ಗೈವನ್ನಮುಣೆನೊರಗೆ ನಿಲೆನೊಂದು ತಾಣಮಂ ಬಯಸೆನೆನುತ ||  
 ನೆರೆದಿರ್ಪ ದೇವಋಷಿಗಣ ಸಾಕ್ಷಿಯನುತ ಕಪಿ |  
 ವರರ ಮುಂಗಡೆಯೆ ಶಪಥಂಗೆಯ್ಯಲಾನಂದ |  
 ಭರಿತರಾಗುತ ಮಾರುತಾತ್ಮಜನ ಪೊಗಳಿದರ್ ಪರಿಪರಿಯಲಾ ವೀರರು || ೯ ||  
 ಎನುತೊರೆದು ತನುವ ಪೆರ್ಚಿಸುತುಭಯಹಸ್ತಂಗೆ |  
 ಳನು ಶಿಲೋಚ್ಚಯದೆಡೆಯಲೂರಿ ಪದಗಳ ಪಿಂದ |  
 ಕನುಗೈದು ವಾಲಧಿಯನೆತ್ತಿ ಶ್ರವಣಂಗಳಂ ಬಾಗಿರುತ ವೇಗದಿಂದ ||  
 ಮನಕಲಿತಪ್ರಾಣಮಂ ಹೃದ್ದೇಶದೊಳು ಬಲಿದು |  
 ವನಜಬಾಂಧವ ಪ್ರತೀಕಾಶವದನದೆ ವೀರ |  
 ವನು ತುಳುಕಿ ತನುವನೊನೆದಡೆ ಶೈಲ ಸೆಳೆಮಂಚದಂತಾದುದೇನೆಂಬೆನು || ೧೦ ||

ಇನಶಶಿಗಳು ಭಯ ಕುಂಡಲಮಾಗೆ ತಾರೆಗಳ್ |  
 ಮಿನ್ನುಗೆ ಗ್ರೈವೇಯದಂತಾ ಗ್ರಹಾದಿಗಳೆಲ್ಲ |  
 ತನುವಿನೊಳಗಲ್ಲಲ್ಲಿ ತೊಟ್ಟ ಭೂಷಣಗಳಂತೆಸೆಯಲಾತ್ತಾನಪಾದಂ ||  
 ಅನುವಡಿಸಿ ವಾಲಾಗ್ರದಗ್ರಮುಕ್ತಾಫಲಿತ |  
 ವೆನಿಸೆ ಕೈಲಾಸ ಪಾಂಡುರಗೋಪತೀರೂಪ |  
 ನೆನಿಸಂತೆ ಗಿರಿತಟದಿ ವೀರ ಮಾರುತಿ ತೋರ್ದನದ್ವತಾವೇಶದಿಂದ || ೧೧ ||

೨ಗವಿಯೊಳೆಳೆಯಲರುಂಬ ಭುಜಗಸಂದೋಹಕಂ |  
 ದವಿರಳದೊನ್ನಿಶ್ವಾಸ ಮರುತನ ಬಲಾಹಾರ |  
 ಬನಣೆಯಿಂದಮಜೀರ್ಣಮಾಗಿ ವಮನಂಗೆಯ್ಯೆ ವಿಷಮವಿಷದುರುಬೆಯಿಂದ ||  
 ತನಕದಿಂ ಗರಹರಣಮೂಲಿಕಾ ಸಂತತಿಗ |  
 ಳವಿವೇಕದಿಂದ ಹಾಲಾಹಲವ ಪರಿಹರಿಸೆ |  
 ಜವಮಿಲ್ಲದಲ್ಲಲ್ಲಿ ಕರದೀಪಿಕಾತತಿಗಳೆಂಬಂತೆ ತೋರ್ದವಾಗ || ೧೨ ||

ನಡುಗೆ ಪರ್ವತ ಪಾದಪಾಗ್ರಂಗಳಿಂದಾಗ |  
 ಳಡಿಗಡಿಗುದಿರ್ವ ಕುಸುಮಗಳಿಂದಮಾ ಶೈಲ |  
 ಮೊಡನೆ ತೋರ್ದು ಕುಸುಮಮಯಗಂಧಮಾದನದ ಪ್ರತಿಬಿಂಬಮೆಂಬೊಲಾಗ ||  
 ತುಡುಕಿರ್ಪ ಕರಪದದ ಘಟ್ಟಣೆಗೆ ಶೈಲಾಂತ |  
 ಜಡಭಾವ ಪೊರಮಟ್ಟಿದೆಂಬಂತೆ ಕರಿ ಮದವ |  
 ಬಿಡುವ ತೆರದೊಳು ರಜಸ್ವಾವ ಪೊರಮಟ್ಟಿದಾ ಕಂದರಾಂತರಗಳೆಡೆಯ || ೧೩ ||

ಪಾದಾಭಿಘಾತದಿಂ ತದ್ಗುಹಾಂತರ್ವರ್ತಿ |  
 ಯಾದ ಭೂತಂಗಳುಂ ಭೋರ್ನೋರೆಯೆ ಶೈಲೇಂದ್ರ |  
 ಬಾಧೆಯಂ ಸಹಿಸದಲೆ ನಾದಗೊಡುವನೊ ಯೆನಲ್ ಶಬ್ದಾಯಮಾನಮೆನಿಸೆ ||  
 ಆದುದಾಯಾಸಮೆಂಬಂತಲ್ಲಿಗಲ್ಲಿಗೆ ವಿ |  
 ನಾದದಿಂ ಕೆಡೆವ ಕೇಸರಿ ಪುಂಡರೀಕಗಳ |  
 ಭೇದ ಕರದಿಂ ತೋರ್ಪುವಂಜನಾಸುತನಧಟು ಸೈರಿಸುವರಳವಪ್ಪುದೆ || ೧೪ ||

ಬೆಚ್ಚಿ ಸುರಚಾರಣರ್ ಬಾನೆಡೆಯನಡರಿ ನಿಂ |  
 ದಚ್ಚರಿಯೊಳೀಕ್ಷಿಸುತ ಮುನಿಗಳುಂ ಪೊಗಳುತ್ತಿಹ |  
 ಹೆಚ್ಚಳವನುಂ ಕೇಳಿ ಸಂಭ್ರಮಂಗಳೊಳುತಮಿರೆ ಕೊಡಪಿ ಕಿವಿಗಳನು ನಿಮಿರಿ ||  
 ಪೊಚ್ಚ ಪೊಸ ಸುರಚಾಪದಂತೆಸೆವ ವಾಲಧಿಯ |  
 ಚರ್ಚಿಗೈವುತಮಣೆದು ಕೊರಳ ಕೊಂಕಿಸಿ ಮರುತ |  
 ನಚ್ಚರಿಯ ಕುವರ ನೀರಧಿಯನುಲ್ಲಂಘಿಸುವಡುಲ್ಲಾ ಸದಿಂದೆಸೆದನು || ೧೫ ||

ಚರಣಹತಿಯಿಂದಲೆಲ್ಲಂ ನಡುಗುತಿರೆ ಕಂಡು |  
 ಶರನಿಧಿ ಸ್ಮರಿಸಿದಶರೀರಸಂಭೂತನಹ |  
 ನುರುಬೆಯಂ ಪರಶುಧರನದಟನನುಭವಿಸಿ ತಳ್ಳಂಕಗೊಳುತಿರುತಿರ್ದೆನು ||  
 ಹರರೂಪನಾಂತು ಗಿರಿಶಿಖರದೊಳ್ಳೆಂದು ಗಜ |  
 ಹರನೆನ್ನ ನಿಟ್ಟಿಸುವನೇಂ ಗೈವೆನೆಂದೆನುತ |  
 ಪರಿಪರಿಯ ಚಿಂತೆಯಿಂ ನಡುಗುತಿರೆ ಸುರರೆಲ್ಲ ಬೆರಗಾಗಿ ನೋಡುತಿರಲು || ೧೬ ||

ಆ ಸಮಯದೊಳು ಮಹಾನೀರನಿಧಿಯಂ ದಾಂಟಿ |  
 ವಾಸವಾಧ್ಯಷ್ಟದಿಕ್ವಾಲಾಜಭವ ಜಗ |  
 ದ್ವಾಸರಿಂಗಭಿನಮಸಿ ಭೂಸುರೋತ್ತಮ ಸಕಲ ಋಷಿಗಳಿಂಗರಗಿ ಮುದದಿ ||  
 ಭಾಸುರ ಶ್ರೀ ವೀರರಸ ಪೆರ್ಚುತಾಗ ವನ |  
 ರಾಶಿಯಂ ನೋಡಿ ಕುಲವೃದ್ಧ ಬಾಂಧವಕಲಿತ |  
 ವಾಸವಾತ್ಮಜನಣುಗನೊಡನೆಂದ ಪವನಸುತ ಹರುಷಗೊಳೆ ಕೇಶವೃಂದ || ೧೭ ||  
 ಕೇಳಿರೈ ಕಪಿವೀರರೆಲ್ಲ ಮದ್ದಿಕ್ರಮವ |  
 ನೇಳು ನೀರೊಟ್ಟಲಂ ನಿಮಿಷಾಂತರದಿ ದಾಂಟಿ |  
 ಕೋಳುಗೊಂಡಪೆ ತಮೋಭೂಯಿಷ್ಯ ಭೂತಳದ ನಿಶಿಚರರ ಜಂಗುಳಿಯನು ||  
 ನೀಲಕಂಠಪ್ರಮುಖರರಿವಂತೆ ಶ್ರೀ ರಾಮ |  
 ನಾಳೇಕವೇಗದಿಂ ಪೋಪೆನೆಗೆ ಜಳರಾಸಿ |  
 ಜಾಳೆನಿಸದಿದಿರಾಗಲೆನಿತುಂಟು ನೂರುಯೋಜನ ಮಾತ್ರ ಬಳಕೆಂದನು || ೧೮ ||  
 ಗಗನಪಥವಿಡಿದೈದಿ ರಾವಣಾಸುರನಿರ್ಪ |  
 ನಗರದೊಳು ನೋಡಿ ಜಾಕಿಯ ಕಂಡುಂಗುರವ |  
 ರಘುವರನ ಸತಿಗಿತ್ತು ಚೂಡಾಮಣಿಯ ಕೊಂಡು ಕೃತಕೃತ್ಯನಿಸಿ ಮುದದಿ ||  
 ಅಗಣಿತದ ರಕ್ತಸರ ತರಿದು ರಾವಣಬಲವ |  
 ಮಿಗೆ ಪಳಿದು ಪಟ್ಟಣವನುರುಹಿ ಮಗುಳ್ಳೆತಪ್ಪೆ |  
 ಜಗದೀಶ ರಾಮನಂಘ್ರಿಯ ನೆನೆವುತೆಲ್ಲರಂ ಕಾಣಲತಿಮೋದದಿದೆ || ೧೯ ||  
 ಎನುತೆಲ್ಲರೊಳು ಪೇಳ್ವು ಬೀಳ್ಕೊಂಡು ಶ್ರೀ ರಾಮ |  
 ಜನಕಸುತೆ ಲಕ್ಷ್ಮಣಂಗಭಿವಾದನಂಗೈದು |  
 ವನಜಭವಭವಮುಖ್ಯರಂ ನೆನೆದು ತನ್ನ ಪಿತನಂಘ್ರಿಗಾನತನಾಗುತೆ |  
 ಮನಮರುತ್ತುಗಳೊಂದುಗೂಡಿ ನಿಜಮೂರ್ತಿಯಂ |  
 ತೊನೆದಾಡಿ ಜಯ ರಘೂತ್ತಮ ರಾಮಚಂದ್ರಯೆಂ |  
 ದೆನುತ ಪುಟ್ಟನೆಗೆದನಂಬರಕೆ ವಿನತಾತನಯನೆಂಬಂತೆ ಸಂಭ್ರಮದೊಳು || ೨೦ ||  
 ಊರುಪೇಗದೊಳುಬ್ಬಿ ಮುಂದೈದಲಾ ಗಿರಿಯ |  
 ಸಾರವತ್ತಾದ ವೃಕ್ಷಗಳೆಲ್ಲ ಹಿಂದೈದು |  
 ತೋರಂತೆ ನಿಜ ಬಂಧುಗಳನು ಬೀಳ್ಕೊಡುವಂತೆ ಮೌಹೂರ್ತಮನುಸರಿಸಲು ||  
 ಭಾರಣೆಯ ಗಂಡಶೈಲಗಳೆಲ್ಲ ಗಮನದರು |  
 ಮಾರುತನ ಗತಿವಿಡಿದು ಪಡಿಬಲವು ಮುಂಕೊಂಡು |  
 ಧಾಂಣೀಶನ ಸುತ್ತಿಪೋಪಂತದೀಂ ಬೆಡಗ ತೋರುವುದೊ ತಪ್ಪನುಯದಿ || ೨೧ ||  
 ಕೆಲವು ತರುಗುಲ್ಮಂಗಳುನ್ಮೂಲತೆಯೊಳ್ಳಿದಿ |  
 ಜಲರಾಶಿಯೊಳ್ಳೆಡೆಯೆ ಪರಸಿದ್ಧ ಕುಸುಮಚಯ |  
 ದೊಲವಿಂದ ತಾರಕಿತದಪರನಭಮೆಂಬಂತೆ ನೀರಧಿಯು ತೋರುತಿರಲು ||  
 ಲಲಿತಜ್ಯೋತಿರ್ಲತೆಗಳೆಲ್ಲ ಕೆಡೆವಿರಲು |  
 ಚೆಲುವ ಸೌದಾಮಿನಿಯನಾಂತ ಘನಸಂಕುಲವ |  
 ಜಲರಾಶಿಯನುಕರಿಸಿತೀನೆಂಬೆನಚ್ಚರಿಯ ಮಾರುತಿಯು ಚರ್ಯೆಗಳನು || ೨೨ ||



ಬೆದರಿದನಗಸ್ತ್ರಂ ತ್ರಿಶಂಕು ತಲ್ಲಣಗೊಂಡ |  
 ಚದರಿ ವೋರಪಾಳೆಯಂ ಪಾಳಾಯ್ತು ಶಮಲೋಕ |  
 ಮದಿರಿದರ್ದಿಪ್ತತಿಗಳಂಬರಮಣಿಯು ಬೆಚ್ಚಿ ಘನವ ಮರೆಗೊಂಡನಾಗ ||  
 ಮುದದೊಳ್ಳಿದುವ ಮಾರುತಿಯ ಕಂಗಳಂಬರದಿ |  
 ಚದುರರವಿಶಿಗಳಂತೆಸೆಯೆ ಲಾಂಗೂಲ ಸ |  
 ಮ್ನುದದಿ ಕಂಗೊಳಿಸಿದುದು ಪಾಕಶಾಸನತ್ತಿದತುಲವಿಜಯಧ್ವಜಮೆನೆ

|| ೨೩ ||

ಚಂಡೀಶಮಕುಟತಟವಿಲಸತ್ಪಲಾಕುಟಲ |  
 ಫೌಂಡೀರ ಚೋರತರ ಕೋರದಾಡೆಗಳ ಕಳೆ |  
 ಪಾಂಡರಾಕೃತಿಯ ತಾಳ್ಳೆಸೆವ ಪರಿವೇಷದಂತೆಸೆಯೆ ತನ್ಮುಖಮಂಡಲ ||  
 ಚಂಡಭಾಸ್ವರನಂತೆ ತನ್ಮಧ್ಯದೊಳು ತೋರ |  
 ಲಂಡಲೆದು ಮೇಘಗಳ ಮರೆಗೊಂಡು ನಡೆದನು |  
 ದ್ವಂದಗತಿಯಿಂದ ದೃಶ್ಯಾದೃಶ್ಯಮೆಂಬಂತದೇಂ ಪೇಳ್ವಿನತಿಶಯಗಳ

|| ೨೪ ||

ಮರುತನೇಂ ಮೂರ್ತಿಯಾಂತ್ಯೆದುವನೊ ಮೇರುಗಿರಿ |  
 ಯುರುಪಕ್ಷದಾಡಂಬರದ ಗತಿಯಲೊಪ್ಪಿ ಹುದೊ |  
 ಹರುಷದಿ ಗರುತ್ತಂತ ಸಂಚರಣೆಗೈದಿದನೊ ಎನಲಾಗಸದ ಪಥದೊಳು ||  
 ಬರುವ ಮಾರುತಿಯ ಪ್ರಾರ್ಥನೆಗೆಯ್ಯೆ ಪಿಂತೆಡೆಯ |  
 ಲುರಗರಾಜನದೇನು ಬಂದಪನೊಯೆನೆ ವಾಲ |  
 ಕರಮೆಸೆದುದಾ ವ್ರೋಮಚರರೆಲ್ಲ ಬೆರಗಾಗಿ ನೋಡುತಚ್ಚರಿಗೊಳುತಿರೆ

|| ೨೫ ||

ಆವಾನದೇಶದೊಳಗೀತನ ತನುಚ್ಛಾಯೆ |  
 ಶೀವಿಯಿಂ ತೋರುವುದೊ ನೀರಧಿಯು ಸೋನ್ಮಾದ |  
 ಭಾವಮಂ ತೋರ್ಪಡಿಸಿ ತಲ್ಲಣಗೊಳುತಿರ್ಪುದಲ್ಲಲ್ಲಿ ಬಿರುಗಾಳಿಯ ||  
 ರಾವದಿಂದೂರುವೇಗದಿ ಕ್ಷೋಭೆಯಾಂತುದಧಿ |  
 ಜೀವನಂ ಕಳವಳಿಸೆಯಾಗಸಗಳೆಲ್ಲ ಭಯ |  
 ಭಾವದಿಂದನ್ಯೋನ್ಯ ಪಿಂಡೀಕೃತಾಂಗಂಗಳುದಿದರ್ವಬ್ಬಿಯ ತಳಕ್ಕೆ

|| ೨೬ ||

ಮೇರುಮಂದರಗಳೆನೆ ಬರುವ ಪೆರ್ವೆರೆಗಳ |  
 ನ್ನೂರುವೇಗದಿ ಬರಾಬರಿಗೈದು ನೀರಧಿಯ |  
 ಪೀರುವವೊಲೈತಪ್ಪ ಮಾರುತಿಯ ನಿಟ್ಟಿಸುತ ನಕ್ರಕೂರ್ಮಂಗಳೆಲ್ಲ ||  
 ತೋರಭಯದಿಂದೊಂದನೊಂದೊರಸಿ ವಿತಳಮಂ |  
 ಸಾರುತಿರಲಡಿಗಡಿಗೆ ಭೀಕರಂಗೊಳಿಸಿ ಕಪಿ |  
 ವೀರನಂಬರಗಮನವಿಡಿದೈದುತಿರ್ದ ನೀಶಂಕೆಯಿಂದಚ್ಚರಿಯೆನೆ ||

|| ೨೭ ||

ಪತ್ತಯೋಜನದಗಲ ಮೂವತ್ತುಯೋಜನಂ |  
 ಬೆತ್ತ ನೀಳದೊಳಬ್ಬಿಯೊಳ್ ಛಾಯೆ ಕಂಗೊಳಿಸೆ |  
 ತತ್ತರಂಗೊಳುತುರಗಸಂದೋಹನಕ್ರನೀರಾನೆಗಳ್ಳಿದಾಟದಿ ||  
 ಮತ್ತೊಂದನೊಂದಲೆದು ಪಾತಾಳದೆಡೆಗೈದೆ |  
 ಬಿತ್ತರದ ವಾರ್ಧಿ ನಿರ್ಜಂತುಕಮದಾಗಿ ತಲೆ |  
 ಯೆತ್ತಲಮ್ಮದೆ ದ್ರೋಣಿಯಂತೆ ಕಂಗೆಸೆದುದಾ ವಿಸ್ಮಯಮನೇನೆಂಬೆನು

|| ೨೮ ||

ಪದಹತಿಗೆ ಮಾಹೇಂದ್ರಶೈಲ 1 ಭೂಮಿಯ ತಳದಿ |  
 ಹುದುಗಿದುದು ಭಯದಿಂದ ಗ್ರಹಗಳೆಲ್ಲಂ ಚದರಿ |  
 ಕದಬದಂಗೊಳ್ಳಲಂಬರಮಣಿ ಸುಧಾಕರಮರಗೊಳ್ಳಲಭಗಳನು ||  
 ಒದಗಿಂದ ರಾಮಕಾರ್ಯಾರ್ಥಕೈದುನ ಕಪಿಯ |  
 ಮುದದೊಳೀಕ್ಷಿಸಿ ದೇವಗಂಧರ್ವಸಂದೋಹ |  
 ಚದುರಿಂದ ಪೂವಳೆಯ ಕರೆದು ಪಾಡಿವರಾ ಮರುತ್ಸುತನ ಕೀರ್ತಿಗಳನು || ೨೯ ||  
 ಇಂತಂಬರದ ಗಮನವಿಡಿದು ಗಮಿಸುವ ಕೀಶ |  
 ಕಾಂತನಂ ಕಂಡಬ್ಬಿರಾಜ ಸಂತಸಗೊಂಡು |  
 ಪಿಂತೆ ರವಿಕುಲದರಸುಗಳ ಬಾಹುಬಲದಿಂದಮಾಂ ವೃದ್ಧಿ ಕರನಾದೆನು ||  
 ಸಂತ ರಘುಕುಲಕಾಂತದೂತನೈದುತಮರ್ಪ |  
 ನೆಂತಾದರೀತಗುಪಕೃತಿಯೆಸಗಿ ಮಾಡುವೆಂ |  
 ಸಂತೋಷಕರವನೆಂದಬ್ಬಿ ಮೈನಾಕನಂ ಕರೆದಾತನೊಡನೆಂದನು || ೩೦ ||  
 ಗಿರಿರಾಜ ಕೇಳು ಸಗರವಂಶಸಂಭೂತ ನಾಂ |  
 ದೊರೆ ರಘೂತ್ತಮನೆನೆಗೆ ತತ್ಕಾರ್ಯಕೆಂದೈದೆ |  
 ಮರುತಸುತನೈದುತಿಹನೀತನಿಗೆ ಸಾಹಾಯ್ಯಮೆಸಗಿ ಕೃತಿಯೆನಿಸೆನೆಂದು ||  
 ಭರದಿಂದ ಯೋಚಿಸಿಯೆ ಸೂರ್ಯಮಂಡಲದೆಡೆಗೆ |  
 ಪರಿಯೆ ನೀನಗ್ಗಳ ಬಲಾಡ್ಯ ನಿನ್ನಯ ನೇಹ |  
 ವೆರದಿದು ಮನ್ಮನೋರಥ ಬೆಳೆವುದತಿಶಯಮೆ ಕೃಪೆಗೆಯ್ಯವೇಳ್ಕೆಂದನು || ೩೧ ||  
 ಮಧುರತರ ಕಂದಮೂಲಾದಿ ಪುಷ್ಪಂಗಳಂ |  
 ಮಧುಗಳಾಂತೆಸೆವ ತರುನಿಚಯಗಳ ತಂಬಿಲರ |  
 ಚದುರ ಬೀರುವ ಲತಾಮಂಟಪಸ್ಥಾನಗಳ ದಿವ್ಯತರ ಸರಸಿಗಳನು ||  
 ಪದುಳದಿಂ ಕಾಣ್ಣಿಡಿಸಿ ನಿಂದು ಕಪಿ ವಿಶ್ರಮಿಸಿ |  
 ಮುದವಾಂತು ನಡೆವಂತೆ ಮಾಳ್ಪುದೆಂದತಿವಿನಯ |  
 ಮೊದವಿ ನೇಮಿಸಲಬ್ಬಿರಾಜ ಸಂತಸಗೊಳುತ ಮೈನಾಕನಂತೆಂದನು || ೩೨ ||  
 ರಾಮಕಾರ್ಯಕೆ ಪೋಪ ಕಪಿವರನ ಸಂತವಿಸೆ |  
 ತಾಮಸಮದೇನುಂಟು ಮರುತಸುತನೆನಗತುಲ |  
 ಪ್ರೇಮಕರನಾತಗುಪಕೃತಿಯೆಸಗಿ ಕೃತಕೃತ್ಯನೆನಿಸೆನುತದ್ರಿಪತಿಯು ||  
 ತಾಮರಸಮಿತ್ರನಂ ನೋಳ್ಳೈದುವನಂತೆ |  
 ಭೀಮಶಾರೀರದಿಂದಂಬರವ ಚುಂಬಿಸ ನಿ |  
 ಕಾಮಸಂಭ್ರಮಗಳಂ ತೋರಿದಂ ಮೈನಾಕ ಮುಂಗಡೆಯೆ ಮರುತಸುತಗೆ || ೩೩ ||  
 ಉದಿತಭಾಸ್ವರನೆನೆ 2 ಸಮುದ್ಧೃತದ ಶೃಂಗಗಳ |  
 ನದುಭುತದ ಸೌವರ್ಣಶೈಲ ಮುಂಗಡೆಯ ಸಂ |  
 ಪದವ ತೋರ್ಪುದು ಶಿಖರಿಯೆಡೆಯ ದೇವಾಕಾರವೆತ್ತೊರ್ವ ಪುರುಷನಿಂದು ||  
 ಚದುರತನದಿಂದ ಮೂದಲಿಸಲೀಕ್ಷಿಸಿ ಕ್ರೋಧ |  
 ಮುದಿಸೆ ಮಾರುತಿಯೂಹ ವೇಗದಿಂ ಧಿಕ್ಕುರಿಸಿ |  
 ಪದವಿವಿಡಿದೈದುತಿರೆ ಮೈನಾಕ ವ್ಯದುಮಧುರನುಡಿಯಿಂದಮಿಂತೆಂದನು || ೩೪ ||

1 ಭೂಮಿ. 2 ಸಮುದ್ರತದ.

ವೀರರಗ್ರೇಸರ ಕುಮಾರ ಕೇಳೆಂಬುದಂ |

ಮಾರುತಾತ್ಮಜನೆಗೆ ಕಾರುಣ್ಯಪಾತ್ರ ನೀ |

ನೋರಂತೆ ದಶರಥಕುಮಾರಕಾಯಕೆ ಪೋಪೆ ಪ್ರಿಯನತಿಥಿಯಿಂದೆನ್ನೊಳು |

ಚಾರುತರಮಧುಪಕ್ವಫಲಗಳಂ ಕೊಂಡು ರಘು |

ವೀರಕಾರ್ಯಾರ್ಥಕೈದುವುದೆಂದು ಸಾಗರಂ |

ತೋರದಯದಿಂದೆನ್ನ ಕಳುಸಿರ್ಪನೆಂದರಿತು ಲಾಲಿಪುದು ಮದ್ವಾಕ್ಯವ

|| ೩೫ ||

ಕಾಲದಲಿ ಬಂದತಿಥಿ ವಿಷ್ಣು ರೂಪನೆನುತ್ತೆ |

ಮೂಲೋಕಜನರಾಡುತಿರ್ಪರಾ ಋಷಿದೇವ |

ಜಾಲಪಾವಿತ್ರ ಮಾರುತಪುತ್ರ ಶ್ರೀರಾಮದೂತನತಿವಿಖ್ಯಾತನು ||

ಶೀಲಸದ್ಗುಣನಿಲಯ ದಯದಿಂದ ಪಕ್ವಫಲ |

ಮೂಲಾದಿಗಳ ಕೊಂಡು ಕ್ಷಣಮಾತ್ರ ವಿಶ್ರಮಿಸಿ |

ಮೇಲೆ ದಯಗೈವೇಳ್ಳು ಪ್ರೀತಿಗೈವರೆ ಬಾಧ್ಯಮೊಂದುಂಟು ಪೇಳ್ವೆ ಕೇಳು

|| ೩೬ ||

ಗಿರಿಗಳೆಲ್ಲವು ಪಕ್ಷವಾಂತು ಪೂರ್ವದಿ ಚರಿಸು |

ತಿರಲಂಜಿ ಪಾಕಾರಿಗರುಪಲವ ಕೋಪಿಸುತ |

ತ್ವರಿತದಿಂ ಪಕ್ಷವಿಚ್ಛೇದಗೈವುತ ಬರಲ್ಪಾನಂಜಿ ಪ್ರಾರ್ಥಿಸಿದಡಿ ||

ಮರುತ ಕೃಪೆಗೈದೆನ್ನ ಶರನಿಧಿಗೆ ತಂದಿಟ್ಟು |

ವೊರೆದನದರಿಂ ಭಯತ್ರಾತ ಜೀವನದಾತ |

ಗುರುವೆಂದು ಧರ್ಮಶಾಸ್ತ್ರಗಳೆಲ್ಲ ಪೇಳ್ವ ಪುನು ಸಕಲಶ್ರುತಿಮತವ ಪಿಡಿದು

|| ೩೭ ||

ಆ ಮಹಾದೇವನ ಕೃಪಾಪುತ್ರನೆಂದೆನಿಸು |

ತೀ ಮಹಾಸಾಗರದೊಳಿರ್ಪೆ ಗುರುವಿಷಯದೊಳು |

ನೇಮದಿಂ ಭಕ್ತಿಗೈವಂತವರ ಪುತ್ರರಂ ಪೂಜನಂ ಗೈವುದೆನುತೆ ||

ಧೀಮಂತರಭಿಮತ ಜಗತ್ತ್ರಾಣಸುತ ನಿನಗೆ |

ಪ್ರೇಮಾಸ್ವದನೆನುತ್ತ ವಚನಮಂ ಪತಿಕರಿಸಿ |

ಸೌಮನಸ್ಯದಿಯೆನ್ನ ಕಾದಪುದೆನುತ್ತಮಾ ಮೇನಕಾತ್ಮಜ ನುಡಿದನು

|| ೩೮ ||

ಸಂಬಂಧದಿಂದ ಸಹಜಾತನಹೆ ನೀನೆನಗೆ |

ಶಂಬರಾಂತಕಹರ ಪ್ರತಿಬಿಂಬ ನೀನೆನಗೆ |

ದಂಭವಿರಹಿತ ತಥ್ಯಮಿ ನುಡಿಗಳೆನುತರಿತು ಮನ್ನಿಸುತಮಾತಿಥ್ಯಮಂ ||

ಕೊಂಬುದುಚಿತಮೆನುತ್ತ ಬಹುವಿಧದೊಳುಪಚರಿಸೆ |

ತುಂಬಿದಾನಂದದಿಂ ಪಾವಮಾನಿಯು ಹರುಷ |

ಗೊಂಬಂತೆ ಮೈನಾಕನೊಡನೆ ಬೆಸಸಿದನಮಿತಮ್ನುದುಮಧುರನುಡಿಗಳಿಂದೆ

|| ೩೯ ||

ಗಿರೀಜ ನೀಂ ಪೇಳಿದರ್ಥವೆಲ್ಲವು ಸತ್ಯ |

ಗುರುಸಮರುಮೆನಗೆ ನೀವೆಂದು ಭಾವಿಪೆ ಭವ |

ತ್ವರುಣದಾತಿಥ್ಯದಿಂದಾನಂದಮಯನಾದೆನಧ್ವಬಾಧೆಗಳ ಕಳಿದೆ ||

ಧರಣಿಜೆಯ ಕಂಡಲ್ಲದೊಂದೆಡೆಯೆ ನಿಲೆನೆನುತ |

ನೆರೆದ ಬಾಂಧವರೆಡೆಯ ಶಪಥಮಂ ಮಾಡಿರ್ಪ |

ಪರಿಯಿಂದಮಪ್ಪಣೆಯ ಕೇಳ್ವೆನಲ್ಲದೆ ಚರಣಾಕೆರವಿಗನೆ ಗಿರಿವರೇಣ್ಯಾ

|| ೪೦ ||

ಸೀತಾಪತಿಯ ಕಾರ್ಯ ನಿಮ್ಮದೆಂದರಿತೆನ್ನ |  
 ಪ್ರೀತಿಯಿಂ ಪರಸಿ ಬೀಳ್ಕೊಡವೇಳ್ಕುಮೆನಲದ್ರಿ |  
 ಜಾತ ಸಂತಸಗೊಂಡು ಸೆಳೆಸೆಳೆದು ಬಿಗಿಯಪ್ಪಿ ಕುಸ್ತರಿಸಿ ಮಗುಳೆಂದನು ||  
 ಶೀತಂಶುಹಸ್ತವಿನ್ಯಸ್ತದಿಂದಂ ತಾಪ |  
 ಜಾತುಚಿತು ನಿಂದವುದೆ ಸರ್ವಾರ್ಥಸಿದ್ಧಿ ವಾ |  
 ಜ್ಞಾತುರದಿ ನೆನೆದರಿಂಗಪ್ಪಲ್ಲಿ ಪತಿಕಾರ್ಯಮಪ್ಪುದೇನಾಶ್ಚರ್ಯವು || ೪೧ ||

ಸಕಲದೇವಾತ್ಮಕಂ ನೀನಿಚ್ಛೆಗೈದುದತಿ |  
 ಸುಕರದಿಂದಪ್ಪುದೆಂದೊರೆದು ಬೀಳ್ಕೊಡೆ ಬುಧ |  
 ಪ್ರಕರ ಜಯಜಯಮೆನುತ ಸುರಿಯೆ ಪೂಮಳೆಯನಾಮಾರುತಿಯು ಮುಂದೈದಲು ||  
 ಅಕಳಂಕನದ್ರಿಪತಿ ಶ್ರೀರಾಮಚಂದ್ರಮನ |  
 ಭಕುತಗುಪಕೃತಿಗೈದನೆನುತ ಸಂಭ್ರಮದಿಂದ |  
 ಚಕಚಕಿಪ ಭೂಷಣಾಂಬರಗಳಿತ್ತು ಪಚರಿಸಿ ವರಗಳಂ ಪಾಲಿಸಿದನು || ೪೨ ||

ಚಿರತರವಿಪತ್ತುಗಳು ಪರಿದೋಡಿದವು ರಾಮ |  
 ಚರಣಸೇವಕನ ದರ್ಶನಮಾತ್ರದಿಂದೆನುತ |  
 ಶರನಿಧಿಯು ತುಹಿನಾದ್ರಿ ಜಾತ ಪ್ರಿಯಬಾಂಧವನೆನುತ್ತ ಮನ್ನಣೆಗೈದನು ||  
 ದೊರೆಯೆ ಸತ್ಸಂಗ ಸಲ್ಲಾಪಮಾತುರಾದವರಿ |  
 ಗರಿದದೇನಿಹುದು ರಘುವರನ ಶರಣನ ಕಂಡ |  
 ಗಿರಿವರಂ ಸುರಪನಿಂದಕುತೋಭಯದೆ ಸುಖದೊಳಿದರ್ನುದಧಿಯ ಮಧ್ಯದಿ || ೪೩ ||

ಮೇನಕಾಸುತನ ಬೀಳ್ಕೊಂಡು ಜವದಿಂದ ಪವ |  
 ಮಾನಸುತ ಪಿಡಿದಾ ಮರುನ್ಮಾರ್ಗದೊಳಗೆ ಸು |  
 ಮ್ಮಾನದಿಂದೈದುತಿರೆ ನೋಡುತಿಂದ್ರಾದಿಗಳ್ ಬಲಪರೀಕ್ಷಣೆಗೈವಡೆ ||  
 ಮಾನಿನಿಯ ನಾಗಮಾತೆಯ ಸುರಸೆಯಂ ಕರೆದು |  
 ನೀನೈದಿ ಕಪಿಕುಲೋತ್ತಮ ಪೋಪ ಗಗನಪಂ |  
 ಧಾನಮಂ ತಡೆ ರಕ್ತಸಾಕೃತಿಯ ಕೈಕೊಂಡು ತಿಳಿವುದು ಬಲಾಬಲಗಳಂ || ೪೪ ||

ಎಂದಪ್ಪಣೆಯನಿತ್ತಡಿಂದ್ರನನುಮತಿಯಿಂದ |  
 ಬಂದು ರಕ್ತಸಿಯ ರೂಪಿಂದ ಪವನಾತ್ಮಜನ |  
 ಮುಂಗಣ್ಣೆಯೆ ನಿಂದು ಮತ್ತೆಂದಳೆಲೆ ಕಪಿಯೆ ಕೇಳ್ ಚಿರಕಾಲ ಪಸಿದಿದೆನು ||  
 ಇಂದು ಜಠರಾನಲನ ಬಾಧೆ ತಪ್ಪಿತು ಬೇಗ |  
 ಬಂದೆನ್ನ ವದನಪ್ರವೇಶಗೈವುದೆನುತ್ತ |  
 ಮಂದುಸಿದ್ಧ ರಕ್ತಸಿಯ ನೋಡಿ ಮಾರುತಿ ನುಡಿದನಧಿಕತರಧೈರ್ಯದಿಂದ || ೪೫ ||

ದೇವಿ ನೀಂ ಪೇಳ್ಳ ನುಡಿ ಸತ್ಯಮೆನಗಭಿಮತಂ |  
 ಜೀವನಗಳಂ ತೃಪ್ತಿಗೊಳಿಸುವುದಕಿಂತಧಿಕ |  
 ಪಾವನತಪಸ್ವಿಲ್ಲ ಕೃತಕೃತ್ಯನಾದೆ ನಾನಿದ ಪೇಳ್ವೆ ಕೇಳು ಸೊಲ್ಲ ||  
 ದೇವರಘುಪತಿಯ ಕಾರ್ಯಕ್ಕೈದು ಪೋಪೆ ಲಂ |  
 ಕಾವನಿಗೆ ಜನಕಜೆಯ ಕಂಡು ಕಪಿವೀರರಿಂ |  
 ಗಾ ವಾರ್ತೆಯಂ ಪೇಳಿ ಮಗುಳೆ ಬಂದು ಪುಗುವೆ ಭವದೀಯವದನವನ್ನು || ೪೬ ||

ನುಡಿದೆರಡನಾಡೆನಿಂದು ನನ್ನಿಯೆಂದೆನುತ ತಿಳಿ |  
 ದೊಡನಪ್ಪಣೆಯನಿತ್ತಡೈದಿ ಸುರಕಾರ್ಯಮಂ |  
 ತಡೆಯದೆಸಗಿಯೆ ಬರ್ಪೆನೆಂದು ಮಾರುತಿ ನುಡಿಯೆ ಸುರಸೆ ಬತಿಯಿಂದೆಂದಳು ||  
 ಮೃಡನಾದರೆನ್ನ ಮುಂಗಡೆಯಿಂದಂ ಪೋಗದೊಲು |  
 ಜಡಜಸೀಶನ ವರಂ ಪೋಕ್ಕೆನ್ನ ಬಾಯಿಂದ |  
 ಕಡೆಗೆ ಬಂದಡೆ ಬಲವ ತಿಳಿದು ಬಿಟ್ಟವೆ ಸ್ವಾಮಿಕಾರ್ಯಪರನಹುದೆನ್ನುತ || ೪೭ ||

ಕಾನುರೂಪಿನ ವಾಮೆಯುಸಿದರಾಲಿಸುತಾಗ |  
 ರಾಮದೂತಂ ನುಡಿದನೊಳ್ಳಿತಾದರೆ ಪಿಡಿಯ |  
 ಲೀ ಮಹಾಕಾರ್ಯಮಂ ವಿಸ್ತರಿಸು ವದನವನೆನಲ್ವೆ ಸುರಸೆಯು ಕೋಪದಿ ||  
 ಭೀಮಪಾತಾಳಸನ್ನಿಭವದನಮಂ ತೆರೆದ |  
 ಳಾ ಮಹತ್ಯಾ<sup>1</sup>ಯೆ ಪೋಪಂತೆ ದಶಯೋಜನಾ |  
 ಯಾಮದಿಂ ರಂಜಿಸಲು ಕಂಡು ಮಾರುತಿ ಬೆಳೆದನಿಪ್ಪತ್ತು ಯೋಜನವನು || ೪೮ ||

ನೋಡಿ ವಿಸ್ಮಿತಳಾಗಿ ಮೂವತ್ತುಯೋಜನವ |  
 ಮಾಡೆ ವದನವ ಹನುನು ನಾಲ್ಕತ್ತುಯೋಜನವ |  
 ಕೂಡೆ ಬೆಳೆಯಲ್ಪಾಣುಕೈವತ್ತುಯೋಜನದ ವಿಸ್ತರದಿ ಬಾಯ್ದೆರೆಯಲು ||  
 ರೂಢಿಯಿಂದರುವತ್ತುಯೋಜನವ ಪವನಸುತ |  
 ಮಾಡೆ ಮೂರ್ತಿಯನು ಮಗುಳೆಪ್ಪತ್ತುಯೋಜನವ |  
 ನೂಡುವಂದದಿ ಬಾಯತೆರೆದಳಾ ಸುರಸೆಯಪಮೃತ್ಯುವೆನಲತಿಚಿತ್ರದಿ || ೪೯ ||

ತೆರೆದಣಲ ಕಂಡು ಮಗುಳೆಂಭತ್ತುಯೋಜನವ |  
 ಶರರಮಂ ಪೆರ್ಚಿಸಲು ಪವನಜಂ ಮತ್ತಸುರೆ |  
 ಭರದಿಂದ ತೊಂಭತ್ತುಯೋಜನವ ಬಾಯ್ದೆರೆಯೆ ಶತಯೋಜನೋನ್ನತಿಯನು ||  
 ಮರುತಸುತ ಬೆಳೆದು ತನ್ನೊಳ್ಳು ತಾನೆ ಚಿಂತಿಸಿದ |  
 ಪರಮಾಂತರಾಯ ಬಂದಡಸಿತೆನ್ನು ತುಪಾಯ |  
 ವೆರಸಿ ತನುಸಂಕೋಚಗೈದು ಸುರಸೆಯೊಳೆಂದನಂದು ನಿಜಸತ್ವದಿಂದಂ || ೫೦ ||

ಪುಗುವೆನಂಗುಷ್ಠಮಾತ್ರದಿ ಕೇಳು ಘೋರತರ |  
 ಮೊಗವನೆಂದೆನುತ ಧುಮ್ಮಿಕ್ಕಿ ವದನವ ಪೋಕ್ಕು |  
 ಬಗಿದೊಡಲ ಪೊರಮಟ್ಟು ಮೇಘಜಾಲವ ಕಳೆದು ಪೊರಬೀಳ್ವರವಿಯಂದದೆ ||  
 ಗಗನಪಥದೊಳ್ಳೆಂದು ಸುರಸೆಯೊಡನಿಂತೆಂದ |  
 ಸುಗುಣೆ ಭವದೀಯವಚನವ ಸತ್ಯಮಂ ಮಾಡೆ |  
 ಪುಗುತೊಡಲ ಪೊರಮಟ್ಟಿನೆನುತ ದಾಕ್ಷಾಯಣಿ ನಮೋಸ್ತು ದಯದಿಂದೀಕ್ಷಿಸು || ೫೧ ||

ಪೋಗಿ ಬಹೆ ವೈದೇಹಿಯಿಪ್ಪ ತಾಣಕ್ಕೆನುತ |  
 ಮಾಗ ಮಾರುತಿ ನುಡಿಯಲಖಿಳಸುರಚಾರಣರ್ |  
 ಮೇಗೆ ಜಯಜಯಮೆನುತ ಪೂವಳೆಯುಮಂ ಕರಿಯಲಸುರೆ ನಗುತಿಂತೆಂದಳು ||  
 ನಾಗಮಾತೆಯು ತಾನು ನಿನ್ನಯ ಬಲಾಬಲವ |  
 ಬೇಗ ತಿಳಿದೈತರುವುದೆಂದು ಸುರಪಂ ಕಳುಪ |  
 ಲಾಗಿ ಬಂದಿದೆ ನಿಲಂ ದಕ್ಷ ಸುಬಲಾಧ್ಯಕ್ಷನರಿಗಜಕೆ ಹರ್ಯಕ್ಷನು || ೫೨ ||

1 ತ್ಯಾಯಾ.  
2

ದಶಗಳ ಪ್ರಮುಖರಕ್ಕಸರೆಲ್ಲ ತೃಣದಂತೆ |  
 ವಶವರಪ್ರಯ್ಗೆ ನಿನಗೆ ರಾಮಕಾರ್ಯಕೆ ನೀನೆ |  
 ಪಶುಪತಿಸಮಾನ ಸುಖದಿಂ ಪೋಗಿ ಬಹುದನುತ ಪರಸಿ ಬೀಳ್ಕೊಟ್ಟು ನಡೆಯೆ ||  
 ಶಶಿರವಿಗಳೆಡೆಯಾಟ ಮಾರ್ಗವಿಡಿದಲ್ಲಲ್ಲಿ |  
 ಗೆಸೆವ ಮುಷಿಸಿದ್ಧರಂ ಕಾಣುತ್ತ ನಕ್ಷತ್ರ |  
 ಮುಷಿಗಳುಂ ಸಂಚರಿಸ ಶುಭಪಥದ ಸೇವನೆಯೊಳ್ಳೆದಿದಂ ಪವನಭವನು || ೨೩ ||  
 ಮಾರುತನ ವೇಗಮಂ ಮುಂಕೊಂಡು ಮೇಘಗಳ |  
 ತೂರಿ ಶಶಿರವಿಗಳಂ ಮಿಕ್ಕುತಾರಕೆಗಳ |  
 ನೋರಂತೆ ಪಿಂದುಳುಪಿ ಗಾಂಧರ್ವಸುರಯುಕ್ತಸಪ್ತಮುಷಿಪಥವ ಪಿಡಿದು ||  
 ಮಾರುತಿಯು ಪೋಗುತ್ತಿರೆ ನೆಳಲು ಪ್ರತಿಫಲಿಸಲಾ |  
 ನೀರಧಿಯೊಳರ್ಧ ಸಿಂಹಕೆ ಕಂಡು ಮನದೊಳಗೆ |  
 ತೋರ ಸಂತಸಗೊಂಡು ಹಿಗ್ಗಿ ದಟ್ಟಡಿನೆಳಲ ಕಾಣುತ್ತಾಶ್ಚರ್ಯಗೊಂಡು || ೨೪ ||  
 ಪಲಕಾಲ ಪಸಿದು ಜಲರಾಶಿಯೊಳು ಕೆಡೆದಿದರ್ |  
 ರೊಲಿದೆನೆಗೆ ಕ್ಷುತ್ರಿಪಾಸೆಗಳ ತೀರ್ಚಿದರಲ್ಲ |  
 ಸುಲಭದಿಂದಂ ತಾನೆ ಬಂದುದೆನ್ನಯ ಮುಂದೆ ನಿಂದುದಾಹಾರಮಿಂದು ||  
 ಜಲಜಭವನಾಜ್ಞೆಯಿನ್ನೆಂತುಬೋಯೆನುತ ಮನ |  
 ಮೊಲಿದು ನೆಳಲಂ ಪಿಡಿದು ನುಂಗಲನುಗೈದಳದ |  
 ನುಲಿವುದೇನು ವಿಚಿತ್ರ ಸಾಹಸಮದಾರಿಂದಲೇರುವುದು ಭೂತಳದೊಳು || ೨೫ ||  
 ನೆಳಲ ನುಂಗಿದ ಮಾತ್ರದಿಂದ ಬಾನೆಶೆಯೊಳಂ |  
 ತೊಳಲಲಾದುದು ಪದಂ ದೀರ್ಘಸೂತ್ರದಿ ಸಿಲ್ವಿ |  
 ಬೆಳಗುವ ಪಟಾಕೃತಿಯ ತಾಳ್ವದಂದೆಡಬಲನ ನೋಡುತ್ತಾರನು ಕಾಣದೆ ||  
 ಬಳಲಿ ಚಿಂತಿಸಿದನೇಗೈವೆ ಪಜ್ಜೆಗಳೇಳ |  
 ದುಳಿದವೆಯೆನುತ್ತ ನೀರಧಿಯು ನೋಡುತ ಕಂಡ |  
 ನೊಳಗಿಂದ ಮೂಡಿರುವ ಘೋರ ರಕ್ಕಸರೂಪ ನಿಟ್ಟಿಸುತ ಬೆರಗಾದನು || ೨೬ ||  
 ಮೂಗಿನಲಿ ಬೆರಳಿಟ್ಟು ಮತ್ತೆ ಮಕುಟವನೊಲಿದು |  
 ಸಾಗರವ ನೋಡುತ್ತಿರಲನ್ನೆಗಂ ತರಣಿಸುತ |  
 ನಾಗ ! ವೇಳ್ವಾನುಡಿಯು ಸ್ತೂತಿಗಾಗಿ ಬರಲರಿದನದ್ವಿತಾಕಾರದಿರವ ||  
 ಪೋಗಗೊಡದಿದುವೆ ಛಾಯಾಗ್ರಾಹಿಯೆನುತಮತಿ |  
 ವೇಗದಿಂ ನೀರಧಿಯು ನಿಟ್ಟಿಸುತ ಬಂದು ಪೊ |  
 ಕ್ಯಾಗ ಜಠರವ ಬಗಿದು ಸೀಳಿಟ್ಟು ಪೊರಮಟ್ಟು ಮಗುಳಂಬರವನಡರಿದಂ || ೨೭ ||  
 ನೋಡಿ ಎಸ್ತಿತರಾದರಖಿಲದೇವರ್ಕಳುಂ |  
 ಕೂಡೆ ಮುಷಿಗಂಧರ್ವರಚ್ಚರಿಯೊಳಂತೆಂದ |  
 ರೇಡಿಲ್ಲದತಿಬಳಂ ಭಳಿರೆ ಭರ್ಗನರೂಪನಹುದಲ್ಲದುಳದರಿಂಗಿ ||  
 ಕೂಡುವುದೆ ಘೋರರಕ್ಕಸಿಯ ವಧೆಯೆಂದೆನುತ |  
 ಮೂಡಿ ಸಂತೋಷದಿಂ ನೆರೆದಖಿಲಸುರರೆಲ್ಲ |  
 ನೋಡಿ ನಿಜನಿಜಶಕ್ತಿಯುಳ್ಳನಿತು ವರಗಳಂ ಕೊಟ್ಟರಾನಂದದಿಂದ || ೨೮ ||

ಮತಿಧೃತಿಯು ಧೃಷ್ಟಿದಾಕ್ಷ್ಯಗಳೆಲ್ಲ ಪೆರ್ಚೆಬರೆ |  
 ಮತಿಯುತರೊಳಗ್ಗೆಳ ಮಹಾಕಪಿಯು ಗಮನದಿಂ |  
 ಶತಯೋಜನಾಬ್ಧಿಯಂ ದಾಂಟಿ ಪಾರವನಂಟಿ ಕಂಡ ವನರಾಜಿಗಳನು ||  
 ಅತಿಶಯದ ಮಲಯಗಿರಿಯೋ ಸುರಪನುಪವನವೋ |  
 ಸತತ ವೈಶ್ರವಣನಿಹ ವಿಸಿನವೋ ಗಾಂಧರ್ವ |  
 ತತಿಗಳೇಂ ಕ್ರೀಡಿಸುವ ನೆಲನೊಯೆನಲಚ್ಚರಿಯಲೆಸೆದುದುಪವನ ತಟಿದೊಳು || ೫೯ ||

ತ್ವರಿತಗಮನದಿ ಪ್ರಯೋಜನವೇನು ಮೆಲ್ಲನೀ |  
 ಪರಿಯೊಳಗೆ ಚರಿಸೆಂದು ತರಳಗುಪದೇಶಮಂ |  
 ಕರುಣಿಸುವರೈತಂದ ತಂದೆಯಂದದಿ ಮಂದಮರುತ ಮುಂಗಡೆಯೆ ಸುಳಿಯೆ ||  
 ಕರಣಂಗಳೆಲ್ಲ ಸಂತುಷ್ಟಿವಡೆದುವು ಕೂಡೆ |  
 ಹರುಷವಾ ತೀರದೊತ್ತನುವ ಸಂಕೋಚಿಸುತ |  
 ಮರುತಸುತನಾ ಬನವ ಪೊಕ್ಕು ನಿಟ್ಟಿಸಿ ಹರುಷಗೊಂಡನಾನಂದದಿಂದ || ೬೦ ||

ಹರವಿರಿಂಚಿಪ್ಪಮುಖರುಪವನದ ಪೊರೆಯ ಸಂ |  
 ಚರಿಸಲಕ್ಕುಮೆ ಮಹಾಬಲ ದಶಾಸ್ಯಂ ತಪೋ |  
 ಭರದಿಂದಮಾರ್ಜಿಸಿದನಲ್ಲ ದುಳಿದವರಿಗೀ ವೈಭವಗಳೇಂ ದೊರೆಗುಮೇ ? ||  
 ಮರುತ ಸುಳಿಯಲದಮ್ಮನೆಮ್ಮನೀ ನೆಲದೊಳಾ |  
 ಚರಿಸಲೀವರದಾರು ಶ್ರೀ ರಾಮಪುರದರಸ |  
 ನುರುಕ್ಕುಪೆಯೊಳಾಂ ಪೊಕ್ಕು ಪೊರಮಟ್ಟುಬಹೆನೆನುತ ಸಂತಸಂದಳೆದನಂದು || ೬೧ ||

ಮೊದಲನೆಯ ಸಂಧಿ ಸಮಾಪ್ತಂ.

## ಎರಡನೆಯ ಸಂಧಿ

ಸೂಚನೆ || ಅನುರಾವತಿಯ ಪೋಲ್ವು ಲಂಕಾಪುರವ ಕಂಡು |  
 ವಿಮಲಮತಿ ಮಾರುತಿಯು ವಿಸ್ತಿಯದಿ. ರವಿಯಸ್ತು |  
 ಸಮಯಮಂ ನೋಡುತಾ ಪುರವನೊಳಪೊಕ್ಕನತಿಸೂಕ್ಷ್ಮದ ಶರೀರದಿಂದ ||

ಬಲಮೆನಿತೊ ಶತಯೋಜನವ ದಾಂಟಿ ಕ್ಲೇಶಸಂ |  
 ಕಲಿತನಾಗದಲೆ ಪ್ರತ್ಯೂಹಶತ ಬಂದಡಸ |  
 ಲೊಲಿದವ ನೀರಕ್ಷಿಸದೆ ಬೆಮಂಡದೆ ನಿಟ್ಟುಸಿರಬಿಡದೆ ಸಂತಾಪಬಡದೆ ||  
 ಲಲಿತಲಂಕೋಪವನದೆಡೆಯೆ ಸೌಖ್ಯದಿ ಕುಳಿತು |  
 ನಲವಿಂದ ಸ್ತುತ್ಯಮಾನಸನಾಗಿ ಪತಿಕಾರ್ಯ |  
 ಗಳ ನೆನೆಯುತಿರ್ದನೇಂ ಸಾಹಸಿಯೊ ಪವನಸುತ ತಿಳವರೆಂತದ್ರಿಜಾತೆ || ೧ ||

ಮೇರೆಯಿಲ್ಲದ ಸಪ್ತಶರಧಿಗಳ ಗೋಷ್ಠದೀ |  
 ಕಾರಗೈದೈದುನಗೆ ಗಣನೆಯಂ ಸೂಚಿಸುವ |  
 ನೂರುಯೋಜನದಗಲ ಶರಧಿಲಂಘನಮದೇಂ ಗಣನೆಯೆನುತಲ್ಲಿ ಕುಳಿತು ||  
 ಚಾರುತರವನವ ಸೌಗಂಧಿಕಾಪುಷ್ಪನವ |  
 ಸಾರದ ಝರೀನಿಹಗಳ ನೋಡಿ ಹರುಷ ಸಂ |  
 ಪೂರಿತಾಂತಃಕರಣನಾಗಿ ಪವನಾತ್ಮಭವ ನಿಟ್ಟಿಸಿದನಾ ಲಂಕೆಯಂ || ೨ ||

ಸಾಗರದ ಸೀಮಂತಮಣಿಯೊ ಕನಕಾಚಲದ |  
 ಮೇಗಿಸವ ಜ್ಯೋತಿರ್ಲತಾಕಡೆಯೊ ಪಾಕಾರಿ |  
 ಯಾಗಾರಮಂ ಬೆಳಗುವತಿಶಯದ ಕಾಂತಿ ನೀರೊಟ್ಟಿಲೊಳು ಖನಿಯಾದುದೊ ||  
 ಭೋಗವತಿ ಜಲಧಿಯಂ ನೋಳ್ವರೈತಂದಿಹುದೊ |  
 ಭಾಗೀರಥೀಪಿತನ ಗತಿಗೆ ತಾರಿದೆಯೆನುತ |  
 ಮಾಗ ಕಪಿವೀರ ವಿಸ್ಮಿತನಾಗಿ ನೋಡುತ್ತ ಬೆರಗಿನಿಂ ಕುಳ್ಳಿದನು || ೩ ||

ಮಿಸುನಿಯೆರಕದಲೆಸೆವ ಪ್ರಾಕಾರಸಪ್ತಕಗ |  
 ಳಸುವೀವ ರನ್ನಗಳ ತೆನೆಗಳಿಂ ವೈಡೂರ್ಯ |  
 ವಸರಮೆನಲಾಳ್ವೇರಿ ನೀಲದಗಳಲ್ಲಲ್ಲಿ ಪಚ್ಚಿಗಳ ಪಡಿಗೋಟಿಯು ||  
 ಸಸಿಗಲ್ಲ ಕೊತ್ತಳಗಳಗಣಿತದ ವೈಡೂರ್ಯ |  
 ವೆಸಕಮಾಂತಿರುವ ಕಿರುವಾಗಲುಗಳಡಿಗಡಿಗೆ |  
 ವಸುರನ್ನ ತಿಂತಿಣಿಗಳಾಂತಿರುವ ತಕ್ಕುಗಳಲೆಸೆವನಾ ಪಾಲಕಗಳು || ೪ ||

ನವರತುನಮಯ ತೋರಣಂಗಳ ವಿಲಾಸದಿಂ |  
 ವಿವಿಧತರಚಿತ್ತಿ ತದ ಬಜ್ಜ ರಕವಾಟದಿಂ |  
 ದವಿರಳಸುರಾಗವಿದ್ರು ಮವೇದಿಕಾಂತರಗಳಿಂದಮಿತದ್ವಾರಂಗಳು ||  
 ಶಿವನಿರ್ಪ ಲೋಕ ಜ್ಯೋತಿರ್ಲೋಕಮೆರಡ ನೀ |  
 ಲವಲವಿಕೆ ಧಿಕ್ಕರಿಸುತಿದೆ ವಿಶ್ವಕರ್ಮನುಯ |  
 ನವನಿರ್ಮಿತೋತ್ಸವಮೆನುತ್ತ ಕಪಿನಾಯಕಂ ನೋಡುತ್ತ ಬೆರಗಾದನು || ೫ ||



ಕೈಲಾಸತಿಖರನೇಂ ವಿಶ್ವಾಕೃತಿಯ ತಳೆದು |  
 ಲೀಲೆಯಿಂ ಸೌಧಂಗಳಾಗಿ ರಾರಾಜಿಪುದೊ |  
 ಭೂಲೋಕಕಚ್ಚರಿಯ ತೋರಲಳಕಾನಗರ ಮೇಣಪರವೆಸರಾಂತುದೊ ||  
 ಲಾಲಿತ್ಯಕರದ ಗಾಂಧರ್ವಲೋಕನೊ ಸುರಪ |  
 ಜಾಲನಗರಾಕೃತಿಯಲೆಸೆದಿಹುದೊ ರಘುವೀರ |  
 ಮೂಲೋಕಕಚ್ಚರಿಯಕರ ನಗರಮೇಂ ಪೊಳೆವುದೆಂದೆನುತ ನಿಟ್ಟಿಸಿದನು || ೬ ||

ಪಿಡಿದು ಬತ್ತೀಸಾಯುಧಂಗಳಂ ರಕ್ಕಸರ |  
 ಪಡೆಯು ನಾಲ್ದಿಕ್ಕಿನೊಳು ಕಾಯ್ದಿಪ್ಪುದೆಡೆವಿಡದೆ |  
 ಕಡಲಪ್ರತಿಬಿಂಬದಂತಗಳು ತೋರ್ಪುದು ಗುಣತ್ರಯಮೂರ್ತಿಯಾದಂದದಿ ||  
 ಕಡಲಮಧ್ಯದಿ ತ್ರಿಕೂಟಾಚಲಂ ತೋರುವುದು |  
 ಮೃಡವಿರಿಂಚಿಪ್ರಮುಖರಾರಾಧನಾ ಬಲದಿ |  
 ಪಡೆದನೀ ದಶಕಂಠನಲ್ಲದುದವರಿಗೆ ಲಭ್ಯಮಾಗುವುದಿಲ್ಲ || ೭ ||

ನೀರಮಧ್ಯದಲಿ ತ್ರಿಕೂಟಶೈಲಂ ಮತ್ತ |  
 ದಾರು ಮತ್ತೊಂದೆಣೆಕೆಯಾಂತ ಪ್ರಾಕಾರಗಳು |  
 ದಾರ ಕಡಲಂತೆಸೆವ ಪರಿಪರಿಜಗವ ಜಯಿಸುವತಿಬಲಾಧ್ಯರ ಕಾನಲು ||  
 ನೀರದಶಮೌಳಿಗಾಶ್ರಯಮಿ ಪುರೋತ್ತಮನ |  
 ನಾರು ನಿಟ್ಟಿಸಿ ಬಾಳ್ವರಕಟಕಟ ವೆಸಗೊಂಡ |  
 ದಾರು ಜೀವದೊಳಿರ್ಪರೆನುತನಿಲಸಂಭವಂ ಚಿಂತಿಸಿದ ಮುಂದರಿಯದೆ || ೮ ||

ಶತಯೋಜನನ ದಾಂಟಿ ಬಹ ಸಮರ್ಥರದಾರು |  
 ಖತಿಯಿಂದಮೊಮ್ಮೆ ಬಂದೇಂ ಗೈವುದೀ ನೆಲದಿ |  
 ಕ್ಷಿತಿಯರಸ ರಘುನಾಥಗೆಂತು ಜಯ ಸಮನಿಪುದು ರಕ್ಕಸಾಲಯವು ನೋಡೆ ||  
 ಮತಿದಾನ ಭೇದಾದ್ಯುಪಾಯಗಳಿಗೊಳಗಾಗ |  
 ದತಿಶಯಬಲಾಧ್ಯರಿಹ ತಾಣಮಿದಕೆನ್ನೇನು |  
 ಗತಿಯೆನುತ ಮರುತಸುತ ತನ್ನೊಳಾಳೋಚಿಸುತ ಮಗುಳೆ ಮಗುಳೆಕ್ಷಿಸಿದನು || ೯ ||

ತರಣಿಸುತ ನೀಲನಂಗದರೀ ಧರಾತಳಕೆ |  
 ಬರಲಶಕ್ಯಮೆನುತ್ತ ತೋರುತಿದೆ ಕಷ್ಟದಿಂ |  
 ಶರಧಿಯಂ ದಾಂಟಿ ಬಂದೇನು ಫಲಮಿಾಶೈಲ ನೋಡುವರದಾರಿಗಳವು ||  
 ಆರಿಯದೆ ಪ್ರತಿಜ್ಞೆಗೈದುದು ನಿಷ್ಫಲತೆಯಾಂತು |  
 ಮೆರೆವೃತಿದೆ ಮೇಣೊಂದುಪಾಯ ತೋರದೆ ಮಹಾ |  
 ಪುರವ ಪೊಕ್ಕರಸುನಡೆಂತೆನುತ ಚಿಂತಿಸಿದ ಪವನಸುತ ಕಾರ್ಯಮೆಣಿಸಿ || ೧೦ ||

ಈ ರೂಪಿನಿಂದ ಮಾನಿದ್ವಡೆಯು ರಕ್ಕಸರು |  
 ದೂರದಿರರಸುರಪತಿ ಕೇಳ್ತರೆ ಕುತೂಹಲಂ |  
 ತೋರುತೆನ್ನಂ ಪಿಡಿನರಸುರರೊಡನಾಟದಿಂದರಸಲ್ಪಶಕ್ಯಮಹುದು ||  
 ಆರಾದರುಂ ತಿಳಿದು ವೇಳುವರೆ ರಘುಪತಿಗೆ |  
 ಕಾರಿಯಮದೆಂತು ಕೈಸಾರುವುದು ನೋಡುವರೆ |  
 ದಾಂ ತೋರದೆನುತ್ತ ಪವನಸುತ ತನ್ನೊಳಗೆ ತಾನೆ ಚಿಂತಿಸುತಿದನು || ೧೧ ||

ಸುಲಭಮಲ್ಲದ ಕಾರ್ಯ ಚಿಂತೆಯಿಂದಹುದೆಂತು |  
 ತೋಲಗುವುದು ಧೈರ್ಯ ರವಿಯುದಿಸೆಮರಿಗದರಂದ |  
 ಸುಲಭದಿಂ ಕಳ್ಳಲೆಯು ಜಾರಿ ಚಿತ್ತಕೆ ನಲವ ತೋರುವುದೆನುತ್ತ ತಿಳಿದು ||  
 ಉಲಿಯವಾರೊಡನೆ ತನು ಸಂಕೋಚಗೈವುತ್ತ |  
 ಬಲುತರೋಪಾಯಗಳ ತನ್ನೊಳಾಕೋಚಿಸುತ್ತ |  
 ಜಲಜಬಾಂಧವ ಚರನುಗಿರಿಯಗ್ರಕಿಳಿವುದಂ ನಿಟ್ಟಿಸುತುಮಿದರ್ನೊಲಿದು || ೧೨ ||

ಉದಯಮಾದಾ ಕ್ಷಣದಿ ಮಾತೃನೇಮನನಾಂತು |  
 ಕ್ಷುಧೆಯನಪಹರಿಪ ಫಲಮೆಂದೆನ್ನ ಪಿಡಿಯಲೆಂ |  
 ದೊಡಗಿ ಬಾನೆಡೆಯ ಗತಿವಿದಿದು ತರುಣಾವಸ್ಥೆಯಲ್ಲಿ ತಿನಲೆಳಸಲಾಗ ||  
 ಬುಧರರಸನಿಂದುಳಿದೆನಾ ಪುರುಷ ಯೌವನಾ |  
 ಭೃದಯದಿಂದೀಕ್ಷಿಸುವನೇಂ ಗೈವನೋಯೆನುತ್ತ |  
 ಪೆದರಿ ಕಮಲಾಪ್ತ ಪಶ್ಚಿಮಗಿರಿಯ ತಪ್ಪಲಂ ಮರೆಗೊಂಬರಿಳದ ಜನದಿ || ೧೩ ||

ದ್ವಿಜರ ಸರ್ವಸ್ವಮಂ ಸೆಳೆದು ಪುಷ್ಟಿಣೆಯರಂ |  
 ಭಜಿಸಿ ಗೋತ್ರೋದ್ಯೇಗಮೆಸಗಿ ಕುವಲಯಸುಖ |  
 ತ್ಯಜನೆಯಂ ಮಾಡಿ ಸತ್ಸಂತತಿಯ ಸಂತತಂ ಪಳದ ಪಾತಕದಿಂದಲಿ ||  
 ಗಜರಲ್ಪಧೋಗತಿಯು ಕಂಡು ರವಿಯಂಬರವ |  
 ತ್ಯಜಿಸುತ್ತ ವಿರಕ್ತಿಯಂ ಚರನುಗಿರಿಯೊಳ್ಳೆನ |  
 ಯಜನಗೈದಫವಂದು ವಿಮಲನೆಂದೆನಿಸುವಡಿ ಪೋಪನೋಯೆನೆ ಜರಿದನು || ೧೪ ||

ಕಾಯಬಲವಸುವೃದ್ಧಿಯೆಸೆವ ಕಾಲದಲತ್ಯು |  
 ಪಾಯದಿಂ ಸವಿಸುಡಿಯ ಸರಸ ಲಲ್ಲಿಗಳಿಂದ |  
 ನೋಯದಲೆ ಸರ್ವಸ್ವಮಂ ಕೊಂಡು ಸುಖಮಿದುರ್ ಜನಸತ್ವ ನಿಲುತ ಬರಲು ||  
 ಬೀಯಲನುಗೆಯ್ಯಲಂಬರಗಣಿಕೆ ಕಂಡಿನ್ನ |  
 ಪಾಯ ಬಹುದೆಂದೆನುತ್ತ ನಾಣ್ಣೆ ಜವದಿಂದೈದಿ |  
 ಭೂಯಿಸ್ತ ತಪಮೆಸಗಲೆಳಸಿದನೊ ರವಿಯೆನಲ್ ಚರನುಗಿರಿಯೆಡೆಗೈದಿದಂ || ೧೫ ||

ಅಂಬರದ ಬವಣಿ ಪ್ರತಿದಿನ ಬಿಡದು ಪಥಾ ನಿರಾ |  
 ಲಂಬಲಯಂ ನೀರು ನೆಳಲಿಲ್ಲ ತನುತಾಪ |  
 ಮಿಂಬಾದುದಿದ ಸಹಸಲಳವಲ್ಲ ನೀರಡಿಕೆಗೆಂದೆನುತ್ತ ಚಿಂತೆಗೊಳುತ ||  
 ಅಂಬುಧಿಯ ಪೊರೆಗೈದಲೆಂದು ರವಿವೇಗದಿಂ |  
 ಸಂಭ್ರಮದೊಳ್ಳೆದಿ ಪಶ್ಚಿಮಗಿರಿಯ ಸಾರುವನ |  
 ದೆಂಬಂತೆ ತನಕದಿಂ ಮೆಲ್ಲಮೆಲ್ಲನೆ ನಭವನಿಳದನಾಗಿರಿಯ ತಟಿಕೆ || ೧೬ ||

ಪಳಿದು ಸತ್ಸಂತತಿಯ ರಾಜವಸುಗಳ ಕೊಂಡು |  
 ನೆಳಲಿಲ್ಲದಂತೆಸಗಿ ತಮದ ತಿಂತಿಣೆಗೆ ನಿಜ |  
 ಬಲಕಾಲದೊಳಗಿನಿತು ಲೋಕೋಪಕಾರಮಂ ಗಳಿಸುತ್ತೆನ್ನನಮುಡುಗಲು ||  
 ಮುಳಿದು ರಾಜಾಜ್ಞೆಯಿಂ ತಮವು ತಲೆದೋರುತಿರೆ |  
 ತಿಳಿದು ರವಿ ಜೀವನವನುಳುಹಿಕೊಳೆ ಚರನುಗಿರಿ |  
 ಗಿಳಿದನೋ ಇಳೆಯೊಳಾರಾರ್ಗಿ ರಾಜವಿರೋಧ ವೃದ್ಧಿ ಕರಮೆಂದೆನಿವುದೆ || ೧೭ ||

ವರುಣನರಸಿಯ ರನ್ನಗನ್ನಡಿಯೊ ಸಿಂಧುರವ |  
 ನರವ ಸಾಣೆಯೊ ನಭೋಮಾತಂಗಮಸ್ತಕದ |  
 ಕುರುವಿಂದಳಖಚಿತದರಳೆಲೆಯೊ ನಟಣೆಯಂಗೈವ ಧೂರ್ಜಟಿಯ ಪಣೆಯೊಳ್ ||  
 ಎರಕವೆನೆ ತೋರುವಿಂಗಳಗಣ್ಣೊ ಫಣಿರಾಜ |  
 ನುರುತಿರೋರತ್ನ ಮೋಯೆನಲು ಭಾಸ್ಕರಬಿಂಬ |  
 ಚರಮಗಿರಿಯಗ್ರದೊಳ್ ತೋರ್ದುದಚ್ಚರಿಯೊಳಾ ಶೈಲಚೂಡಾಮಣಿವೊಲು || ೧೮ ||

ಜನಿಸೇನು ಬ್ರಹ್ಮಸ್ವರೂಪಿನಿಂ ಲೋಕಮಂ |  
 ಘನಮಹೇಶ್ವರನಾಗಿ ಬೆಳಗೇನು ಶ್ರೀ ವಿಷ್ಣು |  
 ವನಜಾಕ್ಷ ತಾನಾಗಿ ತೋರ್ದೇನು ಕಾಲವಶನಾದಲ್ಲಿ ಜನನ ಮರಣ ||  
 ತನುವನೆತ್ತಿದವರ್ಗೆ ತಪ್ಪದಾನೇ ಸಾಕ್ಷಿ |  
 ಯೆನುತಿನಂ ತೋರ್ಪನೆನೆ ಚರಮಗಿರಿಯಿಂ ಮಹಾ |  
 ವನಧಿಯೊಳ್ಳು ಮ್ಮಿಕ್ತೈ ಮುಳುಗಿದಂ ಮಿತ್ರಾಬ್ಜವಾಗೈದೆ ಬಸವಳಿದುವು || ೧೯ ||

ಲೋಕಬಾಂಧವ ದಿವಸ ರತ್ನಮಿತ್ರಂ ದ್ವಿಜಾ |  
 ನೀಕವೋಷಕ ಧರ್ಮಸಾಕ್ಷಿ ಹಂಸಂ ಸರ್ವ |  
 ಲೋಕೈಕಚಕ್ಷು ಸನ್ಮಾರ್ಗಿ ಕಾಲಾನುಗತಿವಿಡಿದು ಬರೆ ಚರಮಗಿರಿಯು ||  
 ಪ್ರಾಕಟಿಸಿ ರಾಗಮಂ ಚೂಡಾಮಣಿಸ್ಥಾನ |  
 ದಾಕಾರದಿಂದಮುಪಚರಣೆಯಂ ಗೈದನೀ |  
 ಲೋಕದೊಳಗುತ್ತಮರ್ಘನಮುಖರ ಸತ್ಕರಿಸದಿರುವರೆಂತೆಂಬೊಲಾಗ || ೨೦ ||

ರವಿಯೆನಿಪ ರನ್ನಗೊಳಗವನೊಂದ ಪಿಡಿದು ಬಿಡಿ |  
 ಪವಣಂದಮಖಿಳಪ್ರಾಣಿಗಳಾಯುರಾಶಿಯಂ |  
 ನವನವಕಮೆನಲಳೆದು ಕೈಸೋತು ಚರಮಗಿರಿಯುಗ್ರದಿಂ ಬೀಸಿಡಲೈ ||  
 ಜವದಿಂದಮುದಧಿಯೊಳ್ ಕೆಡೆಯಲಿನಬಿಂಬ ತ |  
 ನ್ನವರಿಗಪಕೃತಿಯಾವರೈತಂದ ಬಾಡಬನ |  
 ಕುವರನೋ ಯೆನುತಂಜಿ ನುಂಗಿ ಭೋರ್ನೋವುಡೋಯೆನೆ ಶರಧಿ ಕಳವಳಿಸಿತು || ೨೧ ||

ಒಂದೆ ಗಾಲೆಯ ಪೂಡಿ ಸಪ್ತಗಾಂಧರ್ವಂಗ |  
 ಳಿಂದ ಮರುತನ ರಜ್ಜು ಸಾರಧಿಯನೂರು ನಭ |  
 ದಿಂದ ವೀಯಸಮಾರ್ಗಗಮನ ನಿರ್ವಾಹದಿಂದನುದಿನಂ ತಿರುಗಲೇನು ||  
 ಬಂಧುರದ ಸಾಸಿರದ ಕರಗಳಿಂ ಬೆಳಗೇನು |  
 ಮೊಂದಾದರುಪಕೃತಿಯನೆಸಗದಾದುವು ವಿಧಿಯು |  
 ಬಂದತಪಿ ಪತಿಕೂಲಮೆನಿಸಲಾರಿಂದೇನೆನುತ್ತ ರವಿ ವನಧಿಗುರುಳ್ಳಂ || ೨೨ ||

ಪಿತನಿದಿರುಗೊಳಲೆಂದು ಚಂದ್ರಗಾವಿಯನುಟ್ಟು |  
 ವಿತತ ಸದ್ರತ್ನಭೂಷಣ ನಿಚಯಗಳ ತೊಟ್ಟು |  
 ಹಿತದಿಂದ ಕಾಳಿಂದಿ ಕುಂಕುಮದ ರಸಭರಿತರನ್ನದಾರತಿಯ ಪಿಡಿದು ||  
 ಅತಿಶಯದ ಪ್ರೇಮದಿಂ ಬೆಳಗಿ ಚೆಲ್ಲಿದರೆ ರಸ |  
 ದತುಲರಾಗಂ ದಿಶಿಯೊಳೆಸೆದವುಡೋಯೆನೆ ತೋರ್ದು |  
 ದತಿಶಯದ ಸಂಜೆಗಿಂಪವಸರದಿ ರವಿಗೆ ಸುತೆಯನುರಾಗಪರಪಿದಂತೆ || ೨೩ ||

ಸ್ಮರನ ವಿಜಯೋತ್ಸವದ ರತುನದ ಪತಾಕೆಯಿದೊ |  
 ವರುಣಸೌಧಸ್ತಗಿತಪದ್ಯರಾಗದ ಕೆಂಪೊ |  
 ಹರನ ಜಟಿಗಳ ಕಾಂತಿ ಪರಕಲಿಸಿ ತೋರುವುದೊ ಕೆಂಗಳೊ ನೆಯ ಕಾಂತಿಯೊ ||  
 ತರಣಿಯೈತಹ ಮಾರ್ಗರತ್ನ ಸೋಪಾನಂಗ |  
 ಳುರುಕಾಂತಿ ಪಸರಿಸಿತೋಯನಲು ಸಂಧ್ಯಾರಾಗ |  
 ಕರಮೆಸೆದುದಂಬರದ ಮಣಿ ಸರಿಯಲೊಡನೆ ಬರುವರುಣದೇಹಚ್ಚವಿವೊಲು || ೨೪ ||

ತನುತನುಗಳೊಂದೆನಿಸಿ ಮನಮನಗಳೆರಕದಿಂ |  
 ದನುದಿನಂ ಸುಖರಸದಿ ಸಂತಸಂಗೊಳಿಸುತಿ |  
 ಫಿನಗೆ ಪಶ್ಚಿಮದಿಶೆಯು ಸಮನಿಸಲು ಕುಮುದಿನಿಯರೆಡೆಯಲಾವಿರೆವೆನ್ನು ತ ||  
 ಕನಲಿ ಕಿಚ್ಚನು ವೊಕ್ಕುವೈಸೆ ಕಿರಣಗಳು ತ |  
 ನ್ನಿನಿಯ ಚರಮಾವಸ್ಥೆಯಾಂತಡಾ ಸಾಧ್ವಿಯರು |  
 ಮನದೊಲವನಿದ್ಯೆದದುಳಿಯರೆಂಬುದ ಲೋಕನರಿಯಲೇಂ ಕರಮೆಸೆದುದೊ || ೨೫ ||

ಆದುದಿನಗಬ್ಬಿಯೊಳಗಾವಾಸ ದ್ವಿಜತತಿಗೆ |  
 ಮೇದುರದ ದುಮ್ಮಾನಮೆನಿಸೆ ದೋಷಾಕರೋ |  
 ದ್ವೋಧಮಾದಪುದಿನ್ನು ಕುಮುದಿನೀಗಣ ಜಾರಜೋರರೆಳ್ಳೆಯು ಬಲಿದುದು ||  
 ಆದರಿಪರಲ್ಲದೆಡಿ ಹಾದಂಗಳಿರ್ವೆಡೆಯು |  
 ಮೋದಕರಮಹುದೆ ಸಾಧ್ವೀಜನಕ್ಕೆಂಬ ಸಂ |  
 ಬಾಧದಿಂ ಕಂಗಳಂ ಮುಗಿದುವೆನೆ ಕಮಲಂಗಳೆಡೆಗೆಡೆಗದೇಂ ತೋರ್ಪುವೊ || ೨೬ ||

ಸ್ಮರಗಂಬು ಸಿರಿಗೆ ಮನೆ ಹರಿಗೆ ನೇತ್ರಂ ಬಿದಿಗೆ |  
 ಸುರುಚಿರದ ಗಡ್ಡುಗೆಯು ದಿನಮಣಿಗೆ ಪ್ರೇಮಕರ |  
 ದಿರವಾಗಿ ಫಲಮದೇನರಿಗಳೆಡೆಯೊಳ್ ಸಿಲ್ವಿ ತಾವರೆಗಳಾದ ಬಳಕ ||  
 ಧರೆಯೊಳಂ ಜೀವನದಿ ತಲೆಯೆತ್ತಿ ನಂದಿರಲ್ |  
 ದುರುಳ ದೋಷಾಕರಕರಸ್ಪರ್ಶಮಾದಲ್ಲ |  
 ದಿರದೆನುತ ನಾಣ್ಣಿ ಕಂಗಳ ಮುಗಿದ ಮಾಳ್ಕೆಯೊಳ್ ಮುಗಿದಿದರ್ವಬ್ಬಂಗಳು || ೨೭ ||

ಅರ್ಕನಸ್ತಮಿಸಲಿರುಳೆರೆಯ ಬಹನವನ ಸಂ |  
 ಪರ್ಕಮಹುದೆಂದಂಜಿ ಚಕ್ರವಾಕಿಗಳು ಮೇ |  
 ಲುರ್ಕವತಿಸಂಕಟದೊಳ್ಳೆದಲನನರಸುತ್ತ ಚಕ್ರಂಗಳಳಲಿ ಬಳಲಿ ||  
 ನೀರ್ಕುಡಿಯದಲ್ಲಲಿ ಬೆದಕಿ ಪಕ್ಕಗಳೆಳೆದು |  
 ಮಾರ್ಕೊಂಡು ಸರಸಿಗಳ ವೊರೆಯ ಮಿಡುಕುತಲಿಹೆ |  
 ಮ್ಮರ್ಕಕ್ಕಳನ್ನರಸುವತಿವೈನ್ಯತೆಗಳಲ್ಲಲಿ ತೋರ್ದವಾಕಾಲದಲ್ಲ || ೨೮ ||

ಇಲ್ಲಿ ಗುಟುಕಿಟ್ಟಿವಾವಿಲ್ಲಿ ಬಾಯ್ನೊಡಿದೆವ |  
 ದಿಲ್ಲಿ ಸರಸಕ್ಕೆಳಸಿ ಕೂಡಿದೆವು ವಲ್ಲಭೆಯ |  
 ಲಿಲ್ಲಿ ಸಂತಸಗೊಂಡರೆನುತ ಪಲುಬುತಮಲ್ಲಿಗಲ್ಲಿಗೆಡೆಯಾಡುತಳುತ ||  
 ಪುಲ್ಲಕನುರುಬಿಯಂ ತಾಳಲಮ್ಮದೆ ಕಾಮು |  
 ನಲ್ಲಿ ಚಕ್ರಗಳು ಭೂತಳಕೊರಗಿ ಭೀತಿಯಂ |  
 ಪುಲ್ಲಕಚ್ಚಿದುವೊಯೆನೆ ಪಲ್ಲೊಳಂಟಹ ಪಾಸೆಯೇಂ ಚೋದ್ಯಕರಮೆನಿಪುದೊ || ೨೯ ||

ದ್ವಿಜರ ಗುಟುಕಂ ಸೆಳೆದು ಸನ್ಯಾರ್ಗಮಂ ಪಳಿದು |  
 ರಜಸಾಂಗನೆಯರೊಡನೆ ಬೆರೆದು ಗೋತ್ರೋದ್ವಳನ |  
 ನಿಜನಿಷ್ಠೆಗೈದು ಜಡಸಂಬಂಧದಿಂದನೂ ವಾರುಣಿಯೊಳನುರಾಗವು ||  
 ಕುಜನಸಂಸೇವ್ಯಕರ ಪಾತಿತ್ಯಮಾಳ್ವ ರವಿ |  
 ಭಜಕ ದುರ್ಯಶಬಂಧು ಸರ್ವಜೀವರನಾಂಧ್ಯ |  
 ಭಜಕರಂ ಮಾಡಿದನೊಯೆನೆ ಮರ್ಬು ಪರ್ಬಿದುದು ಜನದೊಳೆಲ್ಲಾ ದೆಸೆಯೊಳು || ೩೦ ||  
 ಕರಿಯ ಪಟ್ಟಿಯನುಟ್ಟು ಕಣ್ಣೆ ಕಾಡಿಗೆಯಿಟ್ಟು |  
 ಹರಿನೀಲತೊಡವುಗಳ ತೊಟ್ಟು ಕುಚಕಲಶಗಳ |  
 ಪೊರೆಯ ಕತ್ತುರಿಯ ಸೊಬಗಳವಟ್ಟು ಪನೆಗೆ ವ್ಯಗಮದಸಾರತಿಲಕಮಿಟ್ಟು ||  
 ಧರೆಯ ಜಂತುಗಳೆಲ್ಲ ಮೋಹದಿಂ ಪರವಶತೆ |  
 ವೆರೆದಂತೆ ಪ್ರತ್ಯಂಗದಾಲಿಂಗನಂಗೈದು |  
 ಬರುವಳೋ ಮಾಯೆಯೆಂಬಂತೆ ಕತ್ತಲೆಯದೇಂ ಕವಿದುದೋ ಭೂತಳವನು || ೩೧ ||  
 ಜಲಜಮಿತ್ರಂ ಸರಿಯೆ ಕೋಕಾಂಗನೆಯರ ಹೈ |  
 ನ್ನಿಲಯದೊಳ್ ವಿರಹಾಗ್ನಿ ಪೆರ್ಚಿ ಪೊಗೆ ಪೊರಮಟ್ಟು |  
 ನೆಲದಿಂದಮಾಗಸವ್ಯಾಪಿಯೆಂದೆನಿಸಿದುವೊ ತಾರಕಾಸಿಕ್ಧಮುಣಲು ||  
 ಗೆಲವಿನಿಂ ಬರ್ಪಮೋ ಖಲಸಮೂಹಚ್ಛಾಯೆ |  
 ಬಲುಹಿಂದ ಪರ್ಬಿದುದೊ ನಭದಂಜನಾಸಾರ |  
 ಕಲೆಯೊಯೆನಲಂಧಕಾರಂ ಪರಪಿತೆಣ್ಣೆಸೆಗೆ ನಿಬರಿಸಮಾಗಿ ಜವದಿ || ೩೨ ||  
 ಚೋರಸಂತತಿಯ ಸಿದ್ಧಾಂಜನಮೊ ತಿಳವಡಿದು |  
 ಜಾರಸಂತತಿಯ ದೃಶ್ಯಾಂಜನಮೊ ದಾನವರು |  
 ದಾರಬಲವಾರುಷವ ಪೆರ್ಚುಗೆಯ ಕೈಗೈವ ವಿಜಯಾಂಗನಾರೂಪಮೊ ||  
 ಮಾರಭೂಪತಿಯ ಸಮೋಹನಾಂಜನಮೊ ಎನೆ |  
 ಕಾರುಗತ್ತಲೆ ಕವಿದುದಲ್ಲಲ್ಲಿ ಮನ್ಮಥವಿ |  
 ಚಾರಪರರಡಿಗಡಿಗೆ ಪೆರ್ಚಿ ನಿಜವೈಭವಗಳೆಡೆಗೆಡೆಗೆ ಪೊಗಳುತ್ತಿರಲು || ೩೩ ||  
 ಮನದೊಲವಿನಿಂದಮಾಬಾಲ್ಯದೊಡನಾಟದಿಂ |  
 ಸನುಮತವಿಲಾಸದಚ್ಚರಿಗಳಿಂ ಸಂತವಿಸು |  
 ವಿನನಸ್ತಮಯನಾಗಲಾತನ ಚಮತ್ಕೃತಿಗಳೆಣಿಸುತಂಬರನಾರಿಗೆ ||  
 ಮನುಮಥಾನಲ ಪೆರ್ಚಲಳುಕಿ ಬಳುಕುತ ನಡುಗಿ |  
 ತನುವಿನೊಳು ಸಾತ್ವಿಕಾವಸ್ಥೆ ತೋರಲೈಮು |  
 ವರ್ನಿಗಳೇಂ ಚಿಲ್ಲಿದುವೊ ಯೆನೆ ತಾರಕಾನಳಿಗಳೆಸೆದುವಾಗಸದೊಳಾಗ || ೩೪ ||  
 ಮದದಿ ಪೂರ್ವೇತರೋದಧಿಯ ಜಲಮಂ ಕೊಂಡು |  
 ಮುದದಿಂದಮಭ್ರಮಾತಂಗ ಪೂತ್ಕರಿಸಲ್ಕೆ |  
 ಚದರಿ ಪನಿಗಳ್ಳಗನತಳದಿ ಪರಕಲಿಸಿದುವೊ ಯೆನಲು ನಕ್ಷತ್ರತತಿಯು ||  
 ಚದುರ ಬೀರಿದವಮೃತರಸವ ಬುಧರುಣುವೆಡೆಯ |  
 ಲುದಿದರ್ ಕಣಮುಡುನಿಕಾಶದಲೆಸೆವುವೋ ಗಗನ |  
 ಸುದತಿಯ ಕರೋನ್ಮುಕ್ತಮುಕ್ತಾಕ್ಷತೆಗಳೆನಲೈಡಗ ಬೀರ್ದುವು ತಾರೆಗಳ್ || ೩೫ ||

ಅತಿವಿಶಾಲಪ್ರತನರ್ಜೀರ್ಣಮಂಬರಮದೀ |  
 ಕ್ಷಿತಿಗೆ ಸುಂದಪುದೆಂದು ಪದ್ಮಸಂಭವ ತನ್ನ |  
 ಮತಿಯೊಳಾಳೋಚನಂಗೈದು ತನ್ನೊಳ್ಳಾನೆ ಬೇರೊಂದು ಪರಿಯ ತಿಳಿದು ||  
 ಜತನಮಾಗಿರಲೆಂದು ರೌಪ್ಯಮಯಕೀಲುಗಳ |  
 ವಿತತನಭಕಲ್ಲಲ್ಲಿ ಬಲಿದನೋ ಯೆನೆ ಋಷ್ವ |  
 ತತಿಗಳೇನಚ್ಚರಿಯ ಬೀರಿದುವೊ ಬಾನೆಡೆಯ ಮೋಹನದ ಗುಟಕೆಗಳೆನೆ || ೩೬ ||

ದಿನಪನಸ್ತಮಿಸಿದಂ ಪೋಯ್ತು ಸಂಧ್ಯಾರಾಗ |  
 ಘನಮರ್ಬು ಪರ್ಬಿತ್ತು ತಾರಕೋನ್ಮೇಷದೊಳು |  
 ಮನುಮಥನ ಬಾಗರೆಯೆ ಮರುಗುತಿಹ ತಾವರೆಯ ಕಂಡು ಚಕ್ರಗಳಳುತಿರೆ ||  
 ಮನದೊಲವು ಕೈಸಾರ್ದದೆಂದು ಪುಂಶ್ಚಲಿಯರುಂ |  
 ಬಿನದದಿಂ ಶೃಂಗರಿಸಿ ಸಂಕೇತ ಮಂದಿರಗ |  
 ಳನು ಕುರಿತು ಪೋಗಲನುಗೈದರಚ್ಚರಿಗಳನದೇನೆಂಬೆನತಿಶಯಗಳ || ೩೭ ||

ಕಂಗದಿರು ಸೂಸದೊಲು ನಗೆಮೊಗದೊಳೊಗೆವ ಬೆ |  
 ಕ್ಲಿಂಗಳೋಸರಿಸದೊಲು ಹಂಸಕಧ್ವನಿ ಸೂಚ |  
 ನಂಗೆಯ್ಯದೊಲು ತನುಚ್ಚಾಯೆ ಪೊರಪೊಣ್ಣದೊಲುಪಾಯಂಗಳೆಗೆನಿ ಬಳಿಕ ||  
 ಸಿಂಗರದ ನೀಲಪಟಮಂ ಮುಸುಕನಿಟ್ಟುಕೊಂ |  
 ಡಂಗನಾಮಣಿಯೊರ್ವೆ ಕಳ್ತಲಿಯನೊಳಪೊಕ್ಕ |  
 ಳಂಗಜನ ಮಸದಲಗನೇಂ ನಿಷಂಗದಲಿಟ್ಟರೆಂಬಂತೆ ಕರಮೆಸೆದುದು || ೩೮ ||

ವೆರೆನೊಸಲೊಳಗೆ ಕತ್ತರಿಯ ತಿಲಕಮನ್ನಿಟ್ಟು |  
 ತುರುಬಿಂಗೆ ಕನ್ನೈದಿಲಿಯ ಪುಷ್ಪಮಂ ತೊಟ್ಟು |  
 ಸುರುಚಿರಾಂಗಂಗಳಿಗೆ ಹರಿನೀಲಭೂಷಣವ ತೊಟ್ಟು ಮಿಂಚುಗಳ ಕದಿರ ||  
 ಪರಪುವಂಬಕಗಳಿಗೆ ಕಾಡಿಗೆಯನೆಚ್ಚುತಾ |  
 ರರಿಯದಂದದಿ ಜಾರೆ ಮೆಲ್ಲನೈತರೆ ಕಂಡು |  
 ಕರವಿಡಿದು ಸಂಕೇತತಾಣಕೈದಿದನೊರ್ವ ದರ್ಪಕಂ ಮಿಗೆ ವೆರ್ಚಲು || ೩೯ ||

ಮುನಿಯದಿರು ಮಗುಳಾಸರಿಂದ ನಿಟ್ಟುರಗೈದು |  
 ಮನನ ಕದಡೆನಿಸದಿರು ಮತ್ತಾ ನಖಕ್ಷತಗ |  
 ಳನು ತಾಳಿ ಸೀತ್ಪಾರದಿಂದ ಪೊತ್ತಂಗಳೆದು ಪಲ್ಲುರುಪನಾಂತು ಬಳಲಿ ||  
 ಕನಲದೊಲುಪಾಯದಿಂ ಕಾಮನಂ ಪ್ರಿಯಗೊಳಿಸು |  
 ತಿನನೇಳ್ವಸಮಯಕೈತಹುದೆಂದು ಸವಿಯಳಂ |  
 ಬಿನದದಿಂ ಕಳುಪಿಡಳದೊಂದೆಡೆಯೊಳೊರ್ವೆಯೇಂ ಸಂಪ್ರದಾಯೋದ್ವರ್ತಳೊ || ೪೦ ||

ಕೂರುಗುರು ನಾಟದೊಲ್ಪಿಡಿ ಕುಚಂಗಳ ರದನ |  
 ಧಾರೆಸೋಂಕದ ತೆರದಿ ಮುತ್ತನಿಡು ಬಾಸುಳಂ |  
 ತೋರದಂದದಿ ಬೆರಳೊಡಿತಮಂ ಕೊಡು ಕಂಠದಲಿ ಸಪ್ಪುಳಾಗದಂತೆ ||  
 ಮಾರನುರುಬೆಯ ತೀರ್ಚಿ ಮನೆಗೆ ಕಳುಪುವುದೆನಗೆ |  
 ವೋರಗಿತ್ತಿಯ ಸನತಿಯತ್ತಿಗೆಯರುಪಟಳಂ |  
 ತೋರಮೆನುತೊರೆದು ಬೇಗದಿ ನೆರೆದು ಜಾರಿದಳ್ ಚಾತುರ್ಯರಚನೆಯಿಂದ || ೪೧ ||

ಬೆಮರುತಿಹ ತನುಲತೆಯ ಬೆದರುತಿಹ ನೋಟಂಗ |  
 ಳನುರ್ದ ಕರಪಾದಗಳ ಗದ್ದದಿಪ ಕಂಠಮಂ |  
 ವಿಮಲೇಂದುವದನಂ ನಿಶಾವ್ಯಪ್ತಿಯಾಂತಂತೆ ತೋರ್ಪ ಪೊಸ ಜಾರೆಯನ್ನು ||  
 ರಮಣ ನಿಟ್ಟಿಸಿ ಮುಗ್ಧಿ ಬಾರನುತ ಕುಸ್ತುರಿಸಿ |  
 ರಮಣಮಂ ತೀರ್ಚಿ ಬೆಚ್ಚಂ ಪರಿದು ಸಂಶೈಸಿ |  
 ರಮಣನಿರ್ದೆಡೆಗೆ ಕಳುಸಿದನುಮವನಿನ್ನೇನು ಕೌಶಲತಿಖಾರತ್ನನೊ || ೪೨ ||

ಕವಿದ ಕಳ್ತಲೆಯೊಳಿ ಪರಿಯ ನಾನಾವಿಧದ |  
 ಪವಣನೆಸಗುವ ಜನರ ಕಂಡಾಗ ಮಾರುತಿಯು |  
 ತವಕದಿಂ ಪತಿಕಾರ್ಯದವಸರಂ ಸಂಭವಿಸಿತೀಗಲಸನಾಗಿದರ್ಡೆ ||  
 ವಿವಿಧ ರಕ್ತಸರು ಸಂಚರಣೈವರ್ಕಂಡ |  
 ರವಿರಳಕ್ರೋಧದಿಂ ಪಿಡಿಡೆನ್ನ ಕಾರ್ಯಮಂ |  
 ನವಸಿದಲ್ಲದೆ ಮಾಣರೆಂತಿದಕುಪಾಯಮೇನೆಂದು ಯೋಚನೆಗೈದನು || ೪೩ ||

ಎಂದಿನಂದದ ರೂಪಿನಿಂದಮಾನಿರೆ ಕಾರ್ಯ |  
 ಸಂದಿಸದೆ ಹಾನಿ ಬಂದಪುದೆಂದು ಬುದ್ಧಿಯಂ |  
 ತಂದು ತನುಸಂಕೋಚಗೈದು ಮಾರ್ಜಾಲನಿಭನಾಗಿ ಜವದಿಂದ ಪೊರಟು ||  
 ಇಂದಿರಾವರ ರಾಮಪುರದ ವಲ್ಲಭನ ಪದ |  
 ದ್ವಂದ್ವಮಂ ಧ್ಯಾನಿಸುತ ಲಂಕಾನಗರದೊತ್ತ |  
 ನಿಂದು ಕೋಂಟಿಯ ನೋಡಿ ಯೇರಿಳಿದನತಿವೇಗದಿಂದ ಭುವನಪ್ರಾಣಜಂ || ೪೪ ||

ಎರಡನೆಯ ಸಂಧಿ ಸಮಾಪ್ತಂ.



## ಮೂರನೆಯ ಸಂಧಿ

ಸೂಚನೆ || ತರಿದು ಲಂಕಿಣಿಯ ಲಂಕಾನಗರದೊಳಗೆಲ್ಲ |  
 ಚರಿಸಿ ನಿಟ್ಟಿಸಿ ಧರಾಸುತೆಯ ಕಾಣದೆ ಬಳಲಿ |  
 ಮರುತಸುತನೈತಂದು ಕಂಡ ದಶಕಂಠನಿರ್ವರಮನೆಯ ದುಮ್ಮಾನದಿ ||

ನಿಶೆಯಕಾಲದಿ ಮಹಾ ರಕ್ತಸಾಲಯದೊಳಿಹ |  
 ಪೊಸತೆನಿಸುವಚ್ಚರಿಯ ನಿಟ್ಟಿಪರೆ ಮರುತಸುತ |  
 ಸಸಿನೆ ಪ್ಪುಷದಂಶ ಸಮನೆನಿಸಿ ಪ್ರಾಕಾರಮನ್ನಡರಿಳಿದು ಪಟ್ಟಣದೊಳು ||  
 ಬಿಸರುಹಾಕ್ಷಿಯ ನೋಡಲೆಂದು ಮೆಲ್ಲನೆ ರನ್ನ |  
 ಹಸರಮೆನಿಸಾಕ್ಷೀರಿವಿಡಿದು ಕೆಲಬಲಗಳಂ |  
 ನಸುನೋಬಿದಿಂದ ನೋಡುತ ನಡೆದನೆಂತೆಂಬಿನಾ ಚಮತ್ಕೃತಿಯನಗಡೆ || ೧ ||

ಕತ್ತಲೆಯ ಮೊತ್ತ ಮುಂಬರಿದು ಬರುತಿರೆ ಬೆಳಗ |  
 ನೊತ್ತವಿಸಿ ಕವಿದು ಕೆಲಸಾರಿಸುತ್ತೈದಿ ಬರೆ |  
 ಮತ್ತೆ ಸೋಮಾದಿತ್ಯತಾರಾಗ್ರಹಂಗಳುಂ ರಾಗಮಂ ಬೀರುತಿರಲು ||  
 ಎತ್ತ ನೋಡಿದರೆ ಜ್ಯೋತಿರ್ಲೋಕವೆಂಬಂತೆ |  
 ಬಿತ್ತರ ವಿಲಾಸಮಂ ಕೊಡುತಮರೆ ಕಂಡು ಕಪಿ |  
 ಸತ್ತಮಂ ಬೆರಗಾದ ರಘುವೀರದಾಶರಥಿ ಲಕ್ಷ್ಮಣಾಗ್ರ ಜಯನುತ್ತ || ೨ ||

ಸರಸಿಜಾಸನ ಮನೋನಿರ್ಮಿತವೊ ಪಾರ್ವತಿ |  
 ವರನಪಾಂಗೋದಿತಮೊ ವೊಪ್ಪದಿಂ ನೋಡೆ ಶ್ರೀ |  
 ಹರಿಯ ಕರುಣಾರಸೋದ್ಯುತದುರುಳಿಯೊ ಸುರಪನುರುವಿಲಾಸದ ಕಡಲಿದೊ ||  
 ಧರಣೀತಳದೊಳೆಂದು ಕಂಡು ಕೇಳಿದುದಿಲ್ಲ |  
 ಕರಚೋದ್ಯಕರನಗರಮಿದುವೆ ಮೂಲೋಕಕ |  
 ಚ್ಚರಿಯ ಕರೆವುದೆನುತ್ತ ಮರುತಸುತ ಬೆರಗಾಗಿ ನೋಡುತಿರ್ದಂ ಮುದದೊಳು || ೩ ||

ಅಲ್ಲಿಂದ ಮೆಲ್ಲನಾ ಪ್ರಾಕಾರ ಬೆಳಗಿನೊಳ |  
 ಗುಲ್ಲಾಸದಿಂದ ಮೆಡಬಲನನಾರೈದು ಬರು |  
 ತಲ್ಲಿ ನಗರದ್ವಾರದೊಳಿಳಿದು ಮಣಿಖಚಿತ ಭೂತಳದಿ ನಿಂದು ನೋಡೆ ||  
 ಅಲ್ಲಿ ಮರೆದೊರಗಿದ್ ಘೋರರಕ್ತಸಜಾಲ |  
 ವೆಲ್ಲಮಂ ಕಂಡು ಸುಳುಹಾಗದೊಲು ಮಾರುತಿಯು |  
 ಮೆಲ್ಲಮೆಲ್ಲನೆ ತೋರಮಾರ್ಗವಿಡಿವೈದುನರೆ ಮನದೊಳಾಳೋಚಿಸಿದನು || ೪ ||

ಕೆದರ್ದ ಕೆಂಗುರುಳುಗಳ ಕೆಂಡಮಂ ಮುಕ್ಕುಳಿಪ |  
 ಬೆದರುಗಂಗಳ ಕೋರದಾಡೆಗಳ ದೀರ್ಘೋದ |  
 ರದ ಕಾಳಮೇಘದಂತೆಸೆವ ನಿಡುಶಾರೀರದೂರ್ಧ್ವಕೇಶಂಗಳಿಂದ ||  
 ಮದನುಖಿಯು ಕಾಲನಂ ಪಡೆದಳಹುದೆಂಬಂತೆ |  
 ಪದವಿಯೊಳು ನಿಂದು ಘಡುಘಡಿಸಿ ಮರುತಾತ್ಮಜನ |  
 ಬೆದರಿಸಿದಳೇನೆಂಬೆ ಕಾಮುಗಿಲ ಬರಸಿಡಿಲ ಪೋಲ್ವ ಬಿರುನುಡಿಗಳಿಂದ || ೫ ||



ಮೂರು ಮೂರ್ತಿಗಳು ಮನದೊಳ್ಳೆ ನೆಯಲಕ್ಕುವರು |  
 ದಾರನಗರಿಯ ಮಿಕ್ಕ ದಿಕ್ಕಾಲರಿರ್ಪರೆಂ |  
 ದಾರರಿಯರಕಟಕಟ ನಮುಚಿ ಮುಖ್ಯಾಸುರನೆಣೆಪರಿಲ್ಲೇ ನೆಲದೊಳು ||  
 ವೀರದಶಮಾಳಿಯಾಳುವ ರಾಜಧಾನಿಯಂ |  
 ತೋರ ನಶೆಯೊಳು ಪೊಕ್ಕು ನಿರ್ಭಯವಿ ಚರಿಸೆ ನೀ |  
 ನಾರೆಲವೊ ಕಪಿಯೆ ಪೇಳೆಂದು ಗರ್ಜಿಸಿದಳಾ ದಾನವಿ ಮಹಾನಿಶೆಯೊಳು

|| ೬ ||

ಶಾಂತಿಕರ್ಮದಲಿ ಬೇತಾಳ ಮೂಡಿದ ತೆರದಿ |  
 ಮುಂತೆಸೆವ ರಕ್ಕಸಿಯ ಕಂಡು ಪವನಾತ್ಮಭವ |  
 ಚಿಂತಿಸಿದನೇನುಪಾಯಂಗೆಯ್ಯವೇಳ್ಳೆನುತ ಹಾದಿ ಮುಂಗಾಣದಾಗ ||  
 ನಿಂತು ನಿಷ್ಕರಗೈವರಿದು ಸಮಯುಪಲ್ಲ ಮೇ |  
 ಣಂತಾದರುಪಚರಿಸಿ ಪೋಗಬೇಕಲ್ಲದಾಂ |  
 ನಿಂತೆನಾದರೆ ಕಾರ್ಯ ಕೆಟ್ಟಪುದೆನುತ್ತ ಮತಿಶಾಂತಿಯಿಂದಿಂತೆಂದನು

|| ೭ ||

ವನಭುವಿಯೊಳನುದಿನಂ ಪಣ್ಣಲಗಳಂ ತಿಂದು |  
 ತನುಪೋಷಣಂಗೆವ ಶಾಖಾಪ್ಯಗಂಗಳಿಗೆ |  
 ದನುಜಮನುಜಾದಿಗಳ ಪಟ್ಟಣಮಿದೆಂತೆಂಬ ಭೇದಮೇಂ ತಿಳವುದೆಮಗೆ ||  
 ಘನತರದ ಸೌಂದರ್ಯವೆತ್ತ ಪತ್ತನಮೆನುತ |  
 ವನನಿಧಿಯ ಮಧ್ಯದೊಳಗುಳ್ಳರೆಲ್ಲರು ಪೇಳ |  
 ಲನುದಿನಂ ಮನವೊಲಿದು ನಿಟ್ಟಿಸುವರೈತಂದೆ ಕಾರ್ಯಮೇನಿಲ್ಲ ಮುಂದೆ

|| ೮ ||

ಮಣಿಖಚಿತದುವರಿಗೆ ರಾಜಮಂದಿರಗಳೊಳ |  
 ಗೆಣಕೆಯಾಂತರ ಮನೆಗಳನು ನೋಡುತುಪವನದಿ |  
 ತಣವಂದದಿಂ ಪಣ್ಣಲಂಗಳಂ ಭುಂಜಿಸುತ ಪೋಪೆ ಸಂತಸದೊಳೆನುತ ||  
 ಗಣನೆಯಿಲ್ಲದೊಲುಪೇಕ್ಷೆಯೊಳಾಡೆ ರಕ್ಕಸಿಯು |  
 ಕಣುಕಿಡಿಗಳುದುರಿಸುತ ಕನಲಿ ಕಡುಗೋಪದಿಂ |  
 ತೃಣಕೆ ಕಡೆಯೆಂದೆನಿಸೆ ಧಿಕ್ಕರಿಸಿ ಮೂದಲಿಸಲನುಗೈದಳತಿಕೋಪದಿ

|| ೯ ||

ಬಲುಹುಳ್ಳ ದಿಕ್ಕಾಲಸಿದ್ಧ ಗಾಂಧರ್ವರೀ |  
 ನೆಲನ ನೋಡಲಶಕ್ಯಮೆಂದು ಪೇಳುತ್ತಮಿರೆ |  
 ಹುಲುಕಪಿಯು ನೀಂ ಪ್ರೋಗಿ ನೋಡಿ ಬಹೆನೆಂದೆಂಬೆ ಮೂಢ ಪಿಂದಿರುಗಿ ಪ್ರೋಗಿ ||  
 ಸಲಹಿಕೊ ಶರೀರಮಂ ನಿನಗೇತಕೀ ಮಹಾ |  
 ಬಲ ನೋಡಲೆಮ್ಮ ನಗರಾಧಿಪನ ಬಾಹುಬಲ |  
 ದುಲುಹ ಕೇಳರಿಯ ಪ್ರೋಗನುತ ಗರ್ಜನೆಗೈದ ರಕ್ಕಸಿಗೆ ಮಗುಳೆಂದನು

|| ೧೦ ||

ವೀರಂಗೆ ಪುರನಗರಗ್ರಾಮಖರ್ವಡಂಗಳ |  
 ತೋರನುಡಿಗಳ ವಿಚಾರಂ ಬೇಕು ಕಪಿಗಳಿಗೆ |  
 ದಾರ ವಾರ್ತೆಯಲೇನು ನೀರುನೆಳಲಿದೆಡೆಯೊಳುಂಡೊರಗಿಕೊಂಡಿರ್ಪುದು ||  
 ಭೂರಿಫಲಪುಷ್ಪಂಗಳಿರ್ಪ ಕಾನನದೇಶ |  
 ದಾರಿಯಂ ನೋಳ್ಪುದೊಂದಲ್ಲದನ್ಯದಲೇನು |  
 ಕಾರಣಂ ಸುಖಮಾಗಿ ತೋರ್ದರೀನೆಲಮಿಲ್ಲಿಗೈತಂದೆನಚ್ಚರಿಯೊಳು

|| ೧೧ ||

ಪಿಡಿಯನೀನಗರಿಯೊಳಗೊಂದು ತೃಣಮನ್ನಾರ |  
 ನುಡಿಸೆ ಪ್ರತಿಗೃಹಗಳಪ್ರತಿಯೆಂದು ಲೋಕಜನ |  
 ರಡಿಗಡಿಗೆ ಪೇಳುತೀರೆ ಕೌತೂಹಲದಲಚ್ಚರಿಯ ನೋಡಿ ಬರ್ಪೆನೆನುತ ||  
 ತಡೆಯದಡಿಯಿಡೆ ಹಾದಿಗೊಡು ಪೋಪೆನೆನೆ ದೈತ್ಯೆ ||  
 ಘುಡುಘುಡಿಸಿ ಕೋಪದಿಂ ಧಿಕ್ಕರಿಸಿ ಮಾರ್ನುಡಿದ |  
 ಳೊಡನೆ ಪೇಳ್ವಂತ್ಯೆದದಿರೆ ಪೊಡೆದು ಭೂತಳಕೆ ಬಲಿಯನಿತ್ತ ಪೆನೆಂದಳು || ೧೨ ||  
 ಪ್ರಳಯಶಕ್ತಿಗೆ ಯುಕ್ತಿ ಕೊಳುವುದೇ ಲಂಕೆಯ |  
 ಕಳೆಯಲಳವಪ್ಪುದೇ ನಿಶಿಯೊಳಗೆ ಲಂಕೆಯಂ |  
 ಮಿಲತಗೈದಣಲೊಳಗೆ ಕಾಯ್ತಿ ಪುಫದಂ ಕಳೆದು ಗಾಳಿ ಬಿಸಿಲುಂ ಸುಳಿದಡೆ ||  
 ತಿಳಿಯದೀ ಮಾಖ್ಯದಿಂ ತನುವ ಪೋಗಾಡಲೇಂ |  
 ಫಲ ನಿನಗೆ ಕಪಿಯೆ ಪೋಗೆಂದು ಧಿಕ್ಕೃತಿಗೈದ |  
 ರಳುಕದೆ ಕಪೀಂದ್ರ ರಕ್ಕಸಿಯೊಡನೆ ಪೇಳಿದಂ ವಿನಯತರವಾಣಿಯಿಂದೆ || ೧೩ ||  
 ನಗರಾಧಿದೇವತೆಯೆನುತ್ತ ತಿಳಿಯದಲಾನು |  
 ಬಗೆಬಗೆಯ ನುಡಿಗಳನ್ನು ಸಿದ್ಧ ಭೂಮಾತಳದ |  
 ಲಗಣಿತದ ಜೀವನಾಧಾರಮಾ ಪುರಮಖಿಲಪಾಲನಾಶಕ್ತಿ ನಿನಗೆ ||  
 ಸೊಗಸಿರುವುದಾನೇಸರವ ಪೋಗಿ ಪಟ್ಟಣದೊ |  
 ಳೊಗುಮಿಗೆಯ ಚಿತ್ರಗಳ ನೋಡಿ ಸಂತಸಗೊಂಡು |  
 ಮಿಗೆ ನಿನ್ನ ನೇಮಮಂ ಕೊಂಡು ಪೋದಪೆನಪ್ಪಣೆಯನಿತ್ತು ಕಳುಹೆಂದನು || ೧೪ ||  
 ಕೇಳುತಾಕ್ಷಣದಿ 1 ಮುಂಗೋಪ ಸಂಭವಮಾಯ್ತು |  
 ಹೇಳನಂಗೈವನೀ ಕಪಿಯೆನುತ ಘುಡುಘುಡಿಸಿ |  
 ಕಾಳರಕ್ಕಸಿ ಪೊಡೆದಳದ್ರಿಯಂ ಬರಸಿಡಿಲೊಡೆವಂತೆ ಪ್ಲವಗಪತಿಯ ||  
 ತಾಳಿಕೊಂಡಾ ಕೊಲೆಗೆ ಕಿನಿಸಾಳದಲೆ ದುಷ್ಟ |  
 ಮೂಳಿ ಪೋಗಲೀಯಳರವಡೆ ಸ್ತ್ರೀಸ್ವಭಾವ ಮಿದ |  
 ಪೇಳಲಾರೊಡನೆಂದು ಪತಿಕಾರ್ಯಮಂ ನೆನೆದು ಚಿಂತಿಸಿದ ಮರುತಭವನು || ೧೫ ||  
 ಎಳೆಗಾಳಿಯಿಂದಗ್ನಿ ಕಳೆ ಪೆರ್ಚಿ ಬರ್ಪಂತೆ |  
 ಖಳರಂಗನೆಗೆ ಕೋಪ ಪೆರ್ಚಿ ಬರೆ ಮಾರುತಿಯು |  
 ಬಲುತರದ ನುಡಿಗಳೆಳಿದಾಕ್ಷಣದಿ ಮೃತ್ಯುಸ್ವರೂಪೆ ಕೈನೆಗಪಿ ಪೊಡೆಯೆ ||  
 ಫಳಲನತ್ಯದ್ಭುತಕ್ರೋಧದಿಂ ವಾಮಕರ |  
 ತಳದೆರಡು ಬೆರಳಿಂದ ಡೊಕ್ಕರಿಸುತಸುರಿಯಂ |  
 ನೆಲಕೆ ಡೆಂಢಣಿಸೆ ಕೆಡೆದಳು ನಿಮಿಷಮಾತ್ರದಿಂದೇನೆಂಬೆನಚ್ಚರಿಯನು || ೧೬ ||  
 ಧರಣಿಯಂ ನುಂಗುವ ಮಹಾ ಮೃತ್ಯು ಮಾರುತಿಯ |  
 ಬೆರಳ ಲೀಲಾಮಾತ್ರದಿಂದ ಭೂತಳಕುರುಳಿ |  
 ಮರುಗುತೀರೆ ಕಂಡಾಗ ಪಾವನಾನಿಯು ಮನೋವ್ಯಾಕುಳತೆಯಿಂದಾಗಲು ||  
 ದುರುಳ ರಕ್ಕಸಿ ಯೇತಕಡ್ಡಲಾದಳು ಕೋಪ |  
 ದುರುಬೆಯಿಂ ಪೆಂಗೊಲೆಯು ಸಂಗಡಿಸಿ ಸಾಹಸ |  
 ಕೃರರೆ 2 ಭೂರಿ ಸಮಾಜದೊಳು 3 ಹೇಳನಾವಾಪ್ತಿ ದೊರಕಿದುದು ಶಿವಯೆಂದನು || ೧೭ ||

ಪರನುಪುರುಷನ ಕರಸ್ವ ರುಶಮಾತುರದಿಂದ |  
 ಪರಿದೋಡಿ ತಾಮಸೀವೃತ್ತಿ ರಕ್ತಸಿ ಕಣ್ಣ |  
 ತೆರದಖಂಡಾನಂದ ವಿಗ್ರಹನ ನಿಟ್ಟಿಸುತ ನುತಿಗೈದು ಸಂತಸದೊಳು ||  
 ಸಿರಿಯವಲ್ಲಭನ ಕರುಣದ ಕಂದ ಬಾರೆಂದು |  
 ಕರೆದು ನಿಜವೃತ್ತಾಂತಗಳ ಪೇಳಲನುಗೈದ |  
 ಳರಿನಿಕ್ಕಂತನ ಘಹಾಬಲತನಯ ಸಾನುನಯದಿಂದೆಂಬಿನಾಲಿಸೆನುತ || ೧೮ ||

ಬಿಸಜಸಂಭವನ ಪ್ರಾರ್ಥನೆಯಿಂದ ಮೆಚ್ಚಿಸಲು |  
 ಪೊಸತೆನಿಸ ಪಂಪದಬಲಂಗಳಿ ನಗರಮು |  
 ನ್ನ ಸುರಾಧಿರಾಧ ರಾವಣಿಗೆ ದಯದಿಂದಿತ್ತ ರನುಮೋದಗೊಂಡಸುರನು ||  
 ಅಸಮಾನ ವೈಭವನ ಕರುಣಿಸಿದೆ ಸುಖದಿಂದ |  
 ಶಶಿಮುಖಿಯರೊಡಗೂಡಿ ಬಾಳ್ವೆನೀ ಪಟ್ಟಣವ |  
 ನಿಶೆಯೊಳಗೆ ಕಾಯ್ದಿ ಪರ್ವರೂರ್ವರಂ ನೇಮಿಸುವುದೆನಲ್ಲ ಯೋನಿ ಮುದದೆ || ೧೯ ||

ಕಮಲಸಂಭವನೆನ್ನ ಕರೆದು ಪೇಳಿದ ಪರಾ |  
 ಕ್ರಮಣವಾಗದ ತೆರದಿ ರಾತ್ರಿಯೊಳ್ಳದನ ಸಂ |  
 ಕ್ರಮನೆನಿಸಿ ನಗರಿಯಲಿ ಸಲಹುತಿರು ನೀನೆಂದು ನೇಮಿಸುತಮಿಂತೆಂದನು ||  
 ವಿಮಲಮತಿ ಕಪಿಯೊರ್ವನೈತಂದು ಜೈಸಿ ಮ |  
 ತ್ತಮರನಗರಿಗೆ ಕಳುಹಿದೆಂದು ದಾನವಪತಿಯ |  
 ಸಮುದಯಂ ಮಡಿದವುಡು ತತ್ಪಾಲಪರಿಯಂತಮಿಹುದೆನುತ ಬೀಳ್ಕೊಟ್ಟನು || ೨೦ ||

ಸರಸಿಜಾಸನನ ವರದಿಂದಮಾನೈತಂದು |  
 ಪರಿಪಾಲನಂ ಗೈದುಕೊಂಡಿದೆವೆನಿಸುದಿನ |  
 ದೊರೆಯದಿಂದಿನ ದಿನದೊಳಬ್ಬ ಯೋನಿಯ ನುಡಿಗೆ ಸಾಧುತರ ಕಪಿವಲ್ಲಭ |  
 ಸುರಲೋಕದೈಸಿರಿಯು ಕೃಪೆಯಿಂದಮೆನಗಾಯ್ತು |  
 ದುರುಳರಕ್ಕಸರಿಪುರಿ ಭವದ್ಯಶಮಾಯ್ತು |  
 ಧರಣಿಸುತಿಯಂ ಕಂಡು ಸುಖದಲೈದುವುದೆಂದು ಲಂಕಿಯು ಪೇಳ್ವಳೊಲಿದು || ೨೧ ||

ನಗರಾಧಿದೇವತೆಯು ಪೇಳ್ವರುಹೆ ಮಾರುತಿಯು |  
 ಮಿಗೆ ಹರ್ಷಗೊಳುತ ಪಂಥಾನವಿಡೆದೈದಿ ಮುಂ |  
 ದೊಗುಮಿಗೆಯ ಮಣಿವೀಧಿಯಂ ಪೊಕ್ಕು ಮನೆಮನೆಯ ಶೋಧಿಸುತ ಪೊರಮಟ್ಟನು ||  
 ನಗೆಯಾಡುವರ ಪೊರೆಯ ನರ್ತನೋತ್ಸವ ಪರಿಯ |  
 ಸೊಗಸುಗಾರರ ನೆರೆಯ ಚೋದ್ಯಜನರಿಹ ಸಿರಿಯ |  
 ಸುಗುಣದೃಶ್ಯಾದೃಶ್ಯರೂಪಿಂದಮಾಕ್ಷಿಸಿದನತ್ಯುತ್ಸುಕಂಗೊಳುತಲಿ || ೨೨ ||

ಅಡಿಗಡಿಗೆ ನಿಂದು ಮಗುಳೆಡಬಲನನಾರೈವು |  
 ತೊಡನೆ ಪಜ್ಜೆಗಳಡುತ ವಹಿಲದಿಂ ಮುಂದೈದಿ |  
 ತುಡುಕಿ ಸಜ್ಜೆಗಳಡರಿ ಸೋರುಗಂಡಿಯೊಳಿಳಿದು ಮಲಗಿ ನಿದ್ರೆಯೊಳಿಪರ್ವ ||  
 ಸಡಗರಂಗಳ ನೋಡಿ ಸರೈನಲೈಲಿಸಿಡಿದು |  
 ಹುಡುಕಿ ಹೊಂಚುತ್ತ ನಾಲೈಸೆಯಲಾಗಾರಗಳ |  
 ಬಿಡಗುಗಳ ನಿಟ್ಟಿಸುತ ವಾತಾಯನದ ಮಾರ್ಗವಿಡಿದು ಪೊರಣುಟ್ಟನೊಲಿದು || ೨೩ ||

ನವರತ್ನ ವಿಕ್ರಯವ್ಯಾಪಾರದಲಿ ಕೆಲರು |  
 ವಿವಿಧಕಾರ್ತಸ್ವರ ವಿಚಾರದಲಿ ಕೆಲಕೆಲರು |  
 ಪವಣೆಂದ ಬಗೆಬಗೆಯ ಪೊನ್ನು ಗಳಲಧಿಕನ್ಯಾನತಿಗಳನು ನೋಡುತ್ತಲಿ ||  
 ಭವನಭವನಂಗಳೊಳು ಮಣೆದೀಪಗಳು ಬೆಳಗ |  
 ಲವಿರಳದ ಸಂತಸದಲಿದರ್ಲೇನೆಂಬೆ ವೈ |  
 ಶ್ರವಣ ವಿಶ್ವಾಕಾರವಾಂತು ತತ್ಪರದೊಳಿಹನೆನಲಾ ವಣಿಕ್ಕಂತೆಯು || ೨೪ ||  
 ರನ್ನ ಮಯಹರ್ಮ್ಯಸೌವರ್ಣಪ್ರಾಕಾರಂಗ |  
 ಳುನ್ನ ತೋನ್ನ ತಮಾದ ಭವನಂಗಳೆಸೆಯಲಾ |  
 ಚೆನ್ನ ನೀಕ್ಷಿಸುತಮಚ್ಚರಿಗೊಂಡು ಮುಂದೈದಲಂಜನಾಸುತನು ಮುದದಿ ||  
 ಪನ್ನ ಗಾರಿಧ್ವಜನ ಪವನಶಿಖಿನಿರುತಿಗಳ |  
 ಬನ್ನ ಬಡಿಸಿದ ಬಿರುದನುಳ್ಳುಡಿಸಿ ಬಾಲರಂ |  
 ಚೆನ್ನಾಗಿ ಶಿಕ್ಷಿಸುವ ಮಾಗಧರ ಕೇರಿಯಂ ಕಂಡು ವಿಸ್ತಿತನಾದನು || ೨೫ ||  
 ಕನಕಮಣಿಮಯ ಮಂದಿರಂಗಳಾವಾವೆಡೆಯ |  
 ಲಿನತೇಜದಿಂ ತೋರಲವರೊಳುಂ ಸುಳಿಸುಳಿದು |  
 ಮನದನಯಲರಸಿ ಮುಂದೈದಲೊಂದೆಡೆಯಲ್ಲಿ ತ್ರಿಸ್ಥಾಯಿಗಳನು ಸಿಡಿದು ||  
 ಘನಸಂಚುಗಾತ್ರಮೋಡಿಯಲಿ ವಲ್ಲಕಿಗಳಂ |  
 ಬಿನದಮೆನೆ ಬಾಜಿಸುವ ವೈಣಿಕೋತ್ತಮರುಗಳ |  
 ಮನೆಗಳಂ ಸೌವರ್ಣರತುನಗಳ ಮನೆಗಳಂ ಕಾಣುತಚ್ಚರಿಗೊಂಡನು || ೨೬ ||  
 ಮೆಲ್ಲನಾ ಮಂದಿರಗಳೆಡೆಯ ಸಾರುತ ಸಪ್ಪು |  
 ಳಿಲ್ಲದಂತೊಳಪೊಕ್ಕು ಸೂಕ್ಷ್ಮರೂಪಿಂ ಮನೆಗ |  
 ಳೆಲ್ಲಮಂ ನೋಡಿ ಮಗುಳಾರರಿಯದಂದದಿಂ ಪಿಂದಿರುಗಿ ಬರುತಮಿರಲು ||  
 ಅಲ್ಲಿ ಕುಶಹಸ್ತರಧ್ಯಯನ ಶೀಲಮಂತ್ರ |  
 ಮೆಲ್ಲಮಂ ಬಲ್ಲ ವೈದಿಕರ ಕೇರಿಯ ಕಂಪು |  
 ಮೆಲ್ಲಮೆಲ್ಲನೆ ಸುಳುಹುದೋರದಂತೊಳಪೊಕ್ಕು ನೋಡಿದಂ ಪ್ರತಿಗೃಹದೊಳು || ೨೭ ||  
 ವಿತತಸಂಹಿತೆ ಪದಕ್ರಮ ಜಟಿಗಳಂ ಪೇಳ್ವ |  
 ರತಿಶಯದ ವರ್ಣಲಕ್ಷಣಸುಶ್ಚಮೇಧಗಳ |  
 ವಿತತಬ್ರಾಹ್ಮಣಗಳಾರಣಗಳಂ ಪರಿಸುತಿಹ ಯಾತುಧಾನರ ಕಾಣುತ ||  
 ಸತತಗತಿಯಾತ್ಮಜಂ ವಿಸ್ಮಯದೊಳ್ಳೆದೆ ಹಿತ |  
 ಸ್ಮೃತಿತತಿಗಳಂ ಕೇಳ್ವ ಪೇಳ್ವ ರಕ್ತಸರುಗಳ |  
 ಜೊತೆಗಳಂ ಶೋಧಿಸುತಮಚ್ಚರಿಗೆ ತಲೆದೂಗುತ್ತೈದಿದಂ ಮಾರ್ಗವಿಡಿದು || ೨೮ ||  
 ಚತುರಂಗ ಪಂಚಾಂಗಯುತ 1 ಪುರಶ್ಚರಣಿಗಳ |  
 ವಿತತಪೂಜಾತರ್ಪಣಾದಿ ಹೋಮಂಗಳಂ |  
 ಸತತಮಾಡುತ ಹೃದಯಫಂವಾದ್ಯನೇಕ ಚಿಹ್ನೆಗಳರಿದು ಮಂತ್ರಂಗಳ ||  
 ಮತಿಯುಪಾಂಶೂಚ್ಚತರಮಾಗಲುಚ್ಚರಿಸಿ ದಿ |  
 ಕೃತಿಗಳರಿದಾಸನಗಳಿಂದ ಕುಳಿದಿರ್ಪ |  
 ಯತಿಗಳಂ ಕಂಡನಾ ತತ್ಪ್ರಾಕ್ರಿತತಿಗಳಂ ಬೆರಗಿಂದ ಪವನಸುತನು || ೨೯ ||

ಪೊಂಬಿಸಿಲ್ಲಳನಾಂತ ಮನೆಗಳಂ ಮರಗಳಂ |  
 ತುಂಬಿದಾನಂದದೊಳು ಸುಖದೊಳಿಹ ಪ್ರಜೆಗಳಂ |  
 ಸಂಭ್ರಮದೊಳಿಕ್ರಿಸುತ ಮಾರುತಿಯು ಮುಂದರುಗೆ ಕೂಟಮುದ್ದರಚಕ್ರಮಂ ||  
 ದಂಭಯತಶಕ್ತಿಯೋಮರಪರಶು ಮುದ್ದರಾ |  
 ಡಂಬರ ಶತಸ್ಥಿಪಟ್ಟಸಮುಸಲಗಳ ದೈತ್ಯ |  
 ಡೊಂಬಿ ಕಣ್ಣೆಡಿಸದಾ ಯನುನ ಕಿಂಕರರೆಂಬ ಸಂಭ್ರಮದಿ ಚಿತ್ತ ಜನಿಸೆ || ೩೦ ||  
 ಏಕಪಾದಂ ಚತುಷ್ಪದ ಬಹುಪಾದಗಳ |  
 ನೇಕಕರ್ಣಂ ಬಹುಕರ್ಣತೀರಿಯರ್ಚಾ ನಾಸ |  
 ನೇಕನೇತ್ರಮನೇಕ ನೇತ್ರಮತಿಕ್ಯಶಮತುಲದೀರ್ಘದೇಹಂಗಳಾಂತು ||  
 ಪ್ರಾಕಟಿಸುವತಿ ಕೃಷ್ಣಮತಿರಕ್ತವರ್ಣಗಳ |  
 ವೈಕಾರಿ ಘೋರರರಕ್ತಸಂತೆ ತೋರಿದುದು |  
 ಭೀಕರಮನೆಂತು ! ಪೇಳಲ್ಪುದಾಪುರದ ರಾಜವೀಧಿಯ ಪೊರೆಯೊಳು || ೩೧ ||  
 ಪಾನಂಗಳಿಂದ ಮದವೇರಿ ತ್ರೈಮೂರ್ತಿಗಳ |  
 ನ್ಯೂನಾಧಿಕಂಗಳಾಡುತ ಕೆಲರು ಸಂತಸದ |  
 ಗಾನದಿಂ ಕೆಲಕೆಲರು ಕೋಪ ಬರೆ ರವಿಶತಿಗಳಂ ಕಿಳ್ತು ತರುವೆವೆನುತ ||  
 ನಾನಾ ಪ್ರಕಾರದಿಂದಾರ್ಭಟಪ ಮದಮತ್ತ |  
 ದಾನವರ ತಿಂತಿಣಿಯ ಕಂಡಾ ಪ್ರಭಂಜನನ |  
 ಸೂನುವಚ್ಚರಿಗೊಂಡು ಮರೆಯೊಳೊಂದರೆನಿಮಿಷ ನಿಂದು ನಿಟ್ಟಿಸುತಿದ್ವನು || ೩೨ ||  
 ಸುರಪನರಮನೆಯಂತೆ ಮನೆಮನೆಗಳೊಪ್ಪುತ್ತಿರೆ |  
 ಪರಿಪರಿಯಲಾಗಾರದುಪವನಂಗಳು ದಿವ್ಯ |  
 ತರನಂದನಂಗಳಿಮ್ಮಡಿಸಿವೆಕೊ ವೀರಘನಬಲವಿಕ್ರಮಂಗಳನ್ನು ||  
 ಪರಿಕಿಸಲಸಾಧ್ಯಮಾಗಿದೆ ರಾಮಚಂದ್ರಹರಿ |  
 ಸಿರಿಯನಾವಾವ ವಿಧದಿಂದ ಸಂಪಾದಿಸಿದ |  
 ಮರುಳ ರಾವಣನೇನು ಸಾಹಸಿಗನಕಟಕಟ ತಪದ ನಿಯಮಂಗಳೆಂತೊ || ೩೩ ||  
 ಇದೆ ಮಧ್ಯಮದಗುಲ್ಮಮಾಗಿರಲ್ವೇಳ್ಕು ಮು |  
 ತ್ತಿದೆ ರಾಜಪುತ್ರರಿಹ ನೆಲೆಯಾಗಿರಲ್ವೇಳ್ಕು |  
 ಮದರಿಂದಮಾ ಬನಂ ಕಾಯ್ದಿದೆಕೊ ನಾನೆಂತು ವಂಚನಂಗೆವರಹುದೊ ||  
 ಇದಿರೊಳಗೆ ಚರಿಸಕೂಡದು ಮಹಾಸಂಕಟದ |  
 ಸದನಮಿದನೆಂತು ಕಳೆಯುವೆನೆಂದು ಚಿಂತಿಸಿದ |  
 ವಿಧಿತಮಾಗದೆ ಮಹಾರಕ್ಷೋಗಣಂಗಳಂ ವಂಚಿಸಲುಪಾಯಮೆಣಿಸಿ || ೩೪ ||  
 ಕಲವಿಂಕದಂದದಿಂದೊಳಪೊಕ್ಕು ನೋಡಿದಂ |  
 ಸುಲಲಿತದ ಹರ್ಷಪ್ರಾಸಾದಸೌಧಂಗಳಂ |  
 ಕಲರವಸ್ತನಗೊಡುವ ಶುಕಪಿಕಂ ಶಾರಿಕಾಕಲಿತದುಪವನಗಳಿಂದ ||  
 ಪಲಬಗೆಯ ಸಿಂಗರದ ನಾರಿಯರ ಸುಸ್ಪರದ |  
 ಚೆಲುವಾಂತ ರಾಜಮಂದಿರಗಳೆಸೆದಿಹ ಕೇರಿ |  
 ಯಲಿ ಮೆಲ್ಲನೈತಂದು ನಿರ್ಭೀತಿಯಿಂ ಕಂಡನಾಗಳ್ ಪ್ರಹಸ್ತಗೃಹಮಂ || ೩೫ ||

ಪಳುಕಿನುಪ್ಪರಿಗೆಗಳನೇರಿ ಶೋಧಿಸುತ ಭೂ |  
 ತಳಕಿಳಿದು ಮತ್ತಾ ಪ್ರಹಸ್ತ ನಿದ್ರಿಸ ತಾಣ |  
 ಗಳ ನೋಡಿಯುಲುಹಾಗದಂದದಿಂ ಮಗುಳಾ ಸುಪಾರ್ಶ್ವಗೃಹಮಂ ಪೊಕ್ಕನು ||  
 ಘಳಿಲನಂತಃಪುರಾದಿಗಳೆಲ್ಲಮಂ ನೋಡಿ |  
 ತಿಳಿದು ಪೊರಮಟ್ಟು ಕುಂಭಶ್ರವಣನರಮನೆಯ |  
 ನಳುಕದೊಳಪೊಕ್ಕನೇಂ ಸಾಹಸಿಯೊ ಮಾರುತಿಯು ಮತ್ತಾ ನಿಶೀಢಿನಿಯೊಳು || ೩೬ ||

ನವರತನಮಯವಿಚಿತ್ರೋಲ್ಲೇಖಿಗಾಸ್ವದವ |  
 ನವನವಕಮೆನಲೀವುದೀ ಭವನಮಾವನದೊ ! |  
 ಶಿವಶಿವ ಮಹಾದೇವ ಸಗ್ಗದಾಣ್ಣನ ವಿಭವಕಿಮ್ಮಡಿಯನೀವುತಿದಲೆ ||  
 ನವರಸಾಸ್ವದ ತಾಣಮೆನಿಸುತಿದೆಯೆಂದೈದು |  
 ತವಿರಳದ ಹರ್ಷದಿಂದೊಳಪೊಕ್ಕು ಶೋಧಿಸುತ |  
 ವಿನರಂಗಳೊಳಗಿಳಿದು ಹುಡುಕುತ್ತ ಕಂಡನಾ ಮಲಗಿರ್ಪ ಘಟಕರ್ಣನ || ೩೭ ||

ಧಾರುಣಿಯ ನೋಳ್ಳರಚ್ಚರಿಗೊಂಡು ಸಿಂಗರದಿ |  
 ಮೇರುಗಿರಿಯೈತಂದು ಮಂದಿರದಿ ದೈತ್ಯನಾ |  
 ಕಾರವಿಡಿದೊರಗಿದುದೊ ಎನುತ ವಿಸ್ಮಯದಿಂದ ನೋಡಿ ಸಂತಸಗೊಳುತಲಿ ||  
 ದೂರದೂರದಿ ನಿಂದು ಮೆಲ್ಲಮೆಲ್ಲನೆ ಹೊಂಚಿ |  
 ಸಾರಿ ನೋಡಲ್ಪೈದಿ ಘೋರತರನಾಸಿಕದ |  
 ಮಾರುತನ ಬಲುಮೆಯೊಳಪೊಗಲೀಯದಿರೆ ಮರುತ್ಪತ್ತ ನೋಡಿ ಬೆರಗಾದನು || ೩೮ ||

ಮಲಗಿರುವನೆಡೆಗೆ ನಿಟ್ಟಿಸಪೋಗಲಸದಳಂ |  
 ನೆಲನೊಳವನಿಧಿರನಲಿ ಸುಳಿದು ಬದುಕುವರುಂಟಿ |  
 ಬಲವೈರಿಮುಖ್ಯುರೀತನ ಕಂಡು ತಳ್ಳಂಕಗೊಳದೆ ನೋಡುವುದದೆಂತೊ ||  
 ಕೆಲಬಲಗಳಾರೈದು ಪೋಪೆನೀ ಮತ್ತನಿಹ |  
 ನೆಲದೊಳೊಲಿದೈದೆ ಸಂಶಯಮೆನುತ ತಿಳಿದಾಗ |  
 ತೊಲಗಿ ಮಾರುತತನಯ ಮಂದಿರದೊಳಂ ಬೆದಕಿ ಪೊರಮಟ್ಟನತ್ತಿಯಿಂದ || ೩೯ ||

ಮುಂದಕಡಿಯಿಡಿ ಕೇಳ್ಪುದೈಸೆ ಕೀರ್ತನೆಗಳಾ |  
 ನಂದಕರಗಾನಮದನಾಲಿಸುತ ಹರ್ಷದಿಂ |  
 ಬಂದು ಮೆಲ್ಲನೆ ಪೊಕ್ಕು ನೋಡಿದಂ ನಾಲ್ಕೆಸೆಯನಾ ವಿಭೀಷಣನ ಗೃಹದೆ ||  
 ಭಂದಭಂದಲಿ ಹರಿಕೀರ್ತನೆಗಳಂ ಮೂಳ್ಳ |  
 ಸುಂದರಗಳಂ ಕಂಡು ವಿಷದೊಳಮೃತವು ತೋರ್ಪು |  
 ದಿಂದಿದೇನತಿಶಯಮೆನುತ್ತ ಕಪಿನಾಯಕಂ ಸಂತೋಷಭರಿತನಾದಂ || ೪೦ ||

ಪರಿಪರಿಯ ನಾಮಕೀರ್ತನೆಗಳಿಂ ವೈಕುಂಠ |  
 ಪುರದಂತೆ ಕಂಗೊಳಿಸೆ ಕಂಡು ಮಾರುತಿಯು ಶ್ರೀ |  
 ಹರಿಯ ಕಿಂಕರನಿರ್ಪ ತಾಣಮಿದು ನಿಶೆಯೊಳಂ ಸಂಚರಿಸಬಾರದೆನುತ ||  
 ಹರುಷದಿಂದಾ ಗೃಹಕೆ ಕರಗಳಂ ನೆರೆ ಮುಗಿದು |  
 ತ್ವರಿತದಿಂ ಪೊರಮಟ್ಟು ಬಂದಾ ಮಹೋದರನ |  
 ಸುರುಚಿರಾಗಾರಮಂ ನೋಡುತ ವಿರೂಪಾಕ್ಷನರಮನೆಯ ಪೊಕ್ಕನೊಲಿದು || ೪೧ ||

ಅಲ್ಲಿಂದ ಪೊರಟು ವಿದ್ಯುಜ್ಜ್ವಲನಿಯಮಂ |  
 ಸಲ್ಲಲಿತದಿಂದ ವಿದ್ಯುನ್ಮಾಲಿಯಾಗಾರ |  
 ಮೆಲ್ಲಮಂ ಧೂಮ್ರಾಕ್ಷಸಂಪಾತಿಘನವಿಘನ ಶುಕಸಾರಣರ ಮನೆಗಳ ||  
 ಮೆಲ್ಲಮೆಲ್ಲನೆ ತೋಳಲಿ ಧೂಮ್ರವಿದ್ಯುದ್ರೂಪ |  
 ನುಲ್ಲಸಿತ ವಜ್ರದಂಷ್ಟ್ರಂ ರಶ್ಮಿಕೇತುಗಳ |  
 ನೆಲ್ಲರಂ ಕಳೆದು ಶುಕನಾಭಶತವಿಕಟರಾಲಯಗಳಂ ಶೋಧಿಸಿದನು || ೪೨ ||

ಜಂಬುಮಾಲಿ ಸುಮಾಲಿ ಶಶಿಸೂರ್ಯಶತ್ರುಗಳ |  
 ಗಿಂಬಾದ ತಾಂಗಳ ನೋಡುತ್ತ ಶುಕನಾಭ |  
 ಡಂಭ ರೋಮಶ ವಜ್ರಹ್ರಸ್ವಕರ್ಣಾದಿಗಳ ಗೃಹಗಳಂ ಶೋಧಿಸತಲಿ ||  
 ಬೆಂಬಿಡದೆ ಮತ್ತೆ ಯುದ್ಧೋನ್ಮತ್ತಹಸ್ತಿಮುಖ |  
 ಶುಂಭಧ್ವಜಗ್ರೀವ ಶೋಣಿತಾಕ್ಷ ಕರಾಳ |  
 ರೆಂಬರರಮನೆಗಳೊಳು ನೋಡಿ ವಿದ್ಯುಜ್ಜ್ವಲನಮುಖ್ಯಭವನಗಳ ಪೊಕ್ಕು || ೪೩ ||

ನೋಡಿದ ಪಿಶಾಚ ಮೊದಲಾದ ರಕ್ತಸರಿರ್ಪ |  
 ರೂಢಿಗತಿಶಯಗೃಹಂಗಳನೆಲ್ಲ ಕಳೆಕಳೆದು |  
 ಕೂಡೆ ಕಂಡನು ಭೋಗವತಿಯೆಂಬ ಮಾಳ್ಕೆಯೊಳು ತೋರ್ಪ ರಾವಣಿಯ ಗೃಹಮಂ ||  
 ಆಡಲಸದಳವಾ ಪರಾಕ್ರಮಿಯ ಮಂದಿರವ |  
 ನೋಡಲಾರ್ಗಗಳವಪ್ಪುದಾದರುಂ ಮಾರುತಿಯು |  
 ಮಾಡಿ ಧೃತಿಯಿಂದೊಳಗೆ ಪೊಕ್ಕು ನಾಲ್ಕೆಸೆಗಳಂ ಚೆನ್ನಾಗಿ ಶೋಧಿಸಿದನು || ೪೪ ||

ಮಲಗಿ ನಿದ್ರಿಸುವಿದ್ರಶತ್ರುವಂ ನಿಟ್ಟಿಸುತ |  
 ತಲೆದೂಗುತಂತೆಂದ ಕಪಟವಂಚನೆಮಾಯ |  
 ಪಲವುವಿಧತಕ್ಕುಲೊಳಗಳ ಜನ್ಮನ್ಥಾನಮಹುದೇನು ತಿಳಿವು ತಿಳಿದು ||  
 ಕಲಿಗಳಗ್ರಜನಿನಂ ರಾವಣನ ಸುರಪದದ |  
 ಬಲವೀತನೆಂದರಿತು ಪಿಂತಿರುಗಿ ನೋಡಿದಂ |  
 ಸುಲಭದಿಂ ದಕ್ಷಾತಿಕಾಯನುಖ್ಯಕುಮಾರವರ್ಗಮಿರುವಾಲಯಗಳಂ || ೪೫ ||

ಶೂರರ ಕುಮಾರರಳಿಯೆಂದಿರಾಪ್ತಾಶ್ರಯರು |  
 ದಾರಸುಂದಿರಗಳಂ ಶೋಧಿಸುತವೊಂದೆಡೆಯ |  
 ಧಾರಣಿಯ ನಂದನೆಯ ಕಾಣದತಿಚಿಂತೆಯಿಂ ನಡೆಯುತಿರೆ ಮುಂಗಡೆಯೊಳು ||  
 ಚಾರುತರಕನಕಮಣಿಮಯ ದಿವ್ಯಗೋಪುರ |  
 ದ್ವಾರಮಾ ಶೈಲದೊಳು ರಕ್ತಸೇಶ್ವರನಿರ್ಪ |  
 ಭೂರಿ ಕೌತೂಹಲಾನ್ವಿತ ಲಲಯನುಹುದೆನುತ ಮತಿಯೊಳುಕೋಚಿಸಿದನು || ೪೬ ||

ದಂಭವೈರೋಚನಂ ನಮುಚಿಗಳ ಸಂಗರಾ |  
 ಡಂಬರಗಳಂ ಧನುಷ್ಯಂಕಾರಮಾತ್ರದಿಂ |  
 ಸ್ತಂಭೀಕರಣಗೈವ ಶೂರದಾನವಭಟರ್ ಲಕ್ಷೋಪಲಕ್ಷಮಾಗಿ ||  
 ಸಂಭ್ರಮಿಸುತಿದ್ವರಾವಾನೆಡೆಯ ಮಾರುತಂ |  
 ಗಿಂಬುಗೊಡದುರಗಂಗಳಂತೆ ಭೋರ್ನೋರೆವುತ್ತು |  
 ಡೊಂಬಿಯಿಂ ಗುಡಿಗಟ್ಟಿ ಕಾಯ್ದಿದ್ವರಡಬಲದಿ ಕಾರ್ತುಗಿಲ ಬಳಗದಂತೆ || ೪೭ ||

ಮರುತಲಂಘನ ಜಾಂಘಿಕೋತ್ಕರ್ಷಜವಸತ್ಯ |  
 ನೆರೆದು ಸುರರಾಜವೈಶ್ರವಣನಶ್ಚಂಗಳಂ |  
 ಕಿರುನಗೆಗಳಿಂದ ಧಿಕ್ಕರಿಸ ಘೋಟಕನಿಚಯವಮಿತ ಹಲ್ಲಣಿಸಿದುವು ||  
 ಸುರಿವ ನಿರ್ಝರದ ಮದಧಾರಿಯಿಂದಷ್ಟುಕುಲ |  
 ಗಿರಿಗಳೇಂ ಚಲನೆಯಾಂತಿಪುರ್ವೋಯೆನೆ ಗಜಂ |  
 ಹರಿಯನೇಕಪಕುಲೋದ್ಭವಗಳಲ್ಲಿರೆ ಕಂಡನಾ ಚತುರ್ದಂತಿಗಳನು || ೪೮ ||

ಅಜನ ತಪದಿಂದ ಮೆಚ್ಚಿ ಸುತನೇಕತೆಯಾಂತು |  
 ರಜತಗಿರಿರಕ್ತ ಸಾನುಗಳೆರಡು ಮನಮೆಚ್ಚಿ |  
 ವಿಜಯವಿಕ್ರಮಪಂಕ್ತಿ ಶಿರವಿಲಾಸಕ್ಕೆಂದು ಬಂದು ಗಿರಿತಟದಿ ನಿಂದು ||  
 ಅಜಸುರಾದಿಗಳಿಗಚ್ಚರಿಯಿವ ಸೌಧಗಳ |  
 ಭಜಿಸಿರ್ಪವೋಯೆನಲ್ ಸಾಲಕರುಮಾಡಬಿಡಿ |  
 ಸೃಜನೆಗ್ಗಲಮೆಂಬೊಲೇಂ ಮನಂಗೆೊಳಿಸುವುವೊ ದ್ವಾರದೇಶಂಗಳಲ್ಲಿ || ೪೯ ||

ಖೇಲನಾಶೈಲಗಳು ಲೀಲಾಸರೆಸ್ಸುಗಳು |  
 ಮೇಲೆನಿಸ ಚಿತ್ರಗೃಹಗಳು ಲತಾಮಂದಿರಗ |  
 ಕೋಲಾಯಮಧುರಾಜನಾಡುವಾಡುಂಬೊಲಗಳೆನಲೆಸೆವ ನಂದನಗಳು ||  
 ಭೂಲೋಕದೊಳಗಿಂದ್ರನಿಲಯ ಧನದಾಲಯ ವಿ |  
 ಶಾಲಗಾಂಧರ್ವಮಂದಿರದ ಸೊಬಗಂ ತೋರೆ |  
 ಶೂಲಪಾಣಿಯೆ ಮಮತೆಯಿಂದಲೇಂ ಗೈದಿತ್ತನೋಯೆನಲ್ ತೋರ್ದುರ್ದಾಕ || ೫೦ ||

ಇಂದ್ರಲೋಕದ ಬೆಡಗುವೇಂದ್ರನಿರವಿನ ಸೊಬಗು |  
 ಚಂದ್ರಸೂರ್ಯಾವಾಸಗಳ ಸೊಗಸ ತಿಳಿಯೆ ಯ |  
 ಕ್ಷೇಂದ್ರನುಳುಮೆಗೆ ಮಿಗಿಲದೆಂಬಂತೆ ತೋರಿದುದು ಥಾಳಥಕ್ಕಪ್ರಭಿಗಳು ||  
 ಸಾಂದ್ರತೇಜೋಲೋಕಮೆನಲೆಸಗುತಿದೆ ರಕ್ಕ |  
 ಸೇಂದ್ರನ ತವೋಬಲಮದೆಷ್ಟೊ ಶಿವ ಶಿವ ನರಸ್ಯು |  
 ಗೇಂದ್ರ ನೀನೇ ಬಲ್ಲಿಯೆನುತ ವಿಸ್ಮಯದಿಂದ ನೋಡಿದಂ ಪವನಸುತನು || ೫೧ ||

ಗಿರಿಗುಹಾದ್ವಾರಗಳ ಹರಿಗಳಾಶ್ರಯಿಸಿರ್ಪ |  
 ಪರಿಯ ರಕ್ಕಸನಿಚಯ ಕಾಯ್ದಿದೆ ನಿರೀಕ್ಷಿಸಿಡೆ |  
 ಪರಮದುರ್ಲಭಮಾಗಿ ತೋರುತಿಹುದಾನೆಂತು ಪಜ್ಜೆಗಳ ನಿಡಲಪ್ಪುದು ||  
 ಚರಿಸಲಮ್ಮನು ತಾತಪಾದ ರವಿಚಂದ್ರಮರ |  
 ಕಿರಣಗಳ್ಳೊಗಸಲ್ಲವೆಂತೆನುತವರೆ ನಿಮಿಷ |  
 ಮರುತಸುತ ಚಿಂತಿಸಿದನುಜ್ಜುಗಕುಪಾಯಮಂ ಸೂಚಿಸದೆ ಬೆರಗಿನಿಂದ || ೫೨ ||

ಎಂತಾದಡೊಮ್ಮೆ ವೊಕ್ಕರಿಸಿದಲ್ಲದೆ ತೀರ |  
 ದಂತರಾತ್ಮಕ ರಾಮನಡಿವಾನರೆಯ ಬಲುಹ |  
 ನಾಂತಾನುಮೆಲ್ಲನೀ ಕ್ಷಿಸುವೆನೆನುತಂ ದೈನ್ಯವಿಡಿದು ಕಪಿಕುಲವರ್ಯನು |  
 ಮುಂತಕಡಿಯಿಟ್ಟು ಪ್ರಾಕಾರದೊತ್ತಂ ಪಿಡಿದು |  
 ಕಂತುಹರನಪರಾವತಾರನರಮನೆಯೆಡೆಯ |  
 ನಿಂತಿರ ರಕ್ಕಸರ ವಂಚಿಸುತಮಾ ತಿರಸ್ಯುರಿಣೀ ಪ್ರಭಾವದಿಂದೆ || ೫೩ ||



ನೋಡನೋಡಲು ಮನೋಹರದಿವ್ಯಚಿತ್ರಮದ |  
 ನಾಡಿ ನೋಡುವರೆ ಚಿತ್ರಗ್ರಾಹ್ಯಮೆಂತಹುದು |  
 ಬೀಡಾರಮಖಳಕಾಂತಿಗಳ ಚಾತುರ್ಯಂಗಳಿರವೆನಿಸುವರಮನೆಯನು ||  
 ಮೂಡಿ ಬರೆ ಸಂತೋಷವಖಿಲೇಂದ್ರಿಯಂಗಳೆಡೆ |  
 ಯಾಡದಾನಂದಮಯಮಾಗಿ ಸಂಚಲಿಸದಲೆ |  
 ಗಾಢತೇಜೋಲೀನಮಾಗಿ ಬ್ರಹ್ಮೈಕೈದಂತಿದರ್ಶನಾ ಪವನಸುತನು || ೫೪ ||  
 ಆವುದೊಂದಂ ತೋರದಾನಂದದಿಂದಿದರ್ |  
 ಪಾವನಾನಿಯ ಕಂಗಳಿರೊಳಿಸೆದುದು ಯಕ್ಷ |  
 ದೇವಪುಷ್ಪಕಮತುಳಸಾಂದ್ರತೇಜೋರೂಪದಿಂ ಬಿಳಗುತುತ್ಸವದೊಳು |  
 ಸಾವಧಾನದಲದರ ಪೊರೆಗೆ ನಡೆದೀಕ್ಷಿಸುತ |  
 ತೀವ್ರಕೌತೂಹಲಾನ್ವಿತಚಿತ್ತನಾಗುತ್ತ |  
 ಶ್ರೀವಧೂವರರಾಮಪುರದರಸನಂ ನೆನೆವುತಿರ್ದನಾ ತೇರನೊಲಿದು || ೫೫ ||

ಮೂರನೆಯ ಸಂಧಿ ಸಮಾಪ್ತಂ.



## ನಾಲ್ಕನೆಯ ಸಂಧಿ

ಸೂಚನೆ || ರಾವಣಾಂತಃಪುರವನೆಲ್ಲಮಂ ಶೋಧಿಸುತ |  
 ಕೋವಿದರ ತಾಣಂಗಳೆಲ್ಲಮಂ ನೋಡುತ್ತ |  
 ಪಾವಮಾನಿಯು ಧರಣಿಜೆಯ ಕಾಣದತಿಚಿಂತೆಯಿಂ ಪೊರಟನಾ ನಿಲಯವ ||

ಕನಕಮಣಿಯರುಚಿರವಾತಾಯನಂಗಳಿಂ |  
 ದಿನಮಣಿಯ ತಾಣಮೆಂದೆನಿಸ ಶಿಖರಂಗಳಿಂ |  
 ದನುದಿನಂ ತಾರೆಗಳ ಪಾಲಿಸುವ ನೆಲೆನೆಲೆಯ ಪದುಳವಿಂದಾ ಗೃಹಗಳಂ ||  
 ಸನುಸುತದಿ ತನ್ನೊ ಳೆಂಬಿಟ್ಟುಕೊಂಡಾನಂದ |  
 ಮೆನಿಸಿ ತೋರುವ ವಿಮಾನವ ಕಂಡು ಮಾರುತಿಯು |  
 ದಿನಪಸಂಧಾನಲಕ್ಷ್ಮಿಯನಿಸಿಕೊಯೆಂದೆನುತ ವಿಸ್ಮಯಂಗೆೊಂಡನಗಜೆ || ೧ ||

ಸಕಲರತ್ನಾಶ್ರಯದೊಳಂಬುರಾತಿಯತೆರದಿ |  
 ನಿಖಿಳಕಳೆಗಿರವಾಗಿ ಮತ್ತಂತರಿಕ್ಷದೊಲು |  
 ಶುಕಪಿಂಗಳ ನಿನದಮುರುಪ್ಪವಾಳಾಧಾರದಿಂ ಬಸಂತನ ತೆರದೊಳು ||  
 ಸುಕುಮಾರ ಮೈಗಣ್ಣಿನಿಂದಮಿಂದ್ರನ ತೆರದಿ |  
 ಚಕಚಕಿಪ ಚಕ್ರದಲುಪೇಂದ್ರನೆಂಬಂದದಿಂ |  
 ದಕಲಂಕಪುಷ್ಪಕಂ ಚಿತ್ರತರಮಾಗೆಸೆದುದನಿಲಭವನಿದಿನೊಳಗೆ || ೨ ||

ಕಮಲಜನ ಚಾತುರ್ಯಬೀಜಮೋ ಪಾರ್ವತೀ |  
 ರಮಣನ ಕೃಪಾರಸಂ ಖನಿಯಾಗಿ ನಂದಿಹುದೊ |  
 ಸುಮನಸೋತ್ತಮನ ಸಿರಿ ಪುಂಜೀಭವಿಸುತಿಲ್ಲಿ ಪೊಳೆದಪುದೊ ದಶಕಂಠನ ||  
 ವಿಮಲನಿಯಮೋತ್ಕರ್ಷಯೇಂ ಖನೀಭವಿಸಿದುದೊ |  
 ದ್ಯುಮಣಿಶಶಿಗಳು ನಿಪ್ತಮಸ್ವರಾಗೊಪ್ಪಿರುತ |  
 ರಮನು ಮೇಣ್ವಿಶ್ವಕರ್ಮನ ಕುಶಲ ಸರ್ವಸ್ವಸಂಪ್ರದಾಯದೊಳೆಸೆವುದೊ || ೩ ||

ಇದು ಚೈತ್ರಕಾಲಯಮೊ ಇದು ಚೈತ್ರಮಂದಿರವೊ |  
 ಇದು ರತ್ನಗಳ ಮನೆಯೊ ಇದು ಬೆಳಗಿನುರುಖನಿಯೊ |  
 ಇದು ಸ್ವರ್ಣಸರ್ವತಮೊ ಮೇಣು ರಜತಾಚಲವೊ ಗಂಧವಾದನಶೈಲವೊ ||  
 ಇದು ಸಕಲವಿಸ್ಮಯಂಗಳ ತಾಣವೋ ನೋಡ |  
 ಲಿದು ಮನೋಹರ ಸಕಲಸುಖಗಳಾಸ್ವದನೊ ಮೇ |  
 ಇದೆನೆ ಪೌಲಸ್ತ್ಯನ ತಪೋಲಕ್ಷ್ಮಿಯೋ ಯೆನಲ್ ಪುಷ್ಪಕಂ ಕಣ್ಣೆಸೆದುದು || ೪ ||

ಅಚ್ಚರಿಯ ನಿಟ್ಟಿಸುಸರಡಿಗಡಿಗೆ ಹರುಷರಸ |  
 ಪೆರ್ಚಿ ಬಹುದಿದರ ಮುಹುಮಾತಿಶಯಮುಂ ತಿಳಿವ |  
 ಸಚ್ಚರಿತರಾರಕಟೆ ಬಹುವುಣ್ಣುಪರಿಪಾಕದಿಂ ಲಭ್ಯನುಹುದಲ್ಲದೆ ||  
 ನಿಚ್ಚಳದ ಸುರನರರಿಗಳವೆ ನೋಡುತ ಬರಲ್ |  
 ಪೊಚ್ಚ ಪೊಸತೆನಿಸಿ ತೋರುತ್ತಮಿದೆ ಸಂತಸದಿ |  
 ನಿಚ್ಚಯಮಿದೆಂತೆಂದು ಪೇಳಲಕ್ಕುಮೆ ಸಂಪ್ರದಾಯಮುಂ ತಿಳಿವರುಂಟೆ || ೫ ||

ಎನುತ ಸಂತಸಗೊಳುತಮಾ ವಿಮಾನವನುಳಿದು |  
 ಹನುನು ರಕ್ಕಸರಾಜನರವನೆಯನೊಳಪೊಕ್ಕು |  
 ದಿನಪನ್ನಿಸಿರಿಯನೊಳಕೊಂಡು ಸಾಲಾಗೆವೆವ ಕರುಮಾಡಗಳ ನೋಡುತ ||  
 ವನಜಪೀಠನ ವಚನಮಹಿಮೆಗಳ ಪೊಗಳುತ್ತ |  
 ಘನಬಲಿಗಳೊಡನಿರ್ಪ ತಾಣಗಳ ದಾಟುತ್ತ |  
 ಮನಿಮಿಪೋತ್ತಮನಿಲಯದೆಣೆಯೆನಿಸಿ ಮಂದಿರವ ಶೋಧಿಸಿದ ನಾಲ್ಕೆಸೆಯೊಳು || ೬ ||

ಅಲ್ಲಿಗಲ್ಲಿಗೆ ನಿಂದು ಪದದುಲಿಗಳಂ ತೋರ |  
 ದಲ್ಲಲ್ಲಿ ಮಲಗಿರುವ ಬಲಿಗಳೊತ್ತಂ ಸಾರ |  
 ಲೆಲ್ಲಲ್ಲಿ ಪದಮೂರಿ ನಿಲ್ಲದಲೆ ಸೊಪ್ಪುಳಂ ತೋರದಣುರೂಪಿಂದಲೆ ||  
 ಮೆಲ್ಲಮೆಲ್ಲನೆ ಗವಾಕ್ಷಂಗಳಿಂದೊಳಪೊಕ್ಕು |  
 ಫುಲ್ಲಶರಸಮರದೊಳಗಲಸಿ ತನುಭಾವಂಗ |  
 ಳ್ಲಿದೊರಗಿದ ಸ್ತ್ರೀಣಸುಂ ಕಂಡ ಮಾರುತಿಯು ದೈತ್ಯಶುದ್ಧಾಂತದೊಳಗೆ || ೭ ||

ಒರೆಯಿಂದ ವೆರದೆಗೆದ ಸ್ಮರಶರಂಗಳ ತೆರದಿ |  
 ದುರದಾನಗಳಿತ ಮನ್ಮಥಗಜಂಗಳ ಭರದಿ |  
 ಸುರರವ್ಯತಮಂ ಕೊಳಲು ಬಳಲಿದ ಕಳಾನಿಧಿಯ ಬಳಗಂಗಳೆಂಬಂದೆ ||  
 ಸ್ಮರಪಾರವಶ್ಯತೆಯನಾಂತು ನಿದ್ರೆಯೊಳಿರ್ಪ |  
 ತರುಣಿಯರ ಕಂಡು ಕಂಗಳ ಮುಗಿದು ರಾಘವನ |  
 ಚರಣಂಗಳಂ ಸ್ಮರಣೆಗೈದನೇಂ ಶುದ್ಧಾಂತರಂಗನೊ ಮರುತ್ಸಂಭವಂ || ೮ ||

ಲಲನಾಕುಚಾಲಿಂಗನೋತ್ಸುಕದಿ ಮನಸಿಜನ |  
 ಪಲವನಾರ್ಜಿಸಿ ಪಯೋಧರರ ತನ್ನೊಳಗಿಟ್ಟು |  
 ಲಲಿತಾಂಗನಾ ಹೃದಯಕಲಿತಮೆಂದೆನಿಸಲಾ ಮುರಶಿಖರ ಮೋದಗೊಳಿಪ ||  
 ನಲವಾಂತ ವಲ್ಲಕಿಯ ವಕ್ಷಸ್ಥಳದೊಳಿಟ್ಟು |  
 ಕೆಲರಂಗನೆಯರು ನಿದ್ರಾಸಕ್ತಿಯಿಂದಿರುವ |  
 ಕಲೆಯ ಕಂಡಾ ಮರುತ್ಸುತ ವಿಸ್ಮಯಂಗೊಳುತ ನಡೆದ ಮುಂದಡಿಗಳಿಡುತ || ೯ ||

ಒದರ್ವಪರು ಪಗಲಿರುಳಿಗೊಂದೊಂದು ಪರಿಯಾಗಿ |  
 ಸದಗಪ್ರಾಣಿಗಳು ಚೀತನಮಾಗಿ ಸರ್ವಜನ |  
 ಹೃದಯದಾನಂದಕರಮೆನಿಸಲಾರರು ಮಗುಳೆ ಕಾವ ಚೀತನಮಾದರು ||  
 ಸುದತಿಯರನಾಶ್ರಯಿಸಿ ಸಕಲ ಲೋಕಾನಂದ |  
 ದುವಯಗೈದವವೋ ಮೃದಂಗಳೆಂಬಂತೆ ||  
 ಚದುರವಚ್ಚದಿ ಕಲಿತ ಮುರಜಾನುನೋದಕರ ತರುಣಿಯರ ಕಂಡನಾಗ || ೧೦ ||

ಎದೆಯೊಳಗೆ ಮೂಡಿ ಕ್ವಾಚಿತ್ಕಸುಖದೊಡಗೂಡಿ |  
 ತುದಿಗೆ ತಲೆಗುತ್ತಾಂತು ಪೋಪುವೀಪ್ತನಗಳಂ |  
 ಮದನಕುಂಭೇಂದ್ರ ಕುಂಭೋಪಮಿತಮೆಂದರಿಯದನುದಿನಂ ಪೊಗಳ್ಳರೆನುತ ||  
 ಕರನಗೈವುಕ್ತಿದರ್ಶನನಂಗಳ |  
 ಭೃದಯದನಾಭ್ಯುದಯ ಸಾರ್ವಕಾಲಿಕಮೆನಲ್ |  
 ಮುದವಿಾನತಾಳಗಳ ಕರತಳದಿ ಪಿಡಿದೊರಗಿದಬಲಿಯರ ಕಂಡನೊಲಿದು || ೧೧ ||

ತಾನಜೀತನಮಾಗಿ ತಂತ್ರಿಗಳ ಕೂಡಿ ಪರ |  
 ಮಾನಂದ ಸುಸ್ಪನದೊಳನವರತ ಬಿಡದಾ ಪ್ರ |  
 ಸೂನಾಯುಧನ ಕೃಪೆಯ ಗಳಿಸಿವುನೆನುತ ಪ್ರಿಯದಿಂದಪ್ಪಿ ಲಾಲಿಸುತಲಿ ||  
 ಮಾನಿನೀಗಣವಮಿತ ಮಾಧುರ್ಯತರದ ಸು |  
 ಮ್ಯಾನದಿಂ ಪರವಶತೆಯಾಂತರೋಯೆನಲಂಬು |  
 ಜಾನನೆಯರತಿಶಯದ ತಂಬೂರಗಳ ಪಿಡಿದು ಮಲಗಿರ್ಪರಂ ಕಂಡನು || ೧೨ ||

ಕೆಳದಿಯರ ಮೇಳದಿಂ ತಾಳಮೇಳಕ್ಕೀಡೆ |  
 ದಳೆದರ್ಧರಾತ್ರಿ ಪರಿಯಂತ ಖೇಲನಗೈದು |  
 ಬಳಲಿ ಮನ್ಮಥಬಲಂ ಮದನಿದ್ರಿಯನುಸರಿಸಿ ಮಲಗಿರ್ಪುದೋಯೆಂಬೊಲು ||  
 ನಳಿತೋಳ ತಲೆಗಿಂಬ ಮಾಡಿ ಪದಗಳ ನೀಡಿ |  
 ಸುಳಿಗುರುಳ ಚದರಿ ಕೆದರಿದ ಲಲಾಮಂಗಳಿಂ |  
 ಲಲನೆಯರಲರು ಕಂಡು ಶಿವಯೆನುತ ಬೆರಗಾಗಿ ನೋಡುತ್ತೈದಿದನು ಮುಂದೆ || ೧೩ ||

ಕೆಲರು ವಿಭ್ರಷ್ಟಕುಂಡಲಗಳಿಂದಂ ತೋರೆ |  
 ಕೆಲರು ವಿಸ್ತಸ್ತನೀವೀಬಂಧನಗಳಿಂದ |  
 ಕೆಲರು ಪರಿಗಳತ ಪದಕಟಕ ಕಂಕಣಗಳಿಂ ಹಾರಭೂಷಣಗಳಿಂದೆ ||  
 ಕೆಲರು ವಿಗಳತಲಲಾಮಗಳಿಂದೆ ಕುಚಕಲಶ |  
 ಕಲಿತ ಪತ್ರಾಂಕುರಸ್ಪಸನದಿಂದಲ್ಲಲ್ಲಿ |  
 ಮಲಗಿರ್ಪ ನಾರಿಯರ ಕಾಣುತಚ್ಚಿರಿಗೊಂಡನಾಗ ಪವಮಾನಸುತನು || ೧೪ ||

ರತಿಯಲಸಿಕೆಯೆ ನಿದ್ರೆಯಾಂತೊರಗಿದಂಗೆನೆಯ |  
 ಕತಿಪಯ ಸುಹಾರಂಗಳುಂ ಪರಿದು ಭೂತಳದೊ |  
 ಳತಿಶಯದಿ ಚಿಲ್ಲಿರಲು ತೋರ್ದುದಚ್ಚರಿಗಳಂ ಮುಖಚಂದ್ರನಂ ಪ್ರಾರ್ಥಿಸೆ ||  
 ಹಿತದಿಂದ ಬಂದ ತಾರಾಗಣಂಗಳೊ ಚನು |  
 ತೃತಿಗೆ ಮೆಚ್ಚುತ್ತಲುದಧಿ ಸೇಸೆಯಂ ಚಿಲ್ಲಿದನೊ |  
 ಸತಿಯರಿಂಗನಲು ಸುಸ್ವಾಣಿಮುತ್ತುಗಳವರ ಪೊರೆಯೊಳೇಂ ಮೋಹಿಸುವುವೊ || ೧೫ ||

ಎಂತಾದರಿನನರಸಿಯೆನ್ನ ಭೃದಯದೊಳಗೆ |  
 ಚಿಂತೆಗೈದನೆನುತ್ತ ಕಿನಿಸನಾಂತಿರಸಲ್ಲ |  
 ಕಾಂತಾಕಟಂಕ್ಷಂಗಳೆನ್ನವೃದ್ಧಿಗೆ ಕಳೆಯಕೊಟ್ಟು ರಕ್ಷಿಸವು ಮುನ್ನ ||  
 ಎಂತಾಗಲುಪಚರಿಸೆ ಸಸಿಯು ವಿಶ್ವಾಕೃತಿಯ |  
 ನಾಂತುದರದೊಳಗೆ ತಲೆಯಿಟ್ಟು ಪ್ರಾರ್ಥಿಸುನೆನೆ |  
 ಕಾಂತಾಕರಂಗಳೊಳು ಮುಖವಿಂಬಡೊಂಬಿಗಳದೇಂ ಬೆರಗ ಬೀರುತಿಹವೊ || ೧೬ ||

ಹಂಸಕಾರಂಧವಾಕೀರ್ಣಚಕ್ರಂಗಳು |  
 ತ್ತಂಸ ವೀಚೇಭುಜಂಗಳ ಬೆಡಗನಾಂತ ರೀ |  
 ರಂಸೆಯಿಲ್ಲದ ಮೀನನೇತ್ರ ಪುಳಿನೋನ್ನತನ ಜಘನಂಗಳಾಂತು ನಡೆವ ||  
 ಸ್ತಂಸದಳಕಾಳಿಗಳಲಾ ನದೀನಾರಿಯರು |  
 ಸಂಸೇವನಂಗೆಯ್ಯಲುದಧಿಯೆಡೆಗೈತಂದು |  
 ತಾಂ ಸೊಗಿಸಿನಿಂದಡ್ಡಗೆಡಹಿರ್ಪತೋಯೆನಲ್ ತೋರ್ದದಾಸ್ತ್ರೀಣ ಮುದದಿ || ೧೭ ||

ತನುಲತೆಗಳನ್ನೊನ್ನಮಾಗಿ ತಗಲಿರೆ ಕುಚಗ |  
 ಳನುವಿನಿಂದೊಂದನೊಂದಾಲಿಂಗಿಸುತ್ತಮಿರೆ |  
 ವನಜವನಜಗಳೊಡನೆ ಹೆಣಗುವಂದದಿ ತೋಳ್ಗೆ ಳೊಡನೊಡನೆ ತೋರುತಮಿರೆ ||  
 ತನುಮಧ್ಯಮಧ್ಯದೊಡಗೂಡಲೂರುಗಳು ತ |  
 ಮ್ಮನುವಿಂದ ಮನ್ನೊನ್ನಮಾದುವೋಯೆಂಬಂತೆ |  
 ತನುಭಾವಮಳಿದು ನಿದ್ರಿಪ ಮಾನಿನೀಗಣವ ಕಂಡನಾ ವಾಯುಸುತನು || ೧೮ ||

ತಕ್ಕೈಗೊಂಡೊರ್ವರೊರ್ವರ ಮುಖದಿ ಬೆನುರ್ವನಿಗ |  
 ಳುಕ್ಕುತ್ತಿರೆ ಪದಪದಂಗಳ ತೊಡರಿ ನಿಟ್ಟುಸಿರ್ಗ |  
 ಳಿಕ್ಕುತ್ತೆ ಮನ್ನಥನ ಸಾಣೆವಿಡಿದಲಗಿನಂತಲ್ಲಲ್ಲಿ ಮರೆದೊರಗಿದ ||  
 ಸೊಕ್ಕು ಜನ್ಮನೆಯರೋ ಶೃಂಗಾರರಸಮೂರ್ತಿ |  
 ಇಕ್ಕೈಗೈದುಡೊ ಭೂತಳದೊಳೆಂಬೊಲಿರೆ ಕಂಡು |  
 ನಕ್ಕು ಪವನಾತ್ಮಭವನೆಲ್ಲರ ಸುಲಕ್ಷಣಂಗಳ ನೋಡುತ್ತೈತಂದನು || ೧೯ ||

ಕುವಲಯಪ್ರಿಯಕಾಂತ ನಮ್ಮನೇಂ ಕಾರಣದಿ |  
 ನವೆಸುವೆ ಜಗನ್ನೋಹನನೆ ಜಡೋತ್ಪನ್ನರೆ |  
 ಮ್ಮವಗುಣಂಗಳನೆಣಿಸದಾರಯ್ಯವೇಳ್ಳೆನುತ ಪ್ರಾರ್ಥನೆಯ ಗೈದು ಮುದದಿ ||  
 ತನಕದಿಂ ಪೂಜಿಪುವೊ ಕಮಲಂಗಳೆನೆ ಕರಗ |  
 ಳವಿರಳಕವೋಲಂಗಳಲ್ಲಿಟ್ಟು ನಿದ್ರಿಸುವ |  
 ಕುವಲಯದಳಾಕ್ಷಿಯರ ಬೆಡಗದೇಂ ಮೋಹಿಪುವೊ ಮದನಮೋಹನಮೆಂಬೊಲು || ೨೦ ||

ಪೊಸತಾದ ಸನ್ಮನೋವೆಸರಾಂತ ಶೃಂಗಾರ |  
 ರಸಭರಿತಕನಕಕಲಶಂಗಳಂ ಪ್ರಿಯದಿಂದ |  
 ಮಸವನುರನಿಗೆ ಕಾಣಿಕೆಯನೊಪ್ಪಗಿಸುವರೊ ಸ್ತ್ರೀಯರುಗಳೆಂದೆಂಬೊಲು ||  
 ಬಿಸಜಕರಗಳ ಕುಚಪ್ರಾದೇಶಗಳಲಿಟ್ಟು |  
 ಮಿಸುಕದಂತತಿದ್ರಿಯೊಳಗಿರ್ಪ ಮಾನಿನೀ |  
 ಪ್ರಸರಮಂ ಕಂಡು ಬೆರಗಾಗುತ್ತನಿಲಾತ್ಮಜಂ ಶಿವಯೆನುತ ನಡೆದನೊಲುದು || ೨೧ ||

ಹರಗರ್ಧಪೌರುಷವ ಹರಿಗೆ ಮುನುಶಾಪಮಂ |  
 ಸರಸಿಜೋದ್ಭವಗೆ ವಾಕ್ಸರವಶತೆಯಂಗೈದು |  
 ಸುರಮುನಿರವಿಪ್ರಭೃತಿಯಾಜ್ಞೆಯಂ ಮಾರದಂತೆಸಗಿದ ಮಹಾಪುರುಷನ ||  
 ಸ್ವರನೈಕತಾನದಿಂ ಭಜಿಸಿ ನಿಶ್ಚಂಚಲತೆ |  
 ನೆರೆದಾ ಸಮಾಧಿಯೊಳಗೆಸೆವರೋ ಸ್ತ್ರೀಯರೆನ |  
 ಲರಿಗಣ್ಣ ಮುಗಿದು ನಿದ್ರಿಪ ಸತಿಯರಂ ಕಂಡು ಬೆರಗಾದ ಪವನಸುತನು || ೨೨ ||

ದೇವಗಂಧರ್ವಖುಷಿ ಯಕ್ಷನಾಗಾದ್ಯಖಿಲ |  
 ಕೋವಿದಾಂಗಳನೆಯರನು ಪ್ರಸಭದಿಂದೆಳೆತಂದು |  
 ಭಾವಭವನೆರಡನೆಯ ರೂಪನಂತನವರತ ಸಂಭೋಗಸುಖದೊಳಿರ್ಪ ||  
 ಠೀವಿಯಂ ಪೊಗಳಲಾರ್ಗಗಳವಪ್ಪುದೀಸಿರಿಯು |  
 ದೇವಪತಿಗುಂಟೆ ಶಿವಶಿವ ಅದೇಂ ತಪದಿಂದ |  
 ರಾನಣನು ಗಳಿಸಿದನೊಯೆನುತ ಬೆರಗಾದನಾ ಸ್ತ್ರೀರತ್ನಗಳ ನಿಟ್ಟಿಸಿ || ೨೩ ||

ಎಂದು ವಿಸ್ಮಯಚಿತ್ತನಾಗಿ ಮೆಲ್ಲನೆ ಮರುತ |  
 ನಂದನಂ ಮನೆಗಳೆವನೆಗಳಂ ಶೋಧಿಸುತ |  
 ಬಂದು ಜ್ಯೋತಿರ್ಲೋಕದಂತವಿಲಾಸಕರ ಶಯ್ಯಾಗೃಹವ ಕಂಡನು ||  
 ಭಂದಭಂದದ ವಿಚಿತ್ರಗಳ ನೋಡುತ ಬರ |  
 ಲ್ಕುಂದೆಸೆದುದಾಗ ಶಯ್ಯಾಸನಮಹಾರತ್ನ |  
 ಪೊಂದಿಕೆಗಳಿಂ ಮುಕುಂದೋಪಯೋಗ್ಯಮದೆಂಬೊಲತುಲಚಿತ್ರಾಸ್ವದೊಳು || ೨೪ || .

ಸುರುಚಿರದ ಬಜ್ಜ ರದ ಕಂಬಗಳ್ನಾಲ್ದೆಸೆಯ |  
 ವರರತುನದೀಪಂಗಳಾಂತು ಬೆಳಗುತಮಿರಲು |  
 ಕರಿಯ ಸಿರಿಯ ನಿತಂಬದೊಳಗೆ ವಿದ್ಯುಲ್ಲೇಖೆಯೆಸೆಂತೆ ಥಳಥಳಿಸಲು ||  
 ಧರೆಯ ನೋಳ್ವರೆ ಕೃಷ್ಣ ಭುಜಗೇಂದ್ರನೈತಂದು |  
 ಪರಿಯಂಕಶಾಯಿಯೆಂದೆನಿಸಿದನೊಯೆನಲು ಭೋ |  
 ಮೊರೆದು ನಿದ್ರಿಪ ರಕ್ತಸಾಧಿನಾಥನ ಕಂಡನುದ್ಧಂಡರಣಚಂಡನ || ೨೫ || .

ಪುರುಹೂತನಾಯುಧದೊಳರಿದ ರೇಖೆಯ ಮಹಾ |  
 ಕರಿದಂತಕುಂತಕಿಣವಿಷ್ಟು ಚಕ್ರಾಹತಿಯ |  
 ಧರಿಸಿ ರಜತಾಚಲವನೆತ್ತಿ ರಾರಾಜಿಸುವ ದೀರ್ಘತರಬಾಹುಗಳನು ||  
 ಸುರರ ಸತಿಯರ ಕೆಯ್ಯ ಪ್ರತಿಕರ್ಮಗಳನಾಂತು |  
 ವರರತುನದೂರ್ಮಿಕಾಭರಣವೈದೈದೆನಿಸ |  
 ಶಿರಗಳಾಂತೆಸೆವ ಪನ್ನ ಗಗಳೆನೆ ರಾಜಸಿದುವತುಲವಿಂಶತಿಭುಜಗಳು || ೨೬ || .

ನವರತುನಮಯದಂಗದಂಗದಂತಾಸಗಳ |  
 ನವಿರಳಚ್ಚವಿಯ ಮಣಿಮಕುಟದಶಕಂಗಳಿಂ |  
 ಪ್ರವಿಮಲೋಜ್ವಲಕುಂಡಲಂಗಳಿಂ ಹಾರಕೇಯೂರಕಂಕಣಗಳಿಂದ ||  
 ನವನವಕಮೆನಲುದಿಪ ರವಿಯಂತೆ ರಕ್ತಿಮ |  
 ಚ್ಚವಿಯಂಬರಗಳಾಂತು ಮಾಷರಾಶಿಯೊಲು ದಾ |  
 ನವಶಿರೋಮಣಿಯಿರಲು ಕಾಣುತಚ್ಚರಿವಟ್ಟು ತೊಲಗಿದಂ ಪಿಂದಡಿಗಳ || ೨೭ || .

ತಾರಕಾಸಮುದಯಂ ಬಳಸಿರಲ್ ತನ್ಮಧ್ಯ |  
 ತೋರುವ ಸುಧಾಕರನ ಮಾಳ್ಕೆಯೊಲು ಪ್ರತಿಭಿನ್ನ |  
 ಚಾರು ಸರ್ವಾಂಗದಂಗನೆಯರ ಸಮೂಹದೊಳು ಮದಗಂಧಹಸ್ತಿಯಂತೆ ||  
 ತೋರನಿದ್ದಿಯನಾಂತು ಮಲಗಿರ್ಪ ರಕ್ತಸನು |  
 ದಾರಾಂಕದೊಳು ಪೊಳೆವ ಸೌದಾಮಿನೀಲತೆಯ |  
 ದೂರದಿಂ ನೋಡಿ ಕಪಿವರ ಮೆಲ್ಲನೈತಂದು ಸಾರಿದಂ ಪರಿಯಂಕನುಂ || ೨೮ || .

ದೇವತಾಂಗನೆಯರೊಳು ನರಯಕ್ಷನಾಗರೊಳ |  
 ಗಾವೆಡೆಯಲರಸಿದರು ಕಾಣಬಾರದ ಚೆಲುವು |  
 ಭಾವಮಾಂತಂಗನೆಯದೊರ್ವಳಾತನ ಪೊರೆಯಲತಿನಿದ್ದೆ ಯೊಳಗೊಪ್ಪಿರೆ ||  
 ಪಾನಮಾನಿಯ ಚಿತ್ತದೊಳು ಪೊಳೆದುದನುಮಾನ |  
 ವಾ ವಸುಧೆಯಣುಗಿಯಹುದೆನುತ ತನ್ನೊಳ್ತಾನೆ |  
 ಭಾವಿಸುತ ವಾಲನುಂ ಚುಂಬಿಸುತ ನೋಡಿದಂ ಕಪಿಯ ಚಾಪಲ್ಯತರದಿಂ || ೨೯ || .

ಅರಸುತ್ಯೈತಂದುದಕ್ಕಾದುದು ಮನೋಭೀಷ್ಮ |  
 ಹರುಷಮೆಂದಾ ಕನಕಕಂಭದಗ್ರವನಡರಿ |  
 ಧರಣಿಗಂ ಧುಮ್ಮಿಕ್ಕಿ ವಾಲಧಿಗೆ ಮುದ್ದಿಟ್ಟು ಬೆದರಿ ನಾಲ್ತಿಸೆಯ ನೋಡಿ ||  
 ಸರಿಸಕ್ಕೈತಂದು ಸರ್ವಾಂಗಲಕ್ಷಣಗಳಂ |  
 ಪರಿಕಿಸುತ ಪಾದಗತಕಾಕರೇಖೆಯ ನೋಡಿ |  
 ಧರಣಿಸುತೆಯಲ್ಲ ಮಂಡೋದರಿಯನುತ್ತರಿದು ನಿಶ್ಚಯಂಗೈದನಾಗ || ೩೦ ||

ಇನಿರಸನನುಂಟರನ್ನೇಚ್ಚಿಗೈವರೆ ಜಗ |  
 ದ್ವಿನುತರಘನವರಭುಜಾಶ್ರಯಗೈದ ಜಾನಕಿಯು |  
 ದನುಜನು ನಿಟ್ಟಪಳೆ ಪಾನನಿದ್ರಾಸಕ್ತಿಯೊಂದುನಳೆ ಭೂತಳದೊಳು ||  
 ದನುಜೆಯಂ ವೈದೇಹಿಯೆಂದು ಭಾವಿಸಿ ದೋಷ |  
 ಕನುವಾದೆನಕಟಕಟ ಜ್ಞಾನಶೂನ್ಯತೆಯಿಂದ |  
 ಮೆನುತ ಚಿಂತಿಸುತ ಮಂಚನನಿಳಿದು ಮಾರುತಿಯು ತೊಳಲಿದಂ ಮಾನಸದೊಳು || ೩೧ ||

ಎಲ್ಲಿ ನೋಡಿದರು ದಿವ್ಯಾಂಗನಾಸಮುದಯಂ |  
 ಚೆಲ್ಲಿ ಮರೆದೊರಗಿರ್ಪರಾವೆಡೆಯಲೀಕ್ರಿಸಿದ |  
 ರಲ್ಲಿಯುಂ ಸುರಕಿನ್ನ ರಾದಿನಾರಿಯರೆಸೆವರಮಿತಸಂಖ್ಯಾತದಿಂದ ||  
 ಎಲ್ಲಿ ನೋಡಿದರು ಜನಕಜೆಯ ಕುರುಹನು ಕಾಣೆ |  
 ನೆಲ್ಲಮಂ ಶೋಧಿಸಿದೆ ಪಾವು ಪಾವಂ ಪುಡುಕೆ |  
 ದಲ್ಲದನ್ಯರೊಳಹುದೆ ಸತಿಯರಂ ನಿಟ್ಟಪರೆ ಸತಿಯರಿಂದಹುದೆಂದನು || ೩೨ ||

ಎಂತಾದರುಂ ತೊಳಲಿ ನೋಡಿದಲ್ಲದೆ ತೀರ |  
 ದೆಂತೆನುತ ಮುಂದಕಡಿಯಿಟ್ಟು ನೋಡುತ ಕಂಡ |  
 ಮುಂತೆ ಸರ್ವಾಭೀಷ್ಮಮಾಂತೆಸೆವ ಸುರುಚಿರಾಕಾರಹರ್ಷದೊಳೊಪ್ಪುವ ||  
 ಕಾಂತಮೆನೆ ಪಾನಭೂಮಿಯ ಮಹಿಷಮೃಗಖಗವ |  
 ತಿಂತಿಣೆವರಾಹಶಲ್ಯಕಶಕಗೋಧಸಲ |  
 ವಾಂತೆಸೆವ ರಾಕ್ತೃರತ್ನದ ಭಾಜನಗಳಲ್ಲಿ ತೋರ್ದುವಾವಾಣೆಡೆಯಲಿ || ೩೩ ||

ಬಗೆಯ ಮೃಗಪಕ್ಷಿಗಳ ಮಾಂಸ ಪಕ್ಷುಂಗ |  
 ಳಗಣಿತದ ಭಾಜನದೊಳರ್ಥ ಭಕ್ಷಿತಮಾಗಿ |  
 ಸೊಗಸೆಂದಮೆಸೆದಿರಲೈಯಲೇಹ್ಯಾದಿಗಟ್ಟರಿಪರಿಯಲೆಸೆದಿಪುನು ||  
 ನಗುವ ವಾರುಣೆವೃಷ್ಟಿಗೌಡಿಮಾಧ್ವೀಕರುಜು |  
 ಮೊಗುಮಿಗೆಯೊಳೆಸೆವ ಪುಷ್ಪಾಸವಫಲಾಸವಗ |  
 ಳಗಣಿತದ ಪೊಂಗೊಡಗಳೆಸೆದಿದರ್ವಾ ಪಾನಭೂಮಿಯೊಳಗಚ್ಚುರಿಯೆನೆ || ೩೪ ||

ರುಚಿತಕರವಿವಿಧದಾಸವದ ಪೊಂಗೊಡಗಳಭಿ |  
 ರುಚಿಪಾಕಸಿದ್ಧ ನಾನಾವಿಧದ ಮಾಂಸಂಗ |  
 ಳಚೆಲೋಪಮಿತಮಾಗಿ ತೋರ್ಪುವಾವಾವೆಡೆಯ ಸುರಭಿಳಿತತಾರೆಂಬೊಲು ||  
 ರುಚಿಕರದ ಭಕ್ಷ್ಯಭೋಜ್ಯಂ ಚೋಷ್ಯಲೇಹ್ಯಗಳ್ |  
 ವಿಚಲಮಾಗದೆ ಸ್ವರ್ಣಪಾತ್ರಗಳೊಳೆಸೆದಿರಲ್ |  
 ಸಚಕಿತಾಂತಕರಣದಿಂದ ಮಾರುತಿ ನೋಡಿ ವಿಸ್ಮಯಂಗೊಂಡನಾಗ || ೩೫ ||

ಪರಿಪರಿಯ ಪಕ್ವಫಲಗಳ ರುಚಿರಭಾಜನಗ |  
 ಉರುತರಾಸವಭರಿತಸ್ವರ್ಣಕುಂಭಂಗಳಿಂ |  
 ಸುರುಚಿರದ ಭಕ್ಷ್ಯಭೋಜ್ಯೋಪೇತ ಷಾಡವದ ಹರಿವಾಣಮಗಣಿತಮೆನೆ ||  
 ಹರಿಪತಿಗೆ ಸಂಭ್ರಮದಿ ಕಂಗನೆಯೆ ನೋಡುತ |  
 ಚ್ಚರಿಗೊಂಡನೇಂ ಭಾಗ್ಯಶಾಲಿಯೋ ರಾವಣಾ |  
 ಸುರನೆನುತಮಾಪಾನ ಭೂಮಿಯಿಲ್ಲವ ತೋಳಲಿ ಶೋಧಿಸುತ ಬೆರಗಾದನು || ೩೬ ||

ಕೆಲವು ಭುಕ್ತಾವಶೇಷಂಗಳೆನಲೆಸೆದಿರಲು |  
 ಕೆಲವು ಪಾನಾವಶೇಷಿತಕೊಡಗಳೊಪ್ಪಿರಲು |  
 ಕೆಲಕೆಲವು ಮಗುಳೆ ಮಗುಳಾಸ್ವಾದನೆಯ ಮಾಡಲುಳಿದ ಶೇಷಂಗಳಿರಲು ||  
 ಕೆಲವು ಭೋಗೋಪಯೋಗ್ಯತೆಯಿಂದ ರಾಜಸಲು |  
 ನಲವಿಂದ ನೋಡುತಾಪಾನಭೂಮಿಯನುಳಿದು |  
 ಲಲನಾಸಮಾಜದೊಳ್ಳ ರಣಿಜೆಯ ಶೋಧಿಸುತ ಮೆಲ್ಲನಲ್ಲಿಂ ಪೊರಟನು || ೩೭ ||

ರಾವಣಾಂತಃಪುರವನೆಲ್ಲವಂ ತೋಳಲಿ ರಾ |  
 ಜೀವನೇತ್ರಿಯ ಸುಳುಹ ಕಾಣದತಿಚಿಂತೆಯಿಂ |  
 ಪಾವಮಾನಿಯು ಪಿನ್ನತೆಯನಾಂತು ಮುಂದರಿಯದೆಂದ ತನ್ನೊಳಗೆ ತಾನೆ ||  
 ಈ ವಸುಧೆಯೊಳು ಸಾಧುಸಂದೂಷ್ಯಕರಮಾದ |  
 ತೀವ ಪಾತಕಮಡಸಿತಕಟಕಟ ಪರಸತಿಯ |  
 ರಾವಲೋಕನದಿಂದಮೇಂಗೆತಿಯೆನುತ್ತಳಲಿ ಬಳಲಿ ಬಿಸುಸುಯ್ದನಾಗ || ೩೮ ||

ಪರನಾರಿಯರು ನಗ್ನ ಭಾವದೊಳಗಿರ್ಪುದಂ |  
 ಪರಿಕಿಸಿದೆ ನಾನಕಟೆ ನರಕಭಾಜನನಾದೆ |  
 ನರರೆ ಪರಸೇವನಾಪರರಿಗೆಲ್ಲಿಯದು ಗತಿ ನಿರಯದಿಂದಂ ನಿಷ್ಕೃತಿ ||  
 ಅರಿಯಲೀಸದೆ ದೈವ ವಂಚಿಸುತಮಾ ತಾವ |  
 ದೊರೆಯಿಸಿತು ದುರ್ಯಶವನಾಂತ ಬಳಕೀ ಜೀವ |  
 ಮಿರಲೇನು ಫಲ ಪಾಪಿಗಣಿಕೆಯೆಲ್ಲಾ ವಿಫಲಮಹುದಲ್ಲೆ ಭೂತಳದೊಳು || ೩೯ ||

ನೋಡಬೇಕಾಯ್ತಾಳ್ಳ ಪೇಳ್ತೆರದೊಳು ಗೃಹದಿ |  
 ನೋಡಿ ನಿಷ್ಫಲಮಾಗಿ ಕಿಲ್ಪಿಷಂ ಬಂದು ಕೈ |  
 ಗೂಡಿತ್ತಿನ್ನೇಂ ಗೈವೆನಾವ ವಿಧದಿಂದೆನಗೆ ಪಾಪನಿಷ್ಕೃತಿಯೆನ್ನುತ ||  
 ವಾಡಿ ತನ್ನೊಳ್ತಾನೆ ಧೈರ್ಯರಸಮಂ ಚಿತ್ತ |  
 ಕೂಡಿಸುತ ಪತಿಕಾರ್ಯಮಲ್ಲದಾತ್ಮಾರ್ಥಕಾಂ |  
 ಮಾಡಿದವನಲ್ಲೊಡಲ ಪೊರೆಯಲೆಂದೆಳ್ಳನಿತು ಜಾಂಚಲ್ಯಮುದಿಸಲ್ಲ || ೪೦ ||

ಇನನೂಳಿಗಂಗೆಯ್ಯಲಿಂದಿನಿರುಳೊಳು ಪೆರರ |  
 ವನಿತೆಯರ ನಿಟ್ಟಿಸಲ್ವೇಳ್ವಾದುದಾದರೆಯು |  
 ಮನಮಲ್ಲೆ ಬಂಧಮುಕ್ತಿಗಳಹೈತುಕ ಬಹಿಃಕರಣಗಳಲೇನಪ್ಪುದು ||  
 ಇನಿತು ವೈಕಾರಗಳನೆಡೆವಿಡದೆ ನೋಡಿದುದ |  
 ಕಿನಿಸು ಚಂಚಲಮಿಲ್ಲ ಸರ್ವಜೀತನ ಸಾಕ್ಷಿ |  
 ಯೆನಿಸ ರಾಘವ ಲಲ್ಲನೆಂದು ಧೈರ್ಯವ ತಂದು ನಿಂದು ಮಗುಳಂತೆಂದನು || ೪೧ ||



ತನುಧನಮನಂಗಳಂ ಸ್ವಾಮಿಗೊಪ್ಪಿಸಿ ಪೇಳಿ |  
 ದನಿತೂಳಿಗವಮಾಡಿ ನಿರ್ಮಲಾಂತಃಕರಣ |  
 ರೆನಿಪರಿದು ಕಾರ್ಯದ ಶುಭಾಶುಭಫಲಂಗಳಿಂದಿಸಿತು ಲೇಪಗಳಿಲ್ಲವು ||  
 ತೊನೆದಿಡುವ ಹಸ್ತ ಬಲದಿಂದಂಬು ನಡೆದು ಪೆರ |  
 ರನು ಕೊಂಬುದಲ್ಲೆ ಸಂಕೋಚಮೇನಿಹುದೆನುತ |  
 ಮನನ ಸಂತಸಗೊಳಿಸಿ ಮುಂತಣಾಲೋಚನೆಯೊಳಿದರ್ ಮರುತಾತ್ಮಭವನು || ೪೨ ||

ಮತ್ತೆ ಮತ್ತೀ ನಿಲಯಗಳನೆಲ್ಲ ಶೋಧಿಸುತ |  
 ಮುತ್ತಮೋತ್ತಮ ನಾರಿಯರೊಳೆಲ್ಲ ಭೇದಿಸುತ |  
 ಕೆತ್ತ ಬಲ್ಲತ್ತಲೆಯೊಳಾಗಾರಮೆಲ್ಲಮಂ ತಿರುತಿರುಗಿ ಮಗುಳೆ ತೊಳಲಿ ||  
 ಸುತ್ತಲುಂ ಸುತ್ತಿ ಧರಣಿಜೆಯ ಕಾಣದೆ ಪ್ಲವಗ |  
 ಸತ್ತಮಂ ಚಿತ್ತ ಕಳವಳಿಸೆ ಪೊರಮಟ್ಟು ನಡೆ |  
 ದತ್ತಿತ್ತ ನೋಡದಲೆ ಬೀಳ್ಕೊಂಡು ಬಂದೆಂದಿನಂತಾ ವಿನಾನಮೇರ್ದಂ || ೪೩ ||

ಭೂಮಿಜಾತೆಯ ಕಾಣದಾ ನಗರಧಾವನೆಯು |  
 ತಾನುಸೀವೃತ್ತಿಯಂ ತಂದೀಯೆ ಮಾನಸಕೆ |  
 ಕಾಮಹರರೂಪ ಪುಷ್ಪ ಕದಗ್ರದೊಳ್ಕುಳಿತು ದೃಢದಿಂದ ಮೌನವಿಡಿದು ||  
 ರಾಮಪುರದರಸನಡಿವಾವರೆಗಳಂ ಬಿಡದೆ |  
 ನೇಮದಿಂ ಜಾನಿಸುತ ಮೂರ್ತಿರ್ದರ್ಶನಸುಖಾ |  
 ರಾಮನೆಂದೆನಿಸುತ್ತೇನೊಂದೆಣಿಸದತಿಹರ್ಷ ನಿಶ್ಚಲತೆಯಾಂತಿದರ್ಸು || ೪೪ ||

ನಾಲ್ಕನೆಯ ಸಂಧಿ ಸಮಾಪ್ತಂ.



## ಐದನೆಯ ಸಂಧಿ

ಸೂಚನೆ || ಮಗುಳೆ ಮಗುಳಾಪುರದೊಳರಸಿ ಕಾಣದೆ ನೆಲನ |  
 ಮಗಳ ಕುರುಹಂ ಪಿಡಿದ ಚಿಂತೆಯಿಂ ಮರುತಭವ |  
 ಬಗೆಬಗೆಯಲಾಳೋಚನಂಗೆವೃತ್ತಿದರ್ಶನಾ ಸೌಧಾಗ್ರದಲ್ಲಿ ಕುಳಿತು ||

ಒಂದು ಯೋಜನದ ಪರಿಮಿತದರ್ಭಯೋಜನದ |  
 ಬಂಧುರದ ವಿಸ್ತಾರದರಮನೆಯ ಶೋಧಿಸುತ |  
 ಬಂದೆನಲ್ಲದೆ ಜಾನಕಿಯ ಕಾಣದಾದೆ ಕೃತ ನಿಷ್ಫಲಾರಂಭಮಾಯ್ತು ||  
 ಇಂದಿನಿತಮೆಡೆವಿಡದೆ ತೊಳಲಿ ಶೋಧಿಸಿ ಬಳಲಿ |  
 ಬಂದು ಬರಿಕೈಯಾದುದೆನುತ ಚಿಂತಿಸಿ ಮರು |  
 ನ್ನಂದನಂ ಮುಂಗಾಣವಪರಿಮಿತದೆಣಿಕೆಗಳನೆಣಿಸುತಿರ್ವಂ ಗಿರಿಸುತೆ || ೧ ||

ರಾವಣಾಂತಃಪುರದೊಳಿರ್ವಂಗನಾಜನರ |  
 ಸಾವಧಾನದೊಳೊರ್ವರೊರ್ವರ ಪರೀಕ್ಷಿಸುತ |  
 ಮಾವಾವ ಒರೆಯಿಂದ ಬೆದಕಿ ನೋಡಿದರೆಮಗೆ ಗೋಚರಿಸಳವನಿಜಾತೆ ||  
 ಏನೆನೆಂಗೆಯೆ ಬಲಿಯುಗ್ರಶಾಸನನು ಸು |  
 ಗ್ರೀವನಾತನ ಪೊರೆಗೆ ಪೋಪರೆಂತಹುದು ಮು |  
 ತ್ತಾವನೀಪತಿಗಳಂ ಕಾಣ್ಪದೆಂತೆನುತಳಲಿ ಬಳಲಿದಂ ಚಿತ್ತದೊಳಗೆ || ೨ ||

ಎಲ್ಲೆಲ್ಲಿ ನೋಡಿದರು ಏನುಪಾಯಂ ಗೈದ |  
 ರೆಲ್ಲಿ ಪೊಕ್ಕರಸಿದರು ಧರಣಿಸುತೆ ಕಾಣ್ಪಡುವ |  
 ದಿಲ್ಲವೆನ್ನಯ ಕಷ್ಟ ವ್ಯರ್ಥಮಾದುದು ಮರಳಿ ಪೋಗಿ ಕಪಿಗಳ ಕಂಠರೆ ||  
 ಎಲ್ಲಿಂದ ಬಂದೆ ಯೆಲ್ಲರ್ಪಳೆಮ್ಮಯ ದೊರೆಯ |  
 ಎಲ್ಲಭೆಯೆನುತ್ತ ಬೆಸಗೊಂಡರವಲೊಳಗೇನ |  
 ಸುಲ್ಲಸದಿ ಪೇಳ್ದೆನೇಂ ಕೃತಕಾರ್ಯನಲ್ಲದ ನಿರರ್ಥನಕಟಕಪಿಂದನು || ೩ ||

ಬರಿಕೈಯೊಳಾನೈದಿ ಪೇಳ್ದುಂರೊಡನೇನ |  
 ನುರುತರಶ್ರಮದಿಂದ ನಿಶೆಯೊಳೇ ನಗರಿಯೊಳ್ |  
 ತಿರುತಿರುಗಿ ಬೇಸರದೆ ನೋಡಿ ನಿಷ್ಫಲಮಾಯ್ತು ನಿಶೆ ವ್ಯರ್ಥಮೆನೆ ಪೋಯಿತು ||  
 ಧರಣೀತನೂಭವೆಯ ಕುರುಹ ಸೂಚಿಸದಾದು |  
 ದರರೆ ಮತ್ತಾವೆಡೆಯೊಳಿರುವಳೋ ಜೀವನದ |  
 ಲಿರಳೊ ದುಷ್ಕರವಾರ್ತೆಯೆನಗೆಂತು ಗೋಚರಿಪುದಕೆಟಕಟಿ ಶಿವಯಿಂದನು || ೪ ||

ಸಕಲಾರ್ಥದೊಳ್ಳವರ್ತಮನಿರ್ವೇದಮೇ |  
 ಸಕಲಸಿದ್ಧಿ ಪ್ರದಮನಿರ್ವೇದವೈಶ್ವರ್ಯ |  
 ದಕಳಂಕಹೈತುಕಮನಿರ್ವೇದ ಕೃತಕೃತ್ಯನೆನಿಸುವುದನಿರ್ವೇದವು ||  
 ಯುಕ್ತಿಯಿಂದಿನ್ನೊಮ್ಮೆ ಲಂಕಾನಗರದೊಳಗೆ |  
 ಸಕಲ ಮಂದಿರಗಳಂ ಸಾಧಿಸಿಯೆ ನೋಟ್ಟನೆಂ |  
 ದಕುಟಲಾಂತಃಕರಣಚಿಂತಾಪರಂಪರೆಯನಾಂತು ಯೋಚಿಸುತಿರ್ವನು || ೫ ||

ನೋಡಿದೆ ಲತಾಗೃಹವ ಪುಷ್ಪಮಂದಿರಗಳಂ |  
 ನೋಡಿದೆ ಚಿತ್ರಗೃಹಕ್ರೀಡಾಗೃಹಗಳಂ |  
 ನೋಡಿದೆ ನಿಷ್ಕುಟಾಂತರವುಂಜಕುಂಜಗಳ ಕರುಮಾಡದೇಶಂಗಳ ||  
 ಕೂಡದಾದುದು ಮನೋರಥಮಾದರಿನ್ನೊಮ್ಮೆ |  
 ನೋಡಿ ನಗರಿಯನೆಲ್ಲ ಧರಣಿಸುತೆಯಂ ಕಂಡು |  
 ನಾಡೊಡೆಯನೆಡೆಗೆ ಪೋದಪೆನೆಂದು ಪುಷ್ಪಕವ ನಿಳಿದು ಶೋಧಿಸೆ ಪೋಕ್ಕುವು || ೬ ||

ಭೂಮಿಗೃಹಗಳ ಚೈತ್ಯನಿಲಯಗಳಂತರದ |  
 ಭೂಮಿಗಳ ಶೋಧಿಸುತ ಸೋರುಗಂಡಿಗಳಿಳಿದು |  
 ಪ್ರೇಮದಿಂ ವಪುಂಗಳಂ ನೆನೆದು ವೇಗದಿಂ ಕದಗಳಂ ತೆಗೆದು ತೆಗೆದು ||  
 ಸಾಮಭೇದಂಗಳಿಂದೊಳಪೊಕ್ಕು ನೋಡಿದಂ |  
 ಭೂಮಿಾತನೂಜೆಯಂ ತತ್ಪರದೊಳಡೆವಿಡದೆ |  
 ಭೀಮುಬಲ ನಾಲ್ವರಳ ನೆಲಗಳಂ ಸುರಿಯದೆಲೆ ಶೋಧಿಸಿದ ಬೇಸರವಲೆ || ೭ ||

ಬಿಲಗಳಂ ಪುಷ್ಪರಗಳಂ ಶೈಲಗುಹೆಗಳಂ |  
 ಪಲವುವಿಧ ಗೋಪ್ಯತಾಣಗಳರಸಿ ನೋಡುತ್ತ |  
 ಬಲಿಗಳಗ್ರೇಸರಂ ಕಂಡು ವಿವಿಧಾಕಾರ ಘೋರರಕ್ಕುಸಿಯರುಗಳ ||  
 ನಲವಿಂದ ದೇವಗಂಧರ್ವವಿದ್ಯಾಧರರ |  
 ಲಲನೆಯರನೇಕಮಂ ಕಂಡು ಜನಕಾತ್ಮಜೆಯ |  
 ಸುಳುಹ ಕಾಣದೆ ಬಳಲಿ ಚಿಂತೆಗೊಂಡಂ ಮಾರುತಾತ್ಮಭವ ಕಾರ್ಯಮೆಣಿಸಿ || ೮ ||

ಕಪಿರಾಜನುದ್ಯೋಗ ಶಾಖಾಮೃಗಂಗಳುಂ |  
 ವಿಪುಳ ಭೂಮಿಯ ಚರಿಸಿದುರುವೇಗ ಸಾಗರಮು |  
 ನೆಸಗೆಯ್ಯದಾಂ ದಾಂಟೆಬಂದು ನಗರಿಯ ಪೊಕ್ಕು ತೊಳಲ್ದ ಮುಖ್ಯಶ್ರಮಗಳು ||  
 ವಿಫಲವಾದುವು ಮಗುಳೆ ಮಗುಳರಸಿ ನೋಡಿದರೆ |  
 ವಿಪುಳಾತನೂಭವೆಯು ಸಿಲ್ವುಳಿ ನಗರದೊಳು |  
 ಗುಹಿತಮಿನ್ನಾವ ನೆಲಮಿಹುದೊ ಶಿವಶಿವ ಮಹಾದೇವನುತ ಬೆರಗಾದನು || ೯ ||

ಸಮಯದೊಳು ಪೇಳ್ವಾ ಜಟಾಯುವಿನ ನುಡಿಗಳುಂ |  
 ವಿಮಲಮತಿ ಗಾಂಧರ್ವನೊರೆದ ವಾಕ್ಯಂಗಳುಂ |  
 ಮನುತೆಯಿಂ ಯೋಗಿನಿಯು ಸಂಪಾತಿಯುಸಿದರ್ ಪರಿಯೆಲ್ಲ ಪುಸಿಯಾದುದಕಟೆ ||  
 ಸಮದ ಗರ್ವಿತ ದೈತ್ಯನಾಗಸದಿ ತರುವೆಡೆಯ |  
 ಭ್ರಮಣೆಯಿಂ ಭೂತಳಕೊ ಸಾಗರಕೊ ಕೆಡೆದಳಾ |  
 ರಮಣಿಯಲ್ಲದೆ ಜೀವದೊಳಗಿದರ್ನೆಗಿಲ್ಲ ಗೋಚರಿಸದಲೆ ಪೋಸಳೆ || ೧೦ ||

ಕ್ರೂರತರರಕ್ಕುಸೀಗಣದ ಮಧ್ಯದಲೊರ್ವೆ |  
 ಧೀರತೆಯೊಳೊಪ್ಪಿ ಹಳು ಘೋರರೂಪುಗಳೆಣಿಸು |  
 ತಾರನುಂ ತನ್ನವರ ಕಾಣದತಿಭಯದಿಂದ ಜಾರಿಸಿದಳಸುಗಳನ್ನು ||  
 ಧಾರಿಣೀಪತಿ ರಾಮಲಕ್ಷ್ಮಣರ ಪಂಬಲಿಸಿ |  
 ತೋರ ದುಃಖದಿ ತನುವ ತೊರೆದಳಲ್ಲದಲಿರಲು |  
 ತೋರದಿದರ್ಪಳೆ ತಾಂ ನೋಡಿಡಾಗಾರಗಳೊಳಕಟೆಕಟೆ ಶಿವಯೆಂದನು || ೧೧ ||

ವಿನಯದಿಂದುಸಚರಿಸಲಾ ಮಾತಿಗೊಡಬಡದೆ |  
 ಘನಮೌಖ್ಯತೆಯನಾಂತರೀಕ್ಷಿಸುತ ರಕ್ತಸರ |  
 ಜನಸ ಭಕ್ತಣ್ಣಿದನೋ ಭೂಮಿಯೊಳಗಿದ್ಧರಿಯದೆಂತಿರ್ಪಳಕಟೆ ||  
 ಜನಕಜೆಯ ಕಾಣದಾ ವನಚರಾಧಿಪನೆಡೆಗೆ |  
 ಮನವಿಡಿದು ಪೋಪೆನೆಂತ್ಯೆದಿದಡೆ ಕಷ್ಟಂಗ |  
 ಳನಿತು ವ್ಯರ್ಥತೆಯಾಂತು ಪೋದಪುವು ಮಗುಳೇನಮಾಳ್ವೆನೆನ್ನುತ ಮರುಗಿದಂ || ೧೨ ||

ಕಕ್ಕುಲಿತೆಯಿಂದಮೈದಲ್ವೆ ರಘುವರ ಪ್ಲವಗ |  
 ರೆಕ್ಕುತುಳಬಲನು ಸುಗ್ರೀವ ಲಕ್ಷ್ಮಣ ಮುಖ್ಯ |  
 ರಕ್ಕರಿಂದೆನ್ನ ಬೆಸಗೊಂಡರೇನರುಪುವೆಂ ಧರಣಿಜೆಯ ಕಾಣೆನೆನಲು ||  
 ಸೊಕ್ಕುತಸುಗಳ ತೊರೆವ ರಾಮ ಸೌಮಿತ್ರಿ ತಾಂ |  
 ಮಿಕ್ಕಿರಂ ಸುಗ್ರೀವನಳವನಿದನೀಕ್ಷಿಸುತ |  
 ಮಿಕ್ಕ ಕಪಿನಾಯಕರು ತೊರೆವರಸುಗಳ ದೊರೆವುದದು ತಾನನರ್ಥಕರವು || ೧೩ ||

ತಾರಾಂಗದಾದಿಗಳ್ ನಿಲದೈದುವರು ಕಪಿಗ |  
 ಳೂಂದರೆ ದುಃಖದೊಳ್ ಪೋದಪರು ನಿಷ್ಕರವಿ |  
 ಕಾರನುಡಿಗಳ ಕೇಳಿ ಕೌಸಲ್ಯೆಕ್ಕೆಕಾಸುಮಿತ್ರಿಯರ್ತನುಗಳೆವರು ||  
 ವೀರ ಶತ್ರುಘ್ನ ಭರತಾದಿಗಳು ಪೋದಪರು |  
 ದಾರರವಿವಂಶ ಕಪಿವಂಶಂಗಳೆರಡನೀ |  
 ದಾಂಗೈವದಕೆಂದಮಾ ನೆಲನ ಬಿಟ್ಟರುಗದಿಹುದೆ ಲೇಸೆಂದನಾಗ || ೧೪ ||

ಮಾರುತಿಯು ಪೋಗಿರ್ಪ ಬರ್ಪನೆನುತಲಿ ಜೀವ |  
 ಧಾರಣಂಗೆದಿರ್ಪರೆಲ್ಲರದರಿಂದ ಮೀ |  
 ತೀರದೊಳಗಾಂ ವಿರಕ್ತಿಯೊಳಿರ್ಪೆ ಚಾಂದ್ರಾಯಣಾದಿಗಳ ಚರಿಸಿ ಸುಖದಿ ||  
 ಓರುವಂ ತಾನಿದುರ್ ಫಲವೇನು ಹುತವಹಾ |  
 ಗಾರಸುಂ ಪುಗುವೆನಲ್ಲದೊಡುದಧಿಯೊಳ್ಪುಣುಗ |  
 ಲೋರಂತೆ ಯಾದಸಗಳುಂಡು ಸುಖಿಸಲಿ ಯೆನುತ ತನ್ನೊಳಗೆ ಚಿಂತಿಸಿದನು || ೧೫ ||

ಪೋಗದಿರಲಾನೊರ್ವನುಭಯಕುಲಜೀವದಿಂ |  
 ರಾಗಾರದೊಳಗಿದುರ್ ಕಾಲಾಂತರನ ತಿಳಿದು |  
 ಮೇಗೆ ಸಾಧಿಸಿಕೊಂಬರಘನುತಂಗಳನೆನ್ನ ಗನುಸಮತಿಮೋಷಕರವು ||  
 ಭಾಗೀರಥೀಪ್ರಮುಖನದಿಗಳೆಡೆಯೊಳು ಪರರ |  
 ದಾಗುವಂದದೆ ತಪಂಗೆದಿರ್ಪೆ ಮೋಹನುಂ |  
 ನೀಗಿ ಮೈತ್ರಾದಿಗಳ ಸಂಪಾದನಂಗೆನೆನುತಮಾಳೋಚಿಸಿದನು || ೧೬ ||

ಬಲಶಾಲಿಯೆಂದು ಕಳುಸಿದರೊಂದ ಸಾಧಿಸದ |  
 ಲಲಸತನದಿಂದನಾಗತನಾದನೆಂದೆನ್ನ |  
 ಕುಲವರಕಮುಶಗಳನ್ನು ಲಿಯವಿರದರಿಂದ ನಿಲುವುದನ್ಯಾಯಮೆನುತ ||  
 ತೊಲಗೆ ಧರಣೀಸುತಿಯ ಕಾಣದೈದವ್ವಿಫಲ |  
 ಕಲಿತಮಾದಪುದು ಮತ್ತೀ ನಗರದಾಳ್ವನಂ |  
 ಕೊಲದೆ ಬಂಧನಗೈದು ಕೊಂಡೆಯ್ವು ರಘುವರನ ಮುಂದಿಹಲು ಲೇಸೆಂದನು || ೧೭ ||

ಜಲಜಾಪ್ತನುದಿಪನ್ನಲೀ ಮಹಾಪಟ್ಟಣದೊ |  
 ಕೊಲಿದು ಶೋಧಿಸುತಿರ್ಪೆನನಿತರೊಳು ಸಿಲ್ವದಿರೆ |  
 ಬಲುಮೆಯಿಂದೀ ನಗರ ಕಿತ್ತಿತ್ತಿಕೊಂಡೊಡ್ಡು ರಾಮನೆಡೆಯೊಳಗಿಡುವೆನು ||  
 ಸುಲಭದಿಂದೈದೆ ರಘುವರ ಲಕ್ಷ್ಮಣಾದಿಗಳ |  
 ನಲವಿಂದ ಸ್ಮರಿಸಿ ಚಿಂತೆಯನುಳಿದು ಮತ್ತೊಮ್ಮೆ |  
 ತೊಳಲಿ ನೋಡುವೆನೆನುತ ಪುಡುಕಲುಜ್ಜುಗಗೊಂಡನಾ ಮರುತ್ಸಂಭೂತನು || ೧೮ ||

ರಾಮಲಕ್ಷ್ಮಣಸೀತೆರುದ್ರೇಂದ್ರಹುತಭುಕ್ ಸ |  
 ದಾಮಯ ವಿನಾಶರವಿಶಶಿಸುರುದ್ಧಣಪ್ಪವಗ |  
 ಸೋಮಸುಗ್ರೀವಮರುದಂಜನಾದೇವಿಯರಿಗೆರಗಿ ಸಂತೋಷಗೊಳುತ ||  
 ಭೂಮಿಜೆಯನರಸಿದನು ಲಂಕಾನಗರದೊಳಗೆ |  
 ಪ್ರೇಮದಿಂ ನಾಲ್ಕೈದು ಬಾರಿ ಶೋಧಿಸಿ ಬಳಲಿ |  
 ಭೀಮಬಲನಂದಮರಗಿರಿಯ ಪೋಲುವ ಚಿಲುವ ಕರುಮಾಡಮನ್ನೇದನು || || ೧೯ ||

ಕುಳ್ಳರ್ದು ನಾಲ್ದಿಸೆಗಳೆಲ್ಲಮಂ ನಿಟ್ಟಿಸುತ |  
 ತಳ್ಳಂಕಗೊಳುತ ಜಾನಕಿಯ ನೆನಹಂ ಶಿಥಿಲ |  
 ಮುಳ್ಳ ಮಾನಸದಿಂದ ತನ್ನೊಳಗೆ ತಾಂ ತಿಳಿದು ಪರಿತಾಸಗೊಳುತಿರ್ದನು ||  
 ಎಳ್ಳನಿತು ಕುರುಹು ಸಂಜನಿಸದಲೆ ರಕ್ಕಸರ |  
 ಕಳ್ಳನಿರ್ಪಿ ನೆಲಪೊಳೇಂ ಗೈವೆನಿದಕೆ ಮಿಡು |  
 ಕುಳ್ಳರಾರೆನಗಿಲ್ಲಿ ದೊರಕುವರು ಹೃತ್ತಾಪಹಾರಿಗಳೆನುತ್ತಳಲಿದಂ || ೨೦ ||

ಸೊಲ್ಲು ಪುಸಿಯಹುದಕಟಿ ಭೂತಳದಿ ಸಾಧುಗಳ |  
 ವಲ್ಲಭೆಯ ಬಯಸಿದಗೆ ಗೋಡ್ಡಿಜರ ಕೊಲೆಗಳಂ |  
 ಸೊಲ್ಲಪಗೆ ನೆನೆದೆಣಿಕೆ ಬಯಲಹುದು ಕಿಲ್ಬಿಷಗೆ ನುಡಿದ ನುಡಿ ಪುಸಿಯಪ್ಪುದು ||  
 ಎಲ್ಲ ಶ್ರುತಿಮತ ಮೂರನುಳಿಸಾದರಂ ನೆನೆದು |  
 ದಿಲ್ಲಾನು ಬರೆದೆ ಕಾರ್ಯಂ ವಿಫಲಮಾಯ್ತು ಸಿರಿ |  
 ವಲ್ಲಭ ನಮತ್ತಿವಯೆನುತ್ತ ತನ್ನೊಳ್ತಾನೆ ಪರಿತಾಸಗೊಳುತಿರ್ದನು || ೨೧ ||

ಭೀತಿಗಳ ಮಂದಿರಂ ಪಲವು ದುಃಖದ ಸದನ |  
 ಪಾತಕದ ತೌರ್ವನೆಯು ಪರಿಪರಿಯ ಸಂಕ್ಷೇಶ |  
 1 ಕಾತರದ ನಿಲಯ ಕಷ್ಟಂಗಳಾಲಯ ದೈನ್ಯದಿರವು ದುರ್ಭಿಕ್ಷದಿರವು ||  
 ಭೂತಳದಿ ಪರಸೇವೆಯೆಂಬುದದೆ ನಾರಕಂ |  
 ಜಾತುಚಿತು ಪರಸೇವೆಗೊಡಬಟ್ಟ ಪುರುಷರಿ |  
 ನ್ಯಾತಕಹ ಕುಲಭಲಬಲಂಗಳೆಲ್ಲಂ ಪೋಗಿ ತೃಣಕೆ ಕಡೆಯಪ್ಪನಕಟಿ || ೨೨ ||

ಪರಸೇವೆ ಕರ ಕಷ್ಟಮೆನುತಂದು ಸಾಧುಗಳು |  
 ತೊರೆದೀಷಣತ್ರಯವ ಫಲಮೂಲದಾಹಾರ |  
 ವೆರೆದು ವನದೊಳು ಸುಖದೊಳಿರ್ಪರದ ತಿಳಿಯದಾವೀಪರಿಯ ವೈತಿಕದೊಳು ||  
 ಬೆರೆದು ಪಾಮರರಾಗಿ ಬೆದರುಗೊಂಡೀಂ ಫಲಂ |  
 ದೊರಕದೀ ಪ್ರಾರಬ್ಧದನುಭವಂ ಗೈದಲ್ಲ |  
 ದರುಗದೆಂದರಿತು ಮಗುಳೊಂದ ಮನದೊಳ್ಳೆನೆದು ಯೋಚನಂಗೆದನೊಲಿದು || ೨೩ ||

1 ಕಾತರದ.

ಸುರಪನುದ್ಯಾನದಿಂ ಮಿಗಿಲೆನಿಸಿ ಬನಮೊಂದು |  
 ಪೊರೆಯಲ್ಲಿ ತೋರುತಿದೆ ಕಾನನವ ನೋಡಿಲ್ಲ |  
 ಪರಿಕೆಸೆ ವಿಶೇಷಮೇನಾದರುಂ ತೋರುವುದೆನುತ್ತ ಚಿಂತಾತತಿಯನು ||  
 ಪರಿದಿಟ್ಟನೋ ಯೆನಲ್ ಕತ್ತಲೆಯು ನಾಲ್ದೆಸೆಗೆ |  
 ಜರುಗುತಿರೆ ಮೂಡಲೊಳು ಮುಂಬೆಳಗು ತೋರಿದುದು |  
 ಹರುಷದಿಂದೈಂದ್ರಿ ನಸುನಗೆಯ ಬೀರಿದಳದೆಂಬಂತೆ ಪ್ರಾಚೀನುಖದೊಳು || ೨೪ ||

ಇನಿತು ಮಾತ್ರಕೆ ನಿನ್ನ ಮನದೊಳತಿ ಚಿಂತೆಯಂ |  
 ಘನತರದಿ ಬಳೆಸಿ ಬಳಲುನೆ ಕುವರನೀಂ ರಮ್ಯ |  
 ಬನವ ಪೊಕ್ಕರಸಿದರೆ ವನಧಿಮೇಖಲೆಯಣುಗಿ ಕಂಗೆಸೆವಳೆನುತ ಶುಭಮಂ ||  
 ವಿನಯದಿಂ ಸೂಚಿಸುವರೈತಂದನೋಯೆನಲು |  
 ಘನಸಾರಮೃಗಮದಪಟ್ಟೀರಸೀತಳಮಾಂತು |  
 ಮಿನುಗಿದಂ ಮಂದಮಾರುತ ಮಾರುತಿಯ ತಾಪಮಂ ನೀಗಿ ಸುಖಗೊಳಿಸಲು || ೨೫ ||

ಮಂದಮಾರುತ ಸುಳಿಯಲಾದುದಾಪ್ಯಾಯನಂ |  
 ಬಂಧುರವ್ರೇಮಕರಸುಲಲಿತಾಂತಃಕರಣ |  
 ದಿಂದತೋಕಾವನವ ನಿಟ್ಟಿಸುತ ಸಂಭ್ರಮಂಗೊಂಡು ನಸುನಗುತೆಂದನು ||  
 ನಂದನವಿಹಾರದೊಳಗತಿಕೌಶಲತೆಯಾಂತ |  
 ಳಿಂದೀವರಾಕ್ಷಿಯಾ ತಾಣದೊಳಗಿರ್ಪರದು |  
 ಸಂದೇಹಮಿಲ್ಲೆನುತ ನಿಧಿ ನಿರೀಕ್ಷಣೆಗೈದನಂತೆ ಸಂತೋಷಿಸಿದನು || ೨೬ ||

ಪೋದುದು ಮನಸ್ತಾಪಮಾಕ್ಷಣದಿ ಸೌಖ್ಯಕರ |  
 ಮಾದುದಂತಃಕರಣಮುದ್ಯೋಗಕೌಶಲತೆ |  
 ಯಾದುದಡಿಗಡಿಗೆ ಪರಮೇಶನ ಕೃಪಾಕಲಿತಮಾಗಿ ಶುಭಸಂತತಿಗಳು ||  
 ಮೇದುರದೊಳೊಮ್ಮೆ ಕೈಸಾರುವುದೆನುತ್ತಮಾ |  
 ಮೋದಗೊಳುತಂ ಮರುತಸುತ ನಿಮ ಮೂಡಿಬಹ |  
 ಹಾದಿಯನ್ನೀಕ್ಷಿಸುತ ಹರುಷರಸಪೂರದೊಳಗೋಲಾಡುತಿರ್ದನಾಗ || ೨೭ ||

ಮದಮತ್ಸರಗಳುಳಿದು ಮಾಂದ್ಯತೆಗಳನ್ನಳಿದು |  
 ಬಿದುರಿಸುತ ಹೃದ್ಗ್ರಂಥಿಗಳ ಸೌಖ್ಯರಸಗಳಂ |  
 ಮುದದಿಂದ ಕೊಂಬ ಕಿರುವೆಳಗುತೋರಿದ ಮಾತ್ರದಿಂ ಯೋಗಿವರ್ಯನಂತೆ ||  
 ಪುದಿದ ಕತ್ತಲೆ ಪೋಗಿ ಸೈವರಿಣೀಜನ ಘಾಕ |  
 ದುದಯಮಂ ಸುಳಿಸುತ್ತ ನಿರ್ಮಲಮನೋಹರದಿ |  
 ಚದುರ ಬೀರ್ದುದು ಲೋಕ ಮೂಡಲೊಳು ನಸುಬೆಳಗು ತೋರಿದಾ ಕ್ಷಣಮಾತ್ರದಿ || ೨೮ ||

ಸ್ವಾಮಿಕಾರ್ಯವನೆಣಿಸಿ ಪವನಸುತ ಚಿಂತಿಸುವ |  
 ನೀ ಮಹಾತ್ಮನಿಗೆ ಸಾಹಾಯಗೈದಿತ್ತಮು |  
 ನೇಮವೆಂದಬಿಳಸುರರೆಲ್ಲ ಹರಿಯಂ ಕುರುತು ಪ್ರಾರ್ಥನಂಗೆಯ್ದು ಮುದದಿ ||  
 ಸೋಮಸೂರ್ಯಾದಿಗಳ ಕಾಂತಿಯಂ ಮಾರುತುಲ |  
 ಧಾಮದ ಸಹಸ್ರಾರಮಂ ಪಡೆಯೆ ನಮಿಸುಳಗು |  
 ಭೂಮಿಗೋ ತೋರಿದುದೊಯೆನೆ ಮೂಡಲೊಳು ತೋರ್ದುಡದಿಗಡಿಗೆ ಪೊಳವು ಬೇಗ || ೨೯ ||

ಆ ಸಮಯದೊಳಗೆ ಮಾರುತಿ ಮನೋಹರ್ಷದಿಂ |  
 ಭೇಸರಂಗಳ ಕಳೆದು ಧೈರ್ಯರಸದಿಂದಮಿತ |  
 ಭಾಸುರ ಶ್ರೀವಿವರ ಸಂಕಲಿತನಾಗುತಂ ಭೂಮಿಜೆಯನರಸಿ ತಿಳಿಯೆ ||  
 ವಾಸವಾರ್ಚಿತಚರಣರಾಮಪುರಿವಲ್ಲಭನ |  
 ಲೇಸೆನಲು ನೆನೆದು ಪೂರ್ವಾದ್ರಿಯೊಳು ಚಂದ್ರನ ವಿ |  
 ಲಾಸಮಂ ನಿಟ್ಟಿಸುತ ಸಂಭ್ರಮದೊಳಿರುತಿರ್ದನಾ ಸೌಧದಗ್ರದೊಳಗೆ

|| ೩೦ ||

ಐದನೆಯ ಸಂಧಿ ಸಮಾಪ್ತಂ.



## ಆರನೆಯ ಸಂಧಿ

ಸೂಚನೆ || ಪಾಕಶಾಸನನ ನಂದನಕದಿಕ ರಾವಣನ |

ಶೋಕವನನನು ನೋಡಲುಜ್ಜುಗಿಸಿ ಮಾರುತಿಯು |

ಪ್ರಾಕಾರಮಂ ದಾಂಟಿ ಪೊಕ್ಕನಾರಾಮಮಂ ಚಂದ್ರಸಾಂದ್ರೋದಯದೊಳು ||

ಜಕ್ಕಿವಕ್ಕಿಗಳು ಪಲುಬುತ್ತ ತೊಳಲುವ ಪರಿಯ |

ಸೊಕ್ಕುಜವ್ವನದ ಜಾರೆಯರು ತಲೆವಾಗಿಲ |

ನ್ನಿಕ್ಕಿ ನೋಡುವ ಚರಿಯಗಳ ಕಂಡು ಸಂಚಿನಿಂ ಜಾರರತಿಕೋಟಲೆಗಳ ||

ಮಿಕ್ಕು ಬರಲಲ್ಲಲ್ಲಿ ಹೊಂಚುತಿಹ ತಸ್ಸರರ |

ನಿಕ್ಕೈಲದಿ ಕಣ್ಣಂ ಮುಗಿದ ಕಮಲಂಗಳಂ |

ಗಕ್ಕನೀಕ್ಷಿಸಿ ಪೂರ್ವದಿಕ್ಷತಿಯು ನಕ್ಕಳೆನೆ ಶಶಿವೆಳಗು ತೋರ್ವದಗಜೆ

|| ೧ ||

ತಮನ ಜವನಿಕೆಯ ಮೆಲ್ಲನೆ ಜಗುಳಿಸುತ್ತ-ಬರೆ |

ಕ್ರಮದಿಂದ ನಾಟ್ಯರಚನೆಗೆ ಬರ್ಪ ಶಶಿಮುಖಿಯ |

ವಿಮಲತನು ನಸು ತೋರುತರ್ಥ ಗೋಚರಮಾಗುತಡಿಗಡಿಗೆ ಪೂರ್ಣತೆಯಲಿ ||

ಸುಮನೋಹರದಿ ತೋರ್ಪ ಮಾಳ್ಕೈಯೊಳ್ ಕಳ್ತಲೆಯು |

ಶಮನಾಗಿ ಬರೆ ಮೊದಲು ಕಿರಿವೆಳಗು ನಸುರೇಪೆ |

ಸುಮನಸಾನಂದಕರ ಬಿಂಬ ಕಂಗೊಳಿಸಿದುದು ಮತ್ತಾ ಸುಧಾಸೂತಿಯ

|| ೨ ||

ಉದಧಿಯಂ ಪೆರ್ಚಿಸುವ ಸಿರಿಯು ಖನಿಯಾದುದೋ |

ಮುದದಿಂದ ಸುರರೂಟದಮೃತ ಘಟಿಕೆಯೊ ನಿಶಾ |

ಸುದತಿಯರ ಶ್ರವಣಭೂಷಣಮೊ ದ್ವಿಜಸಂತತಿಯ ಪೊರೆವ ಜೈವಾಕರಮಿದೊ ||

ಇದುವೆ ಕುವಲಯಭಾಗಧೇಯಮೋ ನೋಡೆ ಮ |

ತ್ತಿದುವೆ ಕುವಲಯದ ಸುವಿಲಾಸಕರಮೋಯೆನಲು |

ಚದುರ ಬೀರ್ವದು ಮೂಡಲೊಳಗೆ ಸಂತೋಷಕರ ಪೀಯೂಷಕರಬಿಂಬವು

|| ೩ ||

ಅರಿನಿಕ್ಕಂತನ ಕೋಪದಾಪಾಟಲಾಂಗತೆಯ |

ಬೆರೆದು ಕ್ರಮದಿಂದಂ ಪ್ರಸಾದಮಾಧುರ್ಯತ್ವ |

ಭರಣೆಯಿಂ ಕೋಪಪ್ರಸಾದಗುಣಗಳನಾಂತು ರಾಜಪದಯೋಗ್ಯನೆನಿಸಿ ||

ಗಿರಿಯಗ್ರಮನ್ನಡರಿ ತ್ರಿಭುವನೋಲ್ಲಾಸಕರ |

ಹರುಷ ಕುವಲಯಕೆಂಬ ಬಿರುದ ಮೆರೆವಡೆತೋರ್ವ |

ಪರಮರಮಣೀಯದಿಂದಾ ಚಂದ್ರನಾರಕ್ತನಾಗುತ್ತೈಂದ್ರೀದಿಸೆಯೊಳು

|| ೪ ||

ಮೊದಲರುಣರುಚಿಯಿಂದ ಬಿಂಬ ಕಂಗೊಳಿಸುತಿರೆ |

ಮುದದಿಂದ ಚುಂಬಿಸುವ ಸಂಭ್ರಮದ ಚಕ್ರತತಿ |

ಯೊದಗಿ ಬರುವನಿತರೊಳು ನಿರ್ಮಲತೆಯಾಂತೆಸೆಯೆ ಕಂಡಂಜಿ ಕೋಕಂಗಳು ||

ಚದರುತಿರೆ ಜೊನ್ನವಕ್ಕಿಗಳು ನಲವೇರುತಿರ |

ಲದ ನಿರೀಕ್ಷಿಸಿ ಕುವಲಯಂಗಳಂ ನಗುವನೆನೆ |

ಗಗನುತದೊಳಲಲಿ ಕೆ ರವಗಳರಳಿದುವು ಚಂದ್ರೋದಯದ ಸಮಯದಿ

|| ೫ ||



ಖರಕರೋಷ್ಣ ಪ್ರಶಮಗುರು ಮಹಾಹಿತಕಾರಿ |  
 ಯುರುತರಾರ್ಕಜಕಾಂತಿ ವೃದ್ಧಿಕರ ವೃಷತುಂಗ |  
 ವರ ಪೃಥೂದಯ ಸಾನುಜಾತ ತಾರಾಧಿಪನ ಸಂಪದಪ್ರಾಪ್ತನಾಗಿ ||  
 ಸುರುಚಿರದ ಸತ್ಪೀರ್ತಿ ಚಂದ್ರಿಕಾಪ್ರಸರಣವ |  
 ವಿರಚಿಸುವ ಶಶಿ ರಾಮಚಂದ್ರನಂದದಿ ಪೂರ್ವ |  
 ಗಿರಿಶಿಖರಪಟ್ಟವಣಿಯೊಳು ತೋರ್ದ ಕುವಲಯಾನಂದಕರವೆಂಬಂದದೆ

|| ೬ ||

ತಾರಾಚಲಪ್ರೇಮಧರನಾಗಿ ಶಿವನಂತೆ |  
 ಚಾರುಬುಧಸೇವ್ಯದಿಂ ಸತ್ಪ್ರಾಂವ್ಯಮೆಂಬಂತು |  
 ದಾರಪುಷ್ಕರವಿಲಸಿತೋದ್ದಾಮತೆಯನಾಂತು ಸುರರಾಜಕರಿಯಂದದಿ ||  
 ತೋರದಾ ವಿಧುಪದವ್ಯತಿಕರೋಲ್ಲಸಿತದಿಂ |  
 ಭಾರಣೆಯ ಕುಂಡಲೀಂದ್ರನ ತೆರದಿ ಸಂಭ್ರಮದೆ |  
 ತೋರಿದುದು ವಿಧುಬಿಂಬ ಕಾಮವೃದ್ಧಿಯ ಗೃವ ಸುರಧೇನುವೆಂಬಂದದೆ

|| ೭ ||

ಚಂದ್ರನಾಮಕನಾಗಿ ದುರ್ವರ್ಣಭಾಸುರಂ |  
 ಸಾಂದ್ರವಿಧುವೆನಿಸಿ ಕಮಲೋಚ್ಚೈಯಹರನು ನಿ |  
 ಸ್ತಂದ್ರಸಾತ್ವಿಕ ಭಾವಕರನಾಗಿ ಜಡರೂಪನೈಶಭೂಷಾಧವಳಿಮಂ ||  
 ಐಂದ್ರೀಮುಖೋಲ್ಲಾಸಕರನಾಗಿ ಚತುರಾಸ್ಯ |  
 ವೃಂದಾಂಧಕಾರಾತಿರಿಪುವಾಗಿ ಶಿವಮೂರ್ತಿ |  
 ಚಂದ್ರನೇನುದಯಾದ್ರಿ ಶಿಖರಭೂಷಣನೆನಿಸಿ ತೋರ್ದನಾ ಸಮಯದಲ್ಲೆ

|| ೮ ||

ಜೊನ್ನದ ವಿಭೂತಿಯಂ ಪೂಸಿ ತನ್ನಂಕಮಂ |  
 ಸನ್ನತಿಪ ಶಿಖಿಂಭಿಗೈದು ಪೂರ್ವಾದ್ರಿಯೊಳ |  
 ಗುನ್ನತಸ್ಥಾನದೊಳಗಿಂದ್ರೆಂದ್ರಜಾಲಮಂ ತೋರುತಿರಲಾಗ ಶಶಿಯು ||  
 ಅನ್ನೆಗಂ ಶರಧಿಯುಲ್ಲಣವ ಪಾಷಾಣಜಲ |  
 ವನ್ನಾಶಶಕೃತ್ಯಂಗ ದ್ವಿಜರ ಸಂತಸಗಳಂ |  
 ಭಿನ್ನಮೆನಿಸದಲೊಂದೆ ಕಾಲದೊಳು ತೋರಿದಂ ಚಾತುರ್ಯಕುಶಲಗಳನು

|| ೯ ||

ರಸಿಕನೆಂಬೊಲು ಸತ್ಯಲಾಕಲಾಪದೆ ಹರಿಯ |  
 ಪೊಸಚಕ್ರಮೆಂಬೊಲ್ ಸುದರ್ಶನಾಕೃತಿವೆತ್ತು |  
 ರಸೆಯೊಳಗೆ ನಿಷ್ಕಪಟಿಯಂದದಿಂ ನಿಜ ಕಳಂಕಖ್ಯಾಪನಂ ಗೈವುತ ||  
 ಹಸನಾದ ಧನ್ವಂತ್ರಿಯಂತಮೃತಕರನಾಗಿ |  
 ವಸುಮತಿ ಪ್ರಿಯನಂತೆ ಮಂಡಲೋಲ್ಲಾಸದಿಂ |  
 ಶಶಿಯು ಬೆಳಗಿದ ಪೂರ್ವಶೈಲದಗ್ರಿ ಮಹೀರಮುಕುರಮೆಂಬಂತೆ ಮುದದಿ

|| ೧೦ ||

ಗುರುದಾರಹರನಾಗಿ ಸದ್ವೃತ್ತಕಲಶಜಂ |  
 ಶರಧಿಯುಲ್ಲಾಸಕರ ಸಾರಸವಿರೋಧಿಯಾ |  
 ಗುರು ಸತ್ಯತೀಮಹಾಗ್ರಹನಾಗಿಯುಂ ಪ್ರಪಾದ್ಯೈಕತತ್ಪರನೆನಿಸುತ ||  
 ಮೆರೆವಂಬರೈಕವಿಲಸಿತನಾಗಿ ಹಿತದಿಂದ |  
 ವರಚಂದ್ರರಾಶಿಯ ಮನೋಜ್ಞವಿಧುನಾಮಕದಿ |  
 ಮೆರೆವುತ ಚಕ್ರವೈರದಿ ಚಂದ್ರನೇಂ ಚಿತ್ರಕರದಿ ರಾರಾಜಿಸಿದನೊ

|| ೧೧ ||

ಅರಿವರ್ಗಜಯಶಾಲಿ ತಾಪಸರನಾಥಸುಖ |  
 ಕರನು ಸೂರ್ಯಾಲೋಕ ವೃದ್ಧಾತ್ಮನಾಗಿ ಬುಧ |  
 ಗುರುವೆನಿಸುತಾತ್ಮಪ್ರಪಾದಾತಿಶಯದಿಂದ ಧನಳಿಮಂಜಿಸೂತ್ರದೆ ||  
 ಸುರುಚಿರದ ವಿಮಲಾಂಬರದೊಳಿರ್ದು ದ್ವಿಜರಾಜ |  
 ನಿರುಗೆಯಂ ಪ್ರಕಟಪನೊ ಚಂದ್ರನೆನೆ ಪೂರ್ವಗಿರಿ |  
 ಶಿರದೊಳಗೆ ಬೆಳಗಿದ ನಿಶಾಭೂತಹರಮಾದ ನೋಹನದ ಘಟಿಕೆಯೆನಲು || ೧೧ ||  
 ಗುರುದಾರಹರಣಮಾಪಾಂ<sup>1</sup> ಯಕ್ಷ್ಮ ಜಡಜನನ |  
 ವರಸುಹೃದ್ಗಣ ತಾಪಹರಣ ಚಕ್ರದ್ವೇಷಿ |  
 ಮುರುಸ್ಸಾರದೋಹ ಹೃನ್ಮಲಿನ ಕಾಮಾನುವೃತ್ತಿ ಚೌರ್ಯಾನುಕರಣಂ ||  
 ದುರಿತಂಗಳಡಸೆ ಭಯದಿಂದ ಸದ್ಗುಣಸೇವ್ಯ |  
 ಕರ ವಿಷ್ಣುಪದವನಾಶ್ರಿಸಿ ನೈರ್ಮಲ್ಯಸಂ |  
 ಭರಿತವಡೆದನೊಯೆನಲ್ ಚಂದ್ರಮಂಡಲ ಮೂಡಗಿರಿಯ ಕರಮೆಸೆಮದಾಗ || ೧೨ ||  
 ಸಸಿಗಲ್ಲ ಕೈಪಿಡಿಯ ಶಚಿಕರದಿ ಪಿಡಿದಿಹಳೊ |  
 ಸಸಿನೆ ಸಗ್ಗದಸೌಧಮುಕ್ತಾಕಲಶಮಿದುವೊ |  
 ಪೊಸಮದಮೊಳೈರಾವತನ ಹಸ್ತಸಂಕಲಿತ ಪುಂಡರೀಕದ ಬೆಡಗಿದೊ ||  
 ರಸೆಯ ಜಯಿಸುವ ಮದನರಣದ ಕಂಬವೊ ನಭ |  
 ಶ್ರುತಿಮುಖಿಯು ಭಾಳದೊಳಗಿಟ್ಟ ಚಂದನಬೊಟ್ಟೊ |  
 ರಸಿಕರಾಮೋದಗೊಳುವವ್ಯ ತಕಲಶಮೊಯೆನಲೈರೆದುದೈಂದವಬಿಂಬವು || ೧೪ ||  
 ರಾಜನೈತಹನೆಂಬ ಸಂತಸದಿ ಧರ್ಮಗಳ |  
 ನೀ ಜಗತಿಯೊಳು ಮಾಡಿ ಜಸವಗಳಿಸಲು ದಿಶಾ |  
 ರಾಜಮುಖಿ ಶಶಿಕಾಂತಕಲಶದೊಳಗವ್ಯತಮಂ ತುಂಬಿ ಪಸಿದಳುತಿರುವ ||  
 ಆ ಜರದ್ವಿಜಕುಲಕ್ಕಾತಿಥ್ಯಗೈದಳೋ |  
 ವೋಜೆಯಿಂದೆಂಬಂತೆ ನಿರ್ಮಲಸುಧಾಕಿರಣ |  
 ರಾಜಿ ದಶದಿಶೆಯೊಳಾರಾಜಿಸಿದವಾನಂದ ಧರಣಿಯೊಳು ವೆಚ್ಚವಂತೆ || ೧೫ ||  
 ತಮ ನಿಶಿವ್ಯಾಜದಿಂ ಲೋಕದಾಂಧ್ಯತೆಯೆಸಗೆ |  
 ಸುಮನಸರ ಕೃತ್ಯಂಗಳೆಲ್ಲ ನಿಲೆ ಶಶಿಯು ೨ಧ್ಯತ |  
 ಮದನಕರದಿಂದರಿದು ಲೋಕಕಾನಂದಮಂ ಕೊಡೆ ನಿಜಸುವೃತ್ತಿಯಿಂದೆ ||  
 ಮಮತೆಯಿಂ ಪಾಲ್ಗಡಲು ಮೇಲ್ಪರಿದು ಬಂದಂತೆ |  
 ವಿಮಲಚಂದ್ರಿಕೆ ಪರವೆ ನಾಲ್ದಿಸೆಯ ಸುತನಿಗುಂ |  
 ಕ್ರಮದಿ ತೂಪಿರಿಯಲುದುರಿದ ಕಣಂಗಳ ತೆರದಿ ನಕ್ಷತ್ರಗಣಮೆಸೆದುವು || ೧೬ ||  
 ಹರಿಪದಾವಾಪ್ತೈಕತಾನ ಶಿವಮಕುಟಮಣಿ |  
 ಸುರುಚಿರೋಷಧಿಯರಸ ಸದ್ಗುಣಶ್ರೀಣವಹ |  
 ವರ ಸುಧಾಮಯದೇಹನುಪಶಾಂತನೆನಿಪನೀ ರಾಜಿ ಬಪ್ಪಡೆಯೊಳಾವು ||  
 ಹುರುಮಂಜಿಮುತ್ತುಗಳ ತುರುಬಿಗೆ ಕೊರಳಿಗೆ |  
 ಮೆರೆವ ಹಾರಂಗೆಯೆ ಬಿಟ್ಟಿಟ್ಟಿಗಳನುಟ್ಟು |  
 ಹರುಷದ್ವಿದಿಗಂಗೆಯೆರೆಸಿದರೋ ಯೆನೆ ದಿಶಾನಿರ್ಮಲತೆ ಕಣ್ಣೆಸೆದುದು || ೧೭ ||

ಸಾರಂಗಶರನಿಧಿಯ ಪಂಕ ಮೊಲಮಾಲಮುಂ |  
 ಪಾರಾವತಂ ಧರಾಚ್ಛಾಯೆಯೆಂಬೊಲ್ಲಮಗೆ |  
 ತೋರಿತೋರದ ತೆರದಿ ಪೇಳ್ವಪರು ಚಂದ್ರಮನೊಳಿರುವ ಚಿಹ್ನೆಯನು ನೋಡಿ ||  
 ಚಾರುತರಚಂದ್ರಿಕಾಕ್ಷೀರಸಾಗರಮಧ್ಯ |  
 ತೋರುವೀ ಬಿಂಬ ಶ್ವೇತದ್ವೀಪಮಧ್ಯದಿ ಮು |  
 ರಾರಿ ಸುಖದಿಂ ಪವಡಿಸಿರಲವನ ತನುಕಾಂತಿ ಲೇಶ ಕಾಣ್ವಡುಗುಮೆಸೆಯೆ || ೧೮ ||

ಗಗನಮಲ್ಲಿದು ಕ್ಷೀರಸಾಗರಂ ತಾರೆಗಳ |  
 ಬಗೆಯಲ್ಲ ಕ್ರೀಡಿಪತಿಮತ್ಸ್ಯಗಳ ಜಂಗುಳಿಯು |  
 ಬಗೆವಡಿದು ವಿಧುಬಿಂಬವಲ್ಲಂ ಸಿತಾಂಬುಜಂ ಮಕರಂದಪಾನಕೆನುತ ||  
 ಸೊಗಸಾಂತು ಬರ್ಪ ಬಂಭರದ ರಾಸಿಯಿದಲ್ಲ |  
 ದೊಗೆದ ಲಾಂಛನಮಲ್ಲಮೆಂಬಂತೆ ಶಶಿಬಿಂಬ |  
 ಸೊಗಯಿಸಿತು ಮನ್ಮಥನ ಜೀವನೌಷಧಿಯೆಂಬ ಮಾಳ್ಕೆಯೊಳಗಚ್ಚುರಿಯೆನೆ || ೧೯ ||

ನಲಿನಲಿದು ಚಂಚುವಿಂ ಪಿಡಿದು ಕಿರಣಂಗಳ |  
 ನ್ನೊಲವಿಂದಲೀಂಟಿ ವಚ್ಚದೊಳಿಟ್ಟು ಗಳದೊಳಗೆ |  
 ಲಲಿತಹಾರಂಗೆಯ್ದು ಶಿರದೊಳಗೆ ಸುಮಮಾಲಿಕಾಭಿರೂಪ್ಯವನೆಸಗುತ ||  
 ಚಿಲುವ ಸುಧೆ ಪದಕಹಾರಂ ಚಂದನಂ ಸುರಭಿ |  
 ಕಲಿತ ಕುಸುಮಂಗಳಂ ಮಾಡುತ್ತಮೇಂ ಪ್ರಿಯದಿ |  
 ನಲಿದುವೊ ಚಕೋರಿಗಳ್ ನಾಲ್ದಿಸೆಯೊಳುಂ ಪರಿವ ಚಂದ್ರನ ಸುಧಾಕರಗಳಂ || ೨೦ ||

ಮನಸಿಜನ ಕೀರ್ತಿಪಠನಂ ಶಂಬರಾಂತಕನ |  
 ಘನಶೌರ್ಯದುಘ್ನಾಡಣೆ ಮನ್ಮಥಮಹಾರಾಜ |  
 ನನುಕರಿಸ ಪೂಜನಂ ಮಕರಕೇತನಭಜನೆ ಕಂದರ್ಪನಾರಾಧನೆ ||  
 ಮನೆಮನೆಗಳೊಳು ಪೆರ್ಚಿತಾಗ ಚಂದ್ರಮನ ನವ |  
 ತನಿವೆಳಗು ಪಸರಿಸಲು ಮಾನ್ಮಥೀಯೋಪನಿಷ |  
 ದನುವರಿತು ಪೇಳ್ವರೆಳಸಿದರಲ್ಲಿಗಲ್ಲಿಗಾಚಾರ್ಯರತಿಮೋದದಿಂದ || ೨೧ ||

ಆಗ ಚಂದ್ರಮನ ಚಂದ್ರಿಕೆ ಜಗದ್ರೂಪಮೆನ |  
 ಲಾಗ ಕಳ್ತಲೆ ಪೋಗಿ ತೊಳಿದ ಕನ್ನಡಿಯಂತ |  
 ದಾಗಲಾ ಪವನಭವ ನಿಟ್ಟಿಸಿದ ನಾಲ್ದಿಸೆಯ ಕರತಳಾಮಳಕಮೆನಲು ||  
 ಭೋಗೋತ್ಸವಂಗಳಿಗೆ ಪೇಟೆ ಪರಿಮಳವಾಟೆ |  
 ನಾಗರೀಕರಧಾಟೆ ನವರಸಾಸ್ವದಮೇಟೆ |  
 ಯಾಗಾರಮೆನಿಪ ವೇಶ್ಯಾವಾಟೆ ಕಂಗೆಸೆದುದಾನಂದಕಂದಮೆನಲು || ೨೨ ||

ಕಲಿಧಾತುವೆಂಬಂತೆ ಕಾಮಿತಾರ್ಥಪ್ರದದಿ |  
 ಲಲಿತಸುಖಮೆನೆ ಮಹಾಸದ ವಿಲಾಸದೆ ತಪೋ |  
 ವಿಲಸಿತೋದ್ಯಾನದೊಲ್ ಕೃಪಣಸಂಗವಿವರ್ಜ್ಯಪ್ರೇರ್ಣಿಮಾಶರಧಿಯಂತೆ ||  
 ಲಲಿತವೇಲಾಪೇಕ್ಷಮಾಗಿ ತೊಳಲುವ ಹಂಸ |  
 ಕುಲದಂತೆ ಮಾನಿಸಪ್ರಸರಣವಿನೋದಕರ |  
 ಚಿಲುವ ಶರದಾಗಮನದೊಲ್ ಸಿತಾಭ್ರಚ್ಛಾಯದಿಂದೆಸೆದು ಸೂಳೆಗೇರಿ || ೨೩ ||

ಶುಕವಾಗ್ನಿಲಾಸಕರಮಕ್ಷತ್ರೇಡಾಯೋಗ್ಯ |  
 ವಿಕಸಿತಭುಜಂಗಯುತನಿರ್ಭಯವಿಹಾರಕರ |  
 ಸುಕುಮಾರ ಶೃಂಗಾರರಸಭರಿತಮಾಗಿದುರ್ ವೀರಾಯಿತಾಡಂಬರಂ ||  
 ಪ್ರಕಟತಾವಾರಣಮದಾಗಿ ವಾರಣದಾನ |  
 ವಿಕಸಿತಾಂಗಣಮಚಿರಮಣಿತೋಜ್ವಲಾನಂದ |  
 ರಕುತಿಯೆನಿಸುವ ಸದಾಮೋದಕರದಿಂ ತೋರ್ದುಡಾಗ ವೇಶ್ಯಾವಾಟಿಯು || ೨೪ ||  
 ಶೃಂಗಾರರಸಪೀಠ ಸುವಿಲಾಸಗಳಿಗೆ ಮಠ |  
 ಸಂಗೀತಗಳ ನಿಲಯ ಸರಸಜನರಾಲಯ ಭು |  
 ಜಂಗರಿಂಗ್ರಹಾರಂ ನರ್ತನಕೆ ಗರುಡಿ ಕೃಪಣಹಲಹಲದ ಮರಡಿ ||  
 ತುಂಗತಾಪಸಮಾರ್ಗದುಃಶಕುನ ಸತ್ಸಂಗ |  
 ಭಂಗೀಕೃತಾಗಾರ ನಾನಾದಿಗಂತ ಸ್ವ |  
 ಣಂಗಂಗಳಾಕರ್ಷಣಂ ಗೈವ ವಿದ್ಯೆಯೊ ಯೆನಲ್ ಸೂಳೆಗೆರಿಯು ತೋರ್ದುಡು || ೨೫ ||  
 ಅತಿಕಾಯಸಂತೋಷಮಿಂದ್ರ ಜಿದ್ವೋಗ ಸಂ |  
 ತತವಿಭೀಷಣಮೋದ ಶುಕವಿನೋದಾಸ್ವದೋ |  
 ದ್ಧತಪ್ರಹಸ್ತೋದ್ಭ್ರಮಣಮಕ್ಶಾನುಮೋದಕರಸುಮನೋರಥಾಟನದಲೆ ||  
 ಅತಿಶಯದ ಕಂಪನಶ್ರೀಯುತಂ ಮೂಲ್ಯವತ |  
 ಯುತಮೆನಿಪ ಪ್ರಮದಾವನೋತ್ಕರ್ಷಮಂ ನಗರ |  
 ದತುಲಸರ್ವಸ್ವಮೆಂಬಂತೆ ವೇಶ್ಯಾವಾಟೆ ಕಂಗೆಸೆದುದನಿಲಭನಗೆ || ೨೬ ||  
 ರವಿಬಿಂಬಮೆಂಬಂತೆ ವಾರುಣೀರಾಗದಿಂ |  
 ಪ್ರವಿಲಸತ್ಸಂಸಾರದಂತಕ್ಷ ಖೇಲನದೊ |  
 ಳವಿರಳದ ವೈರಾಗ್ಯದಂದೆ ನಿರಾತಂಕ ವಿಲಿತಾನಂದದಿಂದೆ ||  
 ನನನಾಸ್ತಿ ಕಾಗಮಮದಾನಾಸ್ತಿ ಕೋಚ್ಚ ರಣೆ |  
 ಪ್ರವಿಮಲೋದ್ಯಾನದೊಲ್ ವಿಟಪಾನುಮೋದಕರ |  
 ಕವಿಕಾವ್ಯಮೆಂಬೊಲರ್ಥಾನುಕೂಲಿತ ಶಬ್ದಕಲಿತಸ್ತ್ರೈಣಂ ತೋರ್ದುಡು || ೨೭ ||  
 ಕಲಧೌತರಾಶಿಗಳ್ ವಿಮಲಕ್ಷಾನಾದಿಗಳ್ |  
 ಕಲಹಂಸಕನಿನಾದ ಕೃತಕಬಹುಳಾಮೋದ |  
 ಕಲಿತಮದುಪಾಯಿಕಲಕಲಕೈತರಪ್ರಚುರಪರಭೃತಾಡಂಬರಗಳು ||  
 ಚಿಲುವ ಪರ್ಯಂಕಿತಾಸ್ವದ ಮಣೀಮಯತೋಭಿ |  
 ಲಲಿತರತಿರಮಣೀಯಚರಿತೆಯಿಂ ಗಾಣಿಕೈ |  
 ಲಲನಾಜನಂ ತೋರ್ದುಡಖಿಲಜನತಾಂಧಕಂ ಖನಿಯೆನಿಸಿ ಜಿಳಗುವಂತೆ || ೨೮ ||  
 ನಿರತಪ್ರಬಂಧಾನುಸಂಧಾನದಿಂದ ಸಂ |  
 ಭರಣಿತಪುಮರ್ಥಸಂಪಾದನಾಪರರೆನಿಸಿ |  
 ವಿರತಿಯಂ ಪ್ರಕಟಿಸುತ ಸುರತಾನುಕೂಲ ಪರವಶತೆಯನ್ನಾಂತು ಬಳಿಕ ||  
 ಪರಿವೃತಭಿಮಾನಮಂ ಸರ್ವಸಮವೃತ್ತಿಯಂ |  
 ಧರಿಸಿದ ಮಹಾಯೋಗಿಗಳ ತೆರದಿ ವೇಸಿಯರ |  
 ನೆರವಿ ಕಂಗೊಳಿಸಿದುದು ಮಾರನಂಬಿನ ಮೊನೆಯ ಮಗುಳೆ ಮೊನೆಗೈವಂದದೆ || ೨೯ ||

ಅಸುರಭಾವದಲಿರ್ದು ಸುರತಾನುರಾಗಿಗಳ್ |  
 ಜಸಮಾಂತಪುಣ್ಯಜನ ಪುಣ್ಯಜನ ಸೇವಿತದಿ |  
 ವೊಸಪಲ್ಲವಾಲಂಕೃತಿಯರಾದೊಡಂ ತಿಳಿದಪರಮೂಲ್ಯಹಾರಿಗಳೆನಿಸರು ||  
 ಉಸುರಲಪ್ರತಿಬಂಧಯುತೆಯರೆಂದೆನಿಸಿದು |  
 ರಸೆಯೊಳಂ ಪ್ರತಿಬಂಧ ಕೈಲಾಸದತಿಶಯದೊ |  
 ಳೆಸೆವ ವಾರಾಂಗನಾ ವಿಸರಸುಂ ನಿಟ್ಟಿಸುತ ವಿಸ್ಮಯದಿ ನಡೆದನಾಗ || ೨೦ ||

ಶ್ವಶುರ ಬಡಬಾನಲಂ ಶ್ವಶ್ರುಬೋಧಿಪರು ಕರಿ |  
 ಕಸರು ಕರ್ಕಟಕಾ ನನಾಂದ್ಯಭೀಕರ ರೂಪ |  
 ಮೆಸೆವ ದೇವರ ತಿಮಿಂಗಿಲ ಬಂಧು ಶೈವಾಲಮುಪಕೀರ್ತಿ ಪಂಕಮಾಗಿ ||  
 ವೊಸ ತೀಲಮೆನಿಸುವ ಶಿಲೋಚ್ಚಯದ ಸಂಸಾರ |  
 ವೆಸರ ವಾರ್ಧಿಯ ತಳೆದು ಸುಖದಿ ಜೀವನ್ಮುಕ್ತ |  
 ದೆಸೆಯ ಸಂಪಾದಿಸಿದರಂತೆಸೆವ ಪ್ರತ್ಯಗ್ರಗಣಿಕಾಸಮೂಹಮೆಸೆಯೆ || ೨೧ ||

ಅತಿಮನೋಹರಮಾದ ಕೇರಿಯಂ ಕಂಡು ಮು |  
 ತ್ತುತುಲಸಂತಸದಿಂದ ನೋಡಿ ಬಹೆನೆಂದೆನುತ |  
 ಮತಿಯುತಂ ಪ್ರಾಸಾದವಿಳಿದು ನಿರ್ಘುಲಚಂದ್ರಿ ಕಾಮೋದಗೊಳುತೈದಲು ||  
 ಪ್ರಥಿತಮೃಗಮದಲಲಾಮವನಿಟ್ಟು ಗಳದೊಳಗೆ |  
 ಜೊತೆಗೊಳಿಸಿ ಬಾವನ್ನಮಂ ಮುಖಾಬ್ಬದಿ ವಿಳಿ |  
 ಯತುಲಸೊಗಸಂ ಬೀರ್ವ ವಿಟನಂತೆ ಮುಂಬುದು ತಂಬೆಲರು ತೀಡಿತಾಗ || ೨೨ ||

ನಸುನಗೆಯ ಜೊನ್ನದಿಂದಿನಮುಖಾಬ್ಬವ ನಗಿಸಿ |  
 ವೊಸಭೂಷಣದ ಬಿಸಿಲಿನಿಂದಕ್ಷಿಚಕ್ರಗಳ |  
 ಹಸನಾಗಿ ನಲಿಸಿ ನಾಸಾಚಂಪಕವನೋಳ್ಳ ವಿಟರು ಪಿಂದಿರುಗದಂತೆ ||  
 ವೊಸಮಸೆಯ ಕಣೆಗಳಂತಲ್ಲಲ್ಲಿ ಕಣ್ಣೆಸೆವ |  
 ಸಸಿವದನೆಯರ ತಂಡತಂಡದೊಳು ನೋಡುತ್ತ |  
 ಬೆಸಜಾಸ್ತ್ರ ಹರ ವಿಚಿತ್ರಗಳಿಗಚ್ಚರಿಗೊಳುತ ನೋಡುತ್ತ ನಡೆದನಾಗ || ೨೩ ||

ನೋಟಿಗಳೊ ಕುಸುಮಶರನಸ್ತದುವ್ವಾಟಿಗಳೊ |  
 ಬೇಟಿಗಳೊ ಮುಂದರಿಯದಲರಂಬನಾಟಿಗಳೊ |  
 ಸೂಟಿಯರಿಂದಿಗಡಿಗಡಿಗೆ ಸೂಚಿಸುವ ಮಾತುಗಳೊ ಸುಧೆಯ ಜೈವಾತವಗಳೊ ||  
 ಕೂಟರತಿರಂಭೆಮೇನಕೆಕಳಾವತಿಯರಂ |  
 ಮೀಟಿನಿವುದೆಂದು ವಿಟಜನರು ಮೆಚ್ಚುವೊಲಾ ವ |  
 ಧೂಟಿಯರು ನಿಜನಿಲಯಮುಂಗಡೆಗಳಲಿ ತೋರ್ದರಾ ಸ್ಮರನ ಗಜಗಳೆನಲು || ೨೪ ||

ತೋರುವುದು ಕಾರ್ಮುಗಿಲೊ ಸೋರುಡಿಯೊ ನೇತ್ರಗಳೊ |  
 ಮಾರಶರಗಳೊ ಚಂದ್ರಬಿಂಬನೋ ನಗೆಮೊಗಮೊ |  
 ಚಾರುತರಸೌವರ್ಣಕಲಶಗಳೊ ವೇರುರೋಜಂಗಳೋ ಕೈರವಗಳೊ ||  
 ನಾರಿಯ ಕಟಾಕ್ಷಗಳೊ ಕುಂಭೇಂದ್ರಕುಂಭಗಳೊ |  
 ತೋರಜಘನಂಗಳೊ ರಸಾಲಪಲ್ಲವಗಳೋ |  
 ಚಾರುರದನಚ್ಚದಗಳೋ ಕಾಣಗೂಡದೆನಲೆಸೆದರಾ ಮೋಹಿನಿಯರು || ೨೫ ||

ಮೊಗದೊಳಗೆ ನಸುನಗೆಯು ಗಳದಿ ಕೊಂಕುವ ಮಾತು |  
 ಸೊಗಸೀವ ಸೌರಭದ ತೌರೆನಿಪ ನಿಟ್ಟಿಸಿರು |  
 ಬಗೆಬಗೆಯ ಮೋಹನಗಳ ಜಿಲ್ಲದಂತಪಾಂಗಪ್ರ ಭೆಯು ಧಳಧಳಿಸುತ ||  
 ನಗಿಸುತ ಕುವಾಲಗಳ ನೀರಜಗಳರಳಿಸುತ |  
 ಮಿಗೆ ಯೌವನಸ್ತ್ರೀ ಸಮೃದ್ಧಿಯಂತಂಗಜನ |  
 ಬಗೆಯೊಳುದ್ಭವಗೈವ ಭಾಮಿನಿಯಳಾ ಕೇರಿಯೊಳು ತೋರ್ದಳಚ್ಚುರಿಯೊಳು || ೩೬ ||

ನಗೆಮುಳಿಸು ನಸುನೋಟ ಗಮಕ ಮೆಚ್ಚಿಗೆ ನಲವು |  
 ಮಿಗೆ ಸಂಪು ಮಗುಳಿಪು ಚಾತುರ್ಯಮೌದಾರ್ಯ |  
 ಸೊಗಸು ಮೂದಲೆ ರೀತಿಯುತ್ಸಾಹವೊಯ್ಯಾರಚಾಟು ಮೇಣ್ ಚಮತುಕೃತಿಯು ||  
 ಬಗೆಬಗೆಯ ಬೆಡಗು ಬಿನ್ನಣ ಬೆಸೆ ಚಮತ್ಕಾರ |  
 ದೊಗುಮಿಗೆಯ ತೋರಿ ನೋಡಿವರು ಪಿಂಡಿರುಗದಂ |  
 ತಗಣಿತ ಮನೋರಮ್ಯಮಾದ ವಾರಾಂಗನಾತತಿಯ ನಿಟ್ಟಿಸಿದನಾಗ || ೩೭ ||

ಸೊಗಯಿಸುವ ವೀಧಿಯೊಳು ಶೃಂಗಾರರಸದಂತೆ |  
 ಬಗೆಬಗೆಯ ಭೂಷಣಗಳಿಟ್ಟು ಮೃಗಮದ ಬೊಟ್ಟು |  
 ಮೊಗದೊಳಗಲಂಕರಿಸಿ ಮುದದಿಂದ ವೊಂಬಟ್ಟಿಯುಟ್ಟು ವೀಳೆಯವ ಪಿಡಿದು ||  
 ಸೊಗಸುಗಾರರ ಕೈಯಲೊತ್ತಿಯಂ ಪಿಡಿಯೆ ಬಂ |  
 ದೊಗುಮಿಗೆಯ ತಲೆವಾಗಲಿಲ್ಲ ನಿಂದೀಕ್ಷಿಸುವ |  
 ಮುಗುದೆಯಂ ನೋಡಿ ನಸುನಗುತ ಮುಂದರುಗಿದಂ ಮತ್ತೊಂದು ನಿಲಯದೆಡೆಗೆ || ೩೮ ||

ಬಳಲುಮುಡಿ ಬಟ್ಟಮೊಲೆಗಳ್ ಬೆದರುಗಂಗಳುಂ |  
 ಸುಳಿಗುರುಳು ತೆಳ್ಳಿಸಿರು ಬಡನಡುವು ನಡುಗೆ ಕರ |  
 ನಳಿನಂಗಳಂ ಬೀಸಿ ತೊದಲ್ನುಡಿಗಳಿಂದಿಂಪಿನಿಂ ವಿಟರನಾಗ ಕರೆವ ||  
 ಕಳೆವೆತ್ತ ಕಾಮಿನಿಯ ಕಂಡೊರ್ವ ನಾಗರಿಕ |  
 ಬಳಲಿ ಮದನಾಸ್ತ್ರದಿಂದೈತಂದು ದಾಡಿಮಾ |  
 ಫಲಗಳಂ ಕೈಗಿತ್ತ ತ್ವದ್ರದನಕೆಣಿಯಹವೆ ನೋಡೆಂದು ನಸುನಗುತಲೆ || ೩೯ ||

ನಿಡಿದಲರುಗಂಗಳುಂ ನೀಳ್ಳರದ ಜಡೆಕರದಿ |  
 ಪಿಡಿದಂಬುಜಾತಮುಖಗಂಡಮಂಡಲಗಳಿಗೆ |  
 ತೊಡೆದಿರ್ಪ ಜವ್ವಾದಿ ಸುರಭಿಳಿತಕರ್ಪುರದ ವೀಳೆಯವ ಚಪ್ಪರಿಸುತ ||  
 ನುಡಿನ ಗಳಿ ಮುಂಗೆಯ್ಯಲಡಿಗಡಿಗೆ ಮೂದಲಿಕೆ |  
 ಗೊಡುತ ಮೃದುವಾಣಿಯಿಂ ಪೋಪ ವಿಟರಂ ಕರೆವು |  
 ತೊಡಬಡಿಮುತಿರುವ ಮೋಹನನನುಂ ನೋಡುತ್ತ ನಡೆದನೊಲಿದಾ ಕ್ಷಣದೊಳು || ೪೦ ||

ಸರಗೈದು ಪೇರುರದೊಳಿಟ್ಟು ತರುಣಾಂಗುಳಿಗ |  
 ಳುರುಚಲನೆಯಿಂದ ಲಲಿತಂ ಶಂಕರಾಭರಣ |  
 ಸರಸದೇಸೀಯ ಮೋಹನಗೌಳರಾಮಕಲಿಕಲ್ಯಾಣಿರಾಗಂಗಳ ||  
 ಸರದಾಗುಹೋಗು ಸಂಚಾರಿ ವಿಭ್ರಮಣಿಗಳ |  
 ಪರಿಪರಿಯ ಕಲ್ಪನೆಗಳಂಟಿ ತ್ರಿಸ್ಥಾನಾಗ |  
 ಳರಿತು ವಲ್ಲಕಿಯ ಬಾಜಿಸುವ ಮೋಹನಕಣಿಯಳೊರ್ವ ನೀಕ್ಷಿಸಿದನೊಲಿದು || ೪೧ ||

ತೊಳಪ ಬೆಳ್ಳಿಗಳೊಳು ಮಣಿಮಯಾಂಗಣಮಧ್ಯ |  
 ದೊಳು ಚಂದ್ರಕಾಂತ ಕುಂದಣಿಕೆಗಳನಿಟ್ಟು ಥಳ |  
 ಥಳಪ ಬಜ್ಜರದೊನಕೆಗಳ ಪಿಡಿದು ನೆರೆದಾ ವಿದಗ್ಧಿಯರು ಸಂತಸದೊಳು ||  
 ನಳಿನಾಸ್ತ್ರನತಿಶಯಂ ಶಶಿಗೆ ಸಂತೋಷಕರ |  
 ಮೆಳೆಯ ತೆಂಬೆಲರಿಗೈಸಿರಿ ಬಸಂತಗೆ ಸೌಖ್ಯ |  
 ಬೆಳೆಯಲೆಂದಾಗ ಪ್ರಾರ್ಥನೆಗೈದು ಬೆಳ್ಳಿಂಗಳಾಟಕೆಳಸಿದರಾಗಳೆ

|| ೪೨ ||

ನಸುನಗೆಯ ಕಿರುನೋಟೆ ಲಲ್ಲೆ ವಿಭ್ರಮದೋಜೆ |  
 ಪುಸಿ ಮುಳಸು ಮೂದಲಿಕೆ ಮುಡ್ಡು ಕೊಸರುನ ಮೋಡಿ |  
 ಪೊಸತೆನಿಪ ರಸಕಲಿತನುಡಿಗಳಿಂದಿನಿಯರಂ ಬಾಗರೆದು ಭೇದಮುಳಿದು ||  
 ಕುಸುಮಾಸ್ತ್ರಪೂಜೆಗಳ ಕುಶಲದಿಂ ಮಾಡುತಿಹ |  
 ಸಸಿಮೊಗದ ಸೂಳೆಯಂಗಣದೊಳಗೈಸುರಭೇನು |  
 ಸಸಿನೆ ನೆಲಿಸಿಹುದೆನುತ ಪಾಡುತ್ತ ಬೆಳ್ಳಿಂಗಳಂ ತಳಿಸುತಿರ್ದರಾಗ

|| ೪೩ ||

ಮದನಶಾಪದಿ ನೆರೆಯಲೈತಂದ ವಿಟಚಿತ್ತ |  
 ದುದಯಮಂ ತಿಳಿದಿದಿವಂದು ಬರಸೆಳೆದಪ್ಪಿ |  
 ಚದುರಿಂದ ಗಲ್ಲಗಳ ಚುಂಬಿಸುತ ಕರೆದೊಯ್ದು ಮಣಿಮಂಚದೆಡೆಯೊಳಿಟ್ಟು ||  
 ಹೃದಯತಂಪೆನಿಸುವಧರಾವ್ಯುತವನಿತ್ತು ಸ್ಮರ |  
 ಕದನದೊಳ್ಳಂತಸಂಗೊಳಿಸುವ ವಿದಗ್ಧಿಯರ |  
 ಸದನ ಲಕ್ಷ್ಮೀಸದನಮಲ್ತೆ ಸುವ್ರಿಯೆನುತ ಪಾಡ್ಡರಾನಂದದಿಂದ

|| ೪೪ ||

ಬೆಳ್ಳಿಸುತೆ ಸವಿನುಡಿಗಳಿಂದ ಮಾಯಗಳೆಸಗಿ |  
 ಮೆಲ್ಲಮೆಲ್ಲನೆ ಸಾರಿ ಬಾಗರೆದು ಬರಿಮಾತಿ |  
 ನಲ್ಲಿ ನೆರೆಯಲೈಳಿಸಿ ಬಹ ಕಪಟವಿಟರುಗಳ ನಿಷ್ಪಣಮೆನುತ್ತಮರಿದು ||  
 ಲಲ್ಲೆಯಿಂ ಬಿಸಿಲಿಗರಿಸಿನ ತೊಲಗಿದಂತವರ |  
 ನೆಲ್ಲಿಯುಂ ಪೊದ್ದದ ವಿದಗ್ಧಿಯರ ಮಂದಿರಗ |  
 ಳಲ್ಲಿ ಸಿರಿಜವ್ವನಗಳೊಪ್ಪಿ ನವೆಯೆನುತಾಡಿ ಪಾಡುವರು ಕ್ರೀಡೆಗಳಲಿ

|| ೪೫ ||

ಬಲಶಾಲಿಯಲ್ಲದತಿ ಚತುರತೆಯ ತಿಳಿದಿಲ್ಲ |  
 ದೊಲಿಸಿದಂದದಿ ಬೇಡಿದುದನಿತ್ತು ಶಾರೀರ |  
 ಕಲಸಿಕೆಯನೀಯದತಿ ಮುಗ್ಧ ರೊಡನಾಟದಿಂ ಮನಬಂದ ತೆರದಿ ಪೊನ್ನಂ ||  
 ಸುಲಿದು ಸುಗ್ಧಿಯ ಕುರಿಯನೊಲಿಸಿಕೊಂಡಿಹಜಾಣೆ |  
 ನೆಲದಿ ಸೂಳೆಯರ ಮಾಣಿಕಮಲ್ತೆ ಪುಷ್ಪಶರ |  
 ನಲಗಿನಂತೆಸೆದಾವ ಕಾಲಮೊಳ್ಳಂತಸದೊಳಲಲು ಸುವ್ರಿಯೆಂದಳು

|| ೪೬ ||

ಇಂತು ಬೆಳ್ಳಿಂಗಳಾಟದಿ ಸೂಳೆಗಾರಿಕೆಗ |  
 ಳಂತರಂಗಗಳ ಮುಗ್ಧಿಯರಿಗರುಪುತ ತಮ್ಮ |  
 ಸ್ವಾಂತದಾನಂದದಿಂ ಖೇಲನಂಗೈವ ನಾರಿಯರನಿಟ್ಟಿಸುತಾಗಳೆ ||  
 ಮುಂತಕಡಿಯಿಡಲೊಂದು ಮಣಿಮಯದ ಸಜ್ಜೆಯೊಳು |  
 ಕಂತುಸಮರದಿ ಬೆರೆತು ಕಡುಮೂರ್ಛಿಯಾಂತಿರುವ |  
 ಕಾಂತನಂ ಮುಂಜೆರಗಿನಿಂದ ಬೀಸುತಲೊರ್ವೆ ಸೈಪಿಡುವುದಂ ಕಂಡನು

|| ೪೭ ||

ಶಿಖರಿದಶನಗಳೊತ್ತಮೊತ್ತೆ ಚಂದನದಿಂದ |  
 ನಖರೇಖೆಗಳನೈಣಮದದಿಂ ವಷಟ್ಕಾರ |  
 ಸಖತೆಯಾಂತಿಹ ಬಾಸುಳಂಗಳಂ ಕಪ್ಪುರದೊಲೊರಸಿ ಸುಳಿಗಾಳಿಯಿಂದ ||  
 ಮುಖದಿ ಬೆಮರಿಡುಕನಾರಿಸುತ ತನ್ನಯ ಪ್ರಾಣ |  
 ಸಖಿಯ ಕರದಿಂದಮುಪಚರಣೆಗೈಸುತ ನಿಚ್ಚ |  
 ಸುಖಿಯಳಂ ಕಂಡು ಮುಂದರುಗಲೊಂದೆಡೆಯಲ್ಲಿ ನಡೆವ ಚೆಲುವಂ ನೋಡ್ಡನು || ೪೮ ||

ಮೂದಲಿಸೆ ಮಾರ್ನುಡಿಯೆ ಮುದ್ದಿಡಲ್ ಮುಖವ ಕೊಡೆ |  
 ಸಾದರದೊಳಪ್ಪಿಡೆ ತನುವೀಯೆ ಸಂತವಾ |  
 ಮೋದದಿಂದೀಕ್ಷಿಸಲು ಮೊಗವೆತ್ತಿನೋಡೆ ಗೃಹಕ್ಕೆದಗೊಡೆ ಬಾರದಿರಲು ||  
 ದಾದಿಯರನಟ್ಟ ಕರಸುವೆ ತಿಳಿದು ತಿಳಿಯದೀ |  
 ಹಾದಿಯಂ ಪಿಡಿಯೆ ಸೊಗಸೀವುದೇ ಸೂಳೆಯರಿ |  
 ಗೀ ಧರಾತಳದೊಳಾರೊಲಿವರೆನ್ನುತ ಸುತೆಯನೀಕ್ಷಿಸಿದಳಬ್ಬೆ ಯುಬ್ಬೆ || ೪೯ ||

ಇನಿನುಡಿಯ ಪಳಿಯದಿರು ವಿನಯಂಗಳಳಿಯದಿರು |  
 ಮುನಿಸ ನಸುದೋರುತಿರು ಮುದ್ದುಗೊಸರುತ್ತಮಿರು |  
 ಕನಕನುಣೆವೊನ್ನುಗಳನೊತ್ತೆಯಿತ್ತಲ್ಲದೊಡೆ ನಗೆನುಡಿಗಳಾಡದಿರಲು ||  
 ಅನಿತರೊಳು ತನುತನುಗಳಂ ಸೋಂಕಲೀಯದಿರು |  
 ಮನವೊಲಿದು ನೆರೆಯದಿರು ಮಮತೆ ವೆಗ್ಗಳಿಸಿ ನಿಜ |  
 ತನುವ ನೋಯ್ಗೊಡದಿರೆನುತಾಗ ಮುದಿಕುಂಟೆಣೆಯು ಬೋಧಿಸಿದಳಾತ್ಮಭವೆಗೆ || ೫೦ ||

ಅಧರಮೋ ಮಾಣಕಮೊ ಮಧುರಿಮಾನಕವೋಲ |  
 ದುದಯಮೋ ಕೈಪಿಡಿಯೊ ಮಾತುಗಳೊ ಗಿಳಿನುಡಿಯೊ |  
 ಚದುರಕಂಠಸ್ವನಮೊ ಕಲಕಂಠಗಾನಮೋ ನೋಟೆ ಮನ್ಮಥನಾಟಮೊ ||  
 ಸುದತಿಯೋ ಸುರನಧುವೊ ಕಂಡಾವನಾದೊಡಂ |  
 ಹೃದಯ ಕಂಪಿಸದೆಂತು ತೊಲಗುವುದೆನುತ್ತಮಾ |  
 ಮುದಿಸೂಳೆ ಸುತೆಯ ವೊಗಳುತ್ತಿದಳೊಂದೆಡೆಯಲಚ್ಚರಿಯೊಳನುದಿನದೊಳು || ೫೧ ||

ಕಡೆಗಣ್ಣು ಪಾಶಮಂ ತೊಡರಿಸುತ ವಿಟವ್ಯುಗಗ |  
 ಕೆಡೆಯಾಡಿಡಾಕ್ಷಣದೊಳೆರಗುವಂದದಿ ಮಾಡು |  
 ತೊಡನೆ ನಿಲಯದೊಳಿದರ್ ಸರ್ವಸ್ವನೊಪ್ಪಗಿಸಿ ಜಾತ್ಯಭಾವದಲಿ ದಿನವ ||  
 ಕಡೆಗೊಳಿಸುವಂತೆನ್ನ ತನುಜೆ ಸಿಂಗರದೋಜೆ |  
 ಬೆಡಗಿನಿಂದೆನುತೊರ್ವೆ ಸಖಿಯೊಡನೆ ಸಂತಸದಿ |  
 ನುಡಿವುತಿರ್ದಳದೊಂದು ತಾಣದೊಳ್ಳಲ್ಲವರ ಚಿತ್ತ ತಲ್ಲಣಗೊಂಬೊಲು || ೫೨ ||

ತುಡುಕಲೇ ಸ್ಮರನಂಬು ಕಡೆಯ ಕಂಗಳುರೋಜ |  
 ಕೊಡವೆ ಮಗುಳಮೃತ ವೊಂಗೆೊಡಗಳಿಂಗಳಧಿಕತೆಯ |  
 ಗಿಡವೆ ಸವಿನುಡಿ ಗಿಳಿಯ ಪಡೆಗೆ ಸವಿಯೂಟಮಂ ಚಂಚಲಕ್ಕೆಡೆಯಾಟಮಂ ||  
 ತೊಡರಿಸದೆ ತನುಕಾಂತಿ ಬಿಡುವುದೇ ಮತ್ಸುತೆಯ |  
 ಬೆಡಗ ನಿಟ್ಟಿಸುತ್ತಾವ ವಿಟನಾದರುಂ ಪಜ್ಜೆ |  
 ಯಿಡುವನೇ ಮೋಹನದ ಕಣೆಯಳೆಂದೊಂದೆಡೆಯ ನುಡಿಡಲ್ ಜರಜ್ಜುರತಿಯು || ೫೩ ||



ಪಿಡಿನಡುವು ತರುನಕ್ಕೆ ಪಿಡಿಗಂಡಸುಂಡಲಗ |  
 ಳಡಿವಾವರೆಯು ಸ್ಮರನ ಪೊಂಗಹಳೆ ಜಂಘೆಗಳೊ |  
 ಪೊಡವಿ ಜಘನಂ ತಳೋದರ ಶ್ರೀಫಲೋಪಮಿತ ಕುಚಕಂಬುಕಂಠಗಳೊ ||  
 ಬೆಡಗ ನಿಟ್ಟಿಸದೆ ಮುಂದಡಿಯಿಟ್ಟರೊಂದರಿಯೆ |  
 ಕುಡಿನೋಟಮಾತ್ರ ಸೋಂಕಿದರೆ ಮುಂದೈದುವನೆ |  
 ಪೊಡವಿಯೊಳಗೆನ್ನ ಸುತೆಯೊಡಗೂಡಿವನಿದ್ರನೆನುತ ನುಡಿವಳದೊರ್ವೆಯು || ೫೪ ||

ಬಿಗಿದು ಬಾಹಾರಜ್ಜುಗಳಲಿ ಕೂರುಗುರ್ಗಲಿಂ |  
 ಸಿಗಿದು ಜಡೆಯಿಂ ಪೊಡೆದು ಗಳರವದ ಮಂತ್ರಗಳ |  
 ಬಗೆಬಗೆಯೊಳುಚ್ಚರಿಸುತಡಿಗಡಿಗೆ ನಸುನಗೆಯ ಬಸುನುಮಂ ತೂಪಿರುವುತೆ ||  
 ಮಿಗೆ ಹಸ್ತತಾಡನಗಳಿತ್ತು ಸ್ಮರಭೂತಮಂ |  
 ನಗಿಸಿ ನುಡಿಸುತಲಿ ಪೋಗಾಡಿಸಿದಳೊಂದೆಡೆಯ |  
 ಸುಗುಣೆ ನಿಜವಲ್ಲಭಗೆ ಸುಖರಸಾನಂದಾಬ್ಧಿ ಪರ್ಚಿ ಮುಂಬರಿವಂದದಿ || ೫೫ ||

ದ್ವಿಜರಾಜಮುಖಿಯಾನು ನೀಂ ಭುಜಂಗನೆನಲೈ |  
 ತ್ಯಜಿಸಿದೆಂ ಭಯಗೊಂಡು ರಾಹುಚಂದ್ರಗೆ ಮೈತ್ರಿ |  
 ಸೃಜಿಸಿ ತೋರ್ದವುದಂಟೆ ತೊಲಗೆನಲ್ಮತ್ತನಂ ನಗುತೆಂದ ಮಮತೆವೆತ್ತು ||  
 ರಜನಿಮುಖಚಂದ್ರಮಗೆ ಶತ್ರುವೇ ರಾಕೇಂದು |  
 ತ್ಯಜಿಸಿಪುರ್ದಜ್ಞಾನಿ ಮಿತ್ರಶತ್ರುವು ತಿಳಿಯೆ |  
 ಭುಜಗವೇಣೆ ಭುಜಂಗನಿಹೆ ಭೇದಮೇನುಂಟು ಕೈಗಂಟೆ ನೋಡೆಂದನು || ೫೬ ||

ಮಾರನ್ವಪತಿಯ ತೇಜಿ ಭೂರಿಮೋಹನರಾಜಿ |  
 ಹೀರಖಚಿತದ ಬೊಂಬೆ ಚಾರುಪೂವಿನ ತೊಂಬೆ |  
 ತೋರಮುಡಿಯ ವಧೂಟೆ ನಾರಿಯರೊಳುಂ ಮೇಟೆ ಮುಗುಳ್ಳಗೆಯ ಮೋಹನಕಣಿ ||  
 ಮಾರರತಿಯುತ್ಪನ್ನೆ ಸ್ಮರಕಲಾಸಂಪನ್ನೆ |  
 ಧಾರಿಣಿಯೊಳರೆನಿಮಿಷ ನಿನ್ನೊಡನೆ ಬೆರೆದು ಸುರ |  
 ವಾರಾಂಗನಾಪುರನ ನೆನೆವೆಯೆಂದೆನುತೊರ್ವೆ ಪೊಗಳ್ಳಳಾತ್ಮಜೆಯನಾಗ || ೫೭ ||

ಪೆರೆನೊಸಲ ಚಿಂದುಟಿಯ ನುಣ್ಣನಿಯ ತೆಳ್ಳದಪಿ |  
 ನುರುಪ್ಪು ಗಾಯತನಯನ ಬಲ್ಮೊಲೆಯ ಬಾವನ್ನ |  
 ಪರಿಮಳಾಂಗದ ಮುಗ್ಧೆಯರೆನಿಮಿಷ ನಿನ್ನೊಡನೆ ಸಲ್ಲಾಪಕೆಳಸಿದಾತ ||  
 ಸ್ಮರನ ಬೆಡಗಂ ಜಯಂತನ ಚತುರವೈಶ್ರವಣ |  
 ತರಳನ ವಿಲಾಸಮಂ ತಕ್ಕಿಪನೆಯೆನುತಮಿಾ |  
 ಪರಿಯ ವಿಟನೆಡೆಯ ಪೊಗಳಿದಳೊರ್ವೆಯಾತ್ಮಜೆಯನಧಿಕತರ ಮೋದದಿಂದ || ೫೮ ||

ಕರಯುಗಂ ನಯನಯುಗ ಕದಪು ದಂತವಾಸ |  
 ಗುರುಕುಚಂ ಸುಳಿನಾಭಿ ಮದನಮಂದಿರಗಳೆನೆ |  
 ಸ್ವರುಶನಂ ತಾಡನಂ ಚುಂಬನಾದಿಗಳಿಂದ ಸ್ಮರನ ಕಳೆಯರಿತು ಬೆರೆತು ||  
 ಹರುಷಗೊಳಿಸದೆ ಸುಮಂಗಳ ಪುರಿದ ತೆರನಂತೆ |  
 ವರಿಸಲೇನುಂಟೆನುತಲೊರ್ವೆ ನೂತನ ವಿಟನ |  
 ಪರಿವಿಡಿಯನೀಕ್ಷಿಸಿ ವಿದಗ್ಧೆಯೊಪ್ಪಿದಳೊಂದು ಮಣಿಮಂಚದೆಡೆಯೊಳಾಗ || ೫೯ ||

ವೊನ್ನ ಗೃಹವನೀವ ಪಲಬಗೆಯಲುಪಚರಿಪ |  
 ನೆನ್ನ ವಾಸೆಯೊಳಬ್ಬಿಯೊತ್ತೆವಿಡಿದಲ್ಲಿಗೈ |  
 ದೆನ್ನು ತೆನ್ನಂ ಜರಿವಳಾವಗಂ ಋರಳಿಯೊಳು ಸಾಧಕಂಗೆಯೊಡಲಿನ ||  
 ಉನ್ನ ತಾಯಸ ತನುಕನೆತ್ತೆಗೈದಿ ಜೀವದಿಂ |  
 ದಿನ್ನು ಳವೆನೆಂತಬಲೆ ಪೇಳೆಂದು ಸವಿಯೊಳಂ |  
 ತನ್ನ ವೃತ್ತಾಂತನುಂ ಬಿತ್ತರಿಸುತಿದಳೊಂದೆಡೆಯ ಕಿರಿಸೊಳೆ ಭಯದೆ || ೬೦ ||

ಅಳಿಗಳುಂ ಪಾರುತಿನೆ ಪವಳ ಬೆಳ್ಳೇರುತಿನೆ |  
 ತಳೆದಿವೆಕೊ ಕಮಲಕುಡ್ಯಂಗಳು ಮರಾಳಗಳ |  
 ಕೆಳೆಯೊಳ್ ಕ್ಷತಂಗಳಂ ಮೈಮರೆದು ಮಗುಳೊತ್ತೆಗೊಳುವೆ ಮುಗ್ಧತೆಯನಾಂತು ||  
 ಪಳದ ಸುಮರಸವದೇಂ ತುಳುಕುವುದೆಯೆನೆ ಚತುರ |  
 ನಿಳಯಂ ಮಿಳಿಂದಮೊಂದೆರಗಿರದೆ ಸರಸಮೇ |  
 ನುಳಿಯದೇ ನೀಂ ತಿಳಿಯದಾದೆಯೆಂದೆನುತೊರ್ವೆ ನಾಣ್ಣಿಸಿದಳಾಗ ವಿಟನ || ೬೧ ||

ನಸುಮುಳಿಸಿನಿಂದ ನಿಡ್ಡೆಯನಾಂತೊಲಾನೆನಿ |  
 ತ್ತುಸಿರಿದರು ಗಣಿಸದಿರಲಾಂ ಮೆಲ್ಲನತಿಮೃದುಳ |  
 ಬಸಜಪಲ್ಲವಗಳಂ ಮಿಸುಕಲತಿಕೋಪದಿಂದೆದ್ದು ಜಡಿಯಿಂದ ಪೊಡೆದು ||  
 ಪೊಸನಬುಕ್ಷತದಂತಹತಿಗಳಿಂದೀ ಪರಿಯ |  
 ಕುಸುಮಶರನಂಡಲೆಗೆ ಕ್ರೋಧಮುಖದಿಂ ಶಾಂತಿ |  
 ಎಸಗಿದಳೆನುತ್ತ ಗೆಳೆಯಳ ಪರಿಯ ನೇಹಿತನೊಳೊರೆದನೊಂದೆಡೆಯೊಳೊರ್ವಂ || ೬೨ ||

ತನುಗಳು ವಿಭಿನ್ನ ಕಾರುಣ್ಯಮಿರ್ವಂಗೊಂದೆ |  
 ಮನಮನಗಳೆರಕ ಮೆಚ್ಚಿಗೆ ಮನೋಹರಬೇಟೆ |  
 ನೆನಪು ಚೆಲ್ಲಾಟ ವೃದುನುಡಿ ನಗೆಯು ನೋಟಂಗಳೆರವಿಲ್ಲಮಿಂತಾದರುಂ ||  
 ಮನುಮಥನು ವಶನೆಮಗೆ ಮತ್ತಾವರಾದೊಡಂ |  
 ಮಿಸುಗುವರೆ ಲೋಕದೊಳಗೆಂಬಂತದನ್ಯೋನ್ಯ |  
 ವನು ಪೊಗಳಿಕೊಳುತಿದಳೊರ್ವೆ ತಮ್ಮಯು ಚೆಲ್ವ ರೂಪುಗಳನಾಳಿಯೊಡನೆ || ೬೩ ||

ಒಲಿದುದೇಂ ಕುಂದೆ ಬಂದಾಳಿಯೊಳು ಮಾರ್ನುಡಿಯ |  
 ನುಲಿಯದೇನೊಂದನುಂ ಗಜರುತಂ ಕೋಪಿಸುವ |  
 ಕಲಿತನಮಿದೊಳ್ಳಿ ತಾಯ್ತನುತ ಕಂಬನಿಯಿಡುತ ಕನಲಿ ಕಂಪಿಸಿ ತರುಣಿಯು ||  
 ಒಲಿದು ಬಿಗಿಬಿಗಿದಪ್ಪಿ ಚುಂಬಿಸುತ ಮುಂಜೆರಗಿ |  
 ನೊಳಗೆ ಕಣ್ಣೇತೊಡೆದು ಕಂಪನವ ಪರಿದು ಸ್ಮರ |  
 ಕಳೆಯುರುರಸಮೆಯೆನಲ್ ತಣ್ಣುಗೊಳಿಸಿದನದೇಂ ಪ್ರೌಢನೋ ವಿಟಜನರೊಳು || ೬೪ ||

ನಗೆಯ ತಿಳಿದೈದಿ ಮೊಗರಸವರಿತು ಪೊರ್ದುತ್ತ |  
 ಸೊಗಸಾಂತ ಪುಳಕಮಂ ಕಂಡಪ್ಪಿ ಮಾನಸದ |  
 ಬಗೆಯರಿದು ಮುದ್ದಿಟ್ಟು ಭಾವಬಂಧಗಳಿಂದ ಕೊಟ್ಟು ಕರತಾಡನಗಳ ||  
 ಸೊಗಸ ತೋರಿದಡಲ್ಲದೊಲ್ಲನೆನ್ನಿ ನ್ನುಳಿದ |  
 ಮುಗುದೆಯರ ಮೊಗವ ನಿಟ್ಟಿಪನೆಂತು ಮದನನೀ |  
 ಜಗತಿಗುಪದೇಶಿವೊಲು ಬಂದನೆನುತೊರ್ವೆಯೊಳು ಮತ್ತೊರ್ವೆ ಪೇಳ್ತೊಳೊಲಿದು || ೬೫ ||

ಸರಸ ಮೂದಲೆ ಲಲ್ಲಿ ಸಂಚುಗಾರಿಕೆ ಮನೋ |  
ಹರನುಡಿ ಸುಖಾಮೋದ ಸಿರಿಯ ಸಂಬಾಧಂಗ |  
ಳೆರಕವಾಂತೀ ಸೂಳೆಗೆರಿಯಳಕಾವತಿಯ ಸಗ್ಗ ಗಾಂಧರ್ವರವ ||  
ಪರಿಕಿವೊಡೆ ಗಸಣಿಗೊಳುವೊಡೆ ಸಕಲದೇವತೆಗ |  
ಳಿರುವ ತಾರಾಗಾರಮಾದ ಬಳಿಕೇ ನೆಲನ |  
ಕರಚೆಲುವ ವೊಗಳಲೆಂತಳವಪ್ಪುದೆಂದಾಗ ಮರುಳಾದ ಮರುತಸುತನು || ೬೬ ||

ಇದು ಕಳಾಯತಕೇರಿಯೆನುತೀಕ್ಷಿಸಿದರಿಲ್ಲಿ |  
ಯುದಿತಮಾಗದು ದಾರಿ ತಿರುತಿರುಗಿ ಬೇಸಾರಿ |  
ಕದಬದಂಗೊಳಲೇನು ಸಾಂದ್ರ ಚಂದ್ರೋದಯದ ಬೆಳಗಿನೊಳು ಧಳಧಳಿಸುತ ||  
ಮುದನ ಬೀರುವ ನ್ನದನನ ನೋಳೈನೆಂದೈದಿ |  
ಚದುರಿಂದ ಪರಿಸರದೊಳೆಡೆಯಾಡುತೊಂದೆಡೆಯ |  
ಪದವಿಟ್ಟು ಪ್ರಾಕಾರವಿಡಿದು ಮೆಲ್ಲನೆ ವೊಕ್ಕನಸುರನು! ದ್ಯಾನನನನ || ೬೭ ||

ನೋಡಿ ವಿಸ್ಮಿತನಾಗಿ ಮೂಗಿನಲಿ ಬೆರಳಿಟ್ಟು |  
ಮೂಡುವಾನಂದದಿಂ ಮುಂದರಿಯದಾಮೋದ |  
ಗಾಡಿಯೊಳು ಚಿತ್ರಪುತ್ರಳಿಯಂತೆ ಮರುತಭವನರೆನಿಮಿಷ ನೋಡುತಿರ್ದು ||  
ರೂಢಿಯೊಳು ಭಾಗ್ಯಸಂಪದ ಸೌಖ್ಯದೇಳಿಗೆಯು |  
ಈಡೆನಿಸದೀ ನಂದನಕ್ಕೇಸು ತಪದಿ ಕೈ |  
ಗೂಡಿತೋ ದಶಗಳಿಗೆ ಶ್ರೀರಾಮಪುರದರಸನೊಲುಮೆಯೆಂದೆನುತಮಾಗ || ೬೮ ||

ಆರನೆಯ ಸಂಧಿ ಸಮಾಪ್ತಂ.



## ಏಳನೆಯ ಸಂಧಿ

ಸೂಚನೆ || ಶಿಶುಪಾಲಾದಪಕ್ಷೋಡದಲಿ ಮಲಿನತರ |  
 ದಂಶುಕವಿ ತೋರ್ಪ ಮಣಿಯಂತೆ ಗೋಚರಮಾಗ |  
 ಲಂಶುಮಾಲಿಯ ಕುಲೋತ್ತಂಸನರಸಿಯ ಕಂಡು ಪವನಸುತ ನಲಿದನಾಗ ||

ಇಂಬಿನಿಂ ಪಾಡುತಿಹ ಸವಿಮಾತಿನರಗಿಳಿಯ |  
 ಡೊಂಬಿಗಳ್ ಕ್ರೀಡಿಪಾಲಯಮೊ ಪರಪುಟ್ಟಿಗಳು |  
 ಸಂಭ್ರಮದಿ ಖೇಲನಂಗೈವ ಮಂದಿರಮೊ ಮಾಯೂರ ನಾಟ್ಟಿದ ಗರುಡಿಯೊ ||  
 ಶಂಬರಾರಿಯ ಮನೋಹರಸೌಧ ನೋಡೆ ಕಾ |  
 ದಂಬತತಿಗನುಮೋದ ಭೋಜನದ ಶಾಲೆಯಹು |  
 ದೆಂಬಂತಶೋಕನನದೆಡೆಯ ಕೃತ್ರಿಮದ ನಗ ಗೋಚರಿಸಿತಾಗಳಗಜೆ || ೧ ||

ನಿರತಂ ಬಸಂತನಾವಾಸವಾಗಿಹನೆಂದು |  
 ಪರಿಪರಿಯ ಫಲಪುಷ್ಪ ಪಲ್ಲವಂಗಳ ಭರವ |  
 ಧರಿಸಿ ಶಾಖಿಗಳೆಲ್ಲ ಶುಕದ ಸವಿನುಡಿ ಪಿಕದ ಗಾನ ಶಿಖಿಗಳ ನೃತ್ಯದೆ ||  
 ಸರಸಪಲ್ಲಾ ಪಕಳಿಸಿದರಿಂಬ ಮಾಳ್ಳಿಯೊಳು |  
 ನೆರೆದಿಪ್ಪ ಷಟ್ಟಿದಂಗಳ ರ್ಪೀಂಕೃತಸ್ಸನಂ |  
 ಮರುತಾತ್ಪ್ರಭವಗೆ ಸುರಲೋಕಪಾಸಟಿನೆಲನಿದಾದುದೆಂಬಂತಾಗಳೆ || ೨ ||

ಸುಮನಸವಿಲಾಸಕರ ಕನಕರಾಜತತರುಗ |  
 ಳಮಿತ ಫಲಪುಷ್ಪ ಭಾರಾವನತಮದಮತ್ತ |  
 ಭ್ರಮರರ್ಪೀಂಕಾರಕಮನೀಯತರಕಾಕಲೀಸಂಪ್ರದಾಯಂ ಮೆರೆಯಲು ||  
 ..... ತತುಲತೋಷಕರ |  
 ದಮೃತೋಪಮಿತ ಫಲಂಗಳನಾಂತು ತೋರುತಿರೆ |  
 ಶ್ರಮನಿನಾರಣಮಾಮದೀಕ್ಷಿಸಿದಮಾತುರದೊಳಾ ಮರುತ್ತಂಭೂತಗೆ || ೩ ||

ಎಲ್ಲಿ ನೋಡಿದರು ಕುಸುಮಂಗಳನು ಪದದಲ್ಲಿ |  
 ಚೆಲ್ಲುವ ಮರಂದ ತುಂತುರುವನಿಗಳಾವೆಡೆಗೆ |  
 ಳಲ್ಲಿ ಸೌ.....ಯ ತೋರ್ಪ ತರುಪಂಡಂಗಳು ||  
 ಉಲ್ಲಸಿತ ಮತ್ತಮಾಯೂರನರ್ತನ ಕೋಕಿ |  
 ಲೋಲ್ಲಾಸಕರಸರಂ ಮಲಯಮಾರುತ ನಲಿನ |  
 ಚೆಲ್ಲಾಟ ತೋರ್ಪದಾವಾವೆಡೆಯ ನಂದನವು ಮನ್ಮಥನ ಬೀಡಿನಂತೆ || ೪ ||

ರತುನಮಯ ವೇದಿಕೆಗಳಲ್ಲಲ್ಲಿ ಸೌವರ್ಣ |  
 ವಿತತ..... ಪಂಥಾನ |  
 ಮತಿಶಯದ ಹೀರಪರಿಯಂಕಗಳ್ಚೂ ರುಹಗಳೆಡೆಗಳೊಳಗಳವಟ್ಟಿರೆ ||  
 ಮತಿಯುತಂ ನೋಡುತಚ್ಚರಿಗೊಂಡ ಭೋಗಗಳ |  
 ತತಿಗಳೊಂದೇ ಬಾರಿ ತಪದಿಂದ ಬಂಧುಜನ |  
 ಹಿತಕರದಿ ನೆರೆದಿಹವೊ ಶಿವಶಿವಯೆನುತ್ತಲ್ಲಿಗಲ್ಲಿ ನಿಟ್ಟಿಸುತ್ತಿದಿದಂ || ೫ ||

ಸತತಗತಿಯಾತ್ಮಜಂ ಸಂತಸಂಗೊಂಡು ತರು |  
 ತತಿಗಳಂ ನೋಡುತ್ತ ಬರುತಿರೆ ಪಚ್ಚೇಳಿಮದ |  
 ವಿತತ ಸುಮಸಂದಣಿಯ ರಜವು ಮರುತನ ಹತಿಯೊಳುದಿದರ್ತಿನೋದಗೊಳುತ ||  
 ಹಿತಮೆನಿಪ ಚೈತ್ರನೈತರೆ ಪುಷ್ಪವೃಷ್ಟಿಗಳ |  
 ನತಿಶಯದಿ ಮಾಳ್ವಂತೆ ಪುಷ್ಪಮಯದಿಂ ಮರು  
 ತ್ಸುತನೆಸೆದನೆರೆ.... ತಂದಲೆಂಬಂದದಿಂದಾವನೋದ್ದೇಶದೊಳಗೆ || ೬ ||

ಪಿಡಿದು ಕಂಪನಗೆಯ್ಚಿ ಪತ್ರಫಲಪುಷ್ಪಂಗ |  
 ಳುಡಿದ ವಿಟಪಿಗಳೆಲ್ಲ ಸ್ವಂಧಾವಶೇಷಿತದೊ |  
 ಳೊಡನೆ ಕಂಗೊಳಿಸಿದುವು ಧೂರ್ತನೊಳ್ಳೆರೆದ ಪ್ರಮದಾವಿಕಾರಂಗಳಾಂತು ||  
 ನುಡಿದ ಪಕ್ಕಿಗಳುಲುಹು ಸಾರಂಗಸಂಭ್ರಮಗ |  
 ಳಡಿಗಡಿಗಿಯಾಂತ ಕೋಲಾಹಲದೆ ಲಜ್ಜೆಯಂ |  
 ಪಿಡಿದ ಮಾನಿಯರಂತಾ ವಿಟಪಿ ಸಂತತಿಗಳೆಸೆದುವಾವಾಡೆಯೊಳು || ೭ ||

ಪಲಂಬಗೆಯ ವಾರಿಸಂಭರಿತ ವಾಪೀನಿಚಯ |  
 ಲಲಿತಮಣಿಹೈಮನುಯ ಸೋಪಾನಪವಳಂಗ |  
 ಳೊಲಿವ ಸೈಕತದಿ ಸುಪ್ಪಾಣಿಶರ್ಕರ ಸ್ಫಾಟಿಕಾಂತರದ ಕುಟ್ಟಿಮಗಳ ||  
 ಚೆಲುವರಸ ಸಿದ್ಧರಸಕಾರಿತದಿ ಬೇಡಿದುದ |  
 ನೊಲಿದೀವ ಸುರತರುಗಳೆಂಬಂತೆ ಸ್ವರ್ಣಮಯ |  
 ನೆಲದೊಳಾರಾಜಿಸಿದವಮಿತ ವಿಕಸಿತಪದ್ಮಕೈರವಾಮೋದಕರದೆ || ೮ ||

ಹಂಸಕಾರಂಡಕೋಕಾಂಗನೋಲ್ಲಾಸಗಳು |  
 ಹಂಸೀಗಣದ ನಾಟ್ಯ ಭೃಂಗೀರಸೋತ್ಪಲಿತ |  
 ಸಂಸಾರದಿಂ ಮನೋಹರನಿಲಯಮೆಂಬಂತೆ ಪುಷ್ಪವಾಟಿಕೆಗಳೆಸೆಯೆ ||  
 ಪುಂಸಮಾಗಮಕೆಳಸಿ ಪುದಿದ ಹರುಷದೊಳೂರಿ |  
 ರಂಸೆಗೈತಹ ಚಕ್ರಮಿಥುನಂಗಳಾ ವನೋ |  
 ತ್ತಂಸಮೆಂಬಂದದಿಂದಾ ತಾಣ ಕಂಗೊಳಿಸಿತಾಗ ಮಾರುತಿಯ ಕಣ್ಣೆ || ೯ ||

ಮುಂದಕಡಿಯಿಡುತಮಚ್ಚರಿಗೊಳುತ ವಿದ್ರುಮಗ |  
 ಳಂದಮಂ ನೋಡುತ್ತಲಮಿತಮಂ..... |  
 .....ತ ಬಹ ಗುಲ್ಮದರುಚಿತ್ರ ವೀರುಧಾಲಯಗಳೆಡೆಯ ||  
 ಕಂಧರಗಳೆಂಬಂತೆ ಚಿತ್ರಕೂಟಗಳಿಂದ |  
 ಮಂದವಡೆದುರುತರದ ಮಣಿನಿಲಯಗಳನಾಂತು |  
 ಚಂದ್ರಿಕಾ ಹಾಸದಿಂದೆಸೆದುವಾನಂದಕರಮೆನಿಪ ಕ್ರೀಡಾಶೈಲಗಳ್ || ೧೦ ||

ಲೀಲಾಗಿರಿ.....ತಾ |  
 ಜಾಲಮಣಿ ಸೌವರ್ಣಮಯದಿಂದ ಜಲಕಣನಿ |  
 ರಾಲಸ್ಯದಿಂದುರ್ವ ಮುಕ್ತಾಫಲಂಗಳಂ ಸರ್ವರುತುನಾದಂಗಳಿಂ ||  
 ಕೈಲಾಸಶಿಖರದಂದದಲಿ ಧಾವಳ್ಯಮೆನೆ |  
 ಮೇಲಿನಿಸಿ ರಾಜಿಸಲ್ಪಂಡು ಕೌತುಕಗೊಂಡು |  
 ಭೂಲಲನೆಯಾತ್ಮಜೆಯನರಸಲುಜ್ಜುಗಗೊಂಡನಾ ಮರುತ್ಸಂಭೂತನು || ೧೧ ||

ಕಾಸಾರಮೆನಿತೊ ಕ್ರೀಡಾಶೈಲಮೆನಿತುಟೋ |  
 ಲೇಸೆನಿಪ ಸೌಧಂಗಳೆನಿಸೊ ಮನ್ಮಥರತೀ |  
 ವಾಸಕರಮೆನಿಪ ಸುಮನಸಮಂದಿರಗಳೆನಿತೊ ನಲಿವ ಶುಕಪಿಕ ಸೋಗೆಯ ||  
 ಭಾಸುರಾಮೋದಕರ ಮೆನಿತೆನಿತೊ ನೋಡುವರೆ |  
 ವಾಸವನ ಲೋಕ ತಾನಲ್ಲದಡೆ ದಶಮೌಳ |  
 ಯೇಸು ತಪಮೆಸಗಿ ನಂದನಚೈತ್ರರಥ ಕನಕಬನವ ಸಂಪಾದಿಸಿದನೊ || ೧೨ ||

ಎನುತ ವಿಸ್ಮಯಗೊಳುತ ಮುಂದಕಡಿಯಿಡೆ ತೋರ್ದು |  
 ದಿನಸಹಪ್ರ ಪ್ರಭೆಯ ತೌರೆನಿಪ ತಾಣ ಮುಂ |  
 ದನುನಯಮೊಳಲ್ಲಿ ಗೃತರೆ ಸ್ವರ್ಣಮಯಬನಂ ಕಂಗೊಳಿಸಲನಿಲಸುತನು ||  
 ಮಿನುಗುವ ತಟಿಲ್ಲತೆ ಬೃಹದ್ಬಾನು ಸಂತತಿಗ  
 ಳನುವಿಂದ ವಿಶ್ವರೂಪಾಂತು ಬಂದೀನೆಲದೊ |  
 ಳನುದಿನಂ ಪೊಳೆದಪುನೋಯೆನುತ ಬೆರಗಾದನಾ ಮರುತಸುತ ಬನವ ನೋಡಿ || ೧೩ ||

ಮೇರುಗಿರಿ ಭಾಸ್ಕರ ಪ್ರಭೆಯಿಂದ ಪೊಳೆವಂತೆ |  
 ಮಾರುತಿಯು ರಶ್ಮಿಮಾರ್ಪೊಳೆವನೆಗಮಾ ಮೂರ್ತಿ |  
 ತೋರಿ ಕಾಂಚನರೂಪನಾದನೆಂದೆ ತಿಳಿದನಾಗ ತನ್ಮಯಚಿತ್ತದೆ ||  
 ಚಾರುತರಕಿಂಕಣೀಗಣ ಮರುತಮಂದ ಸಂ |  
 ಚಾರದಿಂ ಕಾಕಲೀಕಲರವದ ಮಧುರತೆಯ |  
 ತೋರುವದ್ಭುತವ ಕಂಡರೆನಿಮಿಷ ಮರುತಸುತ ನಿಟ್ಟಿಸಿದನಲ್ಲಿಯಿಂದ || ೧೪ ||

ಕಾಂಚನ ಪ್ರಭೆಯಿಂದ ಕಂಗೊಳಿಪ..... |  
 .....ಮಹೀರುಹಗಳೊಂದೆಡೆಯ ಪರಿಮಳಿಸೆ |  
 ಚಾಂಚೋಕೋಲ್ಲಾಸ ನುಡಿವ ಪಂಡಿತವಕ್ಕಿಗಳತಿವಿಲಾಸವೀವ ||  
 ಪಾಂಚಾಲಿಕೋಪಶೋಭಿತ ಬಕುಳ ಮಾಕಂದ |  
 ಸಂಚಾಲನಂ ಮನೋಭವನ ಚಾಲನೆಗಂ ರ |  
 ಸಾಂಚಿತವ ಕೊಡುವ ಶೃಂಗಾರ ವರ್ಣನಗೈವುದೆಂತವ್ವು ದಖಿಲರಿಂಗೆ || ೧೫ ||

ವಿವಿಧವರ್ಣೋಪಶೋಭಿತಹರೀಚಂದನದ |  
 ನಸಲತೆಗಳವಿತಗಂಧಾಧ್ಯತೆಯೊಳುಂ ತೋರ್ಪ |  
 ನವರಸಾಲಂಕಾರ ಭರಿತವಾಸಿಗಳಂ ಮನೋಹರದ ಸ್ಥಾನಂಗಳಂ ||  
 ನವನವಕಮಾದ ರವನರ್ತನವಿಲಾಸದಿಂ |  
 ದವಿರಲಂಕೃತಿಗೈವ ಮೃಗಪಕ್ಷಿಸಂತತಿಗೆ |  
 ತವಕದಿಂ ಹಿತಕರವನೀವ ಕಾಂಚನವೇದಿಕಾಂತರಗಳೆಸೆದುವಲ್ಲಿ || ೧೬ ||

ಅತಿವಿಚಿತ್ರತೆಯಾದ ಪೃಥಿವಿಯುಂ ನೋಡಿ ಮಾ |  
 ರುತಿ ಮುಂದಕಡಿಯಿಡಲಹಸ್ತರೋಪಮನೀಲ |  
 ಕತಿಚಿದಂಗಾರ ಸದೃಶತೆಯಿಂದಶೋಕತರುನಿಚಯಸಾಸಿರಮೊಪ್ಪಿರೆ ||  
 ರತಿಪತಿಯ ಸರಳನಿರ್ಮಿತಗೈಯುವಾಪಣವೊ |  
 ಪ್ರತಿತಪ್ರದ್ಯುಮ್ನ ಕ್ರೀಡಾಭಾರಮೋಯೆನುತ |  
 ಸತತಮಾನಂದಕರದಾನಂದನದೊಳಿದುರ್ ನೋಡಿದಂ ನಾಲ್ಕೆಸೆಯನು || ೧೭ ||

ಇದು ಜೈತ್ರರಥವೋ ನಂದನವೋ ನೋಡಲು ಕುಸುಮ |  
 ಮುದಿತ ಪಂಚಮ ಶರಧಿಯೋ ಗಂಧನಾದನಮೋ |  
 ಇದುವೆ ಶೃಂಗಾರಕರ್ಮಸ್ಥಾನಮೋಯೆನುತ ವಿಸ್ಮಯಂಗೊಳುತಮಾಗ ||  
 ಅದುಭುತೋತ್ಸುಕದಿಂದಮಮರಾದಿಗಳ ಗೆಲಿದು |  
 ಮುದದಿಂದ ಕ್ರೀಡಿಸವರೀ ಬನವ ದಶಗಳಿಗೆ |  
 ಪದುಮಭವಕೃಪೆಯಿಂದಮಿತ್ತುದಲ್ಲದೆ ಬೇರೆ ಬದಲಲ್ಲಮೆನುತೆಂದನು || ೧೮ ||  
 ನನವಿಲಾಸವ ನೋಳ್ಳ ಕೌತುಕದೊಳಾವಗಂ |  
 ಜನಕಸುತೆಯತಿನಿಪುಣೆಯತಿಮನೋಹರನಾದ |  
 ದಿನಿಸುಗಳ ಸಂತಸವ ಪೆರ್ಚಿಸುವ ನಂದನಕೆ ಬರ್ಪಳಾವೆಡೆಯೊಳಿರಲು ||  
 ಅನುಮಾನಮಿನಿತಿಲ್ಲಮಾ ಧರಾಸುತೆಯ ಪದ |  
 ನನಜಂಗಳಂ ಕಾಣ್ಣೆನಿಂದೆನ್ನ ಮಾನಸ |  
 ಕೃನುತಾಪ ಪರಿವುದೆಂದೆನುತ ಸಂತೋಷಿಸಿದ ಪವನಸಂಭೂತನಾಗ || ೧೯ ||  
 ಎಂದತಿವಿಲಾಸದಿಂ ನಾಲ್ದಿಸೆಯ ನೋಡುತಿರೆ |  
 ವೃಂದಾರಕಾಲಯಮೊ ರಜತಶಿಖರಿಯೊ ಜಗ |  
 ದ್ವಂದ್ಯಹರಿಯಾಡುವಾಡುಂಬೊಲಮೊ ಮನ್ಮಥನ ಗರುಡಿಯೋ ಕಾಣೆನೆನಲು ||  
 ಭಂದ ಭಂದದ ! ರತ್ನಮಯಕಾಂತಿ ಪರಕಲಿಸ |  
 ಲಂದವಡೆದಿಹ ಕಂಭಸಾಸಿರಗಳಿಂದೆಸೆದು |  
 ದಿಂದುಮಂಡಲವ ಚುಂಬಿಸ ಸೌಧ ತೋರಲದ ನೋಡಿ ವಿಸ್ಮಿತನಾದನು || ೨೦ ||  
 ಕುರುವಿಂದದಳಖಚಿತ ಸೋಪಾನ ಬಜ್ಜ ರಗ |  
 ಳರಳೆಲೆಯು ಮರಕತದ ತಳ್ಳು ಗೋಮೇಧಿಕದ |  
 ಪರಿಪರಿಯ ಲತೆಗಳುರುನೀಲಮಯ ಕುಟ್ಟಿಮಗಳಮಿತವಾತಾಯನಗಳ ||  
 ಎರಕಮಾಗಿಹ ಲತಾಗೃಹ ಚಿತ್ರಗೃಹಪಾನ |  
 ಭರಿತಮಂದಿರಮಿದೊಡಲ್ಲಿ ಸೌದಾಮಿನಿಯ |  
 ನೆರವಿ ಪ್ರತಿರೂಪಾಂತು ನಂದಿರ್ಪವೋಯೆನಲ್ಕೇನೆಂಬೆನಚ್ಚರಿಯನು || ೨೧ ||  
 ಕೆಲಬಲದಿ ಕಾಂಚನದ ಶಿಂಶುಪಾಭೂಮಿರುಹ |  
 ಪಲಬಗೆಯ ಚಿತ್ರತೆಯನಾಂತು ನಾನಾರತನ |  
 ಬೆಳಗಿನೊಬ್ಬಳಿಯೆಂಬ ಮಾಳ್ಕೆಯೊಳು ನಿಟ್ಟಿಸುವರಳವಲ್ಲದೆಸೆವುತಿರಲು ||  
 ಕಲಿಮರುನ್ನಂದನಂ ಕಂಡು ಸಂತೋಷದಿಂ |  
 ದುಲುಹ ತೋರದೆ ಮೆಲ್ಲನರುಗಿ ಮತ್ತೊಂದು ತರು |  
 ನೆಳಲೊಳಗೆ ನಿಂದು ಬೆರಗಾಗುತ್ತೀಕ್ಷಿಸುತಿರಲು ಮನಕೆ ಹರ್ಷಂ ತೋರ್ದುಮು || ೨೨ ||  
 ಮಲಿನತರ ಕಾಳಮೇಘಗಳ ಬಳಗದ ಮಧ್ಯೆ |  
 ದೊಳಗೆ ದೃಶ್ಯದೃಶ್ಯಮಾಗಿ ತೋರುವ ಚಂದ್ರ |  
 ಕಳೆಯಂತೆ ರಕ್ತಸೀಗಣದ ಪರಿವೇಷ್ಟಿತದ ಭೀಕರದ ತಾಣದೊಳಗೆ ||  
 ಮಲಿನವಸ್ತ್ರದಿ ಬಂಧಿಸಿದ ಮಾಣಿಕದ ತೆರದಿ |  
 ಕಳೆದೋರುತಡಗುತ್ತಮಾನಂದ ತನುವೆಳಗು |  
 ನಲವಿಂದ ತೋರಲಾನಂದಾಬ್ಧಿ ಮುಂಬರಿಯೆ ನೋಡಿದಂ ಮರುತಸುತಸು || ೨೩ ||

ವೋಗಿಯಾವಹಿಸಿ ತೋರ್ಪ ಶಿಖಿಯ ಸೆಕೆಯೋ ನಿಶೆಯೋ |  
 ಳೋಗವ ಶಶಿಲೇಖೆಯೋ ಹಿಮದಿಂದ ಸಂಕೋಚ |  
 ಮೋಗದ ಪದ್ಮಿನಿಯೋ ಭೂಮಿಜನಿಂದ ಪೀಡಿತದ ರೋಹಿಣಿಯೋ ಯೆಂಬಂದದೆ ||  
 ಸೋಗಯಿಸುವ ಕಚ್ಚುರಾಂಬರದಿಂದ ಪಂಕದೊಳು |  
 ಸೋಗಯಿಸುವ ಮಹಿಯಂತೆ ರಕ್ತಸೀಗಣದೊಡನೆ |  
 ಸೋಗಯಿಸುವ ಜನಕಜೆಯ ಸುಪ್ರಭೆಯ ಕಾಣುತ್ತ ಹಿಗ್ಗಿದಂ ಮರುತಸುತನು || ೨೪ ||  
 ಪನಿಯಿಲ್ಲದೊಣಗಿರ್ಪ ಸಸ್ಯಾಳಗಂ ಮೇಘ |  
 ವನಿಯ ಕಂಡಂದದಿಂ ನಿಸ್ಸಂಗೆ ನವರತುನ |  
 ಖನಿಯು ಕೈಸಾರಿದಂತೆಣವಕ್ಕಿಯತಿಶಯದ ಪಗಲ ಕಂಡಂದಂತೆ ||  
 ಇನನ ನಿಟ್ಟಿಸಿದಂಬುಜಾಕ್ಷಿಯಂದದೊಳಾಗ |  
 ಹನುಮನಾನಂದದಿಂ ನಲಿದು ಹಿಗ್ಗಿದ ಧರಾ |  
 ತನಯಳಂಗದ ಕಾಂತಿ ಕಂಗೆಸಿದಮಾತುರದೊಳೇನೆಂಬೆನಚ್ಚುರಿಯನು || ೨೫ ||  
 ಮೋಗವ ನೋಡಲು ಸುಧಾಕರನ ತಾರಿನಿಸುತಿದೆ |  
 ಸೋಗಯಿಸುವ ನೇತ್ರಗಳು ಲಕ್ಷ್ಮೀನಿವಾಸಮಂ |  
 ನಗಿಸುತೆವೆ ಕರಸುಪ್ರವಾಳ ವೊಂಗೇದಗೆಯೊಳೆಸೆವ ನಬರಂಗಳೆದಿಕೋ ||  
 ನಿಗಿನಿಗಪ ತನುಕಾಂತಿ ಪುಟವಿಡಿದ ವೊಂಬಣ್ಣ |  
 ಮಿಗಿಲೆನಿಸುತಿದೆಯಧರ ಸುಧೆಯ ಪೆತ್ತಂತಿದೆಕೋ |  
 ಜಗತೀತನುಜೆಯಪ್ಪಳಲ್ಲದುಳಿದರಿಗಿನಿತು ಸೌಕುಮಾರ್ಯಂ ದೊರೆವುದೆ || ೨೬ ||  
 ಸಲ್ಲಿತ ಸರ್ವಾಂಗ ಸೌಂದರ್ಯ ಮಾಂತಿರ್ಪ |  
 ಪಲ್ಲವಾಧರೆಯ ಲಕ್ಷಣಗಳಂ ನೋಡಿದರೆ |  
 ಚಿಲ್ಲೆಗಣ್ಣ ಬಲಿ ಜಾನಕಿಯಪ್ಪಳಿದು ತಪ್ಪದೆನುತ ನಿಶ್ಚಯಗೈವುತ ||  
 ಉಲ್ಲಾಸದಿಂದಂಜನಾತನಯ ನಾಲ್ದೆಸೆಗೆ |  
 ಳಲ್ಲಿ ನೋಡಿದ ಮನೋವ್ಯಥೆಗಳಂ ಕಳೆಕಳೆದು |  
 ಭುಲ್ಲವಿಸಿ ತನ್ನೊಳಗೆ ತಾನೆ ಸಂತೋಷದಿಂದಿಂತೆಂದನೊಲವಿನಿಂದ || ೨೭ ||  
 ಮೂರು ಲೋಕದೊಳುಳ್ಳ ಜನರು ಸಂತಸಗೈವ |  
 ಘೋರತರ ತಪದಿಂದಮಳವಡದ ಪರವಸ್ತು |  
 ತೋರಿತಾನೆಂತು ಧನ್ಯನೊ ರಘೂತ್ತಮ ಚಿತ್ತದನುರಾಗದೊಲವದೆಂತೋ ||  
 ವಾರಿಧಿಯ ಲಂಘಿಸಿದ ವಹಿಲದಿಂ ಪತ್ತನವಿ |  
 ಚಾರಣಂಗೆದ ಸಂಚಾರ ಕರ ಕಷ್ಟಕೆ ನಿ |  
 ವಾರತರದಮ್ಬ ತಫಲ ಕೈಸಾರ್ದದೆಂದೆನುತ ಹಿಗ್ಗಿ ಹೊಂಪುಳಿಯೋದನು || ೨೮ ||  
 ದೇವತಾ ಜೀವನೌಷಧಿಯೊ ಸೌಭಾಗ್ಯಕ್ಕೆ |  
 ಪಾವನೀಕರದ ಸಂಜೀವನವೊ ಸಿರಿಗಳ |  
 ನ್ನೀವ ಪರುಷದಕಣಿಯೊ ಸಕಲಲೋಕಾನಂದಮಿವ ಚಿಂತಾಮಣಿಯದೊ ||  
 ದೇವ ಶ್ರೀರಾಮಪುರದರಸನಿಗೆ ಸಂತಸದ |  
 ಜೀವನಾಡಿಯೊ ಕಂಡೆನೇನೆಂಬೆ ಸಂತೋಷ |  
 ಭಾವವನೆನುತ್ತಮಾನಂದಮಯನಾಗುತಂ ಪಾವಮಾನಿಯು ಹಿಗ್ಗಿದಂ || ೨೯ ||

ಏಳನೆಯ ಸಂಧಿ ಸಮಾಪ್ತಂ.



## ಎಂಟನೆಯ ಸಂಧಿ

ಸೂಚನೆ || ಮುಂತಪ್ಪಕಜ್ಜಗಳ ಕನಸಿನೊಳು ರಕ್ಕಸರ |  
 ಕಾಂತನರಿದೈತಂದು ಧರಣಿಜಾತಿಯ ಪೊರೆಯ |  
 ತಾಂ ತಡೆಯದನುರಾಗವಾಕ್ಯದಿಂದುಪಚರಣೆಗೆಯ್ಯಲನುಗೈದನಾಗ ||

ಪ್ರತಿಹತಾಶೆಯೊ ಭಕ್ತಿರಹಿತಮನಮೋ ಕುಟಿಲ |  
 ವಿತತಬುದ್ಧಿಯೊ ಕಲುಷಮಾಂತ ಸಿದ್ಧಿಯೊ ವೃಥಾ |  
 ಸತತಾಪವಾದ ಗತಕೀರ್ತಿಯೋ ಪಾಷಂಡಕಲಿತದುಪನಿಷದರ್ಘಮೊ ||  
 ಅತಿಶಯದ ನಿದ್ರೆಯೊಳು ಸಿಲ್ವಿರುವ ಚಿದ್ವಸ್ತು |  
 ಗತಿಯೊ ಯೆನಲವನಿಸುತೆ ಮಲಿನಾಂಬರದ ಮಧ್ಯ |  
 ಸುತನುವಂ ಮರೆಗೈದು ಶಿಂಶುಪದ ಮರೆಯೊಳಗೆ ತೋರಿದಕ್ಕೈಳ್ಳವಾನಿ || ೧ ||

ಪಳವಾತನನುಸರಿಸಿದಿಹ ವಿದ್ಯೆಯಂದದಿಂ |  
 ತೊಳಪ ಸಂಸ್ಕಾರ ವಿರಹಿತ ವಾಣಿಯಂದದಿಂ |  
 ಜಳದಪ್ರಾಚುರ್ಯದೊಳ್ಳಿಲ್ವಿ ತೋರುತ ತೋರದಿರುವ ಶಶಿಲೇಖೆಯಂತೆ ||  
 ಮಲಿನ ವಸ್ತ್ರಾಚ್ಛಾದಗೊಳಿಸಿ ಸರ್ವಾಂಗಮಂ |  
 ಪಳುಕು ಕಲ್ಮಷಮಾಂತೊಲಿಸೆವ ಸೀತಾಚರಣ |  
 ನಳಿನಂಗಳಂ ಕಂಡು ನಲವಿಂದ ಮಾರುತಿಯು ಮನದೊಳೆರಗುತಮೆಂದನು || ೨ ||

ಸಲ್ಲಕ್ಷಣಂಗಳೊಂದೊಂದಾಗಿ ಶ್ರೀರಾಮ |  
 ನಲ್ಲಿ ಕೀರ್ತನೆಗೈದ ಮಾಳ್ಳಿಯೊಳು ತೋರುತಿವೆ |  
 ಮೆಲ್ಲಡಿಗಳೊಳು ಲೋಕ ಸರ್ವಾಂಗ ಸೌಂದರ್ಯಮಾಂತು ರಾರಾಜಿಸುವುದು ||  
 ಚಿಲ್ಲಗಣ್ಣು ಬಲೆ ಜಾನಕಿಯಹುದು ಸಂದೇಹ |  
 ಮಿಲ್ಲ ಮನಕೆನುತ ನಿಶ್ಚೈಸಿ ವಿಟಪಾಂತರದ |  
 ಲಲ್ಲೊಂದುತಾಣದೊಳ್ಳುಳ್ಳಿದುರ್ಘ ನಿಟ್ಟಿಸುತ ಮರುಗಿದಂ ಪವನಸುತನು || ೩ ||

ಜಗದೇಕವೀರ ರಘುವೀರನರಸಂ ಜನರ |  
 ಬಗೆಗೊಳದ ಸೌಮಿತ್ರಿ ಸೇವಕಂ ಸಂವಾಸ |  
 ಖಗಕುಲೋದ್ಭವ ಪಂಕ್ತಿರಥನ ಮಂದಿರ ಸುಖದ ಸುಗ್ನಿಯೊಳು ಮುಂದರಿಯದೆ ||  
 ಸೊಗಸಿಂದಮಾನಂದಗೊಳುವ ಸುಕುಮಾರಾಂಗಿ |  
 ಮಿಗೆ ರಕ್ಕಸೀಗಣದಿ ತಗುಲಿ ಸಂಕಟಗೊಂಬ |  
 ಬಗೆಯ ನೋಡಲು ವಿಧಿಯ ಬಲಮೆಂತೊ ಪ್ರಾಚೀನಮುಳಿಯದಕಟಕಟೆಂದನು || ೪ ||

ನವರಸಾನ್ನವಾನುಳಿದು ನಿರಶನವೃತದಿಂದ |  
 ಪ್ರವಿಮಲಾಂಬರಮುಳಿದು ಮಲಿನಾಂಶುಕಂಗಳಿಂ |  
 ದವಿರಳ ವಿಚಿತ್ರಸೌಧದಿ ಹಂಸತೂಲಿಕಾತಲ್ಪದಲ್ಲಿದನುಳಿದು ||  
 ಬುವಿಯೊಳಗೆ ತರುನೆಳಲಲೀಪರಿಯ ತೊಳಲುವನು |  
 ಭವಬಡವೆ ವೋಯ್ತತಕಟೆ 'ವಿಧಿಕ್ಯತಂ ಬಲ' ಮೆನುತ |  
 ಪವನಸುತ ತಾನೆ ಚಿಂತಿಸುತಿದರ್ಶನವನಿಭವೆಯನುಂ ನೋಡಿನೋಡಿ || ೫ ||

ವದನೇಂದುಕಾಂತಿಯು ತಮೋಲೀಢಮಾಗಿ ಹಿಮ |  
 ದುದಯದೊಳ್ಳುಗಿದ ತಾಮರಸಂಗಳೆನಲಕ್ಷಿ |  
 ಮೃದಿಮ ಪದಪಲ್ಲವಂ ಚಿಂತಾತಪೋಮ್ಲಾನತೆಯೊಳೊಂದ ನಿಟ್ಟಿಸದಲೆ ||  
 ಚದರಿದಂತಃಕರಣದಿಂದ ತಲ್ಲಣಗೊಳುತ |

ಮಧುರಹಿತ ಕೋಕಿಲಾಂಗನೆಯಂತೆ ಭೂಮಿಸುತೆ |  
 ಹೃದಯದನುತಾಪದಿಂದಿರಲಾಯ್ತೆ ಶಿವ ಮಹಾದೇವ ಮಗುಳೇಂಗೈವೆನು || ೬ ||

ಜನಕಜಾತಿಯೆನುತ್ತ ಚಿತ್ತಮೊಡಬಡುತ ಮಿಹು |  
 ದನುಮಾನಮಿಲ್ಲ ಮುಂದರುಗಿ ನೋಡಲು ಸಲ್ಲ |  
 ಮಿನನುದಿಸೆ ಕಂಡಪುದು ರಕ್ಕಸೀಗಣಮೆಲ್ಲ ಸುಮ್ಮನಿರೆ ಕಾರ್ಯಮಿಲ್ಲ ||  
 ಎನುತ ಚಿಂತಿಸುವನಿತರೊಳು ಚಂದ್ರನಂಬರದೆ |  
 ಹನುಮಂಗೆ ಸಾಚಿವ್ಯಮೆಸಗೆ ಬಿಟ್ಟಿಂಗಳೊ |  
 ಳ್ಯನದಣಿಯೆ ಮಂಗಳಸುಮೂರ್ತಿಯಂ ನೋಡುತ್ತ ಹರುಷಮಯನಾಗಿದನು || ೭ ||

ಶೈವಾಳಮರವಿಂದಕತುಲ ಕಾಂತಿಯ ರಸಮ |  
 ನೀನಂತೆ ವಿಧುಚಿಹ್ನೆಯತಿಶಯಮನೋಹರದ |  
 ತಾವೆನಿಸಿ ರಾಜಸಂದದಲಿ ಮಲಿನಾಂಬರದೆ ಜೀವರತ್ನದ ತೆರದೊಳು ||  
 ದೇವಿ ಕಂಗೊಳಿಸಲೀಕ್ಷಿಸಿ ಬೆರಗುಗೊಂಡು ರಾ |  
 ಜೀವಮುಖಿ ಮಂಡನಗಳೆಲ್ಲದಲೆ ಸೌಂದರ್ಯ |  
 ಜೀವನಸ್ಥಾನಮೆಂದೆನಿಸಿರ್ಪಳುಲ್ಲೇಖಿಗೈವುದೆಂತಕಟಿಂದನು || ೮ ||

ಶೃಂಗಾರರಸದ ಸರ್ವಸ್ವಮೋ ಮೂಲೋಕ |  
 ದಂಗನಾಸೌಂದರ್ಯಮಖಿಲ ಪುಟ್ಟುವನೆಯೊ |  
 ಮಂಗಳಪ್ರದದೇವತಾಸಂಪ್ರದಾಯಮೋ ಮಾರನಾರಾಧ್ಯಸಿರಿಯೊ ||  
 ಭೃಂಗಾರ ಪುತ್ರಳಿಯೊ ಚತುರಾಸ್ಯ ನಿರ್ಮಾಣ |  
 ಸಂಗತಿಯ ಪ್ರಾಥಮಿಕ ಸದನಮೋ ಯೆನಲತಿ ಬೆ |  
 ಡಂಗಾಂತ ಭೂಜಾತಿಯಂ ಕಂಡು ಪವನಸುತ ವಿಸ್ಮಿತದಿ ಕೈಮುಗಿದನು || ೯ ||

ಈಮಾನಿನೀಮಣಿಯ ಕರೆದೊಯ್ದೆನಾದಡಾ |  
 ರಾಮವೇ ಪತ್ತನಮೆನುತ್ತ ರಘುನಾಯಕಂ |  
 ಪ್ರೇಮದಿಂದ ಸಾವ್ರಾಜ್ಯ ಕೈಸಾರಿತೆಂದೆನುತ ಮನ್ನಿಸುವನೆನ್ನಮುದದೆ ||  
 ರಾಮಣೀಯಕಮೂರ್ತಿ ದೊರೆದಬಳಿಕಾರಾಗೆ |  
 ವೈಮಾನಿಕರ ಲೋಕದತಿಶಯವದೇಂ ಸಿರಿಯ |  
 ಸೀಮೆಯೆಂದಾನಂದಗೊಳುತ ಕುರುಹುಗಳೆಣಿಸಿ ನೋಡಿದಂ ಪವನಸುತನು || ೧೦ ||

ಬಾಲಚಂದ್ರನ ಬಳಸಿಕೊಂಡಿರುವ ಕಾರ್ಮುಗಿಲ |  
 ಜಾಲಮೆನಲೆಡಬಲದೆ ಪರಿವೇಷ್ಯನಂಗೈದು |  
 ಜ್ವಾಲಾಮುಖಿಗಳೂರ್ಧ್ವಮುಖಿಗಳತಿಭೀಕರದ ಮುಖದತಿರ್ದ್ಯಜ್ವಾಮಿಗಳು ||  
 ಮೇಲಕಡರಿದಮೂಗು ಮಗುಳಡ್ಡತರಮೂಗು |  
 ವಾಲಾಯತುಂಡದಂತೆಸೆವ ನಾಸಿಕಗಳ ಕ |  
 ರಾಳವದನೆಯರೆಸೆದರಮಿತಶಮಕಿಂಕರರ ತನುಜೆಯರ ಮಿಗಿಲಂದದೆ || ೧೧ ||

ಒಂದೆರಡು ಮೂರು ನಾಲ್ಕಾರು ಪಾದಂಗಳಂ |  
 ದೊಂದೆರಡು ಪದಿನಾಲ್ಕು ತೆರದಾರುಕಂಗಳಂ |  
 ಪಂದಿ ಪುಲಿ ಕರಡಿ ಕೋಡಗಮಜಂ ಮಾಹಿಷಂ ಸರ್ಪ ಘೋರಾಸ್ಯಂಗಳಂ ||  
 ಕಂಧರದ್ವಿತ್ರಿತಯ ನಾಲ್ಕಾರು ನೆರೆದು ಮಗು |  
 ಳೊಂದೊಂದ ನೋಡದ ವಿಕಾರ ಘೋರಾಕಾರ |  
 ದಿಂದೆಸೆವ ರಕ್ತಸಿಯರಗಣಿತಮೆನಲ್ತೋರ್ದರವನಿಜೆಯ ಪರಿಸರದೊಳು || ೧೨ ||

ಕೆಲರತುಲದೀರ್ಘದೇಹಿಗಳಲ್ಪದೇಹಿಗಳು |  
 ಕೆಲರು ವಾಮನ ಕುಬ್ಜ ಛಾಯಾಶರೀರಿಗಳು |  
 ಕೆಲರು ವೃಕಮಂಡೂಕ ವಂಚಕಂ ಕೀಟಾದಿ ಶಾರೀರ ಮಾಂತೆಸೆವರು ||  
 ಕೆಲರು ಕಾಕೋಲೂಕ ಗೃಧ್ರಕಂಕದ ತನುಗ |  
 ಳಲಿ ತೋರ್ದ ಕೆದರ್ದಲೆಯ ಕೆಂಡಗಂಗಳ ಮಹಾ |  
 ಕುಲಿಶದಂಷ್ಟಂಗಳಿಂದೆಸೆವ ಘೋರಾಕಾರ ಧೂರ್ತಿಯತೋರ್ದರಲ್ಲಿ || ೧೩ ||

ಸತತ ಪಾನಾಸಕ್ತಿ ಮಾಂಸಭೋಜನರಕ್ತಿ |  
 ವಿತತದಾಹಾರ ನರಭಕ್ಷಣ ಮೃಗಾದನವೆ |  
 ಹಿತಮಹಿತಮೆಂದೆಂಬ ಯೋಚನೆಗಳನಿತಿಲ್ಲದಾಬ್ರಹ್ಮಕೇಟವಿಡಿದು ||  
 ಹತಗೊಳಿಪ ಕರ್ಕಶಕ್ರೂರ ಕಾರಿಣ್ಯತರ |  
 ಮತಿಯುಳ್ಳ ದುಷ್ಟೃತಿಗಳೆಡಬಲದೊಳಿರಲು ಮಾ |  
 ರುತಿ ಕಂಡು ಬೆರಗಾಗಿ ವಿಧಿಕ್ಯತನ ಬೆಳಗುತ್ತ ಮಗುಳೆ ಮಗುಳಂತೆಂದನು || ೧೪ ||

ನೀಲಜೀಮೂತದೊಡ್ಡಿ ನೊಳಿರ್ಪ ಶಶಿರೇಖೆ |  
 ಮೇಲೆ ಕ್ರಮದಿಂ ದಷ್ಟಮಾದರತಿಕ್ಯಪಣತೆಯ |  
 ನೋಲಾಯ ತೋರ್ಪಂತೆ ಶ್ರುಗಣಪರಿವೇಷ್ಟನೆಯೊಳಿರುವಾ ಕುರಂಗಿಯಂತೆ ||  
 ಬಾಲೆ ಬಂಧುಗಳ ಮಾರ್ನುಡಿವರೊರ್ವರ ಕಾಣ |  
 ದಾಲಸಿಯರೊಳಗೆಂತು ಜೀವಧಾರಣೆಗೈದ |  
 ಲೀಲೆಯಿದು ನೋಡಲೀಶ್ವರಯತ್ನ ಮಲ್ಲದನ್ಯತ್ರ ಸಾಧನಗಳಿಲ್ಲ || ೧೫ ||

ದೊರೆತನಂ ಪೋಗಿ ರಾಜ್ಯವನೀಗಿ ಕಾನನದೊ |  
 ಳಿರುವ ರಘುವೀರನೈಶ್ವರ್ಯ ಜೀವನರೂಪ |  
 ಪರಿಕಿಸಲು ಮಗುಳೆ ಬಂದೊದಗುವ ಶುಭೋದಯಕೆ ಧರಣಿಸುತೆಯುಳಿದಿಪುದೆ ||  
 ವರನಿದರ್ಶನ ದೈತ್ಯರೆರೆಯಂಗೆ ದೌರ್ಭಾಗ್ಯ |  
 ದೊರೆದಪುದು ನನ್ನಿಯೆಂದಾನಂದಮಯನಾಗಿ |  
 ಮರುದಾತ್ಮಭವ ರಾಮಲಕ್ಷ್ಮಣಾದ್ಯರ ಪದಕೆ ನಮಿಸಿದಂ ಭಕ್ತಿಯಿಂದೆ || ೧೬ ||

ಮಂಗಳಪ್ರದೆಯ ನೋಡುತ್ತ ಮರುತಾತ್ಮಜಂ |  
 ಮುಂಗೆಲಸದಾಳೋಚನೆಯಲಿರಲ್ಪನಿತರೊಳು |  
 ಸಂಗಡಿತಮಾದ ರಾತ್ರಿಯು ಕೆಲವು ನಿಲಲಾಗಲಪರರಾತ್ರಿಯೊಳು ಬೇಗ ||  
 ಅಂಗಣಾಂಗಣಗಳೊಳಗಲ್ಲಲ್ಲಿ ತುರಗ ಮೇ |  
 ಧಂಗಳಂ ಪರಿಸಿ ಪಾಡುವ ಬ್ರಹ್ಮಘೋಷಂ ಷ |  
 ಡಂಗೆವಿಧದಾರಂವಗಳು ಕೇಳ್ದು ವಾಕ್ಸಣದೊಳಾ ಪವನಜಾತನಿಗೆ || ೧೭ ||

ಅನಿತರೊಳು ದಶಮೌಳಿಗಾದುದತುಲಿತ ಸ್ವಸ್ತು |  
 ವನಚರಂ ಬಂದೊರ್ವ ಮನೆಮನೆಗಳಂ ತಿರುಗಿ |  
 ಬನವನೊಳಪೊಕ್ಕು ಧರಣೀಜಾತೆಯಂ ಕಂಡು ಸಂತೈಸಿ ಪಿಂದಿರುಗುತ್ತ ||  
 ವನವ ಸಂಹರಿಸಿ ರಕ್ಕಸನಿಚಯಮಂ ಕೊಂದು |  
 ಕೊನೆಗ್ಗಿಯುಂ ನಗರನೀರಾಜನಂಗೈವು |  
 ದನು ಕಂಡು ದೈತ್ಯಗುರು ಸಂತಸದಿ ತನ್ನೊಳಗೆ ತಾ ನಗುತ್ತಿಂತೆಂದನು || ೧೮ ||  
 ಕದನ ಮುಖದೊಳು ತನುವ ಪೋಗಾಡಿ ಮೋಕ್ಷಸಂ |  
 ಪದವ ಸಂಪಾದಿಸಲು ರಾಮನರಸಿಯ ತಂದೆ |  
 ನದರಿಂದ ರಘುವೀರನಟ್ಟಿದಂ ಕಪಿವರನ ಮನದಿಷ್ಟಮಾದುದೆನಗೆ ||  
 ಒದಗುವುದು ಸಮರ ಪರಬೊಮ್ಮನೊಡನಾಂ ಸೆಣಿಸಿ |  
 ಪುದಿದ ರಕ್ಕಸಭಾವನುಂ ಪಳಿದು ಸಂತೋಷ |  
 ದುದಯ ಸಮ್ಮೋದಗೊಂಡಪೆನೆಂದು ಹಿಗ್ಗಿದಂ ಕನಸಿನೊಳು ದೈತ್ಯೇಶನು || ೧೯ ||  
 ಆದರೊಳ್ಳತು ಬಂದ ಪಟುಭಟನ ಮುಂಗಡಿಯ |  
 ಲಾ ಧರಾಸುತೆಯ ಬೆದರಿಸುವೆನಿದ ಕೊಂಡೊಯ್ದು |  
 ಮೇದಿನೀಶಗೆ ದೂರಲತಿವೇಗ ರೌದ್ರದಿಂದೈತರುನನಾಂ ಬಯಸಿದ ||  
 ಹಾದಿ ಕೈಸಾರುವುದೆನುತ್ತ ಹರುಷಿಸುತಿರ |  
 ಲ್ಲಾದುದೆಚ್ಚರು ದೈತ್ಯಗನಿತರೊಳು ಸ್ಮರವೀರ |  
 ಬಾಧೆಯಿಂ ಧರಣೀಯ ನೆನೆನೆನಿದು ಪಂಬಲಿಸುತಿರ್ವ ಮಣಿಮಂಚದೆಡೆಯ || ೨೦ ||  
 ಮನದ ಬಯಕೆಯೊಳೆದ್ದು ಮುಂದೈದುತಿರೆ ಜಗುಳ್ಳ |  
 ಕನಕಹಾರಂಗಳಂ ಕಾಣದೆಡಹುವದರಿಯ |  
 ದನಿತವಸರದಿ ಪೋಪ ದೈತ್ಯೇಂದ್ರನಂ ಕಂಡು ಕಾಂತಾಸಮೂಹಮೆಲ್ಲಂ ||  
 ತನತನಗೆ ನಿಡೈಯಿಂದೆದ್ದು ಪಿಂಧೈದುತ್ತು |  
 ಲನುಮತಿಸಿ ಭಕ್ತ ಚಾಮರ ತಾಳ ವೃಂತಂಗ |  
 ಳನು ಪಿಡಿದು ಸ್ಮರನ ಪಿಂಧೈದುವ ಚಮೂನಿವಹದಂತೆ ನಡೆಗೊಂಡರೊಲಿದು || ೨೧ ||  
 ಮುಂದೆ ಕರದೀಪಿಕಾಶತ ಸಾಸಿರಂಗಳಂ |  
 ಸೌಂದರ್ಯವದನೆಯರ್ಪಿಡಿದು ನಡೆಯಲ್ ಶರದ |  
 ಗೊಂದಣಗಳಂ ಕೆಲರು ಪಿಡಿದು ಬರೆ ಕೆಲಬಲದಿ ಮಣಿಖಚಿತ ಕಲಶಗಳಲಿ ||  
 ಭಂದ ಭಂದವ ರಸಗಳಂ ತುಂಬಿ ಪಿಡಿದು ಬರ |  
 ಲಂದದಿಂ ನವರತುನ ಚಷಕಮಂ ಪಿಡಿದು ಬರೆ |  
 ವೃಂದಾರಕೇಂದ್ರನೊಲು ಲಲನಾಸಮೂಹದಿಂ ಪೊರಮುಟ್ಟನರಮನೆಯನು || ೨೨ ||  
 ಅತಿಶಯದ ಮದಮುತ್ತ ಮಾನಿನೀ ಗಣದೊಡನೆ |  
 ರತಿಪತಿಯು ಯೆಂಬಂತಶೋಕನಂದನದೊಳಗೆ |  
 ಕತಿಚಿತ್ತದಂಗಳಿಡುತ್ತೈತಂದು ನಿಟ್ಟಿಸಿದ ಪರಿಪರಿಯ ವಿಹಗಗಳನು ||  
 ಸತತಗತಿಗತಿಶಯದ ಸೋಗೆಗಳ ನರ್ತನವ |  
 ಹಿತನ ನುಡಿವರಗಿಳಿಯ ಜೊತೆಗೆ ನಾದಿಸುವಳಿಗ |  
 ಳತುಲಿತ ವಿನೋದಮಂ ನೋಡುತ್ತ ದಶಮೌಳಿಯಿಂತೆಂದ ನಂದನದೊಳು || ೨೩ ||

ಸರಸ ಕಾಸಾರಗಳ ಪರಿವೇಷ್ಟಿತಾರಗಳ |  
 ಚರಿಪ ನೃಪಕೀರಗಳ ಮೊರೆವ ಭ್ರಮರಾಳಿಗಳ |  
 ಪರಿಪರಿಯ ಪಕ್ಷುಫಲಭರನಮ್ರಕಮ್ರಾಪ್ರಮೇನಿಪ ತರುಷಂಡಂಗಳ ||  
 ಪರಿಯ ನಿಟ್ಟಿಸಿ ಬಳಸಿ ಬರುವ ಕರಿಗಮನೆಯರ |  
 ಕರಲಾಗಿನಿಂದ ನಿದ್ರಾಮದಾಕ್ಷಿಗಳಿಂದ |  
 ಬರುವ ಧೈತ್ಯೇಂದ್ರನಿಂದ್ರನಸಿರಿಯ ಧಿಕ್ಕರಿಪನೆಂಬನೋಲ್ಲೋರ್ದುರ್ದಾದಾಗ || ೨೪ ||  
 ಮದಘೋರ್ಣ ನಿದ್ರಾಕಷಾಯಿತಾಕ್ಷಿಯರುಗಳು |  
 ಬೆದರಿ ಬರುವವಸರದಿ ಜಾರೆ ಕೆಲಸಾರ್ದಮೇ |  
 ಲುದುವ ಸೈಪಿಡದೆ ಕೆದರಿದ ಚಿಕ್ಕುರನಿಕರಗಳನೋಜೆಗೈಯದೆ ಪದದೊಳು ||  
 ಕದಕದಿಪ ಹಂಸಕವ ಕರಕಿಟ್ಟ ಕಂಕಣವ |  
 ಮುದದಿ ಕಾಲ್ಗಿಟ್ಟು ಮುತ್ತಿನ ಬೊಟ್ಟು ಕಿವಿಗಿಟ್ಟು |  
 ಪದುಳದಿಂ ಕುಂಡಲಗಳನು ಬೈತಲೆಯೊಳಿಟ್ಟು ಬರುತಿರ್ದರವಸರದೊಳು || ೨೫ ||  
 ತಾರಕಾಮಧ್ಯದೊಳು ಚಂದ್ರಬಿಂಬಂ ಪೊಳೆದು |  
 ತೋರುವಂದದಿ ಸತೀಜನಮಧ್ಯದೇಶದೊಳು |  
 ಮಾರನೆನೆ ರಕ್ಕಸೇಶ್ವರ ಬರಲೈಬಲದಿ ಕರಕ ಕರದೀಪಿಕೆಗಳು ||  
 ಚಾರು ಸೌಗಂಧಮಾರುತಗಳಾಭರಣಂಗೆ |  
 ಳಾರವಂಗಳು ಬರಾಬರಿಯ ಬಿಡಿಸುತ ಮುಂದೆ |  
 ಧೋರಣೆಯೊಳ್ಳೈತರುತಮಿದುರ್ದದತಿಚಿತ್ರಮೆನಲೇನೆಂಬಿನತಿಶಯಗಳ || ೨೬ ||  
 ಮೆರೆವ ಕಾಂಚೀನಿನದ ಕಿಂಕಿಣೀಗಣನಾದ |  
 ಪರಿಮಳ ಸ್ತ್ರೀಣಮಧ್ಯದಿ ಚಂದ್ರಬಿಂಬದೊಲು |  
 ಬರುವ ರಾವಣನ ಬಲಪೌರುಷಂ ವೈಭವದ ಸಿರಿಯ ಖರ್ವತೆಯ ಕಂಡು ||  
 ಬೆರಗಾಗಿ ಮರುತಸುತ ನಿಟ್ಟಿಸುತಮಚ್ಚರಿಯೊ |  
 ಳರೆ ಗಂಧತ್ರೈಲಾನಸಿಕ್ತ ದೀವಟಿಕೆಗಳ |  
 ತರತರದಿ ಪಿಡಿದುಬಹ ಸರ್ವಾಂಗ! ಸುಂದರನ ದಶಶಿರನ ಕಂಡನಾಗ || ೨೭ ||  
 ಉದಧಿಯೊಳು ಜನಿಸಿದಪುರಿಯರೇಂ ದಶಶಿರಗೆ |  
 ಮುದದಿಂದಮೈತಂದರೋಯಿನಲೈಬಲದ |  
 ಸುದತಿಯರ ಸುಕುಮಾರಸೌಂದರ್ಯನೀರಧಿಯ ಮಧ್ಯದೊಳು ಧಳಧಳಿಸುವ ||  
 ಪದುಮಲೋಚನನಂತೆ ರಕ್ಕಸಂ ಬರುವ ಸಂ |  
 ಪದವ ಕಾಣುತ ಪವನಜಾತಂ ವಿಟಪಮೇದು |  
 ರದುದಗ್ರದಲ್ಲೊಂದುತಾಣದೊಳು ಮರೆಗೊಂಡು ನಿಂದು ನಿಟ್ಟಿಸುತಿರ್ದನು || ೨೮ ||  
 ಆಸುರನದೇಸುಡಿನ ತಪಗಳಾಚರಿಸಿದನೊ |  
 ಯಾಸು ವೈಭವ ವಾಸವಾದ್ಯರಿಂಗುಂಟೆ ಮ |  
 ತ್ರೇಸುಬಲಿಯೋ ದಶಗ್ರೀವಮುಖ ವೀರರಮೆಗತಿಶಯದ ತೌರೆನಿಸದೆ ||  
 ಭಾಸುರೀಗಣಮಣಿಯನುತ್ತ ಕುರುಹಂ ತೋರ |  
 ದೈಸಿರಿಯ ಪರಿಯ ಗರ್ವಾಂಧರಿಗೆ ಕಾರ್ಯದಿಂ |  
 ದೋಸರಿಸಿ ಮರೆಗೊಂಡು ಬೆರಗಿಂದ ನಿಟ್ಟಿಸಿದನಾಗ ಮರುತಾತ್ಮಭವನು || ೨೯ ||

ಲಲನೆಯರ ಕಲಕಲಾರಾವಗಳ ಭೂಷಣಗ |  
 ಳುಲಿಗಳಂ ಕೈವಾರಿಸುವ ಪ್ರಮದೆಯರ ಬಿಡಗ |  
 ನಲಘುಬಲರಕ್ತಸನ ತೇಜಃ ಪ್ರಭಾವಮಂ ಕಾಣುತಚ್ಚರಗೊಳ್ಳುತ ||  
 ಕುಲಿಶಾಂಗವೊಂದೆಡೆಯ ಗುಪ್ತಮಾಗಿರಲು ಭೂ |  
 ಲಲನೆಯಾತ್ಮಜೆ ಕಂಡಳಾಗ ದಶಕಂಧರನ |  
 ಕಲಿತಸ್ವರ್ಭಾನುದರ್ಶನದಿಂದ ವಿಧುಬಿಂಬ ನಡುಗುವೋಲ್ ಭೀತಿಗೊಳುತೆ || ೩೦ ||

ಬಿರುಗಾಳಿಯಿಂ ಕದಳಿ ಬಳುಕುವಂದದಿ ಮುಲಿನ |  
 ತರವಸ್ತ್ರದೊಳಗೆ ಸರ್ವಾಂಗಮಂ ಬೈಚಿಟ್ಟು |  
 ಮರುಗುತಂ ಜಂಬಾಲಕಲಿತ ಬಿಸಕಾಂಡದೊಲು ತೋರಿ ತೋರದ ತೆರದೊಳು ||  
 ಧರಣೀತನೂಜಾತೆಯಿರವ ಕಂಡಾ ದೈತ್ಯ |  
 ರೆರೆಯನನುರಾಗದಿಂದವಿವೇಕ ವೆಗ್ಗಳದಿ |  
 ಪರಕಲಿಸಿ ಕರಣ ವಿಕಳತೆಗೊಳುತಮುಪಚರಿಸೆಂದಿಚ್ಚಿಗೈದನೊಲಿದು || ೩೧ ||

ಮನಸಿಜನ ಬಲುಹೆಂತೊ ಮಾನಹಾನಿಯ ಲೇಶ |  
 ವನು ಗಣನೆಗೊಳ್ಳದುನ್ಮತ್ತತೆಯ ದುರ್ಮತಿಯ |  
 ಘನತೆಯಿಂ ದಶಮೌಳಿ ಪರಿಪರಿಯ ಭೂಷಣಾಂಬರಗಳಂ ತರಿಸಿ ಮುದದಿ ||  
 ಸನಿಹದೊಳಗಿಟ್ಟು ಸಮ್ಮತಗೊಳಿಸೆನೆಂಬ ಮನ |  
 ದನುವಿಂದ ಮಾಧೂರ್ಯ ಧೂರ್ಯ ವಚನಗಳಿಂದ |  
 ಮನ ಬಂದ ತೆರದಿ ಮೂದಲಿಸಲಿಚ್ಚಿಸಿದಂ ಮೃತ್ಯುವಂ ಬಾಗರೆವೊಲು || ೩೨ ||

ಪ್ರೇಮವಿಹ್ವಲನಾಗಿ ಮದಮುಖದಿ ರಾವಣಂ |  
 ರಾಮಪುರದರಸನಂಗನೆಯ ಮೋಹನಗೊಳಿಪ |  
 ತಾಮಸೀಬುದ್ಧಿಯಿಂ ತಳ್ಳಂಕಗೊಳುತಾಗ ತವಕದಿಂ ನಾಮವಿಡಿದು ||  
 ಭ್ರಾಮಕತ್ವದಿ ಕರೆದು ಭ್ರಮರಾಳಿ ತಾಳಿಗೇಂ |  
 ಪ್ರೇಮಮುಸುರೆನುತ ಚಿತ್ತಪ್ರಸಾದನಗೈವ |  
 ಕಾಮುಕಾಸ್ವದ ನುಡಿಯಲನುಗೈದನೇಂ ಪರವಶನೊ ಖಳಂ ದುರ್ಮೇಧೆಯ || ೩೩ ||

ಎಂಟನೆಯ ಸಂಧಿ ಸಮಾಪ್ತಂ.

## ಒಂಬತ್ತನೆಯ ಸಂಧಿ

ಸೂಚನೆ || ಪಿಡಿದೊಂದು ತೃಣವ ಪೊಡವೀತನುಜೆ ಧಿಕ್ಕರಿಸೆ |  
 ಕಡುಗೋಪದಿಂದ ರಾವಣ ದುಷ್ಟ ರಕ್ತಸಿಯ |  
 ರೊಡನೆನಿಷ್ಟು ರಗೈಯ್ಯಿ ನೇಮಿಸುತ ತಿರುಗಿದಂ ಖಿನ್ನತೆಯೊಳಂ ನಿಲಯಕೆ ||

ಮನವ ಪತಿಯೊಳಗಿಟ್ಟು ಮಮತಾದಿಗಳ ಸುಟ್ಟು |  
 ನೆನಹು ಮಾತ್ರವ ಪಿಡಿದು ನಿರಶನವ್ರತವಿಡಿದು |  
 ತನುದಂಡನಂಗೈದು ತ್ವತ್ವದ ಸರೋರುಹದೊಳಿಟ್ಟು ಸಾರಸ್ವವೈದು ||  
 ದಿನಗಳಂ ಕಳೆಯುವ ಸುಚರಿತಾ ಶಿಖಾಮಣಿಯ |  
 ವಿನಯದಿಂ ದೌರ್ಭ್ಯಾಗ್ಯ ಕಲಿತ ದಾನವರೆರೆಯ |  
 ಸನುಮತದೆ ಮೂದಲಿಸಲತಿ ಹರುಷವೆತ್ತು ಮಾತಾಡಿಸಿದನದ್ರಿಜಾತೆ || ೧ ||

ಶಶಿರೇಖೆ ಮಾಲತಿ ಶಿರೀಷಕೋಶಗಳ ಮೃದು |  
 ಪುಸಿಯೆನಿಸ ಸುಕುಮಾರ ಭವದಂಗ ಕನಕಲತೆ |  
 ವೆಸನದಿಂ ಕಂದಿ ಕಾರ್ಯವನಾಂತು ಸಂತತಂ ಸುಖಲೇಶಮಂ ತಿಳಿಯದೆ ||  
 ಪಸಿವು ನೀರಡಿಕೆಯಿಂದರೆಯಾಗಿ ತಗ್ಗಿರುವ |  
 ರಸುಮಂತರೀಕ್ಷಿಸುತ ಜೀವಮಂ ಧರಿಸಿರಲು |  
 ರಸೆಯೊಳೆಂತಹುದಬ್ಬ ನೇತ್ರೈ ನಿಷ್ಕಾರಣಂ ಚಿಂತೆಯಂ ತೃಜಿಸು ಬೇಗ || ೨ ||

ಸಕಲಾಂಗ ಸೌಂದರ್ಯವೆತ್ತ ವಿಧುರೇಖೆ ತಾಂ |  
 ಸಕಲ ಚಿತ್ತಾನಂದಕರ ಮನೋಹರದೇಳೆ |  
 ಯಕಳಂಕ ಚಂದ್ರಮುಖಿ ರಮ್ಯವಸ್ತುಗಳಿಗೆ ವಿಕೃತಿಯಾದುರು ಮಂಡನಂ ||  
 ನಿಕಟಹಿತಮಾರ ಮಹಿತಂಗಳೆಂಬುದದೇನು |  
 ಸುಕುಮಾರ ಸೌಂದರ್ಯಕರ ವಸ್ತು ವಿಂಗುಂಟೆ |  
 ಶುಕವಾಣಿ ಕೇಳ್ವುದೆನ್ನಯ ನುಡಿಯನಾತ್ಮಸುಖಕರಮೆಂದು ಪ್ರೀತಿಗೊಂಡು || ೩ ||

ಸೊಕ್ಕು ಜವ್ವನ ಸೊಬಗು ಸುಕುಮಾರದವಯವಗ |  
 ಳೆಕ್ಕತುಲ ಚಾತುರ್ಯ ಮಾಧುರ್ಯ ಸುರಸತೀ |  
 ಧಿಕ್ಕೃತದ ಲಾವಣ್ಯಮಾವಸತಿಯಿರಿಗುಂಟು ಸರ್ವಜನ ಹಿತದನಂಟು ||  
 ಅಕ್ಕರಿಂದಳವಟ್ಟ ಬಳಿಕಲವರಾವೆಡೆಯ |  
 ನಿಕ್ಕಿನೋಡಲು ಸಗ್ಗ ಸುಖದಾದಿಯಂದದಿಂ |  
 ಗಕ್ಕನನುಸರಿವುದಲೆ ಸ್ತ್ರೀರತ್ನ ಸರ್ವಜನಮಾನ್ಯಮಾವಾವೆಡೆಯೊಳು || ೪ ||

ಆನಂದಸಂದಾಯಿಯೆನಿಸ ಯಾವ್ವನಲಕ್ಷ್ಮಿ ||  
 ತಾನಂಗಳನಪ್ಪಿ ಪ್ರಾರ್ಥನಂಗೈವುತಿರೆ |  
 ನೀನಧಃಕರಿಸಿ ನಿಟ್ಟಿಸದಿಹುದು ಮತಿಯುತರ ಮತವಲ್ಲ ಪೋದಬಳಕ ||  
 ಏನಾದರುಂ ಬರ್ಪುದಲ್ಲವೀ ಜವ್ವನಂ |  
 ತಾನುಮಗುಳ್ಳೆತಹುದೆ ಸಕಲಸಂತೋಷಗಳ |  
 ನಾನಂದದಿಂದಮನುಭವಿಸವೇಳ್ಕುಂ ಧರಾಜಾತೆ ಸ್ಮರಶಾಸ್ತ್ರಗೀತೆ || ೫ ||

ಈ ಮನೋಹರ ನೇತ್ರಕಮಲಮಾ ಚಂದ್ರಮುಖ |  
 ಮೀ ಮಹೀನಿಭ ಮಧುರಮಾ ಕವೋಲಿತ ಮುಕುರ |  
 ಮೀ ಮಹಾಶಂಖಗಳ ಬಿಸಕಾಂಡನಳಿತೋಳಕರ ನಿರಾಸಪ್ರವಾಳ ||  
 ಈ ಮುದ್ದು ಚಕ್ರಕುಚಮಾ ಚಂಚರೀಕ ಕಚ |  
 ನೀ ಮಧುರತರಸುಗತಿ ವಿಚಿರ ಕಾದಂಬತತಿ |  
 ಗೀ ಮಹಿಯೊಳೆಣೆಯುಂಟೆ ಕರಕಷ್ಟರೊಳು ನಂಟದ್ಯಾತಕುಳಿ ಶುಭವನೆಣಿಸು || ೬ ||  
 ದೇದೀಪ್ಯ ಭೂಷಣಗಳೇ ನವೀನಾಂಬರಗ |  
 ಳೇ ದಿವ್ಯಪಾನಂಗಳೇ ಲಲಿತಯಾನಂಗ |  
 ಳೇ ಬೇಡಿದುದನೀವ ಸುರಧೇನು ಕಲ್ಪತರು ನಿಚಯ ಚಿಂತಾಮಣಿಗಳು ||  
 ನವರಸಾಲಂಕಾರ ಭರಿತ ದೇವಾಂಗನಾ |  
 ನಿವಹಂ ಭವದ್ಧಾಸ್ಯಮೆಸಗುವಂದದೆ ಚಿತ್ತ |  
 ಲವಲವಿಕೆಯಿಂದೊಪ್ಪುಗೊಂಡು ಸಂತಸಗೊಂಡು ಸುಖವನನುಭವಿಸು ನೀರೆ || ೭ ||  
 ತ್ರಿದಶಾದಿಮುಖ್ಯರೀ ನೆಲದಿ ಚರರಾಗಿಹ |  
 ಚರದುರ ಗಾಂಧರ್ವ ತುಂಬುರರಾದಿಗಲ್ಲ ತ್ಯ |  
 ಸದನದೆಡೆಯೊಳ್ಪುದಿ ಪೊಗುಳುತಾನಂದ ಪರವಶಗೈವರನುಪದದೊಳು ||  
 ಸುದತಿ ತನುವಿದಾಳಗ ಸಕಲಭೋಗಗಳಿಂದೆ |  
 ಮುದವಾಂತು ಭೋಗಿಸುವುದತಿಲೇಸು ಸರ್ವಸಂ |  
 ಪದವ ನೀಂ ಕೈಕೊಂಡು ಸಕಲಭಾಗ್ಯಾಧಿಪತಿಯಾಗು ನವನೀಲವೇಣಿ || ೮ ||  
 ವನರಾಶಿಯೆಡೆಯೆಡೆಯ ಲಲಿತ ನಂದನಗಳಲಿ |  
 ಧನದಪುಷ್ಪಕದೊಳಗೆ ಕುಳ್ಳಿದುರ ದೇವತಾ |  
 ವನಿತಾದಿಗಳುಮಾಳ್ಪ ಪಲವುವಿಧಮಪಚಾರಗಳನು ಕೈಕೊಂಡು ಬಳಿಕ ||  
 ತನುಸೌಖ್ಯಮಂ ಪಡೆದು ಪಡೆದು ಪೋಷಣಗೈದ |  
 ರನು ಮುದಂಗೆೊಳಿಸಿ ಪೊಂದಿದ ಮನಗಳಿಷ್ಟಂಗ |  
 ಳನು ಕೊಡುತಮಾಮರಣಪರಿಯಂತಮಿಹುದುಚಿತ ಸಚಕಿತ ಮೃಗಾಯತಾಕ್ತಿ || ೯ ||  
 ಮನಮೊಲಿದು ಮದ್ವಚನಮೊಪ್ಪುಗೊಂಡರೆ ನಿನ್ನ |  
 ಜನಕಂಗೆ ಬೇಕಾದ ರಾಜ್ಯಮಂ ಮಣಿಧೇನು |  
 ಕನಕಾಂಬರಂಗಳಂ ಕೇಳ್ದನಿತ ಕೈಗೈವೆನೊರ್ವಳಿಂದಖಿಳಬಂಧು ||  
 ಜನರೆಲ್ಲ ಸುಖದಿಂದಮಿರಲಿ ಸತಿಯರ ಮಧ್ಯ |  
 ಮಿನುಗು ಮಾಣಿಕ್ಯದೊಲು ನಿರ್ನಿಮಿತ್ತದಸೌಖ್ಯ |  
 ವನು ಪಿಡಿದುಕಾಯದಂಡನೆಗೈವುದನುಚಿತಂ ರಾಜೀವ ಪತ್ರನೇತ್ರೈ || ೧೦ ||  
 ಈಜಗ್ನು ಯಾನಿಗ್ನು ಯಾಸೊಂಪು ಮೇಲ್ತಂಪು |  
 ಯಾಜಾಣ್ಮೈ ಯಾನಲೈ ಯಾಗಾಡಿ ಯಾಮೋಡಿ |  
 ಯಾಜಂಪು ಯಾಯಿಂಪು ಮಿಹದುರುಚದುರುಗಳು ರತಿರಂಭಿಮೇನಕೆಯರ ||  
 ಈಜಾಗ್ರಪ್ರತ್ಯಗ್ರಮಾತಳ್ಳುಕಳೆಬೆಳ್ಳು |  
 ಯಾಜಲ್ಪಸ್ಮೃತಕಲ್ಪಮಾರಿಗಳವಡದು ಕೇ |  
 ಳೇ ಗತ್ರಯದೆ ಳೇಚೆಲುವ ವ್ಯರ್ಥಂಗೆಯದಿರು ಚಂಚರೀಕಾಳಕಿ || ೧೧ ||



ಧರೆಯೊಳಗೆ ದೇಹಮಿಹುದತಿಶಯಂ ಯಾವನಂ |  
 ಪರಮದುರ್ಲಭ ರೂಪಸಂಪತ್ತಿ ಚಾತುರ್ಯ |  
 ದೊರೆದವುದಪೂರ್ವಕೃತ ಸುಕೃತದಿಂದೆಲ್ಲಮುಂ ಸಂಘಟನೆಯಾದ ಬಳಿಕ ||  
 ಸಿರಿಯು ಸಮನಿಸಲರಿದು ಸಿಲುಕಿತಾದರೆ ದಿವ್ಯ |  
 ತರ ಭೋಗದನುಭವದಿ ಪಗಲಿರುಳ ಭೇದಮಂ |  
 ಮರೆದಿರುವುದುಚಿತಮಲ್ಲದೆ ಕ್ಲೇಶಗೊಳ್ಳುವೆಂ ಮೇಧೆ ಬರಿಬಾಧೆಯಬಲೆ || ೧೨ ||

ಸುರರಾಜ ನೊದಲಾದ ದಿಕ್ಪಾಲ ಪಾತಾಳ |  
 ದಿರವೆನಿಸ ಬಲಿ ಮಯಾಸುರ ಮುಖ್ಯದಾನವರು |  
 ಧುರದೊಳೆನ್ನಯ ವೆಸಗೊಂಡರಳ್ಳುವರು ಮೇಣ್ಣುರರು ವಾನರರದೆಂತು ||  
 ಶರಧಿಮಧ್ಯದ ಶೈಲಶತಪಹಸ್ರಾಧಿಕದ |  
 ದುರುಳದೈತ್ಯರಗುಪ್ತ ಸುರಪಜಿತು ತನಯನಿದ |  
 ಪರಿಕಿಸು ಮಹಾಭಾಗ್ಯಮಾರಿಗಳವಟ್ಟವುದು ಮೂಲೋಕದೊಳು ಸುಂದರಿ || ೧೩ ||

ನೆನೆಪರುಂಟೇ ಲಂಕೆಯನು ಕನಸಿನೊಳಗಾಗೆ |  
 ನೆನೆದೆಡೆಗೆ ಪೋಗಿ ಕ್ರೀಡಿಸೆ ಧನದವುಷ್ಟಕಂ |  
 ಮಿನುಗುತಿದಿ ನಿಟ್ಟಿಸು ಮನೋವೇಗ ಪಾಸಟಿಯ ಕಾಣದೈಸಿರಿಯ ನೀನು ||  
 ಘನತೆಯಿಂ ವಶಗೈದು ಎನಗುಳ್ಳದೇವತಾ |  
 ವನಿತೆಯರಿಗೊಡತಿ ನೀನೆನಿಸಿ ಸೌಖ್ಯದೊಳಿದುರ್ |  
 ಮನಸಿಜನ ಪ್ರೀಣನಂಗೊಳಿಸಿ ತದ್ವೇವತೆಯನನುಸರಿವುದುಚಿತಮುಬಲೆ || ೧೪ ||

ಸಕಲಸೌಭಾಗ್ಯಗಳನಿತ್ತ ವಿಧಿ ನಿನಗೊಂದು |  
 ಯುಕ್ತಿಯಂ ತೆರದಾದನೂಣಯಂ ಚಂದ್ರಮನ |  
 ಸಕಳಂಕೆಯೆನಿಸಿದಂ ಕೃಪಣ ಜೀವಿಯಮನುಜ ನಿರ್ಧನಿಕನಬಲ ಬಂಧು ||  
 ನಿಕರಮಂ ತೊರೆದಟವಿಯೊಳು ಚರಿಪ ಮೂರ್ಖನಾ |  
 ಸಕತಿಯಿಂದೇಂ ನೆನೆದು ತನುದಂಡನಂಗೈದು |  
 ರಕುತಿಯುಂಟೇನಲೆ ಶಕ್ತರಾರುಂಟೆನ್ನ ನಗರಿಯಂ ನಿಟ್ಟಿಸುವರೆ || ೧೫ ||

ಆರಿಂದ ತೀರದೀ ದುರ್ಘಟದ ಪದವಿ ಮು |  
 ತ್ತಾರಣ್ಯಕಂ ರಾಮನಬಲನವನನುಜನಿಂ |  
 ದೋರಂತೆ ಸಾಧಿಸಲು ಶಕ್ಯಮೇ ಪಸಿವು ತೃಷೆಯಿಂದ ಸಂಕಟಗೊಳ್ಳುತ್ತ ||  
 ಘೋರರಕ್ಕಸರ ಬಾಧೆಯೊಳಿರ್ಪುದೇನು ದಿಟ |  
 ದೂರನೋಡೀ ನುಡಿಯ ಹಿತಮೆಂದು ಹೃದಯದೊಳು |  
 ಧಾರಾಂಗೈದು ಸುಖಮಂ ಬಯಸು ನಿಲ್ಲದದ ನೆನೆದು ಸಂಕಟಗೊಳುವರೆ || ೧೬ ||

ರಾಜನುಂ ಕಾಣ್ಪುದದು ಧೂರತೋಪಾಸ್ತ |  
 ಭೀಷ್ಮದ್ಯುರೀಕ್ಷಿಸುಪರಳವಲ್ಲಮಾನಗರ |  
 ಸಾಂಸಾರ್ಯಮನುಜರಿಂದಕುದೆ ನೀಂ ಮುಗ್ಧತೆಯ ಕಳೆದಿಟ್ಟು ಹರುಷವಟ್ಟು ||  
 ಈ ಮಹಾಸಾಮ್ರಾಜ್ಯದೊಡೆತನವನನುಭವಿಸಿ |  
 ವ್ರೇಂದಿಂದೆನ್ನಾಳ್ತೆನಿಪ ಕೀರ್ತಿಯ ಗಳಿಸಿ |  
 ಕೋಟಲಾಂಗನಲಂಕರಿಸಿ ಸಂತಸದಿಂದಮಿಹುದುಚಿತ ತಾಮ್ರಾಧರೆ || ೧೭ ||

ಕುಸುಮಸುಕುಮಾರತನು ಕುಂದಿಹುದ ನಿಟ್ಟಿಸುತ |  
 ರಸೆಯೊಳಾರಿಪರಂಗನೆ ಪೂರ್ವಸುಕೃತದಿಂ |  
 ಪೊಸತಾದ ರೂಪು ಸಮನಿಸಿತು ಭವದೀಕ್ಷಣಂಗೆಯ್ದಂದಿನಿಂದಮೆನ್ನ ||  
 ಕುಸುಮಶರನಲೆವ ಶತಸಾಸಿರಸ್ವರೂಪಾಂತ |  
 ಶಶಿವದನೆಯರನೊಲ್ಲದಿದೆ ಮನಂ ಪ್ರಿಯದಿಂದ |  
 ಬಿಸಜಾಕ್ತಿ ದಯಗೈದು ನುಡಿಯನಂಗೀಕರಿಸಿ ಸುಖವ ಸಂಪಾದಿಸುವುದು || ೧೮ ||

ದಿನಕರಾನ್ವಯನ ನೀ ನೆನೆನೆನೆದು ಬಯಸುವುದು |  
 ಮನಸಿನ ಮನೋರಥಂ ಕನ್ನಡಿಯ ಗಂಟೆಲ್ಲ |  
 ದನುವಾಗದೆಂದಿಗುಂ ನೋಡಿ ಬದುಕಿದರಿಲ್ಲದಿದ ನುಂಗಿ ಬಾಳ್ವರುಂಟೆ ||  
 ವನಿತಾಶಿರೋಮಣಿಯೆ ವಚನಗಳ ಪತಿಕರಿಸಿ |  
 ಮನುಮಥೋತ್ಸವದಿಂದಮಾನಂದಮಯಳೆನಿಸಿ |  
 ತನುಸುಖದೊಳರ್ಪನ್ನ ತವಕವಿಲ್ಲದ ಸಿರಿಯನನುಭವಿವುದುಚಿತಮಬಲೆ || ೧೯ ||

ಮಂದಮತಿಯಿಂದ ರಕ್ತಸರಾಜ ಬಾಯ್ಲೆಬಂ |  
 ದಂದದಿಂ ಪಲುಬಿದುದಮಾಲಿಸುತ ಕಾಲಾಗ್ನಿ |  
 ಯಂದದಿಂ ಕಂಗಳೊಳು ಕಿಡಿಗರೆದು ಬಿಸುಸುಯ್ಯು ತೃಣವ ಕರತಳದಿ ಹಿಡಿದು ||  
 ಬೃಂದಾರಕಾರಾಧ್ಯೈ ಧರಣಿಸುತೆ ಕಡುಗೋಪ |  
 ದಿಂದಂ ತಿರಸ್ಕರಿಸಿ ಮತ್ತಾಗತಾಯುಷನೊ |  
 ಕೆಂದಳೇನೆಂಬೆನೆಂತುಟೊ ಪತಿವ್ರತೆಯರಿಗೆ ಧೃತಿ ಮತಿಯು ನಿರ್ಭೀತಿಯು || ೨೦ ||

ಸುರಪ ಮೊದಲಾದ ದಿಕ್ಪಾಲಾಂಶಗಳನು ಸ್ವೀ |  
 ಕರಿಸಿ ಮೂರ್ತಿಯಗೈದು ಸಕಲಧರ್ಮಸ್ಥಿತಿಗ |  
 ಳರೂಪಿ ನಿಜಕಳೆಯನಾರಹಿಸಿ ನೃಪತಿಯೆನಿಪ್ಪನಾ ಪರಮವುರುಷ ದಯದೆ ||  
 ಧರಣಿಯಲಿ ಧರ್ಮ ಪರಿಪಾಲನಂಗೆಯ್ದಭವ |  
 ಪರಿಹರಿಸಿ ಸಾಧುಸಜ್ಜನ ರಕ್ಷಣಂಗೆಯ್ದು |  
 ನಿರುತ ಸತ್ಕೀರ್ತಿಯಿಂ ಪರವ ಸಂಪಾದಿಸುವುದರಸುಗಳ ನೀತಿ ನೆಲದೆ || ೨೧ ||

ತನ್ನೊ ರಸಾತ್ಮಜರ ತೆರದಿನಖಿಲ ಪ್ರಜೆಗ |  
 ಳನ್ನ ಮನ್ನಣೆಗೈದು ಧರ್ಮ ಪೆರ್ಚುವ ತೆರದೆ |  
 ಚೆನ್ನಾಗಿ ಸೂಕ್ಷ್ಮಮತಿಯಿಂ ತಿಳಿದು ಕಾರುಣಿಕತನದಿಂದ ಜನರ ಪೊರೆದು ||  
 ಭಿನ್ನ ಚಾರಿತ್ರನೆನಿಸದ ಮಹಾರಾಜನ |  
 ತೃನ್ನತದ ಕೀರ್ತಿಯಂ ಗಳಪನಾ ನೆಲದೆ ಸಂ |  
 ಪನ್ನ ಧನಧಾನ್ಯವೆರೆದಾಲೋಕ ಸಂಭ್ರಮದಲಿಹುದು ಭಾವಿಸಿ ತಿಳವಡಿ || ೨೨ ||

ವ್ಯಸನಸಪ್ತಕದಿಂದ ಕುಜನರೊಳು ಲೋಲುಪ್ತಿ |  
 ಯೆಸಗುತ್ತಿರೆ ಮತಿ ವಿಕಲಮಾಗಿ ಪಿರಿಯರು ಕೋಪ |  
 ದೆಸಕದಿಂದಾ ನೆಲನನುಳಿಯೆ ಧರ್ಮಂ ಪೋಗಿ ಪಾಪ ಸಂಬಂಧಮಾಗಿ ||  
 ನಸಿದಾಯುಷಂ ಜಸಂ ಬಲ ಸಂಪದಗಳೆಲ್ಲ |  
 ಕುಸಿದು ಪೋಗದೆ ಮಾಣದನುಪದ ವಿಸದ್ಭಾವ |  
 ಪೊಸಗದಿಹುದೆ ವರಾಕ ತಿಳಿಯದೆ ದುರಾಧ್ಯತೆಯಿನಾಳೆ ಕೇಳ್ ಲೇಸೊದಗುಮೆ || ೨೩ ||

ಏಸುತಪದಿಂದಮಾರ್ಜಿಸಿದೆ ನೀನೀಸಿರಿಯ |  
 ನೇಸುವಾಸವಪ್ರಮುಖ ಮಾನ್ಯತೆಯ ಪುಟಭೇದ |  
 ಭಾಸುರಾಯುಃಕೀರ್ತಿಬಲಗಳಂ ಬಹುತರದ ಕರ್ಮದಿಂ ಗಳಿಸಿ ಬರಿಯ ||  
 ಭಾಷೆಯಿಂ ಪೋಗಾಡಿಕೊಳಲು ಪರನಾರಿಯರ |  
 ವಾಸಿಯಂ ಕಲಿತೆ ಯಾಮತಿಯಿಂ ಭವದ್ವಂಶ |  
 ನಾಶಮಾಗದೆ ಪೋಗುವುದೆ ಮೂಢ ನೀಂ ಕಲಿತ ಕಲೆಗಳೇನಾದುವಕಟ || ೨೪ ||

ಜಗತಿಯೊಳು ಪೆರರ ನಾರಿಯರ ಬಯಸಿದರಿಗೆ |  
 ಸೊಗಯಿಪುದು ದುಷ್ಟೀರ್ತಿ ತೇಜೋಬಲಗಳಡಗಿ |  
 ಮಿಗೆ ವಂಶನಾಶಮಾದವುದು ಕೆಲರೀಪರಿಯ ದುರ್ಬುದ್ಧಿಯಿಂದಮಳಿದ ||  
 ಬಗೆಯ ಕೇಳ್ವರಿಯ ನೀನೊರ್ವನೆಸಗಿದ ಪಾಪ |  
 ವೋಗುಮಿಗೆಯ ನಗರ ಕುಲಗೋತ್ರ ನಿರ್ನಾಮದಿಂ |  
 ಜಗುಳುವುದು ನಿರಯನಿಲಯಕೆ ದುಷ್ಟದುರ್ಮೇಧಿಗಳಸುವರೆ ಧೀಮಂತರು || ೨೫ ||

ಬಲಪೌರುಷಂಗಳಂ ಬಗುಳುತಿಹೆ ಕಾನನದಿ |  
 ಕಲಿತ ಸನ್ಯಾಸಿನೇಷದಿ ಭಿಕ್ಷುಯಾಚನೆಯ |  
 ನೊಲಿದಾಂತು ರಘುವೀರಲಕ್ಷ್ಮಣಾದಿಗಳಿಲ್ಲದವಸರದಿ ಚೌರ್ಯಗೈದು ||  
 ಉಲುಹುದೋರದೆ ನಭೋಗತಿವಿಡಿದು ನೀರ್ವೊಕ್ಕ |  
 ಬಲಪರಾಕ್ರಮನೆ ಪೋಗುಳುವೆ ಲಜ್ಜೆಯಿಲ್ಲದಲೆ |  
 ಕುಲಗೆಡುಕ ವಿಷವಮೃತವೆಂದು ಭಾವನೆಗೈದು ಮತಿವಂತನೆಂದುಸಿರುವೆ || ೨೬ ||

ಕೇಳೆಲವೊ ನರಿಯು ಕೇಸರಿಗೆ ಸಮನೆನಿಸುವುದೆ |  
 ಕೀಳು ಕಾರ್ಬಕ್ಕಿ ಸಾಲ್ವಂಗೆ ಪಾಸಟಿಯಹುದೆ |  
 ಜಾಳು ಶುನಗಳತಂಡ ಶರಭಗೇನೆಣೆಯಹುದೆ ಪಾನಮದದಿಂದ ಸೊಕ್ಕಿ ||  
 ಕೀಳುಮೇಲರಿಯದೀಪರಿಯಲೊದರುವೆ ನೀಚ |  
 ಸಾಳಕರಮೌಳಿಗಳು ಭೂರೇಣುವಂ ಕಚ್ಚಿ |  
 ಕಾಳಾಗದುಳಿದವುವೆ ಕೈಗೆ ನಿಲ್ಲದ ಬಯಕೆಯಂ ಬಯಸಿ ಕೆಡುವೆಯಕಟ || ೨೭ ||

ತರಣಿವಂಶೋದ್ಭವನ ಶರವೇಗದಿಂದಖಿಲ |  
 ದುರುಳರಕ್ಕಸರೆಲ್ಲ ಪರಿದ ಶಿರಕಾಲ್ಗಳಿಂ |  
 ದುರುಳರಲು ಧರಣಿಯೊಳು ಕಂಡವರ ಸತಿಯರುಂತ್ವತಲೆಗೆದರಿ ತಲೆಯ ಸೊಣದು ||  
 ತರತರದೊಳಳುತಳುತ ಮನೆಯೊಳಗೆ ಗೋಳಿಡುವ |  
 ಪರಿಯ ನಾಂ ಕಾಣ್ವೆ ಮುಳ್ಳುತ್ತುಗವು ಪೂತಂತೆ |  
 ತರಿದ ಗಾಯಗಳಿಂದ ಸುರಿವ ರಕುತದಿ ನಿನ್ನ ನೋವ್ವೆನತಿನೇಗದಿಂದೆ || ೨೮ ||

ಜೀವರಂತರಾಘಮಿ ಸಕಲಜಗದಾಧಾರ |  
 ದೇವರಿಗೆ ದೇವ ರಘುರಾಜೇಂದ್ರಚಂದ್ರಮನ |  
 ನೀವಸುಧೆಯೊಳಗೆ ನೆನೆದರಿಗೆ ಪಾನನತರವ ಚಿರಕಾಲಸಂಪದಗಳ ||  
 ಈವ ಕರುಣಾಕರನ ಮದಮತ್ತನಾಗಿ ನೀ |  
 ನಾವ ಪರಿಯೊಳ್ಳರೆವೆ ಯಕಟಕಟ ಲೋಕದೊಳು |  
 ದೇವತಾನಂದೆ ಕುಲನಾಶಕರಮೆಂದೆಣಿಸದಾದೆಯಲ ಕುಣಪಾಶನ || ೨೯ ||

ಎನಿತುಸಿರಿ ಯೆನಿತು ಧನಮೆನಿತುಸಂಪದ ಪುತ್ರ |  
 ರೆನಿತು ಸ್ತ್ರೀಯರಸಂಖ್ಯಮಾದ ಸಂಪತ್ತಿಯಿಂ |  
 ವನಜಾಸನ ಪ್ರೇಮದಿಂದಮಾರ್ಜಿಸಿ ತುದಿಗೆ ರಘುವರನ ವೈರವಿಡಿದು ||  
 ವನಧಿಯೊಳ್ಳಲಸಲೆಳಸಿದೆ ಮೂಢ ಸಂಪದನ |  
 ನನಿಮಿತ್ತದಿಂದ ನೀ ಪೋಗಾಡಲನುಚಿತಂ |  
 ಶುನಿಗೆ ದುಃಖವದುಂಟೆ ನಾರಿಕೇರಮೆನುತ್ತ ಲೋಕಜನಪೇಕ್ಷರಲೈ || ೩೦ ||  
 ತನಗೆ ಕಂತು ಪತಂಗನಾಮಮೆಂದುಬ್ಬುತ್ತ |  
 ಕೆನಿಸಿನಿಂದ ಪತಂಗನೆಡೆಗೈದೆ ಮಿಂಚುಬುಳು |  
 ತನು ಕ್ಷೇಮಕರನುಹುದೆ ಪಾಕಾರಿಮೊದಲಾದರಿತ್ತ ಬಲಪೌರುಷಗಳ ||  
 ನೆನೆದಖಿಳದೇವತಾಮೌಳಿಯೊಳು ಸೆಣಿಸಿ ನೀ |  
 ನನುವಿಂದ ಬದುಕಲೆಳಸುವೆಮೂರ್ಖ ಪೈಶೂನ್ಯ |  
 ದನುವನಂಗೀಕರಿಸಿ ಬಾಳ್ವರುಂಟೇ ಜಗದಿ ತಿಳಿಯದಲೆ ಕುಲಪಾಂಸನ || ೩೧ ||  
 ಅಂಧಸಾಂಬರ ಮಾತ್ರ ಮನುವಾಗೆ ಖಲನಾ ಸು |  
 ದಾಂಧ ಸುರಪತಿಯೆಂದು ತಿಳವನಕ್ಕರದೊಡೆಯ |  
 ನಂಧಕಾಂತಕ ಛಾತ್ರನೆಂದೊರೆವನೆಲ್ಲರೊಳು ಮೂಢರೆಡಬಲದಿ ಕುಳಿತು ||  
 ಬಂಧುರಸ್ತುತಿಗೆಯೈಭುಲ್ಲವಿಸಿ ನಲಿಯುತ ಶ |  
 ತಾಂಧರೊಮ್ಮನದೊಳೊಂದೇಗರ್ತದೊಳು ಕೆಡೆದು |  
 ಛಿಂಧಿಯಾಗುವ ತೆರದೊಳಾಯ್ತು ರಕ್ಕಸ ಭವದ್ಬುದ್ಧಿ ವೈನಾಶವೃದ್ಧಿ || ೩೨ ||  
 ಕೆಡದಿರೆಲೆ ದುರ್ಮಮತೆವಿಡಿದು ಕಷ್ಟಾಜಿತದಿ |  
 ಪಡೆದ ಸಿರಿಯನಿಮಿತ್ತ ಪೋಗಾಡಿಕೊಳದಿರೆಲೊ |  
 ಮೃಡಮುಖ್ಯದೇವತಾಮಕುಟಮಣಿ ರಘುವೀರನೊಡನೆ ವೈರವನು ಪಿಡಿದು ||  
 ಕಡುಗಲಿಗಳಾರುಂಟು ಕೆಡುವ ದಶ ಭುವನದೊಳು |  
 ಕಡೆಸಾರ್ದರಿಂಬುದಾರಾದರುಂ ಪೇಕ್ಷಪರೆ |  
 ಪೊಡವಿಯೊಳಗಿರಲಿಚ್ಛೆ ಯುಳ್ಳಡೆಸಗೋಪಾಯಮೆಸಗುಜಾಗ್ರತೆಯ ಬಿಡದೆ || ೩೩ ||  
 ಅರಿಯದಾನೆಸಗಿದಪರಾಧಮಂ ಮಾನಸದ |  
 ಲಿರಿಸದೆನ್ನ ನು ಸಲಹವೇಳ್ಕೆಂದು ಪದಕೆರಗಿ |  
 ಮರೆಯದೆನ್ನೊ ಪ್ಪಗಿಸಿ ಬೇಡಿಕೊಳೆ ಮರೆಯೊಕ್ಕನೆಂದು ಸಂತೋಷಗೊಂಡು ||  
 ಕರುಣಾಳುಗಳದೇವ ಕಾಯ್ತು ಮನ್ನಿಸೆ ನಿನಗೆ |  
 ಸರಿಯದಾಯುಷ್ಯಮಂ ದಯಗೈವುದಲ್ಲದಾ |  
 ಮರಗೆಗೊಂಡರುಂ ಬಾಳಲರಿಯ ಸದ್ಯುಕುತಿಯಂ ತಿಳಿದು ಸಂಗ್ರಹಿಸು ಖೂಳ || ೩೪ ||  
 ಮೇಲೆನಿಪುಪಾಯಮಿದನುಳಿದನ್ಯಮೆಲ್ಲಂ ದು |  
 ರಾಲಾಪಮಲ್ಲದಾವುದರಿಂದ ಕಾರ್ಯಕೃತಿ |  
 ಸಾಲದೆನುತರಿತು ಭಕ್ತಿಯೊಳ್ಳಿದಿ ದೀನಜನಬಂಧುವಂ ಮರೆಯೊಗುವುದು ||  
 ಅಲಸ್ಯಮಾದರಾ ರಘುವೀರ ಮಾರ್ಗವ ನ |  
 ರಾಲಸ್ಯದಿಂದೈದಿ ಬರಲವರ ನಿಸ್ಸನಂ |  
 ಕೇಲಿಸುವುದಂಗ 1 ಪ್ರತ್ಯಂಗಂಗಳಂ ಬಿಡದೆ ನಿಷ್ಪೇಷಣಂಗೆವುದು || ೩೫ ||

ಸಾಮಾನ್ಯಧರ್ಮವೊರೆದಪುವು ಪರರಂಗನಾ |  
 ಪ್ರೇಮಾಸ್ಪದಂ ಚಿತ್ತಮಾದರಾತನ ಕುಲಂ |  
 ಸೋಮಾರ್ಕಮುಳ್ಳನ್ನ ರಾರವದಿ ಪೊರಳುತ ಪುನರ್ಭವಿಗಳಾಗರೆನುತ ||  
 ಕಾಮಾನುವೃತ್ತಿಯಿಂ ಕಾಂಕ್ಷಿಸಲು ಪರಮಮುನಿ |  
 ಸೋಮಾನುಗತ ಸಿದ್ಧಿ ಪಾಪಜಂತುಗಳಿಗೆ |  
 ಸಾಮಾನ್ಯಮೇ ದೊರೆವುದೆಲೊ ಬೂಳ ಬಿಡು ನಿಷ್ಠಲಾರಂಭಮಂ ನೆನೆಯದೆ || ೩೬ ||

ಹರಗೆ ಪಾರ್ವತಿ ಸರಸಿಜೋದ್ಭವಗೆ ಸರಸತಿಯು |  
 ಹರಿಗೆ ಲಕುಮಿಯು ಸುರಪನಿಗೆ ಶಚಿ ಭಾಸ್ಕರಗೆ |  
 ವರಸಂಕ್ಷೇಪ ಸಸಿಗೆ ರೋಹಿಣಿಯು ಮೈತ್ರಾವರುಣಿಯೆಡೆಯೊಳಗರುಂಧತಿಯೊಲು ||  
 ಸರಸಿಜಾಂಬಕ ರಾಮಚಂದ್ರಗನಪಾಯಿನಿಯು |  
 ಧರಣಿಜೆ ಯೆನುತ್ತರಿಯದೆಲೆ ದುಷ್ಟಮತಿಯಿಂದ |  
 ಸಿರಿಸಹಿತಧರೆಗುರುಳ್ಳ ಪರಿಯ ಚಿಂತನೆಗೈದು ಕೆಡುವರೆ ದುರಾತ್ಮನೀಚ || ೩೭ ||

ಸಾರಿದೆನು ತಿಳಿ ಬರೆದೆ ದುಷ್ಕಾರ್ಯದಿಂದೆ ಮನ |  
 ಸಾರದಿರು ಮಂತ್ರಪಾವನ ಪುರೋಡಾಶಮೇಂ |  
 ಧಾರಿಣಿಯೊಳೇಂ ನಾಯ್ನೆ ದೊರೆದಪುದೆ ಪಶುಪುತ್ರಮಿತ್ರರಂ ಸಲಹಿಕೊಳಲು ||  
 ವೀರ ರಾಘವಗೆ ಶರಣೆಂದು ಬದುಕುವುದೆಂದು |  
 ದಾರವಚನಗಳಿಂದ ಧಿಕ್ಕರಿಸಿ ಮೌನದಿಂದ |  
 ಧಾರಿಣೀಸುತಿಯಿದರಸುರಪತಿಗತಿಕೋಪ ವೆಗ್ಗೆ ಳಿಸತಾಕ್ಷಣದೊಳು || ೩೮ ||

ಕೋಪಕಲುಷಿತನಾಗಿ ಕೊಡಹಿ ಮಕುಟಂಗಳಂ |  
 ತಾಪವಿಹ್ವಲತೆಯಿಂದಿಂತೆಂದ ಲೋಕದೊಳು |  
 ಕಾಪುರುಷರಗ್ರಭವನಾಮನೋಭವನೆನ್ನ ಮನಸ ಮೃದುಲತಿಯಗೈದು ||  
 ಈಪರಿಯ ನಿನ್ನನು ಸುರೂಪವಿಗ್ರಹವೆಂದು |  
 ಗೋಪಿತದಿ ತಿಳಿಪುತಿಹನದರಿಂದ ಸಲಹುತ್ತ |  
 ಗೋಪನಂಗೆಯ್ಯವೇಳ್ವಾಯ್ತು ದುರ್ಗುಣಗಳಂ ಲಘುತರದ ವಿಗ್ರಹವನು || ೩೯ ||

ಎನಿತೆನಿತು ನಿಷ್ಕುರಗಳನು ಪೇಳ್ವೆ ಭವದೀಯ |  
 ತನು ಖಂಡನಂಗೆಯ್ಯವೇಳ್ವುಮಾದರು ಚಿತ್ತ |  
 ಮನುಮಥಾವಿಷ್ಣ್ವಾಂಶಮಾಗಿ ಮುಂದರಿಯದಿದೆ ಮುಪ್ಪ್ರೀತಿಗಳನು ತಿಳಿದು ||  
 ಮನಗೊಂಬುದು ಚಿತಮಲ್ಲದಡಾಸೆಯಿಂ ನಿನ್ನ |  
 ವಿನಯದಿಂದ ಮುಂದೆರಡುಮಾಸ ಸಂರಕ್ಷಿಸುವೆ |  
 ಕೊನೆಗೆ ಮನಮೊಲಿಯನಿರಲುದಯದಶನಂಗೆವೆನೆಂದು ಭಯಗೊಳಿಸಿ ಪೇಳ್ವಂ || ೪೦ ||

ಎಂದಾದುರಾತ್ಮ ಭೀಷಣದಿ ಧಿಕ್ಕರಿಸುತಿರ |  
 ಲಂದತೀವಕ್ರೋಧದಿಂದ ಜಾನಕೆ ಜರೆದು |  
 ಬೃಂದಾರಕಾಪಕಾರಿಗೆ ನುಡಿದಳೆಲೊ ಕ್ರೂರ ದುಷ್ಟತರನುಡಿಗಳಿಂದ ||  
 ಇಂದೀವರಾಕ್ಷನರಸಿಯನು ಮೋಹನಗೊಳಿಸ |  
 ಲೆಂದುಸಿದ್ಧ ನಾಲಗೆಗಳೊಡೆಯದೀ ಕರನಯನ |  
 ಬೃಂದಂಗಳುಂ ಪೋಗದುಳಿದಪುವೆ ನೀಂ ಧರಾವಲಯದೊಳ್ ಜೀವಿಸುವೆಯು || ೪೧ ||

ಎನ್ನಯ ತಪೋಗ್ನಿಯಿಂದುರುಪುವೆಂ ನಗರಿಯಂ |  
 ನಿನ್ನ ಕುಲಗೋತ್ರಗಳ ನಿಮಿಷದೊಳು ರಘುವಂಶ |  
 ರನ್ನ ನಪುಣೆಯಿಲ್ಲದ ಸ್ವತಂತ್ರತೆಯಿಂದ ಸಹಿಸಿ ನೆಲನಂ ನೋಳ್ವೆನು ||  
 ಕುನ್ನಿಗಪುದೆ ಸುಧೆಯ ಭೋಜನಂ ನೀಚ ನೀ |  
 ನೆನ್ನೆಡೆಯ ಮಾರ್ನುಡಿಯಲೆನಿಸರವ ಪೋಗೆಂದು |  
 ಭಿನ್ನ ಚಾರಿತ್ರನಂ ಬೈದು ಧಿಕ್ಕೃತಿಗೈದಳೇನೆಂಬೆನ್ನದ್ವೈತವನು || ೪೨ ||  
 ಆತಿಕ್ರೂರತೆಯ ನಿಷ್ಕುರಂಗಳಂ ಸೂಚಿಸಿದ |  
 ಕ್ಷಿತಿತನುಜೆಯಂ ಕಂಡು ಮೊರೆವುತುರಗೇಶನಂ |  
 ತತುಲಕೋಪಾವೇಶದಿಂ ಖಡುಗವಂ ಝಡಿದು ಬಡಿದು ಭೂತಳವ ಜವದಿ ||  
 ಖತಿಗೊಂಡು ದೈತ್ಯೇಂದ್ರ ಕಡಿಡಿಡುವಡಾ ಪತಿ |  
 ವ್ರತೆಯೆಡೆಗೆ ನಡೆಯುತಿರೆ ಕಂಡು ಮಂಡೋದರಿಯು |  
 ಪತಿಯ ಪದಗಳ ಪಿಡಿದು ಯಾಚಿಸಿದಳನುನಯದಿ ವಿಪುಲತರ ದೈನ್ಯವಿಡಿದು || ೪೩ ||  
 ಮೂರುಲೋಕದ ಮಹಾಭಟ ವಿಜಿತಸಾಹಸಿಕ |  
 ವೀರರಗ್ರೇಸರಗೆ ವಿಮಲಸತ್ಯೀರ್ತಿಗೀ |  
 ನಾರಿಯರ ವಧೆಗೈವುದಪಯಶಸ್ವರಮದಂ ತ್ಯಜಿಸು ನೀನಜ್ಞಾನಿಯೆ ||  
 ಈರೂಪುಸಂಪದಗಳಾಂತ ಸುರಪನ್ನಗರ |  
 ಚಾರು ಸರ್ವಾಂಗಿಯರನೇಕ ನಿನ್ನಯ ಕೃಪಾ |  
 ಧಾರರೆಂದೆನಿಸರ್ಸುರಪತಿ ಮಾನವಿಯ ಬಯಸಿ ಬೇಸರಗೊಂಬರೆ || ೪೪ ||  
 ಆವ ಜಾತಿಗಳೊಳಗದಾವ ಜಂತುಗಳಿಗೆ |  
 ಭಾವಜವಿಲಾಸ ಸಂಭವಿಪುದಲ್ಲದೆ ಶುಕಿಗೆ |  
 ಭಾವನೆಯ ಪಿಕದೊಡನೆ ದೊರೆದಪುದೆ ಕೃಪಣೆಯೊಳು ಮಾನುಷಿಯ ದುಃಖಿತೆಯೊಳು ||  
 ಈವಿಧ ಪ್ರಿಯಗೈದು ಫಲವೇನದನುರೂಪ |  
 ನಾವಿಲಾಸಿನಿಯೊಡನೆ ರಮಿಸೆ ಸುಖಸಂಪ್ರೀತಿ |  
 ಜೀವನಕ್ಕೈದುದಲ್ಲದನ್ಯರೊಲನೇನುಂಟು ಕೋವಿದಕುಲಾಗ್ರಗಣ್ಯ || ೪೫ ||  
 ಮನಬಂದತೆರದೊಳೆನ್ನೊಡನೆ ಕ್ರೀಡಿಸಿ ಸ್ಮರನಿ |  
 ಗನುದಿನಂ ಸಂಪ್ರೀತಿಯೆಸಗು ಮಾನವಿಯೊಡನೆ |  
 ಕನಲೆ ನಿಷ್ಫಲಮೆನುತ ಧಾನ್ಯಮಾಲಿನಿ ಪೇಳ್ವ ನುಡಿಗೆ ನಸುನಗುತಸುರನು ||  
 ತನಗೆ ಹಿತಮಾಚರಿಸ ರಕ್ಷಿಸ ಸ್ತ್ರೀಯರುಗ |  
 ಳನು ಕರೆದು ನೇಮಿಸಿದ ಸಾಮದಾನಗಳಿಂದ |  
 ಜನಕಜೆಯ ವಶಗೈವುವೆಂದಸುರ ಪಿಂದಿರುಗಿ ನಡೆಯಲನುಗೈದನಾಗ || ೪೬ ||  
 ದೇವಗಂಧರ್ವ ದಿವ್ಯಾಂಗನಾ ಸಮುದಯದೊ |  
 ಕೋವಿ ಸಂತಸಗೊಳುತ ಚಂದ್ರಮನ ಮಾಳ್ವೆಯೊಳ |  
 ಗಾವಸುಧೆಯನ್ನುಳಿದು ನಿಜನಿಲಯಕ್ಕೆ ತಂದ ದೈತ್ಯೇಂದ್ರನಲ್ಲಿಯಿಂದ ||  
 ಭೂವಧೂಸುತೆಯಿತ್ತ ಚಿತ್ತನಿಲಯದೊಳು ರಾ|  
 ಜೀವನೇತ್ರನ ರಾಮಪುರದರಸನಂ ನೆನೆದು |  
 ಪಾವನ ಸುಮೂರ್ತಿಯಂ ಪರಿಭಾವನಂಗೆಯ ಪದುಳದಿಂದಿದಳಾಗ || ೪೭ ||

ಒಂಬತ್ತನೆಯ ಸಂಧಿ ಸಮಾಪ್ತಂ.

## ಹತ್ತನೆಯ ಸಂಧಿ

ಸೂಚನೆ || ಚಿತ್ತದನುತಾಪ ಪರಿದೋಡುವಂದದೆ ತ್ರಿಜಟಿ |  
ಯುತ್ತನುಸ್ವಪ್ನನುಂ ಸೂಚಿಸಲುಪಷ್ಟಂಭ |  
ವೆತ್ತಂಗಹಾರ ಶುಭಕರ ನಿಮಿತ್ತಗಳರಿತು ನಲಿದಳಾ ವೈದೇಹಿಯು ||

ಪಲುಬಿ ರಾವಣ ತನ್ನ ನಿಲಯಕ್ಕೆದಿದನಿತ್ತ |  
ಪಲವು ದುರ್ಮಾರ್ಗ ರಕ್ತಸಿಯರುಂ ಗುಮಿಗೂಡಿ |  
ಪಲಿತಕೇಶಗಳ ಕೆಂಗುರುಳ್ಳ ಕೆವರ್ವೆಯ ಶತನಿಕಾರಗಳ ತೋರಿ ||  
ನಲಿದಣುಗಿ ಭಯವೋಹಗೊಳುವಂತೆ ಪರಿಪರಿಯ |  
ಲಲಿತ ಕಾಠಿಣ್ಯತರ ಕಲುಷಿತದ ದುರ್ಭಾಷೆ |  
ಯಲಗುಗಳ ನಾಲ್ಕೆಸೆಯ ಕಕ್ಕುಲಿತೆಗೊಳಿಸಿದರ್ಕೇಳದ್ರಿ ನಾಥಜಾತೆ || ೧ ||

ಸಿರಿಯನೆಣಿಸಲು ಸಲ್ಲ ಸಮರದೊಳಗಿದಿರಿಲ್ಲ |  
ಪರಿಪರಿಯ ಕಲೆಗಳಂ ಬಲ್ಲ ಲೋಕದ ನಲ್ಲ |  
ಸರಸಿಜೋದ್ಭವ ಕುಲೋದ್ಭವ ವಿಶ್ವವಸುಮುನಿಪನಿಂದ ಸಾಕ್ಷಾತ್ಸಂಭವ ||  
ಹರನಸಖನಗ್ರಭವ ಸುರಪಗಭಯವನೀವ |  
ಶರಣಾಗತರ ಕಾವ ರಕ್ತಸರದೇವನಂ |  
ಧರಣಿಸುತೆ ತಿಳಿಯದಲೆ ಮರುಳು ಮತಿಯಂ ತಾಳ್ಕೆ ದುಷ್ಕೃತಿಯೊಳೆಂದರಾಗ || ೨ ||

ಬೆದರಿ ಸಮರದೊಳೊಮ್ಮೆ ತ್ರಿದಶಾದಿ ದಿಕ್ಪಾಲ |  
ರೆದೆಗೆಟ್ಟು ಸೇವನಾವೃತ್ತಿಯಂ ಬಳಸಿರುವ |  
ರುದಯಿಸುವ ಭಾಸ್ಕರಂ ಶಶಿಮರುತ್ತುಗಳೆಲ್ಲ ಸೇವಿಸುವರನವರತವು ||  
ಸದನದೊಳು ಲಕುಮಿ ದಾಸತ್ವಮಾಂತೆಸೆವ ಬಲ |  
ಸದನ ರಕ್ತಸಪತಿಯ ಮನ್ನಿಸದೆ ದುರ್ಮೇಧೆ |  
ಕದನಕೆಳಸಿದೆಯೆನುತ ಹರಿಜಟಿಯೆನಿವ್ರೋವ ರಕ್ತಸಿಯು ಕೋಪಿಸಿದಳು || ೩ ||

ಶುದ್ಧಾಂತದೊಳಗಿರುವ ಶತಲಕ್ಷನಾರಿಯರ |  
ಬುದ್ಧಿಯೊಳು ಗಣಿಸದೆ ಭವನ್ಮೋಹ ಪಾಶಾನು |  
ವಿದ್ಧಮೆನಿಸುತ ತ್ರಿಜಗದಧಿನಾಥನೈತಂದು ಯಾಚನಂಗೈದಾಕ್ಷಣಂ ||  
ಪೊದ್ದಿ ಸಾಮ್ರಾಜ್ಯಮಂ ಭೋಗಿವುದನುಳಿದು ದು|  
ಬುದ್ಧಿಯಿಂದೊದಗೆಯೆಬೆನುತ ಪ್ರಘಸೆಯು ಕೋಪ |  
ವೃದ್ಧಿಯಿಂದ ಬಿಡಾಲನೇತ್ರಂಗಳಂ ಕೆದರಿ ಬೆದರಿಸಿದಳವನಿಸುತೆಯ || ೪ ||

ವಸುಮರುದ್ಧಾಂಧರ್ವರಸಕ್ಯತ್ಸಮರಭಗ್ನ |  
ರುಸಿರಬಿಡಲಮ್ಮರೆಂದಿಗು ಸರ್ವತೋಮುಖದೊ |  
ಳೆಸೆವ ಜಸಮಾಳ್ತದಶಮೌಳಿವಲ್ಲಭೆಯೆನಿಸಿ ಸಕಲ ಸಾಮ್ರಾಜ್ಯನೆರಸಿ ||  
ಬಿಜಜಮುಖಿ ಸುಖದೊಳಿವುರದನುಳಿದು ಕಾರ್ಪಣ್ಯ |  
ರಸೆಯೊಳಗೆ ಮೊರಳುವುದಿದಾವನ ಮತಿಯೆನುತ ಕ |  
ಕರ್ಶದಿಂದ ಧಿಕ್ಕರಿಸಿ ಬೈದು ಬೆದರಿಸಿದಳಾ ವಿಕಟೆಯೆನ್ನುವ ರಕ್ತಸಿ || ೫ ||

ಕೆಂಗೋಡಗದ ತೆರದಿ ಕೆದರಿ ಮುಖದೇಶದೊಳ |

• ಗಿಂಗಳಗಳಂತೆಸೆವ ನೇತ್ರದಿಂ ದುರ್ಮುಖಿಯ |  
ಭಂಗುರಕ್ರೋಧದಿಂ ಜರೆದಳೆಲೆ ಧರಣಿಸುತೆ ತ್ರೈಲೋಕ್ಯಪತಿಯ ಸಿರಿಯ ||  
ಸಂಗಮಂ ತ್ಯಜಿಸಿ ದುರ್ಮತಿಯಿಂದ ಕಷ್ಟವೆಸ |  
ನಂಗಳನ್ನನುಭವಿಸೆ ಬಿಡಿಸಿಕೊಳೆ ದಿವಿಷದರ |  
ಪುಂಗವಾಡ್ಯರಿಗಳವೆ ವಿಧಿಯಷ್ಟವಾಂಶಮಂ ಫಾಲದೊಳು ಬರೆದಿದರ್ನೆ || ೬ ||

ತರುಗಳುಂ ಕರೆದಪುವು ಪುಷ್ಪವೃಷ್ಟಿಗಳ ಬಂ |

ಧುರದ ಜಲಮಂ ತೋರ್ವುವೈಸೆ ಸರ್ಪತಗಳುಂ |  
ರಸಸಿಜೋದ್ಭವ ವೇದಪಾರಾಯಂಣಗೈವ ಗೀಷ್ಟತಿಯವನ ಸಿದ್ಧಿಯ ||  
ಒರೆವ ತುಂಬುರುನಾರದಾದಿ ವೈಣಿಕರೆಲ್ಲ |  
ರರಮನೆಯ ಸಮಯಗಳನಾರೈವರೀಶ್ವರಂ |  
ಹರಸುತಿಹ ರಕ್ತಸರದೊರೆಯ ನೀಂ ತಿಳಿಯೆನುತ ಗರ್ಜಿಸಿದಳಾ ದುರ್ಮುಖಿ || ೭ ||

ಚಾರು ಭೂಷಣವಸ್ತ್ರ ಚೆಲುವ ಶಕುನಿಯ ಮಂಚ |

ಭೂರಿ ಕನ್ಯಾನಿಚಯ ಬಾಯ್ಗೆ ಬೇಕಾದನ್ನ |  
ಭಾರಣೆಯ ಪಾನಾದಿ ಸಕಲಸುಖದನುಭವನ ನಿಶ್ಚೈಸಿ ಶಚಿಯಂದದಿ ||  
ಶ್ರೀರಾವಣೇಶ್ವರನ ಮೊರೆಯಲಿಹಲಿಚ್ಛೈಸ |  
ದೋರಂತೆ ಕೃಪಣಮಾನಸನ ಬಯಸುವೆ ಮೂಢೆ |  
ದೂರಮಾಗಿರ್ಪ ಕನಸಿನಲದಂ ತೊರೆ ಯೆನುತ ಮುಸುಕಿದಳ್ಳೂಕರಮುಖಿ || ೮ ||

ಅನಿತರೊಳು ವಿನತೆಯದ್ಭುತರೂಪೆ ನಿಷ್ಕೂರವ |

ನನುಕರಿಸಿ ಪೇಳ್ವುದನು ಕೊಟ್ಟು ಸಂಪದಮಿವ |  
ದನುಜಪತಿಯಂ ಜರೆದು ದೀನ ಮನುಜನ ನೆನೆದು ಸಂಬಾಧೆಗೊಳುವುದೇನು ||  
ಇನಿತುದಿನಮಾರೈದು ನೋಡಿದೆವು ಭವದೀಯ |  
ಮನಮೊಡಂಬಡದಿರಲು ರಕ್ತಸಿಯರೊಡಗೂಡಿ |  
ತಿನದೆ ಮಾಣೆವೆನುತ್ತ ಕೋಪದಿಂ ಗರ್ಜಿಸಿದಳತಿಕ್ಯತೋದರಿ ಮುಳಿಸಿನಂ || ೯ ||

ಲಂಬಮಾನಪಯೋಧರಂಗಳೊಲೆದಾಡೆ ಕಾ |

ದಂಬನಿಯ ಮರುಳೆಂಬ ರೀತಿಯೊಳು ವಿಕಟೆಯೆಂ |  
ದೆಂಬ ರಕ್ತಸಿ ಮುಷ್ಟಿವಿಡಿದ ಕರಗಳನೆತ್ತಿ ಕೋಪದಿಂದಿಂತೆಂದಳು ||  
ಅಂಬುಧಿಯ ಮಧ್ಯದೊಳು ಸಿಲ್ವಿ ನಾನಾವಿಧ ವಿ |  
ಜ್ಯಂಭಣದ ನಿಷ್ಕೂರನಾಡದಿರು ರಾಣನ |  
ಶುಂಭತರುಣಿಯಳವೈ ಯೆನುತಮುಳುಹುದುದಾಯ್ತು ಕರುಣದಿಂದಿಸುದಿನವು || ೧೦ ||

ಅಮರಪತಿ ಬಂದು ನಿಟ್ಟಿಪನೆ ರಾಘವನೆನುತ |

ಭ್ರಮೆಗೊಂಡರೇನಡುದು ಸತಿಯೆನಿಸಿ ದಶಶಿರಗೆ |  
ಸುಮನಸಾಂಗನೆಯರನ್ನಾಳ್ವ ಸುಖತಾರೆನಿಸಿ ಬಾಳ್ವುದತಿಲೇಸಲ್ಲದೆ ||  
ಮಮತೆಯನ್ನುಳಿದು ಪೆಡಸಿಂಧಿರಲು ರಾಕ್ಷಸ |  
ಗರ್ಜಿಸಿದಿಂ ತಿನದುಳಿಯರೆಂದು ಕೋಪಿಸಿ ಜರೆಯ |  
ಲಮಿತಸಿಡಿಲಾಯ್ದೋಪದಿಂದ ಚಂಡೋದರಿಯೆನಿವೈರ್ವೆಯಿಂತೆಂದಳು || ೧೧ ||



ಎನಿತು ಮಾತಾಡಿಸಿದರೇನುಂಟು ಮಾನವಿಯು |  
 ಘನತರಾಂತ್ರಂ ಲೋಹಿತಂ ಪಿಶಿತಗಳನೊಮ್ಮೆ |  
 ತಿನ್ನುವೆನೀಶಾಲದಿಂದಿರಿದೀಗಳೆಂದು ಬೊಬ್ಬಿಡೆ ಪ್ರಘಸೆ ತಾಂ ನುಡಿದಳು ||  
 ಅನುಮಾನಮೇನಿವಳ ಗಳದ ರಕ್ತವ ಪೀರ್ವ |  
 ಮನುಜೆ ಪೋದಳೆನುತ್ತ ಮಗುಳೆ ದಶಕಂಠನೊಳ |  
 ಗನುವಿಂದ ಪೇಳ್ವುದೆನಲನಿತರೊಳು ಕೋಪಿಸುತಜಾಮುಖಿಯು ಭೋರ್ನೊರೆದಳು || ೧೨ ||

ಕೊಂದಿವಳ ಸರ್ವಾಂಗಸಂಧಿಯಂ ಪಾಲ್ಗೈದು |  
 ಭಂದದಿಂ ಪೇಯದೊಡನಾಸ್ವಾದನಂಗೈದು |  
 ಮಿಂದು ಸಂತೋಷಿಸುವುದೆನಗೆ ಸಮ್ಮತಮೆನುತಮೆನೆ ಶೂರ್ಪನಖಿ ನುಡಿದಳು ||  
 ಕುಂದೇನು ಸೀಧುವಂ ತಂದು ನರಮಾಂಸಗಳ |  
 ನಂದದಿಂ ಸವಿದಾನಿಕುಂಭಿನಿಯ ದೇವತಾ |  
 ನಂದನಂ ಗೊಳಿಸುವೆನೆನುತ್ತ ಧಿಕ್ಕೈತಿಗೊಳಿಸಲನುಮತಂ ಗೊಂಡಳಾಗ || ೧೩ ||

ಎಂದು ನಾನಾವಿಧದ ನಿಷ್ಕರದ ದುರ್ಭಾಷೆ |  
 ಯಿಂದ ರಕ್ತಸಿಯರಲೆವುದ ನೋಡಿ ವೈದೇಹಿ |  
 ಯಂದತಿಕ್ರೋಧದಿಂ ಘರ್ಜಿಸುತ ಗದ್ದದಸ್ವರದಿಂದಮಿಂತೆಂದಳು ||  
 ಮಂದಮತಿಯಿಂ ಬೊಗಗಟ್ಟರೇನು ಮಾನುಷಿಯಸುರ |  
 ಮಂದಿಯೊಳು ರಮಿಸುವಳೆ ನಿಮ್ಮ ದುರ್ವಚನಗಳ |  
 ನೊಂದನಂಗೀಕರಿಸೆ ಮನಮೊಲಿದ ತೆರದೊಳೀಕ್ಷಣ ಗೈವುದೆನ್ನ ಬಿಡದೆ || ೧೪ ||

ಕೇಶಿನಿಯು ಸಗರನಂ ನೈಷಧನ ಭೈಮಿನಿಯು |  
 ಲೇಸೆನಿಪ ಸತ್ಯವಂತನನು ಸಾವಿತ್ರಿಯುಂ |  
 ಭಾಸುರ ಶ್ರೀಕಪಿಲನೊತ್ತನಂ ಶ್ರೀಮತಿಯಗಸ್ತ್ಯ ಲೋಪಾಮುದ್ರಿಯಂ ||  
 ಆ ಸಸಿಯ ರೋಹಿಣಿಯು ಸೌಧಾಸ ಮದಯಂತಿ |  
 ಯಾಶಸನ್ನಿಭ ಮುನಿವಸಿಷ್ಠನನರುಂಧತಿಯು |  
 ಲೇಶ ಭಿನ್ನತೆಯಿಲ್ಲದಿವೊಲಾಂ ರಾಘವನ ಛಾಯಾನುವರ್ತಿಯೆನಿಸೆಂ || ೧೫ ||

ಪಲವು ನುಡಿಗಳಲೇನು ಪ್ರಾಣವಿಪ್ಪನ್ನ ವೀ |  
 ಪೊಲೆಯರೊಡನಾಂ ನುಡಿಯೆನೆಂದು ಶೋಕಾತುರದಿ |  
 ಪಲವು ವಿಧಗಳನೆಣಿಸಿ ದೇಹಮಂ ಸಂತ್ಯಜಿಸಲೆಳಸಿ ಕ್ರೌರ್ಯದಲಿ ನಿಂದು ||  
 ನಿಲುಕಿ ಮತ್ತೊಂದಶೋಕದ ಕೊನೆಯ ವೇಣಿಯಂ |  
 ಚಲನೆಗೈದುದ ನೋಡಿ ರಕ್ತಸಿಯರತಿಭೀತಿ |  
 ಗೊಳುತ ರಾವಣನೆಡೆಗೆ ದೂರಲೆಂದೈದಿದರು ಧರಣಿಜೆಯ ವಾರ್ತೆಗಳನು || ೧೬ ||

ಕುರುಹರಿಯರೆನ್ನ ಕಂಡಿರ್ಪತಾಣದ ಹಾದಿ |  
 ಗಿರಲಿನಿತನರಿತರೆ ರಘೂದ್ವಹಂ ಸೌಮಿತ್ರಿ |  
 ಶರಗಳೇಂ ಸಸಿನಿಹವೆ ಬಂದು ಲಂಕಾಪುರವ ಭಸ್ಮಮಂಮಾಡಿ ಮಗುಳೆ ||  
 ದುರುಳ ರಕ್ತಸ ಕುಲವನೊರಸೆ ಮನೆ ಮನೆಯೆಡೆಯ |  
 ಲೊರಲುವ ಕುರೂಪಿಗಳ ಕಾಣೈನಚಿರೇಣಮೆ |  
 ನ್ನು ರುತರತಪಃಕಲಿತ ನುಡಿ ವ್ಯರ್ಥಮಾಗದರಿಡಿಹುದೆಂದಳವನಿಜಾತಿ || ೧೭ ||

ದೇವದೇವೋತ್ತಮನ ತ್ರೈಲೋಕ್ಯದೊಳಗುಳ್ಳ |  
 ಜೀವನಾಧಾರ ರಘುವೀರನಂಗನೆಯನ್ನ |  
 ಪಾವಿನಂತೀ ದುರುಳದೈತ್ಯ ಮುಂಗಾಣದಲೆ ಬಾಧಿಸುವನಿನನ ಕುಲವು ||  
 ಈ ವನಧಿಯೆಡೆಯಲೇಂ ತೀರ್ವುದತಿವೇಗದಿಂ |  
 ಭೂವಧುವಿಗಾನಂದಮಾಗಿ ಕ್ರೋಧದಿ ಬೆಂದು |  
 ಸಾವದುಳಿಯದೆನುತ್ತ ಸಕಲ ಸುರಸಾಕ್ಷಿಯೊಳು ಶಪಿಸಿದಳ್ ಧರಣಿಜಾತೆ || ೧೮ ||

ಘೋರತರ ಶೋಕ ಸಂತಾಪ ರಕ್ತಸಜನರ |  
 ಕ್ರೂರ ನುಡಿಗಳ ಕೇಳುತೆಚ್ಚುತ್ತ ತ್ರಿಜಟಿ ಮ |  
 ತ್ತಾ ರೈದು ದುರ್ಮೇಧಿಯರನೆಲ್ಲ ಕರೆಕರೆದು ಕನಸ ಬಿತ್ತರಗೈದಳು ||  
 ದಾರುಣ ಸುರೌದ್ರ ತರಮಂ ಕಂಡೆ ತಿಳಿಯದಲೆ |  
 ಧಾರುಣೀಸುತೆಯನಲೆಯಲೈಡ ರಕ್ತಸರು |  
 ತಾರುಢಿಟ್ಟೊರಗುವುದು ರಾಮಗತಿಶಯಮಹುದು ವಿಸ್ತರಿಸೆ ಭೂಮಿಜಾತೆ || ೧೯ ||

ಎನೆ ದುಷ್ಟರಕ್ತಸಿಯರೆಲ್ಲ ಭಯದಿಂ ನಡುಗಿ |  
 ವಿನಯದಿಂ ಬೆಸಗೊಂಡರವ್ವೆ ನಿನ್ನಯ ಕನಸಿ |  
 ನನುವ ವಿಸ್ತರಗಯ್ಯವೇಳ್ಳೆನುತ ಬೆಸಗೊಳಲ್ ತ್ರಿಜಟಿ ಪೇಳಿದಳಾಗಲೆ ||  
 ಮನದೊಲವಿನಿಂದ ಸಾಸಿರ ಮಂಗಳಂ ಕಲಿತ |  
 ವೆನಿಪ ಕರಿದಂತಶಿಬಿಕಾಮಧ್ಯದೊಳು ಕುಳಿತು |  
 ವನಜಾಕ್ಷ ರಾಮ ಶುಕ್ಲಾಂಬರದೊಳೆನಿವುದಂ ಕಂಡೆನಿರುಳಿನ ಕನಸಿನೊಳ್ || ೨೦ ||

ಸಾಗರದ ಮಧ್ಯದೊಳು ಶ್ವೇತಪರ್ವತಮದರ |  
 ಮೇಗೆ ಸುರಗಜಮದರ ಮಸ್ತಕದಿ ರಘುವೀರ |  
 ನಾಗ ಬರುತಿರಲು ಸೌಮಿತ್ರಿ ಶ್ವೇತಚ್ಚಕ್ರಮಂ ಪಿಡಿದು ಸೇವಿಸುತಿರೆ ||  
 ಆಗರುವನಂಕದೊಳ್ ಬಾಲಶಶಿಯಂದದಿಂ |  
 ಮೇಗಯನದಿಂ ದೇವಿ ಸೀತೆಯೊಪ್ಪಿರೆ ಕಂಡೆ |  
 ನಾಗ ಬಿಡುಗಣ್ಣವರು ಸುರಿಯೆ ಪೂವಿನ ಮಳೆಯ ಶುಭವಾದ್ಯಗಳ ನೋಡಿದೆ || ೨೧ ||

ಐರಾಸತದ ಮೇಲೆ ಕಾಕುಸ್ಥನಂಕದೊಳು |  
 ಸೂರಪ್ರಭೆಯಿಂದೆಸವ ಜಾನಕಿಯು ನಗುತ್ತಿದ್ದು |  
 ಸಾರಸಕರಂಗಳಂ ಶಶಿರವಿಗಳಂ ಪಿಡಿದು ಸೈಪಿಟ್ಟು ಕುಸ್ತರಿಸುತ ||  
 ಚಾರುತರ ಮಂಡನದಲಾಕಾಶ ಗಮನದಿಂ |  
 ಸಾರಿರುವ ಋಷಿನಿವಹ ವಾಚಿಸುವ ಸ್ವಸ್ತಿಗಳ |  
 ನೋರಂತೆ ನಿಟ್ಟಿಸುತ ನಡೆವುದಂ ನಾಕಂಡೆನೀ ನಿಶೆಯೊಳಂ ಕನಸಿನಿಂ || ೨೨ ||

ಶ್ವೇತಪುಂಗವಮುಚ್ಚಸಂಯುಕ್ತ ರಥದಿಂದ |  
 ಸೀತಾನಿತಂಬಿನಿಯು ಸೌಮಿತ್ರಿಸಹಿತ ರಘು |  
 ಜಾತ ಬೆಳ್ಳೊಡೆಯ ನೆಳಲಿನೊಳ್ಳೆದುತಿರಲುಭಯ ಪಾರ್ಶ್ವದೊಳು ಚಾಮರಗಳಂ ||  
 ಖ್ಯಾತಿಯಂ ಸ್ವರ್ಧನಿಯ ರೀತಿಯೊಳಗಿರೆ ಧರಾ |  
 ಜಾತೆ ನಿಜತೇಜದಿಂ ತ್ರಿಭುವನಾಂಡಗಳನ್ನು |  
 ಜಾತುಚಿತು ತನ್ನೊಳಿಟ್ಟರೆ ಕಂಡೆ ಮೂಲೋಕ ಕಾರಣಮೆನುತ್ತ ನಿಶೆಯೊಳ್ || ೨೩ ||

ಕ್ಷೀರಸಾಗರ ಮಧ್ಯದೊಳು ಶ್ವೇತಪರ್ವತದ |  
 ಚಾರು ಮಸ್ತಕದೊಳಂ ಚತುರ್ಧಂತ ಮಾತಂಗ |  
 ಸೂರಿಯನ ತೆರದಲಂಕೃತಿಯೊಳರೆ ರಾಮ ಸೀತಾದೇವಿ ಸಹಿತಮಾಗ ||  
 ವೀರಾಸನದಿ ಮಂಡಿಸಿರಲು ನೆರೆದಿರ್ಪಸುರ |  
 ಸಾರಸಾಸನ ಮುಖ್ಯ ಸಿದ್ಧ ಗಣವೈತಂದು |  
 ಭೂರಿ ಸಂಸ್ತವಗೈದು ಶ್ವೇತಮಾಲ್ಯಂಗಗಳನಲಂಕರಿಸುತಿರೆ ಕಂಡೆನು || ೨೪ ||

ನೆರೆದ ಭೂಸುರದೇವಮುಷಿಸಿದ್ಧ ಚಾರಣ |  
 ವೆರಿದು ಕಮಲಜನು ಪಟ್ಟಾಭಿಷೇಕಂಗೈದು |  
 ಕರಗಳಂ ಮುಗಿದು ತುತಿಸಿದ ವಿಷ್ಣು ತ್ರೈಲೋಕ್ಯನಾಥ ಬ್ರಂಹ್ಮಾಂಡನೆನುತ ||  
 ಪರಬೊಮ್ಮ ಪರತತ್ವ ಪರಕೆ ಪರವರಿ ಶಂಖ |  
 ಧರ ಮಹಾಪುರುಷ ಶ್ರೀವತ್ಸಾಂಕ ಕರುಣದಿಂ |  
 ಧರೆಯ ಪಾಲಿಪುದನುತ ಬೇಡಿಕೊಳಲಜನ ಮನ್ನಿಸುವ ರಾಮನ ಕಂಡೆನು || ೨೫ ||

ಅನಿತರೊಳು ಸುರಸಿದ್ಧದಿಕ್ವಾಲರೈದಿ ಪದ |  
 ವನಜಗಳ ಸೇವಿಸುತ ನೃತ್ಯಗೀತಾದಿಗಳ |  
 ಬಿನದದಿಂ ಪ್ರಾರ್ಥಿಸಲು ಬೇಗಲಮರರ ನುಡಿಯನಾಲಿಸುತ ಸಂತೋಷದಿ ||  
 ಮನದಭೀಷ್ಟಗಳಿತ್ತು ಮನ್ನಿಸುತಮಿರ್ಪುದಂ |  
 ಸನಕಾದಿ ಮುನಿಗಳುಂ ಸೀತೆಯಂ ಸನ್ನುತಿಪು |  
 ದನು ಕಂಡು ರಾಘವ ಪರಬ್ರಹ್ಮನೊಂದರಿದೆ ಮುಂದೊರೆವೆನಾದ ಪರಿಯ || ೨೬ ||

ಪೊಳೆವ ಪುಷ್ಪ ಕವೇರಿಯುತ್ತರದ ಮುಖವಾಗಿ |  
 ನಳಿನಾಕ್ಷಿ ಸೀತೆಯೊಳು ನಸುನಗುತ ಲೋಕಮಂ |  
 ಕಳೆಯಿಂದ ಬೆಳಗುತ್ತ ಮಿರ್ಪ ರಾಮನ ಕಂಡೆ ನರನಲ್ಲ ಪರಬೊಮ್ಮನು ||  
 ಕೊಳುಗುಳದೊಳಿರಾಗಿ ನಿಲುನರಾರಿನ್ನುಂಟು |  
 ಜ್ವಲನಾರ್ಕತೇಜನಾಸ್ತಿಕ್ಯಂಗಳಂ ಮಾಳ್ವ |  
 ನಳಿನಪೀಠನ ಜನಕನೆನುತ ನಿಶ್ಚೈಸಿರ್ವೆ ಕೇಳಿ ರಕ್ಕಸಿಯರೆಲ್ಲ || ೨೭ ||

ತೈಲನೀರಧಿಯೊಳಗೆ ಮುಳುಗಿ ಪಾನಂಗೈದು |  
 ಲೀಲೆಯಿಂ ರಕ್ತಾಂಬರಗಳುಟ್ಟು ಕರವೀರ |  
 ಜಾಲಂಗಳಂ ಮುಡಿದು ಪುಷ್ಪ ಕಚ್ಚುತನೆನಿಸಿ ಭೂತಳದೊಳಂ ಪೊರಳುತಂ ||  
 ವಾಲಾಯಶೋಕ ಸಂತಪ್ತ ದಶಮೌಳಿಯಂ |  
 ಕಾಲಾಯಸಾಭರಣ ಕೃಷ್ಣಾಂಬರನನುಟ್ಟು |  
 ಬಾಣಿಯರು ಸೆಳೆವುತಿರೆ ಬನ್ನ ಬಡುವುದ ಕಂಡೆನಿರುಳು ಕನಸಿನೊಳು ಜನದಿ || ೨೮ ||

ಖರಕಲಿತ ರಥದಿಂದ ರಕ್ತಚಂದನಲೇಪ |  
 ದುರುತ್ತೈಲಪಾನದಿಂ ಕುಣಿದು ಕೂಗುತ ಪೊರಳಿ |  
 ಧರೆಯೊಳಗೆ ತೇರುಳಿದುರಾಸಭಾರೋಹಣಂಗೈದು ತೆಂಕಣ ದಿಕ್ಕಿಗೆ ||  
 ದುರುಳ ರಾವಣ ಪೋಗುತಡಿಗಡಿಗೆ ಕೆಡೆದು ಮ |  
 ತ್ತುರುತರ ಭಯಾತ್ಮವಿಪ್ಪಲನಾಗಿ ಮತ್ತೊಂದು |  
 ನರಕೋಪಮತಪಂಕದೊಳು ಮುಳುಗಿ ಮರೆಯಾದ ರಾವಣನ ಕಂಡೆ ನಾನು || ೨೯ ||

ಮೇದುರದ ಕೃಷ್ಣಾಂಬರವನುಟ್ಟು ಕ್ರೂರತರ |  
 ನಾದದಿಂ ರಕ್ತಚಂದನಲೇಪನಂಗೈದು |  
 ಕ್ರೋಧದಿಂ ರಜ್ಜುಗಳಲಾ ರಾವಣನ ಕಟ್ಟಿ ಕಡುಗೋಪದಿಂದ ಸೆಳೆದು ||  
 ಬಾಧಿಸುವ ಕಾಳಿ ಕಂಕಾಳಿ ಕರ್ಮಮಲಿಪ್ತ |  
 ಮಾದಂಗನೆಯರ ಕಂಡಂಜಿ ಶೋಕಿಪ ದೈತ್ಯ |  
 ಭೂಧವನ ಕಂಡೆ ಮುಂದಾದ ಪರಿಯಂ ನಿಮಗೆ ವಿಸ್ತರಿಸೆನವಧರಿಪುದು || ೩೦ ||

ದಶಶಿರನಸುತ ಸಹೋದರ ಮಿತ್ರಬಾಂಧವರು |  
 ವೆಸರುಳ್ಳ ಕಲಿಗಳೈತಂದು ತೈಲದ ವಾಪಿ |  
 ಯಸಮಾನಪಾನದಿಂ ಸ್ನಾನಾಹ್ನಿ ಕಗಳೆಸಗಿ ದಕ್ಷಿಣವ ನೋಡಿ ನಲಿದು ||  
 ಅಸುರೇಶ ಉಷ್ಣಮಪೋತ್ತಿನ್ನವನನುಜ |  
 ನಸಮಾನ ಶಿಶುಮಾರವನಿಂದ್ರಜಿತುವಡರಿ |  
 ರಸೆಯನುಳಿದೈದುತಿರೆ ಕಂಡು ಬೆರಗಾದೆ ನಾಂ ಕನಸಿನೊಳಗಚ್ಚರಿಯೆನೆ || ೩೧ ||

ವೀರಭಟಕಲಿತ ಲಂಕಾದ್ವೀಪ ಸಾಗರದ |  
 ನೀರೊಳಗೆ ಮುಳುಗುವುದ ಕಪಿಯೊಂದರಿಂ ನಗರಿ |  
 ಸೇರುವುದು ಹುತಭುಜನ ಪುರುಷಶೂನ್ಯತೆಯಾದ ನಗರ ನಿಲಯಂಗಳಿಂದ ||  
 ನಾರಿಯರು ಪೊರಮಟ್ಟು ನಾಲ್ದಿಸೆಯ ನಿಟ್ಟಿಸುತ |  
 ತೋರ ಶೋಕದೊಳಲುವುದ ಕಂಡಿನಸುರನಾ |  
 ಗಾರನಿಲದೈದುವುದು ಸಿದ್ಧವೆಂದೆನ್ನಮನವರಿತಿಹುದು ಚಲನೆಯುಳಿದು || ೩೨ ||

ಅಳಿದ ರಕ್ತಸನಿಚಯದೊಳು ವಿಭೀಷಣನೊರ್ವ |  
 ಕಳೆವೆತ್ತ ಶುಕ್ರಮಾಲ್ಯಾಂಬರ ವಿಭೂಷಣದಿ |  
 ಸುಳಿದಭ್ರಮಾತಂಗಮಸ್ತಕೋಪರಿ ಸುಖದಿ ಕುಳ್ಳಿದುರ್ ಮಂತ್ರಿಸಹಿತ ||  
 ಪೊಳೆವಾತಪತ್ರಚಾಸುರಗಳಿಂ ಸಂತೋಷ |  
 ದಳೆದು ನವಮೌಕ್ತಿ ಕಾಭರಣದಿಂ ರಾಜಿಸುವ |  
 ನಿಳೆಯಮರಸಮುದಯದೊಳೇ ವೈಭವವ ಕಂಡೆನಿಂದಿನ ಮಹಾನಿಶಿಯೊಳು || ೩೩ ||

ಪೋದಸರು ಕುಂಭಕರ್ಣಪ್ರಮುಖರಕ್ತಸರು |  
 ಬೂದಿಯಪ್ಪುದು ಲಂಕೆ 'ರಕ್ತಸರಕುಲ ಯಮನ |  
 ಹಾದಿಯಂ ಪಿಡವುದಿನ್ನಿದಕೆ ಸಂದೆಗಮಿಲ್ಲ ರಘುಪತಿಯ ಚರಣವಿಡಿದು ||  
 ಮೋದದಿಂದಿರುವಂ ವಿಭೀಷಣಂ ಮುಂದರಿಯ |  
 ವಾದಿಯಂ ಪುಟ್ಟಿಸುತ ಸೀತಾಪ್ರಸಾದಮಂ |  
 ಸಾಧಿಸದೆ ಕೆಡದಿರೆನುತಾ ರಕ್ತಸೀಗಣದೊಳುಸಿರಿದಳ್ ತ್ರಿಜಟಿ ಬಿಡದೆ || ೩೪ ||

ಕೇಳಿ ವಿಸ್ಮಿತರಾಗಿ ದಾನವಿಯರೆಲ್ಲ ತ |  
 ಮ್ಮಾಳಿದೊಡೆಯನ ಪೊರೆಗೆ ನಡೆಯೆ ಚಿತ್ತದ ದುಗುಡ |  
 ಮಾಳಿದರ್ಕೆಲರು ಕಂಪನದಿಂದ ಕೆಲಕೆಲರು ಕೆಲಸಾರಲವರೊಳುಳಿದ ||  
 ಖೂಳೆಯರು ಕೆಲರು ತರ್ಜನಭರ್ಜನಂಗಳಿಂ |  
 ಪೇಳುತಂ ದುರ್ನುಡಿಗಳಿಂದ ನಾನಾವಿಧದ |  
 ಬಾಳ ಕ್ಲೇಶಂಗಳೊಳಿಸಲವರೊಡನೆ ಕಡುಗೋಪದಿಂದ ಜಾನಕಿ ನುಡಿದಳು || ೩೫ ||

ಬರಿದೆ ಬಗುಳದರೇನು ಬಾಯ್ಗೆ ಬಂದಂತೆ ನಿ |  
 ಮ್ಮರಸಿನಾಯುಷ್ಯಮೈಶ್ವರ್ಯ ನೀರಧಿಯೊಳಗೆ |  
 ಬೆರತುಪೋದುದು ಪ್ಲವಂಗಮದಿಂದ ಕಾಳಾಗಿ ನೀವೆಲ್ಲರುಂ ಪೋವುದ ||  
 ಅರಿಯದೀಪರಿಯ ಪಾನೋನ್ಮತ್ತ ಮಾರ್ನುಡಿಗ |  
 ಉರುತರದಿ ನುಡಿದೇನು ಫಲಮೆನುತ ಧಿಕ್ಕರಿಸಿ |  
 ಧರಣಿಸುತೆ ತನ್ನೊಳಗೆ ತಾನೆ ಮರುಗುತ ತೊಳಲಿ ಭ್ರಮಿಸಿದಕ್ಕರುಳೆಯಂತೆ || ೩೬ ||

ಆದವೇನಮರಮುನಿಗಳ ವಚನ ಸತ್ಯತೆಯು |  
 ಪೋದುದೆಲ್ಲಿಗೆ ಪ್ರಾಣಿಗಳಿಗಕಾಲದ ಮರಣ |  
 ಹಾದಿ ಸಮನಿಸದೆಂದು ಪೇಳ್ವ ಧರ್ಮಗಳವೇನಾದುಪೋ ಭೂತಳದೊಳು ||  
 ಈ ದುರಾವಾಸದೊಳನಾಥರಂದದಿ ಸಿಲ್ವಿ |  
 ಚಾಫೆಗೊಳುತನುಪದದಿ ಶೋಕಸಾಗರ ಮಗ್ನ |  
 ಳಾದೆನ್ನ ನಿಟ್ಟಿಸುವರಿಲ್ಲದಾದುದು ಶಿವಮಹೇಶ ವಿಧಿಬಲಮದೆಂತೊ || ೩೭ ||

ಪಲವು ವಿಧ ದುಃಖ ರಕ್ತಸಿಯರೆಸಗುವ ಮಹಾ |  
 ಬಲದ ಧಿಕ್ಕಾರ ಪತಿಯಂ ಕಾಣದನುದಿನಂ |  
 ಬಲುಚಿಂತೆ ಬಾಂಧವರಕಾಣದತಿಭೀತಿಯಂ ನಿದ್ರಾನುಕೂಲಮಿಲ್ಲ ||  
 ಅಲಗು ಸಂಬಾಧಮೆನಿತಾದರುಂ ಭೇದಿಸದು |  
 ಕುಲಶನಿಭ ಮದ್ವಚನಮೆನಿತು ಖನಿಯಾಗುತ್ತೀ |  
 ನೆಲದಿ ಬಾಳ್ವುದು ಬಿದಿಯ ಬಲದಿಂದ ಸುಡಲೆನ್ನ ಜೀವ ದುರ್ಜೀವಿತವನು || ೩೮ ||

ಸಾವು ಸಮನಿಸಲರಿದು ಶಸ್ತ್ರದಿಂದಂ ಬೇಗ |  
 ಜೀವನಂ ಕಳೆವರನುವಿಲ್ಲ ಹಾಲಾಹಲವ |  
 ನೀವರಾರುಂಟೆನಗೆ ರಕ್ತಸೀಗಣವೆನ್ನ ಕಾವರೆಡೆಬಿಡದೆ ನಿಮಿಷಂ ||  
 ಭಾವಿಸುವರೀ ವೇಣಿಯತಿ ದೀರ್ಘಮಾಗಿಹುದು |  
 ಸಾವಿಗಿಂದಜನೆನಗೆ ಸೃಜಿಸಿದ್ಧ ಸಮಯಕಿದು |  
 ಶಾವಾದುದೆಂದು ಮರಣವನು ನಿಶ್ಚಯಗೈದಳಾಗ ಧರಣೀಜಾತಿಯು || ೩೯ ||

ಪಸಿವು ನೀರಡಿಕೆ ನಿದ್ರೆಗಳುಳಿದು ಪಾದಸಾ |  
 ರಸ ಜಾನದಿಂದಮನುದಿನ ಮಾಳ್ವ ತಪದಿಂದ |  
 ರಸೆಯೊಳನ್ಯರ ನೋಡದಿರುವ ಪಾತಿವ್ರತ್ಯಮಹಿಮೆಗಳನುಸರ್ವ ನಿಗಮಂ ||  
 ಪುಸಿಯಾದುದೇ ದೀನರಕ್ಷಣೆಯ ಬಿರುದನೇಂ |  
 ಬಿಸುಟೆನೇ ರಘುವೀರ ಸೌಮಿತ್ರಿ ಮೂಲೋಕ |  
 ದಸಮ ಪೌರುಷವ ತ್ಯಜಿಸಿದನೆ ಹಾ ವಿಧಿಯೆಂದು ಬಿಸುಸುಯ್ದುಳಂಬುಜಾಪ್ತಿ || ೪೦ ||

ಸಕಲ ಧರ್ಮಸ್ವರೂಪಿಯು ಸಕಲ ದೇವತಾ |  
 ನಿಕರಕುಪಕಾರಮನ್ನೆ ಸಗಿದವನಾವ ಸ್ತ್ರೀ |  
 ಪ್ರಕರದೊಳು ಮುಕುಟಮಣಿ ಕೌಸಲೆ ಸುಮಿತ್ರೆಯರು ಭರತ ಮುಂತಾದ ಬಲರು ||  
 ಅಕಲಂಕ ಪೌರುಷದ ಮೈದುನರು ತ್ರೈಲೋಕ |  
 ಸಕಲ ಶೂರೋತ್ತಮಂ ರಘುನಾಥ ಪತಿಯೆನಿಸಿ |  
 ಸುಕುಮಾರ ಸುಖಕರದ ತನು ರಕ್ತಸೀಗಣದೊಳಿಹುದಾಯ್ತು ವಿಧಿಯು ಬಲದೆ || ೪೧ ||

ಎನುತ ನಾನಾಪರಿಯ ಚಿಂತೆಯಿಂದಲಿ ನೊಂದು |  
 ತನುವ ಬಿಡುವಕ್ಕರಿಂ ನಿಡುಜಡೆಯ ಪಾದಪದ |  
 ಕೊನೆಗೆ ಸಂಗಡಿಸಲಿಚ್ಛಿಸಿ ನಾಲ್ದಿಸಿಯನುಂ ನೋಡುತಿರಲವನಿಸುತೆಗೆ ||  
 ವನಜಾಕ್ಷ ರಾಘವಂ ಮುಂಗಡೆಯೆ ತೋರುವಂ |  
 ತನುನಯದಿ ಕರಿಕರೋಪಮದೂರು ಕಂಪನಂ |  
 ವನಜನೇತ್ರಸ್ತಂದ ವಾಮುಭಾಗದಿ ತೋರ್ದುದಾ ಮನೋಹರೆಗಾಗಳೆ || ೪೨ ||

ಸುಮಮಾಲಿಕಾಭಿರೂಪ್ಯದ ಭುಜಸ್ಪಾಲನಂ |  
 ವಿಮಲ ಕಮಲಾಮೋದ ನೇತ್ರಚಾಲನಮೋಷ್ಮ |  
 ಭ್ರಮಣಮೋಚಾಗರ್ವಮೋಚಮೆನಿಸುವ ವಾಮೆಯೂರು ಚಾಂಚಲ್ಯಮಾಗಿ ||  
 ಪ್ರಮುದಿತಾಂತಕರಣಮಾಗಲಾ ಸಿರಿಮೊಗಂ |  
 ವಿಮಲಚಂದ್ರೋಪಮಿತಮಾಯ್ತು ಮಾಲಕುಮಿ ಸಂ |  
 ಕ್ರಮಿತಮನುಜನ ವದನದಂತದೇನತಿಶಯವನೆನಿತನುತ ಬಣ್ಣಿಸುವೆನು || ೪೩ ||

ಲೀಲೆಯಿಂ ಶುಭನಿಮಿತ್ತಗಳಾಗಿ ಹರುಷಮಂ |  
 ಪಾಲಿಸುತ ಬರುತಮಿರೆ ನೋಡಿ ಕುತುಕದಿ ನೆಲನ |  
 ಬಾಲಕಿಯಿದೇನೆನುತ ತನ್ನೊಳಾಳೋಚಿಸಿದಳೇ ನಿರಯವೇಶದೊಳಗೆ ||  
 ಮೇಲೆಮೇಲಡಿಸಿ ಬಹ ಶುಭಸೂಚನೆಗಳೇನು |  
 ಕಾಲವಶಮೆಂದೆನುತಮಾಲೋಚನಂಗಳೈವು |  
 ತಾಲೋಕನಂಗಳೈದಳೆಡಬಲನನಾರೈದು ಸಂತೋಷದೊಳಗೆ ಬೆರೆದು || ೪೪ ||

ವಾಮೆಯರಿಗೆಲ್ಲ ವಾಮಾಂಗ ಸೂಚನೆ ಶುಭದ |  
 ಧಾಮಮೆಂದೆನುತ ಧೀಮಂತರುಸಿರುವ ಧರ್ಮ |  
 ನೇಮಮೆಂದಿಗು ತಪ್ಪದೆನುತಮನನೀಜಾತಿಯತುಲಸಂತಸವ ತಳೆದು ||  
 ರಾಮಪುರದರಸನಂಘ್ರಿಯ ಕಂಡು ಸಂಭ್ರಮದ |  
 ಲಾ ಮಹೋತ್ಸವದಾನುಭವದಿಂದ ಸಂತತಂ |  
 ಪ್ರೇಮಗೊಳ್ಳುವೆನೆನುತ ಚಿಂತೆಯಂ ನೆಗ್ಗೊತ್ತಿ ನಲಿದಳವನೀಜಾತಿಯು || ೪೫ ||

ಹತ್ತನೆಯ ಸಂಧಿ ಸಮಾಪ್ತಂ.

## ಹನ್ನೊಂದನೆಯ ಸಂಧಿ

ಸೂಚನೆ || ಕ್ಷೋಣೇಂದ್ರ ಶ್ರೀರಾಮಚಂದ್ರಮನ ಮುದ್ರಿಕೆಯ |  
ಜಾಣತನದಿಂದ ಜಾನಕಿಗಿತ್ತು ಪ್ರಾಣಸಂ |  
ತ್ರಾಣನಂಗೈದಾ ಜಗತ್ಪ್ರಾಣತನಯ ಗೀರ್ವಾಣ ಸಂತತಿ ನಲಿವೊಲು ||

ತರತರದಿ ಗುಮಿಗೂಡಿ ಪಾನವಿಯರೆಲ್ಲ ಬಂ |  
ಧುರದ ನಿಷ್ಕರಗೈವರಸರ ಮಧ್ಯದಲೊರ್ವೆ |  
ಯೊರೆದ ಕನಸಿನ ಪರಿಯ ಧರಣೀತನೂಭವೆಯು ಜೀವನಂ ಕಳೆವ ಪರಿಯ ||  
ಮರದ ಕೊನೆಯೊಳಗೆ ವಿಟಪಾಂತರದಿ ಕುಳ್ಳಿದ್ |  
ಮರುತಜಗೆ ತೋರ್ಪಡಲ್ಪಷ್ಟ ಸಂದೋಹಗಳ |  
ಪರಿದಿಡುವನೀಕ್ಷಣದೊಳೆಂದು ಮನದಂದ ಕೇಳದ್ರೀಂದ್ರ ತನುಸಂಭವೆ || ೧ ||

ರವಿತನಯನೊಳು ನೇಹ ಪ್ಲವಗರ ಸಹಾಯ ಬಲು |  
ತವಕದಿಂ ಸಕಲ ದೇಶಗಳ ಚಾರಣಿ ತೆಂಕ |  
ಯುವರಾಜನಾಗಮನವಂಬುಧಿಯ ಲಂಘನಂ ನಗರ ತೋಧನೆಗಳೆಲ್ಲ ||  
ಕುವಲಯದಳಾಕ್ಷಿಗೋಸುಗಮಲೈ ರಕ್ಕಸರ |  
ಯುವತಿಯರ ಬಾಧೆಯಿಂದಳ್ಳಿ ತನುಭಾವಮಂ |  
ನವೆಸಲೆಂದಿಚ್ಚೈಸಿಕೊಂಡಿರ್ಪಳಾಸನ್ನ ಮಾಡುದೇಂಗೈವನಕಟೆ || ೨ ||

ನುಡಿಯದಿರೆ ತನುವನೀಗುವಳೇಕೆ ಮೇಣೊಂದ |  
ನುಡಿಯೆ ವಿಶ್ವಾಸ ಜನಿಸುವುದೆಂತೊ ರಕ್ಕಸರ |  
ಪಡೆಯೊಳಗೆ ವಿವಿಧಮಾಯಾವಿಗಳು ತಿಳಿದರೆನಗೆಂಗೈವರೆಂತಪ್ಪುದೊ ||  
ನುಡಿಯಬಾರದು ನಿಲಲ್ಪಾರದೀ ಧರ್ಮಸಂ |  
ಗಡಮೆನಗೆ ಸಮನಿಸಿತು ಮತ್ತಾರೊಳೊರೆವೆನೆಂ |  
ದಿಡೆಗೆಡೆಗೆ ಮರುತಸುತ ತನ್ನೊಳಾಲೋಚಿಸುತಮಿದರ್ನಾ ಶಾಖಾಗ್ರದೆ || ೩ ||

ಜನಕಜಿಯನುಪಚರಿಸಿ ಕೊಟ್ಟುಂಗುರದ ಕುರುಹ |  
ನನುಕರಿಸಿ ಬಿತ್ತರಿಸಿ ಹಿಂದಿರುಗಲಾದುದೆ |  
ನ್ನಿನನ ಮನದಿಷ್ಟ ಮಗುಳಾವ ರಕ್ಕಸ ಬಂದು ಮಾಳ್ಪುದೇನಪ್ಪುದೇನು ||  
ಎನಗಾದರಿಂ ಭಯವು ಜನಿಸದೆನ್ನ ತ ಭುವನ |  
ಜನಜನಿತ ಪತಿಕಾರ್ಯ ಸಾಮದಿಂ ಕೈಸಾರ |  
ಲೆನಿತಪ್ಪುದೆನುತ ದೋಲಾಯಮಾನದ ಮನದೊಳಾಲೋಚಿಸಿದ ತನ್ನೊಳು || ೪ ||

ಕುರುಹರಿಯಳೆನ್ನ ಮತ್ತೊಂದು ಭಾಷಾಂತರದ |  
ಪರಿಚಯಂ ಮುನ್ನಿಲ್ಲ ಮುಂಗಡೆಯೊಳಾರಾಗೆ |  
ಚರಿಸೆ ತಲ್ಲಣಗೊಳುವಳಡಿಗಡಿಗೆ ದಾನವೀಜನದ ಭೀತಿಯೊಳು ನಡುಗಿ ||  
ಕಡೆಗೆ ಭಯದಿಂ ತನುವ ಬಿಡಲು ರಾಮನ ಕಾರ್ಯ |  
ಕೆಡುಗು ಮಗುಳೇನುಪಾಯದಿ ಕಾಣೈನೆಂದೆನುತ |  
ಕಡುಗಲಿ ಮರುತ್ಸುತಂ ಕಾರ್ಯ ನಿಶ್ಚಯಮಾಗದರೆನಿಮಿಷ ಚಿಂತಿಸಿದನು || ೫ ||

ಏನಾದರೊಂದುಪಾಯವನೆಸಗಿ ತಲ್ಲಣಿಸ |  
 ಮಾನಿನೀಮಣಿಯ ಸಂತಸಗೊಳಿಸಿ ಕುರುಪಿಡಿದು |  
 ಭಾನುವಂಶಜನೆಡೆಗೆ ಪೋಗಬೇಕಲ್ಲದಳಿದಾಳೋಚನೆಗಳದೇನು ||  
 ಸೂನಾಸ್ತ್ರನಯ್ಯ ವಂಶಾನುಕೀರ್ತನೆಯ ಸು |  
 ಮ್ಮಾನದಿಂದಿನಿತಿನಿತ ಶ್ರವಣವನರಕೆ ಕಳುಸ |  
 ಲಾನಮಾದಪುದಸುರಭೀತಿ ಸರಸಿಜನೇತ್ರೈಗದನರಿತು ಪೇಳ್ವೆನೆನುತ || ೬ ||

ಮನದಿ ನಿಶ್ಚಯಗೈದು ರಘುಕುಲಾನ್ವಯನ ಕೀ |  
 ತನೈಗೈವರಿಚ್ಚೈಸಿ ಮಾನವರ ಮಾತುಗಳ |  
 ನನುಕರಿಸಿ ಶಾಖಾಗ್ರದಿಂದ ಭೂಮಿಾತಳವ ನೋಡುತಿಂತೆಂದನೊಲಿದು ||  
 ಜನನಾಥ ಮಕುಟಮಣಿ ದಶರಥಮಹಾರಾಜ |  
 ಗನುವಿಂದ ನಾಲ್ವರ್ದನುಜರಾದರವರೊಳಗೆ |  
 ಚಿನುಮಯ ಪರಬ್ರಹ್ಮ ಶ್ರೀರಾಮಚಂದ್ರಮಂ ಬೆಳಗಿದಂ ಸಕಲ ಗುಣದೆ || ೭ ||

ಗಾಥೇಯಮನ್ಯುರಕ್ಷಣೆಗೆಂದು ದಶರಥಗೆ |  
 ಬೋಧನಂಗೈದು ಸೌಮಿತ್ರಿಸಹ ಯಾಚನಂ |  
 ಗೈದು ಕರೆದೊಯ್ದ ರಟವಿಯೊಳು ತಾಟಕಿಯಸುವ ಕಳೆದು ದಾನವರೆಲ್ಲರ ||  
 ಆ ದಯಾಂಬುಧಿಯಕ್ಷಪಾದನರಸಿಯ ಸಲಹಿ |  
 ಸಾದರದೊಳ್ಳೆದಿ ಮಿಥಿಲೆಯೊಳು ಹರಚಾಪಮಂ |  
 ಭೇದನಂಗೈದು ಜನಕಜೆಯ ಕರವಿಡಿದು ಭಾರ್ಗವನ ಮಿಗೆ ಧಿಕ್ಕರಿಸಿಯೆ || ೮ ||

ಸುರನಗರಕಥಿಕಯೋಧ್ಯಾಪುರವ ಪೊಕ್ಕೈ ಶ್ರೀ |  
 ಹರಿಯಂತೆ ಸಕಲರಂಜನೈವುತಿರೆ ಕಂಡು |  
 ದೊರೆಯತಿಪ್ರೇಮದಿಂ ಯುವರಾಜಪಟ್ಟಮಂ ಕಟ್ಟಲನುಗೆಯ್ಯಲಾಗ ||  
 ವರಗಳೆರಡಂ ಬೇಡೆ ಕೈಕೆ ಧರ್ಮದಮಾರ್ಗ |  
 ದಿರವ ಸಮ್ಮತಿಸಿ ಸೌಮಿತ್ರಿ ಜಾನಕಿಯರೊಡ |  
 ವೆರದು ಗಂಗಾಕೂಲದಲಿ ಗುಹನ ಮನ್ನಿಸಿ ಸುಮಂತ್ರನಂ ಬೀಳ್ಕೊಟ್ಟನು || ೯ ||

ಅಲ್ಲಿಂ ಭರದ್ವಾಜನಾಶ್ರಮಕ್ಕೆತಂದು |  
 ಮೆಲ್ಲನಾ ಚಿತ್ರಕೂಟಾದ್ರಿಯೊಳು ಕೆಲವುದಿನ |  
 ಮುಲ್ಲಾಸದಿಂದಿದರ್ಗಸ್ತ್ಯನಾಶ್ರಮದೆಡೆಗೆ ಬಂದು ಶರಚಾಪವಿಡಿದು ||  
 ಸಲ್ಲಲಿತ ಬನದೊಳಗೆ ಚರಿಸುತತ್ರಿಯ ಕಂಡು |  
 ಭುಲ್ಲವಿಸಿ ಶರಭಂಗ ಮುಖ್ಯ ಮುನಿನಾಯಕರ |  
 ನುಲ್ಲಾಸಗೊಳಿಸಿ ಗೋದಾವರಿಯ ತೀರದೊಳ್ಳೆಂಚವಟಿಯಂ ಸಾರ್ದನು || ೧೦ ||

ವರಿಸಲ್ವೆತಂದ ರಾವಣನನುಜೆಯಂ ಕರ್ಣ |  
 ವರಿಯೆ ಖರದೂಷಣತ್ರಿಶಿರಸಾದಿಗಳೈದಿ |  
 ಬರೆ ಧುರದೊಳೊರಸಿದರಕಂಪನನ ದೆಸೆಯಿಂದ ತಿಳಿದು ದಶಮೌಳಿ ಮುಳಿದು ||  
 ಕರೆದು ಮಾರೀಚನಂ ಕಳುಪೆ ಹೊಂವ್ಯುಗಗೈದು |  
 ಧರಣಿಜೆಯ ಪ್ರೀತಿಗಂ ತರಲ್ವೆದಲಿತ್ತ ದಶ |  
 ಶಿರ ಭಿಕ್ಷುವೇಷದಿಂ ಕದ್ದೊಯ್ದು ಮಾರ್ಗದೊಳು ಕಲಿಜಟಾಯುವನು ಬಡಿದು || ೧೧ ||



ಮಾರೀಚನಂ ತರಿದು ಮರಳಿ ಬರುತಲೆ ಕಂಡು |  
 ದೂರದೊಳೆ ಲಕ್ಷ್ಮಣನ ಬೆಸಗೊಂಡು ನಿಲಯಮಂ |  
 ಸಾರಿ ನಾಲ್ದಿಸೆಯ ನಿಟ್ಟಿಸಿ ಕಾಣದಳಲುತ್ತು ಬರುತಾ ಜಟಾಯುವಿಗೆ ||  
 ತೋರ ಸುಖಮಂ ಕೊಟ್ಟು ಕಲಿ ಕಬಂಧನ ನುಡಿಗ |  
 ಳಾರೈದು ಶಬರಿಯಿದೆಡೆಗೈದಿ ಪಂಪಾಸು |  
 ತೀರದೊಳ್ಳರುತಜನ ಮತವಿಡಿದು ತರಣಿಸುತನೊಡನೆ ನೇಹಂಗೆದನು || ೧೨ ||

ಪುರುಹೂತಸುತನ ತರಿದಿಟ್ಟು ಕಪಿರಾಜ್ಯಮಂ |  
 ತರಣಿತನಯಂಗೀಯೆ ಸುಗ್ರೀವ ಹರ್ಷದಿಂ |  
 ಧರಣಿಜಾತೆಯನರಸಲೆಂದು ಶತಕೋಟಿಸಾಸಿರ ಪ್ಲವಗರಂ ಕಳುಪಲು ||  
 ಮರುತ ಖಗಪತಿ ಮನೋಗತಿಯನತಿಗಳೆವ ವಾ |  
 ನರರೆಲ್ಲ ಭೂತಳವನರಸುತಿರಲಾನೊರ್ವ |  
 ಶರನಿಧಿಯ ದಾಂಟಿ ಪುರದೊಳು ನೋಡಿ ಪೊಕ್ಕೈನಾನೀ ಮಹಾನಂದನವನು || ೧೩ ||

ಧೀರ ರಘುವೀರ ನೇಮಿಸಿದಂತೆ ಲಕ್ಷಣಗ |  
 ಳೋರಂತೆ ತಾಳ್ದಿಸವ ಚಿದ್ವಸ್ತುವಂ ಕಂಡು |  
 ಭೂರಿ ಹರ್ಷವನಾಳ್ತೆ ನೀಶಾನನೂಳಿಗಂ ಸಾರ್ಥಮಾಯ್ತಿದಿಗನುತ ||  
 ಚಾರು ಸದ್ಗುಣಗಣಗಳಂ ನುತಿಸಿ ಹರ್ಷಗೊಳು |  
 ತಾ ರಾಮಮಧ್ಯದೊಳ್ ಮೌನದಿಂದಿರೆ ಕೇಳ್ದು |  
 ಧಾರಿಣೀಸುತೆಯ ಮನ ಸಂತೋಷನೀರಧಿಯ ಮಧ್ಯದೊಳು ಮುಳುಗಿತಾಗ || ೧೪ ||

ಬೆದರುತಲೆ ಬೆಚ್ಚುತ್ತೆ ಬೇಗದಿಂ ನಾಲ್ದಿಸೆಯ |  
 ಚದುರಿಂದವಿಾ ಕ್ಷಿಸುತ ವಿಸ್ಮಯಾಕ್ರಾಂತಮನ |  
 ಮುದಯಿಸದೆ ಬೆರಗಾಗಿ ಮಗುಳೆಚ್ಚರಂಗೊಳುತ ಭೃಂಗಾಳಕಾಳಿಗಳನು ||  
 ಪದುಳಗೈದಾ ವಿಟಪಿಯಗ್ರಮಂ ನಿಟ್ಟಿಸಿದ |  
 ರಧಿಕ ವಿದ್ಯುತ್ತಿಂಗಳಾಭ ಶ್ವೇತಾಂಬರದ |  
 ಚದುರಕಪಿ ತರುಣಾರ್ಕಭಾಸದಿಂ ಕಂಗೆಸೆಯೆ ಕಾಣುತಚ್ಚರಿಗೊಂಡಳು || ೧೫ ||

ಹಿ ತದ ನುಡಿಗಳ ನುಡಿ ದುಹಿಗ್ಗಿ ಸಂತಸಗೊಳುತ |  
 ಮತಿಶಯಾಶೋಕೆ ಶೋಭೆಯೊಳು ಸೌವರ್ಣಾಪ |  
 ಚಿತಿಗೈವ ವಿಮಲಾಂಬಕಂಗಳಿಂ ಕಂಗೊಳಪ ವಿಗ್ರಹವ ನೋಡಿ ಭಯದಿ ||  
 ಅತಿ ಭೀಮರೂಪ ವಾನರಗಿದೆಲ್ಲಿಯದೆನುತ |  
 ಎತತ ವಿಸ್ಮಯಚಿತ್ತಳಾಗಿ ಮರುಗುತ ಕನಸಿ |  
 ನತಿಶಯಮಿದೆಂದು ನಿಶ್ಚಯಗೈದು ಭೂತಳವ ನೋಡುತಾಳೋಚಿಸಿದಳು || ೧೬ ||

ಎ ನು ಕಾರಣವೆನಗೆ ಘಟಿಸಿದುದು ದುಸ್ವಪ್ನ |  
 ವಾನರಂ ಕನಸಿನೊಳು ಸುಳಿವುದಮಿತನಿಸಿದ್ದ |  
 ಭಾನುಕುಲದರಸ ಜನಕಾದಿಗಳ ಸುಕ್ಷೇಮಮೆಂತಾನು ಕೇಳ್ದೆನೆನುತ ||  
 ಹಾನಿವೃದ್ಧಿಗಳೆಣಿಸಿ ಹಗರಣದ ಸ್ವಪ್ನವನು |  
 ಮಾನದಿಂ ಬೇಸರಗಳಳಲುತ್ತು ಮನಿತರೊಳು |  
 ಜಾನಕಿಯು ತನ್ನೊಳಗೆ ತಾನೆ ಚಿಂತೆಯನಾಳ್ದು ತೊಳಲಿ ಬಳಲುತಮಿದಳು || ೧೭ ||

ಇನಿತಾದರುಂ ಸುಖವ ತೋರಿದರೆ ನಿದ್ರೆಯುಂ |  
 ಜನಿಪುದಲ್ಲದೆ ರಕ್ತಸೀಗಣದ ಭೀತಿಯುಂ |  
 ದನುದಿನಂ ಶ್ರೀರಾಮನಂಘ್ರಿಯಂ ನೆನೆನೆನಿದು ತಾಮಸದ ವೃತ್ತಿಯುಳಿದು ||  
 ಜನರ ಸಂಗನುಳಿದು ತಪದಿಂದೆ ಬೆಂಡಾದ |  
 ತನುವಿಗಲ್ಲಿಯ ಸುಪ್ತಿ ದೊರಕುವುದು ಮಗುಳೆನಗೆ |  
 ಮನದ ಭಾವನೆಯ ಭ್ರಮೆ ಮುಂಗಡೆಯೆ ತೋರಿದುದೊ ಕಲ್ಪಿತಭ್ರಾಂತಿಯವೊಲು || ೧೮ ||

ಮರವು ತೆರವಿಲಿ ದುಷ್ಟಸ್ವಪ್ನವೇ ತೋರಿದುದೊ |  
 ಪರಿಕಿಸಿದಡತಿ ನೀಚ ಫಲಕಮಾಗಿದೆ ನಮೋ |  
 ಸುರಪ ವಾಚಸ್ಪತಿ ಬೃಹದ್ಬಾನು ಖಗರಾಜನಂಘ್ರಿಗಾನತಳವೈನು ||  
 ಪರಿದು ಕನಸಿನ ಕ್ರೂರಫಲವ ರಘುನಂದನಗೆ |  
 ಕರುಣನಿಧಿ ಜಾನಕಿಗೆ ಸೌಮಿತ್ರಿ ಮುಖ್ಯರಿಗೆ |  
 ಹರುಷಮಂ ಪಾಲಿಪುದೆನುತ್ತ ಪ್ರಾರ್ಥನೆಗೈದಳವನೀತನೂಜಾತೆಯು || ೧೯ ||

ಪಗಲಿರುಳು ರಘುವರಾಂತರ್ಗತಸ್ವಾಂತದಿಂ |  
 ಮಿಗೆ ತೊಳಲುತಿರಲರ್ಥ ಮುಂಗಡೆಯ ಗೋಚರಿಸಿ |  
 ತೊಗುಮಿಗಯ ದಾನವರ ಮಧ್ಯದೊಳು ಸತ್ಯಧಾತ್ರವಣ ತಾನೆಂತಪ್ಪುದು ||  
 ಬಗೆಗೆ ಕರುಣಂ ಪುಟ್ಟಿ ಬನ್ನಮಂ ತಿಳಿದು ಬರೆ |  
 ಜಗದೀಶ ವಾನರನ ಕಳುಪಿರ್ಪನೋ ಯೆನುತ |  
 ಬಗೆಬಗೆಯ ಚಿಂತೆಯಿಂ ನಿಂದಿರ್ಪ ಜಾನಕಿಯ ನೋಡಿದಂ ಹನುಮಂತನು || ೨೦ ||

ರಾಮಕಥೆಯೊಳು ಚಿತ್ತ ಸಿಲ್ಪಿಹುದು ಬೇಗಲಾ |  
 ರಾಮಣೀಯಕರ್ಮೂರ್ತಿಯಮಿತಸದ್ಗುಣಗಳಂ |  
 ನೇಮದಿಂ ಬಿನ್ನವಿಸಿ ಶೋಕಮಂ ತೊಲಗಿಸುವೆನೆಂದು ಪವಮಾನಸುತನು ||  
 ಪ್ರೇಮದಿಂ ಮರದ ಕೊನೆಯಿಂದಿಳಿದು ವಂದಿಸುತ |  
 ಮಾ ಮಹೀಸುತೆಯ ಮುಂಗಡೆಯ ಕಲವಿಂಕದೊಲು |  
 ಕಾಮರೂಪಿಯು ನಿಂದು ಮಗುಳೆ ಮಗುಳೆರಗುತ್ತ ಕರಗಳಂ ಮುಗಿದನಾಗ || ೨೧ ||

ಚೀರಕೌಶೀಯವಸನಗಳಿಂದ ಶೃಂಗಾರ |  
 ಸಾರಸೋಪಮಿತನೇತ್ರಂಗಳಿಂ ಪೆರ್ಮರದ |  
 ತೋರ ಶಾಖೆಯ ಪಿಡಿದು ಪಲವು ವಿಧಚಿಂತೆಗಳ ನೆನೆನೆನಿದು ಮರುಗಿ ಮರುಗೆ ||  
 ಕಾರಣಮದೇನವೈ ನೀನಾರು ದೇವತಾ |  
 ನಾರಿಯೋ ನಾಗಕನ್ನಿ ಕೆಯೊ ಸಿರಿ ಲಕುಮಿಯೋ |  
 ಧಾರಿಣೀಸುತೆಯೊ ತಿಳಿವಂತುಸಿರವೇಳ್ಕೆನ್ನೊಳೆನುತಾಗ ಮಗುಳೆರಗಿದಂ || ೨೨ ||

ಜನನಿ ಜನಕರದಾರು ಪತಿಪುತ್ರರೆಲ್ಲಿಹರು |  
 ವನಜಮಂದಿರೆಯಲ್ಲದಳಿದ ಮನುಜರಿಗೆಂತು |  
 ಸನುತಮದಹುದೆ ಸಾಂದರ್ಭ ಸಲ್ಲಕ್ಷಣದಲತಿನಾನುಷದ ಚಿಲುನಿಕೆ ||  
 ಮುನಿವೇಷದಿಂ ಜನಸ್ಥಾನದಿಡಿಯಿಂ ಚೋರ |  
 ದನುಜನೊಯ್ಯಾ ದಿವ್ಯಮೂರ್ತಿ ಧರಣೀ ತನುಜೆ |  
 ಯೆನುತೆನ್ನ ಮಾನಸಕೆ ತೋರುತಿದೆ ನೀಂ ರಾಮಮಹಿಮೆ ಸಂಡೆಗಮಿಲ್ಲದೆ || ೨೩ ||

ಪಿಂತೆ ಸನಕಾದಿಗಳ ವಚನದಿಂ ದುದೇರ್ಪಹ |  
 ಮಾಂತ ಕಿಂಕರರಿಗಭಯವನಿತ್ತು ಮನುಜತೆಯ |  
 ಸಂತಸದಿ ಧರಿಸಿರ್ಪ ಮಾಲಕುಮಿ ನೀನಲ್ಲದೀ ಧರೆಯ ಮನುಜೆಯಲ್ಲ ||  
 ಅಂತರಾತ್ಮಕರಾಮನಂಗನೆ ಯೆನುತ್ತಾನು |  
 ಸ್ವಾಂತರಂಗದಿ ತಿಳಿದು ಭಕ್ತಿಯಿಂ ಭಜಿಸುತಿಹೆ |  
 ಚಿಂತೆಯಂ ಪರಿದೊಡನೆ ನುಡಿಯನಾಲಿಸುತಭಯಮಿಾವುದಬ್ಬಾಯತಾಕ್ಷಿ || ೨೪ ||

ಎಂದು ರಘುವರನ ಪೆಸರಿಂದ ಬಹುದಾಹರ್ಷ |  
 ಬಂಧುರ ಪ್ರಿಯಗೈದ ಮಾರುತಿಯ ಭಾರತಿಗ |  
 ಳಿಂದ ಜಗತೀತನುಜೆ ಸಂಭ್ರಮದೊಳಿಂತೆಂದು ಪೇಳಿದಳಿ ಜ ವೃತ್ತಮಂ ||  
 ಸಿಂಧುಸಮ ಗಾಂಭೀರವಂಕ್ರೀ ರಥ ನೃಪನ ಸೊಪೆ |  
 ಯೆಂದೆಂಬರೆನ್ನ ಜನಕನ ತನುಜೆ ಧರಣಿಸುತೆ |  
 ಯೆಂದೆನಗೆ ನಾನು ಶ್ರೀರಾಮಸೀತೆಯೊಳಾನಯೋಧ್ಯೆಯೊಳಗಿರ್ದೆ ಮುದದಿ || ೨೫ ||

ಪನ್ನೆರಡು ವರುಷ ಸುಖಸಂತಸದಿ ಬಾಳುತಿರ |  
 ಲನ್ನೆಗಂ ನೃಪತಿ ರಘುಸತಿಗೆ ಪಟ್ಟವ ರಚಿಪೆ |  
 ನೆನ್ನಲೆಮ್ಮತ್ತೆ ಕೇಕಯರಾಜಸುತೆ ಬೇಗ ಪತಿಯೆಡೆಗೆ ಬಂದು ನಿಂದು ||  
 ತನ್ನ ಮಗ ಭರತಂಗೆ ದೊರೆತನವನೀಯದಿರೆ |  
 ಭಿನ್ನ ಗೈದವೆ ತನುವನುಣೆನೊರಗೆನಿಸುತ ದು |  
 ಷ್ಣೋನ್ನತದ ನುಡಿಗಳಿಂ ಯಾಚಿಸಲು ಧರ್ಮಸ್ವರೂಪಿ ದಶರಥರಾಜನು || ೨೬ ||

ಮುನ್ನಿತ್ತ ವರದಾನಗಳ ನೆನಿದು ಶೋಕಸಂ |  
 ಪನ್ನ ತೆಯೊಳಿರೆ ಜನಕನಿತ್ತ ಭಾಷೆಯ ಸಲಿಪೆ |  
 ನೆನ್ನುತಾ ರಘುವೀರ ಬನಕೆ ತೆರಳುತಮಿರಲು ಕಂಡು ಸೌಮಿತ್ರಿ ಬರಲು ||  
 ಭಿನ್ನ ಚಾರಿತ್ರಮಹುದೆನುತಾನು ಗಮನಮಂ |  
 ಸನ್ನತಿಸಿ ಬರಲು ಗೋದಾವರೀ ಪಂಚವಟ |  
 ಯನ್ನು ಸಾರ್ದೆಲೆವನೆಯೊಳಿರ್ದೆ ಪತಿಸೇವೆಯೇ ಗತಿಯೆನಗೆ ಮುಖ್ಯಮೆನುತ || ೨೭ ||

ಅಲ್ಲಿಗೈತಂದೀ ದುರಾತ್ಮರಾವಣ ಕಳವಿ  
 ನಲ್ಲಿ ತಂದೀಬನದೊಳಿಟ್ಟು ವಾಕ್ಯರಗಳಿಂ |  
 ಕೊಲ್ಲಲೆಳಸಿಹನೆರಡು ತಿಂಗಳೀ ಕ್ಷಿಪೆನೆಂದು ಶಪಥಮಂ ಮಾಡಿರ್ಪನು ||  
 ವಲ್ಲಭನ ಶ್ರೀಪದಂಗಳ ಕಾಣದತಿಶೋಕ |  
 ದಲ್ಲಿ ಜೀವನನುಳವುದಾದುದೆನ್ನುವ ಚಿಂತೆ |  
 ಯಲ್ಲಿ ತೊಳಲುವೆ ತನಯ ಯೆನುತೊರೆದ ವಾಣಿಗಾ ಹನುಮನುತ್ರ ರವಿತ್ತನು || ೨೮ ||

ಸುರನರೋರಗಯಕ್ಷರನುದಿನಂ ಪೂಜಿಸುವ |  
 ಪರಮಮಂಗಳಮೂರ್ತಿ ಬ್ರಹ್ಮಾಸ್ತ್ರವೆತ್ತ ಶ್ರೀ |  
 ಹರಿಯ ವಿಕ್ರಮ ರಾಮದೂತನಾಂ ದಾಶರಥಿ ಸುಕ್ಷೇಮಿ ತಾಯೆ ನಿಮ್ಮು ||  
 ಹರುಷಮಂ ತಿಳಿದು ಬರಲೆನ್ನ ಕಳುಪಿದರಾನು |  
 ಬರುವ ಸಮಯದೆ ವೀರಲಕ್ಷ್ಮಣಂ ಭವದೀಯ |  
 ಚರಣಕಭಿವಾದನಂಗೈದು ಕುಶಲವನರುಪವೇಳ್ಕೊಂದು ಬಿನ್ನ ವಿಸಿದಂ || ೨೯ ||

ದೊರೆಯಣುಗರಿವರ್ತಿಸಂತೋಷದಿಂದಿರ್ಪ |  
 ರೆರೆಯರು ಭವತ್ತಾಪದಿಂದ ಚಿಂತಿಸುತ್ತೆನ್ನ |  
 ಕರೆದು ಕಳುಪಿದರಾನು ಬಂದು ಪದಪದ್ಮಗಳ ಕಂಡು ಕೃತಿಯಾದೆನೆನುತ ||  
 ಮರುತಸುತನರುಪಲವನೀಜಾತೆ ಮಗುಳೆಂದ |  
 “ ಛಿರಲು ಜೀವಗಳು ಶತವರ್ಷದೊಳಗೊಮ್ಮೊಮ್ಮೆ |  
 ಹರುಷಮಂ ಕಾಣದಿರುವರೆ ಪ್ರಾಣಿಗಳು ಜಗದೆ ” ಸಾಧುಗಳ ಗಾದೆಯಲ್ಲೆ || ೩೦ ||

ಏನಾದರೊಳ್ಳಿತೆನಗೊಮ್ಮೆ ಶ್ರೀರಘುವರನ |  
 ಜಾನ ದೊರಕಿತು ಶುಭೋದಯಮೆಂದು ಮಾನಸದಿ |  
 ಮಾನಿನೀಸುಣಿ ಮಾನದಿಂದಿರೆ ಮರುತ್ಸುತಂ ವಂದಿಸುತನೊತ್ತಿಗೈದೆ ||  
 ದಾನನನ ಭೀತಿಯಂ ಪಿಂದಕಡಿಯಿಡುತಿರಲು |  
 ತಾನುಲ್ಲಸದಿ ನುತಿಸುತ್ತೈತಪ್ಪ ವಾನರನ |  
 ಕಾಣುತಾಶ್ಚರ್ಯಭಯದಿಂದ ನಡುಗುತಂತೆಂದಳವನಿಸುತೆಯುಂ ಕಠಿಣದೆ || ೩೧ ||

ಹಿತನನುಸಿರುವೆ ಪಾಪಿ ಭಿಕ್ಷುರೂಪದೆ ವನ |  
 ಕ್ಷಿತಿಯಿಂದ ಕಳ್ಳತಂದಿನಿಸುದಿನ ನಿಷ್ಕುರದಿ |  
 ಖತಿಗೊಳಿಸಿ ಮಗುಳೊಂದು ವೇಷದಿಂ ಮೃದುನುಡಿಗಳಿಂದ ಖೇದಂಗೊಳಿಸುವೆ ||  
 ಕ್ಷಿತಪತಿಗಳೊಡನೆ ಭೀಕರಘೋರನಖರ ಸಂ |  
 ಯುತದ ಹರಿಯುಕ್ತರೊಳು ಪರಿವಜಲದೊಳು ಮುಳಿದು |  
 ಸತಿಯರೊಳು ಸಲ್ಲಾಪಸಂತಸನ ನೀವುದೆಲೆ ಮೂರ್ಖ ಪಿಂದಿರುಗಿಂದಳು || ೩೨ ||

ಎನುತುತ್ತರನನಿತ್ತು ಭ್ರಮೆಗೊಂಡಳಂದದಿಂ |  
 ಕನಸೊ ಮರುತನ ವಿಕಾರಮೊ ಪಿತ್ತದುರುಬೆಯೋ |  
 ಮನದ ಚಿಂತೆಯದೇನು ಮೂರ್ತಿಯಂ ತಾಳ್ವಿಲ್ಲಿ ಮುಂಗಡೆಯ ಬೆಳಗುತಿಹುದೊ ||  
 ಎನುತ ಬಹುವಿಧ ಚಿಂತೆಯಿಂದ ಪಿಡಿದಿದರ್ ತರು |  
 ಗೊನೆಯನುಳಿದವನಿಸುತೆ ಭೂತಳದಿ ಕುಳ್ಳಿದರ್ |  
 ಮನಬಂದ ತೆರದಿ ಪಲುಬಿದಳೊಂದುನಿಮಿಷ ರಘುಪತಿಯ ನೆನೆನೆನೆದಾಗಳು || ೩೩ ||

ಪೊಸತಾಯ್ತು ಕಪಿಯು ಶರಧಿಯ ದಾಂಟಿ ಬವುರ್ತಿದು |  
 ಪುಸಿಬಾಸೆ ರಕ್ಕಸರ ಮಧ್ಯದೊಳು ಮಾನಸರ |  
 ಪೆಸರು ಜನಿಸುವುದುಂಟೆ ಕೃತ್ರಿಮದಿ ದಶಮೌಳಿ ಬಂದನೆಂದುಸಿರ್ವಿಡುತಲೆ ||  
 ಬಸವಳಿದು ಚಿಂತಿಸುತಮವನಿಸುತೆ ಹನುಮನಿಹ |  
 ದೆಸೆಯ ನೋಡುತ ಕೇಳ್ಯಯ್ಯ ಕಪಿರಾಯ ನೀಂ |  
 ವಸುಧೇಶ ರಾಘವನ ಚರನಾದರಾ ಗುಣೋತ್ಕರ್ಷಗಳ ನೊರೆಯೆಂದಳು || ೩೪ ||

ಪೊಡವಿಜಾತೆಯ ನುಡಿಗೆ ಸಂತಸದಿ ಮಾರುತಿಯು |  
 ಪೊಡಮುಟ್ಟು ಬಿನ್ನ ವಿಪೆನಾಲಿಸಾದರೆ ದೇವಿ |  
 ಕಡಲ ಧೈರ್ಯಂ ಸೂರ್ಯತೇಜ ಶಶಿಯೊಲ್ ಕಾಂತಿ ಹರಿವಿಕ್ರಮಂ ಸತ್ಯದ ||  
 ಬೆಡಗಾಂತ ವಾಣಿ ಕೋಪದೊಳಗ್ನಿ ಗಧಿಕ ಸುರ |  
 ರೊಡೆಯ ರಘುನಾಥನಾ ಶುಭಗುಣಂಗಳ ಸಾಟಿ |  
 ಯಿಡಲೆಣಿಸಲೆನ್ನಿಂದಮಪ್ಪನೇಂ ತಿಳಿದನಿತನೊರೆವೆನಾಲಿವುದಂಬಿಕೆ || ೩೫ ||

ಮನಸಿಜನವೋಲು ಸುಂದರಮೂರ್ತಿ ಸಾಧು ಸ |  
 ಜ್ಞಾನವೋಷ ಶ್ರೀರಾಮ ವಿಷ್ಣು ನಿಭ ಪಿತೃವಚನ |  
 ವನುಸರಿಸಿ ದಂಡಕಾ ವಿಸಿನಡೆಡೆಯೊಳಗಿರಲು ಮಾರೀಚ ಮೃಗರೂಪದಿ ||  
 ಜನನಾಥನಂ ಕರೆದುಕೊಂಡೊಯ್ಯ ರಾವಣಂ |  
 ಮುನಿವೇಷದಿಂ ನಿಮ್ಮನೊಯ್ದ ಮಗುಳ್ಳಿತಂದು |  
 ಹನುಮ ಪೋಗಿಂದೆನ್ನ ಕಳುಪಲಾನ್ಯತಂದೆ ದಾಶರಥಿಯಾಚ್ಛೆ ವಿಡಿದು || ೩೬ ||

ತರಣಿಸುತ ಸುಗ್ರೀವನೊಳು ಸಖ್ಯ ರಾಘವಗೆ |  
 ದೊರಕಲರ್ಬುಡ ಕೋಟಿಯಪರಿಮಿತ ವಾನರರು |  
 ಚರರೆನಿಸಲತಿ ಸಂತಸದೊಳೆನ್ನ ಕರೆದು ಬಹುವಿಧದಿಂದ ಕುರುಪನರೂಪಿ ||  
 ಮರುತಸುತ ಸುಗ್ರೀವ ಸಚಿವ ವೇಗದಿ ಪೋಗಿ |  
 ಧರಣಿಜೆಯ ಸಂತ್ಯೆಸಿ ಬಹುದೆಂದು ನೇಮಿಸಲು |  
 ಚರಣದರ್ಶನ ಕುತೂಹಲದಿಂದಲುಂ ಬಂದ ದೂತನೆಂದರಿವುದನಘೆ || ೩೭ ||

ರಾಮದೂತಂ ರಘೂದ್ವಹನ ಕಿಂಕರ ತಾಯೆ |  
 ಪ್ರೇಮದಿಂ ನುಡಿಯ ಮನ್ನಿಸವೇಳ್ಕು ರಕ್ತಸ |  
 ಸ್ವಾಮಿಯಿಂದನುಮಾನಗೊಳಸಲ್ಲ ಭವದೀಯ ಚರಣ ಸೇವಕನೆನ್ನುತ ||  
 ಶ್ರೀಮನೋಹರೆಯೆನುತ ಕುರುಹ ಸೂಚಿಸೆ ಕೇಳಿ |  
 ರಾಮಕೀರ್ತನೆಗಳಿಂ ಭುಲ್ಲವಿಸಿ ಕಪಿವಂಶ |  
 ಸೋಮನೊಳು ಮೃದುಮಧುರ ನುಡಿಗಳಿಂ ಮೂದಲಿಸಲನುಗೈದಳವನಿಜಾತಿ || ೩೮ ||

ತನಯ ರವಿತನಯನೊಳು ಮಿತ್ರತೆಯು ರಘುವರನಿ |  
 ಗನುಕೂಲಮಾಯ್ತೆಂದು ನೀಂ ದೂತನಾದರುಂ |  
 ವನಜಾಕ್ಷ ರಾಘವನ ಲಕ್ಷಣಂ ಸಂಸ್ಥಾನ ವರ್ತನೆಯ ಸೌಮಿತ್ರಿಯ ||  
 ದಿನಿಸ ವಿಸ್ತರಗೈವುದೆನುತ ಬೆಸಗೊಂಡರಾ |  
 ಜನಕಜೆಯ ನುಡಿಗೆ ಸಂತಸಗೊಳುತ ಕಪಿವೀರ |  
 ಮನಮೊಡಂಬಡುವಂತೆ ರಾಮಲಕ್ಷ್ಮಣರುಗಳ ಲಕ್ಷಣವ ಸೂಚಿಸಿದನು || ೩೯ ||

ಹಿಮಶೈಲ ಧೈರ್ಯ ಬುದ್ಧಾಭಿ ಬೃಹಸ್ಪತಿಯ ನಿಭ |  
 ನಮಲ ಭಾಸ್ವರತೇಜ ಶಶಿಯೋಲ್ಮನೋಹರಂ |  
 ಸುಮನೋವಿಲಾಸಕರ ಸ್ವಜನ ಪರಜನ ಲೋಕಪ್ರಾಣ ಸಂರಕ್ಷಕರನು ||  
 ಪ್ರಮದಾವಿಮುಖ ಬಲಿಗಳೊಳಗೆ ಬಲಿ ಸಾಧುಗಳ |  
 ನಮಿತ ಹರ್ಷದಿ ಪೊರಿಸ ದುರ್ಜನರ ಜಾತಿಯಂ |  
 ಮಮತೆಯಿಂ ಶಿಕ್ಷಿಸುವ ಸರ್ವಜ್ಞ ರಾಜವಿದ್ಯಾವಿಶಾರದನಂಬಿಕೆ || ೪೦ ||

ಸಕಲಾಗಮಜ್ಞ ಮೃದುವಾಂತ ಶಾಂತಂ ಬುಧ |  
 ಪ್ರಕರ ಸೇವಿತ ವೇದವೇದಾಂಗ ಪಾರಗಂ |  
 ಸುಕುಮಾರತಠ ಮೂರ್ತಿಯುಂ ಧನುರ್ವೇದಿಗಳ ಬಲ್ಲಹ ಯಜುಃ ಪೂಜ್ಯನು ||  
 ಅಕಲಂಕ ವಿಪುಲಾಂಸ ದೀರ್ಘಬಾಹಾಲತಿಕ |  
 ನಕುಟಿಲಂ ತಾಮ್ರಾಕ್ಷ ಗೂಢ ಜತ್ರಕ ಮೌನಿ |  
 ನಿಕರ ಪಾಲಕ ಮುಂದುಭಿಧ್ವಾನದಿಂದೆಸೆವ ಸ್ವನಯುತಂ ರಘುನಾಯಕಂ || ೪೧ ||

ವಾರಿಜದಳಾಕ್ಷಿ ಕೇಳು ಶ್ಯಾಮವರ್ಣಂ ಮೂರು |  
 ತೋರ ಮೂರುಂಲಂಬ ಮೂರು ಸಮ ಮೂರು ಸ್ಥಿರ |  
 ಮೂರುನ್ನತಂ ಮೂರು ನಿಬಿರಿಸ ರಕ್ತವರ್ಣಂ ಮೂರುಮವನತಗಳು ||  
 ಮೂರು ಮೂರಾಗುತ ಸಮಸ್ಸಮ ವಿಭಕ್ತಾಂಗ |  
 ಮೂರು ಶಿರಯುತ ಚತುರ್ವ್ಯಂಗ್ಯ ಶ್ರೀರಘುವೀರ |  
 ಚಾರು ಸರ್ವಾಂಗ ಸುಂದರ ಸುರೋತ್ತಮ ಮಾನುಷೋತ್ತಮ ಧರಾನಂದನೆ || ೪೨ ||

ಚತುರ ಕಳೆಯುಳ್ಳಾತ ಚತುರ ರೇಖನೊ ಸಾಧು |  
 ಚತುರ 1ಕಿಷ್ಟು ಚತುಸ್ಸಮಂ ಚತುರ್ಧಂಷ್ಟು ಚತು |  
 ಗತಿ ಚತುರ್ಧರ ಸಮಂ ಯುಗ್ಮಹನುಮಾಗಿ ಮಧುರಾಧಿಕ್ಯತರ ಕಲಿತನು ||  
 ಅತಿಶಯದೊಳ್ಳೆದು ಸ್ನಿಗ್ಧಂ ಮೂರು ವ್ಯಾಪ್ಯಂಗ |  
 ಳತಿ ಬೃಹತ್ತಿತಯ ದಶ ಪದ್ಮ ಮೂರುಂ ವ್ಯಾಪ್ತ |  
 ಮತಿಶಯ ಪಡುನ್ನತಂತ್ರೈವನತವಿಶುಕ್ಲವಾನ್ ರಘುನಾಥ ತಿಳಿಯಂಬಿಕೆ || ೪೩ ||

ಶೀಲಯುತ ಸತ್ಯಯುತ ರೂಪು ದಾಕ್ಷಿಣ್ಯಗಳ |  
 ಜಾಲಕಾಲಯ ಸರ್ವಜನ ಮನೋಹರ ನುಡಿಯ |  
 ಲೀಲೆಯಿಂ ಸ್ಥಿತಿಲಯಂಗಳ ಮಾಳ್ ಪರಬೊಮ್ಮ ರಾಮಲಕ್ಷ್ಮಣರ್ಗಗಳಾಂತು ||  
 ಬಾಲ ಸೌಮಿತ್ರಿ ಕಂಗೊಳಿಪನಿರ್ವರು ಚೆಲುವ |  
 ಸಾಲ ಬನಗಳ ಕಳೆದು ನಿಮ್ಮನರಸುತ ಬಂದ |  
 ರೋಲಾಯ ಪಂಪಾಸರೋವರದ ತಟಕ್ಕೆದಿ ನಿಂದರತಿ ಸಂಕ್ಷೇಶದಿ || ೪೪ ||

ಸುರಪಸುತನೊಳು ವೈರವೆರದು ಸುಗ್ರೀವನಿಗೆ |  
 ಕರೆದು ರಾಜ್ಯವನಿತ್ತು ತನ್ನತದಿ ನಿಮ್ಮಡಿಯ |  
 ನರಸಲೆಂದಾ ಪ್ಲವಂಗಾಧಿಪತಿ ಜಾಂಬವ ಪ್ರಮುಖಾದಿಗಳನುಮಾಗ ||  
 ಬರುತ ನೀರಧಿಯ ಕಂಡೆಲ್ಲ ಕ್ಷೇಶಿಸಲಾನು |  
 ಶರನಿಧಿಯನುತ್ತರಿಸಿ ನಿಶಿಯೊಳಗೆ ಪಟ್ಟಣವ |  
 ತಿರುಗಿ ದಶಮುಖನ ಕಂಡೀ ಕಾನನಾಂತರದಿ ಚರಣಗಳನೀಕ್ಷಿಸಿದೆನು || ೪೫ ||

ಪುಸಿಯನಾಡೆನು ರಾಮ ವಸುಧೇಶ ಕಿಂಕರನು |  
 ಶಶಿವದನೆ ಕೇಳುಪಟಿಯಲ್ಲ ಸುಗ್ರೀವನಂ |  
 ಬೆಸಗೊಂಡು ಬಂದಿರ್ಪ ಸಕಲ ವಾನರತತಿಯ ಜಲನಿಧಿಯ ತಡಿಯೊಳಿಟ್ಟು ||  
 ಪೆಸರಂಜನಾತನಯ ಕೇಸರಿಯ ನಂದನಂ |  
 ಬಿಸಜಗಂಧಿನಿ ಭವಶ್ರೇವೆ ಸುಕೃತದ ಫಲದೆ |  
 ಮೊಸಗಿತೆನಗೆನುತ ನುತಿಗೈದು ಹರ್ಷಾನಂದಗೊಳಿಸಿದಂ ಜಾನಕಿಯನು || ೪೬ ||

ನಳಿನಾಕ್ಷಿ ರಾಮಕಿಂಕರ ದೂತನೆಂದೆನ್ನ |  
 ತಿಳಿದು ವಿಶ್ವಾಸಿಪುದು ಚಿತ್ತಸಂತೋಷಗಳು |  
 ಬೆಳೆದು ಸಂಕ್ಷೇಶಸಂಕುಲ ಜರುಗಿ ರಘುವರನ ಸನ್ನಿಧಿಯು ಬೇಗಲೊದಗಿ ||  
 ನಳನಳಿಪ ಪೂರ್ಣೇಂದುವನು ಪಳಿವ ಮುಖಶತಿಯು |  
 ಕಳೆವೆರ್ಚಿ ಬಹುದೆನುತ ಸಂತವಿಸುತಾಗ ತ |  
 ನ್ನೊಳಗಿರ್ಪ ದಿವ್ಯನಾಮಾಂಕಿತದ ಮುದ್ರೆಯಂ ತೆಗೆದನಾ ಮರುತಸುತನು || ೪೭ ||

ಭೂವಲಯ ಸುಕ್ಷೇಮಕರ ಸರ್ವಮುನಿಜನರ |  
 ಜೀವನಂ ದನುಜಕುಲದಾವಾಗ್ನಿ ದೀನಜನ |  
 ಭಾವ ಸಂತೋಷಕರವೆನಿಸಿ ಸಿರಿನಾಮಾಂಕಿತದ ಮುದ್ರೆಯುಂಗುರವನು ||  
 ದೇವಿ ನಿಟ್ಟಿಪುದೆನುತ ಹಸ್ತಕಮಲದೊಳಿಟ್ಟು |  
 ಪಾವನಾನಿಯು ಚರಣಕಭಿನಮಿಸಿ ಕೈಮುಗಿದು |  
 ದೇವ ರಾಘವನ ನುತಿಸುತ ಪರಮಭಕ್ತಿಯೊಳ್ ನಿಂದಿದನೊತ್ತಿನೊಳಗೆ || ೪೮ ||

ಕಂದಿರ್ಪ ಸಸ್ಯಾದಿಗಮ್ಯ ತದಾಸಾರಗಳು |  
 ಬಂದೊದಗಲಾನಂದಗೊಳುವಂತೆ ಕೋಗಿಲೆಯ |  
 ಬೃಂದಮಂ ನಿಟ್ಟಿಸುತಮತಿ ಹರುಷಮಾಂತೆಸೆವ ಶೃಂಗಾರನಂದನದೊಲು ||  
 ಬಂದೊದಗೆ ಜೀವನಂ ಸಂತೋಷಿಸುವ ಮೂರ್ತಿ |  
 ಯಂದದಿಂದಂಗುಲೀಯಕವ ನೋಡುತ ಪ್ರೇಮ |  
 ದಿಂದ ಕಂಗಳೊತ್ತಿ ಸೀಮಂತದೊತ್ತಿನೊಳಗಿಟ್ಟಿಳವನೀಜಾತೆಯು || ೪೯ ||

ಪರಮಪುರುಷನ ಕಳಾಮಾತ್ರದೊತ್ತಿಲಿ ಪ್ರಕೃತಿ |  
 ಹರುಷದಿಂ ಭುಲ್ಲವಿಸುವಂತೆ ಧರಣೀತನುಜೆ |  
 ಮರುತಾತ್ಮಜಂ ಕೊಟ್ಟ ಮುದ್ರೆಯಿಂದಾನಂದಮಯಳೆನಿಸಿ ಹೃನ್ನಿಲಯದಿ ||  
 ಸಿರಿರಾಮಪುರದರಸನಂಭ್ರಿಸಾರಸಗಳಂ |  
 ಪರಿರಂಭಣಂಗೆದು ಬೇರಾಗುತಾನಂದ |  
 ಪರವಶತೆಯಿಂದೊಂದನರಿಯದ ಸುಖಾಕಾರದಂತೆಸೆದಳಾಗಲಗಜೆ || ೫೦ ||

ಹನ್ನೊಂದನೆಯ ಸಂಧಿ ಸಮಾಪ್ತಂ.



## ಹನ್ನೆರಡನೆಯ ಸಂಧಿ

ಸೂಚನೆ || ಅಪರಿಮಿತ ಸಂತಸದಲರುಹಿ ಕುರುಹುಗಳನಾ |  
 ನೃಪತಿಗಳ ನುತಿಗೈದು ಪವಮಾನ ನಂದನಗೆ |  
 ಕೃಪೆಯಿಂ ಶಿರೋರತ್ನವಿತ್ತು ಬೀಳ್ಕೊಟ್ಟಳಾ ಜನಕಸುತೆ ಮಮತೆಯಿಂದ ||

ರಾಮನಾಮಾಂಕಿತದ ಮುದ್ರೆಯುಂಗುರವನ್ನು |  
 ಭಾಮಿನೀಮಣಿ ನೋಡುತ್ತಾಗ ರಾಘವನ ಪದ |  
 ತಾಮರಸಗಳ ಕಂಡ ತೆರದೆ ಸಂಭ್ರಮಗೊಂಡು ಜನಕಸುತೆ ಹಿಗ್ಗಿನಲಿದು ||  
 ಪ್ರೇಮದಿ ಮರುತ್ಸುತನ ನೋಡಿ ಮೃದುನುಡಿಯಿಂದ |  
 ಭೀಮ ವಿಕ್ರಮ ವಿಜಯ ವಾನರೋತ್ತಮ ಭವ |  
 ನ್ನೇಮಂಗಳಂ ಪೊಗಳಲೆನ್ನಳವೆಯೆನ್ನುತಂ ನುತಿಗೈದಳದ್ರಿತನಯೆ || ೧ ||

ನೂರುಯೋಜನದಗಲ ವಾರಿಧಿಯ ಗೋಷ್ಠದೀ |  
 ಕಾರಗೈದಮಿತ ಬಲಶಾಲಿ ರಕ್ತಸಯೋಧ |  
 ರಾರುಭಟಿಗಳ ಮಹಾಮಾಯಾ ಸಮೂಹಗಳ ಮನದೊಳಿಂತಂ ನೆನೆಯದೆ ||  
 ತೂರಿ ನಿಶೆಯೊಳು ನಗರಮೆಲ್ಲಮಂ ತೊಳಲಿ ಬಂ |  
 ದೋರಂತೆ ಮತ್ತಾಣರಕ್ಷಣಂಗೆಯೆ ಕಪಿ |  
 ನೀರ ನೀಂ ಪ್ರಾಕೃತನೆ ಸುರರಾಜ ಪೂಜಿತನೆನುತ್ತ ನುತಿಗೈದಳೊಲಿದು || ೨ ||

ದಶಶಿರನ ಭೀತಿಯೆಳ್ಳನಿತುಂಟೆ ಶತ್ರುಗಳ |  
 ವಿಷಯಮೆಂಕಳ್ಳುಂಟೆ ಗತಿಗೆ ಪಾಸಟಿಯುಂಟೆ |  
 ಮಶಕೀಕೃತಂ ಗೈದು ದಾನವರ ನಿಶೆಯೊಳಗೆ ಲಂಕಾನಗರಮೆಲ್ಲಮಂ ||  
 ಕುಶಲದಲಿ ನೋಡಿ ಕುಂದಿಲ್ಲದೆನ್ನಂ. ಕಂಡು |  
 ಶಶಿಕಾಂತ ರಘುವೀರನಂಗುಲೀಯಕವನಿ |  
 ತ್ತಸುವನುಂ ಪಾಲಿಸಿದೆ ಮೂಲ್ತೋಕದೊಳು ನಿನಗೆ ಸಮನುಂಟೆ ಕಪಿವರೇಣ್ಯ || ೩ ||

ಶೂರ ವಿಕ್ರಮ ಸುರೇಂದ್ರಾದಿಗಳಿಗತಿಶಯದ |  
 ಭಾರಣಿಯ ಬಲಮುಳ್ಳ ಕುಶಲನೆನ್ನುತ ತಿಳಿವು |  
 ತೀ ರಾಜಧಾನಿಗಟ್ಟಿದ ನಿನ್ನ ಸರ್ವಜ್ಞ ಸಕಲ ಗುಣನಿಧಿ ರಾಘವಂ ||  
 ಧಾರಿಣಿಯೊಳುಳ್ಳಖಿಳ ಭೂತಂಗಳಿಂದ ಸಂ |  
 ಚಾರಮಪ್ಪುದೆ ಕಪೀಶ್ವರ ಭವನ್ಮಹಿಮೆಗಳ |  
 ನಾರು ತಿಳವರಪಾರ ಮಾರುತಕುಸಾರ ರಿಪುಹಾರ ಜಗದೇಕವೀರ || ೪ ||

ಎನುತಮುಪಚರಿಸಿ ಜಾನಕಿದೇವಿ ಶ್ರೀರಾಮ |  
 ನನುಜ ಲಕ್ಷ್ಮಣ ತರಣಿಸುತ ಮುಖ್ಯವಾನರ |  
 ಮನುವಿಂದ ಸುಕ್ಷೇಮಮಾಂತಿಹರೆ ರಾಘವಂಗೆನ್ನೊಳಗೆ ಪ್ರೇಮಮಿಹುದೆ ||  
 ದಿನಕರಾನ್ವಯ ತಿಲಕರರಿನಿಗ್ರಹಂಗೆಯೆ |  
 ಘನಯೋಚನೆಯೊಳಿಹರೆ ಸೃಷ್ಟ್ಯಂತಗಳ ಮಾಳ್ವ |  
 ಚಿನಮಯ ಕೃಪಾವಂತರಾದರೇಂ ದುದರ್ಶದ ಬಲಮೆನಗೆ ಪ್ರಬಲಮಣುಗ || ೫ ||



ತರತರದ ಶೋಕಸಾಗರದಿಂದಮೆನ್ನನುಂ |  
 ವೆರತೆನಿಸಿ ಚಿತ್ತದೊಳು ಪ್ರಿಯಮುಂಟೆ ಸಾಗರದ |  
 ತರಣದಾಲೋಚನೆಯೊಳಿಹರೆ ಮತ್ಸ್ಯಗಳ ನೆನೆವುದುಂಟೇ ಮನದೊಳು ||  
 ಅರಿಗಳಂ ಜೈಸುವರುಪಾಯ ಸಮುದಯಗಳೇಂ |  
 ದೊರಕಿಹವೆ ಚಿತ್ತಾನುವರ್ತಿ ಮಿತ್ರರು ಚರರು |  
 ದೊರೆಯಾಜ್ಞೆಯೊಳಿಹರೆ ಮುಂದಪ್ಪ ಕಜ್ಜಗಳನುಚಿತದಿಂ ತಿಳುವೆಂದಳು

|| ೬ ||

ಪುರುಷಕಾರ್ಯಂಗಳಂ ಮರೆಯದೆಸಗುತ್ತಮಿಹರೆ |  
 ಭರತನಶುಭೋದಯಂ ಕೌಸಲ್ಯೆಸೌಮಿತ್ರಿ |  
 ಯರ ಕ್ಷೇಮವಾರ್ತೆಗಳ್ಳರುತಿಹವೆ ಶತ್ರುಹರ ಮಿತ್ರರೇಂ ಸಮನಿಸಿಹರೆ ||  
 ದುರುಳ ದಶಕಂಧರನ ತರಿಯಲೋಸುಗ ದೇವ |  
 ನೆರವಿಯಂ ಪ್ರಾರ್ಥಿಸರೆ ಮದ್ವಿಯೋಗದಿ ದುಃಖ |  
 ತರದೊಳಿಸರೆ ಧೈರ್ಯವಾಂತಿಹರೆ ತಿಳವಂತೆ ಪೇಳು ಕಪಿಕುಲಲಾಮ

|| ೭ ||

ಈ ದುಃಖರಾಶಿಯಿಂದೆನ್ನ ತೆಗೆವಡೆ ಸಾಧ್ಯ |  
 ಹಾದಿಯಂ ನೆನೆದಿಹರೆ ಕೈಕಾತನೂಜಾತ |  
 ನಾದರಿಸಿ ಚತುರಂಗಿಣಿಯ ಸಹಾಯಕೆ ಕಳುಹಿ ಕೊಟ್ಟಿಹನೆ ಸುಗ್ರೀವನು ||  
 ಭೇದ ಮೊದಲಾದುಪಾಯಗಳಿಂದ ದಾನವರ |  
 ಛೇದಿಸುವರೆಳಸಿಹನೆ ಸೌಮಿತ್ರಿಯುತ್ತಾಹ |  
 ದಾಧಿಕೃದಿಂದೆನ್ನ ತೆಗೆಯಲಿಚ್ಛಿಸಿಹನೆ ಪೇಳ್ವಲೀಮುಖನಾಯಕ

|| ೮ ||

ನಸುನಗೆಯ ಸವಿನುಡಿಯ ನಯನೇಂದ್ರಿಯಂಗಳಂ |  
 ಪೊಸಬಿಂಬದಂತೆಸೆವ ವದನಾಬ್ಜಮಂ ಕಂಡು |  
 ಪೆಸರಿಂದಮಾಂಕರೆದು ರಾಘವನ ತನುಲತಿಯನಪ್ಪಿ ಪರಿತಾಪವನ್ನು ||  
 ನಸಿದುಪೋಷಂತೆಂದಿಗನುಗೈವೆ ಪಿತಮಾತೆ |  
 ಯಸು ಸುಖಂಗಳ ತೊರೆದು ಶ್ರೀಚರಣ ಭಕ್ತಿಯಿಂ |  
 ವಸುಮತೀಶನೊಳಾನು ವನವಾಸಕ್ಕೆತಂದೆ ಸೌಖ್ಯವೊಂದುಂ ಮುದದೊಳು

|| ೯ ||

ಸಿರಿಯನುಜ ತನುಜ ಪಿತೃವಾತ್ಯ ಸುಖಸಂಪದವ |  
 ಸ್ಮರಿಸದೆನ್ನಿಂದನ್ಯ ಪ್ರೀತಿಕರವಿಗ್ರಹಂ |  
 ದೊರೆಯದೆಂದನುದಿನಂ ಕಾನನ ಕ್ಲೇಶಕರಕಷ್ಟಗಳನೊಂದರಿಯದೆ ||  
 ನಿರತ ಸಂತಸಗೊಂಬ ರಾಮಗೆನ್ನ ವಿಯೋಗ |  
 ದೊರೆಯಲಿಂತಿಹನೆಂದು ಧರಣಿಸುತೆ ಬೆಸಗೊಳಲು |  
 ಕರಗಳಂ ಮುಗಿದು ಮಾರುತಿ ಬೆಸಸಲನುಗೈದ ಚಿತ್ತಾನುತಾಪಹರದೆ

|| ೧೦ ||

ದೇವಿ ಲಾಲಿಸು ಸದಾ ನಿಮ್ಮ ಚಿಂತನೆಯಿಂದ |  
 ದೇವ ರಾಘವ ವಿಹಾರಗಳುಳಿದು ಚಿಂತಿಸುತ |  
 ಶಾವರಿಯದನುದಿನಂ ತಳ್ಳಂಕಗೊಳುತಿರುವನಾಂ ಪೋಗಿ ನೆಲೆಯನುಸುರೆ ||  
 ಈ ವಸುಧೆಗೈತಂದು ತೀಕ್ಷ್ಣಾಶುಗಗಳಿಂದ |  
 ದೇವಶತ್ರುವ ಸಬಾಂಧವರೆಲ್ಲರಂ ತರಿದು |  
 ದೇವಪತಿ ಶಚಿಯನ್ಯೊದಂತೊಡನೆ ಕರೆದೊೞವ ಚಿಂತೆಯಾತಕ್ಕೆ ತಾಯೆ

|| ೧೧ ||

ಅಡವಿಯೊಳು ನಿಮ್ಮಗಲಿದಂದಿಂದ ರಾಘವಂ |  
 ಪಿಡಿದ ಚಿಂತೆಯೊಳೊಂದು ಕಡೆಯ ನಿಲ್ಲದೆ ಸುಖವ |  
 ಪಡೆಯದಲೆ ಮಾಂಸಮಧುಸೇವನೆಗಳಂ ಬಿಟ್ಟು ವನ್ಯಾದಿಗಳನು ತೊರೆದು ||  
 ನಡುಕ ರೋದನ ಪ್ರಮತ್ತಾಲಾಪ ನಿಡುಸುಯಿಗ |  
 ಕಡಿಗಡಿಗೆ ವರ್ಚಿಸುತ ಮುಂಗಡೆಯಲಿರ್ಪುದ |  
 ನ್ನೆಡಹಿ ಕಾಣದೆ ಭವದ್ಗತಚಿತ್ತದಿಂದಿರ್ಪನಿದು ಸತ್ಯಮುಂಬುಜಾಕ್ತಿ || ೧೨ ||  
 ನಿದ್ರೆಯೆಂಬುದನರಿಯ ನಿಬಿಡತರ ಮೃದುವಾಣಿ |  
 ಮೊದ್ದದಾತನ ಕಿವಿಯ ಪಡ್ಡು ಚಿಗಳಾಸಕ್ತಿ |  
 ಯೊದ್ದದಾಜಿಹೈ ಫಲಪುಷ್ಪ ಮಧುರಾಹಾರ ವಾರ್ತಾಪ್ರಶುನ್ಯಮಾಗಿ ||  
 ಮುದ್ದುಮೊಗ ಮುಗುಳುನಗೆ ಮುಡಿಯಸೊಬಗಂ ನೆನೆದು |  
 ಬದ್ಧವಿಶ್ವಾಸದಿಂ ಬಲಿಯಿಟ್ಟು ರಕ್ತಸನ |  
 ಉದ್ಧುರುಟುವಂ ನಿಲಿಸಲೆಂದು ಯೋಚಿಸುತಿರ್ಪ ರಘುನಾಥ ಜನಕಜಾತಿ || ೧೩ ||  
 ಅಂಗದ ಪ್ರಮುಖ ಕಪಿನಾಯಕರು ನಿಮ್ಮ ಪಾ |  
 ದಂಗಳಂ ಕಾಣಲುಜ್ಜುಗದಿಂದ ಬೇಡೆ ಕಪಿ |  
 ಪುಂಗವಂ ಸಂತಸದಲಪ್ಪಣೆಯ ಬೆಸಗೊಂಡರದ ಮನದೊಳಿಟ್ಟೊರ್ವರ ||  
 ಸಂಗಡುಸುರದೆ ಮಹದ್ಯತ್ನದಿಂದಿರ್ಪ ನರ |  
 ಸಿಂಗ ವಿಕ್ರಮ ರಾವಣನ ಕುಲವ ಸಂಹರಿಸಿ |  
 ಹಿಂಗದೊಡ್ಡವನ ನಿಮ್ಮನಿದು ಸತ್ಯಮೆಂದರಿದು ಚಿಂತೆಯಂ ಬಿಡು ಮದಂಬೆ || ೧೪ ||  
 ಪವನಸುತನುಸಿದ್ಧ ನುಡಿಗಳಲಧಿಕ ಹರ್ಷ ಸಂ |  
 ಭವಮಾಗೆ ಧರಣಿಜೆಯು ಹನುಮನೊಡನಿಂತೆಂದ |  
 ಳವ ದ್ರವಿಸುವಂತೆ ಹಲಹಲದೊಳಮೃತವು ಜನಿಸಿದಂತೆ ದೈತೇಯ ಜನರ ||  
 ನಿವಹದೊಳು ಶುಭವಾಣಿ ನಿನ್ನಿಂದಮಾಂ ಕೇಳು |  
 ತವಿರಳದ ಸಂತೋಷವಿತ್ತುದನಿಶಂ ಪೇಳೈ |  
 ಪ್ಲವಗಪತಿ ಕಾಲಗತಿಯಂ ಮಾರಲಾರಿಂದ ತೀರ್ವದದನೊರೆವೆ ಕೇಳು || ೧೫ ||  
 ಸಿರಿಯೊಳಿದರ್ರು ದರಿದ್ರತೆಯನಾಂತಿದರ್ರುಂ |  
 ಧುರ ವಿಜಯನಾದರು ದಿವಾಭೀತನಾದುರುಂ |  
 ಪರಮಸುಖದಿಂದಿರಲಿ ಕಷ್ಟದೊಳುಳ್ಳಿಗಿರಲಿ ಪ್ರಾರಬ್ಧ ರತ್ನಿಯಿಂದ ||  
 ಬರಸೆಳೆಯದುಳಿಯದೀ ವಿಧಿಯವಿಳ ಪ್ರಾಣಿಗಳ |  
 ನಿರತಮಿದು ರಘುವೀರ ಲಕ್ಷ್ಮಣಾದ್ಯರ ನಿನ್ನ |  
 ಪರಿಕಿಸು ಮೃಗೇಂದ್ರ ವಿಕ್ರಮ ಪೇಳ್ವುದೇಂ ಕಾಲವಶಮಲ್ಲದುಳಿದುದೇನು || ೧೬ ||  
 ರಕ್ತಸರ ಕುಲವಿನಾಶಂಗೆಯ್ದು ದಶಗಳನ |  
 ನೊಕ್ಕಲಿಕ್ಕುತ ತ್ರಿಕೂಟಾದ್ರಿಯಂ ಶರಧಿಯೊಳು |  
 ಗಕ್ಕನುನ್ಮೂಲಮೆನಲಿಟ್ಟು ಚಿಂತಾಂಬುಧಿಯ ದಾಂಟಿ ರಘುವೀರ ಬಂದು ||  
 ಮಿಕ್ಕು ದಾನವರುಗಳ ತರಿವುದೆನ್ನೀ ಪೇಳಿ |  
 ದಕ್ಕರವನಾಂ ಕಾಣ್ಬುದೆಂದು ಮಾಸಗಳೆರಡು |  
 ಮಿಕ್ಕೈರ್ವುದಾಯುಷ್ಯ ಪ್ಲವಗಪತಿವೇಳೆಂದು ನೀಂ ಗತಿಯನಾಥ ಬಂಧು || ೧೭ ||

ಬಿಡಿಸಿ ಪೋಷಿಸಲೆಂದು ಬಹುವಿಧದಿ ಖಳನನುಜ |  
 ನೊಡನೆ ಬೋಧಿಸಿ ತಿಳಿಯದಾದ ತಿಂಗಳು ಪಥಂ |  
 ಕಡೆಗೊಳಿಸಲುಳಿದುದೆರಡೇ ಮಾಸಮನಿತರೊಳು ವಶವಾಗದಿದ್ವಡೆನ್ನ ||  
 ಕಡಿದು ತಿಂಬೆನುತ್ತ ರಾವಣಂ ಶಪಥಮಂ |  
 ಪಿಡಿದಿರ್ಪನೆಂದಾ ವಿಭೀಷಣನಸತಿ ಹಿತದ |  
 ನುಡಿಯಲಟ್ಟಿದಳೆನ್ನ ಬಳಿಗೆ ತನ್ನಯ ತನುಜೆಯನಲೆಯೆಂಬವಳ ಬೇಗ || ೧೮ ||

ಚಾರಿತ್ರವರ್ಜಿತಂ ದಶಕಂಠ ಧರ್ಮಗಳ |  
 ನಾರು ತಿಳಿಸಿದಡರಿಯ ಮೃತ್ಯುವನ್ನರಸುತಿಹ |  
 ಕ್ರೂರ ತ್ರಿಶಿರ ಪ್ರಮುಖ ಪದಿನಾಲ್ಕುಸಾಸಿರದ ಖಳರನೊಂದೇ ನಿಮಿಷದಿ ||  
 ಓರುವನೆ ತಂದಿಟ್ಟನೆಂಬ ಶೌರ್ಯವ ಮನಕೆ |  
 ತಾರದುನ್ಮತ್ತತೆಯೊಳಿರುವ ಜಂತುಗಳಾಗ |  
 ಪಾರಮಿಾ ವಾರಿಧಿಯದೆಂತು ಮನದಿಷ್ಟ ಕೈಗೊಡುವುದು ಕಪಿಲಲಾಮ || ೧೯ ||

ಶರಣಾಲ ಭಾನುಯುತ ಭಾಸ್ವರೋಷಮ ರಾಮ |  
 ನರಿತೋಯದಂಗಳಂ ಶೋಷಿತ ಪ್ರೀತಿಯಿಂ |  
 ಕರೆದೊಯ್ದರೆಂದೆನ್ನನೆನುತ ಕಂಬನಿಯಿಡುತ ನುಡಿವ ಜಾನಕಿಯ ನೋಡಿ ||  
 ಮರುತಸುತ ಮರುಕದಿಂದಿಂತೆಂದ ರಾಘವನ |  
 ಪೊರೆಗಾನು ಪೋಗಿ ಭವದೀಯವೃತ್ತವನರುಪೆ |  
 ತ್ಪರಿತದಿಂದೈತಂದು ರಕ್ತಸರ ಸಂಹರಿಸಿ ಕರೆದೊಯ್ದನಿದು ನನ್ನಿಯು || ೨೦ ||

ಅನಿತರೊಳು ರಕ್ತಸರ ದುರ್ನುಡಿಗಳಿಂದಲೀ |  
 ಮನವ ಕಂದಿಸಲೇತಕವೈ ಸ್ತಂಭವನಡರೆ |  
 ವನಧಿಯಂ ದಾಂಟಿ ಕ್ಷಣಮಾತುರದಿ ಕರೆದೊಯ್ದು ಶ್ರೀರಾಮಗೊಪ್ಪಿಸುವೆನು ||  
 ಕಿನ್ನಿಸಿಂದ ದೇವದೈತ್ಯಾದಿಗಳು ಬಂದೆನ್ನ |  
 ಕೆಣಕಲಮ್ಮರು ಬಂದರೊರ್ವರುಂ ಪಿಂಡಿರುಗ |  
 ರೆನ್ನಿಸು ಜನಮಾದರುಂ ತಂದಿಡುವ ಸಾಹಸಂ ತನಗುಂಟು ತಾಯೆ ನೆಲದೆ || ೨೧ ||

ಸಿದ್ಧಿಯಂ ಕಾಂಕ್ಷಿಸುವ ಯೋಗಿಯಂದದಲಮಿತ |  
 ಬದ್ಧಾನುರಾಗದಿಂದಿರ್ಪ ರಾಘವಚಂದ್ರ |  
 ನಿಡ್ಡೆಡೆಗೆ ರೋಹಿಣಿಯೊಲೆಸೆವ ನಿಮ್ಮಯ ಚರಣಗಳನೊಯ್ದು ಕೊಡುವೆನೀಗ ||  
 ಬದ್ಧಮಿದು ದಾನವರಗಣಿಸೆನ್ನ ತಲತುಲ |  
 ಶ್ರದ್ಧೆಯಿಂ ಬಿನ್ನಪಂಗೈದ ಪ್ಪವಗಾಧಿಪತಿ |  
 ಯುದ್ಧತ ಪರಾಕ್ರಮವ ನೋಡಿ ಧರಣೀಜಾತೆ ನಸುನಗೆಯೊಳಂತೆಂದಳು || ೨೨ ||

ವಿಪುಲ ವಿಕ್ರಮ ದೈತ್ಯರಂ ಕಳೆದು ಕರೆದೊಯ್ದು |  
 ತಪನವಂಶಜಗೀವೆನೆಂದೊರೆವೆಯಲ್ಪತನು |  
 ವಪರಿಮಿತ ಸಾಗರವನೆಂತು ಪಾರವ ಕಾಣ್ತೆನೆಂದು ನಿಶ್ಚಯಗೈದುದು ||  
 ವಿಪರೀತಮಾಗಿ ಕಂಗೆಸೆವುತಿದೆ ಕೇಳಿನ್ನ |  
 ಕಪಿತನ ಪ್ರಕಟಮಾದುದೆನುತ್ತ ಸಂಶಯಾ |  
 ದಪಸಮಂ ಕಂಡು ಚಿಂತಿಸುತ ಮಾರುತಿ ಧರಣೀಜಾತೆಯೊಡನಿಂತೆಂದನು || ೨೩ ||

ಹುಲುಕಪಿಯೆನುತ್ತ ಚಿತ್ತದಿ ತಿಳಿದು ರಕ್ಕಸರ |  
 ಬಲನ ಪೆರ್ಚಿಸಿ ಬುದ್ಧಿಗಲಿವುದಿದು ಸಹಜ ಮ |  
 ದ್ವಲ ಪರಾಕ್ರಮನ ನಿಟ್ಟಿಸಿ ಮಗುಳೆ ಮಮತೆಯಿಂದ ಯೆಗೆಯ್ಯನೇಳ್ಕುಮೆನುತ ||  
 ಕಲಿತನದಿ ತನುವಬೆಳೆಸಿದ ಶುಕ್ಲ ಚಂದ್ರಮನ |  
 ಕಳೆ ಪೆರ್ಚಿ ಬರ್ಪಂತೆ ಬಾನೆಡೆಯ ಮಸ್ತಕಂ |  
 ನಿಲುಕಲಂಜನೆಯಸುತ ಮೈಥಿಲಿಯ ಮುಂಗಡೆಯಲೆಸೆದ ಕನಕಾಚಲದೊಲು || ೨೪ ||

ಅಸದೃಶದ ವೀರ ರೌದ್ರಂಗಳಿಗೆ ಶೃಂಗಂ |  
 ಳೆಸೆವಂತೆ ಭೀಕರದ ದಾಡೆಗಳು ಕಂಗೆಸೆದು |  
 ದಸಮಾನ ನೀಲಕಂಧರ ಶಿರಪ್ರಾಸೂನ ಕೌಟಿಲ್ಯಚೌರ್ಯತೆಯೊಳು ||  
 ಪೊಸತೆನಿಸ ಕೋಕನಚ್ಚವಿಯಾಂತ ಮುಖಬಿಂಬ |  
 ದೆಸಕದಿಂದ ಮಂದರೋಪಮದಿಂದ ಮಾರುತಿಯು |  
 ರಸೆಯಾತ್ಮಭವೆಯ ಮಾನಸರಂಜನಂ ಗೈವುತಂತೆಂದು ಬಿನ್ನವಿಸಿದಂ || ೨೫ ||

ಈ ಶೈಲಮಾವನಂ ರಕ್ಕಸರಪಡೆ ದೈತ್ಯ |  
 ರೀಶ ನೀರಧಿಸಹಿತಮೆತ್ತಿಕೊಂಡೊಯ್ಯನೆನ |  
 ಗೀಶನಡ್ಡಗಿಸಿದರು ಮಶಕೋಪಮಿತನಾಗಿ ಪಾರಿಸುವೆನಾಗಸಕ್ಕೆ ||  
 ಈ ಶಂಕೆಯನ್ನು ಳಿದು ಶೋಕಮೋಹವ ತೊರೆದು |  
 ಬೇಸರದೆ ಬಹುದೆನುತ ಪೇಳ್ವ ಕಪಿಯಂ ನೋಡು |  
 ತಾ ಸೀತೆ ನಸುನಗುತ ವಿಸ್ಮಯಾಕ್ರಾಂತಮನಳೆನಿಸಿ ಮಗುಳೆಂದಳವಳು || ೨೬ ||

ಕೇಳು ಶಾಖಾಮೃಗೋತ್ತಮ ಪ್ರಭಂಜನಗತಿಯ |  
 ಜಾಳೆನಿಸಗಮನ ಶಿವನಂತೆಸೆವ ಬಲ ಮತಿಯ |  
 ಸೂಳು ಗೀಷ್ಟತಿಗಧಿಕಮಸಮಾನ ವಿಕ್ರಮನೆನುತ್ತಮಾಂ ತಿಳಿದಿರ್ಪೆನು ||  
 ಖೂಳ ರಕ್ಕಸನಭಯ ನಿನಗುಂಟೆ ಮಾರ್ಗದೊಳು |  
 ಭಾಳಲೋಚನನಾಗಲಡ್ಡಗಿಪನೇ ಕಾರ್ಯ |  
 ದೇಳಿಗೆಯ ಮತಿಯೊಂದನೊರೆವೆನಾಲಿಸು ಕುವರ ನಿಖಿಲ ಲೇಖಾಜೀವರ || ೨೭ ||

ಮರುತಗತಿಯಿಂದ ನೀಂ ತ್ವರಿತದಂಬರಗಮನ |  
 ವೆರದೈದುವತೀವೇಗಕಾನೆಂತು ಧೈರ್ಯದಿಂದ |  
 ಬರುವೆ ಶತಯೋಜನದ ಶರನಿಧಿಯ ಗಗನದಿಂದೀಕ್ಷಿಸುತ್ತಂತಿರ್ಪೆನು ||  
 ಭರಕಂಜಿ ನೀರಧಿಯೊಳುಂ ಕೆಡೆಯೆ ನೀಂ ಗೈದ |  
 ಪರಮಸಾಹಸಮೆಲ್ಲ ವ್ಯರ್ಥಮಪ್ಪುದು ನಿನ್ನ |  
 ದೊರೆಗದೇಂ ಬಿತ್ತರಿವೆನೆಂಬುದಂ ಮತಿಯೊಳಾಳೋಚಿಸದೆ ಪೇಳ್ವಿಯಕಟೆ || ೨೮ ||

ಗಮನ ಭಯಕಾನಂಜಿ ಬಾಯ್ಬಿಡಲು ರಕ್ಕಸರು |  
 ಸಮರಕ್ಕೆತರದುಳಿಯರಾ ವೀರರೊಳು ಸೆಣಸ |  
 ಲಮಿತ ಯತ್ನಂ ಗೆಯ್ಯುವವಸರದಿ ಭೀತಿಯಿಂದ ಬೀಳದುಳಿವೆನೆ ಬಾಲಕ ||  
 ನಿಮಗವರೊಳಪ್ಪ ಕದನದಿ ಜಯಾಜಯಮಾರ್ಗ |  
 ಸಮನಿವುದೊ ತಿಳಿವುದೆಂತದನು ಸಿಲ್ವಿದರೆನ್ನ |  
 ಕುಮತಿಗಳು ಮರ್ದಿಸದೆ ಜೀವದಿಂದುಳುಹುವರೆ ತಿಳಿದು ನೋಡೈ ಮನದೊಳು || ೨೯ ||

ಪತಿಯ ಕಾರ್ಯವ ನೆನೆದು ಪದುಳದಿಂದೆನ್ನನುಂ |  
 ಮತಿಯಿಂದ ಬಂದಂತೆ ಮಗುಳ್ಳೆದಿ ರಾಘವನಿ |  
 ಗತಿಪ್ರಿಯಂ ಪುಟ್ಟುವೊಲು ಬಿನ್ನವಿಸಿ ಬೇಗದಿಂದೈತಂದು ಕರೆದೊಯ್ಯುವ ||  
 ಯತನಗೆಯ್ಯುವುದುಚಿತಮಲ್ಲದನುಚಿತ ಸಮಯ |  
 ಖತಿಯಿಂದಲೇನುಫಲ ಭೂತಳದಿ ಪಿರಿಯರಹ |  
 ಮತಿಯುತರು ಮೆಚ್ಚುವಂತಾಳೋ ಚನಂಗೆೈದು ಮಗುಳೆಸಗು ಕಜ್ಜಗಳನು || ೩೦ ||

ಕ್ರೂರ ರಕ್ತಸರ ಗಣಿಸದೆ ವಾರ್ಧಿಯಂ ಧಾಂಟಿ |  
 ಪಾರಮಂ ಕಾಣಿಸುವ ಶಕ್ತನಹುದೆಂದೆನೆಗೆ |  
 ತೋರಪುರದಾದಡೆಯು ರಘುವೀರನುಳಿದನ್ಯಪುರುಷರಂ ಸೋಂಕೆನೆಂಬ ||  
 ವೀರವ್ರತಮೊಂದುಂಟು ದುರುಳ ರಕ್ತಸನಗಿದು |  
 ಧಾರಿಣಿಯ ಸಹಿತಮೆನ್ನಂ ತಂದುದಕೆ ಜನರು |  
 ದಾರ ದುರ್ಮತಿಯಿಂದ ನುಡಿದನನುಚಿತಮದಕೆ ಪೇಳ್ವಿನೇಂ ಪರಿಹರಗಳ || ೩೧ ||

ಕಳವಿನಿಂದೆನ್ನ ಕದ್ದೊಯ್ಯು ರಾವಣ ತನ್ನ |  
 ನಿಳಯದೊಳಗಿಟ್ಟು ದುರ್ಯಶಸೂಂತ ನೀಂ ವೀರ |  
 ಖಳ ಕುಲವ ಸಂಹರಿಸಿ ಮೂರ್ಛೋಕಮರಿವಂತೆ ಕರೆದೊಯ್ಯಿ ಕೀರ್ತಿಬಹುದು ||  
 ಜಲಜಾಪ್ತ ಕುಲತಿಲಕನೆಡೆಗೈದಿ ಕರೆತಂದು |  
 ಜಲನಿಧಿಯನುತ್ತರಿಪುದುಚಿತಮೆಂದಾ ಸೀತೆ |  
 ಯುಲಿಯ ಲಾಲಿಸಿ ಹರ್ಷಗೊಂಡಾ ಸಮಾರಸುತ ವಂದಿಸುತಮಿಂತೆಂದನು || ೩೨ ||

ಬುದ್ಧಿಗಲಿಸಿದ ಪರಿಯು ಬಲು ಚೆಲುವನಾಂತುದ |  
 ತ್ಯುಧ್ಧತದ ಗಮನದಿಂ ಸ್ತ್ರೀಸ್ವಭಾವಂ ಭೀತಿ |  
 ಬದ್ಧಿಸದೆ ಬಿಡದೆಂಬುದುಚಿತಮೆರಡನೆಯಣುಗ ಸುಚರಿತ್ರೆಯರನಾಳ್ವರು ||  
 ಬದ್ಧರಾಮಾದನ್ಯರಂಗ ಸ್ವರ್ಶನ ನಿಮಗೆ |  
 ಪೊದ್ದದೆಂದಿಗು ತಾಯೆ ಸಾಮಾನ್ಯ ಸತಿಯರೊಳ |  
 ಗಿದ್ಧಪುದೆ ಪತಿಭಕುತಿ ಪರದೇವತೆಯು ನೀನೆ ಯೆಂದು ಮಗುಳಂತೆಂದನು || ೩೩ ||

ಚರಣಸೇವಕನೆಂಬ ಭಕ್ತಿಭಾವದೊಳಾನು |  
 ಧರಿಸಿ ರಾಘವನೆಡೆಗೆ ತ್ವರಿತದಿಂ ನಡೆವೆನೆಂ |  
 ದೊರೆದುದಲ್ಲದೆ ಬಲದೊಳಂ ಬಿನ್ನಪಂಗೆೈದುದಲ್ಲದಲೆ ಬೇರಿಲ್ಲವು ||  
 ಶರನಿಧಿಯು ದುರ್ಲಭ್ಯ ದೈತೇಯ ಸಮುದಯಂ |  
 ಧರವಿಜಯ ನಿರ್ಲಿಪ್ತವಾರ್ತ ತಿಳಿಯದ ಕತದಿ |  
 ಪರಮಪುರುಷಂ ನಿಷ್ಪ್ರಯತ್ನದಿಂದಿದರ್ನೀನಿಸು ದಿನ ಕೇಳು ತಾಯೆ || ೩೪ ||

ಪ್ರೀತಿಯಿಂದೆನ್ನೊಳವರೆಗುಸಿದ್ಧ ಶುಭಕರದ |  
 ಮಾತುಗಳನಾಲಿಸುತ ಹರ್ಷದಿಂ ರಘುವೀರ |  
 ಭೂತಳದೊಳುಳ್ಳ ಕಪಿನಾಯಕರನೊಡಗೊಂಡು ಬರುವ ಸಂದೆಗಮಿಲ್ಲವು ||  
 ಯಾತುಧಾನರ ಕುಲಂ ಬಾಣಕಾಹುತಿಯಹುದು |  
 ತಾ ತಪ್ಪದಿದು ದೇವಿ ಕುರುಹನಿತ್ತಡೆ ಪೋಗಿ |  
 ನಾ ತಳುವದೆಲ್ಲ ಬಿನ್ನವಿಪೆನೆನೆ ಜನಕಸುತೆ ಹರ್ಷದಿಂದೊರೆದಳೊಲಿದು || ೩೫ ||

ಗುರುತುಗಳೊಳಧಿಕವಿಾ ಕುರುಹು ತಿಳಿ ಕಪಿರಾಯ |  
 ಪರಮಪಾವನಮೆನಿಸ ಗೋದಾತಟದೊಳೆಸೆವ |  
 ಗಿರಿಯ ತಪ್ಪಲೊಳೊಂದುದಿನ ಪರ್ಣಮಂದಿರದಿ ರಘುವೀರ ಹರ್ಷದಿಂದ ||  
 ಮರೆದೊರಗಲೆನ್ನಂಕದೇಶದೊಳು ನಿದ್ರೆಯಂ |  
 ಧರಿಸಿರ್ಪನೆಂದಾನು ಜಾಗ್ರತೆಯೊಳರಲೊಂದು |  
 ಪರಿಯಾದುದಂ ಪೇಳ್ವೆ ಬಂದುದಾ ಸಮಯದೊಳಗೊಂದು ಕರಟಂ ವೇಗದಿ || ೩೬ ||

ಸನ್ನಿಧಿಗೆ ಬರಲಾನು ಲೋಪ್ಪದಿಂದಿಡೆ ಕಾಕ |  
 ತನ್ನ ದುರ್ಬುದ್ಧಿಯಿಂದೈತಂದು ಕುಚತಟಗ |  
 ಳನ್ನು ತುಂಡದೊಳಲೆಯೆ ಚಂಚುಪುಟದಾಘಾತದಿಂ ಸುರಿವ ರಕ್ತದಿಂದ ||  
 ಖಿನ್ನತೆಯನಾಂತಾನು ಪತಿಯ ನಿದ್ರಾಭಂಗ |  
 ಮನ್ನೆ ಸಗದಿರಲು ಕ್ಷಣಕೊಮ್ಮೆ ಕಾಕವರಾಕ |  
 ಭಿನ್ನಗೈದುದು ಸ್ತನಾಂತರವ ಪಲಭೋಜನದಲೆರಕಮಾದಾಸೆಯಿಂದೆ || ೩೭ ||

ಮಗುಳೆ ಮಗುಳಾಂ ನಿವಾರಿಸಲೆನ್ನ ಗಣಿಸದಂ |  
 ತೊಗುಮಿಗೆಯ ಕೋಪದಿಂ ಬಲಿಭೋಜನದ ಕಾಟ |  
 ಮಿಗೆ ಪೆರ್ಚಿಬರಲನಿತರೊಳಗಾದುದೆಚ್ಚರಿಕೆ ರಘುವಂಶ ಧರಣಿಪತಿಗೆ ||  
 ಒಗುವ ರಕುತದಧಾರೆಯಂ ಕಾಣುತಿಂಗಳವ |  
 ನುಗುಳ್ಳುವಕ್ಷಿಗಳಾಗ ಕೋಪ ಕೊನರಿಡಲೆನ್ನ |  
 ಬಗೆಯ ನಿಟ್ಟಿಸುತಮುಪಚರಿಸಿ ಕ್ರೋಧವನಾಂತ ಹರಿಯೊಲಿಂತೆಂದನಾಗ || ೩೮ ||

ಮೊರೆವುತಾಶೀವಿಷದ ತೆರದೊಳಿಂತೆಂದನೀ |  
 ಪರಿಗೈದ ದುರ್ಮೇಧನಾವ ಪಂಚಾಸ್ಯಗಳ |  
 ಧರಿಸಿದ ಭುಜಂಗಮದ ಸರಸಕೆಳಸಿದ ಗತಾಯುಷನಾರು ತೋರೆನ್ನುತ ||  
 ಭರದಿಂದ ಘರ್ಜಿಸುತ ನಾಲ್ದಿಸೆಯ ನಿಟ್ಟಿಸುತ |  
 ಮಿರಲಿದಿರೊಳೆಸೆಯೆ ಬಲಿಭೋಜನಂ ತುಂಡದೊಳು |  
 ಭರಿತಮಾಂಸದಲಿ ಕಂಗೆಸೆಯೆ ನೋಡುತಮಾಗ ಕಾಲಾಗ್ನಿ ಯೊಲ್ಪನಲುತ || ೩೯ ||

ಕುಡಿಯಿಡುವ ಕೋಪದಿಂದಾಗಳ್ಳೆಷಿಕಮೊಂದ |  
 ಪಿಡಿದು ಬ್ರಹ್ಮಾಸ್ತ್ರಯೋಜನೆಗೈದು ದುಷ್ಕಾಕ |  
 ನೆಡೆಗಿಡಲು ವಡಬಾಗ್ನಿಯಂತೆ ದಳ್ಳುರಿಗಳಂ ಕಿಡಿಗಳಂ ಕೆದರುತಾಗ ||  
 ಘುಡುಘುಡಿಸುತ್ತೈತರಲು ವಾಯಸಂ ಭಯಗೊಂಡು |  
 ಕಡೆಗೋಡಿ ಚತುರದಶ ಭುವನಗಳ ಸಂಚರಿಸಿ |  
 ಕಡೆಗೆ ಶಕ್ರನ ಪೊರೆಗೆ ಪೋಗಿ ಮೊರೆಯಿಟ್ಟಡವನಂತೆಂದ ಭೀತಿಯಿಂದೆ || ೪೦ ||

ಪೊಡವಿಪತಿ ಶ್ರೀ ರಾಘವೇಂದ್ರ ಕೋಪಿಸಲಾವ |  
 ನಡಗಿಕೊಳಲು ಸಮರ್ಥ ಮೂಲೋಕದೊಳು ಕ್ರೂರ |  
 ಸಿಡಿಲ ಪೊಡೆತಕೆ ಕೊಡೆಯು ಮರೆಯಹುದೆ ದುರ್ಬುದ್ಧಿ ಯಾಕೆ ಕರುಣಾಂಬುನಿಧಿಯ ||  
 ಎಡೆಗೈದಿ ಮರೆವೊಕ್ಕುರಾತನೇ ರಕ್ಷಿಸುವ |  
 ನಡೆ ಯೆಂದರಾ ಕಾಕನೈತಂದು ಭಯದಿ ಮುಂ |  
 ಗಡೆಯಲಪರಾಧಿಯಂ ಸಲಹು ಶರಣಾಗತನನೆನುತಸುರ ನುತಿಗೈದನು || ೪೧ ||

ದೇವ ಪದಿನಾಲ್ಕು ಲೋಕವ ತೊಳಲಿ ಕಂಗೆಟ್ಟು |  
 ದೇವಪತಿಯೆಡೆಗೈದಲಾತ ಭಯಗೊಳುತಟ್ಟ |  
 ಲಾವನಿಂದೆನ್ನ ತನುರಕ್ಷಣಮದಾಗದಿರಲೈತಂದು ಭಕ್ತಿಯಿಂದ ||  
 ಪಾವನತರಾಂಘ್ರಿಯಂ ಮರೆವೊಕ್ಕೆ ತಪ್ಪಿದರ |  
 ಕಾವುದುಚಿತಂ ದಯಾಶಾಲಿಗಳ್ ದೇವರಿಗೆ |  
 ದೇವ ಶರಣಾಗೆನುತ ಕಾಕ ಸನ್ನು ತಿಗೈದನಿದಿರೊಳುಂ ಕಂಪಿಸುತಲೆ || ೪೨ ||

ಮರುತವೇಗಂ ಧರಾಧರಗಮನ ಗಜಸತ್ವ |  
 ವೆರೆದನವ ಸುರರಾಜನಣುಗ ಮುನಿಶಾಪದಿಂ |  
 ದೊರೆದುದೀ ಮೌಕುಲಾಕೃತಿ ಮಹಾಸಾಹಸಿಕ ಮರೆವೊಕ್ಕನೆಂದು ದಯದಿ ||  
 ಪೊರೆಯಲೆಂದಿಚ್ಛಿಸಿ ಕಾಕನೊಡನಿಂತೆಂದ |  
 ಶರವಮೋಘಂ ಮೋಘಗೈಯ್ಯಲಸದಳ ಭಯದಿ |  
 ಶರಣೆಂಬೆ ನೀಂ ಬಂದುಮದರಿಂದ ಸಲಹಬೇಕಾದುವಾಶ್ಯವೆಮಗೆ || ೪೩ ||

ಖಗವರ್ಯ ಕೇಳ್ವೆನ್ನ ನೇತ್ರದೊಳಗೊಂದನಾ |  
 ಶುಗಕಿತ್ತು ತನುರಕ್ಷಣಂ ಗೈವುದೆನೆ ಕಾಕ |  
 ಮಿಗೆ ಹರ್ಷದಿಂದೊಂದು ನೇತ್ರಮಂ ಬ್ರಹ್ಮಾಸ್ತ್ರಕಿತ್ತು ದೇಹವನು ಸಲಹಿ ||  
 ರಘುನಾಥಗೆರಗಿ ನುತಿಸುತ ಪಾಕಶಾಸನಿಯು |  
 ಚಿಗಿದನಾಗಸದೆಡೆಗೆ ಸಂತಸದೊಳಿನಗಾಗಿ |  
 ಮಿಗೆ ದಯದಿ ಬ್ರಹ್ಮಾಸ್ತ್ರಯೋಜನಂಗೆದ ದಯಮೇನಾಯ್ತು ಕಪಿಲಲಾಮ || ೪೪ ||

ಜಗದೀಶ ರಾಘವನ ಸತಿಯೆನಿಸಿ ರಕ್ತಸರ |  
 ನಗರದೊಳನಾಥಿಯಂತನುದಿನದಿ ತೊಳಲುವುದು |  
 ಬಗೆಗೆ ಗೋಚರಮಾಗದಿಹುದೆ ಸೌಮಿತ್ರಿಗಂ ದಯಮೆಳ್ಳನಿತು ತೋರದೆ ||  
 ಸಗರವಂಶಜ ಮುನಿದರೀ ಚತುರ್ದಶಲೋಕ |  
 ಬಗೆಯೊಳುಂಟೇ ತನಯ ವಿಧಿವಶದ ದೌರ್ಭಾಗ್ಯ |  
 ಮಗಣಿತದೊಲಂಡಲೆವುದೇಂಗೆವೆನೆನುತ ಮಗುಳಂತೆಂದು ಪೇಳ್ವೆಲೊಲಿದು || ೪೫ ||

ಪಿತೃಮಾತೆಯರನುಳಿದು ಸತಿಯೊಳಾಸೆಯ ಪರಿದು |  
 ಕತಿಸಯದ ಕಷ್ಟಗಳನಾಂತಟವಿಯೊಳು ಚರಿಸು |  
 ತತಿಶಯ ಪ್ರಿಯದಿಂದಮನುದಿನಂ ಪೂಜಿಸುವನೆನ್ನ ಗುರುಭಕ್ತಿವಿಡಿದು ||  
 ಸುತಗಧಿಕ ಸೌಮಿತ್ರಿ ಶೂರರಗ್ರೇಸರಂ |  
 ಕ್ಷಿತಿಯೊಳ್ಳಿಹಳೆಂಬುದೆಣಿಸದಾದನೆ ದಯಾ |  
 ಚ್ಯುತಿಯಾಯ್ತು ಪ್ರಿಯಕರದಿ ಯೆನ್ನ ದುಷ್ಟಮರ್ದಿಂದಣುಗ ಸೂಚಿಸು ವೇಗದಿ || ೪೬ ||

ತೋರದೆಂದಿಗು ದುಃಖಸಾಗರದ ಕೊನೆಯನು |  
 ತ್ವಾರಣಂಗೆವರಾರುಂಟೆಂದು ಮಾನಸಕೆ |  
 ಬಾರಬಾರಿಗು ಖಚಿತಮಾಗಿ ಚಿಂತೆಯೊಳಸುವಿಗನುತಾಪ ವೆಚ್ಚುತಿದೆಕೊ ||  
 ಧೀರ ನಿನ್ನಿಂ ಶೋಕ ಪಾರಮಾಗುವುದೆಂದು |  
 ದಾರಧೈರ್ಯಂ ಮನಕೆ ತೋರುತಿದೆ ಬೇಗದು |  
 ದ್ಧಾರಗ್ಯದಪುದೆಂದು ಪೇಳಿ ವಸ್ತ್ರದಿ ಬದ್ಧಮಾದ ಚೂಡಾಮಣಿಯನು || ೪೭ ||

ತೆಗೆದಾಗ ಕೈಗಿತ್ತ ಡಾನಂದಸಾಗರಂ |

ಮಿಗೆ ಹಸ್ತಗತಮಾದ ಮಾಳ್ಕೆಯಿಂದಂ ಪೆರ್ಚಿ |

ನಿಗಮಾಂತ ಮಂದಿರನ ಸನ್ನಿಧಿಯೊಳದಂತೆ ಹಿಗ್ಗುತಂ ಪವನಸುತನು ||

ಅಗಣಿತೋತ್ಸಹದಿಂದಲಾ ಮಣಿಯ ಮಸ್ತಕದಿ |

ಮಿಗೆ ಮಡಗಿ ನಲಿದು ನುತಿಗೈದು ಸಂಭ್ರಮದಿಂದ |

ಮಗುಳೆ ಮಗುಳೆರಗುತ್ತಮಮೃತದಾಸ್ವಾದನದೊಳಿರ್ಪಮರರಂತೆಸೆದನು || ೪೮ ||

ಪರಮಸಂತೋಷದಿಂ ಚೂಡಾಮಣಿಯ ಬೇಗ |

ಮರುತಜನ ಕೈಗಿತ್ತು ಧರಣೀತನೂಜಾತೆ |

ಯೊರೆದಳೀ ರತ್ನಮಂ ನೋಡಿದಾಕ್ಷಣಮೆನ್ನ ಮಾತಿಯಂ ಪಂಕ್ತಿರಥನ ||

ಸ್ಮರಿಸುವಂ ರಘುನಾಥ ಮಧುಃಖತಾರಣೆಗೆ |

ನಿರತ ನೀಂ ಕಾರಣಂ ಮುಂದಪ್ಪ ಕಜ್ಜಗಳ |

ತ್ವರಿತದಿಂ ಬಿನ್ನವಿಸಿ ಹರಿವಿಕ್ರಮನ ತಂದು ಸಲಹವೇಳ್ಕೆಂದಳೊಲಿದು || ೪೯ ||

ಜನಕಜಾತೆಯು ನಿರೂಪಿಸಿದರ್ಥರಾಶಿಗಳ |

ಮನದೊಳಿಂಬಿಟ್ಟು ಪವನಾತ್ಮಭವ ಶ್ರೀಪಾದ |

ವನಜಗಳಿಗಭಿನಮಿಸಿ ಪಯಣದತ್ತದಿನಿಲಲು ನೋಡುತ ಸಮೀರಸುತನ ||

ವಿನಯದಿಂ ಬಾಷ್ಪಗದ್ದದವಾಣಿಯಿಂ ಬೆರೆದು |

ಹನುಮ ರಘುವೀರಲಕ್ಷ್ಮಣಸೂರ್ಯನಂದನರ |

ವಿನತಾದಿಕಪಿವೃಂದ ಕೌಶಲಗಳಂ ಕೇಳ್ತಳೆಂದರುಪವೇಳ್ಕೆಂದಳು || ೫೦ ||

ಆವ ಪರಿಯೊಳಗೆನ್ನ ಕರೆದೊಯ್ದು ಚಿಂತೆಗಂ |

ಶಾವಿಲ್ಲದಂತೆಸಗಿ ಜೀವರಕ್ಷಣೆಗೈವು |

ದೀ ವಸುಧೆಯೊಳು ಕೀರ್ತಿಯನ್ನಾಳ್ಳು ಧರ್ಮಜಸಗಳನಧಿಕಮಾಗಿ ಗಳಿಸಿ ||

ಕೋವಿದರ ತಿಂಥಿಣಿಯಲನುದಿನಂ ನುತಿಪಂತೆ |

ದೇವರಾಘವಗೆಂತು ತಿಳುಪವೇಳ್ಕೆಂಬುದಂ |

ಪಾವನಾನಿಯೆ ನಿನಗೆ ಪೇಳ್ವುದೇಂ ಸರ್ವಜ್ಞನೀನಲೆ ತ್ರೈಜಗದೊಳು || ೫೧ ||

ಎಂದೊರೆದ ಜಾನಕಿಯ ನುಡಿಗಂ ಜಗತ್ಪಾಣ |

ನಂದನಂ ಸಂತಸದಲೆರಗಿ ಬಿನ್ನಪಗೈದ |

ಬಂಧುರದ ಚಿಂತೆಯಂ ಬಿಡು ತಾಯೆ ನಾಂ ಪೋಗಿ ವಿಜ್ಞಾಪನಂಗೆಯ್ಯಲು ||

ಬಂದಾಕ್ಷಣದಿ ದೈತ್ಯಕುಲವ ಸಂಹರಗೈವ |

ಸಿಂದಿರಾವರ ರಾಮಬಾಣದಿರಿನೊಳಾವ |

ನಿಂದುಜೀವದೊಳುಳವ ದೈತ್ಯಪನ್ನಗಯುಕ್ತದೇವತಾನಿಚಯದೊಳಗೆ || ೫೨ ||

ತರಣಿಶಶಿಗಳ ಗತಿಯ ಶರನಿಧಿಯ ಭೀಕರವ |

ಸುರಪ್ಪಹರವಿಕ್ರಮವನೊಂದಾಶುಗದಿ ನಿಲಿಸು |

ತರಿನಿಕ್ಕಂತನಗೈದು ಸಂತಸದಿ ನಿಮ್ಮನೀ ನಗರದಿಂ ಕರೆದೊಯ್ಯರು ||

ಮರುಗಲೇತಕೆ ತಾಯೆ ಕುರಿ ದಶಾಸ್ಯಂ ಬರವ |

ಭರವನಾಂತೊಪ್ಪುವನೆ ಯೆನುತ ಬಿನ್ನಪಗೈದ |

ಮರುತಜನ ನುಡಿಗಳಂ ಮನ್ನಿಸುತ ಧರಣಿಸುತೆ ಮಗುಳೆಮಗುಳಿಂತೆಂದಳು || ೫೩ ||



ಮಗನೆ ನೀನಿಲ್ಲಿಂದಮ್ಮೆದಿ ಶರಧಿಯ ದಾಂಟಿ |  
 ಸುಗುಣಖನಿಯೆಡೆಗೆಂದಿಗೈ ದುತಿಹೆ ದುಃಖಗಳ |  
 ಬಗೆಯದಿರ್ದೆಂ ಭವತ್ಸನ್ನಿಧಿಯ ದುಷ್ಕೃತವೆ ಬಲದಿಂದಮಗಲ್ಪುದಾಯ್ತು ||  
 ಮಿಗೆ ದುಃಖ ಪೆರ್ಚಿದುದು ನಿನ್ನ ಕಾಣದೆ ದಿನವ |  
 ಯುಗಮೆನಿಸಿ ಕಳೆಯಲಾಯ್ತು ನೀಂ ಬರ್ಪನ್ನ |  
 ಮೊಗುಮಿಗೆಯ ಜೀವಮರ್ದಪುದೊ ಮತ್ತೇನಹುದೊ ನಾನನಿಯೆ ಮನದ ಪರಿಯ || ೫೪ ||

ಎಂತು ಶೋಕಾಂತಮಂ ಕಾಣುವೆನೊ ಚಿಂತೆಗಂ |  
 ಚಿಂತೆ ಬಂದೊದಗಿದುದು ಉರಿದರೊಳಗುರಿಯನುಂ |  
 ತಾಂ ತಳೆಯದಿಟ್ಟಂತೆ ನಿನ್ನ ಗಮನಮದಾಯ್ತು ಪ್ಲವಗಸಾಹಾಯ್ಯದಿಂದ ||  
 ಚಿಂತಾಯಕಂ ಬಂದು ದಶಕಂಠನನ್ವಯವ |  
 ಭ್ರಾಂತಿಯಂ ಪರಿಹರಿಸಿ ಹರುಷಮಂ ಪಾಲಿಸುವೊ |  
 ಲೆಂತು ನೀಂ ಸಂವಿಧಾನಂಗೆಯೊ ಮಹಾಪುರುಷ ನೀನರಿವೆಯದನು || ೫೫ ||

ಖಗರಾಜನೊರ್ವ ಮಾರುತನೊರ್ವ ನೀನೊರ್ವ |  
 ನೊಗುಮಿಗೆಯ ಸಾಗರವನುತ್ತರಿಸ ಬಲಯುತರು |  
 ಮಿಗೆ ಭೂತತತಿಯೊಳಾಗಿಲ್ಲವೀ ಸಾಮರ್ಥ್ಯಮದರಿಂದ ತ್ರೀರಾಮನ ||  
 ಬಗೆಗೆಂತು ಕಾಣ್ಬಡಿಸಿ ಕಪಿಸೈನ್ಯದೊಡವೆರೆದು |  
 ಸುಗುಣರಂ ಕರೆತಂದು ಮಧುಃಖರಾಶಿಯಂ |  
 ಒಗೆದವೆಯೊ ನೀನಲ್ಲದಿನ್ನಾನೆನಗಿಲ್ಲ ಸಾಧಕಂ ಕಾರ್ಯದೊಳಗೆ || ೫೬ ||

ತರಿದು ರಕ್ಕಸರ ಬೆನ್ನಿನೊಳೆನ್ನ ಭಕ್ತಿಯಂ |  
 ಕರೆದೊಯ್ಯೆ ನೀಂ ರಘುವರೇಣ್ಯಗಪಕೀರ್ತಿಕರ |  
 ಧರಣಿಯೊಳ್ಳೆಚ್ಚು ರಿದನದರಿಂದಮಾಪರಿಯ ಪದಕೆ ನೀ ತಿಳುಪಿ ಬೇಗ ||  
 ಕರೆತಂದು ದೈತ್ಯರಂ ಸವರುವಂದದೊಳೆಸಗಿ |  
 ತರಣಿಯುಳ್ಳನಕ ಕೀರ್ತಿಯ ಗಳಿಸವೇಳ್ಳೆಂದು |  
 ಧರಣಿಸುತೆ ನುಡಿಯೆ ಪವನಾನಂದನ ಮಗುಳೆ ವಿಜ್ಞಾಪನಂಗೆದನು || ೫೭ ||

ಇನಿತು ಚಿಂತೆಯದೇಕೆ ತಾಯೆ ಲಾಲಿಸು ಸೂರ್ಯ |  
 ತನಯನತಿಬಲಸರಾಕ್ರಮಿ ಕೋಟಿ ಶತಕೋಟಿ |  
 ವನಚರರನಾಳ್ಪಪಂ ಗರುಡಮರುತಾದಿಗಳ ಧಿಕ್ಕೊರಪ ಜವಮುಳ್ಳರ ||  
 ವನಧಿಯಂ ವಾಜ್ರಾತ್ಮದೊಳು ದಾಂಟಿ ರಕ್ಕಸರ |  
 ಜನನಾಥನಂ ತರಿದು ನಿಮಗೆ ಹರುಷಾಧಿಕ್ಯ |  
 ವನು ಸಮರ್ಪಣೆಗೈವನಿದಕೆ ಸಂದೆಗಿಮಿಲ್ಲ ನಂಬುವುದು ನುಡಿಯ ತಾಯೆ || ೫೮ ||

ಹರಿಕುಲಾರ್ಭಟಿಯಿಂದ ಲಂಕಾನಗರಿ ತೋರ್ಪ |  
 ಪರುವತಂ ನಿಮಿಷದೊಳು ಹುಡಿಯಹುದು ರಕ್ಕಸರ |  
 ನೆರವಿ ನೀರಂ ಸಾವುರಿದಿದು ನನ್ನಿ ಪರಿತಾಪಮಂ ಪರಿದು ಸುಖದಲಿಹುದು ||  
 ತರಣಿವಂಶಜರಿವರೆನ್ನೊಳ್ಳೆತಪ್ಪ ಶಶಿ |  
 ಯುರುದಿವಾಕರರಂತೆ ವಾನರಸಮೂಹದೊಳು |  
 ಧುರದಿ ದೈತ್ಯರ ತರಿದು ನಿಮ್ಮ ಕರದೊಯ್ವರಿದು ಸಿದ್ಧ ಕೇಳತಾಯೆ ನುಡಿಯ || ೫೯ ||

ಶಶಿಯೊಡನೆ ರೋಹಿಣಿಯು ಬೆರೆತಂತೆ ನೀಂ ಬೇಗ |

ನಸುನಗೆಯಲಚಿರೇಣ ರಾಮನಂಘ್ರಿಯಕಾಣ್ಣೆ |

ವಸುಮತಿಯೊಳಚ್ಚರಿಯ ಸಿಂಹಶಾರ್ದೂಲ ಕಪಿಬಲಮುಳ್ಳ ವಾನರರನು ||

ಸಸಿನೆ ನೋಡುವೆ ರಾವಣನ ವಂಶ ನೀರಾಗಿ |

ನಸಿದು ಪೋಪುದಕಾಣ್ಣೆ ಯಿಂದ್ರನಂಕದಿ ಪ್ರಿಯದೊ |

ಳೆಸೆವ ಶಚಿಯಂತೆ ತೋರುವೆ ತಾಯೆ ತ್ವರಿತದಿಂದಿದಕೆ ಸಂದೆಗಮಿಲ್ಲವು

|| ೬೦ ||

ಚತುರದಶಭುವನದೊಳು ರಾಮಗಿಣಿಯಾರುಂಟು |

ವಿತತಸಮರದೊಳು ನಿಲುವವರುಂಟೆ ಲಕ್ಷ್ಮಣಗೆ |

ಪ್ರತಿಧಮರುತಾಗ್ನಿ ನಿಭರಿವ್ರೈತರೆ ಪಿತಾಮಹನಾದರಿದಿರಿಸುವನೆ ||

ಮತಿಹೀನ ಪಂಕ್ತಿಶಿರನೇಸರವ ನೇಸರಿನ |

ಜತೆಗೆ ಕಳ್ತಲೆ ಬಹುದೆ ರಕ್ತಸಾಲಯದೊಳಿಹ |

ಕ್ಷೀತಿಯ ಸಂತ್ಯಜಿಸಿ ರಾಘವನಂಕದೊಳಗಿರ್ಪೆನೆಂದರಿವುದೀಗ ತಾಯೆ

|| ೬೧ ||

ಎನುತ ಪವಮಾನಸುತ ಬಿನ್ನವಿಸೆ ಜನಕಸುತೆ |

ಮನದಹರ್ಷದೊಳೆಂದಳೆಲೆ ಮಗನೆ ಭಾಸ್ಕರನ |

ಘನತಾಪದಿಂದೆಂದ ಸಸ್ಯಾಳಿಗಮೃತರಸ ಸುರಿಯಲಾನಂದಿಸುವೊಲು ||

ವಿನಯ ಮಧುರತೆಯಾಂತ ನಿನ್ನ ನುಡಿಗಳ ಬಳಗ |

ಮನಕೆ ಸಂತಸಮಾಗಿ ಪೋಪ ಪ್ರಾಣಂಗಳುಂ |

ಘನಹರ್ಷದೊಳಗಿರುವುವೇನೆಂಬೆನಾದರುಂ ಮಗುಳೊರೆವೆ ಮನದಿರವನು

|| ೬೨ ||

ಕ್ರೀಡೆಯಿಂ ಭಾಳದೊಳಗಿಟ್ಟ ಬೊಟ್ಟುಂ ತೊಂಗೆ |

ಕೂಡೆ ಶೈಲದ ಮನಶ್ಶಿಲೆಯಿಂದ ತಿಲಕಮುಂ |

ನಾಡೊಡೆಯ ವಿರಚಿಸಿದ ಸಂಪೂರ್ಣದಯದಿಂದ ಬಂದಾ ಜಯಂತ ಬಿಡದೆ ||

ಕಾಡುತಿರಲತಿಕೋಪದಿಂದ ಬ್ರಹ್ಮಾಸ್ತ್ರಮುಂ |

ಪೂಡಿ ದರ್ಭಿಯೊಳಿಟ್ಟ ಕರುಣವೆನ್ನಲ್ಲಿರ್ದು |

ಯೋಡಿ ದಶಕಂಧರನ ತರಿಯದಲುಪೇಕ್ಷಿಸುವುದೇನೆಂದು ತಿಳಿವು ತನಯ

|| ೬೩ ||

ನಿನಗಾನುಕೊಟ್ಟ ಚೂಡಾಮಣಿಯ ನಿಟ್ಟಿಸುತ |

ಮಿಸುಸು ದಿನ ಶೋಕಪ್ರತಾರಣಂ ಗೈದಿರ್ದೆ |

ತನಯ ಕೇಳದು ಭವದ್ವಶಮಾದುದಿಲ್ಲಿಂದ ಮುಂದೆ ಚಿಂತಾರಧಿಯ ||

ಘನಮದೆಂತಪಹರಿವೆ ಕ್ರೂರದುರ್ಮಾರ್ಗದಿಂ |

ಕನಲುತಿಹ ರಕ್ತಸೀಗಣಸುಧ್ಯದೊಳಗೆಂತು |

ತನು ಪೋಷಣಂಗೆವೆನೆಂದು ಪೇಳುತ ಮಗುಳೆ ಧರಣಿಸುತೆ ಮತ್ತೆಂದಳು

|| ೬೪ ||

ನಲವನೆನಗೀವ ನಿನ್ನೋಪನ ಶಿರೋರತ್ನ |

ಮೊಲಿದಿತ್ತೆ ನಿನ್ನ ಪ್ರಿಯನುಡಿಯಿಂದ ಪ್ರಾಣಗಳ |

ನಿಲಿಸಿರ್ಪೆನೊಂದುತಿಂಗಳು ಕೃಪಾರಸದಿಂದಮೈತಂದು ದೈತ್ಯಕುಲವ ||

ಗೆಲಿದು ಕರೆದೊಯ್ದುರುತ್ತಮಮಲ್ಲದಿರಲಿನ್ನು |

ಪಲವು ಮಾತುಗಳೇನು ಶ್ರೀ ರಾಮಚಂದ್ರಪದ |

ಕಲಿತಮೆನಿಸುವ ತನ್ನ ಜೀವನುಂ ಸಿದ್ಧಮೆನುತರುವು ರಘುವೀರನಿಗೆ

|| ೬೫ ||

ಈ ವಿಧದಿ ಜನಕಜಾತೆಯು ಪೇಳ್ದ ಭಿಜ್ಜಾನ |  
 ಲಾವ ತಿಳಿದಂಜನಾಸುತ ಬಿನ್ನ ಪಂಗೈದ |  
 ದೇವಿ ಲಾಲಿಪುದೆನ್ನ ನುಡಿಯೆಂದಿಗಾದರುಂ ಪುಸಿಯವೊದ್ದದೆನುತ್ತಲಿ ||  
 ಕೋವಿದರು ಪೇಳುವರು ಕುರುಹನಾಂ ಕೊಂಡೈದಿ |  
 ದೇವ ರಾಘವನಂಘ್ರಿಗೊಪ್ಪಿಸಿದ ತಕ್ಷಣದಿ |  
 ರಾವಣನು ಪುತ್ರ ಮಿತ್ರಾದಿ ಬಾಂಧವರು ಸಹ ಪೋದನೆಂದರಿ ಚಿತ್ತದಿ . || ೬೬ ||

ನಿಮ್ಮ ಶುಭವಾರ್ತೆಯಂ ಕೇಳ್ದಾಕ್ಷಣದಿ ರಾಮ |  
 ಸುಮ್ಮಾನದಿಂದ ಲಕ್ಷ್ಮಣ ತರಣಿಸುತ ಸಹಿತ |  
 ಲೋಮ್ಮನನಿ ವಾನರರಸೇನೆಯಂ ಪಿಂತಿಟ್ಟು ಬಂದುದಧಿಯನ್ನು ದಾಂಟಿ ||  
 ಗಮ್ಮನೀ ದಶಗಳನ ಕುಲವ ಸಂಹರಿಸುತ್ತ |  
 ದುಮ್ಮಾನಮಂ ಪರಿದು ಸಂತಸದಿ ಕರೆದೊಯ್ವು |  
 ತಮ್ಮಯೋಧ್ಯಾನಗರಕಿದು ಸತ್ಯಮೆಂದೆಣಿಪುದಿನಿತು ಪುಸಿವೊದ್ದದನಘೆ || ೬೭ ||

ಎಂದು ಬಹುವಿಧದಿಂದ ಕುಸ್ತುರಿಸಿ ಜಾನಕಿಯ |  
 ಸಂದೇಹಮಂ ಪರಿದು ಚೂಡಾಮಣಿಯ ಪಿಡಿದು |  
 ನಿಂದು ಕರಗಳ ಮುಗಿದು ಮಗುಳೆ ವಂದನೆಗೈದು ಮರುತಸುತ ಬಿನ್ನ ವಿಸಿದಂ||  
 ಇಂದಿರಾವರನೆಡೆಗೆ ಪೋಪರಪ್ಪಣೆಗೊಟ್ಟ |  
 ರಿಂದೆನುತ ವಿಜ್ಞಾಪನಂಗೆಯ್ಯಲಾ ಧರಾ |  
 ನಂದನೆಯು ಹರ್ಷದಿಂ ಶುಭನುಡಿಗಳಿಂ ಪರಸಿ ಕಳುಪಲನುಗೈದಳಾಗ || ೬೮ ||

ಪೇಳು ಶ್ರೀರಾಮನಂಘ್ರಿಗೆ ನಮಸ್ಕಾರಮಂ |  
 ಪೇಳು ಸೌಮಿತ್ರಿಗಾಶೀರ್ವಾದ ವಚನಮಂ |  
 ಪೇಳು ಸುಗ್ರೀವಾದಿಕಪಿವೃದ್ಧ ರೆಲ್ಲರಂ ಬೆಸಗೊಂಡಳೆನ್ನು ಮುದದೆ ||  
 ಆಳಿದೊಡೆಯನ ಚರಣಗಳ ಕಂಡು ಸೌಖ್ಯಮಂ |  
 ತಾಳಿ ಸಂತಸಗೊಂಬುದೀ ಸರಣಿಯೊಳು ಶುಭದ  
 ಜಾಲಸಂಭವಿಸಲೆಂದೆನುತ ಪರಸಿದಳಾಗಲಂಜನಾಸುತನ ಪ್ರಿಯದೆ || ೬೯ ||

ಪರಸಿ ಸಂತೋಷದಿಂ ಬೀಳ್ಕೊಟ್ಟ ಜಾನಕಿಯ |  
 ಚರಣಕಾನತನಾಗಿ ಬೀಳ್ಕೊಂಡು ಜವದಿಂದ |  
 ಮರುತಜಂ ಮಗುಳೊಂದು ತಾಣದೊಳ್ಳುಳ್ಳಿದನಾನಂದಸಂದೋಹದಿ ||  
 ತರಣಿಂಶಜರಾಮಪುರದರಸನಂಘ್ರಿಗಳ |  
 ದರುಶನೋತ್ಸುಕದಿದೆ ಮುಂದಪ್ಪ ಕಜ್ಜಗಳ |  
 ಪರಿಯನಾಳೋಚಿಸುತಮಿದ್ ಭಾಸ್ಕರ ಬಪ್ಪ ಪಥವ ಸಂರಕ್ಷಿಸುತಲೆ || ೭೦ ||

ಹನ್ನೆರಡನೆಯ ಸಂಧಿ ಸಮಾಪ್ತಂ.

## ಹದಿನೂರನೆಯ ಸಂಧಿ

ಸೂಚನೆ || ಭೂಮಿಜಾತಿಯಲನುಜ್ಞೆಯನಾಂತು ಮರುತಸುತ |  
 ತಾಮಸಾಶರನ ನಂದನನ ಭಂಜಿಸಲೆಂದು |  
 ತಾಮರಸಮಿತ್ರನುದಯದಲಿ ನಿಶ್ಚಯಗೈದು ವಿಜಯನುಂ ಮಾಡ್ಡನೊಲಿದು ||

ಧರಿಸಿ ಚೂಡಾಮಣಿಯ ಧರಣಿಜೆಯ ಬೀಳ್ಕೊಂಡು |  
 ಹರುಷದಿಂ ನಡೆಗೊಂಡು ಬಂದೊಂದು ತಾಣದೊಳು |  
 ಮರುತಸುತ ಕುಳಿದು ನಂದನನನೋಡುತಿರಲನ್ನೆಗಂ ಮಂದಗತಿಯು ||  
 ಬೆರೆದು ತಣ್ಣಾಂತೆಲರು ಮೆಲ್ಲಮೆಲ್ಲನೆ ತನ್ನ |  
 ತರಳಗಂ ಹಸ್ತಗತಗೈದೀಯೆ ಕಾರ್ಯಗಳ |  
 ಪರಿಮಳಿಸಿ ಸಂಚಲನೆಗೆಯ್ಯಲೆಳಸಿದ ಮನೋಹರಮೆನಲು ಕೇಳಿ ಭವಾನಿ || ೧ ||

ದೇವತಾಯತನಗಳಲೆಸೆವ ಕಂಬುನಿನಾದ |  
 ಮೋವಿತಾ ಸಮಯದೊಳು ಗಾಣಿಕ್ಕೈಹಮ್ಯಾಂತ |  
 ರಾವನಿಯೊಳತಿಮಧುರತಾರಸ್ವರಾನ್ವಿತದ ಗಾಯನಂ ತಲೆದೋರ್ದುದು ||  
 ಭಾವಭವನಭಿಲಾಷೆಗಂತರಾಯಂ ಕ್ರೂರ |  
 ಸಾವಧಾನದೊಳಡಸಿ ದ್ವಿಜಕುಲದ ಕಲಕಲಾ |  
 ರಾವ ಮೈದೋರಿದುದು ಮರುಗುತಿರ್ದುವು ಜೊನ್ನ ವಕ್ಕಿಗಳು ತತ್ಸಮಯದಿ || ೨ ||

ಬಿಗಿಬಿಗಿದು ತಳ್ಳಿಸಿ ಮೊಗಮೊಗಗಳೊಂದೆನಿಸಿ |  
 ನಗುತ ಚಿಂದುಟಿಯಾಂಟಿ ನಲಿದು ತಾಣವನಂಟಿ |  
 ಮಿಗೆ ರತೋತ್ಸವಗೈದು ಬಗೆಬಗೆಯ ಲಲ್ಲಿಗಳಲಲಿಸಿ ಸುಖನಿದ್ರೆಯಿಂದ ||  
 ಮುಗುದಿಯರ ಸಂತಸವ್ರತ್ಯಾಹ ಮನಸಿಜನ |  
 ಸೊಗಸಿಗಷ್ಟಮಚಂದ್ರ ಸೊಬಗಿಯರ ಪೂನಸನ |  
 ದಿಗಿಲುಗೊಳಿಸುವ ಚಚ್ಚಲೆನೆ ತಾಪ್ತಚೂಡಗಳ ರುತ ಪೊಳಗಿತಾ ಸಮಯದಿ || ೩ ||

ಪತಿಯೊಳನುರಾಗ ಮಿಗೆ ಪೆರ್ಚೆ ನೋಟಂ ಮನೋ |  
 ವಿತತ ಸಂಕಲ್ಪಜಾಗರ ಕಾರ್ಯಮರತಿಗಳ |  
 ಜತಿಯನೊಂದುತ್ತ ಲಜ್ಜೆಯನುಳಿವುತುನ್ನತ್ತದೆಸೆಯನನುಭವಿಸಿ ಮುಂದೆ ||  
 ರತಿಗೆಳಸಿ ಸುರತಾಂತಮೂರ್ಚೆಯೊಳಗಿಹ ನಿಶಾ |  
 ಸತಿಯ ಚಿಕುರಂಗಳೇಂ ಚಿಲ್ಲಿದುವೊಯೆನೆ ಕಳಾ |  
 ಪತಿಯ ಗಮನದೊಳು ವಿರಳತೆಯಿಂದ ಮರ್ಬದೇನಚ್ಚರಿಯ ತೋರುತಿಹುದೊ || ೪ ||

ತೊಡರಿದ ಹಾರಗಳನೊಡನೆ ಸೈಪಿಟ್ಟು ತೋ |  
 ಕೊಡೆಗಳಂ ವೆರಸಾರ್ಚೆ ಕದಸಿನೊಳು ವೀಟಿಯಂ |  
 ತೊಡೆದು ಬಿಂಬೋಷ್ಣಮಂ ಸವರಿ ಜನದಿಂ ತನ್ನ ಮೇಲುದಂ ಸಿಂಗರಿಸುತ ||  
 ನಡೆಯ ಸಪ್ಪಳ ತೋರದಂತೆ ಮೆಲ್ಲನೆ ಮಾರ್ಗ |  
 ವಿಡಿದು ಬೆದರ್ಗಂಗಳಿಂ ನಾಲ್ಕೆಸೆಯ ನಿಟ್ಟಿಸುತ |  
 ನಡೆದರಲ್ಲಲಿ ಚರಣಾಯುಧದ ಪೆದರ್ಗಿನೆಗೆ ಜಾರಿಣಿಯರತಿವೇಗದಿ || ೫ ||

ಕದಪಿನೊಳು ಮಕರಿಕಾಪತ್ರ ಬೆಮರಿಂ ಪರಿಯೆ |  
 ಚದರೆ ಭಾಳದೊಳಿಟ್ಟ ತಿಲಕ ಸೌರಭ್ಯ ಸಂ |  
 ಪದವ ಧಿಕ್ಕರಿಸಿ ಕುಚಮಂಡಲಂ ಶೃಂಗಾರರಸ ವಿರಕ್ತಿಯನಾಂತೊಲು ||  
 ಅಧರದಿ ರದಕ್ಷತಂ ಕುಚತಟದ ಕೊರುಗರ |  
 ಚದುರಿಂದ ಕುಂಕುಮದಿ ಮಾಜುತ್ತ ಭಯದಿಂದ |  
 ಮದುರುತಿಹ ಪದಗಳಂ ನೆಲದಿ ನಿಶ್ಯಬ್ಧಮೆನಲಿಡುತ ಮೈದಿದಳೊರ್ವೆಯು || ೬ ||  
 ಕರೆದನತಿಮಧುರನುಡಿಗಳಿನಿಂತು ಕುಡುನೋಟ |  
 ದೆರಕದಿಂ ಬಿಗಿಯಪ್ಪಿ ಕೊಸರುತಂ ಚೆಂದುಟಿಯ |  
 ಸರಸದಿಂದಿಂಟೆ ಗಲ್ಲಗಳಲುಗಿ ಕುರುಳ್ಳಳಂ ಕಿರುವೆರಳೊಳೊತ್ತಿ ನಲಿಸಿ ||  
 ಸ್ಮರರಸೋದಯಗೈದು ಚಿತ್ತಬಂಧಗಳಿಂದ |  
 ನೆರೆದನಿಂತೆನುತಾ ವಿಲಾಸಗಳ ನೊಂದೊಂದ |  
 ಸ್ಮರಿಸುತ್ತ ಪಿಂದಿರುಗಿ ನೋಡುತ್ತೈದಿದಳೊರ್ವೆ ಸುದತಿ ನಿಜಸದನದೆಡೆಗೆ || ೭ ||  
 ವೆರೆನೊಸಲೊಳಿಟ್ಟ ಕತ್ತರಿ ಜಾರೆ ಕದವುಗಳೊ |  
 ಳಿರುವ ಪತ್ರಾಂಕುರಂ ಜಾರೆ ಕುಂಡಲಗಳುಂ |  
 ಭರದಿ ಜಾರಲ್ ಸ್ಮರನಮದಜಾರಲಧರರುಚಿ ಜಾರೆ ಮೇಲುದು ಜಾರಲು ||  
 ತುರುಬಿನೊಳಗಿಟ್ಟ ಮಾಲಿಕೆ ಜಾರೆ ನಿರಜಾರೆ |  
 ಸರಸಸಲ್ಲಾಪ ಸವಿನುಡಿ ಜಾರೆ ಭೀತಿಯಿಂ |  
 ಚರಣಪಲ್ಲವಜಾರೆಯೊರ್ವೆ ಮೂಡಲನೋಡೆ ಜಾರನಂ ಜಾರಿಸಿದಳು || ೮ ||  
 ಸೆರಗ ಪಿಡಿಯದಿರೆಲವೊ ಕೋಳಿ ಕೂಗಿದುವೆಮ್ಮ |  
 ನೆರೆಯರೆಚ್ಚುರುಗೊಂಬರೆಂದು ಭೀತಿಯೊಳುಳಿದು |  
 ಕರನ ಬಿಡಿಸುತ ಬೆದರುನೋಟದಿಂ ಮೂಡಲಿನರಾಗಮಂ ನೋಡಿ ಬೆದರಿ ||  
 ಕಿರುದೊಡೆಯ ನಡುಕದಿಂ ದಟ್ಟಡಿಗಳಿಡುತ ಮುಂ |  
 ದರಿಯದತಿ ಚಪಲತೆಯೊಳ್ಳೆ ದುವವಸರದಿ ಕುಚ |  
 ಗಿರಿಗಳೊತ್ತಿನ ಚಂದ್ರರೇಖೆಗಳ ನಿಟ್ಟಿಸುತ ಮರುಗುತ್ತೈದಿದಳೊರ್ವೆಯು || ೯ ||  
 ಹರುಷಗೊಳೆ ದ್ವಿಜ ಚಕ್ರ ಹಂಸೋದಯಾರಕ್ತ |  
 ನೆರೆದ ತಾಮಸ ಜರುಗುತಿರೆ ಕಂಡು ಪದ್ಮಿನಿಯು |  
 ಅರೆದೆರದು ನೇತ್ರಗಳನಿನವಿರಹಸನ್ಮೂರ್ಚ್ಛೆ ತಿಳಿದಂತೆ ಸಂಭ್ರಮಿಸಿರೆ ||  
 ಸಿರಿಯ ಮಂದಿರದಂತೆ ಸಂತಸದ ಕಮಲಗಳ |  
 ಮೊರೆಯಲಾನಂದದಿಂ ಸುಳಿವಂಚೆಗಳ ಕಂಡು |  
 ಭರದಿ ವಿನ್ನತೆಯಾಂತ ದೋಷಾಕರಂ ಕಂಡು ಕಳೆಗೆಟ್ಟನಾ ಸಮಯದಿ || ೧೦ ||  
 ಅನಿಮಿತ್ತ ದ್ವಿಜಗಣವನಲೆದು ಜಾರಾಧಿಕ್ಯ |  
 ದನುವಿಂದ ಹಂಸಗತಿಗೂಣಯವ ಕಲ್ಪಿಸುತ |  
 ಮನಮೊಲಿದು ಕೌತಿಕಾಭ್ಯುದಯಮಂ ಬಯಸುತ್ತ ಪಿಡಿದು ಕಮಲಾದ್ವೇಷಮಂ ||  
 ವಿನಯದಿಂ ಕುಮುದಿನಿಯನೊಡವೆರದ ರಾಜಂಗ |  
 ದನುಮತಿಸಿ ಬಹವೆ ಕಳೆಗಳು ಮಿತ್ರಗಪಕೃತಿಯ |  
 ನೆನೆದನೇಂ ಬಾಳ್ವಪನೆ ಯೆನಲೋಷಧಿಯಧವಂ ಕಳೆಗುಂದಿಬೆಳ್ಳಾದನು || ೧೧ ||

ಜಾರಜೋರರಸಖ್ಯ ಮಿತ್ರವಂಚನೆ ನಿಶಾ |  
 ಚಾರಣಂ ಸ್ವಚ್ಛಂದನೊಡನೆ ನೇಹಗಳಾಂತ |  
 ಧಾರಿಣೀಶನ ಪೊದ್ದುತಿರುವ ಸತ್ಸಂತತಿಗಳೆಂಬಂತೆ ತಾರಕೆಗಳು ||  
 ಭೂರಿ ಪತನೋದ್ಯೋಗಮಾಂತು ವಿರಳತೆಯಾಗ |  
 ಲೋರಂತೆ ದೋಷಾಕಂ ಪಿಡಿದಚಿಂತೆಯಿಂ |  
 ಪಾರಲನುಗೈದು ಕಂಗೆಟ್ಟು ಕಳೆಗುಂದಿದಂ ತತ್ಸಮಯಕಚ್ಚರಿಯೆನೆ || ೧೨ ||  
 ಸಿರಿಯುಳ್ಳಕಾಲದೊಳು ಸರಸಸಲ್ಲಾಪಗಳ |  
 ಮಿರುಗಿಸುತಮಿರುತ ವಿಪದಂ ತೋರಲನ್ಯರೊಳ |  
 ಗಿರುಳಿದುರ್ ತನುಸುಖವ ಪಡೆದು ಮಗುಳಾ ತಾಣಕಡನೆ ದುರ್ದೆಸೆಗಳಾಗ ||  
 ಸ್ಮರಿಸಲೈತರಲೆಂದಿನಂತೆ ಸಂತಸವಿತ್ತು |  
 ದರರೆ 1ಮತ್ತಳಿ ಕುಳಕೆ ಗುಣದೋಷಗಳಚಿಂತೆ |  
 ಪರಿಕಿಸಿದರುಂಟೇ ಮಹಾತ್ಮತತಿಗೆನೆ ಕಮಲಮೆಸೆದುವಾವಾಡೆಯೊಳು || ೧೩ ||  
 ಪದ್ಮಿನಿಯ ವೈಭವನ ಕಂಡು ಕಂಗಳ ಮುಗಿದು |  
 ಭದ್ರಸೌವ್ಯಾಪಾರಯುತರ ನೋಡುತ ನಲಿವು |  
 ತಾಧ್ಯಾನತಾನಂದಗೊಳುತ ದ್ವಿಜರಂ ಪಳವ ಕುಮುದಿನಿಯ ಸಂದೋಹಕೆ ||  
 ಸದ್ಮಾಯತಮದಾಗದುಳಿದವುಡೆ ವಿಪದ ಮಾ |  
 ಪದ್ಮ ಪೆರತಶಯಕೆ ಹಿಗ್ಗುವರಿಗೊಲಿವಂತೆ |  
 ಪದ್ಮಿನಿಗೆ ದಯೆಗೆಯ್ಯಲೆಂಬಂತೆ ಕೈರವಗಳಲ್ಲಲ್ಲಿ ಮುಗಿದುವಾಗ || ೧೪ ||  
 ಪ್ರಾಚೀ ನಿತಂಬಿನಿಯ ಸೀಮಂತ ಕುಂಕುಮ ಮ |  
 ರೀಚಿಯೋ ಮಂದೇಹ ದಾನವರ ಮಸ್ತಕ ವಿ |  
 ಮೋಚನದ ರಕ್ತಪ್ರವಾಹಮೋ ಹಂಸನಾಡುಂಬೊಲನೊ ಕೋಕನಗಳ ||  
 ವೈಚಿತ್ರ್ಯನಂದನಮೊ ಮಂದಾರ ಪಾದಪ ಮ |  
 ಹಾ ಚಕಿತ ಚಿಂದಳರೊ ಯೆಂಬಂತೆ ರಾಗವೆ |  
 ತ್ತಾ ಚಿಲ್ವ ಪೂರ್ವಾದ್ರಿಮಣಿಶಿಲೆಯ ಪೊಳಪೆನಲ್ ತೋರ್ದುದಾಗರುಣೋದಯಂ || ೧೫ ||  
 ದಿನಲಕ್ಷ್ಮಿಯುಟ್ಟ ಕೌಸುಂಭಾಂಬರವೊ ದೈತ್ಯ |  
 ಜನರ ಮರ್ದಿಸಲಿಂದ್ರನಿಟ್ಟಗ್ನಿಶರಮೊ ಪ್ರಿಯ |  
 ದನುವಿಂದ ಶರನಿಧಿಯು ಕೊಟ್ಟ ಭೂಷಣರತ್ನದುರುಕಾಂತಿ ಪಜ್ಜಳಿಸಿತೊ ||  
 ಇನ ತಪೋಜ್ವಾಲೆಯೋ ಮಂದೇಹರಕ್ತಸರ |  
 ತನುವಿಂದ ಸುರಿವ ರೋಹಿತಮೊ ಬಿಸಿಲ್ವಕ್ಕಿಗಳ |  
 ಮನದರಾಗಂ ಪೆರ್ಚಿತೆನಲು ಮೂಡಲೊಳರುಣ ರಾಗಂ ಸರಾಗಮೆಸೆಯೆ || ೧೬ ||  
 ಲೋಕಾಂಧಕಾಸುರನ ಧಾಳಿಯಂ ಧೈತಿಗೆಟ್ಟು |  
 ಕೋಕನದ ನೇತ್ರಗಳ್ಳುಗಿದುಕೊಂಡೊರಗಿರ |  
 ಲಾಕ್ಷಾಶಕೇಶನುಂ ಕಾಣುತ್ತೆ ಬಿತಿಮಸಗಿ ಪೂರ್ವಾಸೆ ಪದ್ಧತಿಯೊಳು ||  
 ರೋಕಿಸಿಂದಾ ನಿಶಾಟನ ಕೊಲ್ಲುಬುರಿಗಣ್ಣ |  
 ಭೀಕರದಿ ತೆರೆದನಹುದೆಂಬಂತೆ ದಿನನಾಥ |  
 ವೈಕರಿಯೊಳುದಯಾದ್ರಿ ಮೂರ್ಧಿಯೊಳ್ಳೈದೋರಿ ಬೆಳಗಿದಂ ಭೂತಳವನು || ೧೭ ||

ಇದು ನೋಡಲೈಂದ್ರಿಯಳಲಂತಿಕೆಯೊ ಮೇಣು ಮ |  
 ತ್ತಿದು ಪೂರ್ವಶೈಲ ರಕ್ಷೋಸ್ಥೀಷದತಿಶಯಮೊ |  
 ಇದು ಕಾಲವಧು ತಮೋದೈತ್ಯಸಂಹರಣಕೆಂದಟ್ಟಿದ ಸಹಸ್ರರಮೊ |  
 ಇದು ದಿವಸ ತರುಣಕ್ರೀಡಿಸ ರನ್ನ ಕಂದುಕಮೊ |  
 ಇದು ಜಗಜ್ಜೀವನೋನ್ಮೇಷ ಜೀವನರತ್ನ |  
 ದುದಯನೋ ಯೆನಲಾಗ ಪೂರ್ವಾದ್ರಿ ತಿಖರದೊಳಗಾಗಳನ ಬಿಂಬಮೆಸೆಯೆ || ೧೮ ||

ರವಿ ಗರ್ಭಮಾಂತ ಪ್ರಾಚೀನಿತಂಬಿನಿಯ ಮುಖ |  
 ಸುವಿಮಲಮೊ ಸುಪ್ತೋತ್ತಿತ್ತೈರಾವಣನ ದಂತ |  
 ಚ್ಯವಿಯೊ ತಾಮಿಸ್ಸುದಾನವ ಶತ್ರುಸಮುದಯನನೋಡಿಸಿದುಷಃಕಾಲನ ||  
 ಪ್ರವಿಲಸದುದಾರಾಟ್ಟಹಾಸ ವ್ಯಾಪನೆಯೊ ಪ್ರಾ |  
 ಗ್ಯುಪತಿಗೆ ವಿಲಾಸಿದಿಂ ಪೂರ್ವಭೂಭೃತ ಚೆಲ್ಲು |  
 ವನಿರಳದ ಪಟವಾಸಮೋ ಯೆನಲ್ ಮೂಡಲೊಳು ಕಿರುವೆಳಗು ತೋರ್ದುಡಾಗ || ೧೯ ||

ಕಾಲಕಾರುಕ ಮನಃಪ್ರಿಯದಿಂದಮಾ ಪೂರ್ವ |  
 ಶೈಲಾಗ್ರದೊಳು ಬಡಬನೆಂಬ ಕುಲಮೆಯನಿಟ್ಟು |  
 ಲೀಲೆಯಿಂ ರವಿಬಿಂಬವೆಂಬ ಲೋಹದ ಸಿಂಡಮಂ ಕಾಸಿ ಬಡಿಯಲಾಗ ||  
 ಅಲಸ್ಯಮಿಲ್ಲದಾ ಕಿಡಿಗಳುಂ ಚೆಲ್ಲಿದೊಲು |  
 ಬಾಲಕಿರಣಂಗಳು ಮೆಲ್ಲಮೆಲ್ಲನೆ ಪೊರಟು |  
 ಭೂಲೋಕದಾಂಧ್ಯಗಳ ಪರಿಹರಿಸಿ ಸಂತಸವನಿತ್ತ ಚಕ್ರಂಗಳುಲಿಯೆ || ೨೦ ||

ನಿರತಂ ಮಹೋತ್ಸಲ ಶ್ರೀಕರಂ ರಕ್ತಾಂಗ |  
 ಗುರುಸೌಮ್ಯದರ್ಶನಂ ಕವಿಚಕ್ರವರ್ತಿ ಬಂ |  
 ಧುರದ ಮಂದವಿಹಾರ ಸ್ವರ್ಭಾನುಗತಿಗ್ರಹ ಕೇತುವೆನೆ ವಿಶ್ವರೂಪ ||  
 ಧರಿಸರ್ಪನೋ ಸೂರ್ಯನೆಂಬಂತೆ ಪಜ್ಜಳಿಸಿ |  
 ಗಿರಿಯ ಮಸ್ತಕರತ್ನ ದಂತೆಸೆಯೆ ಭೂತಳದಿ |  
 ಪರಿದು ಪೋದುದು ತಮಸ್ಸಂಗೆ ದ್ವಿಜಸಂದೋಹಕರಕಾದುದಾನಂದವು || ೨೧ ||

ದೊರೆಯಂತೆ ಚಕ್ರಾನುರಾಗ ಶೃಂಗಾರರಸ |  
 ದೆರಿಯನೊಲು ಪದ್ಮಿನೀಸಮುದಯಾಮೋದಕರ |  
 ಹರಿಯೆನೆ ರಥಾಂಗಭರಣೋದ್ಯುಕ್ತ ಜ್ಞಾನಿಯೆನಲಭ್ರಮಾಕರನಾಗುತೆ ||  
 ವರಮಂತ್ರಯೋಗಿಯಂದದಿ ಜಪಾಧಿಕ ರುಚಿಯ |  
 ಬೆರೆದು ಸೂತ್ರಕನಂತೆ ದಿಜ್ಯಾತ್ಮಗೋಚರದಿ |  
 ಮೆರೆವರ್ಕಬಿಂಬಮುದಯಾಚಲಾಗ್ರದೊಳಮಿತದಚ್ಚರಿಯ ತೋರ್ದುಡಾಗ || ೨೨ ||

ಮಂದೇಹದುರಧಿಗಮ ಹಂಸಾಭಿಧಾನಯುತ |  
 ಛಂದದ ಮನೋಜ್ಞ ರುಚಿ ಸೀತಾಂಬರಂ ತಮೋ |  
 ವೃಂದ ಮೋಚನನಿಪುಣಮನುದಿನಾಭ್ಯುದಯ ಶೋಭಿತ ಲೋಕಬಂಧುವೆನಿಸಿ ||  
 ಸಿಂಧ್ವಂತರೇಪಾಶ್ರಯದಿ ಬೆಳಗುತೆಸೆವ ರವಿ |  
 ಯಿಂದಿರೇಶನ ಗುಣಾವಹನೆನಿಸಿ ಭೂತಳಕೆ |  
 ಪೊಂದಿದ್ ತಾಮಸವ ಪರಿದನೋ ಯೆನೆ ಬಾಲಸೂರ್ಯಕರಮೆಸೆದುಡಾಗ || ೨೩ ||

ಪರಮ ಕಲ್ಯಾಣರುಚಿ ಲೋಕಬಾಂಧವ ದಿವ್ಯ |  
 ಪುರುಷೋತ್ತಮಾಶ್ರಯಂ ಸಮಧಿಕಾಂಬರ ರತ್ನ |  
 ನುರುಜಾರಚೋರಭೀಕರರೂಪ ವಿಖ್ಯಾತ ರಾಜ ತೇಜೋಹರಣದೆ ||  
 ಮೆರೆವ ಲೋಕಾಲೋಕ ಮಂಜುಳದ ಸತ್ಪೀರ್ತಿ |  
 ವೆರೆದು ಕಮಲಾಭಿವರ್ಧನೆಗೈದು ಭೂಭೃತರ |  
 ಶಿರದ ಭೂಷಣ ಚರ್ಕವರ್ತಿಯಂದದೊಳಹಸ್ಪರ ತೋರ್ದನತಿಶಯದೊಳು || ೨೪ ||  
 ದಿನಪನುದಯಂಗೆಯ್ಯಲನಿಲಾತ್ಮಸಂಭವಂ |  
 ಮನದ ಹರ್ಷದಿ ನಿಂದು ನೋಡಲೈ ಪೂರ್ವಮಂ |  
 ನೆನೆದುಕೊಂಡನ್ನೆ ಗಂ ತದ್ವಿನಪ ಮಂಡಲಂ ಕಂಪಿಸುತೆ ಕಾಣ್ಬಡಿಪಲು ||  
 ಕೊನರಿ ಕಿರುನಗೆಯುಣೈ ಭಯಬೇಡ ನೀಯೆಮಗೆ |  
 ಜನಕ ಮಿತ್ರನೆನುತ್ತ ನೀಡಿ ಹಸ್ತಾಬ್ಜಮಂ |  
 ಹನುಮಂತನುಂ ಮುಂದಣುರುಕಜ್ಜಮಂ ಮನದೊಳಿಚ್ಚೈಸಿ ಕೈಕೊಂಡನು || ೨೫ ||  
 ಕಲಿತೇಂದ್ರಪದನಾಗುತಾಗ ಕೌಶಿಕವೈರಿ |  
 ನೆಲ ಜಡಾಪಹನಾಗುತರಿ ರಕ್ಷಮಂದಪಿತ |  
 ಸಲಿತ ಸುಹೃಜ್ಜನಕ ಮುಮ್ಮೂರ್ತಿಯಾದಡಂ ದ್ವಾದಶಾತ್ಮಕನೆನಿಸುತ ||  
 ನಿಲನಾಯನದ್ವಯೋಲ್ಲಾಸಿಯಾದರು ಜಗ |  
 ತ್ಕಲನ ಪ್ರಕಾಶನೈ ಕಾಯನಾಶನ ಸಮು |  
 ತ್ಕಲಿತನಾದರು ಪ್ರತೀಕ್ಷಣರಾಗಹರನೆನಿಸಿ ಭಾಸರ್ಥಂ ಕಂಗೊಳಿಸಿದಂ || ೨೬ ||  
 ಅವಿರಳ ತಮೋ ಮಹಾರ್ಣವದಿ ಮಗ್ನತೆಯಾಂತ |  
 ವಿವಿಧ ಜೀವನ ಪುನಃಕರಣ ಕರಣಮುಮಾಗಿ |  
 ತನಕದಿಂ ಕಾಲಶಕ್ತ್ಯೋದ್ಬೋಧಮಾಗಿರ್ಪ ಖರ್ವ ರಾಜಸದ ತೆರದಿ ||  
 ನವಪೂರ್ವ ಸಂಧ್ಯಾರುಣಿವ್ಯಾಪ್ತ ಬ್ರಹ್ಮಾಂಡ |  
 ನಿವಹದಂತಃಪೂತಮೆನಿಸೆ ಸೌವರ್ಣಮಯ |  
 ಲವಲವಿಕೆಯಾಂತ ಭಾಸ್ಕರನುದಯ ಶೈಲದೊಳ್ಳರಮೆಸೆದನಾ ಸಮಯದಿ || ೨೭ ||  
 ಜರಿಯೆ ತಾಮಸವೃಂದ ಜಾರಿಣಿಯರಾನಂದ |  
 ಪರಿಯೆ ಕುಮುದೋತ್ಸಾಹ ಜರುಗೆ ರಾಜನನೇಹ |  
 ಸರಸಿಜಗಳರಳೆ ಸೌರಭ್ಯನಾರುತಮರಳೆ ದ್ವಿಜಕುಲಂ ಹರುಷಿಸುತಿರೆ ||  
 ಸುರಕುಲವ ಪೋಷಿಸುತ ತನ್ನನೊಳಕೊಂಡಿರ್ಪ |  
 ವರ ವೀತಿಹೋತ್ರನಪಚಿತಿವರ್ಧನಂ ಗೆಯ್ಯೆ |  
 ತರಣಿ ಪೂರ್ವಾದ್ರಿಮೌಳಿಯ ರತ್ನಮೆನಿಸಿದಂ ಲೋಕಜೀವನಮೆಂಬೊಲು || ೨೮ ||  
 ರಸೆಯೊಳುಳ್ಳಖಿಳ ಪ್ರಾಣಿಗಳ ಸಂದೋಹಮಂ |  
 ನಿಶಿಯೆಂಬ ನಂಜು ಬಂದಡಸಿ ಚೇತನಗಳಂ |  
 ಬಸವಳಿಸೆ ವೈಕುಂಠಪತಿ ಕೃಪಾದೃಷ್ಟಿಯಿಂದುಜ್ಜೀವನಂ ಗೈವಡೆ ||  
 ಮಿಸುನಿವರ್ಣವನಾಂತು ಲೋಕೈಕಮಿತ್ರತೆಯು |  
 ವೆಸರಿಂದ ಸರ್ವಮಂ ! ಸಾತ್ವಿಕಾಕೃತಿಗೊಳಿಸೆ |  
 ನಸುನಗುತ ಕಲ್ಯಾಣಮಾದುದೋ ಯೆಂಬಂತೆ ವೊಂಬಿಸಿಲು ಮುಂಬರಿದುದು || ೨೯ ||



ಧರೆಯ ತಾಮಸವನೆಲ್ಲವ ನೀಗೆ ಕಮಲಭವ |  
ಹರುಷದಿಂ ಹೈರಣ್ಯಗರ್ಭ ಸುಷಮೋತ್ಪಲಿತ |  
ದುರುಜೀವರತ್ನಮಂ ಪೂರ್ವಶಿಖರಿಯೊಳಿಟ್ಟಿ ರಖಿಳ ಭೂತಂಗಳದರ ||  
ಕಿರಣ ಸೋಂಕಿಂದ ಮತ್ತತೆ ಪೋಗಿ ಚೈತನ್ಯ |  
ನೆರದು ಪೊಂಬಣ್ಣದಿಂ ಮೆರೆವುದೋ ಯೆನಲಹ |  
ಸ್ಥುರನ ತೇಜೋನ್ನತೆಯು ತೀವಿತಾಗೆಶ್ವೆಸೆಯಲನುರಾಗಮಂ ಪಡೆವೊಲು || ೩೦ ||

ಯುವತಿಯರ ಸೀಮಂತ ಸಿಂಧೂರ ಪೀತೋಷ್ಣ |  
ನಿವಹಪ್ರವಾಳ ಗಂಡಸ್ಥಲೀ ರಮ್ಯಕರ |  
ನನಕರ್ಣ ಪತ್ರ ಸುಷಮಚ್ಛಟಾರಾಜಿ ಪೊಂದೊಡಿಗೆ ಪೊಂಬಟ್ಟಿಯುಡಿಗೆ ||  
ವಿವಿಧ ಚಾತುರ್ಯಗಳ ಸೌವರ್ಣಲತೆಗಿದುವೆ |  
ನವ ಯೌವನೆಯರ ಶೃಂಗಾರದನುರಾಗವೇಂ |  
ಬುವಿಯೊಳಗೆ ಪಸರಿಸಿತೊ ಯೆನಲು ಕರಮೆಸೆದುದಾ ಪೊಂಬಿಸಿಲು ದೆಸೆದೆಯೊಳು || ೩೧ ||

ಸರಸಿಗಳ ಮುಖಗಳಂ ಕಾಣದುರೆ ಕಾತರದಿ |  
ಧರೆಯನೆಲ್ಲವ ಸುತ್ತಿ ಬತ್ತಿ ಮತ್ತಾಸಕ್ತಿ |  
ನೆರೆದು ಸುಂದರಿಯ ನಿಟ್ಟಿಸುತ ಗಲ್ಲಗಳಲುಗಿ ಬಾಯ್ಕೂಡಿ ಸ್ಮರಸಮರದಿ ||  
ಬೆರದೇಕರಿಷ್ಟತೆಯೊಳರ್ಪ ಚಕ್ರಂಗಳಿಗೆ |  
ಹರುಷದಿಂ ಭಾಸ್ಕರಂ ಪೊಂಬಟ್ಟಿಯಂ ತನ್ನ |  
ಕರಗಳಿಂದಿತ್ತನೋ ಯೆನಲು ಬಾಲಾತಪಂ ಭಾಸಿಸಿತ್ತಚ್ಚರಿಯೆನೆ || ೩೨ ||

ಜಾರಿಣೀವಿಸರಕೆ ಚತುರ್ಥೀ ಚಂದುದರ್ಶನಂ |  
ಜೋರಸಮುದಾಯಕಪರದ್ವೀಪ ನಿಧುರಾಜ |  
ಜಾರಸಮುದಯ ಪಚ್ಚೆಯಿಡಲು ಕಾಳೋರಗನ ವೆಡೆ ದೈತ್ಯಸಂದೋಹಕೆ ||  
ಮಾರಕಾಸಸ್ಥೆಯುದಧಿಯ ಪೆರ್ಚನಡಗಿಸುವ |  
ತೋರರನ್ನದೆ ಕಾಂತಿಯೋ ಯೆನಲ್ಕೆಳೆಬಿಸಿಲು |  
ತೋರಿದುದು ದಶದಿಶಿಯೊಳತುಳಮಾದ ಪ್ರಭಾ ಥಾಳಧಕ್ಕೋನ್ನತೆಯೊಳು || ೩೩ ||

ಕೋಕನದ ಮಿತ್ರನುದಯಿಸಲಾಗ ಸಂತಸದಿ |  
ಲೋಕಮಾನಂದಗೊಳುತಿರಲಿತ್ತ ಮಾರುತಿಯ |  
ಶೋಕನಂದನ ದೇಶದೊಳಗೊಂದು ತಾಣದೊಳು ಕುಳಿತು ನಾಲ್ದೆಸೆಯ ನೋಡಿ ||  
ಶ್ರೀಕಾಂತನೆಡೆಗೈದುವರೆ ಕಾರ್ಯಮೇನಾದು |  
ದೀ ಕಪಟ ರಕ್ತಸರ ಪರಿಯನರಿಯದೆ ಪೋಗಿ |  
ಮೂಕನಂತಿರವೇಳ್ಕುಮೆಂತೆನುತ ಚಿಂತಿಸಿದ ಮುಂತಪ್ಪ ಕಜ್ಜಗಳನು || ೩೪ ||

ಸಿಂಧುವಂ ದಾಂಟೆ ನಿಶಿಯೊಳಗೆ ದಾನವನಗರ |  
ಮೊಂದಿ ಶೋಧಿಸಿ ತೊಳಲಿದುದಕೆ ಪುರುಷಾರ್ಥಮೆನ |  
ಗೊಂದಾಯ್ತು ಜನಕನಂದನೆಯ ಶುಭಚರಣಗಳ ದರ್ಶನಂ ಲಾಭಮಾಯ್ತು ||  
ಮುಂದಪ್ಪ ಕಾರ್ಯಂಗಳಿನಿತಾದರಂ ಮನಕೆ |  
ಬಂದುದಿಲ್ಲಾಂ ಪೋಗಿ ಕಾಣೆ ರಘುಕುಲರನ್ನ |  
ಚಂದದಿಂ ವೃತ್ತಗಳ ಬೆಸಗೊಂಡರೀಂ ಬಿನ್ನ ಪಂಗೈವೆನಕಟೆಂದನು || ೩೫ ||

ನಗರ ವಿಷ್ಣುರಮೆನಿತು ಸಾಗರಮದೆಂತಿಹುದು |  
 ಮಿಗೆ ಬಲಿಗಳಾರಾರು ದಶಕಂಠನಿರವದೇ |  
 ನೊಗುಮಿಗೆಯ ಬಲವಿಕ್ರಮಂಗಳೆಂತಿಹವನ ಕಾರ್ಯ ಕರ್ತೃತ್ವಮೇನು ||  
 ಬಗೆಯೊಳೇಂ ಬಗೆದಿಹಂ ಸಚಿವರಾರುಂಟನನಿ |  
 ಗಗಣಿತ ಪ್ರಯತ್ನಂಗಳಾಳೋಚನಂಗೆಯ |  
 ಬಗೆಯುಂಟೊ ನಿರ್ಭಯದೊಳಿಹನೊ ತಿಳುವೆನಲದೇಂ ಬಿನ್ನವಿವೆನಬ್ಬಾಕ್ಷಗೆ || ೩೬ ||

ಕಾರ್ಯಸಾಧನಕೆ ಕಾರಣಗಳಗಣಿತಮಿಹವು  
 ಧೈರ್ಯಮೊಂದೇ ಮುಖ್ಯಸಾಧನ ತದಾಶ್ರಯದಿ |  
 ಸೂರ್ಯಕಿರಣಂಗಳೆನಲಪರಿಮಿತ ಬುದ್ಧಿಗಳು ಕಾಯ್ದಿರ್ಪವೆಣ್ಣಿಸೆಯೊಳು ||  
 ಆರ್ಯಮತಮೊಂದನಾಶ್ರಯಗೈದು ಮುಂಗೈದ |  
 ಕಾರ್ಯವರೋಧದಿಂ ಸಾಧಿಸಲ್ಪಲ್ಲನವ |  
 ನಾರ್ಯ ಸನ್ಮತನಲ್ಲದೇಕಚಿಂತೆಯೊಳೊಂದು ಕೈಸಾರಲರಿದೆಂದನು || ೩೭ ||

ಕಾಮರೂಪಿಗಳು ರಕ್ತಸರತಿ ಪರಾಕ್ರಮರು |  
 ಸಾಮದಿಂದೊಡಬಡರು ಭೇದಮೆಸಗುವರೆ ನಿ |  
 ಸ್ವೀಮಬಲರದರಿಂದ ಗಣಿಸರಾಜಿಯೊಳವರ ದಂಡಿಸಲಶಕ್ಯಮಹುದು ||  
 ಈ ಮಹಿಯೊಳಿನ್ನಾ ವುಪಾಯದಿಂ ದಾನವ |  
 ಸ್ತೋಮದ ಬಲಾಬಲಗಳರಿತು ರಘುಕುಲವಾರ್ಧಿ |  
 ಸೋಮನೆಡೆಗೈದುವೆನೆನುತ್ತಮಾಳೋಚಿಸುತಮಿದ್ ಪವನಾತ್ಮಭವನು || ೩೮ ||

ದನುಜವಿಕ್ರಮದ ವಶರಹರಲ್ಲದುಳಿದ ಶ್ರೀ |  
 ಣ್ಣನು ಬುದ್ಧಿಯಿಂ ಸಾಧ್ಯರಲ್ಲ ಮದಮಾದ್ಯರೀ |  
 ಜನರ ಗೆಲುವರಸಾಧ್ಯ ಮೇಣೊಂದುಪಾಯಗಳು ಸಾಗಲರಿದೀ ತಾಣದಿ ||  
 ಘನಪರಾಕ್ರಮದಿಂದ ಕಾರ್ಯಸಾಧಕಮಲ್ಲ |  
 ದೆನಗೊಂದರಿಂದ ಮನದಿಷ್ಟಮಾಗದೆನುತ್ತ |  
 ಹನುಮ ತನ್ನೊಳ್ತಾನೆ ಚಿಂತಿಸಿದನರೆನಿಮಿಷ ಕಾರ್ಯಾನುಕೂಲತೆಗಳ || ೩೯ ||

ಸಂಗರಾಂಗಣದಿ ಸೆಣಿಸಿದರೈದಿ ಬರ್ಪಸುರ |  
 ಪುಂಗವರ ಶಾರ್ವಾದಿಗಳ ತಿಳಿದು ದಶಮಾಳಿ |  
 ಯಂಘವಣೆಯಂ ಕಂಡು ಯೋಚಿಸಿದಕಾರ್ಯಗಳ ಪರಿಯನೆಲ್ಲವನು ತಿಳಿದು ||  
 ಹಿಂಗುವುದೆ ಸೌಕರ್ಯಮಾ ಕಾರ್ಯಮೇತರಿಂ |  
 ಸಂಗಡಿತಮವು ದೆನುತಾಳೋಚಿಸುತ ದೈತ್ಯ |  
 ರಂಗ ತಿಳವಡೆ ಪ್ಲವಂಗಮನಾಥ ಪರಿಪರಿಯೊಳಾಳೋಚನಂಗೆಯದನು || ೪೦ ||

ಏನುಪಾಯಂಗೆಯದರಸುರವೈತಪ್ಪರಿಂ |  
 ದೇನೆಸಗವೇಳ್ಳೆನುತ ತನ್ನೊಳರಿದಂ ಮರುತ |  
 ಸೂನು ಮತಿವಂತರೊಳಗಗ್ಗಲನೆನುತ್ತೊರೆವರಲೈ ಧೀಮಂತರಲ್ಲ ||  
 ಮಾನಸಿಧಿ ದಶಗಳಿಗೆ ನೇತ್ರೋಪಮಿತವು ವೈ |  
 ಮಾನಿಕರ ನಂದನೋಪಮದಶೋಕಾವನ ನ |  
 ವೀನಮಾಗೊವು ತಿದೆ ಮುರಿದಿಟ್ಟರಳವಟ್ಟು ಬಹುದು ಮನದಿಷ್ಟಮೆನುತ || ೪೧ ||

ಬನವ ಮುರಿದಡೆ ದೈತ್ಯರೈತಹರು ದಾನವರ |  
 ಘನವ ಕುಗ್ಗಿಸಲರಿದು ಯೋಧರತಿಕೋಪದಿಂ |  
 ಮನಬಂದೊಲೈತಪ್ಪರವರ ಮರ್ದಿಸಿ ಪಂಕ್ತಿ ಕಂಠನಿಗೆ ಕೋಪಾಗ್ನಿಯು ||  
 ಜನಿಸಲಟ್ಟುವನಿದ್ರಜಿತ್ವಮುಖ ವೀರರೊಳ |  
 ಗೆನಗಹುದು ಯುದ್ಧ ಪಿಡಿಡೊದರಾಕ್ಷಣ ದೈತ್ಯ |  
 ಜನನಾಥನಂ ಕಾಣೈನಿದು ನನ್ನ ಯೆನುತರಿದು ನಿಶ್ಚಯಂಗೈದನಾಗ

|| ೪೨ ||

ಭೀಮಬಲ ರಕ್ಕಸರ ಪರಿಯನೆಲ್ಲವತ್ತಿಳಿದು |  
 ರಾಮಪುರದರಸನಂಘ್ರಿಯ ನೋಡಲೈದುವೆಂ |  
 ತಾಮಸಂಗೈದು ನಿಷ್ಫಲಮೆನುತ ಕಾರ್ಯಮಂ ದೃಢತರದಿ ಸಾಧಿಸುವರೆ ||  
 ನೇಮಮಂ ಮಾನಸದಿ ಮಾಡಿ ಶ್ರೀಮದ್ವನ |  
 ಸ್ತೋಮಮಂ ಸಂಹರಿಸಲನುಗೈದನಾಗ ಸು |  
 ತ್ರಾಮ ಮಿತ್ರನ ಸುತನ ನೆನೆದು ಪವಮಾನಸುತ ನಾಲ್ದಿಸೆಯನೀಕ್ಷಿಸಿದನು

|| ೪೩ ||

ಹದಿಮೂರನೆಯ ಸಂಧಿ ಸಮಾಪ್ತಂ



## ಹದಿನಾಲ್ಕನೆಯ ಸಂಧಿ

**ಸೂಚನೆ** || ವನವ ಸಂಹರಿಸಿ ಕಿಂಕರರ ಬಳಗವ ಸವರಿ |  
 ಘನಹರ್ಷ್ಯಮುಂ ಮುರಿದು ಜಂಬುಮಾಲಿಯ ತರಿದು |  
 ಹನುಮನತಿಕೋಪದಿಂ ಮಂತ್ರಿ ಸುತರಂ ಮಡುಹಿ ಮೆರೆದನಾತೋರಣದೊಳು ||

ಕ್ರೂರ ವಿಕ್ರಮದಿಂದ ಕಾರ್ಯ ಕೃತಿಯಹುದೆನುತ |  
 ಮಾರುತನಸುತ ತಿಳಿದಶೋಕ ವಿಪಿನವ ಮುರಿಯ |  
 ಲೋರಂತೆ ನಿರನಿಟಲುನಿಟಲೆಂಬ ರಭಸಮುಂ ತುಂಬಿತೆಣ್ಣೆಸೆಯನಾಗ ||  
 ದೂರೀಕೃತಗಳಾದವನುಸರಿಪ ಶುಕಪಿಕಂ |  
 ಶಾರಿಕಾ ಮೃದುಲ ಕೇಳೇ ಮೃಗಂಗಳು ಬನಂ |  
 ಧಾರುಧಿಬ್ಬಾಗಿ ಕೆಡೆದುದು ಧರಾವಲಯದೊಳ್ಳಿ ಮಿಷದೊಳ್ಳೇಳು ಗಿರಿಜೆ || ೧ ||

ಪ್ರಸವ ಕುಲವಾಮ್ಲಾನಮಾದವಾ ಪಕ್ಕಿಗಳು |  
 ದೆಸೆದೆಸೆಗೆ ಪಾರಿದುವು ಭೀಕರವ್ಯಾಳಗಳು |  
 ರಸೆಯನುಳಿದುವು ಶಿಲಾಗೃಹ ಚಿತ್ರಮಂದಿರಂ ಕೇಳಿಕಾ ಗೃಹಗಳೆಲ್ಲ ||  
 ಕುಸಿದು ಭೂತಳಕುದುರೆ ದಿವ್ಯಲತೆ ವಿಟಪಿಗಳ |  
 ಪೆಸರಿಲ್ಲದಾದುದರೆ ನಿಮಿಷದೊಳು ಸಂವರ್ತ |  
 ದೆಸಕ ಭಾಸ್ವರನುರುಬೆಯಿಂದ ಲೋಕಗಳಪ್ಪ ತೆರನಾದುದಾ ನಂದನಂ || ೨ ||

ಆದುದದ್ಭುತ ನಿನಾದಂ ಪೌರಜನರಿಗಂ |  
 ದಾದುದತಿ ಘೋರತರ ಸ್ಪಷ್ಟಂಗಳಲ್ಲಲ್ಲಿ |  
 ಬಾಧಕರ ಭೀಕರಂ ಜನಿಸಿ ರಕ್ಷೋಗಣಂ ನಡನಡುಗುತಾಳೋಚಿಪ ||  
 ಹಾದಿ ಸಂಭವಮಾಗಲಾ ಬನದ ಕಾವಲಿನ |  
 ಮೇದುರ ಪರಾಕ್ರಮದ ದೈತ್ಯರಿಗೆ ತಾಮಸಂ |  
 ಪೋದುದೆಚ್ಚಿತ್ತು ನೋಡಿದರಾಗ ಕಾನನದ ಭೀಮಬಲ ವೀರಕಪಿಯ || ೩ ||

ಗಿರಿಯಂತೆ ಕಂಗೆಸವ ಹರಿಯ ನೋಡುತ ಭಯದಿ |  
 ಧರಣಿಜಾತಿಯ ಪೊರೆಗೆ ಬಂದು ರಕ್ಯಸಿಯರಂ |  
 ದುರುತರದ ಭೀಕರದ ವಿನಯಸಂಕಲಿತ ನೃದುವಚ್ಚನದಿಂ ಬೆಸಗೊಂಡರು ||  
 ತರುಣಿ ಕೇಳ್ದಪಿಯಾರದೇಂ ಕಾರಣಂ ಬಂದು |  
 ಮುರಿವುದೀ ನಂದನವನಾರು ಕಳುಪಿದರು ನಿ |  
 ನ್ನ ರುಗಿನೊಳು ಪೇಳ್ತುದೇನೆಂಬುದಂ ವಿಸ್ತರಿಸವೇಳ್ಳೆಂದಡೆಂತೆಂದಳು || ೪ ||

ಅಪರಿಮಿತ ಮಾಯಾವಿಲಾಸ ರಕ್ಯಸರುಗಳ |  
 ವಿಪರೀತಕೃತ್ಯಗಳ ಬಲ್ಲರಾರ್ಕಾರ್ಯಗಳ |  
 ಗುಪಿತಂಗಳುಂ ನಿಮಗೆ ತಿಳಿದಪವದಹಿಯಪದಸರಣಿಯಹಿ ಕುಲವರಿವುದು ||  
 ನೆಪವನಾನೆಂತರಿವೆನೆಂದೆನಲು ರಕ್ಯಸಾ |  
 ಧಿಪನೆನೆಗೆ ಕೆಲರೋಡಿ ಭೀತಿಯಿಂ ವೃತ್ತಾಂತ |  
 ಕುಪಿತ ಕಪಿಯಾರ್ಭಟಿಯನೆಲ್ಲವಂ ಭಿನ್ನ ವಿಸಲನುಗೈದರಾ ಸಫಿಯೊಳು || ೫ ||

ಆವ ದೇಶದ ಕಪಿಯೊ ಮಾನವಂ ಕಳುಪಿದನೊ |  
 ಪಾವಿನಂದದಿ ಮೊರೆದಶೋಕ ಬನಮಂ ಕಿಳ್ತು |  
 ದೇವಿಯೊಳು ಸಂಭಾಷಣಂಗೆಯ್ದು ಪಿಂದಿರುಗುತುನ್ನವದೊಳೆಮನಂದದಿ ||  
 ಸಾವಧಾನದೊಳಿಹುದು ಪೌಲಸ್ತ್ಯದೂತನೋ |  
 ದೇವಪರಿಚರನೊ ಶ್ರೀರಾಮ ಜಾನಕಿಯೆಡೆಗೆ |  
 ಈ ವಸುಧೆಗಟ್ಟಿದನೊ ಕಂಡು ಕೇಳ್ದರಿಯೆವೀ ಕಪಿಯ ಶೌರೋನ್ನತೆಗಳ

|| ೬ ||

ಸುಮನೋಹರಾಕೃತಿಯ ನಂದನಂ ಧ್ವಸ್ತಮುಂ |  
 ದಮಿತ ಭವನಂಗಳೆಲ್ಲಂ ನಾಶನಗಳಾದು |  
 ವಮಲಕಾಸಾರ ಮೃಗಪಕ್ಷಿಯ ದುರಾವಸ್ಥೆ ಯೆನಿತೆಂದು ಪೇಳ್ದವರಸ ||  
 ಅಮರಪತಿ ಕಪಿರೂಪನಾಂತು ಬಂದಿಹನೊ ಯಾ |  
 ಕ್ರಮವಾರಿಗಿಲ್ಲ ಸಂಗ್ರಾಮದೊಳು ನಿರ್ವಹಿಪ |  
 ಕ್ರಮವಾರ್ಗ ತೋರದಿದ ಬಿನ್ನ ವಿಸಲಂಜುವೆವು ವಿಪರೀತ ಕಾರ್ಯಗಳನು

|| ೭ ||

ಬನವನೆಲ್ಲವ ಮುರಿದು ಸೀತೆಯಿಹ ಶಿಂಶುಪಾ |  
 ವನವ ಬಿಟ್ಟುದು ಬಾಯ್ಗೆ ಬಂದಂತೆ ಬಗುಳುತಿಹು |  
 ದಿನವಂಶನಾಥನ ಪರಾಕ್ರಮವ ಸುಗ್ರೀವ ಲಕ್ಷ್ಮಣರ ಬಾಹುಬಲವ ||  
 ಅನುಪದಂ ಪೇಳುವುದು ಸೀತೆಯೊಳು ವೃತ್ತಾಂತ |  
 ವನು ಪೇಳ್ದು ದಾವ ನೆಲದೊಳ್ಳುಟ್ಟಿತೋ ಕಪಿಯ |  
 ದಿನಿಸೊಂದೆಯಲ್ಲದಾ ವಿಕ್ರಮಕೆ ಪಾಸಟಿಯನೆಂತೆಂದು ಪೇಳ್ದವರಸ

|| ೮ ||

ಬಿತ್ತರದಿ ದಾನವಿಯರರುಪೆ ಲಾಲಿಸಿ ರಾಕ್ಷ |  
 ಸೋತ್ತಮಂ ಬಡಬಾಗ್ನಿಯಂತೆ ಭೋಮೋರೆವುತ್ತು |  
 ಮತ್ತಿತ್ತ ನಿಟ್ಟಿಸಲ್ಕಂಗೆಸೆದರಿದಿರಿನೊಳಗಾತ್ಮಾನುರೂಪ ಚರರು ||  
 ಮತ್ತಗಜನಿಭರಾದ ಮಹಿತಬಲ ರಾಕ್ಷಸರ |  
 ಮೊತ್ತಮಂ ಕಂಡು ಪ್ರಿಯದಿಂ ಕರೆದು ಪೇಳಿದಂ |  
 ಮುತ್ತಿಗೆಯನಿತ್ತು ರಾಮನ ದೂತನಂ ಪಿಡಿದು ತಹುದೆನುತ ಕೋಪದಿಂದ

|| ೯ ||

ಕಿಂಕರರತೀತಿಸಾಹಸ್ರರತಿ ವೇಗದಿಂ |  
 ಪಂಕ್ತಿಮಸ್ತಕಪೇಳ್ಳ ಶಾಸನವನಾಂತು ನಿ |  
 ಶೃಂಕೆಯಿಂ ಶೂಲಮುದ್ಗರ ಕೂಟ ಮೊದಲಾದ ತೀಕ್ಷ್ಣ ಶಸ್ತ್ರಗಳ ಪಿಡಿದು ||  
 ಸೋಂಕಿದಡಿ ಸುರಪಶಿಖಿಯಮನೈರುತಾದಿಗಳ |  
 ಬಿಂಕಮಂ ಮುರಿದಿಡುವೆನೆನುತ ಪೇಳುತ್ತೆಮನ |  
 ಕಿಂಕರರ ಮಾಳ್ಕೆಯೊಳಗೈತಂದರಂಜನಾಸುತನ ಪಿಡಿವಾಸೆಯಿಂದ

|| ೧೦ ||

ಕಡುಗೋಪದಿಂದಹಸ್ಪರನ ಕಳ್ತಲೆ ಬಂದು |  
 ತುಡುಕುವಂದದಿ ಜಗದ್ವೀಕರದ ಕಾರ್ಯತರ |  
 ಸಿಡಿಲ ಮುತ್ತುವರನಂಚದ ಬಳಗದಂದದಿಂ ದಾವಾನಲನ ಪೊರೆಯೊಳು ||  
 ಯೆಡೆಯಾಡಲೆಳಸಿದ ಪತಂಗಸಮುದಯದಂತೆ |  
 ಖಡುಗ ಪಟ್ಟಿಸ ಸೂಲ ಮುದ್ದ ರಾಯುಧಗಳಂ |  
 ಕಡುಗಲಿಗೈತಂದು ಬಳಸಿದರು ತೋರಣದೊಳಿಹ ಮಹಾಕಪಿವೀರನ

|| ೧೧ ||

ಸುತ್ತ ನಾಲ್ಕೆಸೆಯಲಸುರರು ಕ್ರೂರ ಶಸ್ತ್ರಗಳ |  
 ಮೊತ್ತಂಗಳಿಂದಿಟ್ಟು ಸಿಡಿಲರವಮಂ ತೋರಿ |  
 ಬಿತ್ತರ ಪ್ರಹರಣಗಳಿಂದ ನಾನಾಪರಿಯಲಸ್ರ ಶಸ್ತ್ರಗಳಿನ್ನಡಲು ||  
 ಚಿತ್ತಜಾಹರಣ ಮಾರುತಿ ನೋಡಿ ಕಿಂಕರರ |  
 ನೊತ್ತಿ ಬಡಿದಿಡೆ ವನದಿ ವೈನತೇಯಾಕೃತಿಯ |  
 ಮತ್ತೆ ತಾಳಿದನದೇನದ್ಭುತವ ಪೇಳುವೆಂ ವಿಶ್ವೈಕ ವೀರನಿರವ

|| ೧೨ ||

ವೀರಾರ್ಭಟಿಗೆ ವೈರಾಮಚಾರಿಗಳ್ಳಡುಗಿದರು |  
 ದಾರ ಶಿಖರಿಗಳೊಡೆದುವಾ ನಗರಿ ಕಂಪಿಸಿತು |  
 ಭಾರಣೆಯ ದನಿಗಳೇ ಖಗಮೃಗಗಳೆದೊಡೆದು ಧಾರುಧಟ್ಟಾಗಿ ಕೆಡೆಯೆ ||  
 ವೀರರಗ್ರೇಸರಂ ಲಾಳವಿಂಡಿಗೆವಿಡಿದು |  
 ಕ್ರೂರ ವಿಕ್ರಮಿಗಳಂ ಸದೆದು ಕೆಡೆಪಿದನೊಂದು |  
 ಬಾರಿಯೊಳದೇನೆಂಬೆನಚ್ಚರಿಯ ನಿಮಿಷದೊಳಗಾಶ್ಚರ್ಯಕರಮಾಗಲು

|| ೧೩ ||

ದಶಗಳನ ಕಿಂಕರಾಶೀತಿಸಾಹಸ್ರಮಂ |  
 ವಸುಧೆಯೊಳ್ಳೀಳ್ಳೆಡಹಿ ರಾಮಲಕ್ಷ್ಮಣರುಗಳ |  
 ವೆಸರನುದ್ವೋಷಿಸುತ ಕಲ್ಪಾಂತರುದ್ರನಂತ್ಯೆತಂದು ತೋರಣದೊಳು ||  
 ಅಸಮಾನ ವಿಕ್ರಮಂ ಕುಳ್ಳಿದುರ್ ನೋಡುತಿರ |  
 ಲಸುರೇಶನೆಡೆಗೆ ದೂರಿದರು ಕಿಂಕರನಿಚಯ |  
 ನಸಿದ ಪರಿಯಂ ಕೇಳಿ ಕೋಪದಿಂ ಭೋಮೋರೆವುತಿಂತೆದ ದಶಕಂಠನು

|| ೧೪ ||

ಕಪಿಗೇತಕನಿತುಸಾಹಸ ಪೋಗಿ ಬಲೆಗಳಂ |  
 ಗುಪಿತದಿಂ ಬೀಸಿ ಪಿಡಿತಂದು ಬಾಲವಕೊಯ್ದು |  
 ವಿಸರೇತಗೈದು ಬಿಟ್ಟಪುದೆನುತಮಾ ಜಂಬುಮಾಲಿಗಂ ಕರೆದು ಪೇಳೆ ||  
 ಅಪರಿಮಿತ ವಿಕ್ರಮಂ ಬರುತಿರ್ದನಿತ್ತಲೀ |  
 ಕಪಿಕುಲೋತ್ತಮನುದಯಶೈಲ ಶಿಖರದೊಳಿರ್ಪ |  
 ತಪನನಂದದೆ ತೋರಣಾಗ್ರದೊಳ್ಳುಳ್ಳಿದುರ್ ನೋಡಿದಂ ನಾಲ್ಕೆಸೆಯನು

|| ೧೫ ||

ಕಂಡುದಿರೊಳು ಮಹನ್ಮಂಡಲೋಪಮ ನಭವ |  
 ನಂಡಲೆವ ಕೇತನಗಳಿಂದ ಸುಮನೋಹರಾ |  
 ಖಂಡಲಾನಂದಕರ ವೈಜಯಂತದೊಳೆಸೆವ ಕರುಮಾಡಮೊಂದ ನೆಲದೆ ||  
 ಪಾಂಡುರಭೃಗಳು ವಿಶ್ವಾಕಾರಮಾಂತಂತ |  
 ಖಂಡ ತೇಜೋಮಯದ ಸೌಧಮಂ ಕಾಣುತು |  
 ಧ್ವಂಡ ವಿಕ್ರಮ ಹನುಮ ತನ್ನೊಳಾಳೋಚಿಸಿದ ಮಗುಳೊಂದು ಪರಿಯನಾಗ

|| ೧೬ ||

ಬನವನೆಲ್ಲವ ಮುರಿದೆ ಕಾಹಿನಸುರರ ತರಿದೆ |  
 ದಿನಪನಂತೆಸೆವ ಪ್ರಾಸಾದಸುಂ ಮರ್ದಿಸುವೆ |  
 ನೆನುತ ನಿಶ್ಚಯಗೈದು ಬೇಗದಿಂದಡರಿದಂ ಮಣಿಖಚಿತ ಕರುಮಾಡಮಂ ||  
 ಇನವಂಶನಾಥ ರಘುನಾಥ ಜಯ ಸಾಮಿತ್ರಿ |  
 ಘನಶೂರ ಜಯ ಸೂರ್ಯತನಯ ಸೇನಾನಾಥ |  
 ನಿನಗೆ ಜಯವಾಗಲೆಂದೆನುತ ಕೊನೆಯೊಳ್ಳೆಂದು ಕೂಗಿದಂ ಭೀಕರದೊಳು

|| ೧೭ ||

ಕೋಸಲೇಂದ್ರನ ದಾಸ ಮರುತಸುತ ರಕ್ಕಸರ |  
 ವಾಸಿ ಪರ್ವತವಜ್ರ ದಶಕಂಠ ಸಾಹಸ್ರ |  
 ಮಾಶಕೋಪಮಮೆನಗೆ ದೈತ್ಯರೆಲ್ಲರ ಸದೆದು ಲಂಕಾಪುರವ ಮುರ್ದಿಸೆ ||  
 ವಾಸನ ಪ್ರಮುಖರಾನಂದಗೊಳುತಿರಲು ಜಲ |  
 ರಾತಿಯಂ ದಾಂಟಿ ರಾಘವನೆಡೆಗೆ ಪೋಗುವೆಂ |  
 ಭೂಸುತಿಯ ಸುಕ್ಷೇಮವಾರ್ತೆಯಂ ಸಂತಸದೊಳೆನುತ ಭೋಮೋರೆದನಾಗ || ೧೮ ||

ಬರಸಿಡಿಲನಾದಕಿಮ್ಮಿಡಿಸಲಾರ್ಭಟಿ ದೈತ್ಯ |  
 ಚರರಂಜಿ ಭೂತಳಕೆ ಕೆಲರು ಧುಮ್ಮಿಕ್ಕುತ್ತಿರೆ |  
 ಶರಚಾಪಗಳ ಪಿಡಿದು ಮಾರಾಂತು ಕೆಲರು ನಿಲಿ ಕಂಡು ಕಡುಗೋಪಗೊಂಡು ||  
 ಮರುತಸುತ ಮದಕರಿ ಕರೀಷಕಷಣಂಗೈವ |  
 ತೆರದಲರೆನಿಮಿಷದೊಳು ದೈತ್ಯರೆಲ್ಲರ ಸವರಿ |  
 ಭರದಿಂದ ಕರುಮಾಡಮಂ ಮುಂದನಾಕ್ಷಣದಿ ನಿಶ್ಚೇಷಮಸ್ತಂದದೆ || ೧೯ ||

ಕಿತ್ತು ಬಜ್ಜರಗಂಬಮೊಂದರಿಂದಂ ಪೊಡೆಯೆ |  
 ಮತ್ತಗ್ನಿ ಪುಟ್ಟಿ ಸೌಧಮನೆಲ್ಲ ದಹಿಸಿದುದು |  
 ಬಿತ್ತರದ ರನ್ನಗಳ್ಳೆಟೆಭಟಾರ್ಭಟಿಯಿಂದ ಸೆಡೆದುವಾಗಸಕಾಗಲು ||  
 ಮತ್ತಾ ಸುಗೋಪುರಂ ದಹಿಸಿಪೋವುದ ಕಂಡು |  
 ತತ್ತರಂ ಗೊಳುತಿರುವ ದಾನವರ ಕುಲವನೊದೆ |  
 ಯುತ್ತಮಂಬರಕಡರುತಟ್ಟಹಾಸಂಗೈದ ವೀರಕೇಸರಿಯ ಸುತನು || ೨೦ ||

ರಾಮನಾಜ್ಞೆಯೊಳು ಕಪಿರಾಯನಟ್ಟಿಹ ವಿವುಲ |  
 ಭೀಮಬಲ ಪ್ಲವಗೇಂದ್ರಮಾದೃಶ ಸಹಸ್ರಗಳ |  
 ವೈಮನಸ್ಸಿನೊಳೆಸೆವ ಧರಣಿಜೆಯ ಕಂಡು ಮಿಗೆ ಬಾರೆಂದು ಬಹುವಿಧದೊಳು ||  
 ಈ ಮಹಿರಸಾತಳ ಸಮಸ್ತದೊಳಗರಸರಸು |  
 ತಾ ಮಹಾಬಲಿಗಳೀ ರಾವಣನ ಕುಲ ಬಲ |  
 ಭ್ರಾಮಕಂಗೊಳಿಸುವರೆನುತ್ತಮಾರ್ಭಟಿಸಿದಂ ಮರುತಸುತನಂಬರದೊಳು || ೨೧ ||

ವೀರ ರಘುವೀರನೊಳು ವೈರಮಂ ಬಯಸಿದವ |  
 ರಾರುಳವರಕಟ ದಶಕಂಠ ಕುಲಮಿಂದೆ ಸಂ |  
 ಹಾರಮಪ್ಪುದು ಬೆಂದುಪೋವುದೈಸಲೆ ಲಂಕೆ ಯೆನುತಟ್ಟಹಾಸಗೆಯ್ಯೆ ||  
 ಭಾರಣೆಯ ರವಕೇಳ್ತದಾ ಜಂಬುಮಾಲಿಗಂ |  
 ತೋರ ಕ್ರೋಧಂ ಪುಟ್ಟಲಾಕ್ಷಣದಿ ಪಲೊರಿದು |  
 ದಾರ ಜವದಿಂ ಬಂದು ಕಂಡನಂಬರದೊಳಗೆ ಚರಿಪ ಕಸಿವಲ್ಲಭನನು || ೨೨ ||

ಸುರಚಾಪನಿಭ ಧನುಷ್ವಂಕಾರಗೈವುತೈ |  
 ಸರಭಸದಿ ಶರಮೆಂಟಿ ತೊಡಿಸಿ ಕಾರ್ಮೇಘಮುಂ |  
 ಮೊರೆಮಂತೆ ವೀರನಾದಗಳಿಂದ ಧಿಕ್ಕರಿಸಿ ಭೋಯೆನುತ್ತಾದುರ್ಬೇಗ ||  
 ಧುರವಿಜಯ ಜಂಬುಮಾಲಿಯು ಕೋಲಮುಳೆಗಳಂ |  
 ಕರೆಯೆ ಸುರಮಂಡಲಂ ನೋಡಿ ತಲ್ಲಣಗೊಳುತ |  
 ಮಿತಿ ಮರುತ್ಸಂಭೂತ ಕೋಪದಿಂ ಬಾನೆಡೆಯನಿಳಿದು ವೇಗದೊಳು ಬರಲು || ೨೩ ||

ಕಂಡಾ ಪ್ರಹಸ್ತಸುತ ಕಡುಗೋಪದಿಂ ಕೋಲ |  
 ತಂಡಂಗಳಿಂದೆಚ್ಚು ಬೊಬ್ಬಿರಿಯೆ ವಿಕ್ರಮೋ |  
 ದ್ವಂಡತೆಯನೀಕ್ಷಿಸುತ ಮರುತಸುತ ಸಾಲತರುನಂ ಕಿಳ್ತು ಪೊಡೆಯೆ ಬರಲು ||  
 ಗಂಡುಗಲಿ ದೈತ್ಯ ಕೆಂಗರಿಗೋಲ್ಲಳಿಂ ಮರನ |  
 ಖಂಡಿಸುತ ಬೊಬ್ಬಿಡುತಮಾಗ ವಕ್ಷಸ್ಥಳವ |  
 ನಂಡಲೆಯಲಂಜನಾಸುತ ಕೋಪದಿಂದೊಂದು ಗಿರಿಯ ಕಿಳ್ತಂದನಾಗ || ೨೪ ||

ಕಾಲರುದ್ರನ ಕೆಣಕಿ ಬಾಳ್ವರುಂಟೇ ಜಗ |  
 ಜ್ವಾಲದೊಳು ಹನುಮನೊಳು ಸೆಣಸಿ ದೈತ್ಯಾಧಮನ |  
 ಬಾಲನೆಂತುಳವನೆಂದಖಿಲ ಸುರನಿಚಯಂಗಳಾಡುತಿರಲಾಕ್ಷಣದೊಳು ||  
 ಬಾಲಿಶ ಪ್ರಹಸ್ತಸುತ ಪರಿಘಮಂ ಪಿಡಿದು ತ |  
 ತ್ಯಾಲದೊಳು ಕೋಪಿಸಲು ಕೇಸರಿಯಸುತನವನ |  
 ಮೇಲಿಟ್ಟನಾ ಮಹಾಶೈಲಮಂ ನೆರೆದಸುರಪಡೆಯೆಲ್ಲ ತಲ್ಲಣಿಸಲು || ೨೫ ||

ಬಲಿಯೊಂದು ಪೊಡೆತದಿಂ ರಥಸಾಶ್ವಸಾರಥಿಯ |  
 ಕಲಿತ ಶರಚಾಪ ಸಹ ಜಂಬುಮಾಲಿಯು ಧರಾ |  
 ತಳದೊಳೇನಾದನೆಂಬುದ ಕಾಣದಾದುದಾ ದೈತ್ಯ ದಾನವರ ಪಡೆಗೆ ||  
 ಪಲಬಗೆಯ ಭೀತಿ ಸಂಭವಮಾದುದವಸರದಿ |  
 ಕಲಿ ಮರುತ್ಸುತ ಪ್ರಹಸ್ತಾತ್ಮಜನನರಿದಸುರ |  
 ಕುಲವನರೆ ನಿಮಿಷದೊಳಗೊರಸಿದನದೇಂ ಚಿತ್ರ ಸಾಹಸಿಯೊ ಭೂತಳದೊಳು || ೨೬ ||

ಅಳಿದಸುರ ಸಂತತಿಯ ನೋಡುತವರೊಳಗೊರ್ವ |  
 ನುಳಿದ ನಿಶಿಚರ ಪೋಗಿ ದಶಗಳಂಗರುಪಲ್ಕೆ |  
 ಬೆಳಗುನ್ನಿಗೆ ಘೃತಾಹುತಿಯಿತ್ತ ಮಾಳ್ಕೆಯೊಲು ಕೋಪ ಭುಗಿಲೆನುತಡರಲು ||  
 ಕೊಳುಗುಳಕೆ ಮಂತ್ರಿ ಸುತರೇಳ್ವರಂ ಕಳುಪಲವ |  
 ರಳುಕಡತಿ ವಿಕ್ರಮದೊಳಮಿತ ಬಲದೊಡವೆರದು |  
 ಘಳಲನೈತಂದರಂಜನೆಯ ಕಂದನ ಪೊರೆಗೆ ಸಮವರ್ತಿಯನುಚರರೊಲು || ೨೭ ||

ಕರಿಯಂಘ್ರಿ ಕೃತಿಗಳಿಂ ಹರಿಯ ಹೂಂಕೃತಿಗಳಿಂ |  
 ವರಶತಾಂಗ ಧ್ವನಿಯ ಚಾಪಟಂಕಾರಂಗ |  
 ಳುರು ರವದಿ ಶಬ್ದಾಯಮಾನಮಂಬರಮಾದುದಖಿಲರುಂ ತ್ರಾಸಗೊಳಲು ||  
 ಧರೆ ನಡುಗೆ ದಿಕ್ಪಾಲರೆಲ್ಲ ಕಂಗೆಡೆ ಸುರರಾ |  
 ಮರುಗುತಿರ್ದುದು ದೈತ್ಯ ಪಡೆಯು ಭೀಕರದಿಂದ |  
 ಮರುತಸಂಭವಗೆಂತು ಜಯಮಹುದು ಶಿವಯೆನುತ ಮುನಿಗಳೀಕ್ಷಿಸುತಿದರ್ರು || ೨೮ ||

ಅನಿತರೊಳು ಮಂತ್ರಿ ಸುತರೈತಂದು ತೋರಣದೊ |  
 ಳನುವಿಂದ ಕುಳ್ಳಿದ್ವಿ ವೀರಕಪಿಯಂ ಕಂಡು |  
 ಮಿನುಗುವಷ್ಟಾಪದ ಶರಾಸನಗಳಂ ಪಿಡಿದು ಕೋಲ್ಮುಳೆಗಳಂ ಕರೆಯಲು ||  
 ಹನುಮ ನೋಡಿದನವರ ಕರಲಾಘವಂಗಳಂ |  
 ಘನವಿಕ್ರಮದ ಪರಿಯ ಪೆರ್ಬಲದ ಮೇಲ್ಪರಿವ |  
 ಘನತೆಯಂ ನಿಲಿಸಲನುಗೈದು ತೋರಣದಿಂದಮಿಳಿದು ಪರಿಘವನು ಪಿಡಿದು || ೨೯ ||



ಲಾಳವಿಂಡಿಗೆಯಿಂದ ಕರಿಸಮುದಯವ ಪೊಡೆದು |  
 ಜಾಳುಗೈದಶ್ಚ ಸಂತತಿಯ ನುಷ್ಟಂಗಕಂ |  
 ಪೋಳುಗೈದಾ ದಂಡಧರಗಿತ್ತು ತೇರ್ಗಳಂ ಚೂರ್ಣಕೃತಂ ಗೈವೃತ ||  
 ಭಾಳಲೋಚನ ಕಲ್ಪಸಮಯದೊಳು ಸುಳಿದು ಕ |  
 ಟ್ಪಾಳುಗಳ ಸುಡುವಂತೆ ದೈತ್ಯ ಬಲಮಂ ಬೇಗ |  
 ಕಾಳೆನಿಸಿ ಕಡುಗೋಪದಿಂದಮಾತ್ಯರ ಸುತರ ತುಡುಕಲನುಗೈದನಾಗ || ೩೦ ||  
 ತುಡುಕಲೈತಹ ಕಪಿಯ ಕಂಡು ರಕ್ಕಸರಾಗ |  
 ಕಡುಗೋಪದಿಂದ ಕೆಂಗರಿಗೋಲ್ಲಳಂದೆಚ್ಚು |  
 ತಡೆಯದೆ ಕೃಪಾಣ ಶೂಲಂಗಳಿಂದಡಿಗಡಿಗೆ ಪೊಡೆದು ಬೊಬ್ಬಿರಿವೃತರಲು ||  
 ಕೊಡನಮಗ ಕಡಲ ಸಾಹಸಕೆ ಬೆಚ್ಚುವನೆಂತು |  
 ನಡುಗುವುದೆ ತುಹಿನಾದ್ರಿ 1ದಳ್ಳುರಿ ಪ್ರಹಾರಗಳ |  
 ಗೊಡನೆ ರಕ್ಕಸರಾರುಭಟೆಗೆ ಮರುತಾತ್ಮಭವನಳ್ಳುವನೆ ಮೂಜಗದೊಳು || ೩೧ ||  
 ಶರವೃಷ್ಟಿಯಂ ನಿವಾರಣೆಗೈದು ತೇರ್ಗಳಂ |  
 ಮುರಿದು ಹುಡಿಹುಡಿಗುಟ್ಟಿತೊರ್ವರೊರ್ವರ ಪಿಡಿದು |  
 ಧರಣಿಗಪ್ಪಳಿಸಿ ಕಾಲಿಂದೊರಸಿ ದೈತ್ಯಬಲಮಂ ಪೊಕ್ಕು ಜವದೊಳಾಗ ||  
 ಕರಪಾದ ದಂತನಖ ಮುಷ್ಟಿಪ್ರಹಾರಗಳ |  
 ಭರದಿಂದಮರೆನಿಮಿಷದೊಳಗೆ ಪೂರ್ಣಂ ಗೈದು |  
 ಮರುತಸುತನೆಂದಿನಂದದೊಳು ತೋರಣದಗ್ರದೊಳ್ಳುಳಿತ ನಿರ್ಭಯದೊಳು || ೩೨ ||  
 ದಾನವರು ಮಂತ್ರಿಸುತರೆಲ್ಲ ಶಾಖಾನ್ಯುಗ ಕೃ |  
 ಶಾನುವಿಂಗಾಹುತಿಯದಾಗಲುಳಿದೊಂದರೆಯೊ |  
 ಳಾ ನಗರದಧಿನಾಥಗಾದುದಾ ವೃತ್ತಾಂತ ಬಿತ್ತರದೊಳಾ ಸಮಯದಿ ||  
 ಏನಿದಚ್ಚುರಿಯೆನುತ ಬೆರಗಿಂದ ದೈತ್ಯಪತಿ |  
 ತಾನೆ ತನ್ನೊಳಗೆ ಮುಂಗಾಣದಾಳೋಚಿಸಿದ |  
 ನೂನ ನಿಧಿಗಳೊಳಗ್ರಭವನಲೈ ಕಲಿದಶಾನನನೀ ಧರಿತ್ರಿಯೊಳಗೆ || ೩೩ ||  
 ಕೋಡಗಂ ಬಂದು ನಗರಿಯ ಪೊಕ್ಕುದೆನಲೇನು |  
 ಕೂಡೆ ಬನಮಂ ಮುರಿದುದೇನು ಕಿಂಕರರಂ ಸ |  
 ಗಾಢದಿಂ ಮಡುಹಿ ದೈತ್ಯರ ಬಡಿದು ಕಲಿ ಜಂಬುಮಾಲಿಯಂ ತರಿದುದೇನು ||  
 ಮೂಡುವತಿ ಕೋಪದಿಂ ಮಂತ್ರಿಸುತರೇಳ್ವರಂ |  
 ಜೋಡಗಲದಂತವರ ಪೊರೆಗೆ ಕಳುಪಿದ ಪರಿಯ |  
 ನೋಡಲಚ್ಚುರಿಯಾಗಿ ತೋರದಿದೆ ಮಗುಳೊಂದುಪಾಯ ಶಿವಶಿವಯೆಂದನು || ೩೪ ||  
 ಸುರಪ ಮೊದಲಾದ ದಿಕ್ಪಾಲರೀ ಕಪಿರೂಪ |  
 ಧರಿಸಿ ಬಂದಿರ್ಪರಲ್ಲದಡೆ ವೈಕುಂಠದಿಂ |  
 ಹರಿ ತಾನೆ ಪಿಡಿದ ವಾನರ ವೇಷದಿಂ ಬಂದು ಪೊಕ್ಕು ಮನ್ನಗರಿಯೊಳಗೆ ||  
 ತರಿದ ರಕ್ಕಸಕುಲವನೆಲ್ಲರೊರ್ವರು ಕಣ್ಣ |  
 ತೆರಿದು ನೋಡಲ್ಪಳವೆ ಕಾಲವಶಮಂ ಮಾರ |  
 ಲರಿದಾರಿಗಾದಡಂ ಶಿವ ಮಹಾದೇವನುತ ಚಿಂತಿಸಿದ ಮಾನಸದೊಳು || ೩೫ ||

ಜಗದೀಶ ರಾಮನಿಂದಸುವ ನೀಗುವೆನೆಂದು |  
 ಸುಗುಣಮತಿಯಿಂದಾನು ನೆನೆದುದಕೆ ಲೋಕೇಶ |  
 ನೋಗುಮಿಗೆಯ ಕೃಪೆಯಿಂದ ಕಪಿರೂಪನಾಂತಿಲ್ಲಿಗೈತಂದನಿದು ಸತ್ಯವು ||  
 ಜಗತಿಯೊಳಗಾಂ ಧನ್ಯ ಬಯಕೆ ಕೈಸಾರಿತೆಂ |  
 ದಗಣಿತ ಮನೋಹರ್ಷದಿಂದ ದಶಕಂಠ ನಸು |  
 ನಗುತ ಶ್ರೀರಾಮಪುರದೆರೆಯನೊಳ್ ಸೆಣಸುವಡಿ ಸಂತಸಂ ಗೊಂಡಿದನು || ೩೬ ||

ಹದಿನಾಲ್ಕನೆಯ ಸಂಧಿ ಸಮಾಪ್ತಂ

---

## ಹದಿನೈದನೆಯ ಸಂಧಿ

ಸೂಚನೆ || ಮರತಸುತ ಸಂವರ್ತಭೈರವನ ಮಾಳ್ಕೆಯೊಲು |  
 ಧುರದಿ ಸೇನಾಪತಿಗಳೈವರಂ ಸಂಹರಿಸಿ |  
 ಭರದೊಳಕ್ಷನ ತರಿದು ಮಗುಳೆ ರಾರಾಜಿಸಿದನುದಿತಭಾಸ್ವರತೇಜದೆ ||

ಬಂಡಣದಿ ಮಂತ್ರಿಸುತರಳಿಯೆ ದಶಕಂಠ ಖತಿ |  
 ಗೊಂಡು ನಿಟ್ಟುಸಿರಿಡುತ ಯೂಪಾಕ್ಷ ದುರ್ಧರ ಪ್ರ |  
 ಚಂಡ ಪ್ರಘಸಂ ಭಾಸಕರ್ಣಂ ವಿರೂಪಾಕ್ಷರೆನಿವೈವರನ್ನು ಕರೆದು ||  
 ಚಂಡಬಲ ಕಪಿಯ ನಿಗ್ರಹಿಸಲೈದುವುದು ವೇ |  
 ತಂಡಗಾಂಧರ್ವಭಟರಥಗಳಿಂದೊಡನೆ ಮುಂ |  
 ಕೊಂಡೆನುತ ನೇಮಿಸಿದ ಸೇನಾಪತಿಗಳಿಗೆ ಕೇಳದ್ರಿತನುಸಂಭವೆ || ೧ ||

ಕರೆದು ಸೇನಾಪತಿಗಳೈವರಂ ಕುಸ್ತುರಿಸಿ |  
 ವರರಥಾಶ್ವಪದಾತಿ ಸಹಿತ್ಯೈದಿ ಪ್ಲಾವಂಗ |  
 ರರಸನಂ ಪಿಡಿತಹರುಪಾಯಗಳ ಬಿತ್ತರದೊಳರುಪಿಂದ ಬಿತ್ತರದೊಳು ||  
 ಹರಿಯನುತ ಸಾಮಾನ್ಯಮತಿಯಿಂದಮೈದದಿರಿ |  
 ಸುರಮುನಿಪ್ರವರರೆನಗಪಕಾರಮೆಸಗುವಡಿ |  
 ವಿರಚಿಸಿದ ನಿಜನಿಜತನೋಮೂರ್ತಿಯಲ್ಲದಿದು ಪ್ರಾಕೃತಂ ಮುನ್ನಲ್ಲವು || ೨ ||

ವಾಲಿಸುಗ್ರೀವ ಮೈಂಧ ದ್ವಿವಿಧ ಗಜ ಗವಯ |  
 ನೀಲ ನಳ ಶತಬಲಿ ಸುಷೇಣ ಪ್ರಮುಖರ ಮುನ್ನ |  
 ಕೇಳಿಪುರದುಂಟೆಲೈ ಧೈರ್ಯ ಶೌರ್ಯದಾರ್ಯಗಮನ ಮಾಯಂಗಳಿಂದ ||  
 ಮೂಲೋಕನುಂ ಗಣಿಸದಿರುವುದಂ ಕಂಡು ಮದ |  
 ದಾಲಸ್ಯದಿಂದ ಸಾಮಾನ್ಯ ಬುದ್ಧಿಯೊಳ್ಳಿದಿ |  
 ಬಾಲಸೂರ್ಯಪ್ರಭೆಯ ನೊಳಕೊಂಡ ಕವಿವರನ ಕೆಣಕದಿರಿ ತ್ವರಿತದಿಂದ || ೩ ||

ತಿಳಿಯದೆ ಬಲಾಬಲಗಳರಿಗಳಿದಿರೊಳು ಪೋಗೆ |  
 ಕೊಳುಗುಳದಿ ಗೆಲುವೆ ಸಮನಿಸದು ಧೀಮಂತರೇ |  
 ನೆಲದಿ ನಿಜಸಾಮರ್ಥ್ಯಮೆನಿಸಿದರ ಶೌರ್ಯಂಗಳರಿತಾತ್ಮಹಿತವನೆಸಗಿ ||  
 ನಿಲಯ ಕೈತಹುದುಚಿತಮದರಿಂದ ಮೆಚ್ಚರುಂ |  
 ದಳೆದು ನಿಜಕಾರ್ಯ ಕೈಗೊಡಿಬಹ ಮಾರ್ಗದೊಳ್ |  
 ತೊಳಲುವರೆನುತ್ತೊರೆದು ಬೀಳ್ಕೊಡಲ್ ಸೇನಾಗ್ರಯಾಯಿಗಳ್ ನಡೆದರೊಲಿದು || ೪ ||

ಪತಿಯ ನೇಮದಿ ಬಲೋದ್ಧತರಮಿತಬಲದೊಡನೆ |  
 ಸ್ತ್ರೀತಿಯಳ್ಳುವಂದದಿಂ ತ್ವರಿತದಿಂದೈತಂದು |  
 ವಿತತಮಧ್ಯಾಹ್ನ ಬಾಸ್ವರನಂತೆ ತೋರಣದೊಳಿಹ ಕಪೀಶ್ವರನ ಕಂಡು ||  
 ಕತಿಪಯ ಶರಂಗಳಿಂದಿಟ್ಟು ಬೊಬ್ಬಿಟ್ಟು ಮೇ |  
 ಣತಿಶಯದ ದಿತಿಸುತರು ದಶದಿಶೆಗಳಾಕ್ರಮಿಸಿ |  
 ಸತತ ಧಾರಾರೂಪ ಶಸ್ತ್ರದಾಸಾರಗಳ ಕರೆದರಾರ್ಭಟಿಗಳಿಂದ || ೫ ||

ಅಸುರರುದ್ಧತ ಬಾಣದಿಸುಗಿಯಿಂ ಕಪಿರಾಜ |  
 ನಸಮಧೈರ್ಯದಿ ನಭಸ್ಥಳಕಡರಿ ಬೊಬ್ಬಡುತ |  
 ವಸುಧೆಗಂ ಧುಮ್ನಿಕ್ಶಲಾಗ ದುರ್ಧರನ ರಥವಾಜಿ ಶರಚಾಪಂಗಳು ||  
 ಪೆಸರಿಲ್ಲದಂತಾಗೆ ಪದತಳದಿ ಸಿಲ್ಕುತಾ |  
 ಗಸುರ ಹುಡಿಹುಡಿಯಾದರದ ಕಂಡು ಕೋಪದಿಂ |  
 ಪೊಸಮನೆಯ ಕೋಲ್ಗಳಿಂದೊದಗಿದ ವಿರೂಪಾಕ್ಷ ಯೂಪಾಕ್ಷನತಿವೇಗದಿ

|| ೬ ||

ಬತ್ತೀಸಶಸ್ತ್ರಗಳಲಿಟ್ಟು ಬೊಬ್ಬೆಯನಿಟ್ಟು |  
 ಮತ್ತಸಿಯು ಶೂಲಪಟ್ಟಿಸ ಪರಶುಗಳಲಿದು |  
 ಬಿತ್ತರದ ಪರಿಘದಿಂ ಪೊಡೆಯೆ ಕಪಿಕುಲಚಕ್ರವರ್ತಿ ಕಡುಗೋಪದಿಂದ ||  
 ಕುತ್ತಿ ಕೆಡಪಿದನಿರ್ವರಂ ಧರೆಗೆ ಜವದಿಂದ |  
 ನೆತ್ತರೊರತೆಗಳು ಸಹ ಕೆಡೆಯೆ ಕಂಡಾ ರಾಕ್ಷ |  
 ಸೋತ್ತಮಂ ಕ್ರೋಧದಿಂ ಮುಳಿದು ಪಟ್ಟಿಸವಿಡಿದು ಸಿಡಿಲಂತೆ ಪೊಡೆದನಾಗ

|| ೭ ||

ಭಾಸಕರ್ಣನ ಕ್ರೂರಶೌರ್ಯದಾರ್ಭಟಿಯಿಂದ |  
 ಬೇಸರದೆ ಕಪಿರಾಯ ಖಗಪತಿಯೊಲಂಬರದೆ |  
 ಭಾಸಿಸುತಮುರಗಮಂ ಪಿಡಿಯೆ ಭೂತಳಕೆರಗುವಂತೆ ದಾನವನ ಪಿಡಿದು ||  
 ವಾಸಿಯಂ ಕೆಡಿಸಿ ಸೀಳ್ದಿಟ್ಟು ಪದನಖದಿಂದ |  
 ಮಾಸುರನ ಚಿಮ್ಮಿ ಮಗುಳಾಗವನಡರಿದನಿ |  
 ದೇಸು ಬಲಿಯೆಂದೆನಿಸಲಕ್ಕು ಭೂತಳದೊಳಾಕೇಸರಿತನೂಜಾತನು

|| ೮ ||

ಮಡಿಯೆ ಸೇನಾನಿಗಳು ಮತ್ತೆ ಶೂಲವನೊಂದ |  
 ಪಿಡಿದು ಬಲಮನ್ನೊರಸಿ ಮಗುಳೆ ಮತ್ತೇಭಗಳ |  
 ಪಿಡಿದು ಗಜಗಳ ಬಡಿದು ತುರಗದಿಂದಶ್ಯಗಳನಪ್ಪಳಿಸಿ ರಥಗಳಿಂದೆ ||  
 ಕೆಡಪಿ ತೇರ್ಗಳ ರಕ್ತಸರ ಬಡಿದು ಯೋಧರಂ |  
 ಕೆಡಪುತರೆನಿಮಿಷದೊಳ್ಳಡಿಯ ಹುಡಿಹುಡಿಗೈದು |  
 ಘುಡುಘುಡಿಸಿ ಮಗುಳೆಂದಿನಂತೆ ತೋರಣದಲ್ಲಿ ಕ್ಷುಲ್ಕಿದ ಮರುತಸುತನು

|| ೯ ||

ಬಲಸಮಗ್ರಂ ಮಹಾಬಲತನಯನಿಂ ಮಡಿದು |  
 ನೆಲದೊಳೊರಗಿದ ಪ್ರವೃತ್ತಿಯ ಕೇಳಿ ದಶಕಂಠ |  
 ಬಲರಾದ್ರ ವೇರ್ಚುಗೆಯೊಳೆಡಬಲನ ನೋಡುತ್ತ ಮಹಿತವಿಕ್ರಮಿತನಯನ ||  
 ಕಲಿಗಳರಸಾಕ್ಷನಂ ನಿಟ್ಟಿಸಿದ ಮಾತುರದೊ |  
 ಳಲಘು ಬಲನೈತಂದು ಪದಸರೋಜಕೆ ನಮಿಸಿ |  
 ಕೆಲಬಲದ ಪಿರಿಯರಿಂದಾಶಿಷಂಗಳನಾಂತು ಸಮರಕಂ ಪೊರಮಟ್ಟನು

|| ೧೦ ||

ನರವಾಹನನ ತೇರ ಪೊರೆಯಲಿರುಕುವ ಪರಿಯ |  
 ಸುರುಚಿರ ಶತಾಂಗ ಪೂರ್ವಾರ್ಜಿತ ತಪಃಫಲದಿ |  
 ಬರಲು ಮನಿಮಯ ಚಿತ್ರಬಾಲಸೂರ್ಯಪ್ರಭಾಧಾಳಧಳೈದೆ ತೋರಲು ||  
 ಹರ ಸಮಾನ ಬಲಾಧ್ಯನಕ್ಷಯಕುಮಾರಕಂ |  
 ಹರುಷದಿಂ ಬಲವಂದು ಪೊಂದೇರನಡರಿ ಬಂ |  
 ಧುರದ ವಿಕ್ರಮದಿಂದ ಚಿತ್ರಕಾರ್ತುಕವಿಡಿದು ಸಮರಕ್ಕೆ ತಂದನೊಲಿದು

|| ೧೧ ||

ಕರಿತುರಗರಥಪದಾತಿಗಳಾಗ ಸಂಗ್ರಾಮ |  
 ಧರಣಿಗೈದುದು 1 ಪೃಥ್ವಿ ಬೆಸಲಾದ ಮಾಳ್ಕೆಯೊಳು |  
 ಧುರವಿಜಯ ಯೋಧರೈತಂದರಗಣಿತನಾಗಿ ಸಕಲಶಸ್ತ್ರಾಸ್ತ್ರವಿಡಿದು ||  
 ಪುರದೊಳೆಸೆದಿಹಬಲಚತುರ್ಭಾಗದೊಳಗೊಂದು |  
 ಕರಿಘಟೆ ಸಮೇತಮೈತಂದುದೇನೆಂಬಿನಾ |  
 ಪರಿಯ ದುಂದುಭಿ ಕಹಳೆ ಕಾಂಸ್ಯಸುಷಿರಂ ವೀರವಾಡ್ಯಗಳ್ ಭರಿತನಾಗೆ || ೧೨ ||  
 ನಾದಮಯವಾದುದೆಣ್ಣೆಸೆ ದೇವಸಮುದಯ |  
 ಕ್ಯಾದುದತಿಭಯ ಧರಾವಲಯ ನಡುಗಿತು ಶೈಲ |  
 ಮೇದುರಾಂಬುಧಿ ಚಲಿತನಾದುದು ಬಲೋದ್ಧತದ ಪಾದಘಟ್ಟಣೆಗಳಿಂದ ||  
 ಭೂಧರಂಗಳು ನಡೆದು ಬರ್ಪವೊ ಬಲಾಹಕಂ |  
 ಮೋದ ಮೇಲ್ಪುರಿದೈದಿ ದಿನಪನಂ ಕವಿವಂತೆ |  
 ಕ್ರೋಧದಿಂ ದೈತ್ಯಬಲಸಹಿತಮುಕ್ತಂ ಬಂದ ಕಪಿಯ ಪಿಡಿನಲ್ತಿಯಿಂದ || ೧೩ ||  
 ಮುಂದುವರಿದೈತಪ್ಪ ಮದಗಜಂಗಳ ಮೊರೆವ |  
 ಬಂಧುರಸ್ತನದುರುಶತಾಂಗಹೂಂಕೃತಿ ಗೈವ |  
 ಸೈಂಧವನಿವಹದ ಹೇಷಾರವದೊಳಾರ್ಭಟಪ ವೀರ ಸಮುದಾಯದಿಂದ ||  
 ದುಂದುಭಿಯ ಧ್ವನಿಗಳೆಂ ಭೂತಳಂ ಕಂಪಿಸುವೊ |  
 ಲಂಘಕಾಸುರನಧಟೆ ನಿಲಿಪ ರಣಪಂಡಿತರ |  
 ನೈಂದಮೈತಂದು ತೋರಣದಗ್ರದೊಳ್ಳೆರೆವ ಪ್ಲವಗಪತಿಯಂ ಕಂಡರು || ೧೪ ||  
 ಉದಯಗಿರಿಯಗ್ರದೊಳಗೆಸೆವ ರವಿಯಂದದಿಂ |  
 ಕದನಮಂ ಬಯಸಿ ಕುಳ್ಳಿದ್ ಕಪಿನಾಯಕನ |  
 ಪದವ ಕಾಣುತಮುಕ್ತನತಿ ಕೋಪದೃಷ್ಟಿಯಿಂದೀಕ್ಷಿಸುತ ಜರೆದನಾಗ ||  
 ಪದುಮುಜಾಧ್ಯರು ಕನಸಿಲೆಣೆಕೆಗೆಯ್ಯದ ದೈತ್ಯ |  
 ಸದನಮಂ ಪೊಕ್ಕೆ ಮದಮುಖ ಪಿಡಿದು ಚೇಷ್ಟೆಗಳ |  
 ಸದನಕಪಿ ಮಗುಳ್ಳೆಲ್ಲಿ ಪೋಪೆ ಮುಂಗಾಣದಲಶಕ್ತ ದುರ್ಜನಕೆಳಸಿದೆ || ೧೫ ||  
 ವನಪಾಲಕರ ನಾಲ್ಪರಂ ವಧಿಸಿ ವಿಟಪಿಗಳ |  
 ಘನತೆಯಂ ಮುರಿದಿಟ್ಟು ಪ್ರಾಸಾದಮಂ ಕೆಡಪಿ |  
 ದಿನಿತು ಮಾತ್ರಕೆ ಸುರಾಸುರರಾಜಿಯೊಳು ನಿನಗೆ ಸದೃಶಮಿಲ್ಲಿನುತ ತಿಳಿದೆ ||  
 ಇನವಿಕ್ರಮಗಳೆಡೆಯೊಳಂಟೆ ಕೈಗುಣಗಳಂ |  
 ಬಿನದಮಂ ಕಾಣದೀ ದುರ್ಮೇಧೆ ಸಮನಿಸಿತು |  
 ನಿನಗಿಂದನವಸರದೊಳಹುದು ಭೋಜನ ಕಪಿಪ್ರವರ ನೋಡೆನುತೆಚ್ಚನು || ೧೬ ||  
 ಚತುರತೆಯ ಪುಂಖಾನುಪುಂಖ ಬಾಲಕನೆಸುಗೆ |  
 ಯತಿಶಯದಿ ಭೂನಭಸ್ಥಲಮೇಕಮೆನಿಸಿಯುಡು |  
 ತತಿಗಳೆನಲಿನಶಶಿಗಳುಂ ತೋರೆ ಮಾರುತಂ ಚಲಿಸದಿರಲವ್ರಿ ನಡುಗೆ ||  
 ವಿತತ ಸಮರವ ಕಾಣುತಮರಮುನಿಸಂದೋಹ |  
 ವತಿಭೀತಿಯಿಂದ ತಲ್ಲಣಿಸುತಿರೆ ರಕ್ತಸರ |  
 ಪತಿ ಕೋಪದಿಂ ಮೂರುಬಾಣದಿಂದೆಚ್ಚನಾ ಕಪಿವೀರನಂ ಜವದೊಳು || ೧೭ ||

ಶರಣತಿಗೆ ಪನೆಯೊಡೆದು ಪೂತ ಮುಳ್ಳುತ್ತುಗದ |  
 ತೆರನಾದುದಂಗವಾಕ್ಷಣದಿ ಕಪಿವರ ಕೋಪ |  
 ಭರದಿಂದ ಪಲೊರೆದು ಕಿಡಿಗರೆವ ನೇತ್ರಯುಗದಿಂ ನೋಡಿ ಗರ್ಜಿಸುತ್ತಂ ||  
 ಶರಣಾರ್ಥಮಂ ಕುನಾರಾಕ್ಷನಿಸುಗೆಯ ಶಸ್ತ್ರ |  
 ಕರಲಾಘವಂಗಳಂ ನಹಿಸಲಸದಳವಾಗಿ |  
 ದರಿಗಳಗ್ರೇಸರಂ ನಾಲ್ಪಿಸೆಯ ನಿಟ್ಟಿಸುತ ರೋಷದಿಂ ಘಡುಘಡಿಸಿದಂ || ೧೮ ||

ಬಳಸುತನ ಬಾಣಪ್ರಹಾರದಿಂ ಲೋಹಿತದ |  
 ಜಳದೊರತೆಯಾದುದಂಗಂಗಳಲಿ ನಿಂದು |  
 ಕೊಳುಗಳದಿ ನಿರ್ವಹಿಸಲಳವಲ್ಲದಾಗಸದ ಗಮನಮಂ ತಿಳಿದು ಬೇಗ ||  
 ಜಳದ ಮೊಳಗುವ ತೆರದೊಳುಲಿದು ಖೇಚರಕಡರಿ |  
 ಸುಳಿದವಿದ್ಯುನ್ನಿ ಭಾಕ್ಯತಿಯಿಂದ ರಕ್ತನನ |  
 ತುಳಿವರಿಚ್ಚೈಸಿ ವಿನತಾಸುತಂ ವ್ಯಾಳಕುಲಮಂ ಪಿಡಿಯಲವ್ವಳಿವೊಲು || ೧೯ ||

ಗರುಡನಂದದಿ ಗಗನದೊಳ್ಳರಿಪ ಮರುತಜನ |  
 ಪಯ ಕಂಡಕ್ಷ ಶರಪಂಜರನ ಬಲಿದನಂ |  
 ಬರಮೆಲ್ಲ ಸುಲಭದಿಂ ಕೈವಶತೆಯಾದಂತೆ ತೋರುತಿರೆ ರೋಷವಿಡಿದು ||  
 ಖರತರದ ನಾರಾಚ ಪುರಾರ್ಥಚಂದ್ರಗಳ |  
 ನೆರವಿಯ ಪ್ರಯೋಗಿಸುತ ಕ್ರೀಡಾಪ್ರಗವನಿಡುವ |  
 ವರನಿಲಾಯದ ರಚನೆಗೈದುಂ ಮರುನ್ಮಾರ್ಗ ಸಂರೋಧಮಪ್ಪಂದದೆ || ೨೦ ||

ನೆಲದಿ ನಿಲುಪರಸಾಧ್ಯಮಂಬರವ ಮಾರ್ಗದೊಳು |  
 ಚಲಿಸೆ ದುಸ್ಸಾಧ್ಯ ಮುಂಗಡೆಯೆ ಸುಳಿದಾಡುವಡಿ |  
 ಕೊಲದಳಿಯ ದೈತ್ಯಸುತನಪ್ರತಿಮನಾಹಸಿಕ ಬಲಿಗಳಗ್ರೇಸರನಲೆ ||  
 ಜಲಜಬಾಂಧವಕುಲಾಧಿಪಗಂತು ಜಯಲಕ್ಷ್ಮಿ |  
 ಯೊಲಿದಪಳೊ ಶಿವಶಿವಯೆನುತ್ತ ಚಾರಣ ಮಾನಿ |  
 ಕಲಿತವಿಚಿತ್ತೆಯಿಂ ಕಂಪಿಸುತಮೈದಿದರು ರಣನ ನಿಟ್ಟಿಸಲಮ್ಮದೆ || ೨೧ ||

ಪಾರಲಳವಲ್ಲ ಮತ್ತಾಜಿಯೊಳು ಗೆಲಲೆಂದು !  
 ತೂರಲ್ಪಶಕ್ಯ ಜನ್ಮನ ಮುದದೊಳಾರ್ಜಿಸಿದ |  
 ತೋರಬಲದಿಂ ದೈತ್ಯಸುತನಧಟು ಪೆರ್ಚುತಿದೆ ದವಿಯುಂಡ ಪಾಪಕನೊಲು ||  
 ಆರುಭಟೆಯಂ ನಿಲಿಸದಿರೆ ತ್ರಿಲೋಕವನೊಮ್ಮೆ |  
 ಸೇರಿಸುವನುದಕದೊಳಗಿಂದಿವನ ಸಂಹರಿಸಿ |  
 ಚಾರಣಾಡಿಗಳಿಗತಿಯರದ ಸಂತಸಮಿವನೆನಿಸುತುಲಿದ ಮರುತಸುತನು || ೨೨ ||

ಎಂದತುಲವಿಕ್ರಮದೊಳಕ್ಷನ ರತಾಂಗಾಗ್ರ |  
 ಕಂದು ಧುಮ್ಮಿಕ್ಕಿದಂ ರಥವಾಜಿ ಸಾರಥಿಗ |  
 ಳೊಂದೆ ನಿಮಿಷದೊಳು ಹುಡುಡಿಯಾಗಿ ಭೂತಳದಿ ಕೆಡಯಲಕ್ಷಂ ರೋಷದಿ ||  
 ಮಂದಲಿಸುತನ್ನೆಗಂ ಮರುಕೊಳಿಸಿ ಮತ್ತೊಂದು |  
 ಸ್ಯಂದನನೇರ್ವನುಲಸಂಭೂತಗಿದಿರಾಗಿ |  
 ಸಂಧಿಸಿದ ಭೂವೈದ್ಯನು ಮಂಡಲಗಿಲ್ಲೆಂಬ ಮಾಳ್ಕೆಯೊಳ್ಳಣಗರೆಯುತೆ || ೨೩ ||

ಆದುದದ್ಭುತ ಸುರಾಸುರಯುದ್ಧಮಾನೆಲದೊ |  
 ಳಾದುದತಿ ಘೋರಭೀಕರ ರಣಾಂಗಣಮಸುರ |  
 ಕಾದಿದಂ ನಮುಚಿಜಂಭಾಸುರಾದಿಗಳಿಗೆ ನಾಲ್ವಡಿಯೆನಲ್ತೆ ಧುರದೆ ||  
 ಭೇದನಂಗೈವರೊಳವೊಗಲು ಸೂಚಿಸದಾಯ್ತು |  
 ಹಾದಿ ಪಪಮಾನಜಗೆ ಶತ್ರುನಿಗ್ರಹವಂತಿ |  
 ಯಾದುದರೆನಿಮಿಷ ಗಗನಾಂಗಣದಿ ರೋಷದಿಂ ನಿಟ್ಟಿಸಿದನಾ ಧೈತ್ಯನಾ

|| ೨೪ ||

ಅನಿತರೊಳಗುತ್ತಾಹ ಒರ್ಚಿಬರೆ ಮಾನಸಕೆ |  
 ಹನುಮನತಿವೇಗದಿಂ ಸುಶ್ಚನಂದದೊಳೆರಗಿ |  
 ಹನನಗೈದಂ ರಥವನಸುರಪಡಿ ರಥದಿಂದಮಾತೇರನುಂ ಖಂಡಿಸೆ ||  
 ಘನವಿಕ್ರಮಂ ಪುನಃಸ್ಯಂದನದೊಳ್ಳೈತರಲು |  
 ಕಿಸಿಸಿಂದಮದ ಮುರಿವೃತ್ತಿ ಪರಿಯಲುಡಿದ ರಥ |  
 ಮಿನಿಸೆಂದು ಲೆಕ್ಕಿಸುಸರಳವಲ್ಲವಾದುದಾ ಕೊಳುಗುಳದೊಳೇನೆಂಬೆನು

|| ೨೫ ||

ತೇರುಳಿದು ಬಿಲೊಂಡು ಶರಗಳಿಂದಿಡಲಸುರ |  
 ಭಾರಿಯ ಧನುರ್ಭಗ್ನಮಾಗೆ ಗದೆಯಂ ಕೊಂಡು |  
 ಸೂರಿಯನ ಮಂದೇಹದಾನವರ್ತರುಬುಸಂತತಿ ಕೋಪದಿಂ ಪ್ರೊಡೆಯಲು ||  
 ಕ್ರೂರ ದಾನವ ಗದಾಹತಿಯಿಂದ ಡೆಂಡಣಿಸಿ |  
 ಮಾರುತಾತ್ಮಜನಾಗನವನಡಿರಿ ಚರಿಸಿದಂ |  
 ಚಾರಣರ ಪಥದಿ ಭೂತಳವನಾಪೈವೃತ್ತ ರೋಷತಾಮ್ರಾಕ್ಷನಾಗಿ

|| ೨೬ ||

ಪರಿಪರಿಯುಪಾಯಗಳ ನೆರೆಹಿದರು ರಕ್ತಸಂ |  
 ಧುರದಿ ವಶಮಾಗದಿರೆ ಮಾರುತಿಯು ಕೋಪದಿಂ |  
 ಬರಸಿಡಿಲು ಗಿರಿತಿಖರಕೆರಗುವಂದದಿ ನಭಸ್ಥಳದಿಂದಮುಕ್ತ ನೆಡೆಗೆ ||  
 ಭರದಿಂದಮೆರಗಿ ಪದಗಳೆರಗಿ ಬಾನೆಡೆಗೆ |  
 ತ್ವರಿತದಿಂ ನಡೆದು ನಬದಿಂ ಬಗಿದು ರೋಷದಿಂ |  
 ತಿರುಹಿ ತಿರೆಗಿಟ್ಟು ಮೆಟ್ಟಿದ ಚೂರ್ಣಮುಪ್ಪಂತದೇಂ ಪೇಕ್ಷೆನದ್ಭುತವನು

|| ೨೭ ||

ಪದದಿಂದಮೊರಸುತಕ್ಷನ ಸಮಾಪ್ತಿಂಗೈದು |  
 ಕದನದೊಳು ಮಾರಾಂತ ರಕ್ತಸರ ಯೋಧರಂ |  
 ಸದೆದು ಕರಿಹಯರಥಂ ಕಾಲಾಳು ಮೇಲಾಳುಗಳ ಸೀಳ್ತುಬಿಸುಟು ಬೇಗ ||  
 ಬೆದರಿಸಿದನಾ ನಗರಿಯಂ ಕಲ್ಪರುದ್ರನೊಲು |  
 ಬೆದರಿದುದು ನೆರೆದ ಸುಮನಸರ ಜಂಗುಳಿ ಮಹಾ |  
 ಕದನದಾಟೋಪಮಂ ನಿಟ್ಟಿಸುಸರಳವಲ್ಲಮತಿಘೋರ ಭೀಕರವನು

|| ೨೮ ||

ಬಲಸಮಗ್ರಂ ಮಡಿಯೆಲೊರ್ವರಿಲ್ಲದ ತೆರದಿ |  
 ಗೆಲುಮೆಯಿಂ ಪವನಸುತನುದಯಸ್ಥ ರವಿಯಂತೆ |  
 ನಲವಿಂದ ತೋರಣದಿ ಕುಳ್ಳಿದು ನಾಲ್ಪೆಸೆಯ ನೋಡಿದಂ ಕೋಪದಿಂದೆ ||  
 ಕಲಿದೈತ್ಯನಂದನಂ ಮಡಿಯೆ ಗ್ರಾಮದೊಳುಳ್ಳ |  
 ಬಲಮೆಲ್ಲ ಬೆದರಿ ಕಂಗೆಟ್ಟು ಕಾತರವಟ್ಟು |  
 ಪಲುಬುತ್ತಮೈತಂದರಸುರೇಶನೆಸಿದಿರ್ಪ ವೋಲಗದ ಶಾಲೆಗಾಗ

|| ೨೯ ||





## ಹದಿನಾರನೆಯ ಸಂಧಿ

ಸೂಚನೆ || ಸರಸಿಜಾಸನಸಿತ್ತ ವರವ ಮನ್ನಣೆಗೈದು |  
 ದುರುಳರಕ್ಕಸರೊಡನೆ ಪ್ರಾಕೃತೋಪಮನೆನಿಸಿ |  
 ತ್ವರಿತದಿಂದೈತಂದು ದಶಶಿರನ ಸಭೆಯೊಳಾರಾಜಿಸಿದ ಕಪಿವೀರನು ||

ಸಮರ ದುರ್ಜಯನಕ್ಷನಳಿದ ವಾರ್ತೆಯ ಕಪಿ |  
 ಭ್ರಮಣೆಯಾರ್ಭಟಿಯನೆಲ್ಲವ ನಾಗರರ್ತಿಳುಪ |  
 ಲಮರವೈರಿಯು ಕೋಪದಿಂದ ಭೋರ್ಮೊರೆವುತ್ತ ಮಿಂದ್ರಜಿತುವನ್ನು ನೋಡಿ ||  
 ವಿಮಲಸಾಂತ್ವನಪೂರ್ವವಾಣಿಯಿಂದಂ ಕರೆದು |  
 ಕ್ರಮವ ವಿಸ್ತರಿಸಿ ಮುಂದಷ್ಟು ಕಾರ್ಯಾಂತರದ |  
 ಸಮತಿಯಂ ಪೇಳಲನುಗೈದ ಪ್ಲವಗಾಧಿಪನ ಪಿಡಿವಡೆ ನಗೆಂದ್ರಜಾತೆ || ೧ ||

ನೀನಪ್ಪಶಸ್ತ್ರವಿಧಸಂತತಿಯೊಳಗ್ರಭವ |  
 ನೀನಮರರಸುರಕುಲ ಮರ್ದನ ಮಹಾವೀರ |  
 ಸೂನಾಪ್ತ ಜನಕನಗಜಾರಮಣಕಮಲಭವ ಮುಖ್ಯ ವಿಕ್ರಮಿಗಳೆಡೆಯ ||  
 ಆನಂದನುತಿಸಾತ್ರ ನಿಜತಪೋಬಲದಿ ಸ |  
 ನ್ಯಾನಗೊಳಿಸುತ ಕಮಲಭವನಿಂದ ಶರಮಾಂತ |  
 ಭಾಸುತೇಜೋನಿಧಿ ಕುಮಾರ ಮಸ್ತಕಮಣಿಯೆ ಭಾರೆಂದು ಕರೆದನಾಗ || ೨ ||

ಧುರದೊಳು ಸುರಾಸುರರ ನೆರವಿಯುಮರೇಂದ್ರನಂ |  
 ಮರೆಗೊಂಡು ಬಂದು ನಿನ್ನ ದಿರಿನೊಳ್ ನಿರ್ವಹಿಸ |  
 ಲಂದು ದಯದಿಂದೊರ್ವರಂ ಸಲಹೆ ಚತುರದಶ ಭುವನದೊಳು ನೋಳ್ವರಿಲ್ಲ ||  
 ಪರಿಪರಿಯ ಮಾಯೋಪವಿಕ್ರಮೋಪಕ್ರಮಗ |  
 ಳರವಖಿಲದೇಶಕಾಲವಿಭಾಗ ಸಂತತಿಗ |  
 ಳರಿತ ವಿಚ್ಛೈಕವೀರನೆನುತ್ತಮುಸಿರುವೆಂ ತಿಳಿದೆಸಗು ಕಜ್ಜಗಳನು || ೩ ||

ನಿನಗೆ ಮಾರ್ಮಲೆವ ಸಂಗರಮಿಲ್ಲ ನಿನ್ನ ಸ್ತ |  
 ದನುವ ನಿಟ್ಟಿಸುವ ವಿಕ್ರಮರಿಲ್ಲ ಬಂಡಣದಿ |  
 ಮಿನುಗುವಾ ಪರಿಯತಿಳಿದವರಿಲ್ಲಮಿದುಸಿದ್ಧಮಸಮ ತಪದಿಂ ಧೈರ್ಯದೆ ||  
 ಯೆನಗೆ ಸಮ ಪೈನಾಕಪಾಣಿಯಾದರು ಧುರದಿ |  
 ನಿನಗಿದಿರು ಬರ್ಪರುಂಟೇ ತಾತ ನೀನಿರ್ದು |  
 ಜನಿತಮಾದದ್ವೈತವನಾಲಿಪುದು ಹುಲುಕಪಿಯ ದೆಸೆಯಿಂದಮಾ ನಗರದೆ || ೪ ||

ವೀರಕಿಂಕರರೆಲ್ಲಮಡಿದರು ಪ್ರಹಸ್ತಸುತ |  
 ರಾರುಭಟೆ ಶಮೆಯಾಯ್ತು ಮಂತ್ರಿಸುತರೇಳ್ವರುಂ |  
 ಧಾರಣಿಯೊಳುಂ ಕೆಡೆವರಲೈ ಸೇನಾನಿಗಳ ಕುರುಹಿಲ್ಲದಾಯ್ತು ಬಲದ ||  
 ಭಾರಣೆಯು ಕುಗ್ಗಿದುದು ಸಾರ ನೀನೊರ್ವ ವಿ |  
 ಸ್ತಾರ ವಿಕ್ರಮನಿರ್ವೆಯಲ್ಲದಿತರರ ಶಕ್ತಿ |  
 ತೋರದೆನ್ನಯ ಮನಕೆ ತನಯ ಕೇಳಾರ್ಯ ಸಂಸ್ಥಿತಿಗಳಭಿವರ್ಣಿಸುವೆನು || ೫ ||

ಬಂದು ಭಯದಿಂದ ಸುರಪತಿಗೆರಗಿ ರಕ್ತಸರ |  
 ವೃಂದ ಬಿನ್ನ ಪಗೈದುದೆಲೆ ದೇವ ಪೋದುದಾ |  
 ನಂದನಂ ಚೈತ್ರಪ್ರಾಸಾದ ಭೂಸಮನಾಯ್ತು ವನಪಾಲರುಂ ಮಡಿದರು ||  
 ಸಂದುಹೋದರು ಕಿಂಕರಾಶೀತಿಸಾಹಸ್ರ |  
 ಬಂಧುರದ ಬಲಿ ಪ್ರಹಸ್ತಾತ್ಮಜಂ ಹತನಾದ |  
 ನಿಂದೆ ಸೇನಾಪತಿಗಳೈವರುಂ ಮಡಿದರಾ ಮಂತ್ರಿಸುತರೇಚ್ಚರಳಿದು || ೨೦ ||  
 ಅತುಲಬಲದಿಂ ಪೋಗಿ ವಿತತ ಧುರದೊಳು ಮಡಿದ |  
 ಶತಮಖ ಪ್ರಮುಖ ಜಿತನಕ್ಷನಾದದ್ಭುತವ |  
 ತುತಿಪಲೆಂತಳವಹುದು ಕಪಿರೂಪನಾಂತ ಹರಹರಿವಿರಿಂಚಿಗಳಲ್ಲದೆ ||  
 ಕ್ಷಿತಿಯೋಳಿಪರಿಯ ವೀರರ ಕಂಡುದುಂಟೆ ಭೂ |  
 ಪತಿ ವಿಚಾರಿಸದಿರಲು ನಗರ ಜಲರಾಶಿಯೊಳು |  
 ಮತಿಯುಳಿದು ಮುಳುಗದಿರದೆನ್ನುತ್ತ ದೂರಿದರು ಪುರನಿವಾಸಿಗಳೆಲ್ಲರು || ೨೧ ||  
 ಬಗೆದನೇ ದೈತ್ಯಬಲ ಬಲವನರೆನಿಮಿಷದೊಳು |  
 ಮಿಗೆ ಲೀಲೆಯಿಂ ಸೀಳ್ದು ಮಗುಳೆಂದಿನಂದದಿಂ |  
 ನಗುತ ತೋರಣವೇರ್ದು ಕುಳ್ಳಿದು ಸುಗ್ರೀವ ಸೌಮಿತ್ರಿ ರಘುವೀರನ ||  
 ಬಗೆ ಬಗೆಯ ವಿಕ್ರಮಗಳಂ ಪೊಗಳುತಿರ್ಪನವ |  
 ಯುಗದಂತ್ಯದೊಳ್ ಜನಿಪ ಕಾಲನಲ್ಲದೆ ಕಪಿಯ |  
 ಬಗೆಯೆನ್ನ ಕೂಡದೆಲೆದೇವ ಭಯದಿಂ ಮುಕ್ತರೆನೆ ಸುಳಿದ ದಾನವರನು || ೨೨ ||  
 ಪೋದುದಿಂದಿಗೆ ಬಲಚತುರ್ಭಾಗದೊಳಗೊಂದು |  
 ಮೇದುರದ ವಿಕ್ರಮಂ ಪೆರ್ಚಿಬರುತಿರೆ ಪ್ಲವಗ |  
 ಯೋಧಪಂ ಕಾಳಗಕೆ ಬರುವ ವೀರರನಿದಿರನೋಡುತಿಹನತಿಕೋಪದಿ ||  
 ಈ ಧರಾಧರವ ಕಿಶ್ಕಿತ್ತಿ ಕೊಂಡೊಯ್ವನವ |  
 ಭೇದಿಸುವ ದೈತ್ಯ ಸಂಕುಲಕೆ ಕಾಲಾಗ್ನಿಯಂ |  
 ತಾದನೆಂದರಿದು ಬೇಗದಿ ನಗರಮಂ ಸಲಹು ದೈತ್ಯೇಂದ್ರ ಚಿಚ್ಚರದೊಳು || ೨೩ ||  
 ನಡುಗುತಿದೆ ಯೋಧರುಗ್ಗಡ ಪಡೆಯ ಹಾದಿಯಂ |  
 ಪಿಡಿವುದಲ್ಲದೆ ಯುದ್ಧ ರಂಗದೊಳು ಮಾರ್ಮಲೆತು |  
 ತುಡುಕುವರ ಕಾಣೆನಭಯವನೀವ ಶೌರ್ಯಯುತರಂ ಕೇಳ್ವುದಿಲ್ಲ ಜಗದೆ ||  
 ಒಡೆಯ ನೀಂ ಕರುಣದಿಂ ಪಾಲಿಪುದು ಸಂತತಿಯ |  
 ಕಡುಭೀತಿಯಂ ಬಿಡಿಸಿ ಕಲಹಿಸ ಪ್ಲವಂಗಮನ |  
 ಪಿಡಿಯಲಿಚ್ಛೈಸನುತಮುಖಿಲ ಜನರುಂ ಪೇಳ್ವರಾ ಪಂಕ್ತಿ ಕಾತನಿಗೆ || ೨೪ ||  
 ಭೀಮಾಟ್ಟಹಾಸದಿಂದೆಸೆವ ಕಪಿಚಕ್ರೇಶ |  
 ನಾ ಮಹಾಶೌರ್ಯಮಂ ಲಾಲಿಸುತ ಸಂವರ್ತ |  
 ಕಾಸುಹರನಂದದಿಂ ಕಂಗಳೊಳ್ಳಿಡಿಗಳಂ ಕರೆಯುತ್ತ ದಶಮೌಳಿಯು ||  
 ಧೀಮಂತನಂಗೈದು ದಿವಿಜದಲ್ಲಣನ ಸು |  
 ತ್ರಾಮವೈರಿಯ ನೋಡಿ ಪ್ರೀತಿಯಿಂ ಕರೆದೆಂದ |  
 ರಾಮಪುರದರಸನನುಚರನ ಪಿಡಿಹಹುದೆನುತ ಕಿಡಿಯಿಡುವ ಕೋಪದಿಂದ || ೨೫ ||

ಹದಿನೈದನೆಯ ಸಂಧಿ ಸಮಾಪ್ತಂ

## ಹದಿನಾರನೆಯ ಸಂಧಿ

ಸೂಚನೆ || ಸರಸಿಜಾಸನಸಿತ್ತ ವರನ ಮನ್ನಣೆಗೈದು |  
 ದುರುಳರಕ್ಕನರೊಡನೆ ಪ್ರಾಕೃತೋಪಮನೆನಿಸಿ |  
 ತ್ವರಿತದಿಂದೈತಂದು ದಶಶಿರನ ಸಭೆಯೊಳಾರಾಜಿಸಿದ ಕಪಿವೀರನು ||

ಸಮರ ದುರ್ಜಯನಕ್ಷನಳಿದ ವಾರ್ತೆಯ ಕಪಿ |  
 ಭ್ರಮಣೆಯಾರ್ಭಟಿಯನೆಲ್ಲವ ನಾಗರತಿಳುಪ |  
 ಲಮರವೈರಿಯು ಕೋಪದಿಂದ ಭೋರ್ಮೊರೆವುತ್ತಮಿದ್ರಜಿತನನ್ನು ನೋಡಿ ||  
 ವಿಮಲಸಾಂತ್ವನಪೂರ್ವವಾಣಿಯಿಂದಂ ಕರೆದು |  
 ಕ್ರಮನ ವಿಸ್ತರಿಸಿ ಮುಂದಪ್ಪ ಕಾರ್ಯಾಂತರದ |  
 ಸಮತೆಯಂ ಪೇಳಲನುಗೈದ ಪ್ಲವಗಾಧಿಪನ ಪಿಡಿವಡಿ ನಗೆಂದ್ರಜಾತಿ || ೧ ||

ನೀನಸ್ತಶಸ್ತ್ರವಿಧಸಂತತಿಯೊಳಗ್ರಭವ |  
 ನೀನಮರರಸುರಕುಲ ಮರ್ದನ ಮಹಾವೀರ |  
 ಸೂನಾಸ್ತ್ರ ಜನಕನಗಜಾರಮಣಕಮಲಭವ ಮುಖ್ಯ ವಿಕ್ರಮಿಗಳೆಡೆಯ ||  
 ಆನಂದನುತಿಪಾತ್ರ ನಿಜತಪೋಬಲದಿ ಸ |  
 ನ್ಯಾನಗೊಳಿಸುತ ಕಮಲಭವನಿಂದ ಶರಮಾಂತ |  
 ಭಾಸುತೇಜೋನಿಧಿ ಕುಮಾರ ಮಸ್ತಕಮಣಿಯೆ ಬಾರೆಂದು ಕರೆದನಾಗ || ೨ ||

ಧುರದೊಳು ಸುರಾಸುರರ ನೆರವಿಯಮರೇಂದ್ರನಂ |  
 ಮರೆಗೊಂಡು ಬಂದು ನಿನ್ನಿ ದಿರಿನೊಳ್ ನಿರ್ವಹಿಸ |  
 ಲರಿದು ದಯದಿಂದೊರ್ವರಂ ಸಲಹೆ ಚತುರದತ ಭುವನದೊಳು ನೋಳ್ವರಿಲ್ಲ ||  
 ಪರಿಪರಿಯ ಮಾಯೋಪವಿಕ್ರಮೋಪಕ್ರಮಗ |  
 ಳಿರವಖಿಲದೇಶಕಾಲವಿಭಾಗ ಸಂತತಿಗ |  
 ಳರಿತ ವಿಶ್ವೈಕವೀರನೆನುತ್ತಮುಸಿರುವೆಂ ತಿಳಿದೆಸಗು ಕಜ್ಜಗಳನು || ೩ ||

ನಿನಗೆ ಮಾರ್ಮಲೆನ ಸಂಗರಮಿಲ್ಲ ನಿನ್ನಸ್ತ್ರ |  
 ದನುವ ನಿಟ್ಟಿಸುವ ವಿಕ್ರಮರಿಲ್ಲ ಬಂಡಣದೆ |  
 ಮಿನುಗುವಾ ಪರಿಯತಿಳಿದವರಿಲ್ಲಮಿದುಸಿದ್ಧಮಸಮ ತಪದಿಂ ಧೈರ್ಯದೆ ||  
 ಯೆನಗೆ ಸಮ ವೈನಾಕಪಾಣಿಯಾದರು ಧುರದಿ |  
 ನಿನಗಿದಿರು ಬರ್ಪರುಂಟೇ ತಾತ ನೀನಿರ್ದು |  
 ಜನಿತಮಾದದ್ಭುತವನಾಲಿಪುದು ಹುಲುಕಪಿಯ ದೆಸೆಯಿಂದಮಾ ನಗರದೆ || ೪ ||

ವೀರಕಿಂಕರರೆಲ್ಲಮಡಿದರು ಪ್ರಹಸ್ತಸುತ |  
 ರಾರುಭಟೆ ಶಮೆಯಾಯ್ತು ಮಂತ್ರಿಸುತರೇಳ್ವರುಂ |  
 ಧಾರಣೆಯೊಳುಂ ಕೆಡೆವರಲೈ ಸೇನಾನಿಗಳ ಕುರುಹಿಲ್ಲದಾಯ್ತು ಬಲದ ||  
 ಭಾರಣೆಯು ಕುಗ್ಗಿದುದು ಸಾರ ನೀನೊರ್ವ ವಿ |  
 ಸ್ತಾರ ವಿಕ್ರಮನಿರ್ವೆಯಲ್ಲದಿತರರ ಶಕ್ತಿ |  
 ತೋರದೆನ್ನಯ ಮನಕೆ ತನಯ ಕೇಳ್ಯಾರ್ಯ ಸಂಸ್ಥಿ ತಿಗಳಭಿವರ್ಣಿಸುವೆನು || ೫ ||

ಬಲದಾಧ್ಯತೆಗಳಿಂದ ಚ್ಯುತನೆನಿಸನಮರೇಂದ್ರ |  
 ಕುಲಿಶ ಸಾರಾಯುಧಗಳಿಂದಲುಂ ಕ್ಷತನೆನಿಸ |  
 ನಲಘು ಗಮನದಿ ಪಿಡಿಯಲಪ್ಪಳಿಸಲುಂ ಸಿಲ್ಪನವ ಮಹಾಬಲಶ್ಚನು ||  
 ಬಲಿಗಳಿಂ ಸರನಾಗನಗ್ನಿ ದೇಶೀಯನತಿ |  
 ಬಲಿಯೆನುತಮೆಚ್ಚತ್ತು ಭವದಾತ್ಮರಕ್ಷಣಿಯ |  
 ನೊಲಿದು ಪ್ರಥಮದೊಂಕಿ ಮುಂದಪ್ಪ ಕಜ್ಜಗಳ ಕಾಣ್ಬುದುತ್ಸವದಿ ತನಯು || ೬ ||  
 ತಿಳಿದಾತ್ಮಬಲ ಶತ್ರುಬಲಗಳೆರಡಂ ಚಿತ್ತ |  
 ದೊಳಗಾತ್ಮರಕ್ಷಣಿಯ ರಿಪುಹನನ ಚಾತುರ್ಯ |  
 ಗಳನು ಯೋಚಿಸಿ ಸ್ವಕಾಯಾವಿರೋಧಮೆನಲೈ ಸಾಧಿಸುವಯೋಗ್ಯನೆನುತ ||  
 ಕಳುಪುವೆನು ಕ್ಷತ್ರಮತವಿದಿದು ಕಾರ್ಯಾಂಶಗಳ |  
 ಘಳಿಲನೆಚ್ಚರುದಳೆದು ಶತ್ರು ವಶಮಪ್ಪಂತೆ |  
 ಕೊಳುಗುಳನ ಜಯಿಸೆಂದು ಪೇಳುತ್ತ ಬೀಳ್ಕೊಟ್ಟು ನಿಂದ್ರಾಯಂ ಪ್ರೇಮದಿ || ೭ ||  
 ತಾತನಾಜ್ಞೆಯ ತಿರದೊಳಾಂತಸುರವಲ್ಲಭನ |  
 ಜಾತನತಿವೇಗದಿಂ ಬಲಸಂದು ಪೊರಮಟ್ಟು |  
 ಜಾತಸಂಭ್ರಮದಿಂದಮಾತ್ಮರಪ್ಪಣೆವಿದಿದು ಪಿರಿಯರಿಂ ನೇಮವಿದಿದು |  
 ಯಾತುಧಾನರ ಬಲವನೊಡಗೊಂಡು ಕೊಳುಗುಳದ |  
 ಕಾತುರದೆ ಸಂತಸಂಗೊಳುತಮಮರೇಂದ್ರಜಿತು |  
 ವಾತವೇಗದ ತುರಗಯುತರಥವನೇರಿದಂ ಕಲ್ಪಾಂತರುದ್ರನಂತೆ || ೮ ||  
 ತೇರಡರಿ ಬಲದೊಡನೆ ರಣಕುತೂಹಲನಾಗಿ |  
 ಸಾರಿದನಶೋಕನಂದನವ ತೋರಣದಿ ಕಪಿ |  
 ವೀರನೊಪ್ಪಿ ನೋಡಿ ಹರುಷದಿಂ ಶರಚಾಪಗಳನಾಗ ಸೈಪಿಡುತಿರಿ ||  
 ಮಾರುತಿಯು ಕೇಳ್ವು ಬಲದಾರ್ಭಟಯ ಮನದೊಳಗೆ |  
 ತೋರ ಹರ್ಷದಿ ವಾಲಧಿಯ ಕೊಡಪಿ ನಗುತ ಮೌ |  
 ದಾರಾಟ್ಟಹಾಸಮನ್ನೆಸಗಿ ನೋಡುರಮರ್ಧನಸುರಪಡಿ ಬರ್ಪ ಪರಿಯ || ೯ ||  
 ಗಗನಮೇಂ ಪೆತ್ತುದೋ ಜಗತಿಯೇಂ ಬೆಸಲಾಯ್ತೊ |  
 ಪಗಲದೇಂ ಮಾಲಿನ್ಯರೂಪನಾಂತುದೊ ಯೆನುತ |  
 ಬಗೆಯೊಳೂಹಿಸದಂತೆ ದಿಕ್ಕುಗಳನಾಹಿಸಿ ಪ್ರಬಲ ಬಲ ಬರುತಿರಲೈ ||  
 ಮಿಗೆಕಳ್ಳಲಾವಹಿಸಿ ಸರ್ವಾಂಧತೆಯ ಮಹಿಸೆ |  
 ಗಗನದೊಳು ದೇವಗಂಧರ್ವರಿಂ ಸಂತತಿಗ |  
 ಳೊಗುಮಿಗೆಯ ಭಯವಿಂದ ನಾಲೈಸೆಗೆ ಜಾರುತಿಂತೆಂದರತಿ ಚಿಂತಿಯಿಂದ || ೧೦ ||  
 ಅತಿಬಲಾಧ್ಯಂ ಮೇಘನಾದ ರಣಪಂಡಿತರೊ |  
 ಅತಿಶಯಂ ಸರ್ವಾಸ್ತ್ರವೇತ್ತ ಮಾಯಾನಿಲಯ |  
 ಯತನದೊಳಸಾಧ್ಯನೈತಹನೆಂದು ಕಪಿವರಗೆ ಸುಕ್ಷೇಮ ಸಂಜನಿಪುದೊ ||  
 ಕ್ಷಿತಿಜಾರಮಣಗಿಂತೊ ಮನದಿಷ್ಟ ಸಮನಿಸುವು |  
 ದತಿಶಯಮೆನುತ್ತ ಭೀತಿಯೊಳ್ಳಿದಿದರು ನೋಳ್ವ |  
 ಕುತುಕದಿಂ ಕೆಲರು ಮುಗಿಲೆಡೆಯ ಮರೆಗೊಂಡಿದರ್ಲಲ್ಲಿ ಭಯಗೊಳ್ಳುತೆ || ೧೧ ||

ಕಡುಗೋಪದಿಂದ ರಾವಣಿ ಮನೋವೇಗದಿಂದ |  
 ನಡಿಸಿ ತೇರಂ ಸಮ್ಪೂರ್ಣದಿಂದ ಮಾರುತಿಯ |  
 ನುಡಿಸಿದಂ ಪ್ಲವಗ ನೀನಾರು ಮಗುಳ್ಳಿಂದಮೈವಂದೆ ಮಗುಳ್ಳಿಗೆ ||  
 ಒಪಲ ಪೋಗಾದಲೆಳಸಿದ ಮೂರ್ಖ ಮರಮರನ |  
 ತುಡುಕಿ ಪಣ್ಣಲಗಳಂ ತಿರಿದುಂಚು ಮುಖದಿಂದ |  
 ಕೆಡಿದಿರುವುದುಳಿದನರ್ಥನನನ ಬಯಸಿದಲೂ ಜಾತಜೇಷ್ಠೆಯ ಮಾರದೆ || ೧೨ ||

ಅನುರೂಪಕಾರ್ಯಗಳನರಿಯದತಿದುರ್ಮುಖಿ |  
 ಯನು ಪರಿಸಲಿತಪ್ಪುದಾತ್ಮಲಾಭಂ ಮರುಳೆ |  
 ಘನನಾದನುರೋಳಗೆ ಕದನದ ಪೆಸಗೊಂಬರುಂಟೆ ಬೇವಾಮರರೊಳು ||  
 ಘನತರದಶಕ್ತ ಮರ್ಜನದಿಂದ ಪತಿಕಾರ್ಯ |  
 ಪನು ಕೆಡಿಸಿ ಪ್ರಾಣಮುಂಚುಳಿಯ ಸಂಪಾದಿಸಿದೆ |  
 ವನಚರನ ತತ್ಪಲಗಳಣುಪ್ಪಳುಮೆಂದೆನುತಮೆಚ್ಚ ಕಂಗರಿಗೋಲ್ಕಂ || ೧೩ ||

ಕಡಲ ತೆರಿಗಳೊ ವಿಷ್ಣು ಮಾಸ್ವಾತಿ ಸಂಧಿಸಲು |  
 ವೊಡೆನ ಬಿರುಸಳೆಯೊ ನಿರ್ಘಾತ ಪಾತಂಗಳೇ |  
 ನಡುಗಡಿಗೆ ವೆರ್ಚುವುವೊ ಹೆರದೆಗೆಯದಂತೆ ಮುಂತ್ಯೆತಪ್ಪ ಮಾರ್ಗಣಗಳ ||  
 ತೊಡುವ ಬಿಡುವುಗಳೆಕೆ ತಿಳಿಯದಾದುದು ನೋಪ್ಪ |  
 ರಡುಗಡಿಗೆ ಬಿಚ್ಚಿ ಭ್ರಮೆಗೊಂಡು ಕೆಲನಾರುತಿರ |  
 ಲುಡಿಯೆ ತಾರಕೆಗಳುಂ ಕಾದುಪಂಭೋನಿಧಿಗಳೇನೆಂಬೆನದ್ಭುತವನು || ೧೪ ||

ಮರುಳಾದುದರೆವಿಮಿಷವಬಿಲೋಕಂ ಧರಾ |  
 ಧರಗಳಲ್ಲಾ ಡಿದುವು ಧರಣಿ ಕಂಪನಮಾಯ್ತು |  
 ಕಂಗಳೆಲ್ಲವು ಒಧಿರತೆಯನಾಂತುವಾ ಚಾಪಟಂಕಾರರವಗಳಿಂದೆ ||  
 ಸುರಿಸ ಶರಪೃಷ್ಟಿಯಿಂ ರವಿಶಿಗಳೆಡೆಯಾಟೆ |  
 ಸುರರ ನಂಚರಣೆಗಳ್ಳೆಂದು ಮುಂಕಾದುದರೆ |  
 ಸುರವವೈರಿಯ ರಣೋತ್ಕರ್ಷ ಯಿನಿತನಿತನುತಮುಚ್ಚುರಿಸಲಳವಪ್ಪುದೆ || ೧೫ ||

ಕದನಮುಖದೊಳಗಿಂದ್ರಜಿತು ಕ್ರೋಧಮೂರ್ಛೆಯಿಂದ |  
 ದೊದರುತ್ತ ಮುಮಿತಶಸ್ತ್ರಾಸ್ತ್ರಮಂ ಸುರಿಯುತಿರೆ |  
 ಬೆದರದಾ ಶರನಾರನಂಗೈದು ಮರುತನುತ ಕ್ರೋಧದಿಂದೊಡೊತ್ತುತ ||  
 ಬಿದುರುತಂ ಬಾಲಮಂ ಭೂತಳಕೆ ಧುಮ್ನಿಕ್ತೆ |  
 ಸದೆದು ಗಜರಥತುರಗ ಕಾಲಾಳುಗಳನ್ನೆಲ್ಲ |  
 ನೊಡೆದಿಮನ ಸದನಕಂ ಕಳುಪುತಿರ್ದನವೇನು ಸಾಹಸಿಯೊ ಮೂಜಗದೊಳು || ೧೬ ||

ನೆರೆದ ಬಲಮಂ ಸುರ ಸುರರಾಜಪ್ರತಿಮುಲ್ಲ |  
 ನಿರುವಡೆಗೆ ಸಂವರ್ತ ರುದ್ರ ಸುಳಿವಂದದಿಂದ |  
 ಮೊರೆಯುತ್ಯೆತಂದು ತೇರ್ಬಿಲ್ಲಂಬುಗಳ ಮುರಿದು ಮುಷ್ಟಿ ಪ್ರಹಾರಗೆಯ್ತೆ ||  
 ಧುರವಿಜಯ ಸುರಪಜಿತು ರೋಷದಿಂದ ಕರಪೆತ್ತಿ |  
 ಪರಿಪರಿಯ ವೊಡೆತಗಳಲಿರಿದು ಭಯಗೊಳಿಸುತ್ತ |  
 ಮುಸುತ ನೊಳ್ಳೆಂದ್ಭಯುದ್ಧ ಸನ್ನದ್ಧತೆಯೊಳೆರಗಿದಂ ಸಿಡಿಲಂದದೆ || ೧೭ ||

ಬಿಗಿಬಿಗಿದು ತಳ್ಳೆಸಿ ವೇಗದಿಂ ಮುರಿದಾಂಕಿ |  
 ತೆಗೆದು ಭೂತಳಕೊತ್ತಿ ಬಿರುಮುಷ್ಟಿಯಿಂ ಕುತ್ತಿ |  
 ಬಗೆಬಗೆಯ ಮಲ್ಲಗಾಳೆಗವ ಪ್ರತಿಯಿಂದನಿಲಸುತನ ಕಂಗಡಿಪೆನೆನುತ ||  
 ಚಿಗಿದು ಚಿಗಿದಾರ್ಭಟಿಸಿ ಮಗುಳೆ ಮಗುಳಡಿಗಡಿಗೆ |  
 ಮಿಗೆ ವೇರ್ಚುತಿಹ ಶಕ್ರಜಿತನ ಕಾಣುತ ತೊಡರಿ |  
 ನಿಗುರಿದಂ ನಿರಿನಿಟೆಲು ನಿಟೆಲೆನುತ ಸಂಧಿಗಳು ನೆಗ್ಗು ವೋಲ್ಮರುತಸುತನು || ೧೮ ||

ವೊಡೆತಕ್ಕೆ ವೊಡೆತ ಮಲವಿಗೆ ಮಲವು ನಿಷ್ಕುರದ |  
 ನುಡಿಗೆ ನುಡಿ ಕರಘಾತಗಳಿಗೆ ಕರಘಾತಂಗ |  
 ಳಡಿಗಡಿಗೆ ವೇರ್ಚುತ್ತಮಂಥಕಾಸುರತ್ತಿ ಪುರಹರನ ಸಮರೋದ್ಧತಿಯೊಳು ||  
 ಬಿಡದೆ ಪೆಣಗಿದರುಭಯ ವೀರರೋರ್ವಜ್ಞೆಸಿ |  
 ಪಿಡಿವರುಜ್ಜು ಗದಿಂದಮನಿತರೊಳು ಪವನಸುತ |  
 ತೊಡರಿ ತಿರುಪಿಟ್ಟ ಭೂಮಿಾತಳಕೆ ತಾಕುವನಿತರೊಳೆದ್ದನಾ ದೈತ್ಯನು || ೧೯ ||

ಘೋರಸಮರದಿ ಮರುತಸುತನ ಮುಷ್ಟಿಗಳಿಂದ |  
 ತೋರಸಂಕಟಗೊಂಡು ಮೇಘನಾದಂ ಮುಂದು |  
 ದೋರದರೆನಿಮಿಷ ಮಾನಸದಿ ಚಿಂತಿಸುತಿರ್ದ ಸರಸಿಜಘವಾಸ್ತ್ರದಿಂದ ||  
 ಆರುಭಟೆ ತೀರುವುದೆನುತ್ತ ಯೋಚಿಸಿ ದೈತ್ಯ |  
 ವೀರ ತನ್ಮಂತ್ರಮಂ ನೆನೆದಾ ನಿಷಂಗದೊ |  
 ಕ್ಷೋರುನಸ್ತ್ರವನು ಪೆರದೆಗೆಯಲಾದದ್ಭುತವನೆಂತೊರೆಯಲಳವಪ್ಪುದು || ೨೦ ||

ಭುಗು ಭುಗಿಲು ಭುಗಿಲೆನುತ ದಳುರಿಯು ಮುಂಬರಿದು |  
 ಗಗನಾಂಗಣವನಡರೆ ರವಿಶಶಿಗಳೊನ್ನತ್ಯ |  
 ನಗೆಗಾಸ್ವದಮದಾದುದಾಗ ಸಾಗರಗಳುಂ ತುಳುಕಿದುವು ಧರೆ ನಡುಗಲು ||  
 ವೊಗೆಮಸಗಿ ಜಗದಾಂಧ್ಯತೆಯ ನೆಸಗಿತಾರ್ಭಟೆಗೆ |  
 ದಿಗಿಲುಗೊಂಡಮರತತಿ ಬಾಯ್ವಿಡುತಮಿರೆ ಕಂಡು |  
 ಮಿಗೆ ಸಂಕಟಂಗೆಗೊಂಡು ಕಮಲಭವ ತನ್ನೊಳಗೆ ತಾನೆ ಚಿಂತಿಸುತಿರ್ದನು || ೨೧ ||

ದುರುಳ ರಾವಣೆ ಮದೀಯಾಸ್ತ್ರವನ್ನೆ ಚ್ಚು ಬಂ |  
 ಧುರ ಪರಾಕ್ರಮಿ ಮರುತ್ಸುತನ ಪಿಡಿದಪೆನೆಂಬ |  
 ಭರದಿಂದ ಪೂಡುತಿಹನಾತನಿರೊಳಗೆನ್ನ ಬಾಣ ಸಂಚರಿಪುದುಂಟೆ ||  
 ಧುರದೊಳಸ್ತ್ರಂ ತಿರುಗಿ ಬಂದುದಾದಡೆ ದೈತ್ಯ |  
 ತರಳನೆನ್ನಂ ಬಿಡಂ ಬನ್ನ ಬಡಿಸದೆ ಮಾಣ |  
 ಧರೆಯೊಳಪಹಾಸಕರಮೆಂತೆನುತ ಚಿಂತಿಸಿದ ಕಮಲಭವ ಭೀತಿಯಿಂದೆ || ೨೨ ||

ಆವ ಪರಿಯಿಂದನೂಳೋಚಿಸಿದರದಕೊಂದು |  
 ತಾವೆನಿಸದಾಯ್ತು ಮತ್ತಡಿಗಡಿಗೆ ಚಿಂತಿಸುವ |  
 ಭಾವ ಬೆಳೆವಳಿಯಾದಸ್ತ್ರಮಂ ರಕ್ತಸನಿಗಿತ್ತಿನಾದುರ್ಮೇಘೆಯಿಂ ||  
 ಈ ವಸುಧೆಯೊಳಗೆ ದುರ್ಯಶಮಡಸಿತನಿತರೊಳು |  
 ಜೀವಕುಪಹತಿಯವನ ದೆಸೆಯಿಂದಮೆನುತ ರಾ |  
 ಜೀವಸಂಭವ ಮುಂದುತಿಳಿಯದನುತಾಪದಿಂ ತೊಳಲಿದಂ ಮಾನಸದೊಳು || ೨೩ ||

ಚಿಂತೆಯಿಂ ತೀರದಿದು ಪವನಾತ್ಮಜನ ಸಮುಖ |  
 ಕೆಂತಾದರೆಯು ಪೋಗಿ ತಿಳುಪಲೀಪಂಗಳಂ |  
 ಸ್ವಾಂತರಂಗಳೆ ತಂದು ಮದ್ವಚನ ಮನ್ನಿ ಸುವ ಸರ್ವಜ್ಞ ನಲ್ಲೆ ಯೆನುತ ||  
 ಸಂತಸದಲಾತಿರಸ್ಪರಿಣಿಯಂ ಬಾಗರೆವು |  
 ತಂತರಂಗದಿ ಮರುತ್ಸುತನೊಡನೆ ವೃತ್ತಾಂತ |  
 ದಂತರಾಂತರಗಳಂ ಬಿತ್ತರಿಸಿದಂ ಸರಸಿಜೋದ್ಭವಂ ಪ್ರೀತಿಯಿಂದೆ || ೨೪ ||

ದೇವತಾಸಮುದಯಕೆ ಪೂಜ್ಯ ಪಿರಿಯನೆನುತ್ತ |  
 ಭಾವಿಸುತ ಮಾಡಿದುದು ದಿಟಮೆನಿಸಿ ಸರ್ವಜನ |  
 ರೀ ವಿಧದಿ ಪೋಷಿಸುತ ಬರ್ಪಂತೆ ಕಮಲಾಕ್ಷನಾಜ್ಞೆಯಾಗಿದರ್ ಕತದಿ ||  
 ಆವನಾದರು ತಪದೆ ಮೆಚ್ಚಿಸಲು ಬೇಡಿದುದ |  
 ನೀವೆನೆಂಬೀವಾರ್ತೆ ಪಸರಿಸಲು ಕಷ್ಟದಿಂ |  
 ರಾವಣಿಯು ಶರಮೊಂದ ಯಾಚಿಸಿದರಿತ್ತೆನಾಂ ದೇವರ್ಕಳೆಡೆಯೊಳಂದು || ೨೫ ||

ಶರವನೋಘಂ ದೈತ್ಯಗುರುವಿನುಪದೇಶದಿಂ |  
 ದುರುಳದನುಜಂ ವಿಕಾಸಂಗೈದು ತ್ರಿದಿವಮಂ |  
 ಧರಣಿ ಪಾತಾಳಂಗಳಂ ಜೈಸಿ ಬಾಹುಬಲವಿಕ್ರಮವ ಪಸರಿಸುತ್ತಂ ||  
 ಖರತರೋಷ್ಣ ತೆಯಿಂದಮಿದಿರಿಲ್ಲವೆಂಬ ಬಂ |  
 ಧುರ ಗರ್ವದಿಂದ ವಿಶ್ವೈಕವೀರನೆನುತ್ತ |  
 ಚರಿಸುತಿಹನವ ಮಾಪ್ಪ ದುಷ್ಕೃತಿಯನೆಂತೆಂದು ವಾಚಿಸುವರಕವಪ್ಪುದು || ೨೬ ||

ಉತ್ತಮ ಪರಾಕ್ರಮಿಯೆನುತ್ತರಿದು ದಶಕಂಠ |  
 ನೊತ್ತರದ ಬಲದೊಡನೆ ಕಳುಪಲೀ ದುರ್ಮಾರ್ಗಿ |  
 ಬಿತ್ತರದ ಸಮರದೊಳ್ಳಲಲರಿಯದಳ್ಳುತಂ ಶರವನವಲಂಬಿಸಿದನು ||  
 ಮತ್ತಮೋಘದ ಬಾಣ ಮೂಲೋಕಕಂ ಬಾಧೆ |  
 ಯಿತ್ತಪುದು ನಿಜಸತ್ಯ ಮುಳ್ಳನಿತರೊಳಗೆ ನಿ |  
 ನೊತ್ತಿಗೈತರೆ ಸ್ವಪ್ರಭಾವ ಶಾಂತಿಯನ್ನೈದಿ ನಿರ್ವಿಣ್ಣತೆಯಲಿಪ್ಪುದು || ೨೭ ||

ಚತುರದಶ ಭುವನದೊಳಗುಳ್ಳಸ್ತಶಸ್ತ್ರಂಗ |  
 ಆತುಳತೀಕ್ಷ್ಣತೆ ಭವದ್ವಸು ಸಂಗದಿಂದಲು |  
 ನ್ನ ತವ ಪಡೆಯದೆ ದಿವಾಕರ ತೋಭೆಯಿಂ ತಿರೋಹಿತವಿಧುಪ್ರಭೆಯೊಳಹವು ||  
 ಕ್ಷಿತಿಯೊಳಗೆ ವಿಧಿಯಸ್ತ ಮೋಘಮಾದುದೆನುತ್ತ |  
 ವಿತತ ಮಾದಪಯಶಸ್ಸನುಸರ್ತಿಸುವುದು ಸಂ |  
 ತತಮಿದಂ ಮನ್ನಿಸುವುದುಚಿತಮಾಗಿದೆ ತಿಳಿದು ನೋಡು ಕೀಶಾಗ್ರಗಣ್ಯ || ೨೮ ||

ಅಂಗೀಕರಿಸಲಸ್ತ್ರದಿಂದ ಬಾಧೆಗಳು ಭವ |  
 ದಂಗೆ ಕಿಲ್ಲಮೆನುತ್ತ ಲೋಕವಿಖ್ಯಾತ ಕಪಿ |  
 ಪುಂಗವನೆ ಮದ್ವಚನ ಮನ್ನಿಸಿದ ಕೀರ್ತಿ ನಿನಗೊದಗುವುದು ಪೂರ್ವದೊಳಗೆ ||  
 ಸಂಗಡಿತ್ತಮಾದ ಮುನಿವರನ ವಾಕ್ಯವ ಸಲಿಸಿ |  
 ಹಿಂಗುವುದು ಪೂಜಾನುಮತನಲ್ಲ ಕೋಪದು |  
 ಶ್ರುತಗತಿಯೊಳೊಪ್ಪದಿರಲಪ್ಪುದೇ ದೇವತಾಸಭೆಗೆ ಮುಮ್ಮಳಿ ತಪ್ಪದು || ೨೯ ||

ಮುನಿಯ ಶಾಪವ ಸ್ಮರಿಸಿ ಮದ್ವಚನ ಮನ್ನಿಸಲು |  
 ನಿನಗವ್ವುದತಿಶಯದ ಜಸಮೆಂದು ಬಹುವಿಧದಿ |  
 ವನಜಪೀಠಂ ಪ್ರಾರ್ಥನಂಗೆಯ್ಯಿ ಮರುತಾತ್ಮಭವ ತನ್ನ ಚಿತ್ತದೊಳಗೆ ||  
 ನೆನೆದು ಮುಂತಪ್ಪ ಕಾರ್ಯಂಗಳಂ ಕಮಲಜನ |  
 ಮನಕೆ ಹರ್ಷವನೀವೆನೆನುತ ಸಮೃತ್ತಗೊಂಡು |  
 ಹನುಮ ಬೀಳ್ಕೊಟ್ಟ ಪರಮೇಷ್ಠಿಯಂ ತ್ರಿದಶಕುಲಮೆಲ್ಲ ಸಂಭ್ರಮದಿ ನಲಿಯೆ || ೩೦ ||

ಸೂರಾನ್ವವಾಯನ ಕಟಾಕ್ಷ ಬಲದಿಂದೆನಗೆ |  
 ಸಾರಸಾಸನ ಶಿಲೀಮುಖದಿಂದಮೇಂ ಬಾಧೆ |  
 ತೋರಲರಿದೆಂದು ಸಂತಸದಲಿಪ್ಪನಿತರೊಳು ಮೇಘನಾದಂ ರೋಷದಿ ||  
 ಭಾರಣೆಯ ಶರವನಭಿಮಂತ್ರಿಸುತ ಬಿಡಲುರಿಯ |  
 ಕಾರುತಂ ಕೆಂಗಿಡಿಗಳುಗುಳುತಂ ಭೂತ ಸಂ |  
 ಚಾರಮಂ ನಿಲಿಸಿದುದು ಬ್ರಹ್ಮಾಸ್ತ್ರ ಮಹಿಮೆಗಳ ವೇಳಲೆಂತಳವಪ್ಪುದು || ೩೧ ||

ಆಸುರಪಡೆ ಬೊಬ್ಬಿಟ್ಟುಡಾಗ ದುಂದುಭಿಯ ರವ |  
 ಪಸರಿಸಿತು ವೀರಾಟ್ಟಹಾಸಂಗಳೆಡೆಗೆಡೆಗೆ |  
 ವಸುರಾಯ ಕಳೆಗುಂದಿ ಕಂಗೆಡಲ್ವೇವಸಭೆ ತಲ್ಲಣಂಗೆೊಂಡು ನಡುಗೆ ||  
 ಬಿಸಜಭವನಲಗು ಮೂಲೋಕಮಂ ಬೆದರಿಸುತ |  
 ಬಿಸಿಯನುಗುಳುತ ಬಂದು ಮಾರುತಿಯ ಕಾಣುತ್ತ |  
 ಬಸವಳಿದು ನಿಂದುದೆಡೆಯಾಡದಂತೊಪ್ಪಿದುದದೇನೆಂಬೆನಚ್ಚರಿಯನು || ೩೨ ||

ಮುಂದಡಿಯ ಬಿಟ್ಟು ಮೊರವಂ ಬಿಟ್ಟು ಮಧ್ಯದೊ |  
 ಳ್ಳಂದಿರ್ಪ ಬಾಣಮಂ ಕಂಡಸುರನತಿಚೋದ್ಯ |  
 ದಿಂದ ನಿಟ್ಟಿಸುತಿರಲು ನೆರೆದ ಸುರವೃಂದಮತಿ ಮಂದವಿಕ್ರಮರಾದರು ||  
 ಬಂದುದೇನದ್ವೈತಮೆನುತ್ತ ಖಿಲಭೂತಗಳು |  
 ಸಂದೆಗದೊಳಿರಲಲುಗದಾ ಶರಂ ಮಧ್ಯದೊಳು |  
 ನಿಂದಿರ್ದುದಾ ಧರಾಂಬರಕಿಟ್ಟ ಕೀಲದೆಂಬಂತದೇಂ ಬಣ್ಣಿಸುವೆನು || ೩೩ ||

ನಿಲೆ ಸರಸಿಜೋದ್ಭವಕಳಂಬ ಕಾಣುತ ದೈತ್ಯ |  
 ಬಲವೆಲ್ಲ ಭೀತಿಯಿಂ ನಡುಗುತಿರೆ ದೇನಸಂ |  
 ಕುಲಮೆಲ್ಲ ಬೆರಗಾಗಿ ಬೇಡಿಕೊಳಲಂಜನಾಸುತನ ಪರಿಪರಿಗಳಿಂದ ||  
 ಜಲಜಪೀಠಂ ನಿರೂಪಿಸಿದರ್ಥಮಂ ಮಹಾ |  
 ಬಲತನಯ ನೆನೆದು ಬಾಗರೆದನಸ್ತ್ರವ ಸಾಧು |  
 ನಿಲಯನಾರ್ತಿವಿನಾಶನೆಂಬ ಬಿರುದಂ ಮೆರೆಯಲಾನಂದುದ್ರೇಕದಿ || ೩೪ ||

ಸರಸಿಜಭವಾಸ್ತ್ರ ಬಾಗರೆಯಲೈತಂದು ಮುಂ |  
 ಬರಿದು ತುಡುಕಿದುದು ಮಾರುತಿಯ ಮುನಿಶಾಪ ಬಂ |  
 ಧುರಶಿಲೀಮುಖರೂಪನಾಂಶು ಬಂದಡಸಿದುದೊ ಭೂತಳದೊಳೆಂಬಂದದಿ ||  
 ಧರಣೀಸುರರ ನುಡಿಯು ಪುಸಿಯಹುದೆ ದೇನತಾ |  
 ಗುರು ನಿರೂಪಿಸಿದರ್ಥ ಸ್ವಾರ್ಥಮೆನಿಸದೆ ಜಗ |  
 ದ್ವರಿತವಿಕ್ರಮ ಸುವಿಕ್ರಮ ವಿಪ್ರವಾಣಿಯಂ ಸಲಿಸಲೈ ಮೈಗೊಟ್ಟನು || ೩೫ ||



ಸ್ವಾಮಿ ಕಾರ್ಯಕೆ ಹಿತವ ಚಿಂತಿಸಿ ಚತುರ್ಮುಖನ |  
 ನೇಮಮಂ ಸಲಿಸಿ ದ್ವಿಜಸಂತತಿಯವಾಣಿ ನಿ |  
 ಸ್ವೀಮಮೆಂದೆನಿಸುವಡೆ ಬ್ರಹ್ಮಾಸ್ತ್ರಮಂ ಕರೆದು ಸರ್ವಜನಸಂತಸವನು ||  
 ಪ್ರೇಮದಿಂ ಮಾಡ್ದ ನಲ್ಲದೆ ಶಸ್ತ್ರ ಹತಿಗಳಿಂ |  
 ದಾ ಮಹಾಪುರುಷಗೆತ್ತಣದು ಬಂದಸ್ತ್ರಮುಂ |  
 ಸಾಮದಿಂ ವಿಪ್ರವಚನನ ಸಾರ್ಥಕಂಗೆಯ್ದು ನಡೆದುದಾ ಬೊಮ್ಮನೆಡೆಗೆ || ೩೬ ||

ಪಟುತರಾಸ್ತ್ರ ಪ್ರಬದ್ಧತೆಯಿಂದ ನಿಶ್ಚೇಷ್ಟೆ |  
 ಯಟನೆಯಭಿನಯಗೆಯ್ಯೆ ಕಂಡಾ ಸುರೇಂದ್ರಜಿತು |  
 ಚಟುಳವಿಕ್ರಮ ಪೆರ್ಚಿ ಗಹಗಹಿಸಿ ನಗುತಮಿರೆ ಕಂಡು ದಾನವರೆಲ್ಲರು || \*  
 ನಟಿಸುತಂ ನಗುತ ಚಪ್ಪಳಿಗುಟ್ಟಿ ರಾವಣಿಯ |  
 ಧಟಿತಿರೋಮಣಿಯೆನುತ ಪೊಗಳಿ ಶಣವಲ್ಪದಿಂ |  
 ಘಟನೆಗೈದಲು ಮನೋವ್ಯಥೆ ತೀರುವನ್ನಲಾ ದೈತ್ಯೇಂದ್ರನನುಯಾಯಿಗಳ್ || ೩೭ ||

ಬಂಧಿಸುತಮಿರೆ ರಜ್ಜುಗಳಲಿ ಭಯದಿಂ ಮರು |  
 ನ್ನಂದನನು ಕಂಗಳಂ ಮುಚ್ಚಿ ತೆರಿವುತಮಳ್ಳಿ |  
 ಪಿಂದೆಗೆದು ಕಿಲಕಿಲಾರವಮೆಸಗಿ ವಾಲಧಿಯನೊದರಿ ಪಲ್ಲಿಂವುತಿರಲು ||  
 ಬಂದಾ ಸುರೇಂದ್ರಜಿತು ಸಿಲ್ಕಿತ್ತೀ ದುಷ್ಟಕಪಿ |  
 ಯಿಂದೆ ರಕ್ತಸ ರಾಜನೆಡೆಗೆ ಕರೆದೊಯ್ದು ನಡೆ |  
 ತಂದ ವೃತ್ತಂಗಳಂ ಪೇಳಿಸುವುದೆನಲಸುರಪಡೆ ಬಂದು ಕವಿದುದಾಗ || ೩೮ ||

ಪೊರುವರಿಚ್ಚೈಸಿ ನಾಲ್ಡೆಸೆಯ ರಕ್ತಸರೆಲ್ಲ |  
 ತುರುಗಿ ಭೋಮೋರೆದು ಕರಪಾದಗಳ ಪಿಡಿಡೆತ್ತಿ |  
 ಮೊರೆವುತೆದೊಡೆದು ಭೂತಳಕುದುರಿ ಕರಪಾದಹತಿಯಿಂದ ಚೂರ್ಣಮಾಗೆ ||  
 ನೆರೆದ ದಾನವರ ಪಡೆಯೊರೆಗೆ ಕಂಡಿಂದ್ರಜಿತು |  
 ತರಿಸಿದಂ ಶಕಟಂಗಳದರ ಮೇಲಿಟ್ಟು ವಾ |  
 ನರನ ಕರೆದೊಯ್ದು ದೆನಲಾಯಸದ ಶಕಟಗಳ ತಂದರು ನಿರಾಯಾಸದೆ || ೩೯ ||

ಪಿಡಿಡೆತ್ತಿ ನಾಲ್ಡೆಸೆಯಲಮರವೈರಿಗಳೆಲ್ಲ |  
 ಕಡುಗೋಪದಿಂದ ತಕ್ಕೈಸಿ ಮಂದರದಡಿಯ |  
 ಪುಡಿಯಾದ ಮಾಳ್ಕೈಯೊಲು ದನುಜರೆಲ್ಲರು ಮಡಿಯ ಮಗುಳಿಂದ್ರಜಿತು ಕೋಪದಿ ||  
 ಕಡೆಗಾಣದಾದುದೀ ಕಪಿಯ ಶೌರ್ಯಕೆ ದೈತ್ಯ |  
 ರುಡಿದು ಪೋದಪರಿದಕ್ಕೇಂಗೆಯ್ಯೆ ವೆನೆಂದೆನುತ |  
 ಕಡುಚಿಂತೆಯಿಂದ ರಕ್ತಸಯೋಧರಂ ನೆರಹಿ ನೆಗಪಲನುಗೈದರಾಗ || ೪೦ ||

ಮೇರುಮಂದರವನೆತ್ತುವ ಶಕ್ತಿಗಳನಾಂತು |  
 ದಾರದಾನವರೆಲ್ಲ ವಜ್ರಮೂರ್ತಿಯ ಭರಕೆ |  
 ಥಾರುಧಟ್ಟಾಗಿ ಧರೆಗುರುಳಿ ಶೋಣಿತಗಳಂ ಕರೆದು ಮುಖ ನಾಸಿಕಗಳ ||  
 ಮಾರುತನ ಬಾಧೆಯಿಂದೊರಗಲೀಕ್ರಿಸುತಾ ಸು |  
 ರಾರಿ ನಿಜಚಿತ್ತದಿಂ ನೆನೆದನೀ ಮೂರ್ತಿಯನ |  
 ದಾರೊಯ್ಯರೆಂತವು ದೆನುತಮಾಳೋಚಿಸಿದ ತನ್ನೊಳರೆನಿಮುಖ ಬಿಡದೆ || ೪೧ ||

ಮದಕರಿಯಹಸ್ತ ಪದದಡಿಯ ಸಿಲ್ಪಿದಮಶಕ |  
 ಮುದುರುವಂದದಿ ಮಹಾಭಟನ ಭಾರಣೆಯಿಂದ |  
 ಕದನಗಲಿಗಳು ಮಡಿಯಲಾಶಕಟ ಕೀಲುಡಿದು ಹುಡಿಯಾಗಲನಿತರೊಳಗೆ ||  
 ಒದಗಿ ರಥಗಳಲಿಟ್ಟರಾತೀರು ಮುಂದುವೀ |  
 ಪದುಮಜಭವಾಂಡಮಂ ಪೊರುವರೆಂತಹುದು ನಿಜ |  
 ಮದಲಿಂಗಮಿಂದ್ರಜಿತು ಪೋದ ಭಟತೀರುಗಳನಾಕ್ಷಣದೊಳೊಡಗಿಸುತಿರೆ || ೪೨ ||

ಮಿತ್ತಿಯಿಲ್ಲದಂತಾದುದೀ ಕಸಿಯ ಭಾರದಿಂ |  
 ಕ್ಷಿತ್ತಿಯೊಳಗೆ ಕೆಡೆದಸುರ ಸಮುದಯಂ ಕುಂದರದ |  
 ಜತೆಗೆ ಬಂದುವು ಮುರಿದ ರಥಮಾವ ತೀರುಗಳು ಭಾರಾವಹಗಳಾಗಲು ||  
 ಯತನಮೇಂಗೆಯ್ಯವೇಳ್ಳೆನುತ ಕುಂಭಶ್ರವಣ |  
 ರಥವಲ್ಲದಿವೆಗೆ ಪಾಸಟಿಯಿಲ್ಲವೆಂದರು |  
 ಹತಶೀಷದಾನವರನೆಲ್ಲ ಕಳುಹಿದ ಮಹಾಸ್ಯಂದನವ ತರಲು ಬೇಗ || ೪೩ ||

ಅನಿತರೊಳು ಮಾರುತಿಯು ಹೇಮಾದ್ರಿಯಂದದಿಂ |  
 ತನುವ ಪೆರ್ಚಿಸೆ ತನ್ನೊಳಗೆ ತಾನೆ ಚಿಂತಿಸಿದ |  
 ದನುಜ ಬಲದೊಡನಾಟದಿಂದಿರಲು ಕಳ್ಳಲೆಯು ಸಮನಿಸಿತು ಪೊತ್ತು ಪೋಯ್ತು ||  
 ಎನಿತಾದರುಂ ದಶಾಸ್ಯನಪೊರೆಗೆ ಪೋದಲ್ಲ |  
 ದೆನಗೆ ತೀರದೆನುತ್ತ ಮಂತೆತ್ತಿ ಕೊಂಡೊಯ್ತು |  
 ಜನರಿಗೆ ಲಘುತ್ವದಿಂ ಮತಿಗೆ ಸಂತಸಗಳಂ ಕೊಡುತಿರ್ದನವಸರದೊಳು || ೪೪ ||

ಕಂಡು ಕುಂಭಶ್ರವಣನಾಯಸದ ತೀರಿನೊಳ |  
 ಗೊಂದಿಸಲು ಭರದಿಂದ ಕೆಲರು ಮಡಿದದೈತ್ಯ |  
 ವ್ಯಂದದೊಳ್ಳೆಲಕೆಲರು ಕರಪದಂಗಳು ಪೋಗಿ ಬಾಧೆಯಿಂ ಕೆಡಿದಿರರು ||  
 ಸಂದಣಿಯ ಕರದೀಪಿಕಾ ಸಹಸ್ರಗಳಿಂದ |  
 ಲೊಂದುಡಿಯಲೊಂದು ಮತ್ತೊಂದು ತರುಬುಗಳಿಂದ |  
 ನುಂದು ಮೊಂಟುತ ಬರಲ್ಪಿಳಿದು ಮಾರುತಿ ಬೆದರುವಭಿನಯವ ತೋರ್ದನಾಗ || ೪೫ ||

ಹುತವಹನಕಂಡರೀಪ್ಲವಗನಳ್ಳುವನೆನುತ |  
 ಮತಿಶಯದೆ ನಾಲ್ದಿಸೆಯ ಕರದೀಪಿಕಾದಿಗಳ |  
 ಜತೆಗೊಳಿಸುತಡಿಗಡಿಗೆ ಬೆದರಿಸುತ ಪಿಡಿದೆತ್ತಿ ಬೇಗಲಾತೀರೊಳಿಟ್ಟು ||  
 ಕತಿಪಯಗಜಂಗಳಂ ಕಟ್ಟಿ ಬೊಬ್ಬಿಟ್ಟರಾ |  
 ರಥಹತಿಗೆ ಸೈರಿಸದೆ ಭೂತಳಕೆ ಕೆಡೆಯಲ |  
 ಪ್ರತಿಮಬಲ ರಾವಣಿಯು ನಿಜಹಸ್ತದಿಂ ತೇರ ನಡೆಸಿದಂ ಖತಿಗೊಳ್ಳುತ || ೪೬ ||

ಪಿಡಿದಿರ್ಪ ಸನ್ನೆಗಳ ದೈತ್ಯರೆಡೆಗೆಡೆಗೆ ಬೊ |  
 ಬ್ಬಿಡುತ ನಡೆಸುತಮಿರಲ್ಪೇರೀಮೃದಂಗಳ |  
 ಪೊಡೆತದಿಂ ಕಿವುಡಾದುದಖಿಜನ ರಥ ಬರ್ಪವೀಧಿಪ್ರದೇಶಗಳಲಿ ||  
 ಕೆಡಪಿದಾಲಯಗಳೆನಿತೆನಿತೆನುತ ಗಣಿಸಲು |  
 ಗ್ಗಡಿಸಲಾರ್ಗಗಳವಹುದು ನಗರಮಂ ಪಾಳ್ಗೊಳಿಸ |  
 ಲೊಡನೆ ಬಂದಂ ಕಪೀಶ್ವರನೆನುತ ಘೋಳಿಟ್ಟುದಖಿಲಜನವಾ ಸಮಯದೆ || ೪೭ ||

ಬಲುತರಾಯಾಸದಿಂ ಬಾಧೆಗೊಳುತೀ ಕಪಿಯ |  
 ಬಲಿಗಳ್ಳಭಾಂತರಕೆ ತರಲು ಮುಂದೈತಂದು |  
 ನಲವಿಂದ ತಾತಂಗೆ ವೊಡಮಟ್ಟು ಶಕ್ರಜತು ಮನ್ನಣೆಯೊಳೊಪ್ಪಿರುತಿರೆ ||  
 ಪಲವುವಿಧ ಕೋಟಲೆಗಳೊಳು ಮಾರುತಾತ್ಮಜನ |  
 ನೆಲಕಿಳುಹಿ ಪಿಡಿದೆತ್ತುತೆದೆಯೊಡೆದು ಕಷ್ಟದಿಂ |  
 ನಿಲಿಸಿದರು ದಶಮಾಳಯಿಸೆವ ಸಿಂಹಾಸನಕ್ಕೈದಿರಿನೊಳಗಚ್ಚುರಿಯೆನೆ || ೪೮ ||

ಹನುಮ ನಿಟ್ಟಿಸಿದನಾ ದಶಕಂಠನಾಸ್ಥಾನ |  
 ದನನ ಕೆಲಬಲದೊಳಹ ವಿಧಿಸುರೇಂದ್ರಾದಿಗಳ |  
 ಮನದೊಲವ ಪಿಡಿಯೆ ಪ್ರಾರ್ಥಿಸುವ ದಿಕ್ಪಾಲರತಿಕಾರ್ಪಣ್ಯದತಿಶಯಗಳ ||  
 ಕನಕಸೀತದೊಳೆಸೆವ ಕಾಳರಕ್ತಸನ ಸಿರಿ |  
 ಯನು ಕಂಡು ಬೆರಗಾಗುತ್ತೀಕ್ಷಿಸಿದನೆನಿಮಿಷ |  
 ಮೆನಿತು ವೈಭವಮೆನುತ ಬಣ್ಣಿಸುವರಳವಪ್ಪುದಸುರನ ತಪೋಬಲಗಳ || ೪೯ ||  
 ಈ ಸುರಾಸುರರೆಲ್ಲ ಸೇವಿಸುವ ಸಂತಸಮ |  
 ದೀಸು ಮಣಿಕನಕಚಿತ್ತಿಹ ಹಜಾರಂ ಸುರಸು |  
 ವಾಸಿನಿಯರೆಡಬಲದಿ ಬೀಸುತಿಹ ಚಾಮರಗಳತಿವಿಲಾಸದ ಹರ್ಷಮಂ ||  
 ಏಸುತಪದಿಂದ ಗಳಿಸಿದನೊ ಬುದ್ಧಿಯನೊಂದ |  
 ನೀಸು ರಕ್ತಸವಿಭವಮಂ ಕಳೆವ ಹಾದಿಗಳ |  
 ನಾಸುರೀಕೃತ್ಯದಿಂ ನೀಗಿಕೊಳಲನುಗೈದನಕಟಕಟ ಶಿವಯೆಂದನು || ೫೦ ||

ವೀರಲಕ್ಷ್ಮೀಸಮಾಶ್ರಿತ ಬಲಾಢ್ಯತೆವೆತ್ತ |  
 ತೋರವಿಂಶತಿಭುಜಗಳಿಂದ ಮಣಿಮಕುಟ ಸಂ |  
 ಧಾರಣೆಯೊಳೊಪ್ಪುತಿಹ ಮಸ್ತಕಗಳಿಂದತಿವಿಶಾಲಶೃಂಗಗಳಿಂದಲಿ ||  
 ಮೇರುಗಿರಿಯಿಂದದಿಂದೆಸೆವ ರಕ್ತಸರರಸ |  
 ಸೂರಿಯಪ್ಪ ಭಿಯಿಂದಲಂಕಾರ ಶ್ರೀಕರದಿ |  
 ತೋರಿದಂ ರಕ್ತಮಾಲ್ಯಾನುಲೇಪನ ಶುಭಾಂಬರಗಳಿಂದತಿಶಯಮೆನೆ || ೫೧ ||

ಬಲಿಯ ಶಾರೀರಸಂಪದ ಮಹಾಭೋಗ ಸಂ |  
 ಕಲನೆಗಳ ನಿಟ್ಟಿಸುತಮತಿಹರ್ಷದಿಂ ಪವನ |  
 ಕುಲಪವಿತ್ರಂ ಕರುಣದಿಂದ ಮಿಂತೆಂದನೀಸಿರಿಯ ಭೋಗಿಸ ಪರಿಯನು ||  
 ಗಳಿಸಿಕೊಳದಲೆ ರಘೂತ್ತಮನರಸಿಯಂ ತಂದು |  
 ಕುಲಸಹಿತಕಾಳಪ್ಪ ಬುದ್ಧಿಯಂ ಯೋಚಿಸಿದ |  
 ಜಲಜಭವನಿಖಿತಮಂ ಮೂರಲಾರ್ಗಗಳವಹುದು ಹರ ನಮಶ್ಚಿವಯೆಂದನು || ೫೨ ||  
 ಇಂತು ಕಪಿವೀರನಾಳೋಚಿಸುತಮರೆ ಧೈತ್ಯ |  
 ಕಾಂತ ನಿಜಸುತನಿಂದ ತನ್ಮಹಾಮಹಿಮೆಗಳ |  
 ನಂತಪರಿಯಿಂ ಕೇಳ್ವು ಕುಸ್ತುರಿಸಿ ನಂದನನ ಶಾಖಾಮೃಗಾಧಿಪತಿಯ ||  
 ಸಂತಸದಿ ನೋಡಿ ವೈಷ್ಣವತೇಜ ವಿಸ್ಮಯಾ |  
 ಕ್ರಾಂತಮಾನಸನಾಗಿ ಶ್ರೀರಾಮವುರದ ಶ್ರೀ |  
 ಕಾಂತನಪರಾವತಾರಮೆನುತ್ತ ತಲ್ಲಣಂಗಳೊಂಡ ಹೃತ್ಪದನದೊಳಗೆ || ೫೩ ||

## ಹದಿನೇಳನೆಯ ಸಂಧಿ

ಸೂಚನೆ || ಇಂತ್ರಿದಿದೇವರ್ಕಳೆಲ್ಲ ಸಂಭ್ರಮಗೊಳಲು |  
 ಪೇಂದ್ರ ವಿಕ್ರಮರಾಮನಂ ಪೊಗಳಿ ನಿಷ್ಕರದ |  
 ಸಾಂದ್ರ ವಚನಗಳಿಂದ ದಶಶಿರನ ಧಿಕ್ಕರಿಸಿ ಜರೆದ ಪವಮಾನಸುತನು ||

ವೀರರಸ ನೆಲದೆ ಸಾಂಗೋಂಪಾಂಗಮೆನಿಸಿ ಕಪಿ |  
 ವೀರನಾಕೃತಿಯಿಂದ ತೋರುವುದೊ ಬಾಣ ಕಪಿ |  
 ಧಾರಣಂಗೆಯೆ ಬಂದಿಹನೊ ಕೈಲಾಸದೊಳು ಕಡುಗೋಪದಿಂ ಶಪಿಸಿದ ||  
 ಕಾರಣಾತ್ಮಕ ನಂದಿ ಬಂದಿಹನೊ ಯೆನುತ ಮೌ |  
 ದಾರ ಚಿಂತೆಯೊಳು ದಶಕಂಧರಂ ನೋಡಿದಂ |  
 ಮಾರುತಿಯ ದಿವ್ಯತೇಜಃ ಪ್ರಭಾವೋನ್ನತಿಯ ಜತೆಯ ತಿಳಿಯದೆ ನಗಸುತೆ || ೧ ||

ನಿಮಿಷವಾ ಭೀಮಬಲ ಶಾಖಾಮೃಗನ ನೋಡಿ |  
 ಸುಮನಸಾರಿಯು ಪ್ರಹಸ್ತನ ಕರೆದು ನೇಮಿಸಿದ |  
 ಸಮದ ದುರ್ಮೇಧ ಕಪಿಯಿಲ್ಲಿಗೈತಂದುದೇಂ ಕಾರಣಂ ಕೇಳ್ವುದೆನಲು ||  
 ಪ್ರಮುದಿತಾಂತಃಕರಣದಿಂದಾ ಪ್ರಹಸ್ತ ಮೃದು |  
 ವಿಮಲ ವಾಣಿಗಳಿಂದ ಬೆಸಗೊಂಡರೈತಂದ |  
 ಕ್ರಮವದೇನಾರು ಕಳುಪಿದರೆಂಬುದಂ ತಿಳಿವು ಪ್ಲವಗಾಧಿನಾಥನೊಲಿದು || ೨ ||

ಗೊರವನೇಂ ಕಳುಪಿದನೊ ಹರಿಯದೆಸೆಯಿಂದಮೇಂ |  
 ಬರವಾದುದೋ ಕಮಲಯೋನಿಯೈದಿಸಿದನೋ |  
 ಸುರಪ ಧನದಾಡ್ಯಖಿಲ ದೇವತಾನಿಚಯದೊಳಗಾರು ಲಂಕಾನಗರಕೆ ||  
 ಅರಿಯದಾರಟ್ಟಿಪರಿಯೆಂಬುದಂ ವಿಸ್ತರದ |  
 ಲೊರೆದಾತ್ಮ ರಕ್ಷಣಂಗೆಯೆ ನಿಜನುಂದಿರ |  
 ಕೃರುಗುವುದು ಲೇಸು ತಾಂ ಮಿಗುವುದಾಧಿಕ್ಯತರ ಕೇಳ್ ಪ್ಲವಂಗಮ ಹಿತಮಿದು || ೩ ||

ಪುಸಿಯ ಹೊದ್ದದ ನುಡಿಯನಾಡಿಡೆ ಬಿಡಿಸಿ ನಿ |  
 ನ್ನಸು ರಕ್ಷಣಂಗೆಯೆವಲ್ಲದಲೆ ಚಾಪಲ್ಯ |  
 ನುಸುಳು ಸೊಲ್ಲಗಳೆಂದೆ ಸುಕ್ಷೇಮಕರಮಾಗಲರಿದೆನುತಮಾತ್ಮ ನುಡಿಯೆ ||  
 ನಸುನಗೆಯಲಾ ದಶಾಸ್ತ್ರನ ನೋಡಿ ಧಿಕ್ಕರಿಸಿ |  
 ಬೆಸಗೊಂಬ ರಕ್ತಸನ ಗಣಿಸದಲೆ ಸ್ವೇಚ್ಛೆಯಿಂ |  
 ದುಸಿರಿದಂ ನಯನೀತಿಭೀತಿಪರಮಾರ್ಥಂಗಳೊಲವಾಂತ ನುಡಿಗಳೆಂದೆ || ೪ ||

ಸುರಪಶಿಖಿಯನುನಿರುತಿಮುಖ್ಯದೇವರ್ಕಳಾಂ |  
 ಕುರುಹರಿಯೆ ವಿಷ್ಣುವೆನ್ನಂ ಕಳುಪಲಿಲ್ಲವೀ |  
 ಪರಿಯೆಮ್ಮದಿದು ಸಹಜಮಲ್ಲದಲೆ ಕೃತ್ತಿಮಂ ಬೆರೆವುದಿಲ್ಲಿ ತಾಣದಿ ||  
 ತರಣಿಕುಲರನ್ನ ಪಾವನ್ನ ಶ್ರೀರಾಘವನ |  
 ಚರನು ಸುಗ್ರೀವಸಚಿವಂ ಪವನನಂದನಂ |  
 ಪರಿಕಿಸಲು ಕಪಿಕುಲೋತ್ಪನ್ನ ಹನುಮಂತನೆಂಬಭಿಧಾನಮೆಂದರಿವುದು || ೫ ||

ನಗರಮತಿರಮ್ಯತರಮಾಗಿರ್ಪುದೆಂದು ಬಲು |  
 ಬಗೆಯಿಂದಮಖಿಲಜನರಾಡುತ್ತಮಿರಲದರ |  
 ಸೋಗಸ ನೋಡುವ ಕುತೂಹಲದಿಂದ ನೀರಧಿಯ ದಾಂಟಿ ಪಟ್ಟಣಕೆ ಬಂದು ||  
 ಮಿಗೆ ಹರುಷಗೊಂಡೆ ನಿನ್ನಂ ಕಾಣ್ಬ ಸಂತಸದಿ |  
 ಪೋಗಲು ನಂದನನ ವನಪಾಲಕರು ಧಿಕ್ಕರಿಸ |  
 ಲಗಣತೋಪಾಯದಿಂದವರ ಕಳೆಯಲೆನುತ್ತ ಯೋಚಿಸುತಮರ್ದನಿತರೊಳ್ || ೬ ||  
 ಬಂದುದುಗ್ಗಡದಬಲವತಿಕೋಪದಾಟೋಪ |  
 ದಿಂದೆನ್ನನಲೆಯುತಿರಲಾತ್ಮರಕ್ಷಣೆಗೆಯ್ಯ |  
 ಲೆಂದವರನುಪಚರಿಸುವನಿತರೊಳ್ಳಾನವರು ಬಂದು ನಿಷ್ಕರಗಳಿಂದ ||  
 ನಿಂದು ನಿರ್ವಹಿಸಲಳವಲ್ಲದಾ ರಕ್ಕಸರ |  
 ವೃಂದಮಂ ಸವರಲನ್ನೆಗ ಪ್ರಹಸ್ತನತನಯ |  
 ಬಂದೆನ್ನ ಘಾಸಿಗಿಕ್ಕಿದರವನ ಮರ್ದಿಸಲ್ವೀಳ್ವಾದುದಸುವ ಪೊರೆಯೆ || ೭ ||  
 ಅನ್ನೆಗಂ ಬಂದರಾ ಮಂತ್ರಿ ಸುತರೇಳ್ವರು |  
 ತ್ವನ್ನ ಬರಸಿಡಿಲ್ಲಳೆನಲವರ ಪರಿಹರಿಸಲ |  
 ತ್ಯನ್ನತ ಪರಾಕ್ರಮಿಗಳೈವರುಂ ಸೇನಾಧಿಪತಿಗಳೆಂದೈತಂದರು ||  
 ಬನ್ನ ಬಡಿಸಿದರನೇಕಪ್ರಕಾರದಲವರ |  
 ಭಿನ್ನ ರಂ ಮಾಡಲಾಂ ಕಡುಗೋಪದಿಂ ಬಂದ |  
 ನಿನ್ನ ಮಗನಕ್ಷದೇವಾಸುರರೊಳಖಿಲಭಟದಲ್ಲಣಂ ಘಲ್ಲಣಿಯೊಳು || ೮ ||  
 ಬರಲಾಯ್ತು ಯುದ್ಧವಾಸುರವೀರರೆನ್ನೊಡನೆ |  
 ಹರಣಮಂ ಸಲಹಿಕೊಳಲೆಂದಾತನಂ ಕೊಂದೆ |  
 ಸುರಪಜಿತುವೈತಂದನಖಿಲಗಜರಥವೃಂದದೊಡನೆ ಕಡುಗೋಪದಿಂದ ||  
 ಧುರದೊಳತಿ ವೈರದಿಂದಾಕಸಣಕಗಳೆಸಗಿ |  
 ಪರಿಪರಿಯ ಶಸ್ತ್ರಗಳಲಿಟ್ಟರೊಂದಂ ಗಣಿಸ |  
 ದಿರಲು ಬ್ರಹ್ಮಾಸ್ತ್ರಮಂ ಪೂಡಿದಂ ಭೀಕರಕೆ ಗಿರಿಧರಾತಳ ನಡುಗಳು || ೯ ||  
 ಮೂರುಲೋಕದೊಳುಳ್ಳ ಶಸ್ತ್ರಾಸ್ತ್ರತತಿ ಯೆಮ್ಮ |  
 ದಾರಿಯಂ ಬರಲಮ್ಮನೆಂದರಿತು ಕಮಲಭವ |  
 ಚಾರುತರ ನುಡಿಗಳಿಂ ಪ್ರಾರ್ಥಿಸಿದರಾ ಪಿರಿಯರನುಮತಿಯನೊಪ್ಪುಗೊಳಲು ||  
 ಭಾರಣೆಯ ಕಣೆ ಬಂದು ಭಯದಿಂದ ನೋಡುತಿರ |  
 ಲೋರಂತೆ ಕರೆಯಲರೆನಿಮಿಷಮಿದೈದಿದರು |  
 ದಾರ ಬಲದಾನವರ್ಬಂದು ತುಡುಕಿದರೆನ್ನನತುಲರೋಷಾವೇಶದಿ || ೧೦ ||  
 ಬಿಗಿದ್ವರಜ್ಜುಗಳಿಂದಮಗಣಿತವಿಕಾರಗಳ |  
 ನಗೆನುಡಿಗಳಿಂದಣಕಸಣಕಮಾಡುತಮೆನ್ನ |  
 ತೆಗೆದು ತಂದರು ಸಭಾಂತರಕೆ ನಿಷ್ಕಾರಣದೊಳಾದುದೀಪರಿ ನಗರದ ||  
 ಹಗರಣವನೊಪ್ಪಿ ಕೊಳಲಾಯ್ತು ನಿನ್ನಂ ಕಂಡು |  
 ಖಗವಂಶಭವನೆಡೆಗೆ ಜವದಿ ಪೋಗಲ್ಪೆಂದು |  
 ಮಿಗೆ ರೋಷಹರ್ಷದಿಂ ಮರುತಸುತನಿಂತೆಂದ ದಶಕಂಠನೊಡನೆ ಬಿಡದೆ || ೧೧ ||

ಸುಲಭವಲ್ಲವು ಭವದ್ವರುಶನವು ಕಾಣ್ಬೆನೆ |  
 ದೊಲಿದಿಚ್ಚೈಗೈದುದಕೆ ಸಂಭವಿಸಿತೀಪರಿಯ |  
 ಪಲವು ಕೋಟಲೆಯಾದುದೆನ್ನ ಮನದಿಷ್ಟಾರ್ಥ ಫಲಿಸಿತೀಯವಸರದೊಳು ||  
 ಅಲಳು ಶಾಸನನರಸು ನೇಮಿಸಿದ ತೆರದೊಳಾಂ |  
 ಕಲನೆ ಗೈವೇಳ್ವಾದುದೀ ಲೋಕದೊಳು ಪೇಳ್ವ |  
 ಜೀಲುವ ಗಾದೆಯು "ಸೇವನಾ ಪರರಿಗೆತ್ತಣದು ಸುಖ ಕಷ್ಟ" ಸುವಿಚಾರವು || ೧೨ ||  
 ಇನಿತು ಕೋಟಲೆಯಿಂದ ಬಂದಾದರುಂ ದೈತ್ಯ |  
 ಜನನಾಥ ನಿನ್ನ ನೋಡುವ ಮನೋರಥದಿಂದ |  
 ಮೆನಗವಶ್ಯಕಮಾದುದಾದರಾಲಿಸು ಸಾವಧಾನದಿಂ ಭಾಷೆಗಳನು ||  
 ಇನಜಂ ಭವದ್ಭ್ರಾತ ಕ್ಷೇಮ ಕಾಶಲಗಳಂ |  
 ತನಯ ಭೃತ್ಯಾದ್ಯರ ಶಿವಕರಂಗಳಂ ಕೇಳಿ |  
 ಮನದಿಷ್ಟಮಂ ತಿಳಿಸಿ ಬಹುದೆಂದು ನೇಮಿಸಿದ ಕಪಿಕುಲೋತ್ತಮರ ಮಂದಿ || ೧೩ ||  
 ಅದರಿಂದಮಿನಿತುಕಷ್ಟದೊಳಾದರುಂ ಬಂದು |  
 ಹೃದಯದಂತಸ್ಥಮಂ ತಿಳಿಸಿ ನಿನ್ನಯ ಕ್ಷೇಮ |  
 ದುದಯವ ಕನೀಯಸದ್ಭ್ರಾತೃವಿಂಗರಿಪುವುದವಶ್ಯಕರಮಾದುದೆನೆಗೆ ||  
 ಚದುರತನದಿಂ ಮನಸ್ಕರಿಸಿ ಲಾಲನೆಗೈದ |  
 ರಿದರಿಂದಮುಭ್ಯುದಯನುಕ್ಕು ಬಹುಮಾನ ಬಂ |  
 ದೊದಗುವುದು 1 ರಾಕ್ಷಸೋತ್ತಮ ಲಾಲಿಸುವುದೀಗ ಮದ್ದುಚನ ಹಿತಮೆನುತ್ತೆ || ೧೪ ||  
 ಜಲಜಾಪ್ತಕೃಪವಿತ್ರಂ ರಾಮಚಂದ್ರಬಂ |  
 ದೊಲವಿಂದಮಾಜನಸ್ಥಾನದೊಳಗನುಜ ಸಹ |  
 ಕೆಲವು ವಿಪ್ರವೆರಸಿ ಧರ್ಮಶಾಸ್ತ್ರಾಲಾಪಗೈವ ಸಮಯದೊಳು ಬಂದು ||  
 ಸುಲಭಕೃತ್ಯಗಳೆಸಗಿ ಮಡಿದಂ ವಿರಾಧನಾ |  
 ಕುಲಗೆಡುಕಿ ಶೂರ್ಪನಖಿ ಕೆಣಕಿ ಬರದೂಷಣರ |  
 ಬಲಸಹಿತ ಕೋಳ್ಗೊಟ್ಟು ಬಂದು ವೈರೂಪ್ಯದಿಂ ಪೊಕ್ಕುಳಿ ಪಟ್ಟಣವನು || ೧೫ ||  
 ತನಗಾದ ಮಾನಭಂಗಳೆ ವಿಸ್ತರಗೆಯ್ಯ |  
 ಕಿಸಿಸಿಂದ ಮಾರೀಚನಂ ಮೃಗಾಕೃತಿಗೆಯ್ದು |  
 ಬನದಿ ವಂಚನೆಯಿಂದ ಜಾನಕಿಯ ಕಳ್ಳೊಯ್ದೆ ಮೃತ್ಯುವಂ ಸತಿಯೆನ್ನುತ ||  
 ಜನನಾಥನಂಗನೆಯನರಸುತಂ ಮಾರ್ಗದೊಳ |  
 ಗನುಜನೊಡವೆರದಾ ಕಬಂಧನಂ ಸೀಳ್ವಿಟ್ಟು |  
 ಮನದೊಲವಿನಿಂದ ಶಬರಿಗೆ ಮುಕ್ತಿಯಂ ಕೊಟ್ಟು ಪಂಪಾತಟಕ್ಕೆ ಬರಲು || ೧೬ ||  
 ಕಂಡು ಸುಗ್ರೀವ ಭಯಗೊಂಡು ಚಿಂತಿಸಿ ತಿಳಿದು |  
 ಚಂಡಪ್ರತಾಪಿಯಂ ಮರೆವೊಕ್ಕು ಕೋಟಲೆಯ |  
 ತಂಡಂಗಳಂ ಬಿನ್ನ ಪಂಗೆಯ್ಯಲಭಯಮಂ ಕೊಟ್ಟು ಕಪಿರಾಜ್ಯ ಸಿರಿಯ ||  
 ಗಂಡುಗಲಿ ವಾಲಿಯಂ ತರಿದೊಂದು ಕೋಲಿಂದ |  
 ಖಂಡಪದವಿಯನು ಸುಗ್ರೀವನಗೆ ದಯೆಗೆಯ್ದು |  
 ಪುಂಡರೀಕಾಯತೀಕ್ಷಣ ರಾಘವೇಂದ್ರ ನಿನಗಖಿಲ ಸುರಮುನಿಗಳೆಡೆಯ || ೧೭ ||

ಸಿರಿಯ ಪಾಲಿಸಲು ಸುಗ್ರೀವಭೂತಳದ ವಾ |  
 ನರರನಗಣಿತ ಮಹಾಕ್ಷೋಣಿ ಸಂಖ್ಯಾತಮಂ |  
 ಕರಿಸಿ ಮೂಲೋಕಮಂ ನೋಡಲಟ್ಟಿದ ವಾಯು ವೈನತೀಯ ಸಮಾನರ ||  
 ಹರಿಸಹಸ್ತದ ಬಲಂ ಗಜಶತಸಮಾನಮಾ |  
 ಧರೆ ನಭಸ್ಥಲ ರಸಾತಳದೊಳಂ ಸಂಚರಿಸಿ |  
 ಧರಣಿಜಿಯ ಕುರುಹನರಸುತ್ತಮಿಹರಾ ಮಹಾಬಲದಿಂದಮಾನೋರ್ವನು || ೧೮ ||

ನೀರಧಿಯ ದಾಂಟಿ ನಿಶಿಯೊಳಗೆ ಲಂಕಾನಾಮ |  
 ನಾರಿಯಂ ಧಿಕ್ಕರಿಸಿ ಪುಟಭೇದನದೊಳೆಲ್ಲ |  
 ಧಾರಣೀಸುತಿಯ ನರಸಿದರೊಂದುತಾಣದೊಳ್ಕಾಣದಿರೆ ಚಿಂತೆಯಿಂದ ||  
 ಧೀರ ನಿನ್ನ ರಮನೆಯನೆಲ್ಲ ಶೋಧಿಸಿ ಮನೋ |  
 ಹಾರನಂದನದೊಳಂ ನೋಡುತಿರೆ ಜನಕಜಿಯು |  
 ತೋರಿದಳ್ ಶಿಂಶುಪಾವೃಕ್ಷದೆಯೊಳಗಾದುದಾನಂದವೆನ್ನ ಮನಕೆ || ೧೯ ||

ಕಂಡು ಪೊಡಮಟ್ಟು ಸುಕ್ಷೇಮವಾರ್ತೆಯ ಪೇಳಿ |  
 ಕೊಂಡಪ್ಪಣೆಯೊಳಾನು ಬರುತಿರಲ್ಪೈತೇಯ |  
 ತಂಡ ಕವಿದೀಪರಿಯ ಕಕ್ಕುಲಿತೆಗೈದರೀ ಧರೆಯೊಳಗೆ ತನುಜೀವನಂ ||  
 ಖಂಡಶಕರಗಿಂತ ಮಧುರಮದರಿಂದ ಮು |  
 ದ್ವಂದಶೌರ್ಯವನೆಸಗಿ ಮೂರ್ತಿಯಂ ಕಾಪಾಡಿ |  
 ಕೊಂಡಿ ಮರುತಾತ್ಮಭವ ಹನುಮನೆಂಬಭಿಧಾನ ಕೇಳು ರಾಕ್ಷಸವರೇಣ್ಯ || ೨೦ ||

ಎನಗಪ್ಪಣೆಯನಿತ್ತು ಕಳುಪುವವಸರದಿ ಕಪಿ |  
 ಜನಪನತಿಸಂತಸದೊಳೊರೆದ ಸುಕ್ಷೇಮಂಗ |  
 ಳನು ತಿಳುಪಿ ಮುಂದಪ್ಪ ಕಜ್ಜಗಳ ಬಿತ್ತರಿಸು ಸುಕ್ಷೇಮತರಕೋಸುಗಂ ||  
 ಇನನಗ್ರಜಾತ ದೈತ್ಯೇಂದ್ರನೆಂದೀ ಪರಿಯ |  
 ನಿನಸುತಂ ಪೇಳ್ವಿದ್ ಕತದಿಂದ ಬಂದು ನಿ |  
 ನ್ನನು ಕಂಡು ಹಿತವ ತಿಳುಪಲ್ವಾದುದೆಂತೆನಲ್ನಾ ವಧಾನದೊಳಾಲಿಸು || ೨೧ ||

ಬಿಡುಗಣ್ಣು ರೊಡೆಯ ಮುಂತಾದ ವೀರರು ತೃಣಕೆ |  
 ಕಡೆ ದೈತ್ಯವರ್ಗವೇಂ ಮಶಕಶಿಶುಗಳು ತೋರ್ಪ |  
 ಕಡಲದೇಂ ಗೋಷ್ಪದಂ ಕಾಣ್ಣಡುವುದಿಲ್ಲಿನಗೆ ಶಸ್ತ್ರಾಸ್ತ್ರಹತಿಯೆಂಬುದು ||  
 ಕೊಡನಮಗನೊಡನೆ ನೀರಧಿಗಳೇಂ ಸೆಣಸುತ್ತ |  
 ಕಡಿಗಾಂಬುದುಂಟೆ ಶ್ರೀರಾಮಕಿಂಕರನೆನ್ನ |  
 ತೊಡಕುವುದು ಮೂಲೋಕದೊಳಗುಂಟೆ ದೈತ್ಯೇಂದ್ರ ಮದ್ವಚನಗಳ ಲಾಲಿಸು || ೨೨ ||

ದಾನವರ ಪಡೆಯನರೆನಿಮಿಷದೊಳು ಸಂಹರಿಸು |  
 ತೀನಗವ ಕಿಳ್ಳೆತ್ತಿಕೊಂಡೊಯ್ದು ಬೇಗ ಸು |  
 ಮ್ಮಾನದಿಂ ರಘುವರನ ಮುಂದಿಟ್ಟು ನಂದಿಸುವ ಬಲಶೌರ್ಯಮುಂಟೆನ್ನೊಳು ||  
 ಮಾನಿನೀಮಣಿಯ ನಿಟ್ಟಿಸಿ ಬಪ್ಪುದೆಂದು ಭೂ |  
 ಜಾನಿ ನೇಮಿಸಿದ ಕಟ್ಟಳೆಯ ಮಾರಲ್ಪಾರ |  
 ದಾನಿನಿಶುತ ರಕ್ಕಸರ ಸೊಣಗಕ್ಕೃತ್ಯಂಗಳಂ ಸಹಿಸಬೇಕಾಯಿತರಸ || ೨೩ ||

ಅಜ ಭವಸುರೇಂದ್ರಾದಿ ದೇವರ್ಕಳಂ ಮುಗಿಯೆ |  
 ಭಜಿಸುವರೆ ಶ್ರೀರಾಮಡಿಂಗರಿಗರೀ ದೈತ್ಯ |  
 ನುಜುಗಮಂ ದಿಟ್ಟಿಯೊಳಗುಂಟೆ ಪತಿಕಟ್ಟಳೆಯ ಮೀರಲಮ್ಮದೆ ಭೀತಿಯಿಂ ||  
 ಅಜನ ನುಡಿಯಂ ಸಲಿಸಲೆಂದು ಶರಬಾಧೆಯಂ |  
 ತ್ಯಜಿಸದಂಗೀಕರಿಸಿ ನಿನಗೆ ಹಿತಮನ್ನ ಸುರಿ |  
 ರುಜುಬುದ್ಧಿಯಂ ಮಾಡಲೈತಂದೆನಾಲಿಸಲು ಸುಕ್ಷೇಮಮಹುದು ಮುಂದೆ || ೨೪ ||  
 ವೇದವೇದಾಂಗಂ ಪುರಾಣೇತಿಹಾಸಗಳ್ |  
 ವೇದಾಂತನಿಷ್ಠೆ ಶಾಸ್ತ್ರಾಂತರಗಳಭ್ಯಾಸ |  
 ಬೋಧೆಯನ್ನಾಂತು ತಪದಿಂದಿಂದುಶೇಖರನ ಪದಪಯೋಜನನು ಪಿಡಿದು||  
 ಮೇದುರದ ಬಲಶ್ರೀ ಜಯೋನ್ನತಿಕೆಯಿಂದ ಹಿಮ  
 ಭೂಧರೋಪಮಿತನೆಂದಮಿತ ಶುಭವಚನಗಳ |  
 ಸಾಧುಗಳು ಪೊಗುಳುತಿರೆ ಕೇಳ್ತು ಹರುಷದೊಳಾನು ನೋಳ್ವರೈತಂದೆನತ್ತೆ || ೨೫ ||  
 ಸಕಲಧರ್ಮಗಳಂ ತಿಳಿದಾಚರಿಪ ಸಾಧು |  
 ಯುಕ್ತಿಯುಳ್ಳ ಮಹಾತ್ಮ ಪೆರರಂಗನಾಭಿರತಿ |  
 ಯುಕ್ತನಾದರದೇನು ಕಾರಣಮೆನುತ್ತದಂ ಪರಿಕಿಸುವಡೈತಂದೆನು ||  
 ಶಕುತಿಯುಳ್ಳರೆನುತ್ತ ತಲೆಗಳಿಂ ತಿಲೆಗಳಂ |  
 ಪ್ರಕಟದಿಂ ತಾಗಿದವರುಂಟೆ ದುಸ್ಸಂಗದೊಳು |  
 ಸುಕುಮಾರಬುದ್ಧಿ ಪೆರತಾಗದದ ಧೀಯುತರು ರುಜುಗೈವರಸುರನಯ್ || ೨೬ ||  
 ಕಾಯಸುಖಮಂ ಬಯಸಿ ಕಷ್ಟತರದುಃಖದಿಂ |  
 ದಾಯಾಸ ಸಂಗಡಿಸಿ ಕಲಿತವಿದ್ಯಂಗಳಿಗ |  
 ವಾಯಮಂ ಮಾಡುವರೆ ಧೀಯುತರು ನೀಂ ತಿಳಿಯದಿಪುರ್ದೇನುಂಟು ಜಗದೆ ||  
 ಈ ಯವಸ್ಥೆಯನಾರು ಬೋಧಿಸಿದರಯ್ಯ ವೀ |  
 ಕಾಯಮೇಲಂ ಶಾಶ್ವತಮೆ ಕ್ಷಣಸುಖಕೆ ರಾರವ ನಿ |  
 ಕಾಯಮಂ ಗಳಿಸುವುದಿದಾವ ಬಲ್ಲವಿಕೆ ನೀನರಿಯದುದೆ ರಕ್ಕಸೇಂದ್ರ || ೨೭ ||  
 ಕಲಿವಿರಾಧನ ವಧೆಯ ಖರದೊಷಣರ ಪರಿಯ |  
 ಬಲಯುತ ಕಬಂಧಾದ್ಯರಿರವ ಕೇಳುತ್ತಮಾ |  
 ಪೊಲಬನಂಗೀಕರಿಸಿ ಬಲುತಪದಲಾರ್ಜಿಸಿದ ಸಿರಿಯ ವೈಭವಗಳನ್ನು ||  
 ನೆಲಕಿಕ್ಕಲನುಗೈದೆಲಾ ಬಾಲ್ಯದಿಂ ನೀನು |  
 ಕಲಿತ ನೀತಿಗಳೆಲ್ಲಿದ್ದಿದಿವು ಭುಜಸತ್ಯ |  
 ಕಲಿತನೆನ್ನು ತಗಾಣದೊಳಗೆ ಕರಗಳನಿಟ್ಟರುಂಟೆ ರಾಕ್ಷಸವರೇಣ್ಯ || ೨೮ ||  
 ಚಂಡಬಲನಮರೇಂದ್ರತನಯನೊಗ್ನೋಲಿಂದ |  
 ಕೊಂಡ ಬಳಿಕೀ ಜಗತ್ರಯದೊಳಗೆ ರಣಕೆ ಮುಂ |  
 ಕೊಂಡು ಬರ್ಪವರುಂಟೆ ಜನನಾದಿಸ್ಥಿ ತಿಲಯಗಳಾವನಿಂ ತೋರ್ಪಡಿಪುವು ||  
 ಗಂಡುಗಲಿ ಶ್ರೀರಾಮ ಸೌಮಿತ್ರಿ ಮಾಳ್ವಯು |  
 ಧ್ವಂಡಾಶುಗಗಳದಿರೊಳಾವ ಸಂಚರಿಪ ಕೋ |  
 ದಂಡದೀಕ್ಷಾಗುರುನ ತಿಳಿಯದಾಗಸಮೆಸಗಿ ನಿನ್ನಗಹಿತಮಂ ನೆನೆದಲೆ || ೨೯ ||



ಸಿರಿದೊರೆವುದತಿಶಯಂ ಜ್ಞಾನಸಂಭೂತಮಹು |  
 ದುರುಪುಣ್ಯಮುತ್ತಮಕುಲೋತ್ಪತ್ತಿಯರಿದು ನೀಂ |  
 ಹರನ ಕೃಪೆಯಿಂದಖಿಲಸಂಪದಂಗಳ ಗಳಿಸಿ ಸದ್ಬುದ್ಧಿಯಂ ಬಯಸದೆ ||  
 ಮರುಳಾದೆಯಕಟಕಟ ರಾಘವಂ ಮುನಿದಡೆಯು |  
 ಪೊರೆವರಾರುಂಟು ತ್ರಿಭುವನದೊಳಾರುಪದೇಶ |  
 ವೆರೆದಾತ್ಮಘಾತಕೆಂದೆಣಿಸಿದೆ ಮಹಾಮೋಹದೊಳು ಮಗ್ನನಾಗಿ ಬರಿದೆ || ೩೦ ||

ಎನಿತು ತಪದಾಡ್ಯತೆಯು ದೇವತಾಸಮ್ಮುಖಿಗ |  
 ಳೆನಿತರಲಿ ಪರದಾರರತಿ ಪುಟ್ಟಿದಾಕ್ಷಣಂ |  
 ತನತನಗೆ ತೊಲಗುವುವು ಚಂಡಾಲನಂ ಕಂಡ ಭೂದಿವಜರಂತೆ ಮರುಳೆ ||  
 ಘನತರಾಯುಷ್ಯ ಸುಜ್ಞಾನಬಲಸಂಪದಗ |  
 ಳನಿತು ಪೋಪುವು ಕುಲಂ ಕೆಡುಗು ದುಷ್ಕೀರ್ತಿ ಸಂ |  
 ಜನನಮಪ್ಪುದು ಪರಸ್ತ್ರೀರತನಿಗಾವುದುಂ ಫಲಿಸವಸುರೇಂದ್ರ ಕೇಳು || ೩೧ ||

ಮಾನಧನಹಾನಿ ಗಣಿಕಾಗಮನದಿಂದಹುದು |  
 ಮ್ಲಾನಕುಲಮಪ್ಪುದಾ ದಾಸೀಗಮನದಿಂದ |  
 ನೂನಮವಿರಾಗಮನದಿಂದಮಾಯುರ್ನಾಶಮಪ್ಪುದಿದು ತಪ್ಪಲರಿದು ||  
 ಜ್ಞಾನವಿರಹಿತದೊಳ್ಳರಾಂಗನಾಸಕ್ತಿಯಿಂ |  
 ಜ್ಞಾನಮಾಯುಷ್ಯಾದಿಗಳು ಪೋಪುವೆಂದುಸಿರ್ವ |  
 ಮಾನನಿಧಿಗಳ ನುಡಿಯ ಕೇಳ್ತರಿಯದೀಪರಿಯ ದುಷ್ಕೃತ್ಯಗಳ ನೆನೆವರೆ || ೩೨ ||

ಕಳವಿನಲಿ ರಾಮನಂಗನೆಯ ಕದ್ದೊಯ್ದು ಭೂ |  
 ತಳದಿ ವೀರತ್ವಸಂಭವಕೀರ್ತಿಗಂ ಮಸಿಯ |  
 ಬಳಿಯಲೆಳಸಿದೆ ಭೂತಳದೊಳಾರ ಮುಂಗಡೆಯ ನೀಂ ಶೂರನೆಂದೊರೆವೆಲೊ ||  
 ಪೊಳಲೊಳಗೆ ನೃತ್ಯದೇವತೆಯನಿಟ್ಟುಂ ಕುಲವ |  
 ಕಳೆಯಲನುಗೈದೆ ದುರ್ಮೇಧೆಯಿಂದೇಂ ಫಲಂ |  
 ತಿಳದಾತ್ಮ ಹಿತಮೆಂದು ಜಾನಕೆಯ ಶ್ರೀರಾಮಗೊಪ್ಪಿಸಿ ಕೃತಾರ್ಥನಹುದು || ೩೩ ||

ಕೊಳುಗುಳದಿ ಗೆಲುವೆನೆಂಬಾಪೆಯಂ ತೆಗೆದಿಟ್ಟು |  
 ಗಳಿಸಿರ್ಪ ಶಸ್ತ್ರದನುರಾಗಮಂ ಕಿತ್ತಿಟ್ಟು |  
 ಜಲಜಭವನಿತ್ತ ವರದಾನದ ಮಹಾಸತ್ವದಭಿರತಿಗಳನ್ನು ಬಿಟ್ಟು ||  
 ನಳನಮುಖಿ ಸೀತೆಯಂ ರಾಘವಂಗಿತ್ತು ನೀ |  
 ನುಳವಪಾಯವ ನೆನೆದು ಪುನರೈಸಿರಿಗಳನ್ನು |  
 ಗಳಿಸಿಕೊಳಲಿಚ್ಛಿಸು ಸುಲಭದಿ ಮನೋರಥಂ ಸಾರ್ವದೈ ದೈತ್ಯನಾಥ || ೩೪ ||

ಸುರನರೋರಗ ಯಕ್ಷಗಾಂಧರ್ವ ಕಿಂಪುರುಷ |  
 ಶರಗಳಿಂದಂ ಮವಂಧ್ಯತೆಯ ದಾನವ ಭಟರ |  
 ಧರವ ಲೆಕ್ಕಿಸದಂತೆ ಸರಸಿಜೋದ್ಭವನಿಂದಮಭಯಮಂ ಪಡೆದಿರ್ವೆಯ ||  
 ಉರಗಯಕ್ಷಾಸುರರೊಳೊರ್ವರಲ್ಲವು ತಿಳಿಯೆ |  
 ತರಣಿಸುತ ಪ್ಲವಗಾಧಿನಾಥ ಮಾನುಷ ದೇಹ |  
 ಭರಣಿಯಿಂದೈತಂದ ಪರಬೊಮ್ಮ ರಘುವೀರನೆಂದು ತಿಳಿ ರಾಕ್ಷಸೇಂದ್ರ || ೩೫ ||

ಸರಸಿಜಾಸನನಿತ್ತ ವರಗಳಿಂದಂ ಪೊರಗೆ |  
 ಚರಿಸುವರೆ ಪೂರ್ವಾನುಭೂತವೆಂದೀ ಮಾತ |  
 ನರಿತು ಜಾನಕಿಯ ರಾಘವಗಿತ್ತು ಸಂತತಿಯನುಳುಹಿಕೊಂಬುದು ಲೇಸಲ್ಯೆ ||  
 ತರಣಿ ವಂಶಜ ಮುನಿಯಲಾರು ಕಾಯ್ದಪರಿನ್ನು |  
 ಸುರಪಾದ್ಯರಮಿತರಂ ನಿಮಿಷಮಾತ್ರದಿ ಸೃಜಿಸಿ |  
 ಮರಳಿ ಸಂಹರಿಪ ಸ್ವಾತಂತ್ರ್ಯ ಪುರುಷನೆನುತ್ತ ತಿಳಿ ರಾಕ್ಷಸೇಂದ್ರ ಜನದಿ || ೩೬ ||

ಮರೆದು ಮಾಡಿದ ಪಾಪ ಮಾಜದಂತನುರೂಪ |  
 ತರಳರಂ ಪೆತ್ತಂತ ಧರ್ಮಸಂಹಿತಮಾದ |  
 ಪರಿಕರಗಳೊಂದೆಸಯಲಿರೆ ವಿಪದ್ರಾಶಿಗಳು ಸಂಜಾತಮಾಗದಿರವು ||  
 ಪರಿಸರಿಯಲಹಿತಗಳ ಪೊರೆಯಲಾ ವಂಶಮಿಾ |  
 ಧರಣಿಯೊಳಗಿರದು ನಿಶ್ಚಿತವು ಪರಮಾಪದದ |  
 ನಿರುಗೆಯವಿವೇಕಮೆಂದರಿದಾತ್ಮ ಹಿತಗಳಂ ಬಯಸು ರಕ್ತಸನಾಯಕ || ೩೭ ||

ತಿಳಿ ಜನಸ್ಥಾನವಧೆಯಂ ವಾಲಿಸಮರದೊಳ |  
 ಗಳಿದುದಂ ಸುಗ್ರೀವಕಪಿವರ್ಯನಾದುದಂ |  
 ಜಲನಿಧಿಯ ದಾಂಟಿ ವಾನರಬಂದು ಭವದೀಯ ಬಲವನುದಿಸಿ ನಿಂದುದಂ ||  
 ಇಳಿಯೊಳಿದು ಸುಲಭಮಲ್ಲವು ಕೃತ್ಯಮೆಂದು ಹೃ |  
 ನ್ನಿಲಯದೊಳ್ ನಿಶ್ಚೈಸಿ ರಾಘವಗೆ ಸೀತೆಯಂ |  
 ಚಳಕದಿಂದೊಪ್ಪಗಿಸಿ ಗೋತ್ರ ರಕ್ಷಣೈವುದುಚಿತ ರಾಕ್ಷಸಲಲಾಮ || ೩೮ ||

ಈ ದೈತ್ಯಬಲಮಾನಗಾಗ್ರದೊಳಗಿಹ ನಗರ |  
 ಮೇದುರ ಗಜಾಶ್ವರಥ ಸಂಕುಳಗಳಂ ಜವನ |  
 ಹಾದಿಯಂ ಪೊಂದಿಸುವಡಾನೊರ್ವ ವಾನರಂ ಸಾಕನ್ಯರೇತಕಿದಕೆ ||  
 ಭೂಧನಂ ಶ್ರೀರಾಮ ಕಪಿಸಮೂಹದಿ ಕುಳಿತು |  
 ಕ್ಷೋದೀಯಸ ವರಾಕನಂತರಿವೆನೆಂದ ಸಂ |  
 ಬಾಭೆಯೊಂದರೊಳಾನು ಕೈಗಾಯ್ದು ಬೋಧಿಸುವೆ ನಿನಗೆ ಹಿತಮಿತ ಪಥ್ಯಮಂ || ೩೯ ||

ಪೊಡವಿಯೊಳಗುಳ್ಳ ಪಾರ್ಥಿವರಾದರುಂ ಸಗ್ಗ |  
 ದೊಡೆಯ ಸರಸಿಜ ಪೀಠರಾಜ ಪಾಟೀರ ಪಾ |  
 ಲ್ಲಡಲಿಯರಾದಡಂ ರಾಮಗಪಕೃತಿಯೆಸಗಿದವನ ಕಾಯ್ದರಸಾಧ್ಯವು ||  
 ಪೊಡರ್ವ ಸಿಡಲಿನರನಕೆ ಕೊಡೆಗಳೇಂ ತಡೆದವುವೆ |  
 ಪೃಡವಿಧೀಂದ್ರಾಡ್ಯರಸ ಮುನಿಯೆ ಸಲಹುವರುಂಟೆ |  
 ಕೆಡು ಬುದ್ಧಿಯಿಂ ಕುಲವಿನಾಶನಂಗೆಯ್ಯದಲೆ ಶರಣುವೊಗು ರಘುನಾಥನ || ೪೦ ||

ಎಂದಿಗಾರ್ಜಿಸೆ ಬರ್ಪುದಂಚೆದೇರನ ಕೃಪೆಯ |  
 ನೆಂದಿಗೀದಿವ್ಯನಗರಿಯ ಗಳಿಸಲಕ್ಕು ಮಗು |  
 ಕೆಂದಿಗೀ ಸಿರಿಪುತ್ರಮಿತ್ತಾದಿ ಸಂಪದಗಳಂ ಸಾಧಿಸಲ್ವೇಳ್ಕುಮು ||  
 ಮಂದಮತಿಯಿಂ ಮರುಳ್ವಿಡಿದು ಸಂಪಾಡ್ಯಮಂ |  
 ಕುಂದಿಸುವಡರೆನಿಮಿಷದೊಳಗಾವ ಮೇಧೆ ನೀಂ |  
 ಹಿಂದು ಮುಂದರಿಯದುನ್ಮತ್ತತೆಯೊಳಂ ಕೆಡದೆ ಹಿತಮೆನುತ ತಿಳವುದಸುರ || ೪೧ ||

ಸಿರಿಯನಾರ್ಜಿಸುವಡೇನತಿಯಶಯವು ಗಳಿಸಿದ್ದೆ |  
 ಸಿರಿಯ ಜತನಂಗೈದು ಭೋಗಿಸುವುದಚ್ಚರಿಯು |  
 ನಿರತ ಸಂಪದವೃದ್ಧಿಗೈವಕಾರಣಗಳಂ ಬೆದಕುವುದು ಸ್ವಾಭಾವಿಕಂ ||  
 ಸಿರಿಯ ಮುಂದಣಬುದ್ಧಿ ಕರಚೆಲುವು ಮಳೆಯ ಮುಂ |  
 ದರುಗುತಿಹ ಗಾಳಿಸಹಜಮೆನುತ್ತ ಧೀನುಂತ |  
 ರೋರೆದಪರು ನಿನ್ನೆಡೆಯಲ್ಲದಲತಿವ್ಯಾಪ್ತಿಯಾಯ್ತು ಪಿರಿಯರ ಭಾಷೆಗೆ

|| ೪೨ ||

ಗುರುಸೇವೆ ಪಿರಿಯರನುಮತಿ ದೇವತಾನಿಚಯ |  
 ಪರಿಚರಣೆ ವಿಪ್ರಪೂಜನೆ ಸಾಧು ಸನ್ಮಾನ |  
 ಪರವಧೂ ಭೀರುತ್ವ ಲೋಕಾಪವಾದಭಯ ಗೋರಕ್ಷಣಾಧಿಕಗಳು ||  
 ಕರುಣಂ ದಯಾಪರತೆಯನ್ನೆ ತರಾಹಿತ್ಯವೆಂ |  
 ಬುರುತರದ ಗುಣ ಬೀಜವೈಸಿರಿಗೆ ನಿನ್ನೊಳೇ |  
 ಪರಿ ತಿಲಾಂಶಗಳಲ್ಲದೆಂತಕಾರಣಕಾರ್ಯ ಜನ್ಮಮಾಯ್ತು ಕಟಿಂದನು

|| ೪೩ ||

ಶಶವಿಷಾಣಪ್ರಾಯಮಾದರಂದಯದ ಕುಲ |  
 ಪುಸಿ ಸತ್ಯ ಗಾಂಧರ್ವ ನಗರ ಬಾಂಧವತರುಣ |  
 ವೆಸರೆಂಬುದರಿಯ ಶುಚಿಯನುದಿತಸ್ತಲ ಶಶಂಸತೆಯ ಭೂತೋದ್ದೇಗದ ||  
 ರಸೆ ನಿನಗೆ ಸಂಪದವು ವಶವಹುದೆ ಬಂದೊಡನೆ |  
 ನಿಶೆಯೊಳಗಪಾಶೆ ಸಂಚರಿಸಿದಂದದಿ ಚಲಿಸ |  
 ಲಸುಗಳಂದಿದರ್ಪುದೆ ಮೂಢತೆಯನೇಂಕತದಿ ಪಿಡಿದೆ ರಕ್ತಸನಾಯಕ

|| ೪೪ ||

ನೀನಾತ್ಮ ಸುಖವ ಬಯಸದೆ ಮೌರ್ಖ್ಯವಿಡಿದಿದರ್ |  
 ಡೇನ ಮಾಳ್ವರು ಸಚಿವಸಾಮಂತರುಳಿದ ಜನ |  
 ರೀ ನೆಲದೊಳೆಂತಿರ್ಪರಖಿಲ ಜನಸಂತಾಪದಿಂದ ಸಿರಿಯೆಂತಿರ್ಪುದು ||  
 ಹಾನಿವೃದ್ಧಿಗಳನೆಣಿಸದೆ ದಿವಾಂಧತೆಯಿಂದ |  
 ಮೇನಹುದು ಸುಖಪ್ರಭುತ್ವತೆ ದಯಾಸತ್ಯಗಳು |  
 ನೂನಮಭಿವೃದ್ಧಿ ಕರಮೆಂದೆನಿಸಿ ಸಂಪದನನುಳುಹಿಕೊಂಬುದು ಲೇಸಲೈ

|| ೪೫ ||

ಧಾರಿಣಿಯೊಳರಸಾತ್ಮಬಲವ ಪರಿಕಿಸುತಮ |  
 ತ್ತಾರ ಶೌರ್ಯವ ತಿಳಿದು ಗೋತ್ರಸಂರಕ್ಷಣೆಯ |  
 ಭಾರಣೆಯ ಬುದ್ಧಿಯಿಂದೆಸಗವೇಳ್ಕುಮು ಹಿತಾಹಿತಗಳೊಂದಂ ತಿಳಿಯದೆ ||  
 ವೀರತೆಗೆ ಕೈದುಡುಕಲಾತ್ಮನಾಶನವು ಕೇ |  
 ಳ್ನೀರಧಿಯಗಸ್ತ್ರನೊಳ್ ಸೆಣಿಸಿ ಸಂಕಟದಿ ಬಾ |  
 ಯಾರಿದುದ ಕೇಳ್ತರಿಯದಾದೆ ನಿನಗೆಂತಪ್ಪುದತಿಶಯದ ಸೌಖ್ಯ ಮರುಳೆ

|| ೪೬ ||

ಜಲನಿಧಿಯ ಮಧ್ಯದೊಳು ನೆಲೆ ಕಾಮಚರ ದೈತ್ಯ |  
 ಬಲ ಸಹಾಯಂ ಸುರಪಜಿತುತನಯ ಲೋಕಗಳ |  
 ಗೆಲುವ ಬಲಶಾಲಿ ಕುಂಭಶ್ರವಣನನುಜಾತ ವಿಂಶತಿಮಹಾಭುಜಗಳು ||  
 ತಲೆಗಳುಂ ಪತ್ತು ದೀರ್ಘಾಯುಷಮವಧ್ಯತ್ವ |  
 ಮೊಲಿದಿರ್ಪುವೆಂಬ ಗರ್ವದಿ ದುಷ್ಟತನದಿಂದ |  
 ಸುಲಭನಾಗರ್ವವ ತಿಳಿಯೆ ಸುಖವು ಸಮನಿಸದಸುರನಾಥ ಕೇಳೇನೆಲದೊಳು

|| ೪೭ ||

ಬಿಸಿಲ ರ್ಭುಳಕಿಟ್ಟ ಚಪ್ಪರ ಕಲ್ಪಮೇಘಗಳು |  
 ಬಸಿವ ಜಲಮಂ ಕಳೆವುದುಂಟಿ ಘಡುಘಡಿಸಿ ಬ|  
 ಪರ್ಶನಿಪಾತಕೆ ಪರೀಹಾರಗೈದವುದುಂಟಿ ಮರುಳಾತಪತ್ರ ಮಗುಳೆ ||  
 ಬಿಸಜಸಂಭವನವರಮಿಾ ದೈತ್ಯಬಲಶೌರ್ಯ |  
 ದೇಸಕಮೇಂ ಕಾಯ್ದವುದೆ ಶ್ರೀರಾಮಚಂದ್ರ ಬಂ |  
 ದೇಸವ ಬಾಣಂಗಳಿಗೆ ಮಾರಾಂತು ಕೈಗೊಡುವರುಂಟಿ ಮತ್ತೀನೇಲದೊಳು || ೪೮ ||  
 ಖರನಳದಪರಿಯ ವಾಲಿಯ ಧರಿಯ ಸುಗ್ರೀವ |  
 ನಿರವ ಕಸಿನಾಯಕರಗಾಧಬಲಪೌರುಷಗ |  
 ಳರಿತು ಲಕ್ಷ್ಮಣನಸ್ತದಾಟೋಪಗ ತಿಳಿದು ಕುಲಕೋಟಿಗಳನು ಪೊರೆಯೆ ||  
 ಶರಣುವೊಗು ರಾಘವನ ಧರಣಿಜಾತೆಯ ತಂದು |  
 ಚರಣಕರ್ಪಿಸಿ ಸಾಧುಜನರೊಡಂಬಡುವಂತೆ |  
 ನಿರತಿಶಯ ಸಂಪದವನಾರ್ಜಪುದು ಲೇಸೆಂದು ನೀನರಿವುದಸುರೇಶನೆ || ೪೯ ||  
 ಹಿಂದುಮುಂದರಿಯದೆ ಪ್ಲವಂಗ ಬುದ್ಧಿಯೊಳಣ್ಣ |  
 ಸಂದನಸ್ತಮಯಕ್ಕೆ ನೀನೊರ್ವನಾಪರಿಗೆ |  
 ಬಂದಿರ್ಪೆಯೆನುತ ಬಾಂಧವ್ಯದ ಕೃಪಾರಸದೊಳೀ ಪರಿಯ ವಿಸ್ತರದಲಿ ||  
 ಚಂದದಿಂ ತಿಳುಪಿ ಬಹುದೆಂದು ಸುಗ್ರೀವ ಕಪಿ |  
 ವೃಂದಮಧ್ಯದೊಳೊರೆದು ಕಳುಪಲಾನೀ ನೆಲಕೆ |  
 ಬಂದು ಸಂಬಾಧದಿಂ ಕಂಡು ತಿಳಿದನಿತನಾನುಸಿದ್ಧಿದಾನವರರಸನೆ || ೫೦ ||  
 ಕಳವಿನಲಿ ಮೃತ್ಯುವಂಕಳ್ಳು ಸಂಗ್ರಹಿಸಿ ನಿಜ |  
 ನಿಳಯದೊಳಗಿಟ್ಟಿ ಪುರದಾವನುತಿ ದಾವಶಿಖಿ |  
 ಯುಳುಮೆಯಂ ಕಂಕುಳೊಳಗಿಟ್ಟು ಕಿಗ್ಗಾಳಿಯೊಳು ಪೊದೆಯ ಸಾರ್ದವ ಸೌಖ್ಯಮಂ ||  
 ತಳೆದಪನೆ ಸೀತಾಪ್ರಭಾವ ರಾಘವ ಕೋಪ |  
 ಜಳದಿಂದ ಕಾಳನುತೆಯಾಂತ ಲಂಕಾಪುರವ |  
 ಬಳಗಮಂ ನೋಡುತಂ ಹಿತವನ್ನಿನ್ನೊಳ್ಳೀನೆ ತಿಳಿ ದಾನವೇಂದ್ರ ಬೇಗ || ೫೧ ||  
 ಪರಹಿತವನೆಣಿಸಿ ಬೋಧಿಸಿದೆನಲ್ಲದೆ ಪುಸಿಯ |  
 ನೊರೆಯೆ ರಘುನಾಯಕನ ಮುಂದೆ ದೇವಾಸುರರು |  
 ಧುರದಿನಿಲುವಡಸಾಧ್ಯ ದೀರ್ಘತಪದಿಂ ಪಡೆದ ಸಂಪದವ ಪೋಗಾಡದೆ ||  
 ಧರಣಿಜೆಯನೊಪ್ಪಗಿಸಿ ಶರಣೆಂದು ಮೂಲೋಕ |  
 ದರಸನ ಕೃಪಾಬಲದಿ ಸುರರಾಜ ವಿಭವಮಂ |  
 ಚಿರಕಾಲಮನುಭವಿಸು ನಾಂ ಪೇಳ್ಳುದುಳಿದುಪಾಯಾಂತರಗಳಿಲ್ಲೆಕೆಯೊಳು || ೫೨ ||  
 ಶ್ರೀರಾಮಪುರದರಸನೇವಕಂ ಕಪಿಯೊರೆದ |  
 ಚಾರುತರ ವಚನಗಳ ಹಿತಮೆಂದು ಮಾನಸದಿ |  
 ತೋರಹರ್ಷವ ತಳೆದು ಧೀಮಂತರೊಡಬಡುವ ತೆರದೊಳಾಳೋಚಿಸುತಲಿ ||  
 ಈ ರಾಜಧಾನಿಯಂ ಪೊರೆವುದತಿ ಲೇಸೆಂದು |  
 ಮಾರುತಕುಮಾರ ಪೇಳಿದುದ ದ ನಿಷ್ಕುರಮೆಂದು |  
 ದಾರಕೋಪಾನೇಶಮನನಾದ ದೈತ್ಯೇಂದ್ರ ನಿಂದ್ರಾದ್ಯಸುರರೆಡೆಯೊಳು || ೫೩ ||

ಹದಿನೇಳನೆಯ ಸಂಧಿ ಸಮಾಪ್ತಂ

## ಹದಿನೆಂಟನೆಯ ಸಂಧಿ

ಸೂಚನೆ || ಯಾತುಧಾನರ ನಗು ಪಿತೃಸಖನಿರ್ಗಮಿತ |  
ಖಾತಿಯಿಂದಮರಾರಿಗಳ ತರಿದು ಮರುತಭವ |  
ಸೀತಾಂಘ್ರಿ ಪಂಕಜವ ಭಜಿಸುತ್ತಪ್ಪಣೆವಿಡಿದು ಬೀಳ್ಕೊಂಡನಾಪುರವನು ||

ಅತಿಹಿತದೊಳಂಜನಾಸುತ ನಿರೂಪಣೆಗೈದ |  
ಚತುರತರ ವಾಣಿಯಂ ಕೇಳಿ ರೋಷದಿ ದೈತ್ಯ |  
ಪತಿಯುರಗಪತಿಯಂತೆ ಮೊರೆದು ಸಲ್ಲಳನರೆದು ನಿಷ್ಕುರದಲಿಂತೆಂದನು ||  
ಕ್ಷಿತಿಯೊಳೇಪರಿಯ ದುರ್ಮತಿಯ ಕಂಡರಿಯಿವೀ |  
ಹತಕನಂ ತರಿಯದುಳಿಸಿದರೆ ಲೋಕಂಗಳಂ |  
ವೆತೆಗಿಕ್ಕದಿರನೆನುತ ನಿಶ್ಚಯಂಗೈದ ದಶಶಿರನಾಗ ಕೇಳ್ ಭವಾನಿ || ೧ ||

ಕಾಲಪಾಶಾವಪಾಶಿತನಿಗೆ ಬುದ್ಧಿಗಳ |  
ಜಾಲ ಹಿತಗೈದಪುದೆ ರೋಗಿಗಾಷಧಮದೇಂ |  
ಲಾಲಿತ್ಯ ಕರಮಹುದೆ ಕ್ಷಿತಿಯೊಳಗೆ ಕೇಡಿಗಂ ಮತಿಸುರಣಕಾಷಧಗಳು ||  
ಫಾಲಲೋಚನನಾದರುದಿಸುವುವೆ ದುಷ್ಟ ದಶ |  
ಮಾಳಿಗೀನುಡಿಯಹಿತಮಾಗಿ ಪಲವಗೆಯಿಂದ |  
ಬಾಲನುಡಿಗಳಲಿ ಜರೆವುತ್ತ ತರುವುದೆನುತ್ತ ನೇಮಿಸಿದ ರಕ್ಕಸರಿಗೆ || ೨ ||

ಮದಮುಖನ ನಿಷ್ಕುರದ ಶಾಸನದಿ ದಾನವರು |  
ಕದನ ಕರ್ಕಶ ಹನುಮನಂ ಪಿಡಿಯಲವ್ವಳಿಸ |  
ಲದುಭುತವ ಕಂಡಾ ವಿಭೀಷಣಂ ಚಿಂತಿಸಿದ ಮುಂಗಾಣದರೆನಿಮಿಷವು ||  
ಸದಗ ರಕ್ಕಸನಪಾಯವ ನೆನೆದ ನಿಷ್ಕೃತಿಯ |  
ನಿದಕದೇಂ ಯೋಚಿಸುವೆನೆಂದು ಮೆಲ್ಲನೆ ಬಂದು |  
ಪದಪಯೋಜಕೆ ನಮಿಸಿ ಮೃದುಮಧುರಭಾಷಣೆಯೊಳಿಂದ ದಶಕಂಠನೊಡನೆ || ೩ ||

ಸಕಲಾಗಮಜ್ಞ ಸರ್ವಜ್ಞ ಸತ್ಯಾನಂದ |  
ನಿಕಟತ್ರಯಾ ಮಕುಟನಿಲಯ ಭೂಭೃಚ್ಛಾಸ್ತ್ರ |  
ನಿಕರದಧಿನಾಥ ನಿನ್ನಯ ಚರಣಕವಿಧಿತಾಂಶಂಗಳೇನುಂಟು ಜಗದೆ ||  
ಯುಕ್ತಿಯುತವಾಣಿ ಬಾಲಕಶುಕಾದಿಗಳಿಂದ |  
ರುಕ್ತಿಯು ಪರಿಗ್ರಾಹ್ಯಮೆಂದು ಭೂಮಿಾತಳದೊ |  
ಳಕಳಂಕರೊರೆದಪರು ಸೇವಕರ ಭಾಷೆಯಂ ಕೈಕೊಳುವುದಸುರನಾಥ || ೪ ||

ಅನುರೇಂದ್ರ ಮೊದಲಾದರತುಲ ಸಿರಿವಂತರೇ |  
ಕ್ರಮವ ನಂಗೀಕರಿಸರರಸ ಶಾಸ್ತ್ರನಿಷಿದ್ಧ |  
ನಮುಚಿ ಮುಖ್ಯಾಸುರವರೇಣ್ಯರ್ಮಹಾಬಲರಾಜ ಧರ್ಮವ ಮಾರದೆ ||  
ಸಮತೆಯಿಂ ದೊರೆತನವನಾಳ್ತು ಸತ್ತೀರ್ತಿಯಂ |  
ದ್ಯುಮಣಿ ಸನ್ನಿಭ ವಿಕ್ರಮಂಗಳಂ ಖ್ಯಾತಿಯುತ |  
ರವಿತಕಾಲಂ ಬಾಳ್ವರೆಂಬುದು ಭವಚ್ಚಿತ್ತವರಿಯದುದೆ ದೈತ್ಯೇಂದ್ರನೆ || ೫ ||

ಅರಸುತನಕೂಣೆಯಂ ಸಜ್ಜನರಿಗಹಿತಕರ |  
 ಧರೆಯೊಳಖ್ಯಾತಿ ಶಾಖಾಮೃಗದ ವಧೆ ದೈತ್ಯ |  
 ರರಸ ಸದ್ವೃತ್ತದೂಷಣಮಾದ ಕತದಿಂದ ವಿಜ್ಞಪಿಸುವೆನಾಲಿಸು ||  
 ಅರಿಯಹುದು ತಪ್ಪುಗಳನೇಕಮೆಸಗಿಹನವನ |  
 ತರಿವುದುಂ ತಪ್ಪಲ್ಲವಾದಡೀ ಲೋಕದೊಳು |  
 ಚರರ ವಧಿವುದು ರಾಜಧರ್ಮಸಮ್ಮತವಲ್ಲ ಕೇಳು ರಾಕ್ಷಸರನಲ್ಲ || ೬ ||

ವೊಡೆವುದು ಕಶಾದಂಡದಿಂದಮಂಗವಿಲೋಪ |  
 ಮೊಡನೆ ನಾನಾವಿಧೋಪದ್ರವಂ ಚರರಿಗೊಡ |  
 ಬಡಿಕೆಯಲ್ಲದೆ ತರಿವುದೀ ಲೋಕಶಾಸ್ತ್ರದೊಳ್ ಕೇಳ್ದರಿಯೆ ಮುನ್ನಮಿದನು ||  
 ಕೆಡುಗನಾದಡದೇನು ಕೇವಲನಿಕ್ಕಷ್ಟನಿವ |  
 ನೊಡೆಯನೆಡೆಗೈದಿ ತೋರಿಪರೊಂದು ಕುರುಹಿತ್ತು |  
 ನಡೆಸುವುದು ಲೋಕಸಮ್ಮತಮಾರ್ಯಮತವರಸ ಸತ್ಕೀರ್ತಿಕರ ಲಾಲಿಸು || ೭ ||

ಬಲಿಗಳೊಳುಬಲಿ ದೀರ್ಘದರ್ಶಿಗಳೊಳತಿದೀರ್ಘ |  
 ಚೆಲುವ ದೈಕ್ಯಲನನಾಗತ ವರ್ತಮಾನಗಳ |  
 ಕಲಿತಾಂತರಂಗದೇವಾಸುರರ ಮಧ್ಯದೊಳಗುಂಟೇ ಭವತ್ಸದ್ಭರರು ||  
 ಜಲಧಿ ಮೇಲ್ಪುರಿದರಡ್ಡೈಸುವವರಾರರಸ |  
 ನೆಲೆಯುಳ್ಳ ಚಿತ್ತರೀಪರಿ ಕೋಪವಶರಾದ |  
 ರುಳಿವುದಾರ್ಗಗಳಹುದು ಪ್ರೀತಿಯಿಂದಾಲಿವುದು ಬಿನ್ನವಿವೆ ಪಿರಿಯರಿರವ || ೮ ||

ಉದರ ಪೋಷಣೆಗೆ ದೇಹವನು ವಿಕ್ರಯಗೈದು |  
 ಹೃದಯಸ್ಥ ಭೀತಿಯಿಂದಾಳ್ ನಾಜ್ಞೆಯ ತಿರದೆ |  
 ಪದಗೊಳಿಸಿ ಸಂಚರಿಪರೀ ಚಾರು ಜನವಿಟೆರೊಳೇನುಂಟು ಗುಣದೋಷಗಳ್ ||  
 ಉದಧಿಯುಂ ದಾಂಟಿ ದೇವಾಸುರರಿಗಸದಳದ |  
 ಸದನಮಂ ತೊಳಲಿ ನಿಮ್ಮಯ ಸಮುಖದಿಂ ನಿಂದು |  
 ಚದುರನೆತ್ತರಸನಂ ವೊಗಳುತ್ತಿಹುದಚ್ಚರಿಯು ದೈತ್ಯೇಂದ್ರ ಭೂತಳದೊಳು || ೯ ||

ತನಗೆ ಬರುವತ್ಯಾಹಿತಂಗಳಂ ಲೆಕ್ಕಿಸದ |  
 ಲಿನವಿಕ್ರಮಂಗಳ ಭವತ್ಸಮುಖದೊಳು ಪೇಳ್ವ |  
 ರೆನಿತಾದರುಂ ಮಾಜದಂತೆ ವಿಸ್ತರಗೈದನಕಳಂಕ ಭೃತ್ಯನಿವನು ||  
 ಜನಪನೆಡೆಗೈದಿಯುಷ್ಟಚ್ಛಾಯ್ ಸಂದೋಹ |  
 ವನು ಬಿತ್ತರಿಸದುಳಿಯನಾಪ್ತವಚನಗಳವರ |  
 ಮನಕೆ ಭೇಕರ ಪುಟ್ಟುವುದು ಕೀರ್ತಿಲತೆ ಶತ್ರುಮಂದಿರದಿ ಬಿಳಿವುದರಸ || ೧೦ ||

ಇವನುಳಿದರಿನ್ನಾವ ಸಾಹಸಿಕ ದೈತ್ಯೇಂದ್ರ |  
 ಭವನಮಂ ಕಾಣ್ಣ ಭೂತಳದೊಳಂ ಮತ್ತಾವ |  
 ಜವಿಯುಂಟು ಪಗೆಯ ಮುಂಗಡೆಯ ನಿಮ್ಮಯ ಗುಣಾವಳಿಗಳಂ ಪೊಗಳ್ವರಾರು |  
 ಸುವಿವೇಕಿಯಾಗಲವಿವೇಕಿಯಾಗಲಿ ಭೃತ್ಯ |  
 ರವರ ಸೂದನಮಯೋಗ್ಯಂ ರಾಜಧರ್ಮಗಳ |  
 ನವಿರಳದೊಳರಿದಿವೆ ಸರ್ವಜ್ಞಚಿತ್ತಕಾಂ ತಿಳಿಪಲೀಂ ಶಕ್ತನಹುದೆ || ೧೧ ||

ಹರನನುಗ್ರಹದಿ ಸಂಗ್ರಹಿಸಿದೀ ಬಲಶಾರ್ಥ |  
 ಸಿರಿಸಮೃದ್ಧಿಗಳರಿತು ಮಗುಳ್ಳಿದಿ ಪೆರರೆಡೆಯ |  
 ಲೋರೆವರಾರುಂಟು ಮೇಲಾಶ್ಚರ್ಯಗಳ ನೋಡಲೈತಪ್ಪರೆಂತು ಮುಂದೆ ||  
 ಧುರದೊಳೆಚ್ಚಾಡುವುದಾದರೊಡನೆ ಯೋಧರಿಹ |  
 ಪರಿಯನೆಂತರಿದಪರು ದೂತದಂಡನೆ ದೋಷ |  
 ಕರಮಾಗಿ ತೋರ್ದವುಡು ಲೋಕಶಾಸ್ತ್ರಂಗಳೊಳಗರಸ ದಯದಿಂದಾಲಿಸು

|| ೧೨ ||

ವಾನರನ ಕೊಂದ ರಕ್ತಸರಾಯನೆಂಬುದೊಂ |  
 ದೂಣೆಯವು ಸಮನಿಸುವುದೊಂದು ಶೌರೋನ್ನತಿಕೆ |  
 ಹಾನಿದೋರುವುದೆರಡು ನಿನ್ನವೈಭವ ಶತ್ರುವರಿಯದಂತಹುದು ಮೂರು ||  
 ನೀನರಿಯದುದನಾರು ಬಲ್ಲರಸುರೇಂದ್ರ ಸ |  
 ನ್ಯಾನಿಸಲು ಕಪಿಯಿಂದಮಮಿತಕಾರ್ಯಂಗಳ |  
 ನ್ಯೂನಮಾಗದೆ ವಶನದತೆಯಾಂತೊಪ್ಪುವುವು ನಿಶ್ಚಯಮೆನುತ್ತರಿವುದು

|| ೧೩ ||

ಲೋಕಸಮ್ಮತ ಹಿತೋಕ್ತಿಗಳ ಪೇಳ್ವನುಜನಾ |  
 ಲೋಕನಂಗೈದು ಸಂತಸಗೊಂಡು ರಕ್ತಸಾ |  
 ನೀಕದೊಳು ಪಿರಿಯಮತಿ ಕಾರ್ಯಕಾಲೋಚಿತಗಳರಿತೊರೆವನೆನುತ ಪೊಗಳ ||  
 ಶಾಖಾನ್ಯುಗವ ವಧಿಸಿ ಧಾವಿಸುವ ದೈತ್ಯರ ನಿ |  
 ರಾಕರಿಸಿ ವೈರೂಪ್ಯಮೆಸಗುವುದು ನೀವೆನುತ |  
 ನೇಕ ವಿಧದಿಂದಾಪ್ತಜನರೊಳೊರೆವುತಮಿದರ್ ದಶಕಂಠನಾನಂದದಿಂ

|| ೧೪ ||

ಆಸಮದೊಳಗಿಂದ್ರಜಿತು ಬೊಪ್ಪನೊಡನೆಂದ |  
 ನೇಸುವಿಧ ಶಸ್ತ್ರಾಸ್ತ್ರಗಳನಿಟ್ಟರೀ ಕಪಿಯು |  
 ವಾಸಿಗಿಟ್ಟಿವುದಲ್ಲ ವಜ್ರಸನ್ನಿಭಕಾಯನೊಂದನುಂ ಗಣಿವುದಲ್ಲ ||  
 ಭಾಸುರ ಪರಾಕ್ರಮ ಶ್ರೀಕಲಿತ ಕೆಣಕಿದಡಿ |  
 ವಾಸವಾದ್ಯರ ತೃಣಕೆ ತಾರನೆಂದೊರೆವುತ್ತ |  
 ವಾಸವಾರಿಯು ನುಡಿಯಲಾದುದಾಳೋಚನೆಯು ದೈತ್ಯೇಶ ಚಿತ್ತದೊಳಗೆ

|| ೧೫ ||

ಕುಂತಪ್ಪಮುಖ ಶಸ್ತ್ರತತಿಗಳೇತನ ಸೋಂಕ |  
 ವೆಂತಾದಡೆಯು ಶಿಕ್ಷೆಗೈದು ಬಿಡವೇಳ್ಳೆನುತ |  
 ಚಿಂತಿಸುತಮಿರೆ ದಶಾಸ್ಯಂ ಸುರಪಜಿತು ನೋಡುತಂತೆಂದನಯ್ಯನೊಡನೆ ||  
 ಪಿಂತಾನು ತಿಳಿದಿರ್ವೆನಗ್ಗು ಗಂಜುವುದೆನುತ |  
 ಸಂತಸದಲೊರೆಯೆ ಕರದೀಪಿಕೆಗಳಂ ತೋರೆ |  
 ಪಿಂತಿರುಗಿ ಪಲ್ಲಿರಿದು ಕಪಿತೆಯಂ ಪ್ರಕಟಿಸಿದನಖಿಳಜನ ನಗುವಂದದೆ

|| ೧೬ ||

ರಾವಣಂ ಕಂಡು ಕಪಿಯಂತರಂಗದ ಧೈರ್ಯ |  
 ಭಾವಮಿನಿತೆಂದರಿತು ಶಾಖಾನ್ಯುಗಕೆ ಭೂಷ |  
 ಣಾನಳಿಯು ಲಾಂಗೂಲನುದಕೆ ಪ್ರಾಯಶ್ಚಿತ್ತಮೆಸಗಿ ಬಿಡಲದಂದಲೆ ||  
 ಜೀವದಿಂದೈದಿ ತನ್ನಾಳ್ವವಂಗರುಪಲೆಂ |  
 ದಾವಿನೋದಂಗೆಯ್ಯಲಖಿಳ ದೈತೇಯರುಂ |  
 ತೀವಿದಾನಂದದಿಂದಿರಲಸುರ ನಾಯಕಂ ನಿಜ ಚರರಿಗಿಂತೆಂದನು

|| ೧೭ ||

ಪತಿಯೆ ಪರದೇವತೆಯೆನುತ್ತಮಾನಿದುರ್ಬು ಭು |  
 ತತಿಗಳಂ ಕಾಣ್ಬುದುಂ ನಿಶ್ಚಯಮದಾಗಿದರ್ಬು |  
 ರತಿಶಯದ ಸುಚರಿತ್ರೆಯೆನ್ನೊಳಗವಿಚ್ಛಿನ್ನಮಾಗಿನಂದಿದರ್ಬು ||  
 ಖತಿಗೊಳಿಸುವನ್ನಿ ಮಾರುತಿಗೆ ಹಿತಕರಮಾಗು |  
 ತತಿಶೀತಕರಮೆನಿಸಲೆಂದು ನಾನಾವಿಧದಿ |  
 ಕೃತುಭುಜ ಪ್ರಾರ್ಥನಂಗೆದಳತುಲಿತಮಂತ್ರತತಿಗಳಿಂದಂ ಪೊಗಳತ || ೨೦ ||

ಸಾಧುಗಳ ಚರಿತೆ ಸತ್ಯಮದಾದರನುದಿನಂ |  
 ಮೇದುರ ಪ್ರಿಯದಿಂದ ರಘುನಾಥನೆನ್ನ ಸಂ |  
 ಬಾಧೆಯಂ ಬಿಡಿಪುದುಂಟಾದರಸ್ಮದ್ಭಾಗ್ಯಮುಳ್ಳರಂದೀ ಸಮಯದಿ ||  
 ಬಾಧಿಸದಲಗ್ನಿ ತುಹಿನಾಕಾರದಿಂದಿದುರ್ಬು |  
 ಮೋದಗೊಳಿಸಲಿ ಮರುತ್ಸುತನನಿತಂ ಪೊಗಳಿ |  
 ಮೇದಿನೀಸುತೆ ಮಗುಕೆ ಮಗುಕೆ ನೆನಿವುತ್ತಿದರ್ಬು ಕೃಪೆಯೊ ಕಪಿವರನೊಳು || ೨೧ ||

ದುರಳರಕ್ಕಸಿಯರೆಡೆಯೊಳ್ಳಿಲ್ವಿ ಕಾರ್ಪಣ್ಯ |  
 ಕರಶೋಕದಿಂದಳಲುವೀ ದುರಾವಸ್ಥೆಯುಂ |  
 ಪರಿದು ಪೋಗುವುದು ನಿಜಮಾದಡೆ ಪತಿವ್ರತಾಧರ್ಮ ಸತ್ಯಮದಾದಡೆ ||  
 ತರಣಿಸುತ ಲಕ್ಷ್ಮಣಾಧ್ಯರಿಗೆ ಜಯಲಕುಮಿ ಸಂ |  
 ಭರಿತಮಹುದುಂಟಾದಡೆಯು ತುಹಿನಕಣದಂತೆ |  
 ಮರುತಜನ ವಾಲಾಗ್ರದಗ್ನಿ ಯಿರಲೆಂದೆನುತ ಪರಸಿದಳ ಧರಣಿಜಾತಿ || ೨೨ ||

ಸೀತಾತಪೋಮಹಿಮೆಯಿಂದಗ್ನಿ ಕಪಿವರಗೆ |  
 ಪ್ರೀತಿಕರ ಹಿಮಕಣದೊಲೆಸೆದು ಶುಭವಿಭವಂಗೆ  
 ಳಾತಿಶಯಮಂ ತೋರುವರೆ ಪ್ರದಕ್ಷಿಣಮಾಗಿ ತಿರುಗಿದುದು ವಾಲಾಗ್ರದಿ ||  
 ವಾತಾತ್ಮಭವನೆಂಬ ಪ್ರೀತಿಯೆಂಬಾಧಿ ಸಂ |  
 ಜಾತಮಾಗದೆ ಸುಖವಿನೋದದಿಂದಿರೆ ಧರಾ |  
 ಜಾತಿ ಸಂತಸದಿಂದ ಹಿಗ್ಗಿದಳಪೂರ್ವತರನುತಿಗೈದು ವಾಯುಸಖನ || ೨೩ ||

ತಿರುಗಿಸುತ ನಗರಮಂ ಹಾಸ್ಯದಿಂ ರಕ್ಕಸರ |  
 ನೆರವಿ ಕರತರೆ ಪುರದ್ವಾರದೇಶಕೆ ಮಹಾ |  
 ಪುರುಷರಗ್ರೇಸರಂ ಮುಂದಪ್ಪ ಕಜ್ಜುಗಳನೆಣಿಸಿ ಶಾರ್ಙ್ಗಗಳ ಬೆಳೆಸಿ |  
 ಪೊರೆಯೊಳಿಹ ರಕ್ಕಸರನೊದೆದು ಗೋಪುರಕಡರಿ |  
 ಧುರವಿಜಯಮುಂದರೋಪಮಮಾಗಿ ಕಾಯಮಂ |  
 ಹರುಷದಿಂ ಪೆರ್ಚಿಸುತ ಮಗುಗುಂಟೋಪಮತನಾದನೊಂದೇಕ್ಷಣದೊಳು || ೨೪ ||

ಉಡಿದು ಪಾಶಗಳೆಲ್ಲ ಪೊಡವಿಯೊಳಗುದಿರಲೈ |  
 ಕಡುಗಲಿ ಮಹಾಶೈಲದಾಕಾರಮಂ ತಳೆದು |  
 ಪಿಡಿದೊಂದು ಲಾಳವಿಂಡಿಗೆಯ ದೈತ್ಯರನೆಲ್ಲ ಸದೆಬಡಿದು ಸಂತಸದೊಳು ||  
 ತಡೆಯದಾ ಪುರನನೆಲ್ಲವಸುತ್ತಿ ಲಂಕೆಯಂ |  
 ಕೊಡಲಗ್ನಿ ಹೋತ್ರಂಗೆ ಪೂಜೆಯಹುದೆನುತಮು |  
 ಗ್ಗಡಿಸಿ ನಗರವಸುತ್ತಿ ಮೊದಲೊಳ್ಳು ಹಸ್ತನಾಲಯವನರ್ಪಿತಗೈದನು || ೨೫ ||



ಸುರರಗೃಭವನ ಪೂಜಿಸಿ ಹನುಮ ಮನದೊಳಗೆ |  
ಹರನಸುತನಂ ಪ್ರಾರ್ಥನಂಗೆಯ್ಯಲುಪಹಾರ |  
ಕರಣಗೈದುಂ ಪ್ರಹಸ್ತನ ಗೃಹವ ರಾವಣಿಯ ಮಂದಿರದೊಳಿಟ್ಟಿನ್ನಿಯ ||  
ಸರಭಸದಿ ಘಟಕರ್ಣ ವಜ್ರದಂಷ್ಟ್ರಂ ವಿಕಟ |  
ತರಣಿವೈರಿಯು ರಶ್ಮಿಕೇತು ಶುಕಸಾರಣರ |  
ವರಮಂದಿರಂಗಳ ಮಹಾಪಾರ್ಶ್ವನಾಲಯವನಿತ್ತನಾ ಕೃತುಭುಜಂಗೆ || ೩೬ ||

ಕರಿವದನ ದಂಷ್ಟ್ರನ ಕರಾಳಾನಮಾಲಿಯಾ |  
ಧುರವಿಜಯ ರೋಮಶನ ಮತ್ತಯುದ್ಧೋನ್ಮತ್ತ |  
ದುರುಳವಿದ್ಯುಜ್ಜಿಹ್ವ ಶೋಣಿತಾಕ್ಷಾದಿಗಳ ಗೃಹಗಳರ್ಪಿಸುತ್ತನ್ನಿಗೆ  
ತ್ವರಿತದಿಂದ ಪಿಶಾಚ ಬ್ರಹ್ಮಘಾತಕ ಯಜ್ಞ |  
ಹರ ಹೃಸ್ವಕರ್ಣ ಮಕರಾಕ್ಷ ಮೊದಲಾದವ |  
ಗಿರವೆನಿಪ ಭವನಗಳ ವೀತಿಹೋತ್ರಂಗಿತ್ತು ನಡೆದನತಿ ಸಂಭ್ರಮದೊಳು || ೩೭ ||

ರಾವಣಾನುಜ ವಿಭೀಷಣನ ಗೃಹವಂ ಬಿಟ್ಟು |  
ಪಾವಮಾನಿಯು ನಗರಮಂ ಸುಟ್ಟು ದೈತ್ಯವನ |  
ದಾವಾಗ್ನಿಕಲ್ಪನೆಂದೆನಿಸಿ ರಕ್ತಸಿಯಿರ್ಪ ಗೃಹದೆಡೆಗೆ ಬಂದು ನಿಂದು ||  
ಈ ವಸುಧೆಯೊಳಗನ್ನಿ ಪುರುಷ ಸಂತರ್ಪಣಂ |  
ಭಾವಿಸುವಡೀಕೆಯಿಂದಾದುದೆನ್ನುತ ಪೇಳಿ |  
ನೋವಿದಂ ಜ್ವಲನಗರ್ಪಿತಗೈದನಾ ಗೃಹವನೇನೆಂಬೆನಚ್ಚರಿಯನು || ೩೮ ||

ನಗರಿಯೆಲ್ಲವ ತೊಳಲಿ ನಾನಾಗೃಹಂಗಳಂ |  
ಸೊಗಸಿಂದಮನ್ನಿ ಪುರುಷಂಗಿತ್ತು ರಾವಣಂ |  
ಗೊಗುಮಿಗೆಯ ಹರುಷಾಸ್ವದವನೀಯುವರಮನೆಯ ಪೂರ್ಣಾಹುತಿಗೆ ನೇಮಿಸಿ ||  
ಮಿಗೆಸಂತಸದಿ ಪರ್ವತಾಗ್ರದೊಳು ನಿಂದು ಬಲು |  
ಬಗೆಯಿಂದಮಾ ಧನಂಜಯ ವೃದ್ಧಿಯಂ ನೋಡು ■  
ತಗಣಿತ ಸುವಹನಾಳಿಯಿಂದ ಪ್ರಾರ್ಥನೆಗೈದನಯ್ಯನಂ ಭಕ್ತಿಯಿಂದೆ || ೩೯ ||

ತರಳಗಂ ಸಂತಸವನೀವೆನೆಂದೈತಂದು |  
ಮರುತ ತನ್ನಯ ಸಖನಕಂಡು ಸಂತಸಗೊಂಡು |  
ಹರುಷದಿಂದಾಗ ಪ್ರೇಮಾಲಿಂಗನವನೆಸಗೆ ಮಿತ್ರನಾಗಮನದಿಂದ ||  
ವರಜಾತವೇದಸನತೀವ ವೆರ್ಚಿಗೆಯಿಂದ |  
ಪುರದೊಳಭಿವೃದ್ಧಿಯಾಂತೆಸೆಯಲಾ ಪಟ್ಟಣಂ |  
ಬೆರೆದನ್ನಿ ಹೋತ್ರನೊಳಗೆರಕಮಾದಂದೊಳ್ ತನ್ನಿಯದಿ ಗೋಚರಿಸಲು || ೪೦ ||

ಹುತವಹನು ಪ್ರಬಲಮತಿಶಯಮಾಗೆ ಭವನಗಳು |  
ಮಿತಿಯಿಲ್ಲದನ್ನಿ ಮಯಮಾಗೆ ನವರತುನಗಳ |  
ತತಿಗಳೆಲ್ಲವು ಸಿಡಿದು ಪುಟನೆಗೆವುತಿರೆ ಚಿಣಿಲುಚಿಟಿಲೆಂದು ರವಗೊಡುತಲಿ ||  
ಸತತಗತಿಯಾತ್ಮಜಂ ನಿಟ್ಟಿಸುತಮಿರೆ ದೇವ |  
ಯತಿ ನೋಡಿ ಹಿಗ್ಗುತ್ತಮಖಿಲಾಮರರ್ವರಸಿ |  
ನುತಿಗೈದನಂಜನಾಸುತನ ನಾನಾಪರಿಯಲತಿಹರುಷಗೊಳ್ಳುತಾಗ || ೪೧ ||

ಬೆಳದುದ್ಗಿಯು ದಿವಾಕರನರುಣ ಕರಗಳೆನೆ |  
 ಥಳಥಳಪ ಪೊಂಗದಿರನಂಬರದಿ ಮಿಸುಗಿಸುತ |  
 ಕಳಕಳಪ ಪೂತಮುಳ್ಳುತ್ತುಗದ ಮರನಂತೆ ತೋರ್ದುದಾಶ್ಚರ್ಯಕರದೆ ||  
 ನಳಿನಭವ ಸಹಜಗುಣವಂ ಧರಾತಳಕದೇ |  
 ನಿಳಿಸಿದನೊ ರಕ್ಕಸನಶೋಕನಂದನ ರತುನ |  
 ಕಳೆಯನಾಂತುದೊ ಯೆನೆ ಧನಂಜಯಂ ನಗರದಾಕಾರದಿಂ ರಂಜಿಸಿದನು || ೪೨ ||

ತಾರಾಪಥವನಂಟೆ ದೇವರ್ಕಳಿಗೆ ಸಿರಿಯ |  
 ತೋರುತಿರೆ ಕರುಮಾಡ ಸಮುದಯಂಗಳು ಬೆಂದು |  
 ಧಾರಣೆಗೆ ಕೆಡೆದಿದುರ್ವಾ ಮೇರುಗಿರಿ ಮಂದರಂಗಳಾಕೃತಿಗಳಿಂದ ||  
 ಚಾರುತರ ನವರತುನಮುಷ್ಣ ತೆಗೆ ಸಿಡಿಸಿಡಿದು |  
 ಪಾರಿದುವು ಬಾನೆಡೆಗೆ ದೇವತೆಗಳುಂ ಪ್ರಿಯದಿ |  
 ಮಾರುತಾತ್ಮಜಗದೇನರಳಮಳೆಯಂ ಸುರಿದರೋ ಯೆನಲ್ ತೋರ್ದುದಾಗ || ೪೩ ||

ಪುರಮ್ನಿ ಹೋತ್ರ ನಿಗಭಿನ್ನ ರೂಪಾಂತಿರಲು |  
 ತರಹರಿಸಿ ಪ್ರಾಣಿಗಳ್ ನಿಲಲಮ್ಮದಲೆ ಕೆಲಕೆ |  
 ಲರು ತತ್ತರಂಗೊಂಡರಾಭಟಿಸಿ ಗೋಳಿಡುತ ಸಾರುತಿರಲೆಣ್ಣಿಸೆಯೊಳು ||  
 ತ್ವರಿತದಿಂದಂಬರದ ಗತಿವಿಡಿದು ಕೆಲಕೆಲರು |  
 ಪರಿವೃತ್ತಿರೆ ಕೆಲರಗ್ನಿಯೊಳ್ಳಿಲುಕಿ ಮೂರ್ತಿಗಳ |  
 ಮರೆದು ಹುರಿಕರಿಯಾದರಾ ನಗರದೊಳಗುಳ್ಳ ರಾಕ್ಷಸರ ನೆರವಿಯಾಗ || ೪೪ ||

ಪ್ರಳಯ ಭೈರವನೊ ಕಾಲಾಗ್ನಿಯೋ ಕಲ್ಪಾಂತ |  
 ನಳಿನಸಖನೋ ಕಾಲಕಾಲನೀ ಕಪಿರೂಪ |  
 ದಳೆದು ಲಂಕಾಪುರವನುರುಹಲೋಸುಗ ಬಂದನೋ ಯೆನುತ ನಾಲ್ತೆಸೆಯೊಳು ||  
 ಪೊಳಲಜನ ಬೊಬ್ಬಿಡುತ ಹಾ ಪುತ್ರ ಹಾ ತಾತ |  
 ಸುಲಭಮಲ್ಲದ ಲಂಕೆ ಸುಟ್ಟುಪೋದುದೆನುತ್ತ |  
 ತೊಳಲಿ ಬಳಲುತ ಕೂಗುತಿರ್ದುದಾ ರಕ್ಕಸರ ನೆರವಿಯಂಬುಧಿಘೋಷದಿ || ೪೫ ||

ತ್ರಿ ಪುರಹರನೇತ್ರಾಗ್ನಿಯಿಂದುರಿದ ದಿವಿಷದರ |  
 ರಿಪುಶರೀರದ ಮಾಳ್ಕೆಯಂತೆಸೆಯೆ ದಾನವರು |  
 ಪ್ರಪಲಾಯನಂ ಶರಣಮೆಂದು ಬಂದುದ ಸೆಳೆದು ಸಾರುತಿರೆ ನಾಲ್ತೆಸೆಯೊಳು ||  
 ಅಪರಿಮಿತ ಸಂತಸದೊಳಮರತತಿ ಪೊಗಳುತ್ತಿರೆ |  
 ಕಪಿಕುಲೋತ್ತಮ ನೋಡಿ ವೇಗದಿಂ ವಾಲಾಗ್ರ |  
 ದುಪರಿ ಪ್ರತಿಷ್ಠಿತಾಗ್ನಿಯ ನೋಡುತಿಂತೆಂದ ನುತಿಗೈದು ಭಕ್ತಿಯಿಂದೆ || ೪೬ ||

ಸಕಲದೇವತೆಗಳಿಂ ಸಂಪೂಜ್ಯಮಾನ ನಿ |  
 ನ್ನ ಕಳಂಕಮೂರ್ತಿ ಪೂಜೆಯೊಳಖಿಳ ದೇವತಾ |  
 ನಿಕರ ಸಂತುಷ್ಟಿವಡೆದುದು ಪಿತನ ದಾಕ್ಷಿಣ್ಯದಿಂದೆನ್ನ ಮನದಿಷ್ಟಮಂ ||  
 ಪ್ರಕಟದಿಂ ದಯೆಗೈದೆ ಸುಖರೂಪದಿಂ ನಿನ್ನ |  
 ಪ್ರಕೃತಿಯಂ ಸಾರೆಂದು ನೀರಧಿಯ ಸಾರ್ಚಿದಂ |  
 ಯುಕುತಿಯೆಂತುಬೊ ಪಾನಮಾನಿಯೆಂದಮರತತಿ ಪೊಗಳುತಚ್ಚರಿಗೊಳ್ಳಲು || ೪೭ ||

ಸವನಾಂತ್ಯದವಭೃಥಸ್ನಾನಮಂ ಮಾಳ್ವಂತೆ |  
 ದಿವಿಜಾಗ್ರಭವ ಪೂಜೆಗೈದು ಕೃತಿಯೆಂದೆನಿಸ |  
 ಪವನಜನ ವಾಲಾಗ್ನಿ ಹೋತ್ರ ನೀರಧಿಯೊಳಗೆ ಮಜ್ಜನಂಗೈಯ್ಯಲಾಗ ||  
 ತವಕದಿಂ ಪೂವಳೆಯ ಕರೆದರಭೃದಿ ದೇವ |  
 ನಿವಹರಪ್ಪರಿಯರುಂ ಕುಣಿದರಾ ಗಾಯಕರ್ |  
 ವಿವಿಧಾನುರಾಗದಿಂ ಪಾಡಿದಮಾರುತಿಯು ಸಾಹಸಗಳುಗ್ಗಡಿಸುತೆ

|| ೪೮ ||

ಬನವ ಭಂಗಿಸಿ ದೈತ್ಯಜನವ ನೆಗ್ಗಿಸಿ ರತುನ |  
 ಘನಗೋಪುರಂಗಳಿಂ ಪೊಳೆವ ಲಂಕಾದ್ವೀಪ |  
 ವನು ದಹಿಸಿ ಜಯಲಕುಮಿವೆರಸಿ ಶೈಲಾಗ್ರದೊಳ್ಕುಳ್ಳರ್ಪ ಕಸಿರೂಪಿನ ||  
 ವನಜಪೀಠನ ನೋಡಿ ಸರ್ವಭೂತಂಗಳುಂ |  
 ತನತನಗೆ ನಡುಗಿದುದು ಕಾಲಾಗ್ನಿ ಯೆಂದರಿತು |  
 ಹನುಮನಂ ಪೊಗಳಿದುದು ಭಯಭರಿತ ಭಕ್ತಿಯಿಂದೇನೆಂಬೆನಚ್ಚರಿಯನು

|| ೪೯ ||

ಪುರಮೆಲ್ಲ ಜಾತವೇದಸನಿಂದ ಭಸ್ಮನಾ |  
 ಗಿರೆ ಕಂಡು ಮಾರುತಿಯು ಚಿಂತಿಸಿದ ಕೋಪಮಾ |  
 ಪರಿಯೊಳೇನೊಂದರಿಯದಜ್ಞಾನದೊಳ್ಕುಳುಗಿಸಿದುದಕಟ ಕ್ರೋಧವನ್ನು ||  
 ಪೊರಡಲೀಸದೆ ನಿರೋಧಿಸುವ ಸತ್ತುರುಷರೀ |  
 ಧರೆಯೊಳಗ್ಗಲರಲೈ ರೋಷ ರಾರವಮುಖ್ಯ |  
 ನರಕಂಗಳಿಗಭೇದಮೆಂಬುದೇ ದಿಟಮಲ್ಲದನ್ಯಮಲ್ಲೆನುತಿರ್ದನು

|| ೫೦ ||

ಪಾಪಗಳ ನೆಲೆಗಟ್ಟು ನೀಚೋಚ್ಚವಾಣಿಗಳ |  
 ಕೂಸಮೆಸಗದುದನೆಸಗುವ ತಾಣ ನುಡಿಯುದು |  
 ಪ್ರಾಪನಂಗೈವ ಕಪಿ ಬಲಶಾಲಿ ಬಾಡಬನಬಿಂಬಮೆರಡಿಲ್ಲವೆಂಬ ||  
 ಕೋಪಮಂ ನೆಮ್ಮಿದವ ಗುರುಸಿತ್ಯಭ್ರಾತೃಗಳ |  
 ರೂಪ ತಿಳಿನನೆ ಮಹಾಸನ್ನಿಪಾತೋಲ್ಬಣದಿ |  
 ಪೋಪುದೇನರಿದಿಹುದೆ ರೋಷವಶನಾದೆ ನಾನಕಟಕಟ ಶಿವಯೆಂದನು

|| ೫೧ ||

ಕೋಧಾನಲನ ನೆಮ್ಮಿದವ ಮೂಕನಾದ್ಯ ಸಂ |  
 ಭೇದಿಯಹನಹ ಕೋಪಜನನಮಾಡೆಡೆಯನುಂ |  
 ಭೇದನಂಗೈದು ಮಗುಳನ್ಯರಂ ಸದೆದಪುದು ಕರಕಲಿತದಿಂಗಳಮದು ||  
 ಬಾಧಿಪುದು ಮೊದಲನ್ಯರಿಗೆ ದುಃಖವಕೊಡುವು |  
 ದೀ ಧರಾವಲಯದೊಳು ಸಕಲಾನುಭವಸಿದ್ಧ |  
 ಕ್ರೋಧಕೆ ವಶಂವದತೆಯಾಂತರಿಯದಾದೆನಕಟಕಟ ಶಿವಶಿವಯೆಂದನು

|| ೫೨ ||

ಹಿಂದು ಮುಂದರಿಯದೀನಗರಮಂ ಸುಡುವೆಡೆಯ |  
 ಮೊಂದಿನಿತು ತೋರದಾದುದು ಧರಾನಂದನೆಯ |  
 ಕುಂದುಹೆಚ್ಚುಗಳೆಣಿಸದಾದುದು ಕಪಿತ್ಯಮಾಧರಗೆ ಗೋಚರಮಾದುದು ||  
 ಸಿಂಧುಲಂಘನ ನಿಶಾಟನ ಮುಖ್ಯಕಷ್ಟಗಳು |  
 ಪೊಂದಿದುವು ನಿಷ್ಕಲತೆಯನ್ನ ಕಟ ಮತಿಯೆನಗೆ |  
 ಮಂದಮೇಕಾಯ್ತನುತ ಜನಕಜಾತೆಯ ನೆನೆದು ಚಿಂತಿಸಿದ ಕಪಿವೀರನು

|| ೫೩ ||

ಮನದೊಳುದ್ದೇಶಿಸಿದ ಕಾರ್ಯಮುಳಿದೆಲ್ಲಮಂ |  
 ಘನತರದಿ ಸಾಧಿಸಿದುದಾಯ್ತು ಮೂಲವಿಘಾತ |  
 ವನುಗೈದ ಪಾಶಕಿಯದೇನೆಂದು ಪೋದವೆಂ ರಾಮಲಕ್ಷ್ಮಣರ ಪೊರೆಗೆ ||  
 ಎನಗಿಲ್ಲಿ ಪ್ರಾಣಸನ್ಯಾಸಮಂಬುಧಿ ಪತನ |  
 ಕೊನೆಗ್ಗಿ ಯೋಗುವುದಲ್ಲದಡಾರ್ಗ ಮುಖವನಾ |  
 ನನುವಿಂದ ತೋರ್ದ ಪೆನದೆಂತೆನುತ ತೊಳಲಿದಂ ಮಾನಸದಿ ಪವನಸುತನು || ೫೪ ||

ತ್ರಿಪುರದಹನೋಪಮದಾಯ್ತು ಲಂಕಾಪುರಂ |  
 ವಿಪುಳಾತನುಜೆಯೆಂತು ಜೀವದಿಂದಿಹಳೆನ್ನ |  
 ಕಪಿತತ್ವ ಮುಲೋಕವಿದಿತಮಾಯ್ತು ರೋಷ ದೋಷಕಾಲಯಮಾದುದು ||  
 ನೃಪಸೇವೆಯಧಿಕಾಗಸಾಸಾರ ಯತಿಕಷ್ಟ |  
 ವಿಪರೀತ ಭಾಜನಮೆನುತ್ತ ನಾನಾಪರಿಯ |  
 ಲುಪಮಿತದ ಚಿಂತೆಯಿಂ ಮರುಗಿ ತನ್ನೊಳ್ತಾನೆ ಮಗುಳೊಂದು ಪರಿಯನೆನೆದಂ || ೫೫ ||

ಧರಣಿಸುತೆ ಮಡಿದ ವಾರ್ತಾಶ್ರವಣ ಮಾತುರದೊ |  
 ಳರಸಳವ ಸೌಮಿತ್ರಿಯಣ್ಣನನುಸರಿಸದಿರ |  
 ಭರತನೀವಾಣಿಯಂ ಕೇಳುತ್ತಮಸುಗಳೆವ ಶತ್ರುಘ್ನನೊಡನೆ ಮಡಿವಂ ||  
 ಅರಮನೆಯೊಳಂ ಮಾತೃವರ್ಗ ವಿಲಯವನೈದೆ |  
 ಹರಿಸುತಂ ಕೇಳ್ದಿರಂ ಪ್ಲವಗತತಿಯಿದ ಕಂಡು |  
 ಮರಣಮಪ್ಪುದುತಪ್ಪದಿನಿತನರ್ಥಾನರ್ಥ ಮೆಸಗಿದುದು ಮತಿಯೆಂದನು || ೫೬ ||

ತಿಳಿಯದಾನೈದಿದಡೆ ದುರ್ಯಶಂ ಘಟಿಸುವುದು |  
 ಖಳನ ಪಟ್ಟಣದೆಡೆಯ ನೀರಧಿಯ ತೀರದೊಳ್ |  
 ಜಲಪರ್ಣ ಮಾರುತಾಹಾರದಿಂದಾಯುವಂ ಕಳೆವೆನಿದು ನನ್ನಿ ಯೆನುತ ||  
 ತೊಳಲಿ ತನ್ನೊಳ್ತಾನೆ ಗಿರಿಯಗ್ರದೇಶದೊಳು |  
 ಕುಳಿತಿರ್ಪ ಪವನಸುತಗಮಿತ ಶುಭಸೂಚಕಂ |  
 ಪೊಳೆದುಸಿದವಂಗದೊಳು ಚಿಂತಾಮಲಿನಸಂಕ ತೊಳೆದುಪೋಗುವ ತೆರದೊಳು || ೫೭ ||

ಅನಿತರೊಳಗಂಬರದಿ ಪೋಪ ಚಾರಣಲೋಕ |  
 ವನಘ ಚಾರಿತ್ರಿಯಂ ಪೊಗಳುತ್ತ ತಮ್ಮೊಳಗೆ |  
 ಘನತರಾನಂದದಿಂದಿಂತೆಂದರೀ ಧರಾತಳದಿ ಧೀಮಂತರೊಳಗೆ ||  
 ಹನುಮಂ ಗರೀಯಸಂ ಪ್ರಳಯಾಗ್ನಿ ಯೊಲು ತಮ್ಮ |  
 ಜನಕಸುತೆ ಪೊರತಾಗಿ ಲಂಕಾನಗರಿಯನ್ನು |  
 ಕಿನ್ನಿಸಿಂದ ಭಸ್ಮಸಾತ್ಯತೈದನೇಂ ಪೌಠನೆನುತೊರೆದರಾಗಸದೊಳು || ೫೮ ||

ತನಗಾದ ಶುಭನಿಮಿತ್ತಗಳ ಚಾರಣರುಲಿಗ |  
 ಳನಿರಸಂ ಶ್ರುತಿವಹಿತಮೂಗಲಾಕ್ಷಣ ಪರಿದು |  
 ದಿನನುದಯದೊಳಗಂಧತಾಮಿಸ್ರ ಜಗುಳುವಂದದೆ ಚಿಂತೆ ಜರಿಯಲಾಗ ||  
 ಮನಕೆ ಸಂತಸಮಾಗಿ ಮಗುಳೊಮ್ಮೆ ರಾವಣನ |  
 ಬನವ ನೋಡುವೆನೆಂದು ಬೇಗದಿಂದೈತಂದು |  
 ವನಧಿಮೇಖಲೆಯಾತ್ಮಭವೆಯ ಕಂಡಾನಂದಪರವಶತಿಯಾಂತನಂದು || ೫೯ ||

ನಿಧಿಯಕಂಡ ದರಿದ್ರನಂತೆ ಹಿಗ್ಗುತಲಿ ಸ |  
 ನ್ನಿಧಿಗೈದಿ ಚರಣಕಾನತನಾಗಿ ನಿಲಿ ಪಯೋ |  
 ದಧಿಯೂರ್ಮಿಮಾಲಿಕಾನಿವಹಮೆನಿಪ ಕಟಾಕ್ಷವೀಕ್ಷಣವ ಪರಪಿನೋಡಿ ||  
 ವಿಧಿಭವೇಂದ್ರಾದಿಗಳಪಾಂಗ ದರ್ಶನದಿಂದ |  
 ಮಧಿಕ ಸಿರಿವಂತರೆಂದೆನಿಸುವಂದೆ ವರವ |  
 ನುದಧಿಸುತೆ ಪಾಲಿಸಿದಳಂಜನಾ ನಂದನಗೆ ಬುಧರು ಸಂತಸಗೊಂಬೊಲು || ೬೦ ||  
 ಕರುವಕಂಡೆಳಗಂದಿಯಂತೆ ಧರಣೀಜಾತೆ |  
 ಮರುತಸುತನಂ ಕಂಡು ಪ್ರಿಯನುಡಿಯೊಳುಪಚರಿಸಿ |  
 ತರಳ ನಂಜಿನಮಡುವಿನಿಂದಿಳಿದು ಬಂದೆನ್ನ ಮನಕೆ ಸಂತಸವನಿತ್ತಿ ||  
 ಚಿರಜೀವಿಯಾದ ಕತದಿಂ ಜಯಪ್ರದಮಾಗಿ |  
 ದುರಳರಕ್ಕುಸ ಸಂತೆಯಂ ಕಳಿದು ರಾಘವಗೆ |  
 ಹರುಷದಾಯಕನಾದುದೆನ್ನ ಭಾಗ್ಯದ ಬೆಳಸೆನುತ್ತ ಲಾಲನೆಗೈದಳು || ೬೧ ||  
 ಮನದೊಲವನಿಂದಮಂಬುಜಪಾಣಿ ಕುಸ್ತುರಿಸೆ |  
 ಹನುಮನತಿಭಕ್ತಿಯಿಂ ಪದಪಯೋಜಕೆ ನಮಿಸಿ |  
 ಜನನಿ ಯುಷ್ಮತ್ಪಟಾಕ್ಷದ ಲೇಶದಿಂದ ಸೃಷ್ಟ್ಯಾದಿ ಕಾರ್ಯಗಳಪ್ಪುವು ||  
 ದನುಜ ದಶಕಂಠ ಪ್ರಮುಖರು ಮಶಕಶಿಶುಗಳೆಂ |  
 ದೆನಿಪರು ಭವಚ್ಚರಣನೆನಹಿಂದ ಪದಿನಾಲ್ಕು |  
 ಜನಪದೇಶಾನತ್ವ ಸಮನಿಪುದು ರಘುನಾಯಕ ಪ್ರೀತಿ ಕೇಳು ಮಾತೆ || ೬೨ ||  
 ಅಪ್ಪಣೆಯನಿತ್ತ ರಾಕ್ಷನ ಚರಣಮಂ ಕಂಡು |  
 ಬವೆನಬುಜಾಂಬಕನ ನೇಮದಿ ಪದಾಬ್ಜನತ |  
 ನಪ್ಪನೆಂದೆರಗಿ ಬಿನ್ನಪಗೈದ ಮಾರುತಿಯ ಕಂಡು ನಿಜ ಕರುಣದಿಂದ ||  
 ಅಪ್ಪ ನಾಂ ಪೇಳ್ವುದೇನೀತಾಣದೊಳಗೆ ನಾ |  
 ನಿಪ್ಪವಸ್ಥೆಗಳ ಚಾಕ್ಷುಷಮಾಗಿ ತಿಳಿದೆ ಮುಂ |  
 ದಪ್ಪುದೇನುಂಟೆಲ್ಲ ಸರ್ವಜ್ಞ ನೀಂ ಬಲ್ಲೆಯೆನುತ ಮಗುಳಂತೆಂದಳು || ೬೩ ||  
 ಜಯವಂತನೆನಿಸಿ ದೈತ್ಯರ ಕುಲವ ಸಂಹರಿಸಿ |  
 ಭಯ ರಹಿತನಾಗಿ ದುರ್ದಶೆಗಳೆಲ್ಲವ ನೀಗಿ |  
 ಖಯ ಖೋಡಿಯಿಲ್ಲದತಿ ಹರುಷದಿಂ ರಾಸುನ ಪದಾಬ್ಜಮಂ ಕಂಡೆರಗುತ ||  
 ರಯದಿಂದಮೈತರುವುದೆಂದು ಬೀಳ್ಕೊಡೆ ಹನುಮ |  
 ಭಯಭರಿತ ಭಕ್ತಿಯಿಂ ಭಜಿಸುತಪ್ಪಣೆವಿಡಿದು |  
 ನಯಸಾರವೆತ್ತು ಹಿಂದಿರುಗಿ ನಾಲ್ಕುಡಿಯಿಟ್ಟು ಸಾಷ್ಟಾಂಗವೆರಗಿ ಮುದದಿ || ೬೪ ||  
 ಶ್ರೀರಾಮಪುರದೆರೆಯನಂಘ್ರದರ್ಶನಗೈವ |  
 ತೋರಕಾಂಕ್ಷೆಯೊಳಂಜನಾತನಯ ಮನದಿ ನಲ |  
 ವೇರಿ ಹೊಂಪುಳಿವೋಗಿ ಮಾರ್ಗವಿಡಿದೈತಂದು ನಿದೊಂದು ತರುನೆಳಲೊಳು ||  
 ಧಾರಿಣೀನಂದನೆಯ ದಿವ್ಯಮೂರ್ತಿಯ ಹೃದಾ |  
 ಗಾರದೊಳಗಿಟ್ಟು ಸಂತಸವಟ್ಟು ವೇದಾಂತ |  
 ಸಾರವಚನಗಳಿಂದ ನುತಿಗೈದನೇಂ ಸುಕೃತಿಯೆನುತುಸಿರಲಕ್ಕುಮಗಜೆ || ೬೫ ||

ಹದಿನೆಂಟನೆಯ ಸಂಧಿ ಸಮಾಪ್ತಂ

## ಹತ್ತೊಂಬತ್ತನೆಯ - ಸಂಧಿ

ಸೂಚನೆ || ನೀರಧಿಯನುತ್ತರಿಸಿ ನಿಜವಂಶ ಸಂಭೂತ |  
 ಶೂರ ಕಪಿ ನಾಯಕರ ಸಂತಸಂಗೊಳಿಸುತ್ತ |  
 ಮಾರುತಿಮಹಾಕಪಿಗಳೈತಂದು ಸುಗ್ರೀವನುಪವನವ ಪೊಕ್ಕರಾಗ ||

ವಿಧಿಭವಸುರೇಶಾನೆ ವಿವಿಧಾಗಮಸುಗಾನೆ |  
 ಮಧುಸೂದನ ಪ್ರಮುಖರುದಿತ ಮಂದಿರೆ ನೀನೆ |  
 ಬುಧ ಚಿತ್ತ ಪದ್ಮ ಸದ್ವಾಯತ ಪರಾಕಾಶೆ ಧಾರಾನುವರ್ತಿ ನೀನೆ ||  
 ಕುಧರಸುತೆ ಸೊಲ್ಲುವೆಣ್ಣುಂ ಲಕುಮಿ ನವಚಕ್ರ |  
 ದುದಯವರ್ಣಸ್ವರೂಪಿಣಿ ಮಹಾಮಾಯೆ ಜಗ |  
 ದುದಯಾಸ್ತಮಾನಕಾರಿಣಿ ಕಾರಣಾತ್ಮಕೆ ನಮೋ ಯೆನುತ ಪೊಗಲ್ಲನಗಚೆ || ೧ ||

ದೇವಿ ನೀಂ ವಿಶ್ವಮೂರುತಿ ವಿಧಾತ್ರಿಕೆ ಜಗ |  
 ಜ್ಞೇವ ರೂಪಿಣಿ ಸಚ್ಚಿದಾನಂದಮಯೆ ಲೋಕ |  
 ಪಾವನಿ ಭವತ್ಯಪಾಶೇಶಸಂಪರ್ಕದಿಂದಿಶನಾಕೃತಿ ಯೆನಿಪುದು ||  
 ಭಾವಿಸುವರುಂಟೆ ಮಹಿಮೆಗಳ ನಿರ್ವಾಚ್ಯಮೆಂ |  
 ದೋವಿ ಶ್ರುತಿಗಳೆದ್ದೊಳುತಿರಲ್ “ಯತೋವಾಚ” ಮೆಂ |  
 ದಾ ವಿಧದ ಚಿದ್ರೂಪ ತುತಿಸಲಾನೇಸರವ ತ್ರಿಜಗನ್ಮಯಳೆ ಜಯ ಜಯ || ೨ ||

ನಿರುಪಮ ನಿಜಾನಂದೆ ಗಾಯತ್ರಿ ಸಾವಿತ್ರಿ |  
 ನಿರತಿಶಯವೆನಿಸುವೋಂಕಾರಂ ವಷಟ್ಕಾರ |  
 ದಿರವೆ ಸ್ವಾಹಾಸ್ವಧಾವ್ಯಾಹೃತಿಮಯಾಕಾರದಿಂದಖಿಲ ಸುರಗಣವನು ||  
 ಪೊರೆವ ಸರ್ವಾತ್ಮಕೆ ಪರಂಜ್ಯೋತಿ ಮುಂಮೂರ್ತಿ |  
 ನಿರುಗೆ ಸರ್ವಾಕರೆ ಸಾಧುಮಂದಿರೆ ನಿಗಮ |  
 ಶಿರಲಾಲಿತಾಂಘ್ರಿಯುಗೆ ದೇವಿ ಜಯಜಯಮೆನುತ ನುತಿಸಿದಂ ಧರಣಿಸುತಿಯು || ೩ ||

ತೋರುನ ಪ್ರಪಂಚ ಚೇಷ್ಟೆಗಳು ಯುಷ್ಮತ್ಯಪಾ |  
 ಧಾರ ಭವದಾಜ್ಞೆಯಿಲ್ಲದೆ ತೃಣಂ ಸಂಚರಿಸ |  
 ಲಾರದಂಬಿಕೆ ಸಕಲಭೂತಂಗಳೊಳು ಚೇತನಾಕೃತಿಯ ತಳೆದನುದಿನಂ |  
 ಭೂರಿಸುಖದುಃಖಗಳನನುಭವಿಸಿ ಪರಪಥವ |  
 ತೋರಿ ನಿಜರೂಪ ಸಾಕ್ಷಾತ್ಕೃತಿಯೊಳಾನಂದ |  
 ಪೂರದೊಳಗಾಡಿಸುವೆ ಪುರುಷರಂ ಸಕರಾಚರಂಗಳೊಳ್ಸಂತಸದೊಳು || ೪ ||

ಆಪರಣ ವಿಕ್ಷೇಪರೂಹಿಂದಮಿಶ್ಚರನ |  
 ಜೀವಭಾಸಂಗೈದು ಮಗುಳೊಲಿಯೆ ನಿರ್ವಾಣ |  
 ಶಾವಿಗ್ನ್ಯವಸೆ ನಾಲ್ಪುರೂಪಿಂದ ಪುರುಷರಿಗೆ ಭೋಗಮೋಕ್ಷಂಗಳೆಯೆ ||  
 ಪಾವನಾಕೃತಿ ಪ್ರವರ್ತನಮಶ್ಚೆ ಚರಣರಾ |  
 ಜೀವದಾಶ್ರಯಗೈದ ಕಿಂಕರನ ಸುತನೆನುತ |  
 ಭಾವಿಸುತ ಪೊರೆವುದು ಪರಬ್ರಹ್ಮಮೂರ್ತಿಯೆನುತಂ ತುತಿಸಿದಂ ಮಾರುತಿ || ೫ ||

ಅಂತರಂಗದೊಳಂಬಿಕಾ ಭಜನೆಯಂ ಮಾಡೆ |  
 ಸಂತಸದೊಳಾಜಗಜ್ಜನನಿ ಭಕ್ತಿವಿರಕ್ತಿ |  
 ಸಂತತಜ್ಞಾನಮೈಶ್ವರ್ಯರೂಪಿಂದಾತನೊಳು ಪೂರ್ಣವಾಗಿ ನಿಲಲು ||  
 ಅಂತಕಾಂತಕನಬ್ಜಭವನಬ್ಜಕರದೇವ |  
 ಪಂತಿಗಗ್ಗಲನೆನಿಸಿ ವ್ಯಾಪಕಾಕೃತಿವಳೆದು |  
 ಸ್ವಾಂತಾನುರಾಗದಿಂದಾಳ್ವನೆಡೆಗೈದುಮರೆ ಪೊರಮಟ್ಟನನಿಲಸುತನು || ೬ ||

ಸುರರಾಲಯೋಪಮಿತ ಮಂದರ ಸಹೋದರಂ |  
 ನಿರತಂ ನಿಲಿಂಪಜನ ಖೇಲಾವಿನೋದನಂ |  
 ಪರಿವ ನಿರ್ಭೂರನಿಕಟ ದರಿರಮ್ಯ ಕರಮಾದ ವನರಾಜಿ ಖಗಮೃಗಗಳ ||  
 ಶರಣಮೆನಿಸುವ ಶೈಲಮೊಂದತಿ ವಿನೋದದಿಂ |  
 ಪರಿಶೋಭಿಸಲು ಕಂಡು ಮರುತಾತ್ಮಭವ ಮನೋ |  
 ಹರುಷದಿಂದಮರಿಷ್ಟನಾಮಶೈಲೇಂದ್ರಮಂ ಬಂದಡದನರ್ತಿಯಿಂದೆ || ೭ ||

ಶಿಖರದೆಡೆಯೊಳ್ಳೆಂದು ದ್ವಿಜಹರೀಂದ್ರಾದಿಗಳ |  
 ಮುಖರಮಂ ಕೇಳುತ್ತ ತನುವಪೆರ್ಚಿಸುತ ಮು |  
 ಲ್ಲಿಖಿತಾಂಬರೋನ್ಮತ್ತನೆನಿಸಿಯುತ್ತರ ತೀರಕ್ಕೆದುವಭಿಲಾಷೆಯಿಂದೆ ||  
 ಸುಖಮಯಸುಮೂರ್ತಿ ಸಂಚಲನೆಗೈವುತಮಗ್ನಿ |  
 ಸಖನ ಹೃದ್ದೇಶದಿ ನಿರೋಧಿಸುತ ಸಿದ್ಧಿಗಳ |  
 ಮುಖಗೈದನಂಜನಾಸುತ ತ್ರಿವಿಕ್ರಮನೀತನಹುದೆಂಬೊಲಾ ಸಮಯದಿ || ೮ ||

ತನುವ ತೊನೆದಾಡಿ ನಾಲ್ತೆಸೆಯ ನಿಟ್ಟಿಸಿ ತನ್ನ |  
 ಮನದೊಳಮರೇಂದ್ರನುತ ರಾಘವನ ಚರಣಗಳ |  
 ನೆನೆದು ಧರಣೀಸುತೆಗೆ ವಂದಿಸುತ ಪುಟನೆಗೆದು ಗಗನಗತಿವಿಡಿಯಲಾಗ ||  
 ಘನಶೈಲಮಿಳಿದುದು ರಸಾತಳಕೆ ಪವಮಾನ |  
 ತನಯ ಪದಘಟ್ಟಣೆಗದೇನೆಂಬುದತಿಶಯದೆ |  
 ತನತನಗೆ ಬೆಗಡುಗೊಂಡುದು ದೇವಸಭೆ ಮಹಾಬಲಿಯಾಗಮನದೇಳೆಗೆ || ೯ ||

ಪಿಡಿದು ಪವಮಾನ ಪಂಥಾನದೊಳ್ಳರುತಗತಿ |  
 ವಿಡಿದಭ್ರಜಾಲದೊಳಪೊಕ್ಕು ಪೊರಡುತ ತೋರ್ದ |  
 ನುಡುಪನೆರಡನೆಯಾತನೆಂಬಂತೆ ಖೇಚರರಿಗತಿವಿನೋದಗಳೆಸಗುತ ||  
 ಮೃಡವಿಕ್ರಮಂ ಸುಪರ್ಣಾಧ್ವದೊಳ್ವೇಗದಿಂ |  
 ನಡೆಯುತ್ತ ಬರಲೂರು ಕರಜಾತ ಪವಮಾನ |  
 ನಡಗಿಡಿಗೆ ಪೆರ್ಚಿದಂ ಪ್ರಳಯಜಂಝಾನಿಲ ಸಹೋದರಂ ತಾನೆಂಬೊಲು || ೧೦ ||

ಅತಿವೇಗದಿಂದಭ್ರಗತಿವಿಡಿದು ಬರುವ ಮಾ |  
 ರುತಿ ನಿನಾದಂಗೆಯೈ ಪರ್ಜನ್ಯ ಗಂಭೀರ |  
 ದತಿಶಯದಿ ಕೇಳುಡಿ ಮಹೇಂದ್ರ ಶೈಲದೊಳರ್ಧ ಶಾಖಾಮೃಗಂಗಳೆಲ್ಲ ||  
 ಪ್ರತಿಯಾಗಿ ಧ್ವನಿಗೊಡಲ್ವೀತಿಯಿಂದಾ ಪ್ಲವಗ |  
 ತತಿಯ ಸಂತ್ಯೆಸಿ ಜಾಂಬವ ನುಡಿದ ಶುಭಕಾರ್ಯ |  
 ಕೃತಿ ಮರುತ್ಸುತಬರುವನೆಮ್ಮ ಭಾಗ್ಯದ ಬೆಳಸೆನುತ್ತ ಸಂತಸಗೊಳುತಲೆ || ೧೧ ||

ಹರುಷದಿಂದೆಲ್ಲರಂಬರಪಥವ ನಿಟ್ಟಿಸುತ |  
 ಮಿರೆ ಮರುದ್ಗತಿಯಿಂದ ಬಂದು ಹನುಮಂತನಾ |  
 ಗಿರಿ ಶಿಖರದೊಳ್ಳಂದರಾಪ್ತವಂಗಾಧಿಪರ್ತಮತಮಗೆ ಸಂತೋಷದಿ ||  
 ಕರವಿಡಿದು ಪಕ್ವಫಲವುಷ್ಟಗಳ ತಂದಾಗ |  
 ಪರಿವೇಷ್ಟನಂಗೈದುಪಾಯನಗಳ ನಿತ್ತು |  
 ಪರಿಪರಿಯಲುಪಚರಿಸಿ ಪೊಗಳ ಸಂತಸಗೊಳಿಸಲಾ ಜಾಂಬವ ಪ್ರಮುಖರು || ೧೨ ||

ಕುಲವೃದ್ಧರಾಪ್ತರಾ ಯುವರಾಜನುಪಚರಣೆ |  
 ಗೊಲವಿಂ ಮರುತ್ತುತಂ ಸಂತಸದಿ ಪ್ರೇಮಾನು |  
 ಕಲಿತದಾಲಿಂಗನಂಗೈದೊರ್ವರೊರ್ವರಂ ಪ್ರೀತಿಯಿಂ ಸಂತ್ಯೈಸುತ ||  
 ನೆಲದಣುಗಿಯಂಕಂಡೆನೆಂದೊರೆದು ಸಂತೋಷ |  
 ಜಲಧಿಯೊಳಗಾಲಿಸುತಮಂಗದನ ಕರವಿಡಿದು |  
 ಸುಲಲಿತಾನಂದಕರ ತರುನೆಳಲ ಸಾರಿದಂ ಕುಲವೃದ್ಧರೊಂದುಗೂಡಿ || ೧೩ ||

ಪ್ಲವಗತಪರಿವೇಷ್ಟಿಸಿರಲು ಸಂತಸದಿಂದ |  
 ಪವನಸುತಕುಳ್ಳಿರಲು ನೆರೆದಶಾಖಾಮೃಗಗ |  
 ಳವಿರಳೋತ್ಸವದಿಂದಮಾನುಪೂರ್ವಿಕ ಕರ್ಮ ವೃತ್ತಮಂ ಬೆಸಗೊಳಲ್ಕೈ ||  
 ತವಕದಿಂ ಪಿರಿಯ ಭಲ್ಲೂಕಪತಿಯೊಡನೆಂದ |  
 ಭವದನುಗ್ರಹವಿಡಿದು ಶೈಲಾಗ್ರದಿಂ ನಡೆದು |  
 ವಿವಿಧಾಭ್ರಜಾಲಗಳಪಥವನನುಸರಿಸುತ್ತೈದಿದ ಪರಿಯ ಬಲ್ಲಿರಲೈ || ೧೪ ||

ಪೋಗುತಿರೆ ನೀರಧಿಯ ಮಧ್ಯದೊಳು ಗಿರಿಯೆಡ್ಡು |  
 ತಾಗಿದುದನೆನೆಂಬೆ ಗಗನಮಣಿಯನ್ನಲೆವು |  
 ತಾಗ ವಿಂಧ್ಯೋಪಮಿತಮೆನಿಸಿರಲ್ಕುಂಡಾನು ಪೊಡೆಯಲಾಂ ದೂರದಿಂದ ||  
 ತಾಗಿಸಲು ಭಯಗೊಂಡು ಮಾನುಷಾಕೃತಿಯಿಂದ |  
 ಕೂಗಿಟ್ಟುದಗ್ರದೊಳ್ಳುತ್ತ ಲಾಲಿಪುದು ಮಿಗಿ |  
 ಲಾಗಸಂ ತನ್ನಿಂದಸಂತಸಂ ಸಂಭವಿಸದೆಂದೊರೆವುತಿಂತೆಂದುದು || ೧೫ ||

ಸುರಪ ಕೋಪದಿ ಶೈಲಗಳ ಪಕ್ವವಿಚ್ಛೇದ |  
 ಕರ ಮೆಸಗುತಿರಲಂಜಿ ಬಂದು ಮರೆವುಗಲಾಗ |  
 ಮರುತ ದಯದಿಂದಮಂಬುಧಿಯೊಳಗೆ ಬೈಚಿಟ್ಟನದರಿಂದ ವಾಯುಸಖನು ||  
 ಗಿರಿಗಳರಸಂ ತುಹಿನಶೈಲಸಂಭವ ಜಗ |  
 ದ್ಭರಿತ ಮೈನಾಕನೆಂಬಭಿಧಾನಮುಪಚರಿಸೆ |  
 ವರುಣ ಕಳುಪಿದನುಪಾಯನಗಳಂ ಕೈಕೊಳ್ಳವೇಳ್ಕೆಂದು ನುಡಿದನಂದು || ೧೬ ||

ಮರುತಗಾನಗ್ರಭವನಾದ ಕತದಿಂ ನೀನು |  
 ತರಳಮುತ್ತನುಜಾತನತಿಥಿ ಸತ್ಕುಲಜಾತ |  
 ಪರಮಹರ್ಷಂಗೊಂಬನಾ ಜಗತ್ಪಾಣನಿನ್ನು ಪಚರಣೆಗೈವರೆನುತ ||  
 ಪರಿಪರಿಯಲುಸಿದ್ಧರಾನದಕೆ ಸಂತಸಗೊಂಡು |  
 ಮರಳಿ ವೇಳಿದನರಸು ಕಾರ್ಯಕೈದುನೆನೆನೆಗೆ |  
 ವಿರಚಿಸಿದ ಶುಭನುಡಿಗಳಿಂ ತುಷ್ಟನಾದೆನೆಂದುಪಚರಿಸಿ ನಡೆದೊಲಿದು || ೧೭ ||



ಪಿಂದುಳುಪಿ ಶೈಲವ ಸಮಾರಣನ ಪಥವಿಡಿದು |  
 ಮುಂದಕ್ಕೆದುತಮರಲ್ ಜಲಧಿಯಿಂ ರವಿಯೆಡೆಗೆ |  
 ನಿಂದುದೊಂದದ್ಭುತ ವಿಕಾರಸ್ತ್ರೀಷ್ಯಕ್ತಿಯೊಂದದ ಕಂಡು ಚಿಂತಿಸುತಿರೆ ||  
 ಬಂದು ಮೂದಲಿಸಿದುದು ಚಿರಕಾಲ ಪಸಿದಾನು |  
 ನಿಂದಿರ್ಪೆನೀ ಸಸಯದೊಳು ಬಂದು ವದನಮಂ |  
 ಪೊಂದುವುದೆನಲ್ಪಾನು ವಿನಯದಿಂ ಪೇಳಿಕೊಳೆ ತೀರದಾದುದು ಸಸಯದೆ || ೧೮ ||

ಕಿನಿಸಿಂದಮಾನು ಮೂರ್ತಿಯನು ಪೆರ್ಚಿಗೇಗಿಯ್ಯ |  
 ಲನಿತು ಮುಖಮಂ ಬೆಳೆಸುತ್ತೈತರಲ್ಪಂಡಾಗ |  
 ಮನದಿ ಚಿಂತಿಸುತ ತನುಸಂಕೋಚದಿಂ ವದನಮಂ ಪೊಕ್ಕುಪೊರಡಲಾಗ ||  
 ವನಿತೆ ಸಮುದ್ರಗೊಂಡು ಸುರರು ನಿನ್ನಯ ಶೌರ್ಯ |  
 ವನು ಪರೀಕ್ಷಿಸಲೆಂದು ಕಳುಪಲಾಂ ಬಂದಿದೆ |  
 ನಿನಗೆ ಪಾಸಟಿಯಿಲ್ಲ ಪೋದಕಾರ್ಯಂ ಹಸ್ತಗತಮಪ್ಪುದೆಂದೊರೆದಳು || ೧೯ ||

ಸುರಸೆಯೆಂಬಭಿಧಾನವೆನಗೆಂದು ಪೇಳ್ವರಾಂ |  
 ಹರುಷದಿಂದಾಕ್ಪಾಯಣಿಯನು ಬೀಳ್ಕೊಂಡೈದೆ |  
 ಮರುತ ಪಥವಿಡಿದೈದುತಿರಲಾದುದದ್ಭುತಮದೇನೆಂದು ಬಿತ್ತರಿಸೆನು ||  
 ಸರಣಿ ಗಡಿಯಿಡುವಂಸದಳಮಾಗಿ ತಂತುವಿಂ |  
 ಬೆರೆದ ಪಟದಂತಾನು ನಿಂದು ನಾಲ್ದಿಸೆಯನುಂ |  
 ಪರಿಕಿಸುತಮಿರ್ದೇನೆಂದಾದರುಂ ಕಣ್ಣೆ ತೋರದಾದುದು ವನದೊಳು || ೨೦ ||

ಎನಿದಚ್ಚುರಿಯೆನುತ ಚಿಂತಿಸುತಮಿರಲಸುರೆ |  
 ತಾನೆ ತನ್ನಿಂದುಸಿದಳೆಲೆ ಕಪಿಯೆ ಪೂರ್ವದೊಳ |  
 ಗಾನು ಬೊಮ್ಮನ ವರವ ಪಡೆದಿರ್ಪೆ ಸಮ್ಮುಖದೊಳೊರ್ವ ಪಿಂದಿರುಗದಂತೆ ||  
 ನೀನೆನ್ನ ವದನಮಂ ಪುಗುವುದೆನ್ನುತ ತೆರದ  
 ಳಾನನವ ನಿಟ್ಟಿಸುತಮತಿವೇಗದಿಂ ತನುವ |  
 ತಾನವಂಗೈದು ಧುಮ್ಮಿಕ್ಕಿ ದೈತ್ಯೆಯ ಬಗಿದು ಪೊರಮಟ್ಟಿನಾಕ್ಷಣದೊಳು || ೨೧ ||

ಆರೆಂದು ತಿಳಿಯದಸುರೆಯನರಸು ಕಾರ್ಯಕೆಂ |  
 ದೋರಂತೆ ಗಗನಪಥವಿಡಿದೈದುತಿರೆ ಸುರ |  
 ಚಾರಣರ ಮೊದಲಾದರೆನ್ನ ಸನ್ನುತಿಗೈದು ಹಿತದಿಂದಮಿಂತೆಂದರು ||  
 ವೀರರಾಹುವಿನವೈ ಸಿಂಹಕೆ ಮಹೋತ್ಪಾತ |  
 ದಾರುಭಟಿಯಿಂದಖಿಲಜನರ ಛಾಯೆಯ ಪಿಡಿದು |  
 ಮಾರಿಯಂದದಿ ಕಬಳಿಸುವಳು ರಕ್ಕಸಿಯಿಂದು ಮಡಿದುದತಿಶಯ ಧರೆಯೊಳು || ೨೨ ||

ಪೊಡೆದೆ ಛಾಯಾಗ್ರಹವ ಮೂಲೋಕದತಿಶಯವ |  
 ಪಡೆದೆ ಲಂಕಾಪುರಂ ಸ್ವಾಧೀನಮಹುದು ನಿ |  
 ನ್ನೊಡೆಯನಿಷ್ಟಾರ್ಥಮಹುದೆನುತಮಾಶೀರ್ವಾದಗಳನೀಯಲಾನೆರಗುತ ||  
 ನಡೆದು ಪಥವಿಡಿದು ಲಂಕಾದ್ವೀಪಮಿರ್ಪೆಡೆಗೆ |  
 ಕಡಲ ಮಧ್ಯದೊಳೆಸೆವ ಪಟ್ಟಣವ ಕಂಡಾನು |  
 ಮೃಡನನು: ಶಿವಯೆನುತ ಬೆರಗುಗೊಂಡುಪವನದ ತರುಗೊನೆಯನೇರಿದೆನು || ೨೩ ||

ಸಾಮದಾನಾದ್ಯುಪಾಯಗಳಿಂದ ತೀರದಿರೆ |  
 ತಾಮರಸಮಿತ್ರನಸ್ತಮಿಪನ್ನ ಕಾಯ್ದಿದುರ್ |  
 ತಾಮಸಿಯೊಳ್ಳಿದಿ ಮುಗಿಲಂಟಿಪ್ಪ ಪೊಂಗೋಂಟಿಯೇರಿ ನೆಲಕ್ಕಿಯಲಾಗ ||  
 ಆ ಮಹಾದ್ಭುತಮದೇನೆಂದೊರೆವೆ ಡಾಕಿನೀ |  
 ಸ್ತೋಮಸುಂ ವೆತ್ತಾಕೆಯೈತಂದು ಧಿಕ್ಕರಿಸ |  
 ಲಾ ಮಗುಳೆ ನಯವನಯದಿಂದ ತಿಳಿಸಿದರು ಮತ್ತೆ ಕೇಳದಾರ್ಭಟಿಸಲಾಗ || ೨೪ ||

ವೆಂಗುಸೆನುತನುಮಾನದಿಂದ ಯಾಚಿಸಲವಳು |  
 ಹಿಂಗದೆನ್ನಂ ಪೊಡೆಯೆ ಕೋಪದಿಂದ ಬೆರಳಳಿಂ |  
 ದಂಗವಿಸಿ ಪೊಡೆಯೆ ಭೂತಳದೊಳಗೆ ಕೆಡೆದೊಡಲ ಕಳೆವ ಸಮಯದಿ ಪೇಳ್ವಳು ||  
 ಭಂಗಬಂದಡಸಿತೀ ನಗರಕ್ಕೆ ಕೇಳು ಕಪಿ |  
 ಪುಂಗವನೆ ನಿನ್ನಿಂದಮಾನಳದ ಮಾತುರದಿ |  
 ಮುಂಗಡೆಯಲೀ ರಾಜಧಾನಿವಶಸಾಯ್ತು ನಿನಗಸುರರೆಲ್ಲರು ಮಡಿದರು || ೨೫ ||

ಅಸಮಬಲ ಪೂರ್ವದೊಳು ಪೊಂಬೊಡೆಯ ಪಾಲಿಸಿದ |  
 ಪೊಸತೆನಿಪವರವಾನು ನಗರಾಧಿದೇವತೆಯು |  
 ನಿಲೆಯೊಳಂ ಕಸಿಯೊರ್ವನುಂ ತಿರಸ್ಕೃತಿಗೈದರಾಗ ಲಂಕಾನಗರವು ||  
 ಅಸುರಕುಲಸಹಿತ ನಾಶನಮಹುದು ಮದ್ವಚನ |  
 ಪುಸಿಯುಪೊದ್ದದು ಪೋಗಿ ಧರಣಿಜಾತೆಯ ಕಂಡು |  
 ಸಸಿನೆಬಹುದೆಂದೊರೆವುತಮಗಳಂ ಕಳೆವೈದಲಾನಿತ್ತ ಸಂತಸದೊಳು || ೨೬ ||

ನೋಡುತ್ತೈತಂದೆ ಮನೆಮನೆಗಳೆಡೆವಿಡದಾಗ |  
 ಖೋಡಿ ದಾನವರುಗಳ ವಂಚನಂಗೈದು ಸುಳಿ |  
 ದಾಡಿ ರಾಜಾಗೃಹಗಳೆಲ್ಲಮಂ ಶೋಧಿಸುತ ಬಂದೆನರಮನೆಯ ಪೊರೆಗೆ ||  
 ಆಡಲೇನಸುರ ಮಂದಿರದ ವೈಚಿತ್ರ್ಯಗಳ |  
 ನಾಡೊಳಾಕಂಡರಿಯರತುಲ ತಪದಿಂದ ಹರನ |  
 ಬೇಡಿಕೊಂಡಾರ್ಜಿಸಿದನಲ್ಲದೆ ಜಗತ್ರಯದೊಳಾಗುಂಟು ಸಿರಿಯ ಬೆಡಗು || ೨೭ ||

ಧುರವಿಜಯ ಸಮವರ್ತಿ ಕಿಂಕರಾಸುರರಮಿತ |  
 ಕರಿತುರಗದಾರೋಹಣಂ ಗೈದುನಾಲ್ದೆಯೆ |  
 ಬರಸಿಡಿಲಮಾಳ್ಳೆಯೊಳ್ ಗರ್ಜಿಸುತ ಕಾಯ್ದಿದರ್ವರಾಸದನವನ್ನು ಬಳಸಿ ||  
 ಮರುತಸಂಚರಿಸುವರಶಕ್ಯಮಾಗಿರಲಾನು |  
 ಪರಿಕಿಸುತಣುತ್ತದಿಂದ ಮೆಲ್ಲನೊಳಪೊಕ್ಕಲ್ಲಿ |  
 ಪರಿಪರಿಯ ನಾರಿಯರ ನಿವಹದೊಳ್ಳೋಡಿಡೆನು ವಸುಮತೀನಂದನೆಯನು || ೨೮ ||

ಅರಸುತಿರಲೊಂದೆಡೆಯಲಸುರೇಂದ್ರನೊರಗಿದರ್ |  
 ನರಸಿಸಹಿತಾನೆಲಕ್ಕೈದಿ ನೋಡುತ ಮನಕೆ |  
 ಬೆರಗು ಸಮನಿಸಿ ಜನಕಜಾತೆಯೆಂನಮಾನದೊಳು ನಿಟ್ಟಿಸುತ್ತಮಿರಲು ||  
 ಕರಚರಣದೊಳಗಮಂಗಲ ರೇಖೆಯೊಪ್ಪಿದುರ್ |  
 ದರಿಯದಾಡೆನೆನುತ್ತ ಮಿಡುಕುತ್ತಮಾಪಾನ |  
 ಪರಿಸರವ ನೋಡಿ ಪಿಂದಿರುಗಿ ವೈಶ್ರವಣನ ವಿಮಾನದೆಡೆಗೈತಂದೆನು || ೨೯ ||

ಒಮ್ಮೆ ನೋಡೆದರೆ ಗೋಚರಮಾಗಲಿಲ್ಲ ಮಗು |  
 ಊಮ್ಮೆ ನೋಡುವೆನೆಂದು ನಗರಮೆಲ್ಲವ ಬಳಸಿ |  
 ದುಮ್ಮನದಿ ರಾವಣನ ನಿಲಯದೊಳಗರಸುತ್ತವಿಾಪರಿಯೆಡೆದವಸರಂ ||  
 ಕಮ್ಮೆ ಗೋಲನ ಮಾತೆಯಂ ನೋಡಿ ಸಿಲ್ವದಿರೆ |  
 ನೆಮ್ಮಿದಾಕಳ್ಳಲೆಯೊಳ್ಳೆದಿ ದೈತ್ಯೇಂದ್ರಂಗೆ |  
 ಸಮ್ಮಾನಕರಮೆನಿಪಶೋಕನಂದನವನ್ನ ಪೊಕ್ಕೆನತಿವೇಗದಿಂದ

|| ೩೦

ಪೇಳ್ವೆನೆಂತಾಬನದ ಸಿರಿಯ ತ್ರಿದಶರ ಕುಲವ |  
 ನಾಳ್ವನಿಂಗುಂಟಿ ಮತ್ತಾಬನದ ಸಂಭ್ರಮವು |  
 ತಾಳ್ವದಾ ಚೈತ್ರರಥ ನಂದನಗಳನ್ನೆಗಂ ವೈಚಿತ್ರ್ಯಮೆಂಬೊಲಾಗ ||  
 ಬಾಳ್ವೆಗದು ಸಿರಿಯಕಣಿಯೆಂದರಿತು ನಾಲ್ತೆಸೆಯ |  
 ಜಾಳ್ವೋಗದರಸಿ ಕೌತುಕದಿಂದ ಶಿಂಶುಪದ |  
 ತಾಳ್ವೊಳಗೆ ಕೃಶದೀನತೆಯೊಳೆಸೆವ ಧರಣಿಜೆಯನಾಕಂಡೆ ಮೋದಿಂದೆ

|| ೩೧ ||

ನಿರತಪ್ರತಿಪತ್ನಾಶೀಲನ ಕಳಾರೂಪ |  
 ಧರಿಸಿರ್ಪ ಜನಕಜೆಯ ಕಂಡು ಸಂತಸದಲಿರೆ |  
 ದುರುಳ ದಶಕಂಧರನು ಸ್ತ್ರೀಣದೊಡವೆರೆದಾಗ ಬಂದು ನಾನಾವಿಧದಲಿ ||  
 ಕಿರಿದಾದನುಡಿಗಳಿಂದಪಚರಣೆಗೈದು ಬಂ |  
 ಧುರ ತಿರಸ್ಕೃತಿಯಾಂತು ಕೋಪಿಸುತ ಮಿರಲಾತ |  
 ನರಸಿ ಸಾಂತ್ವನಗೈದು ಕರೆದೊಯ್ದರರಮನೆಗೆ ದಾನವಿಯರತಿವೇಗದೆ

|| ೩೨ ||

ಬೆದರಿಸುತ ನಿಟ್ಟುರದಲೊಳಪೊಕ್ಕು ಮಾನಸವ |  
 ಚದರಿಸಲು ಗಣನೆಗೊಳ್ಳದೆ ನೀಚದೈತ್ಯೆಯರು |  
 ಗದರಿಕೊಳಲನಿತರೊಳು ತ್ರಿಜಟಿಯೆನಿಸುವಳೊರ್ವಕನಸನೆಚ್ಚಿರಿಸಲಾಗ ||  
 ಮದಮುಖಿಯರದ ಕೇಳ್ವು ಮರೆಯಾಗಲಲ್ಲಲಿ |  
 ಪದುಮಾಕ್ಷಿಯಸುಗಳಂ ಕಳೆಯಲಿಚ್ಛೈಸುತಿರೆ |  
 ಕದಬದಂಗೊಂಡು ಕಂಗೆಟ್ಟಾನು ಚಿಂತಿಸಿದೆ ಚಿತ್ತದೊಳಗೊಂದು ಪರಿಯ

|| ೩೩ ||

ರಾಮು ವಂಶಾನುಕೀರ್ತನೆಗೈದರಾಲಿಸುತ |  
 ಪ್ರೇಮದಿಂದಿರೆ ಕಂಡು ವಂದನಂಗೆಯ್ಯಲಂ |  
 ದಾ ಮಹೀಸುತೆ ಕಪಟ ರಕ್ಯಸನೆನುತ್ತಿನ್ನ ನೆಚ್ಚದಿರಲಾನು ಬೇಗ ||  
 ರಾಮಣೀಯಕ ಮೂರ್ಛಿಯಂ ಸಮರ್ಪಣೆಗೆಯ್ಯ |  
 ಲಾ ಮಹಾಚಿತ್ತದನುತಾಪಮಂ ಪೋಗಾಡಿ |  
 ಕೋಮಲಾಂತಃಕರಣದಿಂ ಪೂರ್ವ ವೃತ್ತಗಳ ಬಿತ್ತರಂಗೆದು ಬೇಗ

|| ೩೪ ||

ಕರುಣಾರಸದೊಳೆನ್ನ ಕರತಳಕೆ ದಿವ್ಯಮಣಿ |  
 ಸಿರಿಯನಿತ್ತತಿಮುದದಿ ರಘುವರಂಗಿತ್ತೆನ್ನ |  
 ಪೊರೆನಂತೆ ಮಾಡಿಸುತ್ತೊರೆದು ಬೀಳ್ವೊಟ್ಟ ರಾಣೈತಂದದೊಂದೆಡೆಯೊಳು ||  
 ತರುನೆಳಲಸಾರಿ ದೈತ್ಯೇಂದ್ರನಂ ಕಾಣ್ವೆನೆಂ |  
 ದುರುತರಾಮೋದದಿಂದತಿ ಪ್ರಿಯಂಕರ ಬನವ |  
 ಮುರಿದೆನೊಂದೇ ನಿಮಿಷದೊಳು ದಶಾಸ್ಥನ ಹರ್ಷಸತ್ಪಗಳನೊರಸಿದಂತೆ

|| ೩೫ ||

ಕಂಡು ಕೆಲರಸುರರೈ ತಂದರವರಂ ಸದೆಯೆ |  
 ಗಂಡುಗಲಿರಾವಣಗೆ ದೂರೆ ಕಿಂಕರ ದೈತ್ಯ |  
 ತಂಡಮುನ್ನ ಟ್ಟೆ ಲುದ್ದಂಡದಿಂದವರನಾಂ ಚಿಂಡಿಬಿಡಲನಿತರೊಳಗೆ ||  
 ಭಂಡಣೋದ್ಧತ ಜಂಬುಮಾಲಿಯತಿರೋಷದಿಂ |  
 ಚಂಡವಿಕ್ರಮ ಬರಲ್ಯಾತನಂ ತರಿಯಲಾ |  
 ಖಂಡಲಾರಿಯ ಮತದಿ ಮಂತ್ರಿಸುತರೈವರುಂ ಬಂದರತಿವೇಗದಿಂದ

|| ೩೬ ||

ಸೀಳಿಡಲ್ಪವರ ಸೇನಾಪತಿಗಳೇಳರುಂ |  
 ಕಾಳಗಕೆ ಮುಂಕೊಂಡು ಬರಲವರ ತರಿಯೆ ಕ |  
 ಟ್ಪಾಳು ರಾವಣಕುಸಾರಕನಕ್ಷಣೈ ತಂದನತಿಬಲದೊಳಾನವನೊಳು ||  
 ತಾಳವೈರವ ಸಮರದೊಳಗೊರಸೆ ವಾರ್ತೆಯಂ |  
 ಕೇಳಿ ರಾವಣೆ ಬಂದು ಪರಿಪರಿಯ ಕೃತ್ರಿಮದ |  
 ಜಾಲದಿಂ ಕೋಟಿಯೊಳಲೆದರೊಳಗಾಗದಿರೆ ಬ್ರಹ್ಮಾಸ್ತ್ರಮಂ ಪೂಡಿದಂ

|| ೩೭ ||

ಸರಸಿಜಭವಾಸ್ತ್ರವೆನ್ನೆ ಡೆಗೆ ಬಾರದೆ ನಿಲಲು |  
 ಮರುಗಿ ಕಮಲಜ ಬಂದು ಯಾಚಿಸಲು ಋಷಿಪೇಳ್ವ |  
 ಪರಿಯಸ್ತುಸುತಮೊಡಂಬಡಿ ಬಂದು ಬಂಧಿಸಿತು ನಿಮಿಷದೊಳಗಸುರರೆಲ್ಲ ||  
 ನೆರೆದನ್ನ ನಳದ್ಯೊದು ದಶಕಂಠನೆಡೆಯೊಳಡಿ |  
 ಕರದಾ ಪ್ರಹಸ್ತ ಪೌರಷದಿಂದ ಬೆಸಗೊಂಡ |  
 ಪೊರೆಯದಾತನೊಳಾನು ರಕ್ಕಸರನಾಥನಿಂಗಂದೆನೊಂದಂ ಮಾಜದೆ

|| ೩೮ ||

ಸೂರವಂಶದ ಸಿರಿಯ ಸುಗ್ರೀವನಿಹಪರಿಯ |  
 ಧಾರಣೀಸುತೆಯಿಷ್ಟ ನೆರೆಯನುಳಿಯೆಂದೆನಗೆ |  
 ತೋರಿದಂದದೊಳೊರೆಯೆ ಲಾಲಿಸುತ ಕೋಪದಿಂ ತರಿವರಿಚ್ಚೈಸಲಾಗ ||  
 ಧಾರಣೆಯೊಳುಂ ಬುದ್ಧಿವಂತನನುಜಂ ಪರಿಯ |  
 ತೋರಿ ಪೇಳಲೊಡಂಬಟ್ಟು ವಾಲಾಗ್ರಮಂ |  
 ಮಾರುತನ ಸಖನನಶೈದರಾಣೈತಂದು ರಾಜವೀಧಿಯೊಳು ನಿಂದು

|| ೩೯ ||

ನಗರಮೆಲ್ಲವನು ಕ್ರತುವಹನಿಗರ್ಪಿಸಿ ಕೊಬ್ಬಿ |  
 ಜಗಳಕೈತಂದ ರಕ್ಕಸಕುಲವ ಸಂಹರಿಸಿ |  
 ಮಗುಳೆ ಜಾನಕಿಯಂಘ್ರಿಗೆರಗಿ ಬೀಳ್ಕೊಂಡಾನು ನೀರಧಿಯ ದಾಂಟಿ ಮುದದಿ ||  
 ಸಗರವಂಶೋದ್ಭವನ ಕೃಪೆಯಿಂದಮೈತಂದು |  
 ಮಿಗೆ ಬಂಧುವರ್ಗಮಂ ನೋಡಿ ಕಾರ್ಯಾಂತರದ |  
 ಬಗೆಯ ನೆಚ್ಚರಿಸಿದಂ ಸಂಕ್ಷೇಪದಿಂದಾದ ಕಥೆಗಳೊಂದನು ಮಾಜದೆ

|| ೪೦ ||

ತಿಳಿದನಿತ ಮಾಜದುಸುರಿದೆ ಕಾರ್ಯದತಿಶಯಗ |  
 ಕೊಲವು ನಿಮ್ಮಯ ಚಿತ್ತವರಿಯದೇನಿಹುದೆಂದು |  
 ತಿಳುಪಲಂಗದ ಮುಖ್ಯ ಕಸಿವೀರತತಿ ಹರುಷ ವಾರ್ಧಿಯೊಳಗೋಲಾಡುತ ||  
 ಪುಳಕದಿಂದಿರೆ ಜಲಜಪೀಠಸುತ ಸಂತಸಂ |  
 ದಳೆದು ಪ್ರೇಮಾಲಿಂಗನಂಗೆಯ್ದು ತುತಿಸಿದಂ |  
 ಕಳೆವತ್ತ ವಿಕ್ರಮ ದಯಾಗುಣಗಳಂ ಗಣಿಸತೀರದಾನಂದಕರದೆ

|| ೪೧ ||

ಬುದ್ಧಿಯುಳ್ಳನಿತನೆಸಗಿದೆ ಕಾರ್ಯದತಿಶಯ |  
 ಶ್ರದ್ಧೆಯಿಂ ಮುಂದಪ್ಪ ರಾಜಾನುಮತಗಳಂ |  
 ಸಿದ್ಧಿಗೈವರೆ ನೀಲನಳ ಮುಖ್ಯ ಪ್ಲವಗತತಿಯುವರಾಜ ರಾಜಸುತನು ||  
 ಯುದ್ಧ ಸನ್ನದ್ಧ ರಾಗಿರ್ಪರರೆನಿಮಿಷದೊಳ್ |  
 ಮರ್ದಿಸುವರಲ್ಪ ಬುದ್ಧಿಯ ದಶಾಸ್ತ್ರನನನುತ |  
 ಮುಡ್ಧತ ಪರಾಕ್ರಮವ ಪೋಗಳಿ ಮೌನದೊಳಿದರ್ ಪವಮಾನತನಯನಾಗ || ೪೨ ||

ಹರುಷಗೊಂಡಖಿಳ ಶಾಖಾಮೃಗಂಗಳು ಪಿಡಿದು |  
 ಕರತಳಕೆ ಮುದ್ದಿಡುತ ವಾಲಾಗ್ರಚುಂಬನವ |  
 ವಿರಚಿಸುತಮಾಲಿಂಗನಂಗೈದು ಕರಗಳಂ ಮುಗಿದು ನುತಿಗೈದರೊಲಿದು ||  
 ಅರಸ ರಘುಪತಿ ಸುಮಿತ್ರಾತ್ಮಭವ ಸುಗ್ರೀವ |  
 ತರಳನಂಗದ ಬಲೀಮುಖ ಗೋತ್ರಪಾಲನೆಯು |  
 ಮರುತಸುತ ನಿನ್ನಿಂದಮಾದುದಿಂದಿನ ದಿನದೊಳೆಂದು ಸಂತಸಗೊಂಡರು || ೪೩ ||

ಅರಿವಿನಾಶನಕೀರ್ತಿ ಧೃತಿಮತಿ ನಿರಾತಂಕ |  
 ನಿರತಿಶಯ ಸಂತೋಷತತಿಗಳುಂ ಕೈಸಾರ್ವ |  
 ವರರೆ ನಾಮಸ್ತುರಣೆಯಿಂದೆನುತ ದೇವತಾನಿಚಯ ತುತಿಗೈವೃತ್ತಿರಲು ||  
 ಕರುಣದಿಂದೆಮ್ಮೊಳವತರಿಸಿ ಬೆಂಬಿಡದೆ ಪ್ರಿಯ |  
 ವೆರಸಿ ಪೋಷಣೆಗೈವ ದಿವ್ಯವಿಗ್ರಹರದಾ |  
 ಕರತಳದಲಿದರ್ ಬಳಿಕಖಿಳಾರ್ಥಸಿದ್ಧಿಗಳೊಡ್ಡಿವೃದ್ಧೀನತಿಶಯದೊಳು || ೪೪ ||

ಎಂದಖಿಳರುಸಿರಲಂಗದ ಕೇಳಿ ಪವಮಾನ |  
 ನಂದನನ ಪೋಗಳುತಂತೆಂದ ಶಾಖಾಮೃಗದ |  
 ಬೃಂದದೇಳಿಗೆ ಬದ್ಧಕಂಕಣಂ ನೀನೆನಿಪ ಬಿರುದನುಂ ಮೆರೆದುಬೇಗ ||  
 ಇಂದೆಮ್ಮ ಕುಲವನುದ್ಧ ರಣೆಗೈದೆ ಮಹಾತ್ಮ |  
 ಮುಂದಪ್ಪ ಕಜ್ಜಗಳನೆಸಿ ವೇಗದಲಿ ರಘು |  
 ನಂದನನ ಕಾಣ್ಬುದುಚಿತಮೆನುತ್ತ ಪೇಳಲದನೊಪ್ಪುಗೊಂಡರ್ಪಕಲರು || ೪೫ ||

ಅರಿಗಳೆಡೆಯೊಳು ರಾಮನರಸಿ ಸಂಕಟಗೊಳುವ |  
 ಳುರು ಚಿಂತೆಯಿಂದ ರಘುವಂಶಭವನೊಪ್ಪಿರುವ |  
 ತರಣಿಸುತನುಭಯ ನೃಪತಿಗಳ ನೋಡುತಮುಗ್ರರೂಪಿಂದ ಚಿಂತೆಗೊಳುತಂ ||  
 ತ್ವರಿತದಿಂದೈದಿ ಸಂತಸಗೊಳಿಸವೇಳ್ಳೆಂದು |  
 ಸುರಪಸುತ ಸುತನುಸಿದ್ಧರಾಲಿಸುತ ಕಪಿವರರ್ |  
 ಹರುಷಿಸಲು ಋಕ್ಷಪತಿ ಸಂತಸಂಗೊಂಡು ಬಳಿಕಿಂತೆಂದ ನಂಗದನೊಳು || ೪೬ ||

ಮತಿವಂತ ಯುವರಾಜ ನೀನೊರೆದ ಸೊಲ್ಲಿಂದ |  
 ಮತಿಮನೋಹರ್ಷಮಾದುದು ಬೇಗದಿಂ ಪೋಗಿ |  
 ಸ್ವಿತಿಯರಸನಂಘ್ರಿಸಾರಸವ ಕಾಣಲ್ವೇಳ್ಳುಮೆಂದ ಜಾಂಬವನ ನುಡಿಯಂ ||  
 ಪತಿಕರಿಸುತೆಲ್ಲರಾನಂದದಿಂ ಗಮನಮುಖ |  
 ದತಿಶಯದೊಳಿರೆ ಪವನಸುತ ಋಕ್ಷನಂಗದರ್ |  
 ಜತೆಗೊಂಡು ಬಾಂದಳದ ಗತಿವಿಡಿದು ನಡೆಯುತಿರೆ ಪಿಂದೈದೆ ಪ್ಲವಗತತಿಯು || ೪೭ ||

ಬಲ ಮರುತಪಥವಿಡಿದು ಬಾನೆಡೆಯೊಳ್ಳೆ ತರಲು |  
 ಜಲಜ ಬಾಂಧವನುದಯಮಂ ಕಾಣದಾಂಧತೆಯು |  
 ನೆಲನೆನಿಸಿ ನಿಬಿರಿಸ ನೆಳಲ ಪೊರಿಸುತ ಬಂದು ನಂದನವ ಕಂಡರಂದು ||  
 ಪಲವು ಚಿತ್ರವಿಚಿತ್ರ ಪಣ್ಣಲಗಳನ್ನಾಂತು |  
 ನಲವಿಂದ ತೋರುತಿರೆ ಕಪಿನಾಯಕರು ಭೂಮಿ |  
 ಗಿಳಿದರಾ ಬನವನಿಟ್ಟೆಸುವರಭಿಲಾಷೆಯಿಂದತಿಮನೋಹರ ವೆಚುಕೆ || ೪೮ ||

ನಿರುತಂ ಸುಗಂಧಾನಿಲಂಗಿಕ್ಕೆಯಾಗಿ ಶುಕ |  
 ಪರಪುಟ್ಟೆಗಾಲಯಂ ಯೆಂದೆನಿಸಿ ಮಾಧುರ್ಯ |  
 ಭರಿತನವಪರಿಪರಿಯ ಫಲರಾಜಿಗಾವಾಸ ತೌರೆನಿಸಿ ಭ್ರಮರೌಘಕೆ ||  
 ತರಣಿಯಂತಾವಗಂ ಛಾಯಾನುಕೂಲ ಸಂ |  
 ಸ್ಫುರಣೆಯಿಂದಧ್ವಗರಿಗುರುಶ್ರಮನಿವಾರಿಸುವ |  
 ವರನಸಂತಾಡುವಾಡುಂಬೊಲಮದೆಂಬಂತೆ ಮಧುವನಂ ಮುಂದೆಸೆದುದು || ೪೯ ||

ಸಕಲ ಲೋಕಾನಂದಕರಮೆನಿಸಿ ದೇವತಾ |  
 ನಿಕರದ ಮನೋರಥವಸಲಿಸುವ ಮಹೋದ್ಯಾನ |  
 ರಕುತಿಯಿಂ ಕಂಗೆಸೆಯಲತಿ ಹರುಷದಿಂದೆಲ್ಲರೈತಂದು ಬನದೆಡೆಯೊಳು ||  
 ಭಕುತವತ್ಸಲ ರಾಮಪುರದರಸನಂಘ್ರಿಗಳ |  
 ಸುಕುಮಾರ ವಚನರಚನೆಗಳಿಂದ ಪಾಡುತ್ತ |  
 ಶುಕಪಿಕ ಪ್ರಮುಖದುಲಿಗಳನಾಲಿಸುತ ಬಂದು ತರುನೆಳಲೊಳೆಸೆದಿದರ್ರು || ೫೦ ||

ಹತ್ತೊಂಬತ್ತನೆಯ ಸಂಧಿ ಸಮಾಪ್ತಂ



## . ಇಪ್ಪತ್ತನೆಯ ಸಂಧಿ

ಸೂಚನೆ || ನಿಗಮಶಾಖಾಶಿಖಾನಿಲಯ ಪ್ರವಾಳಾಂಘ್ರಿ |  
 ಯುಗದರ್ಶನೋತ್ಸವದೊಳಂಜನಾ ಸುತಮುಖ್ಯ |  
 ರಗಣಿತಾನಂದಮಯರೆನಿಸಿ ಸನ್ನು ತಿಗೈದರಮರತತಿ ಮೆಚ್ಚುವಂತೆ ||

ಅವಧರಿಸು ಗಿರಾಜತನುಜೆ ಪವಮಾನಸುತ |  
 ಯುವರಾಜನಂಗದ ಪ್ರಮುಖರೈತಂದು ಸುಖ |  
 ದವಿರಳ ಮನೋಹರೋದ್ಯಾನಮಂ ಕಂಡತುಲ ಸಂತಸಂಗೊಂಡುಬಂದು ||  
 ವಿವಿಧಫಲಪುಷ್ಪ ಮಧುಸಹಿತ ಕಂಗಿಸೆವ ಭೂ |  
 ಯುವತಿಯ ಶಿರೋರತ್ನ ಮೆನಿಪ ನಂದನದೊಳಗೆ |  
 ನವತರೋತ್ಪುಕ ಖೇಲನೆಯನೆಸಗಲಿಚ್ಛೈಸುತಂಗದನ ಬೆಸಗೊಂಡರು || ೧ ||

ಅರಸ ಮತ್ತೀ ಬನದೊಳಮಿತ ಮಧುಫಲಸಹಿತ |  
 ಮಿರುವರಪ್ಪಣೆಗೊಡಲು ಸಂತಸದಿ ಪೀರ್ದು ಬಂ |  
 ಧುರದಲೈದುವೆವಾಳ್ಳನೆಡೆಗೆಂದು ವಾನರರೈಸಗೊಂಡರಾಸೆಗೊಂಡು ||  
 ತರಣೆ ನಂದನನ ಮಾತುಳನು ದಧಿಮುಖನಿದಂ |  
 ಪರಿಪಾಲನಂಗೈವನೆಂದು ಕುಲವೃದ್ಧರಂ |  
 ಹರುಷದಿಂ ಬೆಸಗೊಂಡು ಮಧುಪಾನಕಪ್ಪಣೆಯನಿತ್ತನಾ ಕಪಿವರರಿಗೆ || ೨ ||

ಮಧುಪಾನಕಪ್ಪಣೆಯನೀಯಲಂಗದನಾಗ |  
 ಮುದಿತ ಕಪಿನಾಯಕರು ಮೋದಗೊಳುತಿರೆ ಕೆಲರ್ |  
 ಹೃದಯಸ್ಥ ಹರ್ಷಮಂ ತೋರೆ ನರ್ತಿಸುತಮಿರೆ ಕೆಲರು ಗಾಯನಗೈದಿರೆ ||  
 ಸುಧೆಯ ಕಂಡ ನಿಲಿಂಪರೆನೆ ಕೆಲರು ನಮಿಸುತಿರ |  
 ಲಧಿಕಹಾಸ್ಯಗಳೆಸಗೆ ಕೆಲರು ಕೆಲರವನಿಯೊಳ್ |  
 ಪದಗಳಡದಾಗಸಕೆ ಪುಟನೆಗೆದು ತನುಲಾಗುವೇಗದಿಂ ನಡಿಸೆ ಕೆಲರು || ೩ ||

ಬಂದೊರ್ವರೊರ್ವರಾನನಗಳೀಕ್ಷಿಸಿ ಕರಗ |  
 ಳಿಂದ ಕರಗಳ ಪೊಡೆದು ಗಹಗಹಿಸಿ ನಗೆನುಡಿಗ |  
 ಳಿಂದೊರ್ವರೊರ್ವರಂ ಸೆಳೆದಪ್ಪಿವಾಲಧಿಗಳಾಘ್ರಾಣನಂಗೈವುತ ||  
 ಬಂಧುರಪ್ರೇಮದಿಂ ಪೆರ್ಮರಗಳಡರಿ ಮುದ |  
 ದಿಂದ ಲಂಘಿಸುತನ್ಯವೃಕ್ಷಂಗಳಿಗೆ ತುದಿಗ |  
 ಳಿಂದ ಭೂತಳಕೆ ಧುಮ್ಮಿಕ್ಕೈ ಕುಣಿದರ್ಕೆಲರು ವಾನರರು ಸಂತಸದೊಳು || ೪ ||

ಕೆಲರು ಪಾಡುತಮಿರಲೈಲರಾಡುತಿರೆ ಮತ್ತೆ |  
 ಕೆಲರು ಹಾಸ್ಯಗಳೆಸಗೆ ಕೆಲರು ಲಾಸ್ಯಗಳೆಸಗು |  
 ತೊಲಿದು ಪರಿಂಭಣಂಗೈದು ಪೊಗಳತಮಿರಲೈಲಬರಾನಂದಗೊಳಲು ||  
 ಪಲವಿಧದ ಚೇಷ್ಟೆಗಳಲಾ ಕಪಿಪ್ರವರ ಮನ |  
 ದೊಲವಿಂದ ಮಧುಪಾನ ಹರ್ಷದಿಂದೀ ಪರಿಯ |  
 ನಲಿವುತ್ಪಿತಂದು ಮನಬಂದಂತೆ ಮಾಕ್ಷಿಕವನುಣಲು ವಿಸಟೆಂಬರಿದರು || ೫ ||

ಪರಿದು ತರುತರುಗಳಗ್ರಗಳಡರಿ ಮನವಂದ |  
 ತೆರದಿ ಕ್ಷಾದ್ರವ ಪೀರುತಿರೆ ಪುಷ್ಪಫಲಗಳಂ |  
 ಪರಿದು ಭೂತಳಕೆ ಚಿಲ್ಲಿದುದಲ್ಲಿಗಲ್ಲಿ ಮಗುಳೋಡು ನಿಟಪಿಗಳ ಬಿಡದೆ ||  
 ಸರಸ ಸಲ್ಲಾಪದಿಂ ಮಧುಪಾನಗೈದು ವಾ |  
 ನರರೆಲ್ಲರಿಚ್ಚೈಯೊಂದಿರಲು ವನಪಾಲರುಗ|  
 ಳರರೆ ಸುಗ್ರಿವನ ಮನಃಕಾಂತದುಪವನನ ನಿರ್ಭಯಂ ಪೊಕ್ಕರೆನುತ

|| ೬ ||

ಬಂದರಾ ಬನದ ಕಾಹಿನ ಜನರ ಧಿಕ್ಕರಿಸ |  
 ಲಂದು ದಧಿಮುಖನೆಡೆಗೆ ದೂರಲತಿಕೋಪದಿಂ |  
 ಮಂದಮತಿಗಳಪೊಡೆದು ಕೆಲಸಾರ್ಚಿಬಿಡಲೆನುತ ಕಳುಪಿದಂ ಕಪಿವೀರರ ||  
 ಮುಂದರಿಯದತಿರೋಷದಿಂದ ವಾನರರೆಡೆಗೆ |  
 ಬಂದು ತರ್ಜನಭರ್ಜನಾದಿಗಳನೆಸಗೆ ಕಪಿ |  
 ವೃಂದ ಕೋಪಿಸುತ ಧಿಕ್ಕೃತಿಗೈದು ನಿಟ್ಟುರಗಳಿಂದ ತಾಡನಗೈದರು

|| ೭ ||

ಮತ್ತರೀಪರಿಯ ಮನಬಂದಂತೆ ಕೋಪದಿಂ |  
 ಮತ್ತೆ ದಧಿಮುಖಚರರು ಪೊಡೆದು ಪ್ಲವಗತಿಯು |  
 ಕುತ್ತಿ ನಖದಂಷ್ಟು ತಲಹತಿಗಳಿಂ ಪರಿಪರಿಯ ರುಜೆಗಳಂ ಕೊಡುತಬರಲು ||  
 ತತ್ತ ರದಿ ಭಯಗೊಂಡು ಬೇಗದಿಂ ಹನುಮಂತ |  
 ನೊತ್ತಿಗೈತಂದು ದೂರಿದರಾಗ ಹರ್ಷದಿಂ |  
 ದಿತ್ತನಪ್ಪಣೆಯ ಮಧುಪಾನಕೆಂದಾಬನಕೆ ಶಾಖಾವ್ಯುಗಂಗಳಿಗೆ

|| ೮ ||

ದಧಿಮುಖನ ಭೃತ್ಯರುಪಟಳಕಂಜಲೇನುಂಟು |  
 ಮಧುಪಾನಗೈದು ಸುಖದಿಂದಿರ್ಪುವವರುಗಳ |  
 ಬೆದರಿಸುವೆ ನಾನೆಂದನುಚ್ಚೈಯಂ ಪಾಲಿಸಿದಡಂಗದಂ ನೋಡಿ ನಲಿದು ||  
 ಹೃದಯದಾನಂದದಿಂ ಕಪಿಗಳೊಡನೆಂದ ಭಯ |  
 ದುದಯಮೇತಕೆ ಪ್ರಭಂಜನತನಯ ಪೇಳ್ವಂತೆ |  
 ಜದುರಿಂದಮಾತ್ಮಸುಖವಡೆವುದೆಂದಪ್ಪಣೆಯನಿತ್ತನಾ ಕಪಿವರರಿಗೆ

|| ೯ ||

ಮರುತಸುತ ಪೇಳಿದಡಕಾರ್ಯಂಗಳಾದರುಂ |  
 ವಿರಚಿಸಲ್ವೇಳ್ಕು ಮತ್ತೆ ಸಗಿದರಿಗಪಜಯಂ |  
 ಬರಲಮ್ಮದೆಂದೆನುತ ಯುವರಾಜಪೇಳ್ವರಾನಂದದಿಂ ಕಪಿವೀರರು ||  
 ಹರುಷಗೊಳುತ್ಯೈದಿ ದಧಿಮುಖನ ಕಿಂಕರರುಗಳ |  
 ಚರಣ ಜಾನುಗಳಿಂದ ತಾಡನಗೈದು ಮುಂ |  
 ಬರಿದು ಮಧುಸೇವನೆಯ ಮಾಡಿದರದೇನೆಂಬೆನಚ್ಚೈರಿಯನಾ ಸಮಯದೆ

|| ೧೦ ||

ಪಾನಮದದಿಂ ಕೆಲರು ಪೊಡೆವುತಿರಲಾಚರರ |  
 ನಾನಂದದಿಂ ಕೆಲರು ಮಧುವ ಸೇವಿಸುತಿರ |  
 ಲ್ಲಾನನನಾಕಸರು ಕೆಲರೈದಿ ವನಪಾಲಕರ ಪೊಡೆದು ಪ್ರೊರವಡಿಪುತಿರಲು ||  
 ವಾನರರ ಬಾಧೆಯಿಂದಲ್ಲಿ ನಿಲ್ಲದೆ ಪರಿ |  
 ಮ್ಲಾನವದನದಿ ಪೋಗಿ ದಧಿಮುಖಗೆ ಪೇಳುತಿರ |  
 ಳಾ ಣುಡಿಗೆ ಚಿಂತಿಸುತಲಿರಲು ಬಲಿಮುಖರೆಲ್ಲ ಮನದೊಲವಿನಿಂದೆಸೆದರು

|| ೧೧ ||



ಸಾರಘೋನ್ನತ್ತದಿಂದಾ ಮರ್ಕಟರು ತರುಗ |  
 ಛಾರೈದು ಶಾಖೆಗಳ ಪಿಡಿದು ಕೆಲರಿರೆ ಜವದಿ |  
 ಧಾರಿಣಿಗೆ ಧುಮ್ಮಿಕ್ಕೆ ಕೆಲಕೆಲಬರಲ್ಲಲ್ಲಿ ಸುಸ್ತಿಗಳನನುಸಂಸಲು ||  
 ತೋರಹರ್ಷದೊಳೊರ್ವರೊರ್ವರಪ್ಪುತ ಮದಾ |  
 ಹಾರಬಲದಿಂದ ಗಹಗಹಿಸಿ ನಗುತಿರೆ ಕೆಲರು |  
 ದಾರ ಗಾಯನಮೆಸಗಲತಿ ಮದೋತ್ಕಟದಿಂದಮಂಜಿಕೆಯ ನೀಗಿ ಮುದದೆ

|| ೧೨ ||

ಮನಬಂದ ತೆರದೆ ಬನಮಂ ಸುತ್ತುತಿರೆ ಕಂಡು |  
 ಕನಲಿ ದಧಿಮುಖ ತನ್ನ ವಾನರರನೊಡಗೊಂಡು |  
 ಕೆನಿಸಿಂದಮಿಂತೆಂದ ತರಣಿತನಯನವೊರೆಗೆ ವೋಗಿ ತಾರೇಯ ಗೈದ |  
 ದಿನಿಸುಗಳನೆಲ್ಲ ಬಿತ್ತರಿಸಿ ಸುಗ್ರೀವನಿನಿ |  
 ದಿನಿಸು ಕಪಿಗಳಕೊಲಿಸಿ ಶಿಕ್ಷೆಗೈಸುವೆನೆನುತ |  
 ಮನದಹಂಕಾರದಿಂ ನಡೆದ ವನಪಾಲಕರನೊಡಗೊಂಡು ವೇಗದಿಂದ

|| ೧೩ ||

ರಾಮಲಕ್ಷ್ಮಣತರಣಿಸುತರರ್ಪ ತಾಣಕಂ |  
 ದಾ ಮಹಾಕಪಿಕಾನನೌಕಸರನೊಡಗೊಂಡು |  
 ಕಾಮರೋಷಾಗ್ನಿ ವೇರ್ಚುಗಿಯಿಂದಮೈತಂದನರೆನಿಮಿಷ ಮಾತ್ರದೊಳಗೆ ||  
 ತಾಮಸಂ ಮ್ಲಾನನದನದೆ ಬಂದು ಪತಿಯಪದ |  
 ತಾಮರಸಗಳಿಗರೆಗೆ ಕಂಡು ಸುಗ್ರೀವನತಿ |  
 ಪ್ರೇಮದಿಂದಭಯಮನ್ನಿತ್ತು ಮಗುಳುಪಚರಿಸಿ ಬೆಸಗೊಂಡರೊರೆದನಂದು

|| ೧೪ ||

ಅನಧರಿಸು ಜೀಯ ಶಾಖಾಮೃಗಗಳೊಡಗೊಂಡು |  
 ಯುವರಾಜ ಮಧುವನದ ಪೊರೆಗೆ ನಡೆತಂದು ಮನ |  
 ದವನೇಕ ಪೆರ್ಚುಗಿಯೊಳಾ ಪ್ಲವಂಗರಿಗಿತ್ತನಪ್ಪಣೆಯ ಮಧುಪಾನಕೆ ||  
 ತನಕದಿಂದವರೈದಿ ತಮ್ಮಿಚ್ಛೆಯಿಂ ತಿರುಗಿ |  
 ವಿವಿಧ ತರುಗುಲ್ಮಲತೆಗಳ ಕಿಳ್ಳು ವನವನುಂ |  
 ನವಸಿದರದೇನೆಂಜೆ ಕದಳಿಕಾನಂದನವ ಪೊಕ್ಕು ಮದಕರಿಗಳಂತೆ

|| ೧೫ ||

ಪವಮಾನ ಸುಳಿಯಲಮ್ಮನು ತರಣಿ ಸಂಚರಿಸ |  
 ನವಿರಳ ಸುವಿಕ್ರಮಂ ಶಕ್ರದಿಕ್ಪಾಲಾಡ್ಯ |  
 ರವನಿಯಂ ನಿಟ್ಟಿಸರು ರಾಜಾಜ್ಞೆಯಿಂದುಳಿದ ಪ್ರಾಣಿಗಳು ದಿಟ್ಟಿಸುವರೆ ||  
 ಲವಲವಿಕೆಯುಂಟೆ ಪಿತ್ಯವೈತಾಮಹಾದಿಗಳ |  
 ನವರಸಾಸ್ತದ ಬನಧ್ವಸ್ತಮಂ ಮಾಡ್ದವನ |  
 ತನಕದಿಂ ದಂಡಿಸದೆ ಸುಮ್ಮನಿರೆ ಶಾಸನಂ ಕೆಡುಗು ಕೇಳ್ತುಂದೆ ಜೀಯ

|| ೧೬ ||

ಎಂದು ದಧಿಮುಖ ಕ್ರೋಧದಿಂದ ನಾನಾಪರಿಯ |  
 ಲಂದೊರೆದ ನುಡಿಗಳಂ ಕೇಳೆ ರವಿತನಯ ದಯ |  
 ದಿಂದಮುಪಚರಿಸಿ ಮನ್ನಣೆಗೈದು ಮಾತುಳನ ಕುಳ್ಳರಿಸಿ ಪ್ರೀತಿಯಿಂದೆ ||  
 ಬಂಧುಗಳೈರಸಿ ನಂದನಕೆ ಬಂದಾ ತರಳ |  
 ನಂದು ಮಧುಪಕ್ಷುಫಲ ಭೋಜನಂ ಗೈದಡಾ |  
 ನಂದನಾದುದು ನಮಗೆ ಪವನಾತ್ಮಸಂಭೂತನಿಂದಧಿಕಮೇನಿರ್ಪುದು

|| ೧೭ ||

ಕೃತಕಾರ್ಯಯುತದ ಶಾಖಾಮೃಗಂಗಳು ತನ್ನ |  
 ಸುತನಪ್ಪಣೆಯೊಳಮಿತ ಮಧುಪಾನ ಪೆರ್ಚುಗಿಯೊ |  
 ಳತಿ ವಿಲಾಸಂ ಬಡೆದುದೆಮಗೆ ಸಮ್ಮತವಲ್ಲದಿನಿತಿಲ್ಲ ಕಿನಿಸು ಮನದೆ ||  
 ಕ್ಷಿತಿಯೊಳಾರಾದಡಾರ್ಜಿಸಿದ ಸಂಪದ ತಮ್ಮ |  
 ಸುತ ಬಂಧುಭೃತ್ಯೋಪಯೋಗ್ಯಮಾದಡೆ ಬಹುಳ |  
 ಕೃತಕೃತ್ಯರಹರೆನುತ ಪೇಳ್ವಪಿರಿಯರ ನುಡಿಯ ಕೇಳ್ವರಿಯದಾದೆಯಕಟ || ೧೮ ||

ನಂದನಂ ಜಾಂಬವ ಪ್ರಮುಖಕಪಿ ಕುಲರೆನ್ನ |  
 ಬಂಧುವರ್ಗ ಸಮೇತ ಬಂದು ಮನಬಂದಂತೆ |  
 ನಂದನದಿ ಪಕ್ವಫಲ ಮಧುಪಾನಗೈದುದೆಮಗಿಷ್ಟವೀ ಭೂತಕಳದೊಳು ||  
 ಬಂಧುರ ಪ್ರಿಯಜನರಿಗನುಕೂಲ ಹಿತವೆಮಗೆ |  
 ಬಂದಂತೆ ಪೆರತಿಲ್ಲವೆಂದು ದಧಿಮುಖಗೆ ರವಿ |  
 ನಂದನಂ ಪೇಳುತಿರುವನ್ನೆಗಂ ಲಕ್ಷ್ಮಣಂ ಬಂದು ಬೆಸಗೊಂಡನಂದು || ೧೯ ||

ಮಾತುಳನದೇಂ ಕತದೊಳೈತಂದನುಪಚರಿಪು |  
 ದಾತನಿಗದೇನನಿಷ್ಟತೆಯೆಂದಿಗುಂ ಜನಿಸ |  
 ದಾತುರಂ ಬರಲದೇಂ ಕಾರಣಂ ಕಪಿಗಳಾರ್ಬಂದು ವನಮಂ ಪೊಕ್ಕರು ||  
 ಭ್ರಾತನನುದಿನ ತೊಳಲಿ ಬಳಲುತಿಹ ನೆಡೆವಿಡದೆ |  
 ಸೀತೆಯಂ ನೆನೆನೆನೆದು ಚಿಂತೆಯೊಳು ಚಿಂತೆ ಸಂ |  
 ಜಾತ ಮಾದರದೆಂತು ಪೇಳೆಂದು ಬೆಸಗೊಳಲ್ ರವಿತನಯ ಪೇಳ್ವನಂದು || ೨೦ ||

ಆತಂಕ ಮೇನಿಲ್ಲವರಸ ಶಾಖಾಮೃಗ |  
 ವ್ರಾತಮೊಡಗೊಂಡು ದಕ್ಷಿಣದಿಶೆಗೆ ನಡೆದ ಕಪಿ |  
 ನೇತಾತ್ಮಭವನೆಮ್ಮ ನಂದನಕೆ ಬಂದಿರ್ಪ ತನ್ನಿಚ್ಛೆಯಿಂದ ತಾನೆ ||  
 ವಾತಭವನನುಮತಿಯೊಳಾ ಬನವ ಪ್ಲವಗರಿಂ |  
 ಗಾತಿಧ್ಯಗೈದನೆಂಬತಿ ಕೋಪದಿಂ ಬಂದ |  
 ನೀತ ದಧಿಮುಖನೆನ್ನ ಮಾತುಳಂ ಕ್ರೋಧಕಂ ಶಾಂತಿಯೆಸಗುವೆನೆಂದನು || ೨೧ ||

ಬನಪುಟ್ಟಿದಂದಿಂದ ದೇವಾಸುರಾದಿಗಳು |  
 ಮನದಿ ನೆನೆವರಸಾಧ್ಯ ತನ್ನಿಚ್ಛೆಯಿಂ ತಾನೆ |  
 ತನಯನಪ್ಪಣೆಯಿಂದ ಕಪಿನಾಯಕವೊಕ್ಕು ಮಧುಪಾನಗೈದುದೇನು ||  
 ಯೆನುತಮಾಳೋಚಿಸುತಮಿರೆ ತೋರ್ದುಡತಿಶಯಂ |  
 ಮನಕೆ ಪತಿಕಾರ್ಯ ಸಂಗ್ರಹ ಬಲೋತ್ಕಟದಿಂದ |  
 ಬನವಪೊಕ್ಕರೆನುತ್ತಮರಿದಾತನುಪಚರಣೆಗೈವೆ ನಾನಾವಿಧದೊಳು || ೨೨ ||

ನೋಡಲಕ್ಕುಮೆ ಬನವನಾರಾದಡಿನ್ನು ಮಾ |  
 ತಾಡಲಕ್ಕುಮೆ ಜೀಯಕೃತಕಾರ್ಯ ಸೂಚನೆಯ |  
 ಮಾಡಲೋಸುಗ ಬನವ ಪೊಕ್ಕರಲ್ಲದೆ ಸ್ವೀಚ್ಛೆಯಾಟಕಂ ಪೊಗಲಿಲ್ಲವು ||  
 ರೂಢಿಗತಿಶಯಬಲಂ ಸಾಹಸಂ ಜಯಸಿರಿಯ |  
 ನಾಡುತ ಮರುತ್ಮಭವ ಸೀತಾಂಘ್ರಿ ಪಂಕಜವ |  
 ನೋಡಿ ಬಂದಿಹನಾತನನುಮತಿಯೊಳ್ಳಿರಾನಂದಮಯರೆನಿಸಿರ್ಪರು || ೨೩ ||

ಸಂದೇಹಮಿಲ್ಲ ಪವಮಾನನಂದನನಿಂದೆ |

ಬಂದಿಪುರದತಿಶಯಂ ಸ್ಮರಿಸಿದರ ಕಾರ್ಯಕಂ |

ಕುಂದಿನಿಸನೀ ಧರೆಯೊಳಾತನೈದಿದ ಕಾರ್ಯಕೂಣೆಯಮದೇನಪ್ಪುದು ||

ಯೆಂದು ಸೌಮಿತ್ರಿಸುರಿದ ನುಡಿಯಕೇಳ್ದು ರಘು |

ನಂದನಂ ಸಂತಸದೊಳೆಂದನಾ ಪ್ಲವಗರಂ |

ಬಂಧುರದ ಜನದಿಂದ ಬರಿಸವೇಳ್ಳಿನಲಾಗ ರವಿತನಯ ಹರುಷಗೊಳುತೆ

|| ೨೪ ||

ಮಾತುಳನ ಕರೆದು ಪೇಳಿದ ಹರುಷದಿಂದ ಕಪಿ |

ವ್ರಾತಜನರೊಳಗೆ ಮಧುಪಾನಗೈದುದರಿಂದ |

ಜಾತಹರ್ಷಿತನಾದೆ ಜಾಂಬವಪ್ರಮುಖರಂ ಕಾಣಲುಜ್ಜಗಗೊಳುವೆನು ||

ಪ್ರೀತಿಯಿಂದೈದಿ ಕಳುಪೆಂದು ನೇಮಿಸಲಾಗ |

ಭೂತಳವನುಳಿದು ಗಗನಾಂಗಣದೊಳ್ಳೈತರುತ |

ಮಾತನಿರಲಿತ್ತಮಂಗದ ಸಕಲ ಕಪಿವರರ ಕರೆದು ಮಗುಳಂತೆಂದನು

|| ೨೫ ||

ಇನಸುತನ ಪೊರೆಗೆ ದಧಿಮುಖನೈದಿ ದೂರಿರ್ಪ |

ಬನಮೆಲ್ಲ ಪಾಳಾದುದೆಂದು ಪೇಳ್ದಾಕ್ಷಣದಿ |

ಘನಕ್ರೋಧ ಸಂಭೂತಮಹುದುಗ್ರಶಾಸನಂ ರೋಷದಿಂದೇಂಗೆಯೆನು ||

ವನಜಾಕ್ಷ ರಾಮನೆಡೆಗೈದಿ ಭೀತಿಯನೀಗಿ |

ತನುಪೋಷಣಂಗೆಯುವುದುಚಿತಮಲ್ಲದೆ ತಡೆವು |

ದಿನಗಪ್ರಶಸ್ತಕರಮಾಗಿಪುರದೊರೆದ ಯುವರಾಜನೆಲ್ಲರೊಡನೆ

|| ೨೬ ||

ಅಂಗೀಕರಿಸುತಖಿಲ ಶಾಖಾಮೃಗೋತ್ತಮರ |

ನಂಗ ಮಂಗಳದೇವತಾ ವಾರ್ತೆಗಳನು ರಘು |

ಪುಂಗವಂಗೆಚ್ಚರಿಸಲೈದುನನಿತರೊಳಾದುದಂಬರದೊಳತಿಶಬ್ದವು ||

ಕಂಗಳಂ ಪರಸಿ ಗಗನಾಂಗಣವ ನೋಡುತಿರೆ |

ಸಿಂಗರದ ತೆರಳೈಯಂತೈತಂದು ಭೂತಳದೆ |

ಮುಂಗಡೆಯಲೆಸೆಯೆ ದಧಿಮುಖ ಮುಖ್ಯ ಕಪಿವರರಕಂಡ ಹರಿಸುತನ ಸುತನು

|| ೨೭ ||

ಹರಿಕುಲವ ಕಂಡು ಸಂತಸದಲಿರೆ ತಾರೇಯ |

ಚರಣಕಭಿನುತಿಗೈದು ತುತಿಸಿ ಕರಗಳ ಮುಗಿದು |

ಭರದಿ ಕೈವಾರಿಸುತ ದಧಿವತ್ತ ಬಿನ್ನಪಂಗೆಯದನತಿ ವಿನಯದಿಂದ ||

ದೊರೆ ದಯಾಪರನೆಮ್ಮ ಪೊರೆವರಸಿನಣುಗನೆ |

ದರಿತರಿಯದಯ್ಯನೆಡೆಗೈದಿ ದೂರಿದುದ ಪತಿ |

ಕರಿಸಿ ಕಾಯ್ದುದೆನಲೈ ಬೆಸಗೊಂಡನುಪಚರಿಸಿ ಯುವರಾಜನಲ್ಲೆಯಿಂದೆ

|| ೨೮ ||

ಗುರುವಿನೆಡೆಗೈದಿ ನೀಂ ದೂರ್ದುರ್ದೇಂ ಕೋಪಿಸದೆ |

ಕರುಣದಿಂದಾಜ್ಞಾ ಪನಂಗೆಯದೇನೆಂಬು |

ದರಿವಂತೆ ಪೇಳೆಂದು ಕೇಳ್ದಂಗಳದನ ಕೂಡೆ ದಧಿಮುಖಂ ಪೇಳ್ವನಂದು ||

ಹರಿಗಲೈತಂದು ತನ್ನಿಚ್ಛೆಯಿಂದೀ ಬನದಿ |

ಚರಿಸುತಿರೆ ರಾಜಾಜ್ಞೆ ವಿಡಿವಾಂ ನಿವಾರಿಸಲು |

ತರದಿರಲ್ಪನಕರಸಿನೆಡೆಗೈದಿ ಬಿನ್ನಪಂಗೆಯದಿನೀ ಪರಿಗಳನ್ನು

|| ೨೯ ||

ಆಲಿಸುತ ಸುಗ್ರೀವನತಿಮೋದಗೊಂಡೆಂದ |  
 ಪಾಲನಂಗೈದ ಬನವಸ್ತು ಸಾರ್ಥಕಮಾಯ್ತು |  
 ಲೀಲೆಯಿಂದಿಷ್ಟಬಂಧುಗಳಿಗುಪಯೋಗಮಾಯ್ತೆನ್ನ ಸಿರಿಯಿಂದ ಮುದದಿ ||  
 ಬಾಲನಂಗದ ಮುಖ್ಯರೆಲ್ಲರಂ ತ್ವರಿತದಿಂದ |  
 ದಾಲಯಕೆ ಕಳುಪೆಂದು ನೇಮಿಸಿದರಾನು ಕಪಿ |  
 ಜಾಲದೊಡನೈತಂದು ನೃಪನಿರೂಪಿಸಿದರ್ಥಮಂ ಬಿನ್ನ ಪಂಗೈದೆನು || ೩೦ ||

ತರಣಿಸುತನೊಡನೆ ಬಿತ್ತರಿಸಿದೀವಾರ್ತೆಗಳ |  
 ನರಿತಣ್ಣ ದೇವರಂ ಬಿನ್ನ ವಿಸಿ ಸೌಮಿತ್ರಿ |  
 ಹರುಷದಿಂದ ಧರಣಿಜೆಯ ಕಂಡವಾರ್ತೆಯ ಕೇಳಲುಜ್ಜುಗದೊಳಿರಲಿತ್ತಲು ||  
 ಕರೆದು ಕಳುಪಿದರೆಮ್ಮ ಗಮ್ಮನೈತಂದು ಬಂ |  
 ಧುರ ಪ್ರೇಮವಿತ್ತಪುದು ಲೇಸೆಂದು ಸುಗ್ರೀವ |  
 ನೊರೆದನೆಂದಾ ಕಪೀಶ್ವರ ಪೇಳಲಾನಂದಗೊಂಡರಾ ಕಪಿಮುಖ್ಯರು || ೩೧ ||

ವನಪಾಲಕಾಧಿಪನ ವಿನಯದಿಂದ ಮನ್ನಿಸುತ |  
 ಹನುಮತ್ಪ್ರಧಾನ ಹರಿಯೂಧಪರನೊಡಗೊಂಡು |  
 ವಿನತಾತನಯನಂತೆ ಗಗನಪಥದೊಳ್ಳರುತಮಿರಲಿತ್ತರಘನಾಥನು ||  
 ಜನಕಜಾತಿಯ ನೆನೆದು ಘನವಿರಹದಿಂದ ಕಂದಿ |  
 ಕನಲುತಿರೆ ಕಂಡು ಬಹುಧೋಪಚಾರದೆ ಸೂರ್ಯ |  
 ತನಯ ಸಮ್ಮತಿಗೊಳಿಸಲನುಗೈದ ತತ್ಕಾಲ ಸದೃಶತರನುಡಿಗಳಿಂದೆ || ೩೨ ||

ಸ್ವಾಮಿ ಲಾತಿಯದೆನ್ನ ಬಿನ್ನ ಪವ ಕಪಿವರರು |  
 ಭೂಮಿಜಾತಿಯ ಕಂಡು ಕುರುಹಕೊಂಡಲ್ಲದಿ |  
 ನ್ನೀ ಮಹಿಗಿ ಬರಲಮ್ಮರಿದು ಸಿದ್ಧ ಬುದ್ಧಿಯುತನಂಗದಂ ಕಾರ್ಯಮುಳಿದು ||  
 ಆ ಮಹಾಬನವ ಪೊಗಲೆಂತಹುದು ಮಗುಳೆ ನಿ |  
 ಸ್ನೀಮಮೆನೆ ಮಧುಪಾನಗೈದರೆಂತಳವಡುವು |  
 ಏ ಮರುತ್ಸೃತಜಾಂಬವಪ್ರಮುಖರಮಿತ ಮತಿಯುತರು ಭುವನತ್ರಯದೊಳು || ೩೩ ||

ಧೃತಿಮತಿ ಬಲೋತ್ಸಾಹ ಸಹಿತ ಚೇಷ್ಟಾದಿಗಳು |  
 ಕೃತಕಾರ್ಯರಿಂಗಲ್ಲದನ್ಯರಿಂಗಳವಡದು |  
 ಚತುರ ಪವನಾತ್ಮ ಭವನಿಂದಮಾ ಕಾರ್ಯ ಕೈಗೂಡಿರುವುದುಳಿದರಿಂದ ||  
 ಹಿತಮಿಲ್ಲ ಸೀತೆಯಂ ಕಂಡು ಕುರುಹಂ ಕೊಂಡು |  
 ಜತನದಿಂದ ಬಂದಿರ್ಪರಿತ್ತ ಯೋಚಿಸುತಮತಿ |  
 ಪೆತೆಗೆ ಮನಮನ್ನೀಯಸಲ್ಲ ಲಾಲಿಸುರ್ಜೆಯ ಪ್ರೀತಿಯಿಂದೆನ್ನ ಸೊಲ್ಲ || ೩೪ ||

ಎನುತ ರಘುನಾಯಕಂಗುಪಚರಿಸುತಿರಲಿತ್ತ |  
 ಘನರವಂ ಕೇಳಿಟ್ಟಿತಾಕಾಶ ಮಂಡಲದೊ |  
 ಳನಸುತ ಪ್ರಮುಖರೀಕ್ಷಿಸುತಿದೊ ರನ್ನೆ ಗೊ ಕಾಖಾವ್ಯುಗಂಗಳೆಲ್ಲ ||  
 ಹನುಮತ್ಪ್ರಧಾನರಾಗಸದಿಂದ ನೆಲಕಿಳಿದು |  
 ಮನದೊಲವಿನಿಂದ ರಘುವೀರಂಗೆ ಪೊಡಮಟ್ಟು |  
 ಜನಕಜಾತಿಯ ಶಿವಂಕರವಾರ್ತೆಯೂ ತಿಳುಪಿ ತುತಿಸಿ ಕಲೆಗಳ ಮುಗಿದರು || ೩೫ ||

ಹರಿಗಳುಸಿರಿದ ಸುಧೋಪಮವಾಣಿಯುಂ ಕರ್ಣ |  
 ಸರಣಿಯುಂ ಸೋಂಕಲಾನಂದಮಯನಾಗುತ್ತ |  
 ತರಣಿಸಂಜಾತ ನಲಿವುತ್ಸಮಿರೆ ಸೌಮಿತ್ರಿ ಸಂತೋಷಪುಳಕವೆರೆಯೆ ||  
 ನರದೇವನತಿಮನೋಹರುಷದಿಂ ಹಿಗ್ಗುತ್ತ |  
 ಹರಿಗಳಂ ಪೊಗಳಿ ಪ್ರಸವಣಗಿರಿಗೈತಂದು |

ತರುನೆಳಲೊಳಾಮೋದದಿಂದ ಮನ್ನಿಸೆ ಬಲೀಮುಖರು ಸಂತಸದಿ ಪೊಗಳಿ || ೩೬ ||  
 ನೀರಧಿಯ ದಾಂಟಿದುದ ನಿಶೆಯೊಳಾಸುರನಗರ |

ಚಾರಣಂಗೈದುದಂ ರಾವಣಾಂ ತಃಪುರದ |  
 ನಾರಿಯರ ಕಂಡುದಂ ಜನದಿಂದಶೋಕವನಮಧ್ಯದೊಳು ವಿಟಪಿಯೆಡೆಯೆ ||  
 ಧಾರಿಣೀಸುತಿಯೆ ಕಂಡುದನುಂಗುರವನಿತ್ತು |

ಚಾರು ಮಣಿಯುಂ ಕೊಂಡು ದಾನವರ ಸದೆಬಡಿದ |  
 ಪಾರ ವಾರಾನ್ವಿಧಿಯ ಮಗುಳೆ ದಾಂಟಿದ ಪರಿಯ ಕಪಿಗಳೆಚ್ಚರಿಸಲಾಗ || ೩೭ ||  
 ಜನಕಜೆಯ ಕ್ಷೇಮವಾರ್ತೆಯ ಕೇಳಿ ಶ್ರೀರಾಮ |

ಮನದಹರ್ಷದಿ ಕಪಿಗಳಂ ಕೇಳ್ದನವನಿಜೆಯ |  
 ನಿನಿತು ವಿಧದಿಂ ಕಂಡಪರಿಯೆಂತು ಪೇಳೆನಲ್ ಶಾಖಾಮೃಗಂಗಳೆಲ್ಲ ||  
 ಮನದಸಂತಸದಿಂದ ವೃತ್ತಾಂತವತ್ತೆ ಶ್ರೀ |

ಹನುಮಂತನಂ ತೋರಲನುಮೋದದಿಂ ಮನದಿ |  
 ನೆನೆದು ಧರಣೀಜಾತಿಯಿಪ್ಪ ದೆಸೆಗಳಿನಮಿಸಿ ಬಿನ್ನವಿಸಲನುಗೈದನು || ೩೮ ||

ದೇವ ಲಾಲಿಸು ಚರಣನೇಮದಿಂ ಪೊರಮಟ್ಟು |  
 ಭೂವಳಯಮಂ ಚರಿಸುತೊಂದೆಡೆಯ ಬಿಲದೊಳಗೆ |  
 ಗಾವಳಿಯೊಳಂ ಕಳೆದು ಕೆಲವುದಿನಗಳ ಕಷ್ಟದಿಂ ಪೊರಟು ಸರಣಿವಡಿದು ||

ಸಾವಧಾನದಿ ಮಹೇಂದ್ರಾದ್ರಿಯೆಡೆಗೈತಂದು |  
 ಕೋವಿದ ಜಟಾಯುಷ ಭ್ರಾತನನುಮತಿವಡಿದು |  
 ದೇವಿಯುಂ ನೋಡಲುದಧಿಯ ದಾಂಟಿ ಜಾಂಬವಪ್ರಮುಖರಪ್ರಣೆಯನಾಂತು || ೩೯ ||

ಅಂಗದನನುಜ್ಞೆಯಿಂ ಬರುತಿರಲು ಶೈಲಗಳ |  
 ಪುಂಗವಂ ತಾಗಲನಗಂ ತಿಳುಪಿ ಸುರಸೆಯಂ |  
 ಮುಂಗಡೆಯ ಸಂತ್ಯೆಸಿ ಮತ್ತೆ ಛಾಯಾಗ್ರಹವ ಕಳೆದಾ ತ್ರಿಕೂಟದೆಡೆಯೆ ||

ಸಿಂಗರದ ಬನದಿ ರವದೇವ ಪಶ್ಚಮಶೈಲ |  
 ಕಂಗಮಿಪ ಪರಿಯಂತಮಿರ್ತು ನಿಶೆಯೊಳ್ಳಟ್ಟು |  
 ಣಾಂಗಣವ ಪೊಕ್ಕು ಲಂಕೆಯ ಬೀಳ್ಕೊಟ್ಟು ಮುಂದೈದಿ ನಿಟ್ಟಿಸುತಮಾಗ || ೪೦ ||

ರಾವಣಾಂತಃಪುರವ ನೋಡಿ ಶೃಂಗಾರ ಜನ |  
 ದಾವನಿಯೊಳಂ ತೊಳಲಿ ಪ್ರತಿಪಚ್ಚತಿಕಳಾ |  
 ಭಾವದಿಂ ಶಿಂಶುಪಾಕ್ಶೋಡದೊಳಗವನಿಜೆಯ ಚರಣಕಮಲಗಳ ನೋಡಿ ||

ದೇವರಿತ್ತುಂಗುರವನೊಪ್ಪಿಸಿ ದಯಂಬಡೆದು |  
 ಜೀವರತ್ನವಕೊಂಡು ಪುನರಪ್ರಣೆಯ ಬೇಡಿ |  
 ಶೀವಿಯುಂ ಚಿತ್ತವೃತ್ತಿಯೊಳಿರ್ತುದುಸಿರಿದುದ ವಿಜ್ಞಾಪಿಸುವೆನಾಲಿಸು || ೪೧ ||

|| ೪೧ ||

|| ೪೧ ||

|| ೪೧ ||

ಚತುರದಶಭುವನಮಂ ಸೃಜಿಸೆ ಕರ್ತರು ದೇವ |  
 ತತಿಯೊಳುತ್ತಮ ರಾಮಲಕ್ಷ್ಮಣಾರ್ಜುನವರಸಿ |  
 ಮತಿಯೊಳೆನ್ನಂ ನೆನೆಯದಿಹುದು ನೋಡುವರೆನ್ನ ಭಾಗ್ಯದೇಳಿಗೆಯ ಬೆಳಸು ||  
 ಖತಿಯಿಂದ ದಾನವಿಯರನುದಿನದಿ ಮಾಳ್ಪುದಾ |  
 ಪತಿತಖಳ ವಚಿಸುವ ದುರಾಗ್ರಹದ ವಾಣಿಗಳ |  
 ವೆತೆಗಳೆಲ್ಲನ ಸವಿಸ್ತರವಾಗಿ ಬಿನ್ನವಿಸೆ ಮಗುಳೆ ವಿಜ್ಞಾಪಿಸುವುದು || ೪೨ ||

ಪಾಕಶಾಸನನಣುಗನೆಸಗಿದ ದುರಾಚಾರ |  
 ಭೀಕರಕೆ ಕುಶನ ಬ್ರಹ್ಮಾಸ್ತ್ರಗೈದೆಚ್ಚರವ |  
 ನಾಕಾದಿಲೋಕಮಂ ತೊಳಲಿ ಮರೆಯೊಗಲವನ ಕಾಯ್ದು ರಕ್ಷಿಸಿದ ದಯವ ||  
 ಕಾಕಮಾತ್ರ ನಿಗಿನಿತು ಸಾಹಸಂಗೈದು ಮಗು |  
 ಳೀಕರಾಳ ಪಿಶಾಚಮಂ ಸ್ಮರಿಸದೆನ್ನಂ ನಿ |  
 ರಾಕರಿಪುದುಚಿತವೆಯೆನುತ್ತ ಚರಣಂಗಳಿಗೆ ತಿಳುಪು ಮರೆಯದೆ ಬಾಲಕ || ೪೩ ||

ಏನಾದರೊಂದು ಕಷ್ಟಂಗಳಿಂದಿನಿಸು ದಿನ |  
 ಹಾನಿವೃದ್ಧಿಗಳೆಣಿಸದನಘ ಚರಣಂಗಳಂ |  
 ಮಾನಸದೊಳಿಟ್ಟು ಸುಗಳಂದಳೆದು ಮುಂದೊಂದು ವಾಸರಂ ಜೀವಿಸುವುದು ||  
 ತಾನು ಸೂಚಿಸದಾದರೆರಡು ತಿಂಗಳುಪರಿ |  
 ಮ್ಲಾನತೆಯೊಳಿದರ್ಪೆಂ ಬೇಗಲೈತಂದೆನ್ನ |  
 ಮಾನರಕ್ಷಣೆಗೈವ ಪರಿಯೊಳೆಚ್ಚರಿಪುದೆಂದೊರೆದು ಬೀಳ್ಕೊಟ್ಟರಾಗ || ೪೪ ||

ತಿಳುಪೆ ಪನನಾತ್ಮಭವ ವಾಣಿಯಂ ಲಾಲಿಸುತ |  
 ನಳಿನಾಕ್ಷನಾ ಶಿರೋರತ್ನ ಮಂ ನಿಟ್ಟಿಸುತ |  
 ಮಳಲುತಿರೆ ಕಂಡು ಸೌಮಿತ್ರಿ ಬಿನ್ನತೆಯಾಂತು ಪಲುಬುತಿರೆ ಸುಗ್ರೀವನು ||  
 ತೊಳಲುತಿರಲಿಂತೆಂದ ರಘುನಾಥಗೀರತ್ನ |  
 ಪೊಳೆದುದೆಮ್ಮಯ ವಿವಾಹದಿ ಜನಕ ಕೃಪೆಯಿಂದ |  
 ನಳನಮುಖಿ ಸೀತೆಗಿತ್ತನು ಶಕ್ರದತ್ತಮಿದು ಜನಕರಾಜಗೆ ಪೂರ್ವದಿ || ೪೫ ||

ಅಂದಿನಿಂ ಬೈತಲೆಯೊಳಿದರ್ಪದೀಮಣಿ ಪೂರ್ವ |  
 ದಿಂದ ವೈದೇಹಿಗತಿಮೋದಕರಮಿಾ ರತ್ನ |  
 ಮೊಂದ ಕಂಡೆನು ಸೀತೆಯುಳಿದಿಂದು ಕಾಲವಶಮೆನುತ ಸಂತಾಪಗೊಂಡು ||  
 ಮುಂದೇನ ಸೂಚಿಸಿದಳೆಂಬುದಂ ವಿಸ್ತರಿಪು |  
 ದೆಂದರಾ ಪವಮಾನನಂದನಂ ಭಕ್ತಿಯಿಂ |  
 ದೆಂದ ಜನಕಜಿಯುಸಿದರ್ಪ ಪರಿಗಳೆನ್ನಿತಾಗ ಮಾಜದಂತತ್ತಿಯಿಂದ || ೪೬ ||

ಪದಿನಾಲ್ಕು ಲೋಕದೊಳಗಿದಿರಿಲ್ಲದತಿ ಬಲರ್ |  
 ಕದನಕರ್ಕಶ ದಯಾಪರ ಮಾನಶಾಲಿಗಳ್ |  
 ಕುಧರಧೃತಿ ದಿವ್ಯಾಸ್ತ್ರಯುತರದೇಂ ಕಾರಣದೊಳೆನ್ನ ಮರೆದಿರ್ಪಪರಿಯು ||  
 ಹೃದಯಕಚ್ಚರಿಯಾಗಿ ತೋರುತಿದೆ ಮದ್ಭಾಗ್ಯ |  
 ದುದಯಮೊ ಕೃಪಾರಹಿತರಾದರೋ ಮದವಸ್ಥೆ |  
 ಯುದಿತಮಾಗದೆ ಪೋದುದೋ ವತ್ಸ ಪೇಳೆಂದು ಮಗುಳೆಮಗುಳಿಂತೆಂದಳು || ೪೭ ||

ಜಗತಿಯೊಳು ಧರ್ಮಂ ಪತಿವ್ರತಾನಿಷ್ಠೆಯುಂ |

ಮಿಗೆ ಸತ್ಯವಾದರೆನ್ನಲ್ಲಿ ರಘುನಾಯಕನ |

ಬಗೆಯೊಳುದಿಸಲಿ ಕರುಣಮಾ ದುಃಖಸಾಗರವ ದಾಂಟುವಂದದಲಿ ತಿಳುಪಿ ||

ಸಗರಗೋತ್ರಲಲಾಮಗೆಚ್ಚರಿಸು ಪ್ರಾಣಗಳ |

ಮಿಗಲೀಸರೀ ದುಷ್ಟಜನರು ನೀನೈದೆನುತ |

ಮೊಗುಮಿಗೆಯ ಕಷ್ಟದಿಂ ಬೀಳ್ಕೊಡಲ್ಪೆರಗಿ ಕರಗಳ ಮುಗಿದು ನಾಂ ಬರುತಿರೆ || ೪೮ ||

ತರಳ ತಾನಿಸುದಿನ ರನ್ನ ಮಂ ನಿಟ್ಟಿಸುತ |

ಮಿರುತಿರ್ದೆನನ್ನೆ ಗಂ ನೀಂ ಬಂದು ಮನ್ಮನವ |

ಹರುಷಗೊಳಿಸಿದೆ ಮಗುಳೆ ನಿನ್ನಾಳ್ವನೆಡೆಗೈದಲಾನೊರ್ವಳಾವ ಪರಿಯ ||

ದುರುಳೆಯರ ಕೋಟಲೆಯೊಳಿರುವೆನೀಪರಿಗಳೆ |

ಚ್ಚರಿಸಿ ಚರಣಕೆ ಬೇಗಮೊಡಗೊಂಡು ಬಂದೆನ್ನ |

ಪೊರೆದಪುದೆನುತ್ತ ಬಲುಪರಿಯಲುಸಿರಿದುದೆಂತು ಗಣಿಸಿ ಬಿನ್ನವಿಪೆ ಜೀಯ || ೪೯ ||

ಖಗಸುತಗೆ ಲಕ್ಷ್ಮಣಗೆ ಕಪಿಕುಲೋತ್ತಮರಿಗೆ |

ಸಗರವಂಶಜಗೆ ಮತ್ಯಷ್ಟಗಳನೆಲ್ಲಮಂ |

ಮಿಗೆ ತಿಳುಪಿ ಕ್ಲೇಶದಂಭೋನಿಧಿಯ ದಾಟಿಸುವುದೆಂದು ಬಹುವಿಧದಿ ಪೇಳೆ ||

ಸುಗುಣರನ್ನೆಗೆ ತಿಳಿದ ಮಾಳ್ಕೆಯೇ ಬಿನ್ನವಿಸಿ |

ಮುಗಿದು ಕರಗಳನಾಜ್ಞೆ ವಿಡಿದು ಬಂದೆನು ದೇವ |

ಮಿಗೆ ಕರುಣದಿಂ ಕಾಯವೇಳ್ಕೆಂದು ಪವನಜಂ ಪೇಳಿ ಮಗುಳಂತೆಂದನು || ೫೦ ||

ನಿರುತೋಪವಾಸಂ ಭವಚ್ಚರಣಭಾವನಾ |

ಪರಿಚರಣೆಯಿಂ ಮಲಿನವಾಸದಿ ಕೃಶಾಂಗತೆಯ |

ಬೆರದಿರ್ಪ ತಾಮಸಿಯ ಧರಣೀತನೂಭವೆಯ ಸಾಧ್ವಿಯರ ಮಕುಟಮಣಿಯ ||

ಪೊರೆಯವೇಳ್ವಾಂ ತಿಳಿದಮಾಳ್ಕೆಯೊಳ್ವಾದಕೆ |

ಚ್ಚರಿಸಿದೆ ಪತಿವ್ರತೆಯ ಚಿತ್ತಾನುಮೋದಕರ |

ನಿರುಗೆಯಂ ಪಾಲಿಸುವುದೆಂದೆರಗಿ ಪವಮಾನತನಯ ಮಾನದೊಳಿದನು || ೫೧ ||

ಸತತ ಗತಿಯಾತ್ಮಭವ ಕರ್ಣಾಮೃತವನುಸಿರ |

ಲತಿಹರ್ಷದಿಂ ನೆರೆದ ಕಪಿವರಾದಿಗಳೆಲ್ಲ |

ಕ್ಷಿತಿಯ ನಂದನೆಯ ಪೊಗಳುತ್ತಮಿರೆ ಸುಗ್ರೀವ ಲಕ್ಷ್ಮಣಪ್ರೀತಿಗೊಳಲು ||

ಅತಿಶಯ ಮನೋತ್ಸವದಿ ಶ್ರೀರಾಮಪುರದರಸ |

ಸತಿಸಹಿತಮಿರ್ಪೆನೆಂಬಾನಂದ ಸಾಮ್ರಾಜ್ಯ |

ಯುತನೆನಿಸುತೇನೊಂದನೆಣಿಸದೆ ನಿವಾತಸ್ಥ ಕಲಿಕಾಸದ್ಯಕ್ಷನೆನಿಸೆ || ೫೨ ||

## ಇಸ್ವತ್ತೊಂದನೆಯ ಸಂಧಿ

ಸೂಚನೆ || ಭಕ್ತವತ್ಸಲತೆಯಿಂದಂಭೋಜ ಸಂಭವಾ |  
 ಸಕ್ತ ಲೋಕಾಭಿಷೇಚನಗೈದು ಮಾರುತಿಗೆ |  
 ಮುಕ್ತಿಸೋಪಾನದುಪದೇಶದಿಂ ಮನ್ನಿಸಿದ ಶ್ರೀರಾಮಚಂದ್ರನೊಲಿದು ||

ಅವಧರಿಸು ಗಿರಿರಾಟ್ಟನೂಜೆ ಪ್ರಿಯಮಂ ಪೇಳ್ವ |  
 ಪವಮಾನಭವನ ವದನಾಲೋಕನೋತ್ಸವದಿ |  
 ಕುವಲಯಾಧಿಪ ರಾಮಭದ್ರನತಿಹರುಷದಿಂದಿಂತೆಂದನಳ್ತಿಯಿಂದ ||  
 ರವಿಯನ್ವವಾಯರಕ್ಷಕ ನಿನಗೆ ಪದಿನಾಲ್ಕು |  
 ಭುವನಂಗಳತ್ತ ರೆಣೆಯಲ್ಲಮದರಿದಮಾಂ |  
 ನನಕಮೆನೆ ಸರ್ವಸ್ವಮಂ ಕೊಡುವೆನೆಂದೆನುತ ಪರಿರಂಭಣಂಗೆಯದನು || ೧ ||

ಸ್ಮರಣಮಾತ್ರದಲಿ ವೈಕುಂಠಾದಿ ಪುರುಷಾರ್ಥ |  
 ದೊರಕುವುದೆನುತ್ತರಿತು ಹರವಿರಿಂಚಿಪ್ರಮುಖ |  
 ಪರಮಮುಷಿಗಳ ಸದಾಭ್ಯಾಸ ನಿರ್ಮಲಚಿತ್ತ ಕೆನಿಸಾದರುಂ ನಿಲುಕದ ||  
 ಪರಬೊಮ್ಮ ಮಾನುಷಾಕಾರದಿಂದವತರಿಸಿ |  
 ಕರುಣದಿಂದಾಲಿಂಗನಂಗೆಯದನೇಂ ಧನ್ಯ |  
 ಮರುತಸುತನೆಂದೊರೆಯಲಹುದು ಶ್ರೀರಾಘವಗಭಿನ್ನತೆಯ ಮಹಿಮೆಗಳನು || ೨ ||

ಸೆಳೆದಪ್ಪಿ ಗಲ್ಲಗಳನಲುಗಿ ಮುದ್ದಿಸುತ ಕರ |  
 ತಳದಿಂದಮಂಗಳಮಂ ನೇವರಿಸಿ ಕುಳ್ಳಿರಿಸಿ |  
 ನಳಿನಭವ ಪಟ್ಟಮಂ ದಯೆಗೈದು ಪ್ರಮುದದಿಂದಿಂತೆಂದ ರಘುನಾಥನು ||  
 ಪೊಳಪಿಲ್ಲದಾಯಮಂ ಧೃತಿಮತಿ ವ್ಯಾಪಕತೆ |  
 ಡಳಿದು ಸುಖದಿಂ ಸೃಷ್ಟಿಕರ್ತನೆಂದೆನಿಸಿ ಭೂ |  
 ತಳಗಳಂ ಪಾಲಿಪುದು ಮಜ್ಞಾಸನದೊಳೆಂದು ಪುನರಪಿ ನಿರೂಪಿಸಿದನು || ೩ ||

ಆವ ತೆರದೊಳಗೆಮ್ಮ ಕೀರ್ತನಂಗೆಯದಪರ |  
 ದಾವೆಡೆಯೊಳೆಮ್ಮನಾರಾಧಿಸುವರಲ್ಲಲಿ |  
 ಧಾವಭಕ್ತಿಯೊಳು ಕರಗಳಮುಗಿದು ನಿತ್ಯಸುಖಸಾರ ಭೋಕ್ತೃತ್ವನಾಗಿ ||  
 ಠೀವಿಯಿಂ ಕನಕಕದಳೇವನದೊಳಿದರ್ಗ |  
 ಭಾವಿಸಾಮ್ರಾಜ್ಯಾನುಭವಗೈದು ತುದಿಯೊಳಂ |  
 ಪಾವನಕೆಪಾವನ ಸ್ವರೂಪದಿಂದೆಸೆವುದು ಭವಲ್ಲೋಕ ವಾಸಿಗಳೊಳು || ೪ ||

ಹನುಮನೀ ರುದ್ರಾವತಾರನೆಮ್ಮಯ ಭಕತಿ |  
 ಯನುವಿಡಿದು ಸೇವೆಯಿಂ ಮೆಚ್ಚಿಸುತಮಾರ್ಜಿಸಿದ |  
 ನನಜಭವ ಪದವಿಗಂ ಮಹಿಮಾತಿಶಯ ನೆರ್ಚಲೋಸುಗಂ ಪೂರ್ವದೊಳಗೆ ||  
 ಘನಕೇಶ ವಿಗ್ರಹಕ್ಕುಪದೇಶಗೈದಿರ್ಪ |  
 ಮನುವನೀ ಮೂರ್ತಿಯೊಳು ತೋರ್ವಂಧಕಾರಾತಿ |  
 ನಿನಗೆ ಬೋಧಿಸುವೆನಾದಿವ್ಯತರ ಮಂತ್ರವನೆನುತ್ತಮುಪದೇಶಿಸಿದನು || ೫ ||



ಈ ದಿವ್ಯಮಂತ್ರಮಂ ವಾರಣಾಸಿಯೊಳು ಶಿವ |  
 ಮೋದದಿಂದಬಿಳಿ ಜಂತುಗಳಿಗುಪದೇಶಿಸುವ |  
 ವೇದಮಕುಟಾಗ್ರ ಪಂಥಾನಮಂ ತೋರಿಸುವನನುದಿನಂ ತೆರಪಿಲ್ಲದೆ |  
 ಆದರಿಸದಿರೆ ಮಂತ್ರರಾಜಮಂ ನಿರ್ವಾಣ |  
 ಹಾದಿ ಸಮನಿಸಲಂದು ಯೋಗೀಂದ್ರರಿಂಗಾಗ |  
 ಲೀ ಧರೆಯೊಳದರಿಂದ ಜಪಿಸುತಿಹುದನನರತ ಸರ್ವಾರ್ಥದಾಯಿಯೆನುತ || ೬ ||  
 ಈ ಮಂತ್ರ ರಾಜಮಹಿಮೆಯೊಳು ಕಮಲಜನಿಂದ್ರ |  
 ಸೋಮಾದಿಗಳು ಸೃಷ್ಟಿಕರ್ತೃತ್ವ ಮೊದಲಾದ |  
 ಸಾಮರ್ಥ್ಯಮಂ ಪಡೆದು ಸುಖದಲಿರುತಿಹರಬ್ಜ ಭವ ತನ್ನ ನಂದನನಿಗೆ ||  
 ಪ್ರೇಮದಿಂದ ಬೋಧಿಸಿದ ಕೌಶಿಕಂ ನಾರದ |  
 ಶ್ರೀಮಹಾಮೌನಿಗಳಿಗೈತಂದುದಬಿಳೇಷ್ಟ |  
 ಧಾಮಕಲ್ಪಕ ಕಾಮಧೇನು ಚಿಂತಾಮಣಿಯೆನುತ್ತ ತಿಳಿ ಮನದಿ ತನಯ || ೭ ||  
 ಮಧುಪಾಸನಂಗೆಯವರಖಿಲ ದೇವಾಸುರ |  
 ವಿಧಿತಾರ್ಥ ಮುನಿಗಳುಂ ಸ್ತ್ರೀವೈಶ್ಯ ಪಾಪಕುಲ |  
 ದುದಯಸ್ತಮತ್ತನ್ಯರಾದರುಂ ಮನ್ಮಂತ್ರ ಮದ್ಭಕ್ತಿಯುಂಟಾದರೆ ||  
 ಪದವ ಸಾರುವಂದಕೆ ತಪ್ಪಿಲ್ಲ ಸುರಧೇನು |  
 ಸದನದಲ್ಲಿರಲುಳಿದು ಕರಿಯ ಸೇವನೆಗೈವ |  
 1 ಸದರರಿಂಗೀ ವಿದ್ಯೆ ದೊರೆಯದಬಿಲೇಷ್ಟಾರ್ಥ ಮೂಲಕಾರಣ ನಂದನ || ೮ ||  
 ಚತುರಮುಖ ಶಂಕರ ವಸಿಷ್ಠ ಕಾಶ್ಯಪ ಮಹಾ |  
 ಮತಿಯುತ ಪರಾಶರ ಭರದ್ವಾಜ ಕೌಶಿಕಂ |  
 ಯತಿ ಯಕ್ಷಪಾದ ವಾಲ್ಮೀಕಿ ವ್ಯಾಸಂ ಸುತೀಕ್ಷ್ಣಾದಿ ಮೌನಿಗಳೆಲ್ಲರು ||  
 ಕ್ಷಿತಿಯೊಳಂ ಜಾಂಬವಂ ತರಣಿಸುತನು ಜಟಾಯು |  
 ಪತಿಶಯದ ಶಬರಿ ಜಾನಕಿ ಸುಮಿತ್ರಾತನಯ |  
 ತತಿಭಕ್ತಿಯಿಂದೆನ್ನ ಭಾವಪೂಜೆಯನುಳ್ಳ ಮುಕ್ತರೆಂದರಿವುದನಳ || ೯ ||  
 ಪಶುಪತ್ತಿ ಮೃಗಕೀಟಮಾನವಾದಿಗಳೆಲ್ಲ |  
 ವಶವಾಗಿ ಮದ್ಭಕ್ತಿಯದರಿಂದ ಮುಕ್ತಿಪಥ |  
 ದೇಸಕಮಂ ಕರತಳಾಮಳಕಮೆನೆ ಕಾಣ್ಬರಿದು ನನ್ನಿ ಮದ್ಭಕ್ತಿಯುಳಿದು ||  
 ರಸೆಯೊಳಗೆ ಪರಿಪರಿಯ ಕರ್ಮಗಳ ಮಾಡುತ್ತ |  
 ಬಸವಳಿವುದಲ್ಲದದರಿಂ ಬಂಧ ವೋದವುದು |  
 ಪುಸಿಕಣಾ ಭವಬಂಧ ಮುಕುತಿಗೆನ್ನಯ ಭಕುತಿ ಮೂಲಕಾರಣವು ತನಯ || ೧೦ ||  
 ಜಗದೀಶಸರ್ವಜ್ಞ ಕರುಣಾಸ್ವದನೆನುತ್ತ |  
 ಮಿಗೆಪತ್ರ ಪುಷ್ಪಫಲತೋಯಂಗಳಾದರುಂ |  
 ಸೋಗಯಿಸುವ ಭಕ್ತಿಯಿಂದಿತ್ತರದರಿಂ ತುಷ್ಟಿವಡೆದು ಕೈವಲ್ಯಮಿವ ||  
 ಅಗಣಿತ ಗುಣಾಧ್ಯನಿಸಗುವುದನುಂ ಬುಧರನ್ನಿ |  
 ಗೋಗದೀವುದೊರ್ವರಿಂ ಕುಡಿಸುವುದನೋಳ್ಪುದಂ |  
 ನಗುತೆನ್ನ ದೆಂದರೊಡಬಡುವ ಸರ್ವಾತ್ಮನೆಂದರಿಯೈ ಮೂಢತಮರು || ೧೧ ||

ಇನಿತು ಕಷ್ಟಂಬಡದೆ ಭಕ್ತಿಯಿಂ ಮರೆವೊಕ್ಕು |  
 ಜನನಾದಿಗಳ ಕಳೆಯದರಿಯದಾಯಾಸದಿಂ |  
 ತನತನಗೆ ಯಾಗಯೋಗಾಧ್ಯನುಷ್ಠಾದಿಗಳ ಬಲೆಯೊಳಗೆ ಸಿಲ್ವಿ ನರಳಿ ||  
 ಕೊನೆಗಾಣದೀ ಭವದ ಸಾಗರದಿ ಪೊರಳುತಿಹ |  
 ರನುದಿನಂ ಪಾಮರರು ಚಿತ್ತಶುದ್ಧಿಯೊಳು ಪದ |  
 ವನಜಗಳ ಶರಣೆಂದು ಸುಖಮುಯಾನಂದಕರರೆನಿಸಲರಿಯಬಾಲಕ || ೧೨ ||

ಪಳವಾತೆನಿಪ್ಪ ಪೇರಡವಿಯೊಳು ಸಿಲ್ವಿ ಮನ |  
 ಕಳವಲ್ಲದಾರಣ್ಯವಾ ಸ್ಮೃತಿಪುರಾಣದೊಳು |  
 ತೊಳಲಿ ಕಂಗಾಡಲೆ ಪರಿಪರಿಯ ಮಾರ್ಗಗಳ ಪಿಡಿಪಿಡಿದು ಧಾವತಿಯೊಳು ||  
 ಬಳುವನರದಲ್ಲದೀ ದುಷ್ಕರ್ಮ ಸಂತತಿಗ |  
 ಳೊಳಗೇನು ಫಲವಿಲ್ಲಮೆನುತರಿದು ಭಕ್ತಿಯಿಂ |  
 ಪೊಳಪಿಲ್ಲದೆನ್ನ ಮರೆವೊಕ್ಕರಾನುದ್ಧರವೆನಿದು ನನ್ನಿಯೆಂದರಿವುದು || ೧೩ ||

ಕಾಲ ಕರ್ಮಾದಿಗಳು ಯಾಗಯೋಗಾದಿಗಳು |  
 ಮೇಲೆನಿಸ ಶ್ರುತಿತತಿ ಪುರಾಣೇತಿಹಾಸಗಳು |  
 ಲೀಲೆಯಿಂ ಜಲವರುದು ಸತ್ಯಕ್ಷಿಸ್ವಗಕುಲಗಳಣುರೇಣುತಾನೆನ್ನತ ||  
 ಬಾಲ ನೀಂ ತಿಳಿ ಸರ್ವಭಾರದಿಂ ಭಜಿಸಿ ಸುರ |  
 ಜಾಲಕತಿಶಯನೆನಿಸು ಮದ್ವಿಭೂತಿಯ ತಿಳಿ ನಿ |  
 ರಾಲಸ್ಯದಿಂದ ಸಂಕುಚಿತ ಮಾತ್ರದಿ ನಿನಗೆ ಪೇಳ್ವೆ ತಿಳಿ ಭಕ್ತಿವಿಡಿದು || ೧೪ ||

ಅದರಿಂದಧರ್ಮಗಳನುಳಿದು ಸತ್ಯವ ತಿಳಿದು |  
 ವಿಧಿಯಿಂ ಪ್ರವೃತ್ತಿಪದ್ಧತಿ ನಿವೃತ್ತಿಗಳುಳಿದು |  
 ಚದುರಿಂದ ಸಕಲ ಧರ್ಮತ್ಯಜನೆಯಂ ಮಾಡುತೊಮ್ಮನದಿ ಭಕ್ತಿವಿಡಿಯೆ ||  
 ಮುದದಿಂದಮಖಿಲ ಪಾತಕತತಿಗಳಂ ತೆಗೆದು |  
 ಪದುಮಜಭವಾದಿಗಳಿಗಳಲ್ಲದಿರ್ಪ ಸಂ |  
 ಪದವ ಪಾಲಿಸೆನಣುಗನಿದ ನಂಬಿ ಭಕ್ತಿಪರನೆನಿಸಿ ಸುಖಮಂ ಪಡೆವುದು || ೧೫ ||

ಪಾಲಿಪರೊಳಾಂ ವಿಷ್ಣು ಲಯದೊಳಗೆ ಕಾಲ ತಾಂ |  
 ಮೇಲೆ ಸೃಜಿಸುವಡೆ ಚತುರಾಸ್ಯ ವಿದ್ಯಾವತರ |  
 ಜಾಲದೊಳು ವಿದ್ಯವಾಂ ಯೋಗಗಳೊಳಾಂ ಯೋಗರೂಪ ಚಂಚಲದಿ ಮನವು ||  
 ಲೀಲಾಸ್ವದದಜಯದೆ ಚಿತ್ತಜಯನಾಂ ಜಗ |  
 ತ್ಪಾಲನಾಂಶಿಯೊಳು ದಯೆ ಶತ್ರುಸಂಹಾರ ಕಾಂ |  
 ಮೇಲೆನಿಸಹಂಕಾರ ಜ್ಞಾನದೊಳು ಸ್ವಸ್ವರೂಪೈಕ ಚಿತ್ತನಿವೆನನಘ || ೧೬ ||

ಕತ್ತಲೆಯೊಳಂ ಮಹಾಮೋಹ ತಿಳಿದಿಹ ಭಕ್ತ |  
 ಮೊತ್ತದೊಳು ಶಂಕರಂ ಭರತ ಸೌಮಿತ್ರಿಯಾಂ |  
 ಮತ್ತರುಂಧತಿಯ ಪತಿಯಾನು ಭಾರಾವಹರೊಳಾಂ ಕಮಲಶೇಷನಹೆನು ||  
 ಮತ್ತೆ ಬೆಳಗಿಗೆ ಬೆಳಗು ಬಂಧುಗಳೊಳಾಂ ಗುರುವು |  
 ಚಿತ್ತಶುದ್ಧಿಗೆ ಶುದ್ಧಿ ಶಕ್ತಿಗಾಂ ಶಕ್ತಿ ವಿನ |  
 ಯೋತ್ತರಕೆ ವಿನಯ ವೃಕ್ಷಂಗಳೊಳಗಶ್ಚತ್ಯಮೆಂದರಿವುದಣುಗ ಮುದದಿ || ೧೭ ||

ಲೋಕಗುರುಜನನಿ ವಿದ್ಯೆಗಳೊಳಾಂ ಪಳವಾತು |  
 ಪ್ರಾಕಟದ ಮತಿಗೆ ಮತಿ ಭಕ್ತಿಗಾಂ ಭಕ್ತಿ ಜಗ |  
 ದೇಕಕಾರಣನು ಕ್ಷೇತ್ರಜ್ಞರೊಳಗಾಂ ಜೀವನಾಶ್ರಮದೆ ಸನ್ಯಾಸಿಯು ||  
 ಭೀಕರಕೆ ಭೀಕರಂ ಕವಿಗಳೊಳು ವಾಲ್ಮೀಕಿ |  
 ಶ್ರೀಕರಸ್ಥಾವರದೆ ಕನಕಗಿರಿ ಪಾದಪಾ |  
 ನೀಕದೊಳು ಸಂತಾನ ಮಾರ್ಗದೊಳಗೆ ನಿವೃತ್ತಿಮಾರ್ಗ ನಾನೆಂದರಿವುದು || ೧೮ ||

ಇನಿತೆಂದು ಭೂರೇಣುಗಳನೆಣಿಸಲಕ್ಕುವಾ |  
 ವನಧಿ ಮೇಖಲೆಯೊಳಸೃಷ್ಟಿಭೂತಿಗಳನ್ನು |  
 ಯೆಣಿಸಲಕ್ಕುಮೆ ವೊಂದರೊಳಗನೇಕದೊಳಾಗಲಾನೊರ್ವನಿರುಹೆನೆಂದು ||  
 ಮನದೊಳಗೆ ತಿಳಿದು ಸರ್ವೋಪಾಯದಿಂ ಚರಣ |  
 ವನು ಶರಣವೊಗುವುದೆಂದುಸಿರಿ ಭಕ್ತಿಯಗೈದ |  
 ರನುವನುಪದೇಶಿಸಿದ ಮೊದಲು ಗುರುವಿಂ ನಿಖಿಲ ಶಾಸ್ತ್ರಂಗಳರಿವುದೆನುತ || ೧೯ ||

ಗುರುಕೃಪಾಲಬ್ಧ ಸನ್ಯತವ ಚಿತ್ತದೊಳಿಟ್ಟು |  
 ಮರುತ ಜಯಮಂ ಪಡೆದು ಯಿಂದ್ರಿಯಗಳಂ ಪಿಡಿದು |  
 ಪೆರತೊಂದನೆಣಿಸದತಿ ನೇಮದಿಂದನುದಿನಂ ಜಪಿಸುತಿರೆ ಮಾನಸದೊಳು ||  
 ನಿರುತಮಭ್ಯಾಸಬಲದಿಂ ಪುಟ್ಟಿಬರುತಿಹುದು |  
 ಗುರುದೇವತಾ ಭಕ್ತಿಯದರಿಂದ ತಾಸುಸಂ |  
 ಪರಿದುಪೋವುದು ಚಿದಾದಿತ್ಯನುದಿಸುವ ತಮಸ್ಸಂಗ ಪರಿವುದು ಬಾಲಕ || ೨೦ ||

ತಿಳಿದು ಋಷಿದೇವತಾಚ್ಛಂದಾದಿ ನೇಮಗಳ |  
 ಪೊಳಪರಿದು ದಿಕ್ಪಾಲದೇಶ ಭೇದಂಗಳಿಂ |  
 ದಳವಡಿಸಿ ಬದ್ಧ ಪದ್ಮಾಸನಾದಿಗಳಿಂದ ನಿಯಮವಿನಿತಂ ಮಾರದೆ ||  
 ಕಳವಿಟ್ಟು ಜಡಬಧಿರಮೂಕಮಂತ್ರಂಗಳ |  
 ನ್ನುಳಿದು ವಾರ್ಧಕಮನುಗಳುನ್ಮತ್ತಮಂ ಪಳಿದು |  
 ಬಳಸದಲೆ ನಿರ್ಜೀವ ಮಂತ್ರಗಳ ಗುರುಮಾರ್ಗಮಂ ಪಿಡಿದು ನಡೆವುದಣುಗ || ೨೧ ||

ಗುರುಮಂತ್ರನೇಮಮಂ ಬಿಡೆ ವಂಶನಾಶಮೆಂ |  
 ದರಿದು ತನ್ಮಂತ್ರನಿಯಮಂಗಳಿಂ ಸ್ನಾನಗಳ |  
 ವಿರಚಿಸುತಮೂರ್ಧ್ವಪುಂತ್ರವನಿಟ್ಟು ಮದ್ಭಕ್ತ ಪೂಜನಂಗೆಯೆ ಮುದದಿ ||  
 ಗುರುದೇವತಾಸೇವೆ ಭಜನೆಯು ನಿಷಿದ್ಧಕರ |  
 ಪೆರರನ್ನ ಮಂ ಬಿಟ್ಟು ಭಜನೆಗೈದನುದಿನಂ |  
 ಸ್ಮರಿಸುತೆನ್ನಯ ನಾಮದಾವೃತ್ತಿ ಚಿಂತನೆಯೊಳಿರೆ ಮುಕ್ತಿಯಹುದು ತನಯ || ೨೨ ||

ಕತಕ ಕಂದದ್ವಯಮಲಾಬು ಶಿಗ್ಭ್ರಾದಿಗಳ |  
 ಹಿತಮೆನುತ ವರ್ಜಿಸುತ ಮಾಸಧರ್ಮಂಗಳಂ |  
 ಪತಿಕರಿಸಿ ನಿಷ್ಪ್ರಾವರ್ಜನಂ ಗೈದವುದು ಕಾರ್ತೀಕದೊಳಗೆ ತನ್ನಂ ||  
 ರತಿಮುಳಿವುದಷ್ಟಮಿಯೊಳಂ ನಾರಿಕೇಳಮಂ |  
 ಕತಿಪಯ ಸುಧಾತ್ರಿಗಳ ರವಿವಾರ ವರ್ಜಿವುದು |  
 ಮತಿಯುತನೆ ಹರಿವಾಸರದ್ವಯದಿ ಭೋಜನದ್ವಯವ ಬಿಡುವುದು ನಿಷಿದ್ಧಂ || ೨೩ ||

ಈ ವಿಧದಿ ವೈಷ್ಣವೀ ಧರ್ಮಗಳಂ ಪಿಡಿದು |  
 ಪಾವನ ಪುನಶ್ಚರಣೆಗೈದು ಪ್ರತಿವಾಸರಂ |  
 ತೀವಿಯಿಂ ಸಾಸಿರಂ ಶತಶತಶತವೀಪರಿಯ ನೇಮದಿಂ ಜಪಿಸುತಿರಲು ||  
 ಭಾವಸಿದ್ಧಿಯು ಜನಿಪುದೈಸೆ ಜಪದ ದಶಾಂಶ |  
 ಮೋವಿ ಹೋಮಾಧಿಕಗಳಂ ರಚಿಸಿ ಸ್ತ್ರೀ ಶೂದ್ರ |  
 ರಾವಮಿಲ್ಲದ ತೆರದಿ ನೇಮದಿಂ ಮಧ್ಯ ಜನೈಗೈವುದಿದು ನಿಯಮ ತನಯ || ೨೪ ||

ನೃತ್ಯಗೀತಾದಿಗಳ ದುಷ್ಟಭಾಷಣೆಗಳನು |  
 ಮತ್ತೆ ವರ್ಜಿಸಿ ಕಾಯದಂಡನೆಯೊಳಂ ಮನೋ |  
 ವೃತ್ತಿಗಳ ನಿಲಿಸಿ ನಿಯಮದೊಳೆನ್ನ ಮಂತ್ರಮಂ ಕಾಲತ್ರಯದಿ ಜಪಿಸಲು ||  
 ಪತ್ತಿರ್ಪ ಪ್ರಕೃತಿಸಂಬಂಧ ಜಾರುತವೇಗ |  
 ಚಿತ್ತಶುದ್ಧಿಯೊಳಹುದು ಜನನ ಮರಣಾದಿಗಳ |  
 ಮೊತ್ತ ಪುಸಿಯೆಂದೆನಿಪುದಾನಂದ ಸಾಮ್ರಾಜ್ಯಮೊದಗಿ ಸುಖಮಹುದು ತನಯ || ೨೫ ||

ತಿಳಿ ಬಾಲ ಮನ್ಮಂತ್ರಮಿಹಪರಂಗಳ ನಿತ್ತು |  
 ನಳನಸೀಶಂಗಳಿಕಮೆನಿಸುವೈಸಿರಿಗಳಂ |  
 ಪಲವುವಿಧ ಕಾಂಕ್ಷೆಗಳ ಬಯಸದಂದದೆ ತಾನೆ ಕೊಡುವುದಚ್ಚರಿಯೆಂಬೊಲು ||  
 ತೊಳಲದಟವಿಯೊಳು ಚಿಂತಾಮಣಿಯು ಜತನದಿಂ |  
 ದೊಳಗಿಟ್ಟು ನಿಷ್ಕಾಮನೆಯೊಳು ಭಕ್ತಿಯಗೈದ |  
 ರಳನಡುವುದವಿಳ ಸಂಪದಮೆಂದು ತಿಳಿಯೆನುತ ಮೊರೆದರಘನೀರ ದಯದೆ || ೨೬ ||

ಮೊದಲು ಗುರುವಿಂ ಕ್ರಿಯಾಕಾಂಡಮಂ ತಿಳಿದು ಮುಂ |  
 ದೊದಗಿ ಸುಜ್ಞಾನದಿಂ ಭಾವನೋಪಾಸನೆಯ |  
 ಚದುರಿಂದ ಸ್ವೀಕರಿಪುದೆಂತೆನಲು ವಿಸ್ತರಿಸಿ ಪೇಳ್ವವೆನು ತಿಳಿವುದಣುಗ ||  
 ಇದುವೆ ಸುಜ್ಞಾನಕವಿನಾಭಾವ ಜೀವಸಂ |  
 ಮುದ ಪೂರ್ಣರೂಪಮೆಂದರಿತು ಭಾವನೈಗೈದ |  
 ರದನು ವೇದಾಂತಿಗಳು ವಾಸನಾಕ್ಷಣತತ್ವ ಸಂಧಾನಮೆಂದೊರೆವರು || ೨೭ ||

ಶ್ರವಣಮನನಂ ನಿಧಿಧ್ಯಾಸಮೆಂಬೀ ಮೂರ |  
 ಪವಣನರಿದಲ್ಲದಾತ್ಮಜ್ಞಾನ ನಿಜವು ಸಂ |  
 ಭವಿಸದಾ ಶ್ರವಣದಿಂದರಿದುದ್ದಂ ಚಿಂತನಂಗೆಯ್ಯುವುದೆ ಮನನಮಣುಗ ||  
 ನವಕ ದೇಹಾತ್ಮವಾದಂ ಪೋಗಿ ಪ್ರಾಪಂಚ |  
 ಲವಲವಿಕೆಯುಳಿದು ರಾಮೋಹಮೆಂದನುದಿನದಿ |  
 ಸುವಿವೇಕದಿಂದಿರಲ್ವಾಸನಾಕ್ಷಯಮಹುದುಮಿದು ಸಿದ್ಧ ತಿಳಿ ಬಾಲಕ || ೨೮ ||

ಗುರುಮುಖದೊಳೀ ಹದನನರಿದು ತತ್ವಜ್ಞಾನ |  
 ಸರಣಿವಿಡಿದತಿನಿಯಮದಿಂದಾರ್ಯನುದಯದೊಳು |  
 ಸ್ಮರಣಪೂರ್ವಕದಿಂದಮೆಚ್ಚಿತ್ತು ಗಂಗಾದಿ ತೋಯದೆಡೆಯಂ ಜಾನಿಸಿ ||  
 ತ್ವರಿತದಿಂ ಭ್ರೂಮಧ್ಯದೇಶದೊಳು ದಿಟ್ಟಿಗಳ |  
 ನಿರಿಸಿ ಗಂಗಾಯಮುನೆಭಾರತೀ ಕೂಟದೊಳು |  
 ಭರದಿಂದ ಸ್ನಾನಗೈದವುದು ಪತಿವಾಸರಂ ಪೀಚರಿಯನವಲಂಬಿಸಿ || ೨೯ ||

ಜ್ಞಾನಹೃದಯದೊಳು ಸುಜ್ಞಾನ ಜಳದಿಂದ ಸು |  
 ಮ್ಮಾನರಾಗಾಸೂಯಲೋಭಾದಿಸುಲಗಳಂ |  
 ನೂನಮೆಂದೆನಿಸಿ ವೈರಾಗ್ಯೋಪಶಮವೆಂಬ ಸದ್ವಸ್ತ್ರಗಳನು ಧರಿಸಿ ||  
 ಸಾನಂದದಿಂ ನಾಮವಾಚಮನಗಳನೆಸಗಿ |  
 ಮಾನಸದೊಳಜಪಾಖ್ಯಾಯಿತ್ರಿಯಿಂವಲಾಂ |  
 ಭಾನುವಾದೆನ್ನ ಸಂಸ್ಕರಿಸುಪುದಿನ ಬಿಡದೆ ಭಕ್ತಿಯಿಂ ಪಿಡಿದು ತನಯ || ೩೦ ||  
 ಪ್ರಾರಬ್ಧವಶದಿಂದಮಾ 1 ಸುಸ್ಥಿಪರಿಯಂತ |  
 ತೋರುವ ಶುಭಾಶುಭಕ್ರಿಯೆಗಳಂ ಕರ್ಮಮೆಂ |  
 ದಾಪೈದು ಮತ್ತೊರ್ವರಿಲ್ಲ ತಾನದ್ವಿತಿ ಯನೆಂದು ಯೇಕಾಂತವಿಡಿದು ||  
 ಶ್ರೀರಮೇಶಧ್ಯಾನಗೈದು ಹೃತ್ಪಂಕಜದೊ |  
 ಕೋರಂತೆ ಬ್ರಹ್ಮಾಂಡಮಂಟಪವ ವಿರಚಿಸುತ |  
 ತಾರಾಗಣಂಗಳ ವಿತಾನತ್ವಸಾದರ್ಶ ಪುಷ್ಪವಂತರ ಮಾಳ್ಳುದು || ೩೧ ||  
 ಘನಕೆಘನವಣುವಿಗಣುವೆನಿಸ ಹರಿಯಂ ಪೀಠ |  
 ದನುವಿನೊಳ್ಳಾವಿಪುದು ಸರ್ವಭೂತಸಖತ್ವ |  
 ಮೆನಿಪುವಾವಾಹನಂಗೆದು ಪ್ರಾರಬ್ಧವಶ ದೇಹಮುದ್ರೆಯನು ತೋರಿ ||  
 ವಿನಯದಿಂ ನಿರ್ಮಲತೆಯೆನಿಸ ಪಾದ್ಯಾಘ್ಯಮಂ |  
 ಸನುಮತದೊಳಿತ್ತು ಶುದ್ಧತ್ವದಾಚಮನಂಗೆ |  
 ಳನು ಸಮರ್ಪಣೆಗೆದು ಭೂರೂಪ ಗಂಧಮಂ ಭಾವಿಪುದು ಮಾನಸದೊಳು || ೩೨ ||  
 ಅಂಬರದ ಪ್ರಾಸೂನಮಂಗೆದು ಮುದದಿಂ ದಿ |  
 ಗಂಬರವನರ್ಪಿಸುತ ಮರುತಧೂಪವ ದೀಪ |  
 ವೆಂಬ ಬೆಳಗಂ ನೆನೆವುತಮೃತದಾರೋಗಣೆಯನರ್ಪಿಸುತ ಪ್ರಕೃತಿಯನ್ನು ||  
 ಡಂಬರದ ಶ್ರೀನತ್ನಪುರುಷ ಕೌಸ್ತುಭರತ್ನ |  
 ಮೆಂಬಂತೆ ಭಾವಿಸುತುದಾತ್ತಾದಿಸ್ವರದ ನಿಕು |  
 ರುಂಬಾತ್ಮವೆಂದರಿದಹಂಕಾರವೆಂದೆನಿಸ ಪಾಂಚಜನ್ಯವ ನೆನೆವುದು || ೩೩ ||  
 ಮನವ ಚಕ್ರಂಗೆದು ಸ್ವಾನಂದ ಬುದ್ಧಿಯಂ |  
 ನೆನೆದು ಕೌಮೋದಕಿಯ ಚಿಚ್ಚಕ್ತಿ ಜಾನಕಿಯ |  
 ನನಪಾಯಿನಿಯ ಭಾವನಂಗೆದು ವಿಶ್ವಾತ್ಮನೆಡೆಯಲಾನಂದದಿಂದ ||  
 ವಿನಯದೊಳಶೇಷ ಶಬ್ದಾನುವಾಚ್ಯತ್ವಂಗೆ |  
 ಳನು ಪೂಜೆಯೆನುತ ಭಾವಿಸುತ ಲೇಪನ ಧೂಪ |  
 ವನುಗೆದು ಸ್ವಪ್ರಭಾದೀಪಭಾವನೆಗೆವುದಣುಗ ಬೆಂಬಿಡದೆ ಬೇಗ || ೩೪ ||  
 ಪ್ರಮುದಿತಾಶೇಷರಸ ನೈವೇದ್ಯಗೈದು ಮುಂ |  
 ದಮಲ ಮಂಗಳರೂಪ ತಾಂಬೂಲಮಂ ಕೊಟ್ಟು |  
 ಭ್ರಮೆಯುಳಿದು ಜ್ಞಾನೇಂದ್ರಿಯಂಗಳ ನಿರಾಜನವ ರಚಿಸಿ ಶ್ರೀರಾಮ ಮನವ ||  
 ಕ್ರಮದಿಂದ ಮಂತ್ರಪುಷ್ಪಕ್ಷೇಪ ಭಾವಿಸುತ |  
 ಕ್ರಮಣಂ ಪ್ರದಕ್ಷಿಣೆ ನಮಸ್ಕಾರ ಶಯನಮೆಂ |  
 ದಮಲ ವಾಚಾನುಗೋಚರನೆನುತ ತುತಿಸುವುದು ಚಲನೆಯಿಲ್ಲದೆ ಬಾಲಕ || ೩೫ ||

ಪರಿಪೂರ್ಣಕಾಮನೆಂದಖಿಲೋಪಚಾರಗಳ |  
 ಸ್ಮರಿಸಿ ತತ್ಕೇತನಾಧ್ವಜವ ನೆನೆದಾಗ ಜಡ |  
 ನಿರತನಶ್ಚರ ಶರೀರಾತ್ಮಭಾವತ್ವಮಂ ಜಾತಿವರ್ಣಾಶ್ರಮಗಳ ||  
 ತರುಣಿಪುತ್ರಾದ್ಯಾಭಿಮಾನದಪರಾಧಗಳ |  
 ಮರೆವುದೆಂದೊರೆದು ತರುಪಾಷಾಣಲೋಹಾದಿ |  
 ವಿರಚಿತ ಪ್ರತಿಮೆಗಳ ನೀನೆಂದು ಭಾವಿಸಿದ ತಪ್ಪ ಮನ್ನಿಸುವುದೆನುತ || ೩೬ ||

ತನ್ನೊಳಿರ್ಪಿಪರಾತ್ಮನ ಜೀವರೂಪನಂ |  
 ಮನ್ನಿಸದೆ ದುರ್ಮೇಧೆಯಿಂದ ಬಾಹ್ಯದಿ ಹುಡುಕು |  
 ವನ್ಯಾಯಸುಂ ಮರೆವುದೆಂದು ಬಿನ್ನಪಗೈದು ಸಂತಾನಂದಮಯದೆ ||  
 ತನ್ನ ತನುರಥವಿದ್ದಿಯಂಗಳೇ ತುರಗಂಗೆ |  
 ಕುನ್ನತದ ಮತಿಸೂತ ಮನವೆ ರಜ್ಜುವೆನುತ್ತ |  
 ಚೆನ್ನಾಗಿ ಭಾವಿಪುದು ತನ್ನ ರಥಿಕನೆನುತ್ತ ಮನುದಿನಂ ಬಿಡದೆ ತನಯ || ೩೭ ||

ವೇದಾದಿ ಸಿಂಗಾಡಿ ಬ್ರಹ್ಮೋಹಮೆಂದೆಂಬ |  
 ಮೋದ ಶರವಿಷಯಕಾನನ[ಮಧ್ಯ]ದೊಳಗಿರ್ಪ |  
 ಮಾಧವನ ಗುರುವಾಕ್ಯ ಬಲೆಯ ನಾಲ್ಕೆಸೆಯಲ್ಲಿ ಪರಪಿ ತಾಂ ತೊಳಲಿ ನೋಡಿ ||  
 ಭೇದಮಿಲ್ಲದ ಚಿದಾತ್ಮತೆಯಿಂದಮರೆ ಜರುಗಿ |  
 ವೋದವುದಶೇಷ ಸಂಶಯರಾಶಿ ತೊಲಗಲಾ |  
 ಮೋದಸುಖಮಯನಖಂಡಾತ್ಮತೆಯೊಳಂ ತಾನೆ ಪೊರೆವನೆಂದರಿವುದಣುಗ || ೩೮ ||

ಪಾವನಪರಾತ್ಪರಂ ರಾಮೋಹಮೆಂದೆನುತ |  
 ಮಾವಗಂ ಭಾವಿಸುವನವ ರಾಮನೆನಿಸಿದುರ್ |  
 ಭಾವನಾ ಬಲದಿಂದ ದೊರೆದವುದು ಸುಖಮಹುದು ನಿತ್ಯಾಪರೋಕ್ಷದಿಂದ ||  
 ಈ ವಿಧದೊಳನುದಿನಮನಾನಾಸಮೆನೆ ಹೃದಯ |  
 ಠಾವಿನೊಳು ಚಿಂತಿಸುತಮಿರಲು ಕೈವಲ್ಯವೇ |  
 ಭಾವನಾರೂಪದವಿನಾಭಾವಮೆಂದೆಣಿವುದಣುಗ ತಿಳಿದಾಚರಿವುದು || ೩೯ ||

ಆಶುಕರನಾಶಮಲ್ಪಂ ಪ್ರತ್ಯವಾಯಗಳ |  
 ರಾಶಿದ್ರವ್ಯಾಯಾಸ ಸಾಧ್ಯಕರ್ಮವ ಪಿಡಿದು |  
 ಬೇಸರಂಗೊಳದೆ ಸರ್ವಾತ್ಮ ಶ್ರೀರಘುನಾಥನೆಂದರಿದು ಭಾವಿಸುತಿರೆ ||  
 ಭಾಸುರ ಮಹಾಸುಖಂ ವಶವಾಗಿ ಪ್ರಾಣಿಗಳ |  
 ಲೀಶತ್ವ ಸತ್ವ ಸಂಭವಿಸಲನುದಿನ ಯೋಗಿ |  
 ವಾಸವೋಪಮಿತನೆಂದೆನಿಸಿ ನಿರ್ವ್ಯಾಕುಲದೊಳಿರ್ಪನಂಜನೆಯತನಯ || ೪೦ ||

ನರನಧಿಕನೀ ಚರಾಚರದ ಜಂತುಗಳೊಳಗೆ |  
 ಪುರುಷ ಶಿಕ್ಷೋದರಪರಾಯಣದಿ ಮುಂದರಿಯ |  
 ದಿರಲು ಪಶುವೆನಿಸಿ ಭವರೋಗ ಸಂಬಾಧ ಕ್ಲೇಶದೆ ಧಾರಣಂಗೈದನು ||  
 ಗುರುಮುಖದೊಳಂ ತತ್ಪವರಿತು ಸರ್ವಪ್ರಾಣ |  
 ಭರಿತ ಹರಿಯೆನುತ ಭಾವಿಸುತಖಂಡಾತ್ಮತೆಯ |  
 ಲುರುತರಾನಂದದಿಂದಿಹುದು ಚಿಂತಿವುದತುಲ ದುರ್ಲಭಂ ಭೂತಳದೊಳು || ೪೧ ||

ಭವರೋಗಮೆಂದು ಪುಟ್ಟಿದುದು ಮತ್ತದು ವೃದ್ಧಿ |  
 ವಿನರಮಾದುದದೆಂತು ತಚ್ಚಿಕಿತ್ತೆಗಳೇನು |  
 ನವಕವನಲೆನಗಂ ನಿರೂಪಿಸಲ್ವೇಳ್ವೆನುತ ಮರುತಸುತ ಬಿನ್ನವಿಸಲು ||  
 ಕುವಲಯದಳಶ್ಯಾಮ ರಾಮನುಪದೇಶಿಸಿದ |  
 ಕುವರನೆ ಭವಾಮಯ ಪುರಾತನಂ ಧರ್ಮಮುಂ |  
 ನವೆದಂದು ವೃದ್ಧಿಯಂ ಪೊಂದುವುದು ಮಗುಳದರ ಕಥೆಯ ತಿಳಿ ಬುದ್ಧಿಯಿಂದ || ೪೨ ||

ತನಯ ಕೇಳು ವಿದೇಹರಾಷ್ಟ್ರದೊಳಗೊರ್ವ ಬುಧ |  
 ಜನನಮೊದಲ್ವಿಡಿದುಂ ಪರಾನ್ನ ಭೋಜನದಿಂದ |  
 ದಿನಗಳೆವುತಿದರ್ ಪದಿನಾಲ್ಕುವತ್ಸರಜಾತಿಕರ್ಮಾದಿ ಕ್ರಿಯೆಗಳುಳಿದು ||  
 ವನಧಿಮೇಖಲೆಯೊಳೇ ಬ್ರಹ್ಮಬಂಧುವ ಕಂಡು |  
 ಮನಮರುಗುತೊರ್ವನುಪನಯನ ಮಾತ್ರಂಗೆಯ್ಯು |  
 ಲನುವಿದಿದು ವಟುಕ ಬಾಡಬರೆಡೆಯಲನಿತಿವಿತು ಶ್ರುತ್ಯಾದಿಗಳ ಕಲಿತನು || ೪೩ ||

ಕರಿಯರಾರುಂ ದ್ವಿಜಾಧಮನೆಂದು ಗ್ರಾಮದೊಳು |  
 ಪೊರೆವುತೊಡಲಂ ಧನಾರ್ಜನೆಗೈದು ಕಷ್ಟದಿಂದ |  
 ದಿರುತಿರುತಮಾತ್ಮೋಪಮಾನ ಜಾತಿಯೊಳೊಂದು ಕನ್ನಿ ಕಾಪರಿಣಯವನು ||  
 ಭರದಿಂದ ಗೈದಂದಿನಾರಭ್ಯ ಕರ್ಮಗಳ |  
 ಸರಣಿಯಂ ತುಳಿಯದೆ ಸುಖಾನುಭವದಾಸೆಯಿಂದ |  
 ದಿರುತಿರ್ದನಲ್ಪಿ ಶಿಶ್ನೋದರಪರಾಯಣಮೆ ತನಗೆ ಸರಮೆಂದರಿವುತ || ೪೪ ||

ಕೆಲಕಾಲ ಕಾಮಲೋಲುಪದೊಳಿರುತಿರೆ ಪ್ರಾಯ |  
 ದುಲಿಯೆಡೆಗೆ ಸತಿಸುತರ ಪೊರೆಯಲೋಸುಗ ನೀಚ |  
 ಕಲನೆಯಿಂದ ಕೃಷಿಧೈನ್ಯಚಾರ್ಯಗಳನನುಸರಿಸಿ ದೇಹರಕ್ಷಣೆಗೈವುತ ||  
 ನೆಲನೆಲ್ಲ ತೊಳಲುತಾ ವಿಪ್ರ ದುರ್ದಾನಾದಿ |  
 ಗಳ ಕೊಂಡು ಸ್ವಕುಟುಂಬ ರಕ್ಷಣಂ ಗೈವುತ್ತು |  
 ಕೆಲವು ದಿನಕಳೆದ ಕ್ರೋಧಾದಿ ವಶನೆಂದೆನಿಸಿ ತಾನೆ ತನ್ನಿಚ್ಛೆಯಿಂದ || ೪೫ ||

ಧನವಂತ ಪುತ್ರದಾರಾದಿ ಸಂಯುತ ಬಂಧು |  
 ಜನವರ್ಗಮುಳ್ಳನೀಶ್ವರ ಸಿದ್ಧಸುಖಭೋಗಿ |  
 ಯೆನುತಂ ಮನೋರಥದಿ ಪರಿಧಾವನಂಗೆೊಳುವ ಕ್ರೋಧಕಲುಷಿತನಾಗುತೆ ||  
 ಯೆನಗಿದರ್ ಶತ್ರುಗಳೊಳೊರ್ವನಂ ಮರ್ದಿಸಿದೆ |  
 ಘನನೋರ್ವನಿಹನವನ ನಾಶನಂಗೆೊಳಿಪೆನೆಂ |  
 ದನುಪದದಿ ಕುದಿವುತಿದರ್ವಂ ಬ್ರಹ್ಮಬಂಧುವದನೇನೆಂಬೆನಚ್ಚರಿಯನು || ೪೬ ||

ಇಂತುಪಲಕಾಲಮಿರಲಾಪಾರ್ವನಿಗೆ ಜರೆಯು |  
 ಕೊಂತಿ ವ್ಯಾಧ್ಯಾದುಪದ್ರವದಿಂದ ಜರ್ಜುರಿತ |  
 ಮಾಂತಂಗದಿಂದೊಂದು ತಾಣದೊಳ್ಳಲುಪಡಾಶ್ರಯಮಿಲ್ಲದಿರುತಿರ್ದನು ||  
 ಚಿಂತಿಸುತರಣ್ಯದೊಳ್ ಬರುತಿರಲು ಬಾಡಬಗೆ |  
 ಮುಂತೆ ಕಂಗೆೊಳಿಸೆ ನೈಮಿಷವಿಸಿನಮದ ನೋಡು |  
 ತಂತರಂಗದಿ ಭೀತಿಯಿಂದಮೈತಂದನಾ ಭೂಸುರರ ನೆರವಿಯೆಡೆಗೆ || ೪೭ ||

ಬರುವ ಮುದಿಪಾರುವನ ಕಂಡಾ ಸಭಾಸದರು |  
 ತರತರದ ವಾಣಿಯಿಂ ಕೆಲರು ಭವರೋಗದೊ |  
 ಳ್ಳ ರಳುತಿದನೆನೆ ಕೆಲರು ತನುಜೀರ್ಣಮಾಗಿಪ್ಪದೆನುತ ಕೆಲಕೆಲರು ನುಡಿಯಿ |  
 ತರುನೆಳಲೊಳರೆಸಿಮಿಷ ಕುಳ್ಳಿದು ಪಾಸೀಯ |  
 ದುರಗಳಂ ಪೀರ್ದು ಸ್ವಸ್ಥತೆಯ ಪಡೆವುದೆನುತ್ತ |  
 ಪರಿಪರಿಯಲಾ ವಿಪ್ರರಾಡಿದರು ಮನಬಂದ ತೆರದೆ ವಿಪ್ರಾಧಮನನು || ೪೮ ||

ಅನಿತರೊಳು ಭವರೋಗ ವೈದ್ಯನುಂ ಬಲ್ಲಾತ |  
 ವಿನಯಪರ ಸಂಗವಿರಹಿತ ಮುಂಡಲಾಗ್ರಮಂ |  
 ಬಿನದಮೆನೆ ಪಿಡಿದು ಯೋಗೋವರತಿ ಪಾದುಕೆಗಳಂತು ಭವರೋಗಮೂಡೆ ||  
 ಘನಮಾತ್ರಿಗಳನುಪಾಸನೆ ಶಾಸ್ತ್ರಜಾನಂಗ |  
 ಳನಿಪ ಭಸ್ಮಿಕವ ಕಂಕುಳೊಳಿಟ್ಟು ಸಂತಸದ |  
 ಮಿನುಗುವ ದಿಗಂಬರಾಂಚಿತ ಶುಭ್ರಕೀರ್ತಿತರ ಭೂತ್ಯಂ ಚಿತಾಂಗನೆನಿಸಿ || ೪೯ ||

ತನ್ನ ಚಿದ್ವೇತ್ರಮಂ ಪಿಡಿದಾ ಜಟಾಮರುಕ |  
 ಮನ್ನಾ ತು ನಿಜತತ್ವಪಾನ ಮಾಂದ್ಯತೆವೆತ್ತು |  
 ತನ್ನೊಳಗೆ ತಾನೆ ನಸುನಗುತಮಾತ್ಮಾನಂದದರ್ಥ ಪಾಲಿತನಯನದೆ ||  
 ಚೆನ್ನಾಗಿ ಭವರೋಗಹರಗೊಳಿಪ ವೈದ್ಯರೊಳ |  
 ಗುನ್ನತೋನ್ನತ ಭಿಷಗ್ವರನು ದತ್ತಾತ್ರೇಯ |  
 ತನ್ನಿಚ್ಛೆಯಿಂದ ಮೈದೋರ್ದನಾ ವಿಪ್ರಸಭೆಗಾ ಸಮಯಕಚ್ಚರಿಯೆನೆ || ೫೦ ||

ಕಂಡನಾವೇದಧರನವಧೂತ ವಿಗ್ರಹನ |  
 ಖಂಡತೇಜೋನಿಧಿಯ ನಿಟ್ಟಿಸಿದ ಮಾತುರದಿ |  
 ಬೆಂಡಾದುದಬಿಳ ಕಿಲ್ಬಿಷ ಸಾಧುಮತಿಯಿಂದಮೈತಂದು ಪದಕೆರಗುತಿ ||  
 ಕೊಂಡಾಡಿ ಭಕ್ತಿಯಿಂ ಬೆಸಗೊಂಡಭವರೋಗ |  
 ದಂಡಲೆಗೆ ಸಿಲ್ವಿ ಸಂಬಾಧೆಗೊಳುತಿಹೆ ದಯೋ |  
 ದ್ದಂಡತೆಯೊಳಿದಕಾಷಫನನೊರ್ದಿದು ಪೊರೆವುದೆಂದಾವಿಪ್ರ ಬಿನ್ನವಿಸುತಿ || ೫೧ ||

ವೃದ್ಧಭೂದೇವ ಭವರೋಗ ತಾಪಂಗಳನು |  
 ಬದ್ಧತೆಯೊಳೆರಗಿ ಪ್ರಾರ್ಥನೆ ಕೃಪಾರಸದಿಂದ |  
 ಸಿದ್ಧಪೂರುಷನು ದತ್ತಾತ್ರೇಯ ಮುನಿವರ್ಯ ಕೃಪೆಯಿಂ ಭವಾಮಯಕ್ಕೆ ||  
 ಮುದ್ದಾದ ಸಂಹಿತೆಯನುಸರಿದಂ ಮೊದಲೊಳಗೆ |  
 ಶುದ್ಧಾಂತರಂಗದಿಂ ನಾಡೀಪರೀಕ್ಷೆಗಳ |  
 ಸಿದ್ಧಮೆನಲರಿದು ರೋಗಕೆ ಚಿಕಿತ್ಸೆಯ ಮಾಳ್ವದೆನುತೊರೆದು ಮಗುಳೆಂದನು || ೫೨ ||

ನೋಡಿದರೆ ಕರ್ಮಯುತಜ್ಞಾನನಾಡಿಯು ತೀವ್ರ |  
 ಗೂಡಿ ಚರಿಸುವುದ ಭಕ್ತಾ ಶಿರದೆ ಸೂಕ್ಷ್ಮಗತಿ |  
 ಗೂಡಿದ ವಿವೇಕ ನಾಡಿಯನಾವಪರಿಗಳೆಂ ದಿಟ್ಟಿಸಲ್ಪಾಣದಿದಕೆ ||  
 ರೂಢಿಯೊಳಗಾನಾಡಿ ಗೋಚರಿಸದಿರೆ ಕಷ್ಟ |  
 ಗೂಡಿ ನಾನಾಯೋನಿಗತನೆನಿಪ ತಾಂ ತಿಳಿದು |  
 ನೋಡಲಾ ರೋಗಂ ಚಿಕಿತ್ಸಕರದೆಸೆಯಿಂದ ಸಾಧ್ಯಮಾಗದೆ ನಿಲುವುದು || ೫೩ ||



ಪ್ರಾರಬ್ಧವಶದಿಂದ ತನುವಿಪುರ್ವದದನೇ ವಿ |  
 ಚಾರಿಸಲು ಸಂಸಾರಸುದರೋಳವಿವೇಕ ಸಂ |  
 ಭಾರ ಸುಂದಾಗ್ನಿಯುಡಿಸಿತು ಮಾನದಿಂ ಪೃಥ್ವಿಯಾದುದವಿಚಾರದಿಂದೆ ||  
 ಆರಯ್ಯಲಾರೋಗಪಶುಪ್ರಾಯಗಳಾಯು |  
 ಸಾರಸುಂ ಸಡಿಲಿಸುತ ಬಾಲಯುಕ್ತಿಯಂತು |  
 ದಾರ ಭಾಧಿಯೊಳಾಶರೀರಸುಂ ತಿಕ್ಕುವುನೇಕವಿಧದಿಂದ ಬಿಡದೆ || ೫೪ ||

ಮೊದಲು ಕಾಮಜ್ವರೋತ್ಪತ್ತಿಯುಮದಾ ತಾಪ |  
 ದುದಯಮಂ ಕುಗ್ಗಿಸೆ ವಧೂದುಷ್ಟ ನದಿಯೊಳಗೆ |  
 ಸದನಗೈದಾ ಮನೋವೇಣಿ ಧೃತಿವರ್ವತವನೊಡೆದು ನರಕಾರ್ಣವದೊಳು ||  
 ಹದನರಿಯದಲೆ ಕೆಡೆವುದಾ ತರಂಗಿಯೊಳಗೆ |  
 ಮುದವಾಂತು ಸಾರಿದೆಡೆ ಮೋಹಾಂಧಕಾರ ಬಂ |  
 ದೊದಗುವುದೆನುತ್ತರಿತು ಸ್ಮರಿಸರು ವಿವೇಕಿಗಳು ಕನಸಿನೊಳಗಾದರೊಮ್ಮೆ || ೫೫ ||

ಚೆಲುವ ಜಪ್ಪನವು ಪಾನೀಯ ತ್ರಿವಳಿಯು ರಮ್ಯ |  
 ಲಲಿತವೀಚೀಗಣಗಳಾವರ್ತ ನಾಭಿಯುಂ |  
 ಕಲಿತ ಮೇದೋರಕ್ತಮಾಂಸಸಂಕಿಲನಯನ ಯುಗಮೆಪಾರೀನಂಗಳು ||  
 ಜಲಪಾಶ ತೋಳ್ಳಳುಂ ಚಕ್ರವಾಕಸ್ತನಗ |  
 ಳಲಗು ಕಚ್ಚಪದಪರಭಾಗ ಮೇಗಾಲ್ಗಳಿಂ |  
 ಕಲಿತಾ ನಿತಂಬ ಪುಳಿನವ್ರಾತ ದಂತನಬಿಪಂಕ್ತಿ ಶುಕ್ತಿ ಕಗಳಿಂದೆ || ೫೬ ||

ವದನಕಮಲಂ ಕನೀನಕ ಭೃಂಗಶೈವಲಂ |  
 ಮುದಮಿವ ಚೂರ್ಣಕುಂತಳವು ಕಾಳಾಹಿ ತಾ |  
 ನುದರಗತ ರೋಮಾಳಿ ದುರ್ವಚನ ಕರ್ಕಟೀಯುತ ಕುಟಲಯುತ ವೇಣಿಯ ||  
 ಮದಮುಖರ ಕಾವಟ್ಟಿಮೆನಿಸ ಮಡುಹಿನ ಗರಳ |  
 ಸದನಮಂದಿಸಿಸುವಾ ಕಾಮಿನಿಯ ನದಿಯೊಂದು |  
 ಕುಧರಧೈರ್ಯವನೊಡೆದು ಕೊಚ್ಚುವುದು ಮೂಲೋಕ ಸನ್ನಿಹಾತಕಕರಮದು || ೫೭ ||

ಆ ನದಿಯ ಪೆಸರ್ವಿಡಿಯಲಾವನಾದರು ದುರಾ |  
 ಜ್ಞಾನದಿಂ ಸಂತತಂ ಪರಿಚರ್ಯಮೆಸಗಿದರ |  
 ದೇನೆಂಬೆ ಸನ್ನಿ ಪಾತೋಪಮಿತ ಮೂರ್ಛಾಂತ ಪತ್ತವಸ್ಥೆಗಳುದಿವುವು ||  
 ಜ್ಞಾನನಾಶನ ಮಹಾಮೋಹ ಮಡುವಿನೊಳು ಬಿ |  
 ದ್ವಾನನವ ಕಂದಿಸುತ ವಕ್ರಗತಿಯಿಂದ ಸ |  
 ಮ್ಲಾನನಮವೈಲು ತಪ್ಪದದರಿಂದಮಾನದಿಯ ಪೆಸರ್ಗೊಂಬುದನುಚಿತವಲೆ || ೫೮ ||

ತರುಣೀನದಿಯ ಜ್ಞಾನಭರಿತ ನಿಟ್ಟಿಸಿದರುಂ |  
 ಕರಗದಿರನದರಿಂದಮಾಪ್ರಸಕ್ತಿಯನುಳಿದು |  
 ತ್ವರಿತದಿಂದ ವಿರಾಗ ನಾವೆಯಿಂದಂ ದಾಂಟೆಕೊಳಬೇಕು ಮತಿವಂತರು ||  
 ಸ್ಮರಿಸಿ ಸಂಸ್ವರ್ವಮಂ ಮಾಡಲು ಮಹಾವ್ಯಾಧಿ |  
 ದೊರೆದವುದು ದುಸ್ಸಾಧ್ಯಮದಕಂ ಚಿಕಿತ್ಸೆಗಳ |  
 ನೊರೆವೆನೇಕಾಗ್ರಮಾನಸದಿಂದ ನೀನೊಲಿದು ತಿಳಿ ವೇದಧರ ವಿಪ್ರನೆ || ೫೯ ||

ಚಿದಚಿದಾತ್ಮಿಕ ಚಿತ್ತಮೆನಿಪೊಂದು ಪುಟ್ಟಿದುದು |  
 ಮೊದಲದರದೆಸೆಯಿಂದ ಕಾಮಾದಿಕೀಟಗಳ್ |  
 ಸದನಗೈದವುನದರ ಬಾಧೆಯಿಂ ಭವರೋಗ ಜನಿಸುವುದುತತ್ತಾವದೆ ||  
 ಉದಿಪುದು ಮಮಾಹಮೆಂಬುರು ಭ್ರಾಂತಿ ದುರ್ವಾರ್ಗ |  
 ಸದವಿಯಂ ಪಿಡಿದ ಚರ್ವಿಯು ಜನಿಸಿ ಪೈರೂನ್ಯ |  
 ವಿಧಿಯೆನಿಸ ಕೃಷ್ಣ ಜಿಹ್ವೆಯು ಮನೋಭ್ರಮೆಯಿಂದ ಭಾವಿಸುತಮವಿಸುತಿದುದು || ೬೦ ||

ಸಾಧುಸೇವಾಭಾವ ಬುದ್ಧಿಮಾಂದ್ಯತೆ ಪುಟ್ಟಿ |  
 ಭೇದಿಪುದು ರೋಷಚಿಂತಾಳಿ ದುರ್ವಾರ್ಗ ಸಂ |  
 ನಾದ ಭಕ್ತ್ಯಾಭಾವ ಕ್ಷುತ್ರ್ರವೆಗಳಂ ಪುಟ್ಟಿ ತಾಪಾಗ್ನಿ ಪ್ರಬಲದಿಂದ ||  
 ಮಾಧವಾಂಘ್ರಿ ಧ್ಯಾನದನ್ನ ದಲರೋಚಕಾ |  
 ಪಾದನಂ ಸಂಭವಿಸಿ ರುಭಕಥಾರ್ಪಣಗಳ |  
 ಹಾದಿಗಾಣದ ಪುತ್ರಮಿತ್ರ ಸತಿಸಂಬಂಧಿ ಕಾನನಕೆ ಬೀಳ್ಪುದಾಗ || ೬೧ ||

ಮೂರನಸ್ಥೆಗಳೆಂಬ ದುಸ್ವಪ್ನದೊಳು ತೇಜ |  
 ಜಾರಿ ದುರ್ವೃತ್ತಿಯಿಂ ನೀಚ ದೈನ್ಯತೆವರದು |  
 ಜಾರಾನುಕಂಪದತಿ ತೃಷ್ಣಾದಿದಾಹದಿಂ ವ್ಯಥೆದಲರೋಚಿಕೆಗಳು ||  
 ತೋರುವುವು ಕರ್ತೃತ್ವ ಭೋಕ್ತೃತ್ವಮೆಂದೆಂಬ |  
 ಭಾರಹಿಕ್ಮೋತ್ಪತ್ತಿ ಶೇಕೋರ್ವ್ವ ಮಾರುತ ವಿ |  
 ಹಾರಮೂರ್ಚ್ವ ಮನೋರಥಮೆನಿಸುವುಪರೋಗನಪರಿಮಿತ ಸಂಭವಿಪುವು || ೬೨ ||

ಧನಲೋಪಮೆನಿಸ ಪೈಶಾಚ ಬಂದದಸುವುದು |  
 ವನಿತಾನುಷೇಕಮತಿ ಸನ್ನಿ ಪಾತಂ ಪುಟ್ಟಿ |  
 ಘನತಾಪದಿಂ ಬೀಳುತೇಳುತ್ತ ಮುಂದರಿಯದನುದಿನಂ ಬಳಲಿ ತೋಳಲಿ ||  
 ಘನತರೋಪಾಯ ಯೋಚನೆ ಸಿಲ್ಪದನವರತ |  
 ಮನೆಮನೋವಾರ್ತೆ ಸತಿಸುತ ಬಂಧುವರ್ಗಮಂ |  
 ನೆನೆನೆನೆದು ದುಸ್ಸಾಧ್ಯ ಭವಧೋಗದೊಳ್ ಸಿಲ್ಪಿ ಪೊರಕುತಿಹ ಮುಂದರಿಯದೆ || ೬೩ ||

ಭವರೋಗ ಹರಮಾದ ಭೀಷಜನನಿದನೊರೆವೆ |  
 ಸುವಿವೇಕದಿಂ ಗುರುವನಾಶ್ರಯಿಸಿಕೊಂಡೈದೆ |  
 ವಿವಿಧ ಭಕ್ತಿಯನೆಸಗಿ ರಾಮನಾಮಕಷಾಯಮಂ ಕೊಳುವುದಾದಿಯೊಳಗೆ ||  
 ನವೆದು ಪೋಪುದು ಮನೋಮಲಿನ ನಿರ್ಮಲತೆಯಿಂ |  
 ದವಿರಳದ ಶಾಂತಿಯ ಯಥಾಶಾಸ್ತ್ರದಿಂ ಮಾಡಿ |  
 ತನಕದಿಂದಾನುಯದ ಶಮೆಗೊಳಿಪುದಲ್ಲದಿರಲಾಗಲರಿದೊಂದರಿಂದೆ || ೬೪ ||

ಸಾಧನ ಚತುಷ್ಟಯದ ಮೂಲಿಕೆಗಳಂ ಕೊಂಡು |  
 ಮೋದದಿಂ ಗುರುವಾಕ್ಯ ಸಂಭೂತ ಶ್ರವಣಾಖ್ಯ |  
 ಮಾದಿಚೂರ್ಣಂಗೊಂಡು ಸರ್ವಸ್ವದಾನಮಂ ಚಿತ್ತಶುದ್ಧಿಯೊಳು ಮಾಡಿ ||  
 ಮೋದದಿಂ ಕಾಮಾದಿ ಹೋಮಮಂ ವಿರಚಿಸುತ |  
 ಸಾಧಕ ತಪೋಗ್ನಿಯೊಳು ಕೆಡಪಿ ಸಂತೋಷ ಸುಖ |  
 ದಾದರದ ತೃಪ್ತಿಯಂತ್ರವ ಹೃದಯದೊಳಗಿಡಲು ಪೋಪುದಾಶಾ ಪಿಶಾಚಂ || ೬೫ ||

ಮಾನದಂಭಾದಿ ವಿರಚಿತ ಮೂಲಿಕಾ ಚಂದ |  
 ನಾನುಮೋದದಿ ತತ್ಪ್ರಭಾಸ ಬಲದಿಂದ |  
 ತಾನರುಗಿ ಕಾಮಿನೀಗ್ರಹ ಪೋಷುದದರಿಂದ ಭ್ರಮೆಗಳೆಲ್ಲಂ ನಿಲುವುವು ||  
 ಜ್ಞಾನಾಂಜನದ ಹಿತಾಹಿತ ವಿಚಾರಕಮೆಂಬ |  
 ಭಾನುಲೇಪದೊಳು ಕಾಸುಜ್ವರಂ ನಿಲ್ಲದಲೆ |  
 ತಾನು ಬಿಟ್ಟೈದುವುದು ಸಕಲ ದೋಷವು ತೊಲಗೆ ಚಿತ್ತನಿರ್ಮಲತೆಯಹುದು || ೬೬ ||

ಸುವಿವೇಕದನುಪಾನದಿಂದ ಗುರುವಾಕ್ಯಮೆಂ |  
 ಬವಿರಳದಮಾತ್ರೆಯಂ ಸೇವಿಸುತಮಿರೆ ರೋಗ |  
 ನಿಪಹಂಗಳರುಗುವುವು ಸಾಧನಚತುಷ್ಟಯ ಪ್ರಭೃತ್ತಿಮುಳವಡುವನ್ನೆಗಂ ||  
 ಯುವತಿಯರವೆಸರು ತತ್ಸಂಸ್ಥಿಯ ಗೋಷ್ಠಿಯಂ |  
 ನವಸುಗಂಧಾದಿ ಪರಿವಳವಾರ್ತೆ ಲೋಕಾನು |  
 ಭವನುಡಿ ಪ್ರಮಾದನಿದ್ರಾಲಸ್ಯ ಮತ್ತರನಮೆನಿಸಿವಂ ತೊರವುದಣುಗ || ೬೭ ||

ಭೋಗೇಚ್ಛೆ ಶುಷ್ಕತರ್ಕಾಭಿಮಾನಂ ಸದಾ |  
 ರೋಗ ಕರ್ಮದಜಾಡ್ಯ ಸ್ವಜನಸಂಪರ್ಕಮಂ |  
 ಮೇಗಂ ಪ್ರಾಯಶ್ಚಿತ್ತ ನಿಗ್ರಹಾನುಗ್ರಹಗಳಂ ತುತಿಗಳಂ ತ್ಯಜಿಪುದು ||  
 ಸಾಗಲೀಯದೆ ನಾಸ್ತಿ ಕತ್ತಮಂ ಪುಸಿ ನುಸುಳ |  
 ಪೋಗಾಡಿ ಹಿಂಸಾದಿ ಸಂಕಲ್ಪಗಳನುಳಿದು |  
 ಬೀಗಿಸುತ ವ್ಯರ್ಥಾನುಲಾಪದೈನ್ಯಾದಿಗಳ ಕೆಲಸಾರಿಸುವುದು ತನಯ || ೬೮ ||

ತನ್ನ ಜೀವನದಿಂದ ಜೀವನೋಪಾಯಂಗೆ |  
 ಳನ್ನು ಬಯಸದಲೆ ಭೂತದ್ರೋಹಪಂಚನೆಗೆ |  
 ಳೆನ್ನುವೀ ಕೂಟಸಾಕ್ಷಿತ್ಯಮುಂ ಮೊದಲಾದಮಶುಚಿ ಚಾಪಲ್ಯಗಳನು ||  
 ಮನ್ನಿಸದೆ ಶಿಶ್ನೋದರಂಗಳನುಸರಣಿಗಳ |  
 ಭಿನ್ನಮೆಂದೆನಿಸುತಮುಂಗಳಗಳಂ ನೆನೆಯ |  
 ದುನ್ನತಾಶ್ರಮ ಗೋತ್ರಜಾತ್ಯಾಭಿಮಾನಗಳ ಸಂಗಮಂ ಬಿಡುವುದಣುಗ | || ೬೯ ||

ಬಿಡು ದ.ರಾನ್ನೇಕಾನ್ನಗಳ ಮದತ್ರಯ ವೈರ |  
 ಕೊಡಬಡದೆ ವಾಣಿಜ್ಯ ದುಷ್ಟಪರಿಭಾಷಣೆಗೆ |  
 ಳುಡುಗಿಸುತ ವೈಶಾನ್ಯ ಪರನಿಂದೆಗಳನುಳಿದು ಸರ್ವದಾ ಪಥ್ಯಮಿರಲು ||  
 ಕೆಡುಗು ಭವರೋಗ ತಾವತ್ಪಥ್ಯಗಳ ಬಿಡದೆ |  
 ನಡೆಸು ಗುರು ದೇವತಾ ಯಜನಭೂತಹಿತಾರ್ಥ |  
 ಮೆಡೆಗೆಡೆಗೆ ಸಮದುಃಖ ಸುಖಗಳಂ ಸಂಗಡಿಸಿ ನೇಮದಿಂದಿರು ಬಾಲಕ || ೭೦ ||

ತುತಿನಿಂದೆ ಮಾನಾವಮಾನಂಗಳೊಂದೆನಿಸಿ |  
 ಹಿತಮಹಿತ ಲೋಹಕಾಂಚನ ರೂಪಮೊಂದೆನಿಸಿ |  
 ಕತಿಪಯಾರಾಧನಮ ಪೂಜನಗಳೊಂದೆನಿಸಿ ತಿಳಿದು ದುಶ್ಚೇಷ್ಟೆಯುಳಿದು ||  
 ಸತತ ವೇದಾಂತಪರಿಚರಣೆ ತತ್ಸಂಗತಿಯು |  
 ಕ್ಷಿತಿಜಾರಮಣಭಕ್ತಿ ಮಾತೃಪಿತೃಗಳಸೇವೆ |  
 ಜತೆಗೊಳೆ ಭವಾಮಯಂ ಪೋದವುದು ಸಂಜೀರ್ಣಮೆನಿಸಿ ಮೇಲ್ವಧ್ಯದಿಂದೆ || ೭೧ ||

ವಣಮನನಧ್ಯಾನಮೇಕಾಂತ ಸೇವನೆಯು |  
 ವಿಧವಾಚಾರಂಭ ವಿರಹತ್ವ ಗುರುಸೂರ್ಗ |  
 ಸುಧಾರಸನೇವೆ ಕ್ಷೇತ್ರಜ್ಞ ಚೈತನ್ಯೈಕ್ಯಾನು ಪರಿಧಾವನು ||  
 ಕವಕದಿಂದಳವಟ್ಟಿರಜ್ಞಾನ ತಾಮಸಂ |  
 ನವೆದು ತೃಷ್ಣಾಜ್ವರಂ ಸಡಿಲಿ ವಾಸನೆಗಳುಂ |  
 ಸುವಿವೇಕದುಷ್ಟದಿಂ ಜೀರ್ಣಮಾದಪುದು ಭವರೋಗ ಮಿನಿಸೆಡೆಯಲ್ಲದೆ || ೨೦ ||

ಎನುತೊರೆದು ಶಸ್ತ್ರದುಗ್ಧಾಬ್ಧಿ ಮಥನದಿಪುಟ್ಟಿ |  
 ಘನಸುಖವನೀವ ಗುರುವಾಕ್ಯ ಸುಧೆಯಂ ಪೀರ್ದು |  
 ವನಜನೇತ್ರನ ಭಕ್ತಿಯೆನಿಸ ತನ್ಮೂಲಿಕೆಯು ನಾಲಿಗೆಗೆ ಲೇಪಗೈದು ||  
 ತನುಮನಗಳೊಂದೆನಿಸಿ ಸುಖದಿಂದಮಿರುವುದೆಂ |  
 ದೆನುತಮಾಮಹವಾಕ್ಯಪೇಟಿಕಾಂತನ್ನ ಚಿ |  
 ಧ್ವನಸೂತ್ರೆಯಂ ವಿಷ್ಣುಭಕ್ತಿಯನುಪಾಸದಿಂದಿತ್ತ ನತಿಮೋದದಿಂದ || ೨೧ ||

ಕೊಡಲು ದಿವ್ಯೋಷಧವನುಡುಗಿ ಭವರೋಗಂಗೆ |  
 ಕುಡಿಯಲ್ಲಿ ದಾತ್ಮಾಹಮೆಂದೆನಿಸ ಸುಖಭೋಧಿ |  
 ತೊಡರೆ ಭೇಧಜ್ಞಾನಮೆನಿಸ ದಾವಾನಳಂ ಶಾಂತಿಯಂ ಪೊಂದುತಿರಲು ||  
 ದೃಢಭಕ್ತಿಯಿಂದ ಶ್ರೀರಾಮನಂ ಸೇವಿಸುತ |  
 ಪಿಡಿದು ಲಕ್ಷವನಂಟಿ ಜೀವಾತ್ಮಸಮರಸದೆ |  
 ಮಿಡುಕದೆನಿವಾತಸ್ಥ ದೀಪಕಳಿಕೋಪಮಿತಮಾರ್ಗದ ಪವನಸುತನೆ || ೨೨ ||

ಹಿಂದುಮುಂದರಿಯದಾನಂದದಿಂದುರಿಗೊಂಡ |  
 ಚಂದ್ರನಂದದೆ ನಿರಾಲಂಬದಂತಃಕರಣ |  
 ದಿಂದ ವಾತಾತ್ಮಜಂ ನಿಷ್ಕರಂಗಾಬ್ಧಿಯೊಳು ಮುಳುಗಿರ್ಪ ಕಲಶದಂತೆ ||  
 ಕುಂದಿಲ್ಲದಖಿಳ ಭೂತಂಗಳೆಲ್ಲವನು ತಾ |  
 ನೆಂದೆನಿಸಿ ಸರ್ವಾತ್ಮಭಾವದಿಂ ನಿಜಸುಖನ |  
 ಸಂದೆಗವನುಳಿದು ಸೇವಿಸುತಿರ್ದ ರಘುವರನ ದಯದಿ ತುಹಿನಾದ್ರಿಜಾತಿ || ೨೩ ||

ಈಪರಿಯಖಂಡ ಭಾವನ ತಿಳುಪಿ ತ್ರೈಲೋಕ |  
 ವ್ಯಾಪಕಮಹಾಪುರುಷನೆನಿಸುತಿದ ಪರಗಳಂ |  
 ಗೋಪಿತದಿ ಕರಬದರ ಸದೃಶಗೈದಿತ್ತಮಿತ ಸಂತಸಂಗೆೊಳಿಸಿ ಮುದದೆ ||  
 ಶ್ರೀಪತಿಯು ರಾಮಪುರದರಸ ವಾತಾತ್ಮಜನ |  
 ಸೋಪಾಧಿರಹಿತ ನಿತ್ಯಾನಂದ ಸಾಮ್ರಾಜ್ಯ |  
 ರೂಪನೆನಿಸಿದನದೀಂ ಭಕ್ತಾನುಕಂಪಯುತ ಹೃದಯನೋ ರಘುನಾಥನು || ೨೪ ||

ಇಷ್ಟತ್ತೊಂದನೆಯ ಸಂಧಿ ಸಮಾಪ್ತಂ

## ಇಪ್ಪತ್ತೆರಡನೆಯ ಸಂಧಿ

ಸೂಚನೆ || ತಿಳುಪಿ ಕಲಿಧರ್ಮಗಳ ತತ್ತ್ವಸ್ವರೂಪಮಂ |  
 ಪಳಿದಖಂಡಾನಂದಕಂದಮಂದೆನಿಸಂತೆ |  
 ನಳಿನಾಕ್ಷ ರಘುವರಂ ನಳಿನಪೀಠನ ಪದಾರುಹಗೈದ ಪವನಸುತನ ||

ಭವರೋಗಮಿರ್ಪನ್ನ ಲೋಕದೇಹಂ ಶಾಸ್ತ್ರ |  
 ದವಿರಳದ ವಾಸನೆಗಳಂಟಿಪುರ್ವಾರೋಗ |  
 ಸವೆಯಲಾತ್ಮಜ್ಞಾನ ಸಮನಿಸಲು ಹೃದ್ಗ್ರಂಥಿ ಪರಿದು ಪೋಪುದು ಬೇಗದಿ ||  
 ಶಿವಕರದ ಸರಣಿಯಂ ಪಿಡಿದು ನಿಜತತ್ವಾನು |  
 ಭವ ಬೋಧಿಯಿಂದಮಾತ್ರಾರಾಮನೆಂದೆನಿಸು |  
 ತವಧೂತನವನಿಯೊಳ್ ಚರಿಪ ಜೀವನ್ಮುಕ್ತನಾತಗೆಣಿಯಿಲ್ಲಮಗಳೆ || ೧ ||

ಮನುಜರೊಳು ಸಾಸಿರಕ್ಕೊರ್ವನಾತ್ಮಜ್ಞಾನ |  
 ವನು ತಿಳಿಯಲಿಚ್ಛೆಪನುಕ್ತಸಾಧನಗಳಂ |  
 ಮನನೊಲಿಯಲನುಗೈದು ನಿತ್ಯಮುಕ್ತತೆವೆರೆದು ಪ್ರಾರಬ್ಧ ಮಿರುವನ್ನೆಗಂ ||  
 ಮನುಜನೊಲುಸಂಚರಿಪನವಧೂತಮಾನಸದೆ |  
 ಕನಸುಮಗುಳಿದ್ರಜಾಲೋಪಮ ಪ್ರಪಂಚಮೆಂ |  
 ದನುದಿನಂ ಮಾನಾವಮಾನ ತುತಿನಿಂದೆಗಳನೊಂದೆನುತ ತಿಳವನನಘ || ೨ ||

ಸಮದುಃಖಸುಖಲೋಷ್ವ ಕಾಂಚನಗಳೊಂದೆನಿಸಿ |  
 ಸಮದರಿಪುಸಖರೊಂದು ಕ್ರಮವಾಗಿ ಸಂಚರಿಸ |  
 ನಮಲವುತಿ ಸುಜ್ಞಾನ ಬೋಧಿಯೆಂದುನ್ಮುಕ್ತ ಬಾಲವೈಶಾಚದಂತೆ ||  
 ಭ್ರಮೆಗಳೊಂದಂ ಸೋಂಕ ದೇವರಘುವರನಪದ |  
 ಕಮಲಗಳ ಮರೆಯೊಗುವನಾತ ಕರ್ಮದ ಘೋರ |  
 ಸಮುದಯಂಗಳ ಕಳೆದು ಮುಕ್ತಿಭಾಜನನಪ್ಪನಿದು ಸತ್ಯ ಪವನತನಯ || ೩ ||

ಕಲಿಯುಗದ ಪಾಪೈಕ ಭಾಜನರ ಮಧ್ಯದೊಳು |  
 ಸುಲಭ ಶ್ರೀರಾಮಪದ ಚಿಂತಕ ಮಹಾಪುರುಷ |  
 ರಲಿ ವೀತರಾಗ ಸಿಲ್ಕುವದಧಿಕಮೆಂತೆನುತ ಪವನಭವನಾಕೋಚಿಸಿ ||  
 ಪಲವು ಪಾತಕಪೋಗಿ ನಿರ್ವಾಣಲಕ್ಷ್ಮಿಬಂ |  
 ದೊಲಿವುಪಾಯವ ನೆನೆದು ರಾಮನಾಮವೆ ಜಗದೆ |  
 ಕಲಿಮಲಾಪಹಮೆನುತ ನಿಶ್ಚಯಂಗೆಯ್ದಿತ್ತು ಶ್ರುತಿಶಾಸ್ತ್ರ ಸಮ್ಮತಮೆನೆ || ೪ ||

ಪಾತಕಾಯುತ ನಿಯುತಮರ್ಬದನುಸಂಖ್ಯಾತ |  
 ಜಾತವಹವದರಿಂದ ಸತ್ಯಧರ್ಮಂ ಜ್ಞಾನ |  
 ರೀತಿಯೊಂದಿನಿಸಿಲ್ಲದೀತಿಬಾಧೆಗಳುದಿಸವದರಿಂದ ಸುಖಜನಿಸದು ||  
 ಸೀತಾಪತಿಯ ದಿವ್ಯಸಿರಿನಾಮಕೀರ್ತನಾ |  
 ಮಾತುರದೆ ಪಾಪಂಗಳೋಡಿ ಸುಜ್ಞಾನಕರ |  
 ದಾತಿಶಯಮಹುದು ನಾಮಸ್ಮರಣೆಯುಳಿದನ್ನ ಮಿಲ್ಲವಿಾ ಕಲಿಯುಗದೊಳು || ೫ ||

ಕೃತಯುಗದಿ ಧರ್ಮಂ ಚತುಷ್ಪಾದಮಿರಲು ಸಂ |

ಗತಿಯಿಂದ ಹರಿಭಕ್ತಿ ಶಾಂತಿ ವೈರಾಗ್ಯ ಸ |

ನ್ಮತ ತಪೋದಾನಾದಿ ನಿಷ್ಕೆಯಿಂದಖಿಲ ಜನರಿಹುದು ತ್ರೇತಾಯುಗದೊಳು ||

ಚ್ಯುತಿಯಹುದು ಪಾದತಾನೊಂದು ಮದ ಪುಸಿ ಹಿಂಸೆ |

ಯತಿಲೋಭಮುದಿಸುವುವು ಯಾಗಾದಿ ಕರ್ಮಗಳ |

ಹಿತಮೆಂದು ವಿಷ್ಣು ಭಕ್ತಿಯನುಳಿದು ಸಂಚರಿಪರಖಿಳಜನರಾ ಯುಗದೊಳು || ೬ ||

ಮೂರನೆಯ ಯುಗದಿ ನಿಲರ್ಥಧರ್ಮಂ ಸದಾ |

ಚಾರವಿರಹಿತ ಲೌಳಿ ಶಾಸ್ತ್ರಹಿತಮೆಂದರಿಯ |

ದೋರಂತೆ ಕೀರ್ತಿ ಕಾಮುಕೆನಿಸಿ ಶಾರ್ಯಾನುಗತ ಚಿತ್ತವ್ಯಕ್ತಿಗಳನು ||

ಸಾರಿಪರೈಸೆ ಕಲಿಯುಗದಿ ಧರ್ಮಂ ಪಾದ |

ತೋರೆ ಶೌಚಾಚಾರ ದಾನದಯದಾಕ್ಷಿಣ್ಯ |

ನಾರಾಯಣಾಂಘ್ರಿ ಸೇವನೆಯನೆಣಿಸದೆ ಮತಾಚಾರ ವತರೆಂದೆನಿಸರು || ೭ ||

ಕೃತಯುಗಂ ಸತ್ಯಪ್ರಧಾನ ಬ್ರಾಹ್ಮಣಜಾತಿ |

ಯತುಲರಾಜಸ ನೃಪತಿ ಯೆರಡನೆಯ ಯುಗತನೋ |

ಹಿತ ವಣಿಗ್ಜಾತಿ ದ್ವಾಪರ ಶೂದ್ರ ಮಿಶ್ರಕರಜಾತಿ ಕಲಿಯುಗವದತ್ತೆ ||

ಕ್ಷಿತಿಯೊಳಾಭಾಸಕರ ಜಾತಿ ಮಾತ್ರತೆಯಿಂದ |

ಕ್ಷಿತಿಯಮರರಿಪರಾಕಾರ ಮಾತ್ರಮದಲ್ಲ |

ದತಿಶಯದ ವಿಪ್ರಧರ್ಮಗಳಿಲ್ಲವೇನೆಂಬುದಾಯುಗದ ಮಹಿಮೆಗಳನು || ೮ ||

ಜಾತಿಮಾತ್ರೋಪಜೀವನಮಲ್ಲದಲೆ ವಿಪ್ರ |

ಜಾತಿ ಸಮುಚಿತಕ್ರಿಯಾ ಯಾಗಯೋಗಾದಿಗಳ |

ರೀತಿ ನೀತಿಗಳಿಲ್ಲದುದಾರ್ಥನ ದುಷ್ಕೃತಿಗ್ರಹ ದುಷ್ಕ ಸೇವನೆಗಳು ||

ಮಾತಾಸಿತೃದ್ರೋಹ ಗುರುದೇವಧಿಕ್ಕರಣ |

ಪ್ರೀತಿ ವಿರಹಿತ ದಯಾರಹಿತ ಲೋಭಂ ದಂಭ |

ದಾತಿಶಯದಿಂ ಜಗದ್ವಂಚನಾ ತಪ್ಪರಭೂದಿವಿಜರುದಿಸಿರ್ಪರು ||

|| ೯ ||

ಅಂತರಂಗದೊಳಮಿತ ಪಾತಕವ ಬೈಚಿಟ್ಟು |

ಸಂತಸದೊಳೆಲ್ಲರೊಳು ತತ್ವಮಂ ಪೇಳುತ್ತ |

ಚಿಂತಿಸದೆ ಪರಗಂಧಲೇಶಮಂ ಕನಸಿನೊಳಗಾಹಾರ ಮೈಥುನಗಳ ||

ಭ್ರಾಂತಿಯಿಂ ಪರವಿತ್ತಹರಗಳೊಳೊಚನೆಯ |

ಕಾಂತಾನುಸಂಕ್ರಿಯಿಂದಧ್ಯಯನ ನಾಸುಮಂ |

ಪಿಂತಿರುಗಿ ದುಷ್ಟಿಯಾಚಾರದಿಂ ಸಂಚರಿಪರಲೆ ಭೂದಿವಿಜತತಿಯು || ೧೦ ||

|| ೧೦ ||

ವೇದಂಗಳೋದರೋದಿದಡೆ ವಿಕ್ರಯಗೈವ |

ರಾದರದಿ ವೇದಾಂತಸಾರಮಂ ನಿಟ್ಟಿಸದೆ |

ವಾದಾರ್ಥಗಳ ಕಲಿತು ವಿದ್ವಾಂಸರೆಂದೆಂಬ ಹೆಮ್ಮೆಯಿಂದಖಿಲದ್ವಿಜರ ||

ಬಾಧಿಸಿ ತಿರಸ್ಕರಿಸರೌಪಾಸನಾಗ್ನಿಗಳ |

ಹಾದಿಯದೆ ನಿತ್ಯನೈಮಿತ್ತ ಕರ್ಮಂಗಳಾ |

ಸೋದೆಯಂ ಬಿಟ್ಟು ದ್ವಿಜವೇಷದಿಂ ಸಂಚರಿಪರಿದು ಸಿದ್ಧ ಕಲಿಯುಗದೊಳು || ೧೧ ||

|| ೧೧ ||

ವೇದ ವಿಕ್ರೇಣನಂ ಕೃಷಿಯಶ್ಚಪಣ್ಯ ಮುಂ |  
 ತಾದ ಜೀವನ ಯೋಗಿ ಜೀವನಾಂಧಃಕ್ರೈಣ |  
 ಭೂದಿವಿಜರೆನಿಸರ್ಪರೆಲ್ಲರುಂ ಪರತತ್ವವೇತ್ರ ರಂದದಿತಿಳವರು ||  
 ಕಾದಿ ಕಲುಮರ ಮೊರಡಿಗಳ ಪುಡುಕಿ ತತ್ವಸಂ |  
 ಭೋಧೆಯಿಲ್ಲದೆ ಕೃಪಣ ಶಿಶ್ನೋದರಂಗಳಂ |  
 ಸಾಧನಂಗೈವ ಪಾರುವರೆಸೆವರಾ ಕಲಿಯೋಳೇನೆಂಬುದಚ್ಚರಿಯನು

|| ೧೨ ||

ದಾನಧರ್ಮಂ ತತ್ಪಬೋಧಿ ವೇದಾನುಸಂ |  
 ಧಾನ ಗೌರವ ಧರ್ಮಚಿಂತೆ ತಂತ್ರಾದಿ ಸಂ |  
 ಜ್ಞಾನ ಯೋಗಾಭ್ಯಾಸ ತತ್ಸಿದ್ಧಿಗಳ ಮಹಿಮೆಯಾಂತಿಲ್ಲರಂ ಪಳವರು ||  
 ಮಾನವೋತ್ತಮರೆನಿಸಿ ಶೂದ್ರರಿರ್ಪರು ಮಹಾ |  
 ಜ್ಞಾನದಿಂ ಸಂಕೇತದಾಚಾರ ವಿಪ್ರಹತಿ |  
 ತಾನುಮತದಿಂ ತುರಂಗಮನ ವೋಷಿಸಿ ಗೋವ ವೊರಮಡಿಪಡೈ ವಿಪ್ರರು

|| ೧೩ ||

ಕನ್ನಿ ಕಾವಿಕ್ರಯಂಗೈದು ವೇದಾಧ್ಯಯನ |  
 ನನ್ನಿ ಯಿಲ್ಲಮೆನುತ್ತಮುಳಿದು ಭಾಷಾಂತರಗ |  
 ಳನ್ನು ಸಂಪಾದನಂಗೈದು ನೀಚಾಚಾರರತರೆನಿಸಿ ಧರ್ಮಮುಳಿದು ||  
 ಭಿನ್ನ ಚಾರಿತ್ರಿಯಂ ನೀಚದೇವಾರ್ಚನಗ |  
 ಳನ್ನು ಮಾಡುತ ವೈದಿಕಾದಿವಿದ್ಯೆಗಳುಳಿದು |  
 ತನ್ನ ರಿಯದುಳಿದುಪಾಸನೆಗಳಿಂ ಭೂದಿವಿಜರಿರ್ಪರಾ ಕಲಿಯುಗದೊಳು

|| ೧೪ ||

ಕತಿಪಯ ಕಲಾಲಾಭಮಾದ ಬಳಿಕಂ ಗುರುವ |  
 ನತಿಗಳೆವರತಿಶಯದ ಪುತ್ರರುದಿಸಿದ ಪಿಂತೆ |  
 ಪತಿಯ ಧಿಕ್ಕರಿಪರಂಬುಜನೇತ್ರಿಯರು ರೋಗನಿರ್ಹರಣಮಾದಬಳಿಕ ||  
 ಅತಿವೈರದಿಂ ಬೈದು ವೈದ್ಯನಂ ಪೊರಡಿಸುವ |  
 ರತುಲಭೋಜನ ಸ್ವಲ್ಪ ದೇಹಬಲ ವರ್ಜಿತದಿ |  
 ಕ್ಷಿತಿಯೊಳುದಿಪರ್ಜನರ್ಕಲಿಯುಗದೊಳೇನೆಂಬಿನಚ್ಚರಿಯ ಮಹಿಮೆಗಳನು

|| ೧೫ ||

ಪತಿಯೊಳಗೆ ವೈರ ನಿಜಪಿತಭಾವಮೈದನರ |  
 ಹಿತಮಿಲ್ಲದನ್ಯ ಗೃಹದಾವಾಸದಿಂ ತನ್ನ |  
 ಮತಿಬಂದತೆರದಿ ಖೇಲನಗೈವುತತ್ತೆಯಂ ಬೈದು ಭಂಗಿಸುತ ಮುದದಿ ||  
 ಪತಿಕರಿಪರನ್ಯರಂ ಪತ್ತುವರುಷಕೆ ಮುನ್ನ |  
 ಸುತರಪಡೆದಪರಂಗೆನೆಯರು ನಾಲೃಕಾರಾಗ |  
 ಲತಿಶಯದ ವಾರ್ಧಿಕ್ಕದಿಂ ತೋರ್ಪರಾಯುಗದೊಳತಿಶಯಮುದೇನೆಂಬಿನು

|| ೧೬ ||

ಹಸಿವುತ್ಪಷೆಭಯಮೋಹದಧಿಕದುರ್ಭಿಕ್ಷಮಾ |  
 ವಸಥಮನವರತಮಲ್ಪಾಯುಷ್ಯಮಲ್ಪಬಲ |  
 ಮಸುಳ ಶೂದ್ರಾಚಾರ ಗುರುದೇವತಾನಿಂದಿಯಾಂತು ಪಾರುವ ಸಂತತಿ ||  
 ವಸುಮತಿಯೊಳೆಸೆದಿಹರು ಕಲಿಯೊಳಗೆ ಪಾತಕಂ |  
 ವಸತಿಯೆನಿಪುದದಕ್ಕೆ ನಿಷ್ಕೃತಿಯು ಸಮನಿಸದು |  
 ಪಶುಗಳಂತಹುದವಿಳಮಾನಸಾಚಾರಮದನೇನೆಂಬೆ ಕಲಿಯುಗದೊಳು

|| ೧೭ ||

ಏಶಿಯೊಳಗೆ ಸೀಧು ಸಾಧನೆಗೈದು ಮನ್ಮಥನ |  
 ವಶನೆನಿಸಿ ಗಣಿಕಾಗೃಹಾಂತರಾಳದೊಳೊರಗಿ |  
 ಬಿಸಜಮಿತ್ರೋದಯದೊಳತಿನಿಷ್ಠರೆನಿಸಂತೆ ವೇಷಧಾರಣೆಯಮಾಡಿ ||  
 ಪುಸಿಯ ನೊದ್ದದ ಮಹಾಪ್ರಾಜ್ಞದೀಕ್ಷಿತ ದೈವ |  
 ವಸಿಗಳತಿ ಸರ್ವಜ್ಞ ರಗ್ನಿ ಹೋತ್ರಿಗಳೆಂಬ |  
 ಘೆಸರಿಂದೆ ಸಂಚರಿಪರೈ ಪಾರ್ವರಾಯುಗದೊಳೇನೆಂಬುದಚ್ಚುರಿಯನು || ೧೮ ||

ಪರವಿತ್ತ ಹರಣಗೈದಪುದೆನಿಯಮಂ ಸದಾ |  
 ಪೆರರಪರಿವಾದಮಂ ಮಾಳ್ಪುದೇಜಪಮನವ |  
 ಕೊರಗಿಸುವುದೇತಪಂ ಭೇದನಂಗೈದನ್ಯ ಮುರ್ಮಂಗಳನ್ನು ತಿಳಿದು ||  
 ನರಳಿಸುವುದದು ಜಾನನನ್ಯ ಕಾಂತಾಸಕ್ತಿ |  
 ವೆರೆದಿರುವುದೇ ಬ್ರಹ್ಮಚರೈ ಕಲಿಯುಗವಿಪ್ರ |  
 ರಿರವನೆಂತೊರಯಲಪ್ಪುದು ಜಾತಿಮಾತ್ರೋಪಜೀವಿಗಳ ಕೃತ್ಯಂಗಳ || ೧೯ ||

ಮಾನಮದಮಾತ್ಸರ್ಯ ದಂಭಹಂಸಾಕೃತ್ಯ |  
 ಹೀನಸಂಸರ್ಗ ವೃಷಲೀಗಮನ ಶೂದ್ರ ಸ |  
 ನ್ಯಾನ ತಚ್ಚಿಷ್ಯತೆದೊಳನುಮೋದ ತದ್ಧಾರರತಿರೂಪು ಜೀವನೆಯರ ||  
 ಮೂನಿನೀತ್ವಂಪಾದಜಾಚಾರರತರೆನಿಸ |  
 ರೇನೆಂಬೆ ಕಲಿಯುಗದಿ ವೇಷಮೊಂದಲ್ಲದಿ |  
 ನ್ನೇನಿಲ್ಲ ವಿಪ್ರಧರ್ಮಗಳು ಕಪಟೋಪಾಯ ನಿಳಯರೆನಿಸುವರೆಲ್ಲರು || ೨೦ ||

ಪತಿತ ಪೈಶೂನ್ಯ ದುಷ್ಟಾಚಾರಹೀನರಿಂ |  
 ದತಿಶಯಂ ಯಾವನನಕಿರಾತರಿಂಗರಸುತನ |  
 ಮತಿಯುತರಿಗತಿನೀಚಸೇವೆ ಚಂಡಾಲಾದಿಗಳಿಗಾಧಿಪತ್ಯದಿರವು ||  
 ಸುತನಿಂಗಿಸನ್ಯಾನ ಪಿತನಿಗೆ ಶುಶ್ರೂಷೆ |  
 ಸತಿಗೆ ದಾಸೀತ್ವಂ ಪರಾಂಗನೆಗೆ ಬಹುಮಾನ |  
 ಪೃಥುಕರಿಗೆ ತತ್ಪದಾಳೋಚನೆಯು ವೃದ್ಧರಿಂಗತಿಕಾಮುಕತೆಯೆನಿಪುದು || ೨೧ ||

ಕುಡುವನಿಗೆದಾರಿದ್ರೈ ಕೃಪಣಾಲ್ಪ ಜಾತಿಗಂ |  
 ಬಿಡದೆ ಧನಿಕತೆ ಕುಲಾಧಿಕಗೆ ನೀಚರ ಸೇವೆ |  
 ಯೊಡನೆ ದುರ್ನೀತನುರೆ ನೀಚಜಾತಿಗೆ ರಾಜ್ಯದರಸುತನ ಧರ್ಮಿಷ್ಠಗೆ ||  
 ಕೆಡುವುದಾಯುಷ್ಯ ಪಾತಕಿಗೆ ದೀರ್ಘಾಯು ಬಂ |  
 ದಡಸುವುದು ಕಲಿಧರ್ಮಮುಚ್ಚರಿಸಿ ಗಣಿಸಲೆಂ |  
 ತೊಡಬಡುವುದತಿ ಘೋರಪಾತಕ ಮಹಾರಾಶಿಯಂ ಪೇಳಲಳವಕ್ಕುಮೆ || ೨೨ ||

ಇನಿತನಿತನುತ್ತು ಕಲಿಧರ್ಮಗಳನುಚ್ಚರಿಸ |  
 ಲನುವಾಗದಿವಕೆ ಪ್ರಾಯಶ್ಚಿತ್ತ ಸಂಭವಿಸ |  
 ಲೆನಿತೆಂದು ಕಮಳಭವನಾಳೋಚನಂಗೈದು ತಪವನುಂ ಮಾಡಲಾಗ ||  
 ವನಜಲೋಚನ ದಯದೊಳ್ಳೆತಂದು ನೀಂ ಕೇಳಿ |  
 ದನು ಕೊಡುವೆ ಯಾಚಿಸುವುದೆನೆ ಪದ್ಮಸಂಭವಂ |  
 ಮನದ ಹರುಷದೊಳೆರಗಿ ಬಿನ್ನ ಪಂಗೈದ ನಿಜಚಿತ್ತದಾಳೋಚನೆಗಳಂ || ೨೩ ||



ಕಲಿಯುಗ ಮಹಾಪಾಪ ಕೋಪನೇನುಗಳುಳ್ಳೆ |  
 ಫಲವಪ್ಪುವಬಲಮಾದುವು ಮಂತ್ರಜಾಲಗಳು |  
 ಕಲಿತಕಿಲ್ಬಿಷ್ಠರಲ್ಲಮತಿಗಳಪ್ಪರು ಜನರು ವಿಪ್ರಪೂಜ್ಯತೆ ವೋವುದು ||  
 ಅಲಘು ಸಂಭಾವನೆಯು ಶೂದ್ರವರ್ಣಕ್ಕಹುದು |  
 ಸುಲಭಮಪ್ಪುದು ನಿಲಯ ಕಲಿಗೆ ಪ್ರಾಯಶ್ಚಿತ್ತ |  
 ನಿಲುಕಲಮ್ಮವು ಲೋಕಮಂತ್ರಳಿಯನೇಳೆನುತ ದಯೆಯೊಳಾಜ್ಞಾಪಿಸೆನಲು || ೨೪ ||  
 ಸರಸಿಜೋದ್ಭವನ ಬಿನ್ನ ಪವ ಪತಿಕರಿಸುತಂ |  
 ತರಳನೀಂ ಪೇಳ್ವುದೆಲ್ಲಂ ದಿಟಂ ಪಾತಕದ |  
 ನಿರುಗೆಗುಪಹತಿ ಜನಿಸದಾವ ಕರ್ಮಂಗಳಿಂದಾ ಮಹಾಪಾಪಯುಗದಿ ||  
 ಅರಸಿನೋಡಿದರಖಿಲಶಾಸ್ತ್ರಗಳ ಸಂತತಿಗ |  
 ಳೊರೆಯಲಮ್ಮವು ಪಾಪನಿಷ್ಕೃತಿಯನಾದಡಂ |  
 ಕರುಣದಿಂ ಕಲಿಮಲಾಪಹಮೆನಿಸವ ದಿವ್ಯತರದಾಷಧಿಯ ಪೇಳ್ವೆ ಕೇಳು || ೨೫ ||  
 ಅಡವಿಯಂ ತಿರುಗಿಲ್ಲವು ತಂದು ಕಷ್ಟದಿಂ |  
 ಕಡಿದುಂ ಕಷಾಯಮಿಡಲಿಲ್ಲ 1ಕಹಿಕಾರಗಳ |  
 ಕುಡಿದು ಸಂಕಟಗೊಳುವುದಿಲ್ಲ ಕೆಯ್ಯಿಂ ಕಾಸನೀಗುವನಸರಮಿಲ್ಲವು ||  
 ಒಡಲ ದಂಡನೆಯಿಲ್ಲ ಪಥ್ಯಪಾನಗಳಿಂದ |  
 ಮಡಿಗಡಿಸೇವನಾ ಕುಂದು ಹೆಚ್ಚುಗಳಿಲ್ಲ |  
 ದೊಡನೆ ಪಾತಕರಾಶಿ ಸಡಿಲಿ ನಿರ್ಮಲಮೆನಿಸುವಾಷಧಿಯದೊಂದಿಪುಫದು || ೨೬ ||  
 ಗುರುಮುಖದೊಳರಿತು ಮೂಲಿಕೆಯ ಗ್ರಹಿಸಿದಮಾತ್ರ |  
 ಕರಗುವುದು ಕಲಿಪಿಶಾಚಂ ಭೂತಳದಿ ನಿಲದೆ |  
 ಪರಮಪದ ಕರತಳಾಮಳಕಮೆನೆ ಕಾಣ್ಬಡುವದಿದು ಸತ್ಯಮಾಷಧಿಯನು ||  
 ಅರುಪಬಾರದು ಬೊಮ್ಮಶರಣೆಂದರತಿಕರುಣ |  
 ವೆರೆದುಂ ನಿರೂಪಿಸಲ್ವೇಳ್ವುದುದಾದರವ |  
 ಧರಿಸು ಚಂಚಲಮಿಲ್ಲದಖಿಳಾಗಮಂಗಳುರುಸಾರಸಾರಸವ ನೊರೆವೆ || ೨೭ ||  
 ರಾಮನೆಂಬೆರಡಕ್ಕರವನು ಗುರುಮುಖದಿಂದ |  
 ಪ್ರೇಮದಿಂ ಸಂಗ್ರಹಿಸಿ ನಿತ್ಯನೈಮಿತ್ತಿಕಾ |  
 ಕಾಮನಾ ಕರ್ಮಗಳನುಳಿದು ನಾಮಸ್ಮರಣೆ ಗೈಯುತಿರೆ ಪಾತಕಗಳ ||  
 ಸ್ತೋಮಂಗಳೆಲ್ಲ ಕೆಡೆದೋಡಿ ನಿರ್ಮಲನಿತ್ಯ |  
 ಧಾಮನುಗಾರಮೆಂದೆನಿಸುವುನು ಕರ್ಮಂಗೆ |  
 ಳಾಮಯದಿ ಸಿಲ್ವಿ ಕೋಟಲೆಗೊಂಡರದು ವಿಫಲಮಾದವುದು ಕಲಿಯುಗದೊಳು || ೨೮ ||  
 ನಾಮಕೀರ್ತನೆಯ ಮಾಳ್ವರಿಗೆ ಪಾತಕ ಸಂಗ |  
 ದಾಮಯಂ ಸೋಂಕಲಮ್ಮದು ಮುಕ್ತಿ ಕ್ರೇಡಿಪಾ |  
 ರಾಮಮೆಂದೆನಿಪುದಿದು ನನ್ನಿಯಖಿಲಾನ್ನಾಯ ಮತಮಿದಂ ತಿಳಿದು ಸುಖದೆ ||  
 ನೀಮನೋಹರ್ಷದಿಂದಿಹುದೆಂದು ನೇಮಿಸುತ |  
 ತಾಮರಸಭವನ ಬೀಳ್ಕೊಂಡು ಹರಿಯರುಗಲ್ವೆ |  
 ಪ್ರೇಮದಿಂ ಪದ್ಮಭವಲೋಕಕುಸದೇಶಿಸಿದ ನೀಮಹಾಗೋಷ್ಯತರಮಂ || ೨೯ ||

1. ಔಪಾಠ

ಕಲಿಯುಗಕೆ ಕಲ್ಪತರು ಧೇನು ಚಿಂತಾಮಣಿಯು |

ಸುಲಭಮುಕ್ತಿಪ್ರದಂ ಸಾಮ್ರಾಜ್ಯ ಸಂಪದಗ |

ಕೊಲಿದೀವುದೊಂದು ನಾಮಸ್ಮರಣೆಯಿಂದರಿತು ಸುಖದಿಂದ ಬಾಳ್ವುದೆನುತ ||

ನಳಿನಾಕ್ಷಪ್ರೇಮದಿಂದ ತಿಳುವೆ ಮರುತಾತ್ಮಜಂ |

ಕಲಿತ ಸಂಭ್ರಮದಿಂದ ನಿತ್ಯಸುಖಮಯನೆನಿಸಿ |

ಪಲವು ವಿಧದಿಂದ ಸಂಕೀರ್ತನಂಗೆ ವೃತಾನಂದಮಯನಾಗಿದನು

|| ೩೦ ||

ನಂಬಿದರ ಪೊರೆವನೆನಲೆಂತೊ ಶರಣಾಗತ ಕು |

ಟುಂಬಿ ಶ್ರೀರಾಮಪುರದರಸನ್ನವೆ ಭವಾ |

ಡಂಬರವ ಪಳಿದು ಶರಣನಿಗಿಷ್ಟ ಸಂಪದವನಿತ್ತು ಸಲಹಿ ||

ಕುಂಭಿನಿಯ ಪರಿಪಾಲನಂಗೆ ವುದೆನುತನಿಲ |

ಸಂಭವಂಗಳ್ಪಣೆಯನಿತ್ತು ಭಾವಿಸ ಜನರ |

ಸಂಭ್ರಮಂ ಗೊಳಿಸಿದಂ ರಘುನಾಥ ಕರುಣಾಳುವಲೆ ತುಹಿನಾದ್ರಿಜಾತೆ

|| ೩೧ ||

### ಇಪ್ಪತ್ತೆರಡನೆಯ ಸಂಧಿ ಸಮಾಪ್ತಂ

#### ಗದ್ಯ

ಇದು ಶ್ರೀರಾಮಚಂದ್ರಪಾದಾರವಿಂದವಂದನ ಪವನನಂದನವರಪ್ರಸಾದಾಸಾಧಿತ

ಸಾರಸ್ವತಾಸಾಹಿತ್ಯ ಸಾಮ್ರಾಜ್ಯ ಸರ್ವಂಕಷ ಚತುರ್ವಿಧಕವಿತಾಪರಿಶೀಲಿತಾತ್ಮ

ನಿಷ್ಕಾಗರಿಷ್ಯಗಾಂಧರ್ವ ಕಲಾವಿದ ವಿವಿಧ ವಿದ್ವಜ್ಜನ ಜನೋಪಲಾಲನೀಯ

ರಾಮಪುರಿ ಹಂಪೆಯಾಮಾತ್ಯತನೂಭವ ವೆಂಕಾಹ್ವಯ ವಿರಚಿತಮಾದ

ಶ್ರೀಮದ್ರಾಮಾಯಣಮಹಾಪ್ರಬಂಧದೊಳ್

#### ಸುಂದರಕಾಂಡಂ ಸಮಾಪ್ತಂ

|| ಮಂಗಳ ಮಹಾ ಶ್ರೀಃ ಶ್ರೀ ||

## ಫಲಸ್ತುತಿ

ವೀರಮಾರುತಿಯು ಲವಣಾಂಬುಧಿಯ ದಾಂಟಬಹ |  
 ದಾರಿಯೊಳ್ಳಿರಿವರನ ಸಂತಸಂಗೊಳಿಸುತಂ |  
 ಘೋರರೂಪಾಂತ ಸುರಸೆಯ ತರಿದು ಸಿಂಹಕಾತನುವನಿಬ್ಬ || ೧ ||

ಮಾರುತನ ಪಥದೊಳ್ಳೈತಂದ ಸುಚರಿತ್ರೆಯ |  
 ನೋರಂತೆ ಭಕ್ತಿಯಿಂ ಕೇಳ್ವರಿಗಪಸ್ಕಾರ |  
 ದೂರಮಸ್ಪುದು ಜಡತೆಯರುಗಿ ಸನ್ಯುಗ್ಗಜ್ಞಾನ ಸಂಭೂತಮಸ್ಪುದಬಲೆ

|| ೧ ||

ಪನದೊಳಣುರೂಪದಿಂ ವನಜಾಪ್ತ ಚರಮಗಿರಿ |  
 ಯನು ಸಾರ್ಥದಂ ನೋಡುತಿರ್ದ ಕಥೆಯಂ ಕೇಳ್ವ |  
 ಜನರಿಗಸ್ಪುದರೋಗಮಾಯುಷ್ಯವರ್ಧನಂ ನಿಶೆಯೊಳಾಪುರವ ಪೊಕ್ಕು ||  
 ದನುಜೆಯಂ ತರಿದು ತತ್ವತ್ತಣವ ಶೋಧಿಸಿದ |  
 ಹನುಮನ ಚರಿತ್ರೆಯಂ ಕೇಳ್ವರಿಗದೆಂದಿಗುಂ |  
 ಜನಿಸದಸುಖಂ ಶೋಕಮೋಹಾದಿಕಂ ನೆಲದೊಳಾಲಿಸುವುದಬ್ಬ ನೇತ್ರೈ

|| ೨ ||

ನಿಶೆಯೊಳಗೆ ರಾವಣಾವಸಥಮಂ ಪೊಕ್ಕಲ್ಲಿ |  
 ಶಶಿಮುಖಿಯರಂ ಕಂಡು ದೈತ್ಯನಾಥನ ಪೊರೆಯ |  
 ಲಿಸೆವ ಮಂಡೋದರಿಯ ಧಿಕ್ಕರಿಸುತಾಪಾನ ಭೂಮಿಯಂ ಶೋಧಿಸುತಲಿ ||  
 ಪೊಸತೆನಿಸ ಪುಷ್ಪಕಾರೋಹಣಂಗೆದ ಮೇಲ್ |  
 ಜಸದ ವರ್ಣನೆಗಳಂ ಕೇಳ್ವಮಾತುರದಿಂದ |

ನಸಿದಪುದು ಮಾಯಾಬಲೋದ್ಧತಿಯು ಸುಜ್ಞಾನ ಸೌಖ್ಯಕ್ಕೆ ಸಾರ್ವದಬಲೆ

|| ೩ ||

ಧರಣಿಜೆಯ ಕಾಣದಾ ಹನುಮ ಸೌಧಾಗ್ರದೊಳ್ |  
 ನಿರುಗೆಯೆನಿಸುತ ತೊಳಲಿದೀ ಚರಿತ್ರೆಯ ಕೇಳ್ವ |  
 ನರರಿಗೆಂದಿಗು ಮನೋವ್ಯಾಕುಲಂ ಸಂಭವಿಸದಿದುನನ್ನಿ ಭೂತಳದೊಳು ||  
 ಸುರಪನುದ್ಯಾವನವ ಸೋಲಿಸುವ ನಂದನವ |  
 ಹರುಷದಿಂದೊಳಪೊಕ್ಕ ಚರಿತೆಯನ್ನಾ ಲಿಸಿದ |  
 ಪುರುಷರಿಂಗೊಡಗುವುದನೇಕ ಸಂತೋಷಕರವಿಾನೆಲದೊಳಬ್ಬ ವದನೆ

|| ೪ ||

ಜನಕಜೆಯ ಶಿಂಶುಪಾನನದೆಡೆಯೊಳಂ ನೋಡಿ |  
 ಹನುಮ ಸಂತಸಗೊಂಡ ಚರಿತೆಯಂ ಕೇಳ್ವರಿಗೆ |  
 ವನಜಮಂದಿರೆಯನುಗ್ರಹಮಸ್ಪುದಾಪ್ರಾರ್ಥನೆಯೊಳೆಂದು ತಿಳಿಯಂಗೆನೆ ||  
 ದನುಜೇಶನೈತಂದು ವಿಮುಖತೆಯೊಳ್ಳಿದಿದುದ |  
 ನನುವಿಂದ ಕೇಳ್ವರಿಗೆ ದುಷ್ಕಾಲಸಂಭೂತ |

ಮೆನಿಸ ದುರ್ವ್ಯಸನಂಗಳಡಗಿ ಮೋದದಿ ಬಾಳ್ವರಿದು ಸತ್ಯಮಬ್ಬ ನೇತ್ರೈ

|| ೫ ||

ಮರೆದು ನಿದ್ರಿಸ ತ್ರಿಜಟಿ ಮೈಮುರಿದು ಬೇಗದಿಂ |  
 ದುರುಳ ರಕ್ಕಸಿಯರ ತಿರಸ್ಕರಿಸಿ ಸುಸ್ತುಷ್ಣ |  
 ದಿರವ ಬಿತ್ತರಗೈದ ಕಥೆಯಕೇಳ್ವರಿಗಾಗದೈಸೆ ದುಸ್ತುಷ್ಣ ಫಲವು ||  
 ಧರಣೀಶನಂಗುಲೀಯಕವ ಮಾರುತಿ ಭಕ್ತೈ |  
 ವೆರದು ಧರಣೀಸುತೆಗೆ ಕೊಟ್ಟ ಕಥೆಯಂ ಕೇಳ್ವ |

ಡುರು ಶತ್ರುಹರಮಾಗಿ ಸ್ಥಿರರಾಜ್ಯಮನ್ನಾಳ್ವರಿದು ನನ್ನಿ ಭೂತಳದೊಳು

|| ೬ ||

ವೈದೇಹಿ ಪಾವಮಾನಿಯೊಳು ನಿಜವೃತ್ತೆಂಗ |  
 ಕೈದೆ ಬಿತ್ತರಗೈದ ಪರಿಯ ಕೇಳ್ದರ ಚಿತ್ತ |  
 ಭೇಧನಂಗೊಳಪ ಚಿಂತಾಶೋಕಗಳ್ವೋಗಿ ನಿತ್ಯಸುಖದಿಂ ಬಾಳ್ವರು ||  
 ಆದಯಾನಧಿಯೆಡೆಗೆ ಪೋಗಿ ಬರ್ಪುದೆನುತ್ತ |  
 ಮೋದದಿಂದಪ್ಪಣೆಯನಿತ್ತ ಸಚ್ಚರಿತೆಯ |  
 ನ್ನಾ ದರಿಸಿದರಿಗಮಂದಾನಂದಸಂದೋಹ ಬಂದು ಸಾರುವುದೆಂಗನೆ

|| ೭ ||

ಆಶರನೆ ಕಣ್ವಿನವಿನೋದಕರ ಬನಮಂ ವಿ |  
 ನಾಶನಂಗೈದ ಸತ್ಯಥೆಯನಾಲಿಸಿದರಿಗೆ |  
 ಲೇಸುಗಳ್ಳೈಸಾರಿ ಕಂಟಕಗಳೆನಿತುಳ್ಳವನಿತು ಪರಿಹರಮಪ್ಪುವ ||  
 ಆಸುರೋತ್ತಮತನೂಭವನ ದಂಡನೆಗೈದ |  
 ಭಾಸುರ ಶ್ರೀಚರಿತ್ರೆಯ ಕೇಳ್ದಮಾತುರದಿ |  
 ವಾಸವಾದಿಗಳತುಲ ಸಂಪ್ರೀತಿಯಿಂದೊಲಿದು ಕೊಡುವರಿಷ್ಟಾರ್ಥಗಳನು

|| ೮ ||

ಪೊಂಬೊಡೆಯನಸ್ತದಿಂ ಜಂಭರಿಪುರಿಪುಹರಿಯ |  
 ಡಿಂಭಕನ ಕಟ್ಟಿದೀ ಕಥೆಯನಾಲಿಸಿದರಿಗೆ |  
 ಡಂಭರದ ಬಂಧನೋನ್ಮುಕ್ತಿಯಪ್ಪುದು ಮಗುಳೆ ಸಂಶ್ರುತಿಗೆ ವಿಲಯಮಹುದು ||  
 ಮುಂಬರಿದು ದಶಗಳನ ಮುಖಭಂಗಿತಂಗೈದ |  
 ಶುಂಭತ್ವತಾಪಮಂ ಕೇಳ್ದರಿಗೆ ಸೌಖ್ಯಮೆಡೆ |  
 ಗೊಂಬುದೆಂದರಿತೇಕಭಕ್ತಿಯಿಂದನುದಿನದಿ ಶ್ರವಣಪಠನಂಗೈವುನು

|| ೯ ||

ತ್ರಿದಶಾರಿನಗರಿಯನ್ನೊದಗಿ ದಹನಂಗೈದ |  
 ಬುಧವಿನೋದನ ಚರಿತೆಯಂ ಕೇಳ್ದ ಜನರಿಗೆ |  
 ಭೃಗುದಯಮಪ್ಪುದು ಚಿರಾವಸಥ ತಾಪತ್ರಯಗಳೋಡಿಪೋದಪುವು ನಿಲದೆ ||  
 ಉದಧಿಯಂ ದಾಂಟಿ ನಿಜಗೋತ್ರದೊಡನೈತಂದು |  
 ಮಧುವನದೊಳುಲ್ಲಾ ಸದಿಂದ ಸತ್ಯಥೆಗಳಂ |  
 ದದುಭುತವನಾಲಿಸಿದಡಪ್ಪುದಾಧಿವ್ಯಾಧಿಹರ ನನ್ನಿ ಭೂತಳದೊಳು

|| ೧೦ ||

ದಿನಮಣಿಕುಲೋದ್ಭವಗೆ ಂನುಮ ಚೂಡಾಮಣಿಯ |  
 ನನುವಿಂದಮಿತ್ತುದಂ ಕೇಳ್ದವನಾತುರದಿಂದ |  
 ಮನಿತರೋಪಮಮೆನಿಸದಾನಂದಸಂದೋಹ ಕೈಸಾರ್ವದವನಿಯೊಳಗೆ ||  
 ವನಜಸೀತಳ ಪದವನೊಲಿದಾ ಪ್ರಭಂಜನನ |  
 ತನಯಂಗೆ ಪಾಲಿಸಿದ ಕಥೆಯನಾಲಿಸಿದರಿಗೆ |  
 ಮನದ ಮಲಿನಂಪೋಗಿ ಮನುಜರಾನಂದಾನುಭವದಿಂದ ಬಾಳ್ವರರಸಿ

|| ೧೧ ||

ಕಲಿಯುಗ ಚರಿತ್ರೆಯಂ ಕಪಿವೀರನೊಡನೆ ರಘು |  
 ಕುಲನಾಥ ಪೇಳಿದಚ್ಚರಿಯನಾಲಿಸಿದರಿಗೆ |  
 ಕಲಿಕೃತಾಗಸ ಮೋಂಕದಾನಗಂ ನಿಷ್ಪಾವರೆಸಿಸಿ ರಾರಾಜಿಸುವರು ||  
 ಸಲಲಿತದ ಸಂದರ್ಭವೆನಿಸುವೀ ಕಾಂಡಮಂ |  
 ನೆಲದೊಳತಿಭಕ್ತಿಯಿಂದೋದಿ ಕೇಳಿದರಿಂಗೆ |  
 ಜಲಜಸೀತನಲೋಕಮೆಹುದೆನುತಮನುದಿನದೊಳಾಲಿಪುದು ಗಿರಿತನೂಜೆ

|| ೧೨ ||

ಚಂಚರಿಕಾಳಿ ಕೇಳೈದನೆಯ ಕಾಂಡದೊಳ |  
 ಗಂಚಿತಂ ಮಾರುತಿಯ ವಿಜಯೋತ್ಸವಂ ರಮಾ |  
 ಲಾಂಛನಂಗಾನಂದ ಸಿರಿಗೆ ಹರ್ಷೋತ್ಸರಂ ಮಿತ್ರಕುಲ ಸಂತೋಷದಿಂ ||  
 ಅಂಚಿತಮಿದಂ ಕೇಳ್ದರಿಂಗಾಯುರಾರೋಗ್ಯ |  
 ಸಂಚಲಿಸದೈಸಿರಿಯು ಸುಜ್ಞಾನ ಭಾಗ್ಯಗಳು |  
 ದಂಚಿತಮೆನಿಪ್ಪುವನವರತ ಸುಂದರಕಾಂಡದತಿಶಯ ಶ್ರವಣದಿಂದ || ೧೩ ||

ಪರಮ ಪುರುಷಾರ್ಥ ವಿತರಣ ಶೌಂಡವೀ ಕಾಂಡ |  
 ಸುರತರುವೆನುತ್ತಮನುದಿನ ಮರುಸುತ ಭಕ್ತಿ |  
 ವೆರದು ಸಿರಿಯೊಳಗಾವನಾಲಿಸುವ ವಾಚಿಸುವನನಿಗಿಷ್ಟಾರ್ಥ ತತಿಯು ||  
 ಸರಭಸದಿ ಕೈಸಾರಿ ಸಿರಿಪುತ್ರ ಸಂಪದದಿ |  
 ಬೆರೆದು ಚಿರಕಾಲಮಾನಂದದಿಂದೆಸೆದಿದುರ್ |  
 ಸರಸಿಜಾಸನಲೋಕಮಂ ಸಾರ್ವರಿದುನನ್ನಿ ಯೆಂದರಿವುದ್ರಿಜಾತೆ || ೧೪ ||

ಸೊಗಯಿಸುವ ಸಕಲೇಷ್ಟಸಾಧನಗಳೆಂ ತೋರ್ಪ |  
 ಸೊಗಸೆನಿಸುವೀ ಕಾಂಡಮಂ ಭಕ್ತಿಯಿಂ ಪಿಡಿದು |  
 ಭೃಗುವಾಸರದಿ ನಿಶೆಯೊಳಾವಗಂ ಕೇಳುವಂ ಸಂತಸದಿ ವಾಚಿಸುವನು ||  
 ನಿಗಮಾಂತ ವೈದ್ಯನೆಂದೆನಿಸಿ ಷಡ್ಭಾವಂಗ |  
 ಕೊಗುಮಿಗೆಗಳಂ ನೀಗಿ ಪುರುಹೂತಸಂಪದದೊ |  
 ಕಗಣಿತೋತ್ಸವದಿಂದ ಬಾಳ್ವನೀ ಭೂತಳದೊಳಿದುನನ್ನಿ ಶೈಲಜಾತೆ || ೧೫ ||

ಆರಾದಡೀ ದಿವ್ಯ ಕಾವ್ಯಮಂ ಭಕ್ತಿಯೊಳು |  
 ನೂರೆಂಟುಬಾರಿ ವಾಚಿಸಿ ಕೇಳಿದರಿಗಹುದು |  
 ಧಾರಿಣೀಧವತೆ ಮನದಿಷ್ಟಸಾಧನಗಳುಂ ಕೈಸಾಗುಮತಿವೇಗದೆ ||  
 ವೀರ ಮಾರುತಿಯ ವಿಜಯಾಂಕಿತ ಚರಿತ್ರೆಯಂ |  
 ತೋರಭಕ್ತಿಯೊಳು ಬರೆದೋದಿ ಕೇಳಿದರಿಂಗ |  
 ಪಾರ ಸೌಖ್ಯಾನಂದ ಸಾರಸಾಸನಲೋಕ ಕರತಳಾಮುಳಕಮಹುದು || ೧೬ ||

ಸರ್ವದೇವಾತ್ಮಕ ಸದಾನಂದ ಮಯದನುಜ |  
 ಗರ್ವದಲ್ಲಣ ಭಕ್ತಪರಿಪಾಲನೋತ್ಸುಕ ಸು |  
 ಪರ್ವಾಣನಾಥನುತನೆನಿಸಿವ ರುದ್ರಾತ್ಮಭವನಭೃದಯ ಚರಿತೆಗಳನು ||  
 ಉರ್ವಿಯೊಳಗತಿಭಕ್ತಿಯಿಂದಾನ ಕೇಳಿದಡ |  
 ಖರ್ವ ಸುಖಸಂತಾನ ಸಾಮ್ರಾಜ್ಯದಿಂ ಬಾಳ್ವು |  
 ಸರ್ವೇಶ ರಾಮಪುರದರಸಂಸ್ಥಿಯ ಸಾರ್ವರೆಂದರಿವುದಬ್ಬನಯನೆ || ೧೭ ||

ಮಂಗಳ ಮಹಾ ಶ್ರೀ || ಶ್ರೀ || ಶ್ರೀ ||



BULLETIN OF THE GOVERNMENT ORIENTAL MANUSCRIPTS  
LIBRARY, MADRAS.

---

AN APPEAL.

The Government Oriental Manuscripts Library, Madras, is unique in point of variety and vastness of collections covering a very wide field of Indian Literature in Sanskrit, Tamil, Telugu, Kannada, Malayalam, Mahratti, Arabic, Persian and Urdu. The dates of several of the manuscripts go back to many hundreds of years. From an academic point of view, these collections contain some very interesting specimens of Literary, Scientific, Historical and Artistic importance. A large number of them have not yet been printed and some of them are available only in this Library. With a view to placing these manuscripts in the hands of the public in a printed form, the Government of Madras were pleased to sanction the starting of a BULLETIN under the auspices of the Government Oriental Manuscripts Library. For the present only two numbers are issued in a year. They contain critical editions of original works in Sanskrit, Tamil, Telugu, Kannada, Malayalam, Mahratti, Persian and Urdu. The annual subscription is only Rs. 4 inland and 8 shillings foreign. Scholars, Patrons of Culture, Universities, Public Libraries and Educational Institutions are requested to enrol themselves as subscribers for this Bulletin and thus encourage the cause of Oriental Studies and Culture.

A few copies of back numbers are available for sale, post free, at the following prices which should be sent in advance.

Vol. I, No. 2, July to December, 1948	..	Rs. 2.
Vol. II, 1949	..	Rs. 4.
Vol. III, 1950	..	Rs. 4.
Vol. IV, 1951	..	Rs. 4.

T. CHANDRASEKHARAN,  
*Curator,*  
*Government Oriental Manuscripts Library.*

**LIST OF CATALOGUES PUBLISHED BY THE  
GOVERNMENT ORIENTAL MANUSCRIPTS LIBRARY,  
MADRAS.**

**SANSKRIT.**

**DESCRIPTIVE CATALOGUES.**

	<i>Numbers.</i>	<i>Price.</i>
		RS A. P.
* Vol. I.—Part I, Vedic Literature	.. 1 to 46	0 12 0
* Vol. I.—Part II, Vedic Literature	.. 47 to 245	0 12 0
* Vol. I.—Part III, Vedic Literature	.. 246 to 852	2 0 0
* Vol. II.—Vedic Literature	.. 853 to 1245	1 12
* Vol. III.—Grammar, Lexicography and Prosody	.. 1246 to 1805	1 8 0
* Vol. IV.—Part I, Itihāsa and Purāna	.. 1806 to 2337	1 8 0
* Vol. IV.—Part II, Upapurānas and S.halamāhātmyas	.. 2338 to 2610	1 4 0
* Vol. V.—Dharmaśāstra	.. 2611 to 3045	1 8 0
* Vol. VI.—Dharmaśāstra	.. 3046 to 3427	1 4 0
* Vol. VII.—Dharmaśāstra	.. 3428 to 3872	1 4 0
* Vol. VIII.—Arthaśāstra, Kāmaśāstra and Systems of Indian Philosophy—Nyāya	.. 3873 to 4334	1 4 0
* Vol. IX.—Systems of Indian Philosophy—Vaiśeṣika, Yoga, Mīmāṃsā and Vedānta-Advaita Philosophy	.. 4335 to 4780	1 12 0
* Vol. X.—Systems of Indian Philosophy—Dvaita, Viśiṣṭādvaita and Saiva Vedāntas	.. 4781 to 5172	1 12 0
* Vol. XI.—Systems of Indian Philosophy	.. 5173 to 5558	1 12 0
Vol. XII.—Religion	.. 5559 to 6266	1 12 0
Vol. XIII.—Religion	.. 6267 to 7006	1 12 0
* Vol. XIV.—Religion	.. 7007 to 7729	1 12 0
* Vol. XV.—Religion	.. 7730 to 8165	1 12 0
* Vol. XVI.—Religion, Vrata and Pūjā	.. 8166 to 8780	1 12 0
Vol. XVII.—Stotras	.. 8781 to 9357	1 12 0
Vol. XVIII.—Stotras—Prašamsā Stotras	.. 9358 to 10540	1 12 0
Vol. XIX.—Stotras—Prašamsā Stotras	.. 10541 to 11450	1 12 0
Vol. XX.—Kāvya	.. 11451 to 12143	2 12 0
Vol. XXI.—Kāvya	.. 12144 to 12783	3 0 0
Vol. XXII.—Rhetoric, Poetics, Music, Dancing and Śilpa śāstra	.. 12784 to 13068	4 0
Vol. XXIII.—Medicine	.. 13069 to 13381	1 8 0
Vol. XXIV.—Jyotiṣa	.. 13382 to 14076	3 2 0
* Vol. XXV.—Supplemental	.. 14077 to 14560	2 4 0
Vol. XXVI.—Supplemental	.. 14561 to 15000	2 12 0
Vol. XXVII.—Supplemental	.. 15001 to 15692	5 14 0
Vol. XXVIII.—Supplemental	.. 15693 to 16200	3 12 0
Vol. XXIX.—Supplemental	.. 16201 to 16700	3 2 0
Vol. XXX.—Supplemental	.. 16701 to 17200	7 10 0
Vol. XXXI.—Supplemental	.. 17201 to 17700	11 12 0

**TRIENNIAL CATALOGUES.**

* Vol. I-A (1911—13)	.. 1 to 342	2 0 0
* Vol. I-B (1911—13)	.. 343 to 573	1 6 0
* Vol. I-C (1911—13)	.. 574 to 801	1 6 0
Vol. II-A (1914—16)	.. 802 to 1329	} 18 2 0
Vol. II-B (1914—16)	.. 1330 to 1456	
Vol. II-C (1914—16)	.. 1457 to 1942	
* Vol. III-A (1917—19)	.. 1943 to 2348	6 0 0
* Vol. III-B (1917—19)	.. 2349 to 2679	6 0 0
* Vol. III-C (1917—19)	.. 2680 to 2894	4 4 0
Vol. IV-A (1920—22)	.. 2895 to 3203	9 0 0
Vol. IV-B (1920—22)	.. 3204 to 3634	8 0 0
Vol. IV-C (1920—22)	.. 3635 to 4155	10 0 0
* Vol. V-A (1923—25)	.. 4156 to 4300	4 0 0
* Vol. V-B (1923—25)	.. 4301 to 4415	2 8 0



SANSKRIT—*contd.*  
TRIENNIAL CATALOGUES—(*cont.*)

	Number.	Price.	
		RS.	A. P.
* Vol. V-C (1923—25)	.. 4416 to 5041	5	12 0
Vol. VI (1926—28)	.. 5042 to 5380	10	0 0
Vol. VII (1929—31)	.. 5381 to 5532	2	14 0
Vol. VIII (1931-32—1933-34)	.. 5533 to 5700	1	4 0
Vol. IX (1934—37)	.. 5701 to 5996	6	0 0
Vol. X-A (1937-38 to 1939-40)	.. 5997 to 6496	14	10 0
Vol. X-B and X-C (1937-38 to 1939-40)	.. 6497 to 7496	<i>In the press.</i>	

## GENERAL.

Alphabetical Index of Sanskrit Manuscripts, Part I	..	13	12 0
Alphabetical Index of Sanskrit Manuscripts, Part II	..	10	0 0
Alphabetical Index of Sanskrit Manuscripts, Part III	..	3	6 0
Author Index of Sanskrit Manuscripts	..	1	8 0

## TAMIL.

## DESCRIPTIVE CATALOGUES.

Vol. I.—Alphabet, Primer. Lexicography, Grammar and Literature	..	1 to 511	1 14 0
Vol. II.—Ithāsa, Purāṇa, Religion and Philosophy (Vaiṣṇavism)	..	512 to 1122	2 2 0
Vol. III.—Religion and Philosophy (Śaivism)	..	1123 to 1620	6 0 0
Vol. IV.—Religion and Philosophy (Śaivism)	..	1621 to 1867	3 10 0
Vol. V.—Alchemy, Medicine, Magic, Witchcraft and Supplement	..	1868 to 2173	6 0 0
Vol. VI.—Miscellaneous	..	2174 to 2725	19 12 0
Vol. VII.—Local Records	..	2726 to 2949	13 4 0
Vol. VIII.—Local Records	..	2950 to 3169	<i>In the press.</i>

## TRIENNIAL CATALOGUES.

Vol. I.—Miscellaneous (1910-13)	..	1 to 114	1 6 0
Vol. II.—Miscellaneous (1914-16)	..	115 to 310	4 14 0
Vol. III.—Miscellaneous (1917-19)	..	311 to 409	5 0 0
Vol. IV.—Miscellaneous (1920-22)	..	410 to 535	5 0 0
Vol. V.—Miscellaneous (1923-25)	..	536 to 859	6 8 0
Vol. VI.—Miscellaneous (1926-28)	..	860 to 952	4 10 0
Vol. VII.—Miscellaneous (1929-34)	..	953 to 1055	2 6 0
Vol. VIII.—Miscellaneous (1935-43)	..	1056 to 1473	34 14 0
Vol. IX.—Miscellaneous (1944-49)	..	1474 to 1605	13 8 0

## GENERAL.

Alphabetical Index of Tamil Manuscripts, Vol. I	..	5	4 0
Alphabetical Index of Tamil Manuscripts, Vol. II	..	12	6 0
Alphabetical Index of Tamil Manuscripts, Vol. III Local Records	..	8	6 0
Author Index of Tamil Manuscripts	..	3	10 0

## TELUGU.

## DESCRIPTIVE CATALOGUES.

Vol. I.—Ithihāsa, Purāṇa and Māhātmya	..	1 to 369	2 12 0
Vol. II (1).—Śṛṅgāra Prabandhas	..	370 to 616	1 0 0
Vol. II (2).—Śṛṅgāra Prabandhas	..	617 to 806	4 0 0
Vol. III.—Śṛṅgāra Prabandhas	..	807 to 941	3 14 0
Vol. IV.—Prabandhas—Dvīpadakāvya	..	942 to 1221	5 12 0
Vol. V.—Grammar, Prosody and Lexicography	..	1222 to 1395	3 6 0
Vol. VI.—Vacana Kāvya	..	1396 to 1466	1 4 0
Vol. VII.—Śatakas	..	1467 to 1833	5 6 0
Vol. VIII.—Yakṣagānams and Daṇḍakams	..	1834 to 2040	4 10 0
Vol. IX.—Vedānta	..	2041 to 2273	21 12 0
Vol. X.—Gaṇita and Jyotiṣa	..	2274 to 2359	13 0 0
Vol. XI.—Medicine	..	2400 to 2481	6 8 0
Vol. XII.—Music (Sāṅgīta)	..	2482 to 2592	7 6 0
Vol. XIII.—History	..	2593 to 2657	4 14 0
Vol. XIV.—Local tracts (Mackenzie Collections)	..	1 to 150	<i>In the press.</i>

## TRIENNIAL CATALOGUES.

* Vol. I.—Miscellaneous (1910-13)	..	1 to 137	1 6 0
Vol. II.—Miscellaneous (1913-16)	..	138 to 292	2 6 0
Vol. III.—Miscellaneous (1916-19)	..	293 to 539	6 0 0
Vol. IV.—Miscellaneous (1919-22)	..	560 to 715	7 14 0
Vol. V.—Miscellaneous (1922-28)	..	716 to 812	3 0 0
Vol. VI.—Miscellaneous (1928-41)	..	813 to 1069	25 12 0

TELUGU—*contd.*

	<i>Numbers.</i>	<i>Price.</i>
		RS. A. P.
GENERAL.		
Alphabetical Index of Telugu Manuscripts ..		3 12 0
KANNADA,		
DESCRIPTIVE CATALOGUES.		
Vol. I.—Grammar, Lexicography, Prosody, Itihāsa and Purāṇa ..	1 to 138	6 0 0
Vol. II.—Itihāsa and Purāṇa ..	139 to 317	4 12 0
Vol. III.—Religion—Āgama ..	318 to 476	6 12 0
Vol. IV.—Religion—Āgama, Vīraśaiva and Christianity ..	477 to 825	21 12 0
Vol. V.—Religion and Kāvyaś ..	826 to 1038	35 2 0
Vol. VI.—Kāvyaś ..		<i>In the press.</i>
GENERAL.		
Alphabetical Index of Kannada Manuscripts ..		2 4 0
MALAYALAM.		
DESCRIPTIVE CATALOGUES.		
Vol. I Miscellaneous ..	1 to 351	8 2 0
Vol. II Do. ..	352 to 368	2 8 0
GENERAL.		
Alphabetical Index of Malayalam Manuscripts ..		0 2 0
ISLAMIC LANGUAGES.		
Descriptive Catalogue of Islamic Manuscripts, Vol. I ..	..	13 14 0
Descriptive Catalogue of Islamic Manuscripts, Vol. II ..	..	16 12 0
Alphabetical Index of Urdu Manuscripts ..	..	0 2 0
Alphabetical Index of Persian Manuscripts ..	..	1 2 0
Alphabetical Index of Arabic Manuscripts ..	..	0 8 0
MARATHI.		
Alphabetical Index of Marāṭhī Manuscripts ..	} In one volume	9 14 0
Subject Index of Marāṭhī Manuscripts ..		
Descriptive Catalogue of Marāṭhī Manuscripts—Kaifiyats ..		

---

*N. B.*—\*The books marked with an asterisk are out of stock.

**LIST OF BOOKS PUBLISHED BY THE GOVERNMENT  
ORIENTAL MANUSCRIPTS LIBRARY, MADRAS,  
UNDER THE MADRAS GOVERNMENT ORIENTAL  
MANUSCRIPTS SERIES.**

Serial Number	Name of the work.	Name of the Editor.	Language	Price.		
				Rs.	A.	P.
1.	*S a r v a - siddhānta-saṅgraha	M. Rangacarya, M. A. Rao Bahadur.	SANSKRIT.	0	12	0
2.	*Gaṇita-sārasaṅgraha	Do.	Do.	2	4	0
3.	Padya-cūḍāmaṇi with commentary	Do.	Do.	2	8	0
4.	Brahma - siddhi with commentary	Mahamahopādhyāya S. Kuppuswami Sastri.	Do.	7	12	0
5.	Ratneśvara - prasādana-nāṭakam	P. P. S. Sastri	Do.	1	2	0
6.	Rāmānuja-campū with commentary	Do.	Do.	3	0	0
7.	Mahābhāṣya with the commentary of Kaiyaṭa and super-commentary - Pradīpodyotana of Annambhaṭṭa, Vol. I. Āhnikas 1 to 4.	P. P. S. Sastri & Dr. A. Sankaran.	Do.	20	12	0
8.	Śāstradīpikā with the commentary M a y ū - khāvaḷi	P. P. S. Sastri	Do.	<i>In the press.</i>		
9.	Bāla bhārata with commentary	Do.	Do.	2	0	0
10.	Nayā mañjarī	Do.	Do.	2	0	0
11.	Ḍamarukam with commentary	Do.	Do.	0	8	0
12.	Śrīngāra - prakāśa, Part I.	Do.	Do.	1	8	0
13.	Mahābhāṣya with the commentary of Kaiyaṭa and the super commentary Pradīpodyotana of Annambhaṭṭa. Vol. II. Āhnikas 5 to 9.	T. Chandrasekharan, M. A., L. T.	Do.	<i>In the press.</i>		
14.	Nappūr Kāṇḍikaiyurai.	Do.	TAMIL.	<i>In the press.</i>		
15.	Māṇikka-vācakar Ammaṇai.	Do.	Do.	Do.		
16.	Adi-parvattādi-parvam.	Do.	Do.	Do.		
17.	Vasu-carititiram.	Do.	Do.	Do.		
18.	Sakala-niti-k a t h ā - n i - dhānamu.	Do.	TELUGU.	Do.		
19.	Pañca-tantram.	Do.	Do.	Do.		
20.	Sundara-kāṇḍam (Rāmāyanam) by Venkamatya.	Do.	KANNADA.	Do.		
21.	Bhāgavatam Bhāṣā	Do.	MALAYALAM	Do.		
22.	Raṅgābhyaṣam.	Do.	Do.	Do.		

N. B.—No. 5 is available at the Balamanorama Press, Mylapore, Madras.  
Nos 8 to 12 are available at the Sri Vani Vilas Press, Srirangam.

\*The books marked with an asterisk are out of stock.

**LIST OF BOOKS PUBLISHED BY THE GOVERNMENT  
ORIENTAL MANUSCRIPTS LIBRARY, MADRAS,  
UNDER THE MADRAS GOVERNMENT  
ORIENTAL SERIES.**

Serial Number.	Name of the work.	Name of the Editor.	Language.	Price.
I.	Kappal Śāttiram	T. P. Palaniappa Pillai, B. O. L.	Tamil	Rs. A. P. 1 10 0
II.	Anubhava Vaidiyya Murai. Volumes I & II.	Dr. C. Dorairajan & Dr. C. S. Uttamarayan, H. P. I. M.	Do.	
	Vol. I			3 14 0
	Vol. II			4 8 0
III.	Attāṇa Kōlāhalam	Tirumalai Sri Sailla Sarma	Do.	5 0 0
IV.	Upadēsa-kāṇḍam Volumes I, II & III.	V. S. Chengalvaraya Pillai, M. A.	Do.	
	Vol. I			4 10 0
	Vol. II			5 0 0
	Vol. III			5 8 0
V.	Cōḷaṅ Pūrva Paṭṭayam	C. M. Ramachandra Chettiar, B.A., B.L.	Do.	5 0 0
VI.	Kōṅgadeśa Rājakkal	Do.	Do.	1 8 0
VII.	Sivajīnā-dīpam	T. P. Palaniappa Pillai, B. O. L.	Do.	1 6 0
VIII.	Daṭca-nāyaṅār Vaidiyya Aṭṭavaṇai	Dr. K. Tyagarajan, L. I. M.	Do.	1 8 0
IX.	Abhinaya-darpaṇamu	T. V. Subbaram, B.A., B.L.	Telugu	1 12 0
X.	Auśadha-yōgamulu	Dr. Veturi Sankara Sastri	Do.	3 12 0
XI.	Vaidya Nighaṇṭuvu	Do.		2 12 0
XII.	Dhanur-vidyā Vilāsamu	Veturi Prabhakara Sastri	Do.	4 14 0
XIII.	Yōga-darśana-viśayamu	Vedam Lakshmi Narayana Sastri, B. O. L.	Do.	1 2 0
XIV.	Khaḍgalakṣaṇa Sirōmaṇi	N. Venkata Rao, M.A.	Do.	1 12 0
XV.	Tantra-sāra-saṅgraha (Viśanārāyaṇīya)	Vaidyaratna. Dr. M. Doraiswami Ayyangar	Sanskrit	15 4 0
XVI.	Bhārgava-nāḍikā	Dr. C. Kunhan Raja, M.A., D. Phil.	Do.	6 0 0
XVII.	Hariharacaturāṅgam	S. K. Ramanatha Sastri	Do.	6 8 0
XVIII.	Brahma - sūtravṛtti-Mitākṣarā of Annambāṭṭa	P. S. Rama Sastri	Do.	7 0 0
XIX.	Nyāyasiddhānta-tattvāmṛtam of Srinivasa	S. Subrahmanya Sastri, B. O. L.	Do.	2 8 0
XX.	Garbha-cikitsā	Dr. N. Madhava Menon, A. M. A. C.	Malayālam	3 8 0
XXI.	Vāstulakṣaṇam and Śilpaviśayam	S. K. Ramanatha Sastri	Do.	2 0 0
XXII.	Kaṇakku - sāram - Bāla-prabōdham	Dr. C. Achuta Menon, B.A., Ph. D.	Do.	2 0 0
XXIII.	Kaṇakku-sāram	Do.	Do.	2 12 0
XXIV.	Kriyākramam	P. Narayanan Kuttay Menon, M.A.	Do.	2 4 0
XXV.	Lōkōpakāra of Cāmuṅḍarāya	H. Sesha Ayyangar	Kannada	8 0 0
XXVI.	Raṭṭa-atam	Do.	Do.	4 4 0
XXVII.	Vaidya-sāra-saṅgraha	Vaidyaratna Dr. G. Srinivasamurti, B.A., B.L., M.B. & C.M.	Vol. I	In the press

Serial Number.	Name of the work	Name of the Editor	Language.	Price.
XXVIII.	Aśva-śāstram of Abhinavacandra	Dr. P. Srinivasa Rao & H Sesha Ayyangar	Kannada	4 2 0
XXIX.	Auśadhagalu-Vaidya Viśaya	Vaidyaratna Dr. G. Srinivasa murthi, B.A., B.L., M.B. & CM.	Do	6 14 0
XXX.	Saṅgīta-ratnākara	M. Mariappa Bhat, M.A., L.T.	Do.	1 8 0
XXXI.	Sūpa Śāstra	U. Sitaramacarya	Do.	2 0 0
XXXII.	Jami-al-Ashya	ʿAfzal-ul-Ulama Hakim Abdul Qadir Ahmed Sahib	Persian	13 8 0
XXXIII.	Tibb-e-Faridi	Do.	Do.	8 4 0
XXXIV.	Tahqiq-al-Buhran	Do.	Do.	1 8 0
XXXV.	Safinat-al-Najat	Janab Rahim Ahmed Farooqui, M.A.	Do.	1 10 0

Serial Nos, XXXVI to LXX were published under the auspices of the TANJORE MAHARAJA SERFOJI'S SARASWATHI MAHAL LIBRARY. TANJORE.

LXXI.	Vaidiyyak Kaḷaḻciyam	Dr. C. N. Kuppaswami, H.P.I.M., & Dr. V. S. Parvati, L.I.M.	Tamil	2 8 0
LXXII.	Anubhava-vaidiyyamurai, Vol. III.	Do.	Do.	5 0 0
LXXIII.	Anubhava Vaidyam	Dr. Mulugu Visvesvara Sastri, H.P.I.M.	Telugu	6 0 0
LXXIV.	Saivācāra-saṅgrahamu	Vidvan G. J. Somayaji, M.A., L.T.	Do.	2 0 0
LXXV.	Ārogya-cintāmaṇi	Dr. N. Visvanatha Sarma	Sanskrit	9 0 0
LXXVI.	Tattvasāra with Ratna-sāriṇi	Karappankad V. S. Venkatarayaswami,	Do.	6 0 0
LXXVII.	Sūtrārthamṛtalahāri	Dr. R. Nāgaraja Sarma. M.A., Ph.D., L.T.	Do.	3 4 0
LXXVIII.	Ratna-dīpikā and Ratna śāstram	Sri P. S. Rama Sastri	Do.	2 4 0
LXXIX.	Aśva-cikitsā	Dr. C. K. Velayudhan Nair, B.V. Sc.	Malayalam	1 8 0
LXXX.	Phalasāra-samuccaya	Dr. C. Achutha Menon. B.A. Ph.D	Do.	8 0 0
LXXXI.	Mahā-sāram	Dr. M. K. Vaidya r, A.M.A.C.	Do	11 0 0
LXXXII.	Saptariṣi-nādi	Professor K. Natesan	Tamil	20 0 0
LXXXIII.	Karnāṭaka Rājākāḷa Savistāra Carittiram	V. R. Ramachandra Dikshitar, M.A.	Do.	In the press.
LXXXIV.	Bharata-siddhāntam	P. Sambamurti, B.A., B.L.	Do.	Do.
LXXXV.	Piḷḷaippiṇi-Vākaṭam	Vaidyaratna Dr. M. Duraiswami Ayyangar	Do.	Do.
LXXXVI.	Anubhava Vaidiyyam Vol. IV	Dr. C. N. Kuppaswami, H. P. I. M.	Do.	Do.
LXXXVII.	Māṭṭu-Vākaṭam	Dr. I. M. Azizuddin, B.A., G.M.V.C.; B.V. Sc., Ph. D. (Edin.)	Do.	Do.
LXXXVIII.	Brahma Vidyā Sudhārṇavam	V. V. Kriṣṇa Rao, B.A.	Telugu	Do.
LXXXIX.	Rāgātāja Cintāmaṇi	T. V Subba Rao, B.A., B.L.	Do.	Do.
XC.	Vaidya-cintāmaṇi	Dr. Mulugu Visvesvara Sastri, H.P.I.M.	Do.	Do.
XCI.	Kumāra Rāmuni Kathā	Dr. N. Venkataramanayya, M.A., Ph.D.	Do.	Do.
XCII.	Kāṭamarāju Caritra	Sri V. Prabhakara Sastri	Do.	Do.
XCIII.	Deva-kerāḷam (Candrakalā-nāḍi)	Sri T. S. Ranganatha Josyar	Sanskrit	Do

Serial Number.	Name of the work.	Name of the Editor.	Language.	Price.
XCIV.	Pātañjala - Yogasūtra - bhāṣya-vivaraṇam	P. S Rama Sastri and S. R. Krishnamurti Sastri	Sanskrit	In the Press
XCV.	Kīli-vaṇḍu-samvādam	V. H. Subrahmanya Sastri	Malayalam	Do.
XCVI.	Advaita-vedāntam	S. K. Ramanatha Sastri	Do.	Do.
XCVII.	Bārhaspatya-sūtra with Commentary	Dr. C. Achyuta Menon, B.A., Ph. D.	Do.	Do.
XCVIII.	Karaṇa-paddhati	Do.	Do.	Do.
XCIX.	Yōga-sāram	Dr. M. K. Vaidyar A.M. A.C.	Do.	Do.
C.	Vaidya-sāra-saṅgraha Volume II	Vaidyaratna Dr. G Srinivasamurti, B.A., B.L., M.B. & C. M	Kannaḍa	Do.
CI.	Sadguru-rahasya	Sri M. Mariappa Bhat, M.A., L.T	Do.	2 6 0
CII.	Shawakil-al-Hur	Dr. M. Abdul Haq, M.A. D. Phil.	Arabic	In the press

*Terms of Sales*

Packing, Postage and Sales Tax extra.

25 per cent. discount will be allowed to all *bona fide* book-sellers.

Books will not be sent by V. P. P.

The cost of the books together with the sales tax, packing and postal charges, should be sent in advance to :

THE CURATOR,  
GOVERNMENT ORIENTAL MANUSCRIPTS  
LIBRARY, UNIVERSITY BUILDINGS,  
TRIPPLICANE, MADRAS 5.  
INDIA.







